

**TEXT PROBLEM
WITHIN THE
BOOK ONLY**

UNIVERSAL
LIBRARY

OU_200051

UNIVERSAL
LIBRARY

ನ ಗ್ರಂಥ

“ Ah, Sir, a novel is a mirror carried along a high road
At one moment it reflects to your vision the azur
skies at another the mire of the puddles at your feet.
And the man who carries this mirror in his pack will
be accused by you of being immoral ! His mirror
shews the mire, and you blame the mirror ! Rather
blame that high road upon which the puddle lies,
still more the inspector of roads who allows the water
to gather and the puddle to form. ”

— STENDHAL

ನಗ್ನ ಸತ್ಯ

(ಸಾಮಾಜಿಕ ಕಾದಂಬರಿ)

ಅ. ನ. ಕೃಷ್ಣರಾಯ

ವಿಜಯ ಸಾಹಿತ್ಯ
ಚಿಂಗಡೂರು-೪.

ಮೊದಲನೇಯ ಮುದ್ರಣ: ೧೯೫೦

All Rights Reserved by the Author

ಪ್ರಕಾಶಕರು:

ವಿಜಯ ಸಾಹಿತ್ಯ

ಇಂ, ಹೆಚ್. ಬಿ. ಸಮಾಜ ರಸ್ತೆ
ಒಂದನಗಡಿ, ಬೆಂಗಳೂರು ಉ.

ಶಿವಮೌಗ್ನಿಯಲ್ಲಿ

ವಿಜಯಾನಂದ ಪ್ರೇಸ್
ದೊಡ್ಡ ಪೆಟ್ಟಿ.

ಬಿಲೆ: ರೂ. ೬—೦—೦

ಮುದ್ರಕರು:

ಎಂ. ಎಸ್. ಚಿಂತಾವುಣಿ, ಬಿ.ಎಸ್.ಎ.

ಡಿ ಈಸ್ಟರ್ನ್ ಪ್ರೇಸ್

೧೧೨, ಜಯಂತಾಮಂಜೀಂದ್ರ ರಸ್ತೆ, ಬೆಂಗಳೂರು ನಗರ

ಪ್ರಕಾಶಕರ ಮಾತು

ಉತ್ತಮ ವರ್ಗದ ಸ್ವತಂತ್ರ ಕೃತಿಗಳನ್ನು, ವಿಶ್ವಸಾಹಿತ್ಯದ ಅವಂತಿಗಳ ಭಾಷಾಂತರಗಳನ್ನು, ಕನ್ನಡದಲ್ಲಿ ಇದುವರಿಗೆ ಕೃಷಿಯಾಗದಿರುವ ವಿಚಾರ, ವಿಜ್ಞಾನ, ಶಾಸ್ತ್ರಗಳ ಸೈತ್ರಕ್ಕೆ ಸಂಬಂಧಿಸಿದ ಪರಿಷಯ ಹಾಗೂ ಪ್ರಚೋದಕ ಕೃತಿಗಳನ್ನು ಪ್ರಕಟಿಸಬೇಕೆಂಬ ಲಿಂಗೀರಿದಿಂದ ‘ವಿಜಯ ಸಾಹಿತ್ಯ’ವನ್ನು ಆರಂಭಿಸಿದೇವೆ. ಇಂಥ ಪ್ರಕಟಿನ ಮಂದಿರಗಳನ್ನು ಪ್ರಾರಂಭಿಸುವಾಗ ‘ನಾವು ಕನ್ನಡದ ಸೇವೆ ಮಾಡಲು ಹೊರಟಿದೇವೇ’ ಎಂದು ತೂರತನೆ ಮಾತುಗಳನ್ನು, ‘ವಾಚಕರ ಹೈರಿತ್ಯಹವನ್ನು ಅನುಲಷ್ಟಿಸಿ ನಾವು ಹೆಚ್ಚು ಹೆಚ್ಚಾಗಿ ಸೇವೆ ಮಾಡುತ್ತೇವೆ’ ಎಂಬಿತ್ಯಾದಿ ಪರಾವಲಂಬನದ ಮಾತುಗಳನ್ನು ಆಡುವುದು ಸಂಪುರ್ಣದಾಯ. ನಮ್ಮ ಧೋರಣೆ ಈ ಪರಂಪರೆಗಂತ ಭಿನ್ನವಾದುದು ಎಂದರೆ ನಮಗೆ ವಾಚಕರ ಹೈರಿತ್ಯಹ ಅನಗತ್ಯ ಎಂದು ಮಾತ್ರ ಅಧ್ಯಮಾಡಬಾರದಾಗಿ ಕೋರುತ್ತೇವೆ. ನಮ್ಮ ಕೃತಿ ಸಾಧಕವಾದುದಾದರೆ, ವ್ಯವಸ್ಥಿತವಾದುದಾದರೆ, ಯತಸ್ಸು ಸ್ವಯಂಸಿದ್ಧ ಎಂಬುದು ನಮ್ಮ ಭಾವನೆ ಅಷ್ಟೇ. ‘ವಿಜಯ ಸಾಹಿತ್ಯ’ದ ಯೋಗ್ಯತೆಗನುಗೂವಾದ ಹೈರಿತ್ಯಹ ವಾಚಕರಿಂದ ದೊರೆಯುತ್ತದೆಂಬ ಭರವಸೆ ನಮಗಿದೆ.

ಸುಪ್ರಸಿದ್ಧ ಪ್ರಗತಿಶೀಲ ಸಾಹಿತ್ಯಾದ ಶ್ರೀ ಅ. ನ. ಕೃಷ್ಣ ರಾಯರ ಕಾಂತಿಕಾರಕ “ನಗ್ನಸತ್ಯ” ಕಾದಂಬರಿ ನಮ್ಮ ಪ್ರಧನ ಪ್ರಕಟಿಸಿಯಾಗಿ ಹೊರಬಿಳುತ್ತಿದೆ. ಸಮಾಜದ ಪಾಪಕೂಪದ ಮೇಲೆ ಹಾಕಿದ ಆಂಬಂಬಿ ನಂತರುವ ಈ ಕಾದಂಬರಿಯನ್ನು ಕುರತು ನಾವು ಹೆಚ್ಚು ಹೇಳಬೇಕಾದ್ದಿಲ್ಲ. ಇಂತಹ ಸೋಗಸಾದ ಗ್ರಂಥವನ್ನು ನಮಗೆ ಇತ್ತುದಲ್ಲಿದೆ ಸರ್ವರೀತಿಯಿಂದಲೂ ನಮಗೆ ಮಾರ್ಗದರ್ಶಕರಾಗಿ ಆತ್ಮೀಯತೆಯಿಂದ ಆಶೀರ್ವಾದಿಸಿರುವ ಈ ಸಿಗರ್ವ ಸಾಹಿತ್ಯ ನೇರವಿನ ಹೊರೆಯನ್ನು ನಾವು ಎಷ್ಟು ತೀರಿಸಿದರೂ

ಸಾಲದು. ಶ್ರೀಯುತರ ಮತ್ತೊಂದು ಮಹಾಕಾದಂಬರಿಯನ್ನು ಸದ್ಯದಲ್ಲಿ ಪ್ರಕಟಿಸಲಿದೇವೆ ಎಂದು ಸಂತೋಷದಿಂದ ಹೇಳಿ ಬಯಸುತ್ತೇವೆ. ಇತರ ಪ್ರಸಿದ್ಧ ಲೇಖಕರ ಕಾದಂಬರಿಗಳನ್ನು ಪ್ರಕಟಿಸುವ ವ್ಯವಸ್ಥೆ ಮಾಡುತ್ತಿದೇವೆ.

ನಮ್ಮ ಪ್ರಕಟಿಸಿಗಳ ವಿಚಾರದಲ್ಲಿ ವಾಚಕರ ಅಭಿಪ್ರಾಯಗಳನ್ನು ಸರ್ವದಾ ಬಯಸುತ್ತೇವೆ.

ಮುನ್ನಡಿ

ಜಗತ್ತಿನ ಅರ್ಥಂತ ಪ್ರಾಚೀನ ವ್ಯತ್ಯಿಯಾದ ವೇಶ್ಯವೈತಿಯ ಬಗ್ಗೆ ಈಗಾಗಲೇ ನಾನು ‘ಜೀವನಯಾತ್ರಿ’+ ಕಾದಂಬಿಯಲ್ಲಿಯೂ, ‘ಧರ್ಮ ಸಂಕಟ’ † ನಾಟಕದಲ್ಲಿಯೂ, ‘ಪಾಪ-ಪುಣಿ’ದ * ಹಿನ್ನಡಿಯಲ್ಲಿಯೂ ಪ್ರಸ್ತಾಪಿಸಿದ್ದೇನೆ. ಷ್ಟಕ್ತಿ, ಸಮಾಜ, ಧರ್ಮ ಹೇಗೆ ಅಬಲೆಯರ ದೌರ್ಬಲ್ಯ ನನ್ನ ಅಜ್ಞಾನವನ್ನು ತಮ್ಮ ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಳ್ಳುತ್ತವೆ ಎಂಬುದನ್ನು ಈ ಕೃತಿಗಳಲ್ಲಿ ಚರ್ಚಿಸಿದ್ದೇನೆ.

ವೇಶ್ಯಸಮಸ್ಯೆಗೆ ನಾಲ್ಕು ಮುಖಗಳಿವೆ. ಷ್ಟಕ್ತಿ-ಧರ್ಮ-ಸಮಾಜ-ರಾಷ್ಟ್ರಮುಖಗಳಿಂದು ಅವುಗಳನ್ನು ಕರೆಯಬಹುದು. ಹೆಣ್ಣಿಗೆ ದೈವತ್ತತ್ವ+ ಪಟ್ಟಕಟ್ಟಿದ ಈ ಪುಣ್ಯಭಾವಿಯಲ್ಲಿ ವೇಶ್ಯಸಮಸ್ಯೆ ತಲೆಮೋರಬೇಕಾದ ಪ್ರಮೇಯವಿರಲ್ಲಿ. ಆದರೆ ಸಾಂಧಿಕ ಜೀವನ ಹೆಣ್ಣಿನ್ನು ವೇಶ್ಯೀಯಾಗಿ-ದೇವದಾಸಿಯಾಗಿ ಒಳಗೊಂಡಿತು. ಶೂದ್ರಕ ಶ್ರೀ.ಶ. ನಾಲ್ಕುನೇಯ ರತ್ನಮಾನದಲ್ಲಿಯೇ ತನ್ನ ‘ವೃಜ್ಞಕಟಿಕ’ ಪ್ರಕರಣದಲ್ಲಿ ಪನಂತಸೇನೇಯ ಸಮಸ್ಯೆಯನ್ನು ಒಳಗೊಂಡಿದ್ದಾನೆ. ವೇಶ್ಯಿ, ಭಾರತೀಯ ಸಾಮಾಜಿಕ ಜೀವನದಲ್ಲಿ ಒಂದು ಅವರ್ಚ್ಯಕವಾದ ಉಂಗಾಗಿದ್ದಳು. ಕಲೆಯ ಷ್ಟವಸಾಯ ಅವಳ ಸರ್ವಮಾನ್ಯವಾಗಿತ್ತು. ಅರಮನೆ ಗುರುಮನಸೆಗಳಲ್ಲಿ ವೇಶ್ಯೀಯಿಲ್ಲದೆ ಮಂಗಳ ಕಾರ್ಯ ನಡೆಯುತ್ತಿರಲ್ಲ. ಧರ್ಮ, ಸಮಾಜ ವೇಶ್ಯೀಗೆ ಒಂದು ಕೃತಕಣಾನ ವೇರೆಡಿಸಿ, ಅವಳು ಅದರಲ್ಲಿ ತ್ರೈಪುಣಿಗಾಗಿವಂತಿ ಮಾಡಿತು. ನಾಲ್ಕು ವೇಶ್ಯೀಯರನ್ನು ಸಾಕುತ್ತಿದ್ದ ಶ್ರೀಮಂತ ಸಮಾಜದಲ್ಲಿ ಗಣ್ಯಷ್ಟಕ್ತಿಯೆಸಿ ಕೊಂಡಿದ್ದು; ಕುಲೀನಸ್ಥರ ಮನಸೆಗಳಲ್ಲಿ ಕೂಡ ಮಂಗಳಸೂತ್ರವನ್ನು ವೇಶ್ಯಿ ಮೊದಲು ಮುಟ್ಟಿ ಹರಸಬೇಕಾಗಿತ್ತು. ವೇಶ್ಯಿಜೀವನದ ಸುತ್ತು ಒಂದು

+ ಜೀವನಯಾತ್ರಿ: ಬೃಟ ೬೬

† ಬಣ್ಣದ ಬೀಸಣಿಗೆ ಸಂಗ್ರಹದಲ್ಲಿ

* ಪಾಪ-ಪುಣಿ: ಬೃಟ ೧೧೪

ಬಗಿಯ ಕೃತಕ ಕಳಿ, ವೈಭವ, ಗಾರವ, ಸೋಗಸು ಕಟ್ಟಿ ಧರ್ಮಾತ್ಮರಾದ ನಮ್ಮ ಪ್ರಾಚೀನರು ಆ ಸಂಸ್ಥೆಯನ್ನು ಸಾರೋದಾರವಾಗಿ ನಡೆಸಿಕೊಂಡು ಬಂದರು. ಯುದ್ಧರಂಗದಲ್ಲಿ, ರಾಜಕಾರಣದ ಸಂಧಾನೆಸಂಧಾನಗಳಲ್ಲಿ ವೇಶೆ ಅನಿವಾಯಿಗಳಾಗಿದ್ದ ಈ. ಅವಳನ್ನು ಅಂಥ ಸಂದರ್ಭಗಳಲ್ಲಿ ‘Minister without Portfolio’ ಆಗಿ ಗಡಿಸುತ್ತಿದ್ದ ನಿದರ್ಶನಗಳೂ ನಮು ಇತಿಹಾಸದಲ್ಲಿ ದೊರಿಯುತ್ತದೆ.

ವೇಶ್ಯಾಸಮಸ್ಯೆ ಕೇವಲ ನಮ್ಮ ವೈಯಕ್ತಿಕ ಶೀಲಕ್ಕೆ ಸಂಬಂಧ ಹಷ್ಟಿ ಪ್ರಶ್ನೆಯಲ್ಲ. ಅದು ನಮ್ಮ ಜಿವನದರ್ಶನವನ್ನೇ ನಿರ್ದೇಷಿಸುತ್ತದೆ. ಹೆಣ್ಣಿನ್ನ ನಾವು ನೋಡುವ ಕಣ್ಣು ಯಾವದು ಎಂದು ಕೇಳುತ್ತದೆ.

ವೇಶ್ಯಾಸಮಸ್ಯೆ ತನ್ನ ನಿಜಸ್ವರೂಪವನ್ನು ಹೂರತ್ತೊರಿದ್ದು ಕಳೆದ ತತ್ವಾನಾಂತರ್ಯದಲ್ಲಿ. ಸ್ವಾತಂತ್ರ್ಯ ಭಾವನೆ ನಮ್ಮಲ್ಲಿ ಬೆಳೆದಾಗ – ಫ್ರಾಸಿನ ಮಹಾಕಾರ್ಯ, ಇಂಗ್ಲೆಂಡಿನ ಬೆಂಫ್ರಿಗಿಕ ಕ್ರಾಂತಿ, ರಷ್ಯಾದ ಮಹಾ ಕ್ರಾಂತಿಯ ಬಿಸಿ ನಮಗೂ ತಟ್ಟಿ ನಮ್ಮ ರಾಷ್ಟ್ರೀಯ, ಸಾಮಾಜಿಕ, ವೈಯಕ್ತಿಕ ಆಗುಹೋಗುಗಳನ್ನು ಅಗ್ನಿಪರೀಕ್ಷೆಗೆ ಒಡಿದಾಗ ಹೆಣ್ಣು ತನ್ನ ಸ್ವಾಸ್ಥ್ಯವನ್ನು ಕುರಿತು ಆಲೋಚಿಸಲಾರಂಭಿಸಿದಳು. ಜಗತ್ತಿನ ಸಮಸ್ಯೆಗಳ ಸಿಂಹಾವ ಲೋಕನ ಮಾಡಿದ ಕಾರ್ಲ್ ಮಾಕ್ಸ್ ಅಸಮಾನ ಹಾಗೂ, ಅಯೋಗ್ಯ ಅರ್ಥ ಹಂಚಿಕೆಯೇ ಎಲ್ಲ ಸಮಸ್ಯೆಗಳ ಮೂಲಕಾರಣವೆಂಬ ಮಹಾಶೋಧವನ್ನು ಮಾಡಿದ. ಅವನ ಶೋಧ ಶ್ರಮಜೀವಿಗಳಲ್ಲಿ ಜಾಗೃತಿಯನ್ನು ಹುಟ್ಟಿಸಿದಂತೆ, ಸ್ತ್ರೀಯರಲ್ಲಿಯೂ ಜಾಗೃತಿಯನ್ನು ಉಟ್ಟಿಸಿದಂತೆ. ಇಂಗ್ಲೆಂಡ್, ಇವೇರಿಕಾ ದೇಶಗಳಲ್ಲಿ ಸ್ತ್ರೀ ಸ್ವಾತಂತ್ರ್ಯ (Suffragist) ಚಳುವಳಿ ಆರಂಭವಾಯಿತು. ಇದೇ ಕಾಲದಲ್ಲಿ ಸೀಷೆ ಪರಂಪರಾಗತ ಅಭಿಪ್ರಾಯವನ್ನೇ ಪ್ರತಿಪಾದಿಸಿ ಸ್ವಾತಂತ್ರ್ಯಕ್ಕೆ ಸ್ತ್ರೀ ಆರ್ಥಿಕಾರ್ಥ; ಅವಳು ಪಶುವಗರಕ್ಕೆ ಸೇರಿದವಳು ಎಂದು ಸಾರಿದ. ಮಾಕ್ಸ್ ಮತ್ತು ನೀಷೆಯ ವಿಚಾರವಾದಗಳ ಮಧ್ಯೇ ಜಗತ್ತು ತೂಗಾಡಿತು.

ಮೊದಲನೆಯ ಮಹಾಯುದ್ಧ (೧೯೧೪) ಲೋಕನಾಶಕ್ಕೆ ಬುನಾದಿ ಹಾಕಿದರೂ, ಸ್ತ್ರೀಯ ಸುಪ್ರಚೀತನದ ವಿಕಾಸಕ್ಕೆ ಸೇರವಾಯಿತು. ನಾಡಿನ ಸಮಸ್ಯೆ ಸಬಿಲರೂ, ಪ್ರಾಪ್ತ ವರ್ಯಸ್ವರೂ ಯುದ್ಧರಂಗಕ್ಕೆ ತೆರಳಿದಾಗ, ಅವರ

ಸ್ಥಾನಗಳನ್ನಾಕ್ರಮಿಸಿ ದೈನಂದಿನ ಜೀವನ ಸಾಗಿಸುವ ಹೊಣಿಗಾರಿಕೆ ಮನೀಯಲ್ಲಿದ್ದ ಸ್ತ್ರೀಯರ ಹೀಗೆ ಬಿತ್ತು. ಪುರುಷರು ಸರ್ವನಾಶದಲ್ಲಿ ಉದ್ಯುಕ್ತರಾಗಿದ್ದಾಗ ಮ್ಯಾದಾಂ ಕರ್ನಾಟಿಕ್ 'ರೇಡಿಯಂ' ಕಂಡುಹಿಡಿದು, ಲೋಕರಕ್ಕಣಿಗೆ ನೇರವಾದಳು. ಪುರುಷಜಗತ್ತು ರಾಜ್ಯಾಂಶ ವ್ಯಾಪಾರ ನಡವಿರಲು ಸ್ತ್ರೀಯ ಕಡಿವಾಂಚೀಕೆಂದು ಕಳೆದ ಮಹಾಯುದ್ಧ ತೋರಿಸಿಕೊಟ್ಟಿತು. ಆ ಯುದ್ಧದಲ್ಲಿ ನಾವು ಕಂಡುದು ಪೌರುಷದ (ಅಂದರೆ ನಾರದ) ಪ್ರತಿನಿಧಿಯಾದ ಕೃಷಣನನ್ನು; ಅದೇ ಯುದ್ಧ ಅಂತಃಕರಣವೇ ಮಾತ್ರಿಕವೆತ್ತಂತಿದ್ದ ಘಾರೆನ್ನ ಸ್ವೇಚ್ಂಗೇಲಳನ್ನೂ ನಮಗೆ ಪರಿಚಯಮಾಡಿಸಿತು.

ಜಾಗ್ರತ್ ಮಂಪಳಿ ಲೈಂಗಿಕ ಅಸಮಾನತೆಯನ್ನು ಹೊಗಲಾಡಿಸಲು ಪ್ರಯತ್ನಿಸಿದಳು. ಅವಕಾಶ ಮತ್ತು ಅಸುಕೂಲವಿದ್ದರೆ ಪುರುಷನಂತೆ ಎಲ್ಲರಂಗಗಳಲ್ಲಿಯೂ ಸ್ತ್ರೀ ತನ್ನ ಪ್ರತಿಭೆಯನ್ನು ಮೆರೆಸಲು ಸಾಧ್ಯವೇಂಬುದನ್ನು ಸಾಧಿಸಲೆತ್ತಿಸಿದಳು. ಸ್ತ್ರೀಯರಲ್ಲಿ ಉತ್ತಮ ಲೇಖಕರು, ಎಂಜಿನಿಯರುಗಳು, ಡಾಕ್ಟರುಗಳು, ಚಿತ್ರಕಾರರು, ಗಾಯಕಿಯರು, ರಾಜಕಾರಣಪಟುಗಳು, ವಾಗ್ಗಿಗಳು ಹುಟ್ಟಿಕೊಂಡರು. ರಣರಂಗದಲ್ಲಿ ಕೂಡ ಪುರುಷನ ಸರಿದೊರೆಯಾಗಿ ಸ್ತ್ರೀ ಸ್ವಲ್ಪಬಲ್ಲಳಿಂಬುದನ್ನು ರಷ್ಯಾದ ಮಹಾಕಾಂತಿ, ನೂತನ ರಷ್ಯಾದ ಸಂಘಟನೆ ತೋರಿಸಿಕೊಟ್ಟಿತು. ಆಧಿಕ ದಾಖ್ಯವನ್ನು ನೀಗಿಕೊಳ್ಳಲು ಸ್ತ್ರೀ ಸರ್ವವಿಧದಲ್ಲಿಯೂ ಪ್ರಯತ್ನಿಸಿದಳು.

ಸ್ತ್ರೀಜಾಗ್ತಿಯ ಚಳುವಳಿ ಅರ್ಥಕರ್ತವೂ ಮಿಕ್ಕು ಯೂರೋಪು, ಅಮೇರಿಕಾಗಳಲ್ಲಿ ನಡೆದಿದ್ದರೂ ಸ್ತ್ರೀಯ ಪರಿಸ್ಥಿತಿ ಸುಧಾರಿಸಿದೆಯೇ? ಎನ್ನುವ ಪ್ರಶ್ನೆ ಇನ್ನೂ ನಿಂತೇ ಇದೆ. ಸ್ತ್ರೀ ಪುರುಷನೊಂದಿಗೆ ಮೇಲಾಟಕ್ಕೆ ನಿಂತಳು. ಅವನು ಮಾಡಬಹುದಾದುದೆಲ್ಲವನ್ನೂ ತಾನು ಮಾಡಲು ಸಾಧ್ಯ ಎಂದು ಸಾಧಿಸಿದಳು. ಇದರಿಂದ ಸ್ತ್ರೀಪುರುಷರ ಜೀವನಕ್ಕೆ ಕಿಂಚಿತ್ತಾದ ಸೌಖ್ಯವಾದರೂ ಒಂದಿತೇ? ಈ ವ್ಯವಸ್ಥೆಯಿಂದ ಸ್ತ್ರೀಯ ಸಮಸ್ಯೆಗಳಿಗೆ ಪರಿಹಾರ ಒದಗಿತೇ?

ಸ್ತ್ರೀಯನ್ನು ಭಾರತ ಚಿರಂತನದಾಖ್ಯದಲ್ಲಿ ಕೆಡಪಿತೆಂದೂ, ಮನು ಮಹಾರಾಯನ 'ಪಿತಾರಕ್ಕಾತಿ ಕೌಮಾರೀ ಭತಾರ ರಕ್ಷತಿ ಯೌವನನೇ ಪುತ್ತಿಲ್ಲೋ ರಕ್ಷತಿ ವಾರ್ಧಕ್ಯೇ' ಇದಕ್ಕೆ ಪರಮಾಧಾರವೆಂದು ಶಂಗ್ನ ಆಳರಸರ ಪ್ರತಿ

ನಿಧಿಗಳಾದ ಇತಿಹಾಸಕಾರರು ಸಾರಿ, ಭಾರತದ ಅವಶೇಷನ ಮಾಡಿದರು. ಭಾರತ ಸಮಾಜದಲ್ಲಿ ಸ್ತ್ರೀಗೆ ಇದ್ದ ಸ್ಥಾನ ಯಥಾಯೋಗ್ಯವಾದುದೆಂದು ವಾದಿಸುವುದು ಸತ್ಯದ ಅಪಚಾರ. ಪಾಶ್ಚಾತ್ಯರ ದೃಷ್ಟಿಯ ಸ್ವಾತಂತ್ರ್ಯವನ್ನು ಸ್ತ್ರೀಗೆ ಕೊಡಲೊಪ್ಪದಿದ್ದ ಮನು, ಯಾಜ್ಞವಲ್ಯರು ಪುರುಷನ ಜವಾಬುದಾರಿಗೆ ವಿನಾಯಿತಿ ಕೊಡಲಿಲ್ಲ. ಸ್ತ್ರೀಯ ರಕ್ಷಣೆ ಹೋಕಣೆ ತಂಡೆ, ಗಂಡ, ಮಗನಿಗೆ ಸೇರಿದುದೆಂದು ಒತ್ತಿ ಹೇಳಿದರು ಸ್ತ್ರೀ ಸ್ವಾತಂತ್ರ್ಯ ಚಕ್ಷುವಲ್ಲಿ ಪ್ರಬಲಿಸಿರುವ ರಾಷ್ಟ್ರಗಳಲ್ಲಿ ಪುರುಷ ಈ ಜವಾಬುದಾರಿಯನ್ನು ಹೊರುತ್ತಿದ್ದಾಗ್ನಿಯೇ? ಸ್ತ್ರೀ ಸ್ವಾತಂತ್ರ್ಯ ಚಕ್ಷುವಳಿ ಒಂದು ರೀತಿಯಲ್ಲಿ ಸ್ವರೂಪನ ಸ್ವಚ್ಛಿಂದವ್ಯತಿ ಬೆಳೆಯಲು ಇಂಬುಗೊಟ್ಟಿಲ್ಲವೇ?

ಹೊಸದಾಗಿ ಸ್ವಾತಂತ್ರ್ಯದ ಮುಖ ಕಂಡ ಸ್ತ್ರೀ ತನ್ನ ಜವಾಬುದಾರಿ ಅರಿತು ನಿರ್ವಹಿಸಿದಳೇ? ಪುರುಷನೊಂದಿಗೆ ವೈಶ್ವೋಧಿ ಮಾಡುವುದಕ್ಕೆಂತ, ಸಾಮಾಜಿಕ ಸಂಘಟನೆ ಮಾಡುವುದು ಅಗತ್ಯ ಎಂಬ ಭಾಷನೆ ಅವಳಲ್ಲಿ ಬೆಳೆಯಲಿಲ್ಲ. ಸ್ತ್ರೀ ಪುರುಷರಿಬ್ಬರೂ ಸಮಾಜ ರಥದ ಎರಡು ಚಕ್ರಗಳು; ಇಬ್ಬರ ಕಾರ್ಯಕ್ರೇತ್ರ ಪ್ರತ್ಯೇಕವಾಗಿದ್ದರೂ ಗುರಿಯೊಂದೇ; ಇಬ್ಬರೂ ಸಮಯೋಧರಂತೆ ದುಡಿದರೇ ಸಮಾಜ ಸುಸಂಘಟಿತವಾಗುವುದು ಎನ್ನುವ ಭಾರತೀಯ ದರ್ಶನ ಅವ್ಯಾವಾಹಾರಿಕವೂ ಆಸಂಬಧಿಸೂ ಅಲ್ಲವೆಂಬುದನ್ನು ಸುಧಾರಿತ ರಾಷ್ಟ್ರಗಳು ಇಂದು ಕಂಡುಕೊಳ್ಳುತ್ತಿವೆ.

ಪುರಾತನವಾದ ವೇಶ್ವಾಸಮಸ್ಯೆಗೆ ಈ ‘ಕಾಮಿಕ ಯುಗ’ ಹೊಸ ಸ್ವರೂಪವನ್ನೂ ವಿಪುಲತೆಯನ್ನೂ ತಂದುಕೊಟ್ಟಿತು. ಹೆಣ್ಣಗಳು ಬರಿದಾಗ ಪಟ್ಟಣಗಳು ಬೆಳೆಯತೊಡಗಿದುದೂ ಈ ಸಮಸ್ಯೆಯ ವ್ಯಾಪ್ತಿಗೆ ಕಾರಣ ವಾಯಿತು. ಪಟ್ಟಣಗಳ ಜನಸಾಂಧ್ರತೆ, ಆಹಾರ ವಸತಿಗಳ ಹಾಖಾಕಾರ ವೇಶ್ವಾಸಮಸ್ಯೆಗೆ ಇಂಬುಗೊಟ್ಟಿತು. ಎಮಿಲಾ ಜೋಲಾ ತನ್ನ ಅವರ ಕೃತಿ ‘ಜಮಿನಾಲ್’ನಲ್ಲಿ ಈ ಜೀವನದ ಭಯಂಕರ ಚಿತ್ರವನ್ನು ಕೊಟ್ಟಿದ್ದಾನೆ. ಬಡತನ ನಿವಾರಣೆಯಾದಲ್ಲಿದೆ ವೇಶ್ವಾಸಮಸ್ಯೆ ನೀಗದು ಎನ್ನುವುದನ್ನು ಓದೊಗ್ಗಿಸಿಕ ಪಟ್ಟಣಗಳು ಸಿಕ್ಕಿರಮಾಡಿಕೊಟ್ಟಿವು.

ಆದರೆ ಈ ಸಮಸ್ಯೆ ಕೇವಲ ಓದೊಗ್ಗಿಸಿಕ ಪಟ್ಟಣಗಳಿಗೇ ಹರಡಿಲ್ಲ. ಹೆಣ್ಣಹೆಣ್ಣಗಳಲ್ಲಿಯೂ ಸಾಂಕ್ರಾಮಿಕ ಜಾತ್ಯದಂತೆ ಸಮಸ್ಯೆ ವ್ಯಾಪಿಸಿದೆ.

ನಮ್ಮ ನೈತಿಕ ಜೀವನ ತನ್ನ ಕೃತುರ್ಕ್ಕಿಯನ್ನು ಕಳೆದುಕೊಂಡು ಕೆಲವು ಸಮಯಾಚಾರಗಳಿಗೆ ಅಧಿನವಾಯಿತು. ದೇವಾಲಯಕ್ಕೆ ಹೋಗುವುದು, ಸನ್ಯಾಸಿ, ಮರ್ಮಾಧಿವರ್ತಿ, ಗುರುಗಳನ್ನು ಆರಾಧಿಸುವುದು ಧರ್ಮವಾಯಿತು. ವ್ಯಕ್ತಿ ಹೊರಗಿನ ಆಚಾರವನ್ನು ಧರ್ಮವೆಂದು ಭಾವಿಸತ್ತೊಡಗಿದೆ. ವ್ಯಕ್ತಿಯಲ್ಲಿ ಧರ್ಮ ಅಂತರ್ಗತವಾಗಿರುವುದಕ್ಕೆ ಅವನ ನಿತ್ಯಜೀವನವೇ ಕುರುಹು. ಅವನ ನಡೆ, ಸುಧಿಯೇ ಕನೊಣಿ. ಬೆಳಗ್ಗೆಯಂದ ಸಂಜೆಯನಬೇಗೆ ದುರ್ವರ್ಶಿ ಪಾರ ಸಡೆಸಿ, ರಾತ್ರಿ ಶಿವಪೂಜೆ ಮಾಡಿ ಪಾಪತೀರ್ಥಿಯನ ವ್ಯಕ್ತಿ, ಧರ್ಮಕ್ಕೂ ಪಾಪಲೀಪನ ಮಾಡುತ್ತಾನೆ. ಅವನ ಪ್ರತಿಯೊಂದು ಮಾತ್ರ, ಪ್ರತಿಯೊಂದು ಕೃತಿಯೂ ಸಮಸ್ಯೆಯ ಹಿತಕ್ಕೆ ಮಿಂದಿಲಾದಾಗಲೇ ಅವನನ್ನು ಧರ್ಮವ್ಯಾಸನೆಂದು ನಾವು ಒಷ್ಟು ನಾಧ್ಯ. ನೈತಿಕ ಸೆಲಿಗಟ್ಟಿನ್ನು ಸಾಧಿಸುವ ಬಗೆ ಹೇಗೆ ಎಂಬುದನ್ನು ದೇರದ ಪ್ರಗತಿಗಾಮಿಗಳು ವಿಚಾರ ಮಾಡಬೇಕು.

ಶೀಲ ಉಪದೇಶದಿಂದಾಗಲಿ ಭತ್ತಾಯದಿಂದಾಗಲಿ ಬರುವುದಿಲ್ಲ. ಅದು ಸ್ವಯಂಭೂತಕ್ಕಿ. ಅಶ್ಲೀಲ ಜೀವನದಲ್ಲಿ ಒಂದು ಬಗೆಯ ಕೃತಕ ಸೌಂದರ್ಯ, ಕೃತಕ ಆನಂದ, ಕೃತಕ ತೃಪ್ತಿ ಕಾಣುವ ವ್ಯಕ್ತಿ ಒಳಗಣ್ಣು ತೆರೆದು ನೊಣಿ ಶೀಲದಿಂದ ಲಭಿಸುವ ರಾಜ್ಯತ ಆನಂದ, ಸಂಂದರ್ಯ, ತೃಪ್ತಿಯನ್ನು ಗ್ರಹಿಸಬೇಕು. ಮನುಷ್ಯ ಬದುಕಬೇಕು – ಭಾಷಬೇಕು ಸಿಜ ; ರೋಗಾದರೆ ಭಾಳಿದರೆ ತಯಿತೇ ? ಕಂಡವರ ರಕ್ತ ಬೀರಿ ಬದುಕುವುದು ಒಂದು ಬದುಕೇ ! ಪರರ ಭಾಷನ್ನು ಮೆಟ್ಟೆ ಭಾಷಿಸುವುದು ಒಂದು ಬಾಳೇ !!

ವೇಶಾಂಸಮಸ್ಯೆಗೆ ವ್ಯೇಯಕ್ಕಿಕ, ಸಾಮಾಜಿಕ ಮುಖಗಳಿರುವಂತೆ ರಾಷ್ಟ್ರೀಯ ಮುಖವೂ ಒಂದು ಇದೆ. ಪರಮಿಡನೆಯಿಂದ, ಪರರಕ್ಕೊಂಡೆ ಜೀವನದಿಂದ ಬಾಳಿಸುವುದು ಅಧರ್ಮವೆಂಬ ಪ್ರಸಾಧನವನ್ನೊಂದಕ್ಕಿಂತ ವೇಶಾಂಸಿಜೀವನಕ್ಕೆ ಇಂಬುಗೊಡುವ ಎಲ್ಲರೂ, ಹಂಗಸನ್ನು ವೇಶಾಂಸಿವಾಟಕ್ಕೆ ಮೂಡುವ ರಂಘ್ಯದ ಸಾಂಘಿಕ, ಆರ್ಥಿಕ, ನೈತಿಕ ವ್ಯವಸ್ಥೆಯೂ ಮಹಾ ಪಾದ ಪಾಲುಗಾರರಾಗುತ್ತಾರೆ. ವೇಶಿಯರಿಗೆ ಪ್ರೌತ್ತಾಹ ಕೊಡುವ ಶ್ರೀಮಂತರೂ, ವೇಶಾಂಸಾಟಗಳನ್ನು ಸಡೆಸುವ ಮಧ್ಯಸ್ಥ ಗಾರಿರೂ, ವೇಶಾಂಸಿ ವೈಶಿಷ್ಟಿಕ ಮನಸೆ ಭಾಷಿಗೆಗೆ ಕೊಡುವ ಸ್ಥಿತಿವಂತರೂ, ವೇಶಾಂಸಿಜೀವನದ ಸೊಬಗು

ಸೌಂದರ್ಯವನ್ನು ಬಣ್ಣಿಸುವ ಕವಿ ಕಲಾವಿದರೂ ವೇಶೀಯರಿಗಿಂತ ಅಪರಾಧಿ ಗಳಾಗುತ್ತಾರೆ. ಸುವ್ಯವಸ್ಥಿತ ಸಹಕಾರ ಸಂಘದಂತೆ ಬೆಳೆದಿರುವ ಈ ವಿಷಯಕ್ಕೆ ಪನ್ನ ರಾಸ್ತ್ರ ಭೇದಿಸಬೇಕು. ರಷ್ಯಾ ಇಂಥ ಪ್ರಯತ್ನ ನಡೆಸಿ ಲೋಕಕ್ಕೆ ಮೇಲ್ಮೊತ್ತ ಹಾಕಿಕೊಟ್ಟಿದೆ.

ವೇಶ್ಯಾ ಸಮಸ್ಯೆಯನ್ನು ರುದ್ರಭೀಕರವಾಗಿ ತನ್ನ ‘ಯಾವಾ’ ಕಾದಂಬರಿಯಲ್ಲಿ ಚಿತ್ರಿಸಿದ ಅಲೆಕ್ಸಾಂಡರ್ ಕುಪ್ರಿನ್ * ಸೈಯಕ್ತಿಕ ಶೀಲ ಈ ಸಮಸ್ಯೆಯನ್ನು ಪರಿಹಿಂಬಿಲ್ಲದೆಂದು ಸೂಚಿಸಿದ್ದಾನೆ. ಮಾನವನ

* “And truly: what a great number there exists of oppressive, insuperable accursed problems, menacingly hanging over mankind, during the course of thousands of years, up to now, and at times bowing man down to earth, bringing him down to the level of a low beast War, prostitution, capital punishment, toil unendurable and poorly paid, the half-starved bondage of the greater majority in the service of the gluttonous minority Of these evils I have always found the most evil to be the traffic in the body of woman, the traffic in the love of woman,—the highest gift of God to mankind But to me it seemed that mankind’s ancient malady—prostitution is the one most amenable to a speedy and successful cure. It is no justification at all for you that the woman has become stupid and has sunk low because of her—Oh ! far from easy work. The gist of the matter is this ; that if her youth had been formed under conditions of kindness, care, and a minimum competance, she might be not only a happy mother, but a beloved sister, and a treasured daughter”

“Alexander Kuprin” in “YAMA”

ದಿವಾಂತಃಕರಣವನ್ನು ಪ್ರಚೋದನಗೊಳಿಸಿ ಅವನು ಪರಿಶುದ್ಧ ಜೀವನ ನಡೆಸುವಂತೆ ಮಾಡುವ ವಿಷಯ ಅವಶ್ಯಕವಾದುದೆಂಬುದನ್ನು ನಾನು ಅಲ್ಲಿಗಳೇಯುವುದಿಲ್ಲ. ವ್ಯಕ್ತಿಯ ಮನಸ್ಸು ಪಕ್ಷವಾಗಬೇಕಾದರೆ ಸಮಾಜವೂ ಸಾಕಷ್ಟು ಜಾಗ್ರತ್ವವಾಗಬೇಕು. ಜಾಗ್ರತ ಸಮಾಜದ ಪರಿಶುದ್ಧ ವಾತಾ ವರೆಣದಲ್ಲಿ ಬೆಳೆಯುವ ವ್ಯಕ್ತಿ ಅವನಾಗರವನ್ನು ಹಿಡಿಯುವುದು ದುಸ್ವಾಧ ವಾಗುತ್ತದೆ.

ವೇಶ್ವಾಸಮಸ್ಯೆಗೆ ಸೈತಿಕ ದೃಷ್ಟಿಯಲ್ಲದೆ ಸಮಾಜ ಸ್ವಾಸ್ಥ್ಯ ದೃಷ್ಟಿಯೂ ಇದೆ. ತಮ್ಮ ತಾತ್ವಾಲಿಕ ಸಾಖ್ಯವೇ ಹಿರಿದೆಂದು ಭಾವಿಸುವ ಸ್ತಿಪುರುಷರು ಸಮಾಜವನ್ನು ಹಾಗೂ ಭಾವೀಸಂತಾನವನ್ನು ರೋಗರುಜಿನಾದಿಗಳ ನುಡುವಿನಲ್ಲಿ ಕೆಡಹುತ್ತಾರೆ. ತಂದೆ, ತಾಯಿಗಳು ತಮ್ಮ ಪಾಪದ ಹೊರೆಯನ್ನು ತಮ್ಮ ಮಕ್ಕಳ ಮೇಲೆ, — ಅವರ ಮಕ್ಕಳ ಮೇಲೆ — ಹೇರುವುದು ಫೋರೆ ಅತ್ಯಾಚಾರ.

‘ನಗ್ನಸತ್ಯ’ ಕಾದಂಬರಿಯಲ್ಲಿ ವೇಶ್ವಾಸಮಸ್ಯೆಯನ್ನು ಸಾಮಾಜಿಕ, ಕೌಟುಂಬಿಕ ಹಾಗೂ ರಾಷ್ಟ್ರೀಯ ದೃಷ್ಟಿಯಿಂದ ನೋಡಲು ಯತ್ನಿಸಿದ್ದೇನೆ. ಎಲ್ಲ ಸಮಸ್ಯೆಗಳ ಮೂಲಾಧಾರವಾಗಿರುವ ಬಡತನ ಪ್ರಶ್ನೆಯನ್ನು ನಿವಾರಿಸಿದರೆ ವೇಶ್ವಾಸಮಸ್ಯೆಯ ಪರಿಹಾರವೂ ಒದಗುತ್ತದೆಂದು ಸೂಚಿಸಿದ್ದೇನೆ.

‘ನಗ್ನಸತ್ಯ’ ವೇಶ್ವಿಯ ಕಥೆಯಲ್ಲ — ವೇಶ್ವಾಸಮಸ್ಯೆಯ ಕಥೆ. ಇದರಲ್ಲಿ ವೇಶ್ವಿ, ವಿಟರ ಹಾವಭಾವಗಳನ್ನು, ಮೋಡ ಪ್ರಮೋಡಗಳನ್ನು ಚಿತ್ರವತ್ತಾಗಿ ಒಣ್ಣೆಸುವುದಕ್ಕೆ ನಾನು ಹೋಗಿಲ್ಲ. ಈ ಕಥೆಯಲ್ಲಿ ಹಾಗೂ ವೇಶ್ವಿಯರ ಜೀವನಕಥೆಯಲ್ಲಿ ಬರುವ ಮುತ್ತಮ್ಮೆ ನಮ್ಮೆ ಸಮಾಜದ ವಿಗದ ಸ್ವರೂಪದ ಪ್ರತಿಕವಾಗಿದ್ದಾಗಳೇ. ಉದರಂಭರಣಕ್ಕೆ — ಶೀಘ್ರಸಂಪತ್ತಿಗೆ ಯಾವ ಮಾರ್ಗವೂ ಅನೀತಿಯುತವಾದುದಲ್ಲ ಎಂದು ಭಾವಿಸುವ ರಾಜ ಕಾರಣಪಟಿಗಳು, ಕಲಾವಿದರು, ವಾರ್ಷಾಪಾರಿಗಳು, ಧರ್ಮಚೋಧಕರಂತೆ ಮುತ್ತಮ್ಮೊನೂ ನೀತಿಯ ನೆಲೆಗಟ್ಟಿಗೆ ನಿಲುಕದ ಬಾಳುವೆ ಬಾಳುತ್ತಾಗಳೇ. ಅವಳ ಜೀವನದ ಮಹಾನ್ಮುಕುಂಡಕ್ಕೆ ಹಲವು ಪತಂಗಗಳು ಬಿದ್ದು ನಾಶ ಹೊಂದುತ್ತವೆ.

ಮುತ್ತಮ್ಮೆನಂಢ ವ್ಯಕ್ತಿಗಳನ್ನು, ಕಮಲ, ನಾಗು, ಬಾಲು,

ವೆಂಕಟೆಯಂಥ ವ್ಯಕ್ತಿಗಳನ್ನು ಕಾಯಿದೆ ಕಾನೂನುಗಳಿಂದ ಹತೋಚಿಯಲ್ಲಿದ್ದ ಬಹುದು; ಕಾಲಾನುಕಾಲಕ್ಕೆ ಸಿವಾರಿಸಲಾಬಹುದು. ಅದರೆ ವಾಜ್ಞಾಧಿಯ ಬುಡ ಕಡಿಯದೆ ಮೇಲೆ ನೇರೆಲೆ ಚಿಕಿತ್ಸೆ ಮಾಡಿದರೇನು ಪ್ರಯೋಜನ? ಕಾಯಿದೆ ಕಾನೂನುಗಳು ಪೋಲೀಸಿನವರು, ಮಾತ್ರಾಜಿಸ್ಟ್ ಟಿರ ಕ್ಯೆ ಬಲಪಡಿಸುವುದಲ್ಲಿದೆ ಮೂಲಸಮಸ್ಯೆಯನ್ನೇ ದುರಸುಪುದಿಲ್ಲ.

‘ನಗ್ನಸತ್ಯ’ ಮನಸ್ಸನ್ನು ಆರಳಿಸುವ ಕಾದಂಬರಿಯಲ್ಲ, ಕೇರಳಸುವ ಕಾದಂಬರಿ. ಇಂಥ ಅಸಭ್ಯ ಕಥೆಗಳನ್ನು ಬರೆದು ಓದುಗರ ಅಭಿರುಚಿಯನ್ನೇ ಇಕೆ ಕೆಡಿಸಬೇಕು ಎಂದು ಮಡಿವಂತರು ಕೇಳಬಹುದು. ಅವರ ಪ್ರಶ್ನೆಗೆ ಪ್ರತಿಯಾಗಿ ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೇ ‘ಜೀವನ ಸಭ್ಯ ವಾಗಿದೆಯೇ – ಸಹಸ್ರೀಯವಾಗಿದೆಯೇ – ಶುಭ್ರವಾಗಿದೆಯೇ?’ ಸತ್ಯಪ್ರಿಯ ನಾದ ಸಾಹಿತಿ ಜೀವನಕ್ಕೆ ಮೇರುಗುಗೊಟ್ಟು (window - dressing) ಅದರ ಕೃತ್ಯವು ಸೌಂದರ್ಯವನ್ನು ವರ್ಣಿಸಬೇಕೇ? ಸಾಹಿತಿ ದರ್ಜಿಯಲ್ಲ, ಮೊಚ್ಚಿಗಾರನಲ್ಲ. ಅವನು ದೃಷ್ಟಾರನೆಂಬುದು ನಿಜವಾದರೆ ಇದ್ದ ಸಂಗತಿಯನ್ನು ಇದ್ದಂತೆ ವರ್ಣಿಸಲು ಅವನು ಹಿಂಜರಿಯಬಾರದು. ಸತ್ಯದ ಅಭಾಸಮಾಡುವ ಸಾಹಿತಿ ಲೋಕಮಾರಕನೇ ವಿನಾ ಲೋಕತಾರಕನಲ್ಲ. ಸಾಹಿತ್ಯದಲ್ಲಿ ಬರುವ ಒಂದು ಭೀಭತ್ತ – ಭಯಂಕರ ಚಿತ್ರವನ್ನು ಕಂಡು ಅಶಾಂತರಾಗುವ ಜನ, ಜೀವನದಲ್ಲಿ ಇದೇ ಚಿತ್ರ ಸಹಸ್ರಮುಖ ಹೊತ್ತು ಸಿಂತಿರುವುದನ್ನು ಕಂಡು ಏನು ಹೇಳುತ್ತಾರೆ? ಸಾಹಿತ್ಯದಲ್ಲಿ ಈ ಚಿತ್ರ ಬೇಡವೆನ್ನುವರು ಜೀವನದಲ್ಲಿಯೂ ಈ ಚಿತ್ರವಿಲ್ಲದ ಹಾಗೆ ಮಾಡಬೇಕು.

“ನಗ್ನಸತ್ಯ” ಕಾದಂಬರಿಯನ್ನು ವಿಮುಕ್ತಿಸಹೊರಡುವ ಓದುಗರು, ವಿಮುಕ್ತಕರು ಎಡ್ಡಾರ್ ಕಾಪ್ರೆಂಟರನ ಈ ಮಾತುಗಳನ್ನು ಸ್ವಲ್ಪ ವಿಚಾರ ಮಾಡಬೇಕಾಗಿ ವ್ಯಾಧಿಸುತ್ತೇನೇ.*

“The commercial prostitution of love is the last outcome of our whole social system, and its most clear condemnation. It flaunts in our streets, it hides itself in the garment of respectability under

* Edward Carpenter in “Love’s Coming of Age”

the name of matrimony, it eats in actual physical disease and death right through our midst; it is fed by the oppression and the ignorance of women, by their poverty and denied means of livelihood, and by the hypocritical puritanism which forbids them by millions not only to gratify but even to speak of their natural desires, and it is encouraged by the callousness of an age which has accustomed men to buy and sell for money every most precious thing - even the life-long labor of their brothers, therefore why not also the very bodies of their sisters”

ವೇಶ್ವಾಜೀವನದ ಎಲ್ಲ ಮುಖಗಳನ್ನೂ ‘ನಗ್ನಸತ್ಯ’ದಲ್ಲಿ ಗ್ರಹಿಣಿಸುತ್ತಿರ ಭಯದಿಂದ ನಾನು ಚಿತ್ರಿಸಲಾಗಿಲ್ಲ. ಭಾವಿಸಂತಾನದ ಮೇಲೆ ವೇಶ್ವಾಜೀವನ ಮಾಡುವ ಪ್ರಭಾವ ಭಯಂಕರವಾದುದು. ಅದನ್ನೂ ಒಮ್ಮೆ ಕೂಲಂಕನವಾಗಿ ಚಿತ್ರಿಸಬೇಕೆಂಬ ಉದ್ದೇಶವಿದೆ.

ನನ್ನ ನಾಹಿತ್ಯಕ್ಕಿಂತಿಗಳ ಬಗ್ಗೆ ಅಪಾರ ವಿಶ್ವಾಸ ತೋರಿಸಿ, ‘ನಗ್ನಸತ್ಯ’ ಕಾದಂಬರಿಯನ್ನು ಪ್ರಕಟಿಸಲು ಮುಂದೆ ಬಂದ ‘ನಿಜಯ ಸಾಹಿತ್ಯ’ ಪ್ರಕಟನಾಲಯದ ಶ್ರೀ ಎಂ. ಆರ್. ಲಕ್ಷ್ಮ್ಯಯ್ಯನವರಿಗೂ, ಶ್ರೀ ಕೆ. ಎಸ್. ರಾಮಕೃಷ್ಣಮೂರ್ತಿಯವರಿಗೂ, ಎಂದಿನಂತೆ ಅಚ್ಚಿಗಟ್ಟಿಗಿ ಮುದ್ರಿಸಿ ಕೊಟ್ಟಿರುವ ಈಸ್ವಿನ್ ಪ್ರೇಸ್ ಒಡೆಯರಾದ ಶ್ರೀ ಎಂ. ಎಸ್. ಚಿಂತಾಮಣಿ ಯವರಿಗೂ, ಹೊದಿಕೆಯ ಚಿತ್ರ ಬರೆದುಕೊಟ್ಟ ಮದರಾಸಿನ ಚಿತ್ರಗಾರರಾದ ಶ್ರೀ ಎಸ್. ರಾಮಂ ಅವರಿಗೂ ನನ್ನ ಕೃತಜ್ಞತೆಯನ್ನು ಪ್ರಸ್ತುತಿಸುತ್ತೇನೆ.

“ಅನ್ನಪೂರ್ಣ”
ವಿಶ್ವೇಶ್ವರಪುರ, ಬೆಂಗಳೂರು—೨. }
ಫೆ-೧೯-೧೯೫೦ }
 ಅ. ನ. ಕೃಷ್ಣರಾಯ

ನಗ್ನಸ ತ್ವೀ

೧

ಮುತ್ತಮ್ಮೆ ಅಂದು ಎಡದ ಮಾರ್ಗ ಲಿಲಿ ಎನ್ನಿದ್ದ ಹೇಳಿದ್ದು ಕಾಣುತ್ತಿದ್ದು. ಯಾಂತಿಗೆ ಬಿಟ್ಟು ಪಕ್ಕಾಗಲೇ ನಿರಾಹಿತ ಎಂದುಕೊಂಡೇ ಎದ್ದುಣು. ತಲೈ ಬೇರೆ ನೋಡುತ್ತಿತ್ತು.

ಎದ್ದವರು ಮುಯತ್ತೆಹಳೆದ ರಾಸ್ತೆ ಮಾಡಿ ಸೇರು ತೆಗೆದುಕೊಂಡು. ಮೊಗೆ ಎಮ್ಮೆ ತೊಳಿದು, ಯಾಲು ಕರೆಯುವುದಕ್ಕೆ ಕುಂತಳು. ಶ್ರುತಿದಿನ ಒಂದು ಸೇರು ಯಾಲು ಕೊಡುತ್ತಿದ್ದು ಎಮ್ಮೆಗೂ ಅಂದು ಮತ್ತೊಂದು ಗರಿ ಬುಳಿದೆ ಅದು ನಾನಾರು ವಾವೇ ಯಾಲು ಕೊಟ್ಟಿತ್ತು. ಮುತ್ತಮ್ಮೆ ಎನ್ನು ಯಿನ್ನು ಹಾಚಾಮಗೋಡರ ಏರ್ಪತ್ತಿ. ‘ಇದರ ಯಾಳು ಹೆಚ್ಚಿನ ಸಿದ್ಧಾನ್ಯ ಮೊಗೆ-ಒಂದು ಒಂದಿ ತಿನ್ನತ್ತೆ. ಸೇರು ಯಾಲು ಕೊಡುವುದಕ್ಕೆ ಇಂತ್ತೇ ಎಂದುಕೊಂಡ್ಡು.

ಯಾಲು ಕರದ್ದ, ಕೊಂಡು ಬಂಗೆ ಬಂದುಕೂ ಪ್ರಭ್ರಿತ್ತಿ, ನಾಗರಾಜ ಇಬ್ಬರಾ ಎಂಬ್ದು ದಿಲ್ಲಿ. ಆವರಿಗಾರು ಭೀಮಾರು ಮಾಡಿ. ನುನಸುಗೆಳೆದು ಎಲ್ಲಿನಿರ್ದಿಷ್ಟು ನಾಗರಾಜ, ಪ್ರಭ್ರಿತ್ತಿ ಮುಂದು ತೊಕೆದುಕೊಂಡು ಬುದ್ಧಪಕ್ಷದಲ್ಲಿ ಮುತ್ತಮ್ಮೆ ಒಲೆ ಮೊತ್ತಿನ ಕಾಳಿಗೆ ಸೀರಿಟ್ಟುಣು.

ನಾಗರಾಜ ಮುಖ ತೊಳಿದೆಕಳಿಂಡು ಬಂದು ಅಟಿಗೆಯ ಮನಸೆಯೆಲ್ಲ ಮುಂಡಿಸಿದ ಪ್ರಭ್ರಿತ್ತಿ ಮೂರಗೆ ‘ಟೀಗರ್’ ಮೇರು ಸೀಸುತ್ತಾ ಸಿಂತಳು. ಮುತ್ತಮ್ಮೆ ಸಿಡುಕಿಸಿಂದ

“ಎಂಬು ಗಂಟೆಗೆ ಮೊರೆ ಹೂಗೆ ಪಳ್ಳತ್ತಿರುಲ್ಲಾ. ಯಾಲು ತೆಗೆದು ಕೊಂಡು ಹೊಗೆ ತೊಡುವವರು ಯಾರು? ”

“ರಾತ್ರಿ ಮಾಲಗೇದು ಮೊತ್ತಾಯಿತು ಮುತ್ತ. ಸಿದ್ರಿ ಹತ್ತು ಲ್ಲಿ ಬೆಳಗಾನ ದ್ವಾರಾಮಕ್ಕೆ ಸಿದ್ರಿ ಒಂತು. ನಾಳಿಯಂದ ಬೇಗ ಪಳ್ಳತ್ತಿನೆ.”

ನಗ್ಗ ಸತ್ಯ

“ ಸಿಕ್ಕಿ ಸಿನ್ನುದು ಇದೇ ಪುರಾಣ. ರಾತ್ರಿಯೆಲ್ಲಾ ಗೂರಕೆ ಹೊಡೆ ಯುತ್ತೀರು-ಬೆಳಿಗ್ಗೆ ಯಲ್ಲಾ ಸಿದ್ದೀ ಮಾಡುತ್ತೀರು-ಇನ್ನೂ ಸಿದ್ದೀ ಸಾಲದೇ ?”

“ ಈ ಸಲ ನಾನು ಕಾಹಿಲೇ ಬಿದ್ದೆದ್ದು ಸೇಱಿ ತುಂಬ ಸಿಕ್ಕುಕ್ಕೆಯಾಗಿದೆ. ಸಿದ್ದೀ ಸರಿಯಾಗಿ ಬರುವುದಿಲ್ಲ.”

“ ಇನ್ನುಮ್ಮೆ ಸೇಂಟ್ ಕೆಪ್ಪ, ಸಿದ್ದೀ ಹೆತ್ತುತ್ತುದ್ದ. ಶೀನೆ ನೋಡಿದರೆ ಈಗೆ ಮ್ಮೇಮೇಲೇ ಪರಿಷೇಷೇ ಹೊಗಿಬಂಧುತ್ವದೇ.”

“ ಇಲ್ಲಾ ಮುತ್ತು-ಕಾಫಿ ಸೀರು ಕಾರ್ಯತೆನು ನೋಡು.”

ಮರಳ್ಳತ್ತಿದ್ದ ಸೀರಿಗೆ ಮೂರಾರು ಚಮಚ ಪ್ರಾಣಿ, ಸಕ್ಕರೆ ಹಾಕಿ ಮುತ್ತಮ್ಮೆ ಕಾಫಿ ಕಣಾಯ ಕೆಳಗಿಳಿಸಿದಳು. ಒಲೆಯು ಮೇಲೆ ಹಾಲಿಟ್ಟು ಶೋಧಿಸಿದ ಕಣಾಯ ಅದಕ್ಕೇ ಹಾಕಿ ಬಿಸಿಮಾಡಿ

“ ಪುಟ್ಟಿನ್ನು ಕರಿ ” ಎಂದು.

ನಾಗರಾಜ ಕುಟುಂಬದ ಕಡೆಯಂದಲೇ ‘ ಪುಟ್ಟು, ಪುಟ್ಟೆ ’ ಎಂದು ಕೊಗಿದ. ಪುಟ್ಟು ನಾಯಂಯನ್ನುತ್ತಿಕೊಂಡು ಅಡಿಗ ಮನಗೆ ಬಂದಳು.

“ ಟ್ರೈಗರನ್ನು ಹೊರಗೆ ಸಾಗಿಸೇ – ಅಡಿಗೆನುಸೇಗೆ ಬರೋ ಶಭಾಷಣೆ ಮಾಡಿಸಬೇಡ.”

ಎಂದು ಮುತ್ತಮ್ಮೆ ಗಂಟೆಸಿದಳು. ಪುಟ್ಟು ಮರುಮಾತಾಡದೆ ನಾಯಿ ಮನ್ನುತ್ತಿಕೊಂಡು ಹೊರಗೆ ಕಿಟ್ಟಿಬಂದಳು.

ಮುತ್ತಮ್ಮೆ ಕಾಫಿಯನ್ನು ಮೂರಾರು ಲೋಟುಕ್ಕೆ ಹಾಕಿ ನಾಗರಾಜ, ಪುಟ್ಟು ಸ್ನೇಹಿತ್ಯ ತಾನು ಕುಡಿದಳು.

“ ಹಾಲು ಕೊಡುತ್ತೀರಿಯಾ, ಹೊಗಿಬರುತ್ತೇನೆ. ” ಎಂದ ನಾಗರಾಜ.

ಮುತ್ತಮ್ಮೆ ಅಥರ್ವ ಸೀರು ಹಾಲಿಗೆ ಅಥರ್ವ ಸೀರು ಸೀರು ಹಾಕಿ ಹಿಡಿ ಮುರುವ ಒಂದು ಡಬ್ಬಕ್ಕೆ ಅದನ್ನು ಸುರಿದು ನಾಗರಾಜನ ಕೈಗತ್ತೆಳು.

ನಾಗರಾಜ ಬೃಸಿಕಲ್ಲನ್ನು ಹೊರಗಿಟ್ಟಿಕೊಂಡು, ಹಾಲನ ಡಬ್ಬ ತೆಗೆದು ಕೊಂಡು ಹೊಗಿವುದಕ್ಕೆ ಒಳಕ್ಕೆ ಬಂದ. ಪುಟ್ಟು ಅವನ ಬಳಿ ಬಂದು

“ ಅಣ್ಣಾಯ್ಯಾ-ನನಗೆ ಚಾಕಲೇಟ್ಟು ” ಎಂದೆಳು.

“ ಆಗಲಿ.”

“ ಆಗಲಿಯೆಂತೇ. ಮರೆತುಬಂಡಿತ್ತೀರು.”

ನಗ್ನ ಶಕ್ತಿ

“ ಇಲ್ಲಾ ಪುಟ್ಟು. ಮರೆಯುವುದಿಲ್ಲ.”

“ ಇವತ್ತು ನೀನು ಮರೆತರೆ ನಾನು ನಿನ್ನ ‘ಅಣ್ಣಾಯ್ಯಾ’ ಎಂದು ಕೂಗುವುದೇ ಇಲ್ಲ ನೋಡು.”

“ ಇನ್ನೇನೆಂದು ಕೂಗುತ್ತೀ ?”

“ ಈಸೂ ಕೂಗುವುದಿಲ್ಲ. ಮಾತೇ ಆಡುವುದಿಲ್ಲ.”

“ ರಾಗೆ ಮಾಡಬೇಡವ್ಯಾ.”

ಮುತ್ತೆಮ್ಮು ಅವರಿಬ್ಬರ ಸರಸ ಪ್ರಲಾಪ ಕಂಡು

“ ಸಾಕು ನಡ್ಡಿಯೋ—ನರ್ತನೆ ಮನೆಯವರು ತಂಬಿ ಹೊಡೆಯುತ್ತಿರು ಅಂತರೆ. ಇವಳ ಹೆತ್ತಿರ ಏನು ಹೆರಟಿ ”

ಎಂದು ಗದರಿಸಿದಳು.

‘ ಬರ್ಹೋವಾಗ ಏನಾದರೂ ಹೇಳೆಯಿಂದ ತರಬೇಕೇ ನುಂತಾ ’

ಎಂದು ನಾಗರಾಜ ಕೇಳಿದ.

“ ಹೊಟ್ಟು, ಹಸೀ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಮೇರುಳ್ಳ ತೆಗೆದುಕೊಂಡು ಬಾ.”

“ ಖಾಯಂತ್ರ ದೋಸನೊಡ್ಡಿ ಯೋಸ ಅನ್ನು ”

ಎಂದು ಶುಟ್ಟು ಕೇಳಿದಳು.

“ ಹೂ—ಮಾಡ್ತೇನೇ ”

“ ಅನ್ನ ದೋಸ ಮಾಡ್ತಾ ಕೇ. ದೋಸ ”

ಎಂದು ಸಂತೋಷದಿಂದ ಪುಟ್ಟ ಚಪ್ಪಾ ತಟ್ಟಿಗೆ ಕೊಂಡು ಕುಣಿ ದಾಡಿದಳು.

“ ಒರುವಾಗ ಹಾಗೇ ಚಾಮರಾಜಪೇಟೆಗೆ ಹೋಗಿ ನೆಂಕಟನ್ನು ಬೆ ಅನ್ನು.”

“ ಕನುಲಾ ಬರ್ತ್ತಾ ಲೇನೋ ? ”

“ ಬರ್ತ್ತಾ ಲೋ ಇಲ್ಲನೋ. ಅವಳದು ಯಾವ ಸೆಚ್ಚಿಗೆ. ವೆಂಕಟೇನ ಬೆ ಅನ್ನೋ ? ”

“ ಬಂದು ಖಾಲೆ ಹೋಗಬೇಕಲ್ಲಾ ಎಂದವರು ಬಡಕ್ಕೋತಾಳೆ.”

“ ಹೇಳಿದಪ್ಪ ವಾಡೋ ನಾಗರಾಜ. ಅತಿ ಮಾತಾಡಬೇಡ.”

ನಗ್ಗಣತ್ವ

ನಾಗರಾಜ ಉಸಿರೆತ್ತಲ್ಲಿ. ಹಾಲನ ಡಪ್ಪು ಕೈಯಲ್ಲಿ ಮಿಡಿದು ಬ್ರೈಸ್‌
ಕಲ್‌ ಹೆತ್ತಿ ಘೋರಿಟುಬಿಟ್ಟು.

ಮುತ್ತಮ್ಮನಿಗೆ ಪುರಸತ್ತೇ ಇಲ್ಲ. ದೆನದ ಕೊಟ್ಟಿಗೆ ರಚಿವಾಡಿ, ನಾಯು
ಮೇಲು ಹೂಡು, ಮನಸೆ ಗುಟ್ಟಿಸುತ್ತಾಂದು, ಅಡಿಗಿಗೆ ಒಲೆ ಹೂತ್ತಿಸುತ್ತಿದ್ದಾರು.

ಅಟಿಗೆ, ಖಾಬು ಸಿಕ್ಕೆ ಬಂದು ಗಂಟೆಗೆ ಮುಂಚೆಯಾಗುತ್ತಿರಲ್ಲ. ಪುಟ್ಟ
ಹೆಸಿವೆಂದರೆ ಅವಳ ಕೈಯಲ್ಲೇ ಹೋಟಿಲ್ಲಿಂದ ನಾಳ್ಬು ಇಡ್ಡು ಲ ತರಿಸಿ
ಅವಳನ್ನು ಇತ್ತು ತಾನೂ ತಿಂದು ಕೊಡುತ್ತಿದ್ದಳು.

ಸಿಕ್ಕೆ ಸ್ವಾನಕ್ಕೆ ಒಲೆ ಹಚ್ಚುವ ವರಿಪಾತ ಮುತ್ತಮ್ಮನ ಮನಸೆಯಲ್ಲಿರ
ಲ್ಲಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಅವಳೂ, ಪುಟ್ಟು, ನಾಗರಾಜ
ಸಾಫನಮಾಡಿದರ ಹೆಚ್ಚು.

ಮುತ್ತಮ್ಮನಿಗೆ ನಲವತ್ತು ಪಷ್ಟ ದಾಟಿತ್ತು. ಅವಳನ್ನು ಎಂಥ
ಬಾಧ ರಸಿಕನೂ ಸುಂದರಿಯೆಂದು ಕರೆಯಲು ಸಾಧ್ಯವಾಗಿರಲ್ಲ. ತಾರಾಣ್ಯ
ದಲ್ಲಿಯೂ ಮುತ್ತಮ್ಮನು ಸುಂದರಿಯೆಸಿಕೊಂಟಿರಲ್ಲ. ಮಾತ್ರ ತಕ್ಕ ಮಾಟ್ಟಿಗೆ
ಲಕ್ಷಣವಾಗಿತ್ತು. ಕಣ್ಣು ಮೂಗು ಸೇರಿವಾಗಿದ್ದವು. ಆದರ ಮಾರುವೆ
ಜಾಬಿದ್ದ ದಂತಪಂಕ್ತಿ ಅವಳ ಮುಖದ ಮೂಟವನ್ನು ಕಟಿಸಿತ್ತು. ಮುತ್ತಮ್ಮನ
ಕೇರಳಾಪ್ರಾಯಾತ್ಮ ಅನೂಯೆ ಹುಟ್ಟಿಸುವ ಹಾಗಿತ್ತು. ಆ ಇಳಿ ಎಯಸ್ಸು
ನಲ್ಲಿಯೂ ಅವಳ ಶಲ್ಲಿಗೂದಲು ರಾಶಿರಾಶಿಯಾಗಿ ಹಿಂಬ್ಬಿಡಿ ಮುಂಟ್ಟು ಇತ್ತು.
ಶಲ್ಲಿಗಂಟೆ ಒಂದು ನೂಟಿಯಷ್ಟು ಗುತ್ತಿತ್ತು.

ಮುತ್ತಮ್ಮನ್ನು ಸ್ವಭಾವತಃ ಕೆಡುಕಿರ್ಬಿಲ್ಲ, ಸಿಡುಕಿ. ಒರೆಳ ಏಪಸಗ್ಗಾಂದ
ವಾತರೋಗ (Rhuematism) ಅವಳನ್ನು ಉಂಟಿ ಹಾಕಿತ್ತು. ಚೆಗಳಲ
ಬಂದರೆ ಅವಳ ಪಾಪುಬೆಡ. ರಾತ್ರಿಯೆಲ್ಲಾ ಸೀಲಗಳಿ ಎಣ್ಣು ಉಜ್ಜ್ವಲ
ಕೊಂಡು, ಬಿಸ್ಸೆರಿನ ಕಾವುಟಿ ಕೊಡಿಗಿಕೊಂಡು ನರಕೆಂಬಾತನೆ ಅನುಭವಿಸು
ತ್ತಿದ್ದಳು. ಅವಳ ಯಾತನೆಗೆ ವಾಸವಾಗಿದ್ದ ಮನಸೆ, ನಾಗರಾಜನ ನಡವಳಿಕೆ
ಎರಡೂ ಕಾರಣವಾಗಿದ್ದವು.

ಮುತ್ತಮ್ಮನ್ನು ವಾಸವಾಗಿದ್ದಾದು ಬಸವನಗುಡಿಯ ಕೊಟ್ಟಿಕೊನೆಯಲ್ಲಿ
ಸುಂಕೆನಹಳ್ಳಿ ಸರಿಸಾಪದಲ್ಲಿ. ಬಂಗಳೂರು ವಿಸ್ತುರಿಸುತ್ತಾ ವಿಸ್ತುರಿಸುತ್ತಾ
ಮುತ್ತಮ್ಮನುತ್ತಲನ ಹಳ್ಳಿಗಳನ್ನುಲ್ಲಿ ಏಕಾಪ್ರೋಜನ ತೇಗದುಕೊಳ್ಳುತ್ತಿತ್ತು.

ಸಗ್ಗಾಂತರ

ಕೇರಿ ಅಂಗಳಗಳೆಲ್ಲಾ ಸ್ವಾರ್ಥಿಗಳಾದವು. ಹೊಲಗಷ್ಟೆಗಳೆಲ್ಲಾ ವಾಷದ ಮನೆ ಗಳಾದವು.

ಮುತ್ತಮ್ಮನ ಮನೆ ಮಾಲಿಕ ಕಸಾಯ ಅಂಗಡಿ ಗುಜ್ಜಪ್ಪ. ಸುಂಕೇನೆ ಹ್ಯಾ ಸಿನಾಪದಲ್ಲಿ ಅವನಿಗೆ ಸ್ವಾಲ್ಪ ರೆವಿನ್ಯೂ ಭೂಪಿ ಇತ್ತು. ಅದನ್ನು ಮುಸಿಸಿ ಪಲ್ಲ ಭೂಪಿಯಾಗಿ ಮಾರ್ಪಡಿಸಿ. ಬಾಡಿಗೆಗೆ ಕೊಡುವುದಕ್ಕೆ ಕೆಲವು ಮನೆ ಗಳನ್ನು ಕಟ್ಟಿಸಿದ್ದು. ಮುತ್ತಮ್ಮ ವಾಸವಾಗಿದ್ದ ಮನೆ ಮೊದಲು ಗುಜ್ಜಪ್ಪ ವಾ ೨ ಸುತ್ತಿದ್ದುದು. ಹೊಸವುನೇಗಳು ಕಟ್ಟಿಯಾದಮೇಲೆ ಇವುಗಳಲ್ಲಿ ಒಂದಕ್ಕೆ ತಾನು ವಾಸಯೋಗಿ ತನ್ನ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದು.

ಗುಜ್ಜಪ್ಪನಿಗೆ ಕಸಾಯ ಅಂಗಡಿ ಸಂಪಾದನೆಯಲ್ಲಿದೆ ಮನೆಬಾಡಿಗೆ ಸಂಪಾದನೆಯೂ ಆಗುತ್ತಿತ್ತು. ಇವುಗಳ ಇತ್ತೆಗೆ ಎಂಬು ಏಮ್ಮೆ, ಆರು ಯಥು ಸಾಕಿಕೆಂಡು ಹಾಲಿನ ವ್ಯಾಪಾರನನ್ನು ಮಾಡುತ್ತಿದ್ದು. ಮುತ್ತಮ್ಮ ಮನೆಯಲ್ಲಿದ್ದ ಏಮ್ಮೆಯನ್ನು ಅವನಿಂದಲೇ ಇನ್ನೂರು ರೂಷಾಯಿಗೆ ಕೊಂಡಿದ್ದು ಇಲ್ಲ.

ಮುತ್ತಮ್ಮ ಬಹು ಕಷ್ಟಪಟ್ಟ ಈ ಮನೆ ದೊರಕಿಸಿಕೊಂಡಿದ್ದು. ಪ್ರದೀಪ ಜೌಗಾಗಿದ್ದುದೆಂದ ಜಂಗಾಲ, ಮಳಗಾಲಗಳಲ್ಲ ಮನೆ ಭಕ್ತಿದ ಗದ್ದೆಯಾಗುತ್ತಿತ್ತು. ಮನೆನಿಸಿಪಲ್ಲ ರಸ್ತೆಗೆ ಮನೆ ಸ್ವಾಲ್ಪ ದೂರವಾಗಿತ್ತು. ಸರಿಯಾದ ರಸ್ತೆಯಲ್ಲಿಬ್ಲ. ಬರುವಾವರು ಹೋಗುವವರು ಕೊಡ್ಡಿಯಲ್ಲಿಯೇ ಶಾಚಾಡಿಕೊಂಡು ಹೋಗಬೇಕಾಗಿತ್ತು. ಎಲೆಕ್ಟ್ರಿಕ್ ಲೈಸು ದೂರವಿದ್ದುದ ರಿಂದ ತಾನೇ ಕಂಬ ಸೆಟಿಂಗ್, ತಂತ್ರ ಹಾಕಿಸಿ ದೀಪ ತೆಗೆದುಕೊಳ್ಳಲು ವುದಕ್ಕೆ ಗುಜ್ಜಪ್ಪ ಪ್ರಯತ್ನಿಸಿರಲ್ಲಿ. ಮುತ್ತಮ್ಮ ಸೀಮೆಂಂಫ್ಲ್ ದೀಪದಲ್ಲಿಯೇ ಶಾಲ ಹಾಕಬೇಕಾಗಿತ್ತು.

ಇಮ್ಮ ಮೊಲನು, ಕೊಳಕ್ಕೆ, ತನುಮೊಗ್ಗದಲ್ಲಿ ಮುತ್ತಮ್ಮ ಬಾಳುವೆ ಮೂಕಾನುದು ಅವಕ ಜಂಗಾನಾಸವಾಗಿರಲಿಲ್ಲ. ಆದರೆ ಪರಿಸ್ಥಿತಿ ಅವಳಿಗೆ ಸಹನೆಯನ್ನು ತೆಂದುಕೊಟ್ಟಿತ್ತು. ನಾಗರಾಜನಿಗೆ ಒಂದು ದಾರಿ ತೋರಿ ಬೀಕೆಂದು ಅವಳು ವಿಶ್ವಪ್ರಯತ್ನ ಮಾಡಿದ್ದು. ಆನನು ಎಲ್ಲಿಯೂ ಅಂಟಿ ಕೊಳ್ಳದೆ ಹೋದ ಹೋದ ಕಡೆ ಕೆಟ್ಟಿ ಹೇಸರು ಸಂಪಾದಿಸಿಕೊಂಡು ಹೋರಿ ಖಂಡಿದ್ದು. ಮುತ್ತಮ್ಮ ಅದನ್ನು ಮನಸ್ಸಿಗೆ ಹೆಚ್ಚಿ ಕೊಂಡಿರಲಿಲ್ಲ. ಆದರೆ

ನಗರಾಜು

ನಾಗರಾಜನ ಪಚಿತ್ರ ಸ್ವಭಾವ, ಚಂಚಲತೆ ಅವಳ ಯೋಚನೆಗೆ ಕಾರಣವಾಗಿ ಅವಳ ರಕ್ತವನ್ನು ಒಣಿಸುತ್ತಿತ್ತು. ರಾತ್ರಿ ಹಗಲು ಅವಳಿಗೆ ಆದೇ ಚಿಂತಿಯಾಗಿತ್ತು.

ಮುತ್ತಮ್ಮೆಗೂ ನಾಗರಾಜನಿಗೆ ಶುಣಿನುಬಂಧ ಬೆಳೆದು ಇದು ವರ್ಷಗಳಾಗಿದ್ದವು. ನಾಗರಾಜನ ಸಮಸ್ಯೆ ಕಷ್ಟ ಸುಖವನ್ನೂ ಮುತ್ತಮ್ಮೆಗೆ ನೋಡಿಕೊಂಡು ಹೋಗುತ್ತಿದ್ದಳು. ಅದಕ್ಕೆ ಪ್ರತಿಯಾಗಿ ಅವನಿಂದ ವಿಶ್ವಾಸ, ಸೇವೆಗಳನ್ನು ಸೀರೀಕ್ಕೆಸುತ್ತಿದ್ದಳು.

ನಾಗರಾಜ ಮುತ್ತಮ್ಮನ ಮೇಲೆ ಅವಲಂಬಿಸಬೇಕಾಗಿರಲ್ಲ. ಅವನ ಮಾವನವರು ವಿಶ್ವನಾಥಯ್ಯ ರೈನ್‌ನ್ಯಾ ಸೆಕ್ರೆಟರಿಯಾಟ್‌ನಲ್ಲಿ ಗುರುತ್ವಾರಿಗಿದ್ದರೂ ತುಂಬ ಪ್ರಭಾವಶಾಲಿಗಳಾಗಿದ್ದರು. ತಮ್ಮ ಬಬ್ಬಳೀ ಮಗಳು ಸುಸಂಹೆ ಇಲ್ಲಿನ್ನು ನಾಗರಾಜನಿಗೆ ಕೊಟ್ಟು ಮದುವೆಮಾಡಿ ಅಣಿಯ, ಮಗನ್ನು ಪಾನೆ ಮುಲ್ಲಿಯೇ ಇಟ್ಟುಕೊಂಡು ಸಾಕುತ್ತಿದ್ದರು.

ವಿಶ್ವನಾಥಯ್ಯ ತಮ್ಮ, ಸ್ನೇಹಿತರೂಬುರಿಗೆ ಹೇಳಿಕೊಂಡು ಅವರ ಜರಳಿ ಅಂಗಡಿಯಲ್ಲಿ ನಾಗರಾಜನಿಗೆ ಒಂದು ಕೆಲಸ ಮಾಡಿಸಿಕೊಟ್ಟಿದ್ದರು. ಕೆಲಸ ವಾದ ಮೂರೆ ತಿಂಗಳಿಗೆ ನಾಗರಾಜ ಅಂಗಡಿ ಬಿಟ್ಟು ಹೊರಗೆ ಬರಬೇಕಾಗಿ ಬಂತು. ಅಂಗಡಿಯಲ್ಲಿದ್ದ ಸೀರೆ, ಕಣ, ಸಿಲ್ವುಟ್ಟೆ ಇದ್ದಕ್ಕಿದ್ದಂತೆ ಮಾರು ವಾಗುತ್ತಿತ್ತು. ನಾಗರಾಜನ ‘ಕ್ಯಾಚೆಕ್’ ಪತ್ತೆಯಾಗಿ ಅಂಗಡಿ ಯಜ ಮಾನರು ಅವನಿಗೆ ಅಪ್ಪಣಿ ಚೀಟಿ ದಯಪಾಲಿಸಿದ್ದರು. ಅಲ್ಲಿಂದ ಮುಂದೆ ಅಳಿ ಯನಿಗೆ ಕೆಲಸ ಮಾಡಿಸಿಕೊಡುವ ಜವಾಬ್ದಾರಿ ವಿಶ್ವನಾಥಯ್ಯ ಯೊತ್ತು ಕೊಳ್ಳಲಿಲ್ಲ. ‘ಮನೆಯಲ್ಲಿ ತಿಂದುಕೊಂಡು ಬಿಟ್ಟರು’ ಎಂದು ಹೇಳಿ ಸಮಾಧಾನ ತಂದುಕೊಂಡಿದ್ದರು.

ಸೀರುದ್ದೈಗಿಯಾಗಿದ್ದ ನಾಗರಾಜನಿಗೆ ಅಕ್ಕಪಕ್ಕದವರ ಮನಿಗೆ ಹೇಳೋ ಕುಳತು ಹರಟಿಕೊಳ್ಳಿ ಬರುವುದು ತುಂಬ ಪ್ರಯವಾಗಿತ್ತು. ಮುತ್ತಮ್ಮ ವಿಶ್ವನಾಥಯ್ಯನವರ ಮನಿಗೆ ಮೂರನೆಯ ಮನೆಯಲ್ಲಿ ವಾಸಿಸುತ್ತಿದ್ದೇನು. ವಿಶ್ವನಾಥಯ್ಯನವರ ಮನಿಗೆ ಹೋಗಿ ಬರುವ ರೂಪಿಯೂ ಇತ್ತು.

ಯಾವದೇ ವಿಷಗಳಿಗೆಯಲ್ಲಿ ಮುತ್ತಮ್ಮ ನಾಗರಾಜರ ಪರಿಷಯ, ಸ್ವೀಕರಣಾಯಿತು. ಮುತ್ತಮ್ಮನ ಮನಿಗೆ ಅರ್ಥಗಂಟಿ ಹೋಗಿ ಕುಳತು

ನಗ್ನಾಧು

ಬರುತ್ತಿದ್ದ ನಾಗರಾಜ ಅವಳ ಮನೆಯಲ್ಲಿ ಗಂಟೆ ಗಂಟಿಗಳನ್ನು ಕಳೆಯಿ
ಶಾರಂಭಿಸಿದ.

ಬಹಳ ದಿನಸದವರೆಗೆ ಈ ಗುಟ್ಟು ಹೊರಬಿತ್ತಲ್ಲಿ. ವಿಶ್ವನಾಥಯ್ಯನ
ನವರ ಹೆಂಡತಿ ಸುಬ್ಬನ್ನು ಗಂಡನಿಗೆ ಇದನ್ನು ಪರ್ಯಾಯವಾಗಿ ಸೂಚಿಸಿ
ದ್ದರು. ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದರು. ಮಾರ್ಗಾಗೆ ಬಂದೊಂದು
ಗಿದ ಆವಶ್ಯಕನ್ನು ನೀನೆಡು ಹಗಲಿರುಳು ಕಣ್ಣಿರು ಸುರಿಸಿದ್ದರು. ವಿಶ್ವನಾಥಯ್ಯ
ಹೆಂಡತಿಯ ಮಾತನ್ನು ಕೆವಿಯಮೇಲೆ ಹಾಕಿಕೊಳ್ಳಲ್ಲಿಲ್ಲ.

“ಮನೇಲಿ ಚಿನ್ನದಗೋಂಬಿ ವಾಗಿರೋ ಹೆಂಡತಿಯನ್ನು ಬಿಟ್ಟುಬಿಟ್ಟು
ಆ ಮುದಿಹಂಕನ ಸದವಾಸ ಮಾಡ್ತು ನೇನೇ ?”

ಒಂದು ಸುಬ್ಬಮೃನವರ ಬಾಯಿ ಬಡಿದಿದ್ದರು.

ಹೆಂಡತಿಯ ಬಾಯಿ ಬಡಿಯಲು ವಿಶ್ವನಾಥಯ್ಯನವರಿಗೆ ಎಷ್ಟು ಸುಲಭ
ಸಾಧ್ಯವಾಯಿತೋ, ನೇರಹೊರಿಯವರ ಬಾಯಿ ಬಡಿಯಲು ಅಷ್ಟು ಸುಲಭ
ಸಾಧ್ಯವಾಗಲಿಲ್ಲ. ನೇರಹೊರಿಯವರು ಒಂದು ಮುತ್ತಮ್ಮನ ಶ್ರಂಗಾರ ಲೀಕೆ
ಗಳನ್ನು ಸಾಧ್ಯಂತವಾಗಿ ವಿಶ್ವನಾಥಯ್ಯನವರಿಗೆ ವರದಿನಾಡಲಾರಂಭಿಸಿದರು.

ವಿಶ್ವನಾಥಯ್ಯ ಸುಮ್ಮನೆ ಕೂಡುವುದಕ್ಕಾಗಲ್ಲಿ. ಒಂದು ದಿನ
ಮುತ್ತಮ್ಮನನ್ನು ಮನೆಗೆ ಕರೆಸಿ ಜೆನ್ನಾಗ್ಗೆ ಭೀಮಾರಿ ಮಾಡಿದರು. ಮುತ್ತಮ್ಮ
ದಿಟ್ಟತನದಿಂದ ಎಲ್ಲ ಆಪಾದನೆಗಳನ್ನೂ ಸೀರಾಕರಿಸಿ, ತನಗೂ ನಾಗರಾಜನಿಗೂ
ಯಾವ ಸಂಬಂಧವೂ ಇಲ್ಲವೆಂದು ಸಾಧಿಸಿದಳು.

ಮಾತ್ರ ಇನ್ನು ದಾರ ಬೆಳೆದಮೇಲೆ ವಿಶ್ವನಾಥಯ್ಯ ಮತ್ತು ಸೇರಹೊರಿ
ಯವರು ತನ್ನನ್ನು ಅಲ್ಲಿ ಬಾಳಿಸುವುದಿಲ್ಲವೆಂದು ಮುತ್ತಮ್ಮ ತಿಳಿದುಕೊಂಡು
ಬಸವನಗುಡಿ ಮೂಲಯೆಲ್ಲ ಬೇರೆ ಮನೆ ಹುದುಕಿಕೊಂಡು ಒಂದು ದಿನ
ಹೊರಟು ಹೋದಳು.

ಅವಳ ಹಿಂದೆ ನಾಗರಾಜನೂ ಹೋದ.

ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂಬುದು ವಿಶ್ವನಾಥಯ್ಯನವರಿಗೆ
ಮಹಾ ಸಮಸ್ಯೆಯಾಯಿತು. ಮುತ್ತಮ್ಮ ದಾರಿಗೆ ಬರುವಂತಿರಲ್ಲಿ. ಅಲ್ಲದೆ
ಅವಳು ಮೂರೂ ಬಿಟ್ಟು ಸಿಂತ ದೆಂಗಸು. ಅವಳನ್ನು ಕೆಳಕುವುದೆಂದೇ
ರಾಡಿಯ ಮೇಲೆ ಕಲ್ಲೆಗೆದಂತೆ ! ಯಾವ ವ್ಯಾಮೇಹ ಕಾಡುತ್ತುತ್ತೇ

ನಗ್ನಸತ

ನಾಗರಾಜ ಅವಳ ಸಹವಾಸ ವಿಡಲ್ಪೊಲ್ಲಿ. ಅಳಿಯಸಿಗೆ ಒತ್ತಿ ಹೇಳಿದರೆ ಉಳಿ ದಿದ್ದ ಅಭ್ಯ ಸ್ವಲ್ಪ ಮಧುರ ಸಂಬಂಧ ಸಂಪೂರ್ಣವಾಗಿ ಸೀಗಿ ಹೋಗುವ ಸಂಭವ.

ವಿಶ್ವನಾಥಯ್ಯಸಿಗೆ ಹಾರಿ ತೋರಿಲ್ಲಿ. ‘ಮಗಳ ತಲೆಯ ಹೇಳೆ ನಾನೇ ಕಲ್ಲು ಎತ್ತಿ ಹಾಕಿದೆನಲ್ಲಾ’ ಎಂದು ಕೊರಗಲಾರಂಭಿಸಿದರು.

ನಾಗರಾಜ ಎರಡು ದಿನ ಮೂರು ದಿನಕ್ಕೊಳ್ಳುವುದು ಮನಸೆಗೆ ಬಂದು ಮುಖು ಶೈಲಿರಸುತ್ತಿದ್ದ. ಬಂದವನು ಹೆಂಡತಿಯೊಡಸೆ ಸರಿಯಾಗಿ ಮಾತನಾಡು ತ್ವರಿತಿಲ್ಲ. ಸ್ವಾಸ್ಥ್ಯಾಂಶ ಬಟ್ಟೆ ಬದಲಾಯಿಸುಕೊಂಡು, ಉಳಿದ ತಾಸ್ತ ಮುಗಿಸಿ ಮತ್ತೆ ಹೊರಗೆ ಹೊರಟು ಬಡುತ್ತಿದ್ದ.

ಅವಸ್ಥಿದ್ದು ಬಂದೇ ಸೆಲ್—ಮುತ್ತುವ್ಯಾಸ ಮನ.

ವಿಶ್ವನಾಥಯ್ಯನವರಿಗೆ ಸೋಣ ಸೋಡಿ ಸಾಕಾಗುತ್ತ ಬಂತು. ನಾಗ ಶಾಷ್ಟಿಸಿಗೆ ಪರಿಚಯ ನಿದ್ದವಂಗ ಹೇಳಿಕೊಂಡು ಅವಸಿಗೆ ಉಪದೇಶ ಕೊಡಿಸಿ ಮೋಡಿದರು: ಮುತ್ತುವ್ಯಾಸಲ್ಲಿಗೆ ರಾಯಭಾರಿಗಳನ್ನು ಕರ್ಕಿಸಿ ಅವಳಿಗೆ ಉಪ ಹೇಶ ಕೊಡಿಸಿ ಮೋಡಿದರು. ಏನೂ ಪ್ರಯೋಜನವಾಗಲ್ಲಿ.

ಈ ಗಂಡನನ್ನು ಸಂಬರಂಡು ಮಾರ್ಡೆ ಬದುಕುವುದು ಸತಧ್ಯಪಲ್ಲಿ ವೆಂದು ವಿಶ್ವನಾಥಯ್ಯನವರಿಗೆ ತಿಳಿತ್ವಾಯಿತು. ಸುಸಂದೆಯನ್ನು ಮತ್ತೆ ಕಂಲೆಗೆ ಕಳುಹಿಸಿ ಅವಳಿಗೆ ವಿದ್ಯುಭ್ಯಾಸ ಆರಂಭಿಸಿದರು.

ಮೈಯಲ್ಲಿ ಸರಿಯಲ್ಲಿವೆಂದು ಬಂದು ದಿನ ವಿಶ್ವನಾಥಯ್ಯ ಕಳೆರಿಯಲ್ಲಿ ಇಧ್ಯ ದಿನ ಕೆಲಸಮಾಡಿ ಮೂರು ಗಂಟೆಗೆ ಮನಸೆಗೆ ಬಂದು ಮಲಗಿದರು. ಇವರು ಮನಸೆಗೆ ಬಂದಿರುವುದು ನಾಗರಾಜಸಿಗೆ ಗೊತ್ತಿಲ್ಲ. ನಾಗರಾಜ ಬಂದ. ಇವನ ಘ್ರಾಣ ಕೇಳಿದೊಡನೆಯೇ ವಿಶ್ವನಾಥಯ್ಯ ಕೆಳಕಿದ ಫಲೆಯಂತೆದ್ದು ಇಂದು

“ ಏನು ಬಂದೆಯಂತ್ಯಾ ” ಎಂದು ಕೇಳಿದರು.

ಮಾವನವರಿಗೆ ಕೋಪಬಂದಿದೆಯೆಂದು ನಾಗರಾಜಸಿಗೆ ಗೊತ್ತು. ಆದರೆ ಇವರ ಕೋರತಾಪಕ್ಕೆ ಅವನು ಅಂಚುತ್ತಿರಲ್ಲಿ.

‘ ಬಟ್ಟೆ ಬೇಕಾಗಿತ್ತು—ಬಂದಿದ್ದೆ ’ ಎಂದು ಹೇಳಿದ.

‘ ಹಿನ್ನ ಬಟ್ಟೆ ಏನೇಸಿದೆ ಎಲ್ಲಾ ಗಂಟುಕಟ್ಟಿಕೊಳೆ ’

ನಗ್ನಸ್ತ

ನಾಗರಾಜ ಮಾವನವರ ಮುಖಿ ನೋಡಿದ.

“ ಪನು ನೋಡುತ್ತ ಸಿಂತಿರುವೆ. ಗಂಟು ಕಟ್ಟಕೊಂಡು ಹೊರಡು. ಇನ್ನು ಈ ಮನೆಗೆ ಕಾಲಿಡಬೇಡ. ಸಿನಗೂ ಈ ಮನೆಗೂ ಇದ್ದ ಮತ್ತಾನು ಏಂಧ ಎಂದೇ ಯಿರು ಯೋಂಬತ್ತು.”

ನಾಗರಾಜ ಮರುಮಾತಾಡದೆ ಒಳಕ್ಕೆ ಬಂದು ತನ್ನ ಬಟ್ಟೀಯನ್ನು ಲ್ಲಾ ಗಂಟು ಕಟ್ಟಿ ಅಡ್ಡಿತ್ತ ನೋಡಿದ. ಸಾನಂದ ಒಕ್ಕೆ ಸುಭಯದಿರಲು ಅವಳ ಎರಡು ಧಾರಾ ವರದ ಸೀರೆ, ಪಟ್ಟಿಗೆಲ್ಲಿದ್ದ ಚಿನ್ನಾದ ಸರ ತನ್ನ ಗಂಟೆಗೆ ಶೇರಿಸಿದ.

ಉಗೆ ಸ್ವರೂಪಾಧಯ್ಯಸನರಗೆ ಸುಭುಮೃಷಣವರು ಸಮಾಧಾನ ಹೇಳುತ್ತಿದ್ದು ದೂ ನಾಗರಾಜನಿಗೆ ಕೇಳಿ ಬಂತು. ಅವರ ಕಣ್ಣಿಗೆ ಒಳಾದೆ ನಾಗರಾಜ ಮೆಳ್ಳಿಸ ಮನೆಯಿಂದ ಜಾರಿಬಟ್ಟು.

ತನನು ಹೊರಟು ಹೋದ ಸ್ವಲ್ಪ ಹೊತ್ತಿಸ ಮೇಲ ಸ್ವರೂಪಾಧಯ್ಯ, ಸುಭುಮೃಷಾ ಒಳಗೆ ಬಂದು ನೋಡಿದರು. ತಕ್ಕಿ ಹಾರಿ ಹೋಗಿತ್ತು.

“ ಮೋಗು ಎಂದರೆ ಹೋಗೇಪ್ಪಲ್ಲಿ ಭಡವಾ ” ಎಂದರು.

“ ಇನ್ನುನು ಪರಾಡಬೇಕಾಗಿತ್ತು. ನಿನ್ನ ಕೈಯಡ್ಡ ಬರಣ್ಣಿಕೊಂಡು ಎದುರಿಗೆ ಹಿಂತರಬೇಕಾಗಿತ್ತೇನು ?”

“ ಸ್ವೇಚ್ಚಾ ಅವನ ಕರ ವಾದ ನೂಡಬೇಡ-ಹೋದರ ಹೋಗಲಿ. ಇರುವವರು ಒಬ್ಬಾರು ಮಾರ್ಗಾರು. ಅವಳನ್ನೇ ಮನಸೆಂದು ಭಾವಿಸಿಕೊಂಡು ಓಳಸುತ್ತೇನೇ.”

“ ಕೂಪ ಸ್ವಲ್ಪ ತಡೆದುಕೊಂಡಿದ್ದ ಜಿನ್ನಾಗಿತ್ತು. ಇಂದಲ್ಲಿ ನಾಳೆ ಅವಸ್ಥೆಗೇ ಬುದ್ಧಿ ಬರುತ್ತಿತ್ತು.”

“ ಅವಸ್ಥೆ ಬುದ್ಧಿ ಬರ್ತೋದೂ ನನಗ ಪ್ರಾಯ ಬರ್ತೋದೂ ಒಂದೇ ಕಾಲಕ್ಕೆ.”

ಎಂದು ಗೊಣಗುಟ್ಟಿದರು.

ರಾಮಿಗೆ ಹೋದ ಸುನಂದ ತನ್ನ ಸೀರೆ, ಚಿನ್ನಾದ ಸರ ಮಾಯವಾಗ ಮೃಷಣ್ಣ ಕಂಡು

“ ಇನ್ನು ” ಎಂದು ಹೋಧಿಸುತ್ತ ಬಂದಳು.

ನಗ್ನ ಸತ್ಯ

“ ಪನಾಯ್ತೀ ಮನು ” ಎಂದು ವಿಶ್ವನಾಥಯ್ಯ ಕೇಳಿದರು.

“ ನನ್ನ ಏರಡು ಧರ್ಮಾರ್ಥರದ ಸೀರೆ-ಚಿನ್ನದ ಸರ.... ”

“ ನೋಡು-ಅಲ್ಲಿ ಎಲ್ಲೊಂದು ಇರಬೇಕು.”

“ ನೋಡಿದೆ ಅಣ್ಣ - ಬೆಳಗೆ ತಾನೇ ನಾನೇ ತೆಗೆದಿಟ್ಟಿದೆ.”

“ ಹೋಯಿತೊಂದ್ದೇ ಏನನ್ನು. ಇದ್ದವರಲ್ಲಿ ಮನವ್ವರಲ್ಲಿ ಇದ್ದವರು ಯಾರು ಎಂದ ಹಾಗೆ.”

ಎಂದು ಮಂಗಳೋಂದಿಗೆ ರಾನೀಗೆ ಬಂದು ತಾವೇ ಹುಡುಕಿದರು. ವಸ್ತು ಗಳು ಕಣ್ಣಿಗೆ ಒಳಳಿಲ್ಲ. ವಿಶ್ವನಾಥಯ್ಯನವರು ಕಿಡಿಕಿಡಿಯಾಗಿ

“ ಆ ಭಡವನ್ನು ಹೋಲಿಸಿಗೆ ಕೊಟ್ಟು ಬಿಡುತ್ತೀನೆ. ಅಳಿಯನಂತೆ ಅಲಿಯ-ಮನೆ ತೊಳೆಯು ” ಎಂದು ಆಭರಿಟಿಸಿದರು.

ಸುಜ್ಞ ಮೃಸವರು

“ ಹೋಗಲಿ ಮನ್ನನೆರಿಂದ್ದು. ಹೆಗಲು ಹೆಗರಣ ಏಕೆ ಮಾಡುವಿರಿ.”

“ ಏನೇ ಹೋಗೋಡು ! ಅದು ಕದ್ದದ್ದು ಕೆಟ್ಟದ್ದು ಅಲ್ಲ-ರಕ್ತ ಸುರಿಸಿ ಸಂಪಾದಿಸಿದ್ದು.”

“ ಹೋಗೆಸಿಗೆ ತಿಳಿಸಿ ಸುಸಂದರ್ಭನ್ನು ಬೀದಿಗೆಳೆಯುವಿರಂ ? ಈಗಾಗಲೇ ಮನು ಅನುಭವಿಸಿರೋದು ಸಾಲಡೇ ?”

ಆಳಿಯನನ್ನು ಶ್ರೀಸುವುದಕ್ಕೆ ಹೋಗಿ ಮಂಗಳಿಗೆ ರಾಷ್ಟ್ರತ ಅಪಕ್ರಿಯನ್ನು ತಾವೇ ತಂದೊದಗಿಸುವ ವಿಷಯ ವಿಶ್ವನಾಥಯ್ಯನವರಿಗೆ ಹೊಳೆದಿರಿಲ್ಲ. ಏನು ಮಾತ್ರಲೆಕ್ಕು ತೋರಿದೆ ದುಃಖಿಸುತ್ತು ಕುಕ್ಕರಿಸಿಬಿಟ್ಟಿರು.

ನಾಗರಾಜ ನೇರವಾಗಿ ಮುತ್ತಮ್ಮನ ಮನೆಗೆ ಓಡಿ ಸಂಭರಮದಿಂದ

“ ಮುತ್ತ-ಮುತ್ತ ” ಎಂದು ಕೂಗಿದ.

ಮುತ್ತಮ್ಮನ ಬಂದು ಎದುರಿಗೆ ಸಂತಳು. ತನ್ನ ಗಂಟೆ ಇಳಿಹಿ. ಅದರ ಒಳಗಿಸಿಂದ ಸೀರೆ, ಬಡವೆ ತೆಗೆದು ಮುತ್ತಮ್ಮನ ಕೈಯಲ್ಲಿಟ್ಟು.

“ ಎಲ್ಲಿ ಬಂತೋ ಇದು ” ಎಂದು ಕೇಳಿದಳು.

“ ಅವಳಿಗೆ ಕೊಟ್ಟಿದೆ, ತೆಗೆದುಕೊಂಡು ಬಂದೆ.”

“ ಸಿಮ್ಮ ಮಾವ ಸುಮ್ಮನೆ ಇರುತ್ತಾನೇನೋ ?”

“ ಅವನಡೇನೂ ಅಲ್ಲವಲ್ಲ. ಮಾವ, ಅಳಿಯನ ಕಢೆ ಮುಗಿಯಿತು

ಮುತ್ತೆ-ನಾನಿನ್ನ ಅಲ್ಲಿ ಕಾಲೆಕ್ಕುವುದಿಲ್ಲ. ಮಾನ ಸನಗೆ ಒಹೆ ಆವ ಮಾನ ಮಾಡಿದ್ದು”

“ನಿನ್ನ ನಾನ ಪ್ರೋಲೀಸ್ ಕೆಂಪ್ಲೆಂಟ್ ಕೊಟ್ಟರೇನೋ ಮಾರುವುದು.”

“ಅವ್ಯಾ ದೂರ ಹೋಗಲ್ಲ. ಹೋದರೆ ಅವಸಿಗೇ ಅವಮಾನ ನಾನ್ನ ಅವನ ಎದುರಿಗೇ ಹೋರಬು ಬಂದೆ.”

“ಹೋಗಬೇಡ ಎಂದು ಕೇಳಿಕೊಳ್ಳಲಿಲ್ಲವೇ?”

“ಕೇಳಿಕೊಂಡ-ಸೇನೆಪ್ಪು ಇನ್ನು ಮನೆಯೆಪ್ಪು-ಸೆನ್ನ ಮಗಳನ್ನು ಸೀನೇ ಸಾಕಿಕೊಂಡು ಹೇಳಿ ಹೋರಬು ಬಂದೆ.”

“ಸತ್ಯ ಹೇಳುತ್ತು ಇದ್ದೀರ್ಯೇನೇನೋ?”

“ಸಿನ್ನಾನೆಗೂ ಸತ್ಯ ಮುತ್ತೆ.”

ಮುತ್ತೆಮ್ಮೀಗೆ ಅತ್ಯಾನಂದನಾಯಿತು. ನಾಗರಾಜನಿಗೆ ವಿಶೇಷ ಉಪಚಾರ ಮಾಡಿದ್ದು. ಅವಳ ಸಿರಿಯವಜನದಲ್ಲಿ ನಾಗರಾಜನಿಗೆ ಸ್ವರ್ಗವೇ ಕಂಡು.

ಒಹೆ ದಿವಸ ಮುತ್ತೆಮ್ಮುನಾಗರಾಜನನ್ನು ಕೂಡಿಸಿ ಪೂಜೆ ಮಾಡಲಿಲ್ಲ. ಒಂದೊಂದಾಗಿ ಮನಸೆಗಲಸ ಅವನಿಗೆ ಅಂಬಿಸುತ್ತು ಬಂದಳು. ವಾಯುಮೈನ್ನು ಹಚ್ಚಾಗಿ ಅವಳ ಮೂರಿಕಾಲು ಉದಿಕೊಂಡ ದಿವಸ ಅಡಿಗೆ ಕೆಲಸ ನಾನ್ ರಾಜನೇ ಸಿವರ್ಚಿಸಬೇಕಾಗಿತ್ತು. ಮುತ್ತೆಮ್ಮುನ ಮನೆಯಲ್ಲಿ ನಲ್ಲಿಯಿರಲಿಲ್ಲ. ಸುಮಾರು ಒಂದು ಫಲಾಂಗು ಮೂರದಲ್ಲಿ ರಸ್ತೆ. ರಸ್ತೆಯಲ್ಲಿದ್ದ ಮುನಿಸಿಪಾಲಿಟಿಯಲ್ಲಿಯಿಂದ ಕುಡಿಯುವ ಸೀರು ಹೋರಬೇಕಾಗಿತ್ತು. ನಾಗರಾಜನಿಗೆ ಆ ಕೆಲವು ವಿಧಾಯಕವಾಯಿತು.

ಪ್ರಕೃಷ್ಟನ ಯೋಗಕ್ಕೇಮು ಸೋಡಿಕೊಳ್ಳುವ ಜವಾಬ್ದಾರಿಯೂ ನಾಗರಾಜನ ಮೇಲೇ ಬಿತ್ತು. ಅವಳನ್ನು ಬೆಂಗೆ, ಎಬ್ಬಿಸಿ ಹಲ್ಲು ಉಜ್ಜ್ವಲ, ಮುಖ ತೊಳಿದ್ದು, ಬಟ್ಟಿ ಬದಲಾಯಿಸಿ ಅವಳನ್ನು ಹೋರಗೆ ಕರೆದುಕೊಂಡು ಹೋಗಿ ಶಿರುಗಾಡಿಸಿಕೊಂಡು ಬರುವ ಕೆಲಸವೂ ನಾಗರಾಜನದೇ ಆಗಿತ್ತು.

ಮುತ್ತೆಮ್ಮುನ ಮನೆಯ ಜೀವನ ನಾಗರಾಜನ ಮೇಗೆ ಜೆನ್ನಾನ್ ಅಂಟಿತ್ತು. ಅವಳ ಮನೆಯ ಕೆಲಸಕಾರ್ಯ, ಅವಳ ವೃತ್ತಿಗೆ ಸಂಬಂಧಪ್ಪು

ಕೆಲಸಕಾರ್ಯ ಸಿರ್ವಿಸುವುದು ಅವನಿಗೆ ಅಗೋರಪನೇಸಿರಲ್ಲಿ. ಆ ಜೀವನ ಷಣ್ಣ ಅವನು ಸಿಟಿಕ್ ಮುಂದು ಕಂಡುಕೊಂಡು ನಗನೇಗನಾಗಿದ್ದು.

೩

ಪುಟ್ಟ ಮುತ್ತಮ್ಮನ ಚೂಟ್ಟಿಯಲ್ಲ ಹೆಚ್ಚಿದ ಮಾಗಳ್ಲಿ, ಸಾಕು ಮಗಳ್ಲಿ. ಹೆಚ್ಚಿದುಬಿಸಿಂದಲೂ ಪುಟ್ಟ ಮುತ್ತಮ್ಮನನ್ನುಇಚೆ ಜೀರೆ ತಾಯಿ ಯನ್ನು ಕಂಡಿರಲ್ಲಿ. ಮುತ್ತಮ್ಮನ್ನು ಪುಟ್ಟಿಗೆ ಪನ್ನೂ ಕಡಿಮೆ ಮಾಡಿರಲ್ಲಿ. ತನ್ನ ಪರಿಸ್ಥಿತಿಯಲ್ಲಿ ಪುಟ್ಟಿನಿಗೆ ಎಷ್ಟು ಸೌಖ್ಯ, ಕೊಡುಹುಮೊ ಅಷ್ಟನ್ನೂ ಕೊಟ್ಟಿದ್ದಳು: ಎಷ್ಟು ವಿರಾಮ ತೋರಿಸಬಹುದೊ ಕ್ಷಮಾನ್ಯ ತೋರಿ ಷಣ್ಣ ಇಲ್ಲ.

ತನ್ನ ಚರಿತಾರ್ಥವೇ ಸಾಗದಿದ್ದ ಒಂದೊಂದು ದಿನ ‘ಇದೊಂದು ಕಸಿ-ಗಂಟು ಬಿತ್ತು’ ಎಂದು ಪುಟ್ಟಿನಿಗೆ ಈಸ ರಾಕುತ್ತಿದ್ದಳು. ಮುತ್ತಮ್ಮನ ಥಾಯಲ್ಲಿ ರಾನದ ವಚನಗಳು ಬರುವುದು ಸ್ವಾಭಾವಿಕವಾಗಿದ್ದು ದರಿಂದ ಪುಟ್ಟ ಅಷ್ಟನೆಣಿನ್ನು ಮನಸ್ಸಿಗೆ ತಂಡುಕೊಳ್ಳುತ್ತಿರಲ್ಲಿ—ಅವು ರಾನದ ವಚನಗಳೆಂದು ಆರ್ಥಿಕವಾಡಿಕೊಳ್ಳುವ ಪಷ್ಟು ಪುಟ್ಟನ ಬುದ್ಧಿ ಶಕ್ತಿಯೂ ಕುದುರುಲ್ಲಿ.

ಮಾಗಳ್ನು ಮುತ್ತಮ್ಮನುಬ್ದಿಗೆ ‘ಬೆದರಿದ ಬೆಕ್ಕೆ’ ಎಂದು ಕರೆಯುತ್ತಿದ್ದಳು. ಪುಟ್ಟ ಕಂಡುಕಂಡುದಕ್ಕೆ ಹೆದರುತ್ತಿದ್ದುದೇ ಕಾರಣವಾಗಿತ್ತು. ಹೊಡಗೆ ಮೋಗಿ ಬಂದರೆ ಸಾಕು, ಎದುರಿಗೆ ಒಂದು ನಾಯಿ ಬಂದರೆ ಸಾಕು, ಸ್ವಾಷ ಕತ್ತಲಾದರೆ ಸಾಕು ಪುಟ್ಟ ಗಡಗಡನೆ ನಡುಗುತ್ತಿದ್ದು. ಒಂದೊಂದು ದಿನ ಹೆಡರಿಕೆಯಿಂದ ಪುಟ್ಟಿನಿಗೆ ರಾತ್ರಿ ಜ್ಞಾದ ಬಂದುಬಡುತ್ತಿತ್ತು. ಮಾರನೆಯ ದಿನ ಮುತ್ತಮ್ಮನ ಪುಟ್ಟಿನನ್ನು ಅರಳೇಪೇಟ ಮಸ್ತಾನ ಸಾಯೇಬರ ಮಹಡಿಗೆ ಕರೆದೂಯ್ಯಾ ಫಕೀರನಿಂದ ಬೂದಿ ಇಡಿಸಿ, ಸವಿಲುಗರಿಯಲ್ಲಿ ಬಡಿಸಿ, ಯಂತ್ರ ಕಟ್ಟಿಸಿ ಕರೆತರುತ್ತಿದ್ದಳು.

ಪುಟ್ಟ ಮುಟ್ಟುವ ಕಾಲಕ್ಕೆ, ಅವಳು ತಾಯಿಯ ಗಭರ್ಡಲಿದ್ದಾಗ, ಅಷ್ಟಮೀಯ ಹ್ಯಾದಯದಲ್ಲಿ ಮೂಡಿದ ಭಯನೇ ಅವೇಗ್ಗೆ ಬಂದಿತ್ತು.

ಅಚ್ಛಮೃನ ದುರಂತ ಜಿವನಕ್ಕೆ ಪುಟ್ಟನ ಇವರ್ದಕತೀಯಿರಲ್ಲಿ. ಇವಕ್ಕಿನಿಸಗ್ರ ಅಚ್ಛಮೃನ ಮೇಲೆ ಸೇಡು ತೀರಿಸಿಕೊಳ್ಳಲು ಅವಳ ಮೊಟ್ಟೆಗೆ ಪುಟ್ಟನನ್ನು ರಾಕಿತ್ತು. ಅಚ್ಛಮೃ ಭಯದಿಂದ ದಘಿರಿತಾಗಿದ್ದಳು.

ಅಚ್ಛಮೃಪಿಗೆ ತಾರುಣ್ಯದಲ್ಲಿಯೇ ಗಂಡ ತೀರಿಸೋಗಿದ್ದ. ತವರು ಮನೆ ಕಡೆ ಅವೇಗಾರ್ಥಿಯವರಲ್ಲ. ಗಂಡ ಚಿಲ್ಲರೆ ಸಾಲ ಬಿಡುವುದಕ್ಕೆ ಸರಯತ್ತು ಸಿದ್ದನೇ ವಿನಾ ಹಣಕಾಸು ಬಿಡುವುದಕ್ಕೆ ಯೋಚಿಸಿರಲ್ಲಿ. ಮೊಟ್ಟೇ ವಾಟಗೆ ಇವರು ಪಡುತ್ತಿದ್ದ ಪ್ರಯಾಸ ನೋಡಿ ಯಾರೂ ಪ್ರಣಾತ್ಮಕರು ಅವಳನ್ನು ‘ಒಸರಾಲ್ ಕ್ರೈಸ್ತಿರ್ಲ್’ ಎಂಬುದರಿಂದ ಮನೆಯಿಂದ ಅಹಿಸಿಗೆ ಸೇರಿಸಿದ್ದು.

ವಲ್ಲಭರಾಯಷ್ಟುನವರ ಹಂಡತ ಸುಂದರಮೃನವರಿಗೆ ನಿತ್ಯ ಕಾಂತಿ ಗಂಡಿಗೆ ಮಾಗಿಸಿಗೆ ಎರಡು ಮೊತ್ತು ಅನ್ನ ಕಾಳಿಸುವುದೇ ಅವರಿಗೆ ಮೊಡ್ಡು ಸಂಪನ್ಮೂಲವಾಗಿತ್ತು. ಸುಂದರಮೃನಕೊಸಿಗೆ ಧ್ರುಯರ್ಥಮಾಡ ಅಡಿಗೆಯವುಳನ್ನು ಇಟ್ಟುಕೊಳ್ಳಲು ಸಿಧಾಂತಿಸಿದ್ದರು.

ಅಚ್ಛಮೃಪಿಗೆ ಮೊದಲು ಮೊದಲು ಸುಂದರಮೃನವರ ಮನೆಗೆ ಉಂಟಾಗಿದೆ ಅಥವಾಗದೆ ತೊಂಬಿಬಂಜವಾಯಿತು. ಸುಂದರಮೃನಹನೆಯಂದ ಅವಳಿಗೆ ಪಾರದರ್ಶಿ ತಮ್ಮ ಅಭಿವೃದ್ಧಿಗೆ ಅವಳಿನ್ನು ತಿದ್ದಿಕೊಂಡರು.

ವಲ್ಲಭರಾಯರ ಮಾನ ಶೇಷಗಿಲಿ ಡಿಗ್ರಿಕಾಲ್ಸಿನಲ್ಲಿ ಓದುತ್ತಿದ್ದ. ಖಾರಾ ದೀಕ ಎಂದು ಹೇಳಿರಾಗಿದ್ದ. ಅವನ ರಸಿಕತೀಯ ಕಢ ತಂದೆ ತಾಯಾಗಳ ಕೆಸಿಯ ಮೇಲೂ ಬಿದ್ದಿತ್ತು. ಸಂಪಾದ ಕಡ ನೋಡಿ ವರ್ಷ ಕಳೆಯುತ್ತಿರು ಮಾನಿಸಿ ಮುದುಕಿ ಮಾಡಿಬೆಂದು ವಲ್ಲಭರಾಯರು ಸಿಧಾಂತಿಸಿ ಕೊಂಡಿದ್ದರು.

ಸುಂದರಮೃನವರಿಗೆ ಕೆಲಸ ಕಳಿಸೆಯಾಗಿದೆ. ಬೇಗ್ಗೆ ವಲ್ಲಭರಾಯರು ಅಂಗಡಿಗೆ ಮೊಗುವ ಮೊತ್ತಿಗೆ ಚಪ್ಪಾತ್ತಿಯೇ, ಶಾಪ್ಪಿಟ್ಟ್ಯೇ, ಸಜ್ಜಿಗೆಯೇ ಪನಾದರೂ ತಿಂಡಿಯಾಡಬೇಕು. ಹತ್ತು ಗಂಟೆಗೆ ಶೇಷಗಿಲಿ ಕಾಲೇಜಿಗೆ ಹೋಗುವ ಮೊತ್ತಿಗೆ ಅಡಿಗೆಯಾಗಿರುತ್ತಿದ್ದು. ವಲ್ಲಭರಾಯರು ಒಂದು ಗಂಟೆಗೆ ಅಂಗಡಿ ಮುಗಿಸಿಕೊಂಡು ಉಬ್ಬಕ್ಕೆ ಬರಿತ್ತಿದ್ದರು. ಗಂಡ ಮನಸಿಗೆ ಬರುವವರಿಗೆ ಕಾಡಿದ್ದು ಅವರೊಂದಿಗೆ ಸುಂದರಮೃ-

ನಗ್ನ ಶತ್ರು

ಖಣಿಪೆ ಮಾಡುತ್ತಿದ್ದರು. ಮೂರು ಗಂಟೆಗೆ ವಲ್ಲಭರಾಯರು ಅಂಗಡಿಗೆ ಪುನಃ ಮೋದರೆ ಅವರು ಬರುತ್ತಿದ್ದುದು ರಾತ್ರಿ ಒಂಬತ್ತು, ಹತ್ತು ಗಂಟೆಗೆ. ಸಂಜೀ ಇದಕ್ಕೆ ಶೇಷಗಿರಿ ಮನೆಗೆ ಬಂದು ತಿಂಡಿ ಮಾರ್ಗಿಸಿಕೊಂಡು ಮೋಗುತ್ತಿದ್ದು. ರಾತ್ರಿ, ಪದ್ದತಿಯಂತೆ ಅಡಿಗೆಯಾಗಬೇಕಾಗೆತ್ತು. ಸುಂದರಮ್ಮು, ‘ದಿವೂಕು’ ಸೂಡುವುದಕ್ಕೆ ಮೋಗದೆ ಅಚ್ಚುಮ್ಮನ ಒತ್ತೆಯಲ್ಲಿ ಕೆಲಸಕಾರ್ಯ ಮಾಡುತ್ತಿದ್ದರು. ಒಲೆಯ ಮುಂದೆ ಕೊಡುವುದ್ದೀರಂದು ಅವರಿಗೆ ಸಾಧ್ಯವಾಗುತ್ತಿರಲ್ಲಿ.

ಮಗ ಉಟಕ್ಕೆ ಕುಳತರೆ ಸುಂದರಮ್ಮು ಸಂಪರ್ಕ ಜತೆಯಲ್ಲಿ ಕುಳಿತುಕೊಂಡು ಅವನಿಗೆ ಸರಿಯಾಗಿ ಬಡಿಸಿಸುತ್ತಿದ್ದರು.

ಒಂದೊಂದು ದಿನ ಶೇಷಗಿರಿ ರಾತ್ರಿ ಹತ್ತು, ಚನ್ನೆನ್ನಂದು ಗಂಟೆಗೆ ಮನೆಗೆ ಬಂದುತ್ತಿದ್ದು. ಸುಂದರಮ್ಮು ಸರ್ವರೇ ಎದ್ದು ಎಲೆಯಾಕಿ ಮನಿಗೆ ಖಚಿಸುತ್ತಿದ್ದರು.

“ಸೇನು ಯಾಕಮ್ಮು ಎದ್ದು ಬಡಿಸಬೇಕು. ಅಚ್ಚುಮ್ಮು ಬಡಿಸುತ್ತಿದ್ದಳು”

ಎಂದು ಮಗ ತಾಯಿಗೆ ಉಪಚಾರ ಮೇರ್ಕುತ್ತಿದ್ದು.

“ಬೆಳಗ್ಗೆ ಯಿಂದ ದುಡಿದು ಸಾಕಾಗಿ ಮಾಲಿಗಾರುತ್ತಾಳ. ಅವಳಿನ್ನು ಇಕೆ ಏಬ್ಬಿಸಬೇಕು ಹೇಳ. ಅದು ಸರಿ-ಇವತ್ತು ಮನೆಗೆ ಬರುವುದಕ್ಕೇರೆ ಇಷ್ಟು ಹೊಂತ್ತು?”

“ಕಾಲೇಜ್ ಸೆಮಿನಾರಿನಲ್ಲಿ ಪಾಟಿಂಗಿತ್ತು.”

“ರಾತ್ರಿ ಹತ್ತು ಗಂಟೆನರಗೆ.”

“ಇಲ್ಲ. ಮೋಟಿಂಗಾದ ಮೇಳ ಪೆರಟ, ಕಾಡು ಹುಡುಕಿಕೊಂಡು ಮೋಗುವುದು.”

“ಮನೆಗೆ ಬೇಗಬರುವುದು ಅಭ್ಯಾಸ ಮಾಡಿಕೊಂಡೇ ಶೇಷಗಾರಿ. ಸೇನೂ ವಯಸ್ಸಿನ ಹುಡುಗ-ರಾತ್ರಿ ಬಹು ಸೂತ್ತು ಯಾರಾದುವುದು ನ್ಯಾಯವಲ್ಲ.”

“ಹಾಗೇ ಆಗಲಮ್ಮು.”

ಇದು ತಾಯಿಗೆ ಸಮಾಧಾನ ಹೇಳುತ್ತಿದ್ದು.

ಶೇಷಗಾರಿ ಕಾಲೇಜ್ ಸೆಮಿನಾರಿಗೆ ಕಾಲೆಟ್ ದಿನವೇ ಇಲ್ಲ. ತಾಯಿಗೆ ಘರಾಂಕವಾಗಿ ಸಾಳ್ಳು ಹೇಳಿನ ಕಲೆಯನ್ನು ಅವನು ಚೆನ್ನಾಗಿ ಸಾಧಿಸಿದ್ದ. ಅವನೆ ಸೆಮಿನಾರ್ ಮುತ್ತಮ್ಮನೆ ಮನೆಯಲ್ಲಿ ಕಳಿದು ಮೋಗುತ್ತಿತ್ತು.

ನಗ್ಗ ಶತ್ರು

ಶೇಷಗಿರಿಯ ಸಹಾರ್ಥಾಯಿಗಳಾದ ಸಹಯ್ಯಸನಿಗಳು ಅವಸ್ಥಗೆ ಒಂದು ಪರಫರ್ಮೆನ್ಸ್ ರಿಂದ ಮುಕ್ತಮೈನ ಪರಿಚಯ ಮಾಡಿಕೊಂಡ್ದಿದ್ದರು. ಪರಿಚಯ ವಾದಂಡಿನಿಂದ ಶೇಷಗಿರಿ ಅವಳ ಆತಫ್ಯಾ, ಸತ್ಯಾರ ಪೂರ್ವಾರ್ಥಾ ಅನುಭವಿ ಸುಶ್ರೀದ್ದ. ಮುದುನೆಯಾಗದಿದ್ದರೂ ಅವಸ್ಥಿಗೆ ಮುದುವೆಯು ಪೂರ್ವಾ ಅನುಭವ ಉತ್ತರ; ಹೆಣ್ಣಿನ್ನು ಹಂಡಿಯಾಗಿ ಅವಸ್ಥಿನ್ನೂ ಕೊಳ್ಳಿದ್ದರೂ ಹೆಣ್ಣಿನ್ನು ಹಣ್ಣಾಗಿ ನೋಡಿದ್ದ.

ಅಜ್ಞ ಮೃಷ್ಟಿನೋಡಲಿಕ್ಕೆ ಚಂಚೂಕ್ಕಾಯ ಹಂಗಸಲ್ಲಿ. ದೃಢವಾದ ಮೈ ಕಟ್ಟು, ಎಕ್ಕಿಗೆಂಪು ವರ್ಣ. ಅಳತೆಮಾರಿ ತುಂಟಿದ ಸ್ತೋನ, ಸಿತಂಬ. ಮೂಗು, ಶೋಷಣ್ಣಿ, ಹೆಣ್ಣಿಯಲ್ಲಾ ಅತಿ ಸಣ್ಣದಾದ್ದುವು. ಒಲೆಯು ಸುಂಂದ ಕುಳಿತಿರುವು ದಕ್ಕಣ್ಣೇ ಪನೋ ಮುಖದಲ್ಲಿ ಮೇಲೆ ಸದಾ ಜಿಡ್ಡು ತೇಲುತ್ತತ್ತು. ಆದರೆ ಅನಳ ಕಣ್ಣಲ್ಲಿ ಆನೆ, ಅಕ್ಕಪ್ಪಿ, ಚಾವಲ್ಲಿ ತುಂಟ ತುಳುಕುತ್ತತ್ತು.

ಅವಳನ್ನು ನೋಡಿದರೆ ಶೇಷಗಿರಿಗೆ ಖಾಸಿರು ಗಂಟೆಲಲ್ಲಿ ಸ್ತೋತಂತೆ ಆಗುತ್ತತ್ತು. 'ಎನ್ನು ಸಮಿಾಪ-ಆದರೆಕ್ಕು ದೂರ!' ಎಂದು ಮನಸ್ಸಿನಲ್ಲೀ ಕೊರಗುತ್ತಿದ್ದ.

ಮಾತಾಡಿಸಬೇಕೆಂದು ಮನಸ್ಸು ತನಕಪಡುತ್ತತ್ತು. ಉಣಿಕ್ಕು ಕುಳಿತಾಗ ಮಾತನಾಡುತ್ತಿದ್ದ. ಆದರದೆಲ್ಲಾ ಹೋಕಾಚಾರದ ರಕ್ಷಣಾದ ಮಾತುಗಳು. ಸಲಿಗೆಯಾಂದ ಮಾತನಾಡಿಸಲು ಅವಕಾಶವಿಲ್ಲ. ತಾಯಿ ಸದಾ ಎದುರಿಗರುತ್ತಿದ್ದರು.

ಅಜ್ಞ ಮೃಷ್ಟಿನ್ನು ಮಾತನಾಡಿಸಬೇಕೆಂದು ಶೇಷಗಾರಿ ಹೆಲವು ಸಾರೆ ಪ್ರಯತ್ನಿಸಿದ. ಸಫಲವಾಗಲಿಲ್ಲ. ಆದರೆ ಅವನು ಜತಾಶನಾಗಲಲ್ಲ. ಸರಿ ರೂಪದ ಅವಕಾಶಕ್ಕೆ ಹೊಂಚು ಹಾಕುತ್ತಿದ್ದ.

ಅಂಥ ಅವಕಾಶ ಬಹಳ ದೂರ ಉಳಿಯಲ್ಲಿ. ಒಂದು ದಿನ ಸುಂದ ರಮ್ಮೆ ಹಾಖಿಗೆ ಪುಡಿದು ಮಲಗಿಬಟ್ಟಿರು. ಮೈಯಲ್ಲಿ ಜ್ಞಾರ. ತಾಯ್ಯಿಂ ಉಪಚಾರ ಮಾಡುವುದಕ್ಕೆ ಶೇಷಗಿರಿ ಕಾಲೇಜಿಗೆ ರಚಾ ತೆಗೆದುಕೊಂಡ ಯಲ್ಲಿ ಸಿಂಶ.

ತಾಯಿಗೆ ಬಸಿನೀರು, ಹಾಲು, ಗಂಜ ಅಡಿಗೆಯು ಮನೋಯಂದ ತಂಡು

ನಗ್ಗಾ ಶತ್ರು

ಕೊಡಬೇಕಾಗಿತ್ತು. ಶೇಷಗಿರಿ ರೇಣು ಬಂತ್ತಿದ್ದು: ಅಚ್ಚೆನ್ನು ಅವುಗಳನ್ನು ಸುಂದರವ್ಯಾಸವರ ರೂಪಿಗಿ ತಂದುಕೊಂಡುತ್ತಿದ್ದಾರು.

ಜ್ಞಾರದ ತಾವ ಹೆಚ್ಚಾಗಿತ್ತು. ತಲೆ ಪುಡುತ್ತಿತ್ತು ತಲೆಯಮೇಲೆ ಶೇಷಗಿರಿ ಆಗಂದಾಗ್ಗೆ ಬಟ್ಟೆ ನೆನಸಿ ಹಾಕುತ್ತಿದ್ದು.

ಮಂಧಾತ್ಸ್ಯ ಅಂಗಡಿಯಿಂದ ಮನಿಗೆ ಬಂದ ವಾಳಿಭರಾಯರ ಯೋಗ ಪ್ರೇಮವನ್ನು ಶೇಷಗಾರಿಯೇ ನೊಂಡಕೊಳ್ಳಲ್ಲಿ ಚೀಕಾಗಿತ್ತು. ತಂದ ಸ್ವಾನಮಾಡಿ ಬರುವುದರೊಳಗೊಗಿ ಅವರಿಗೆ ತಟ್ಟಿ, ಮೂಕೆ ಹಾಕ ತಾನೇ ಸಿಂಶುಕೊಂಡು ಅವರಿಗೆ ಬಡಿಸಿಸಿದ.

ವಾಳಿಭರಾಯರು ಅಂಗಡಿಗೆ ಹೊಡ ಮೇಲೆ ಶೇಷಗಂ ತಾಯಿಗೆ ಸ್ವಲ್ಪ ಬಿಸಿಗಂಜಿ ಕುಟುಂಬ, ಅವರ ಅಷ್ಟಣಿ ಪಡೆದು ಬ್ಜೆಸಿಕಲ್ ಮೇಲ ಹೂರಣ ಶೇಷಗಿರಿಗೆ ಹೊರಗೆ ಹೊಗಬೇಕಾದ ಕೆಲಸವಿರಲ್ಲ. ಕಾಲೇಜ್‌ ಕಣಿ ಹೊಗಿ ಬರುತ್ತೇನೀಸಿಂದು ತಾಯಿಗೆ ಹೇಳಿ ಹೂರಬಿದ್ದು.

ಅವನ ಮನಸ್ಸಿನಲ್ಲಿ ತರಂಗ ತರಂಗವಾಗಿ ಹಜಾರಗಳೇಂತೆ ದ್ವಾರ್ಪಾ. ಕಾಲೇಜ್ ಕಡೆ ಹೊಗಲ್ಲಿ. ಸೇರವಾಗಿ ಕುಪ್ಪನ ವಾರ್ಕಿಗೆ ಹೊರಿ ಒಂದು ಮನದ ಕೆಳಗೆ ಬ್ಜೆಸಿಕಲ್ ಸಿಲ್ಲಿಂಗಿ ಹುಲ್ಲು ಹಾಸಿನ ಮೇಲೆ ಕುಳಿತ ಅಥವ ಗಂಟೆಯಾಗಿದೆಬಹುದು-ಒಂದು ಗಂಟೆ ಜಾರಿತು. ಗರಿಕೆ ಕಿತ್ತು ಕಿತ್ತು ರುಚಿ ಸೋಡಿದ್ದು ಸಾಕಾಗಿತ್ತು. ಶೇಷಗಿರಿಯ ಮನಸ್ಸಿನಲ್ಲಿ ಪನ್ನೋ ಕಳಿವಳಿ ಭಯ. ಇದ್ದಕ್ಕಿದ್ದಂತೆ ಮೈ ನಡುಗುತ್ತು. ಕುಣಿತ್ತದ್ದ ಜಾಗ ಬಡ ಚೇಕಾಗಿತ್ತು.

ಶೇಷಗಿರಿ ಎದ್ದು ಎದುರಿಗಿದ್ದು 'ಕಬ್ಜಿ ಪಾಕ್ ರೆಸ್ಟ್ರಾ' ಗೆ ಬಂದು ಕುಳಿತು ಒಂದು ಖಸ್ಸೇರಿಗೆ ಇರ್ಜು ಮಾಡಿದ. ಎದುರಿಗೆ ಬಂದು ಕುಳಿತ ಖಸ್ಸೇರಿಯನ್ನು ಕಡಿಯುತ್ತಾ ಕುಳಿತ. ಕಾಫಿ ಬಂತು. ನಾಲ್ಕು ಖಸ್ಸೇರಿ ಭಾಯಿಗೆ ತುರುಕಿಕೊಂಡು, ಅದು ಗಂಟೆಲಲ್ಲಿ ಇಳಿಯುವುದಕ್ಕೆ ಕಾಫಿ ಹೊಯ್ದು ಎದುರಿತ್ತಿರಿ.

ಇತನು ಮನೆಬಟ್ಟೆ ಹೊರಟಿದ್ದು ಕಾಯೆದ ನೆನಪಾಯಿತು. ಬಳ್ಳ ಕಾಬೆಗೆ ಬಂದು, ಅಲ್ಲಿ ಒಂದು ಹೈಡ್ರಾಫಿಡ ಅಂಗಡಿಯಲ್ಲಿ 'ಬಣ ನೀರಿನ ಚೀಲ' (Hot water bag) ಒಂದನ್ನು ಖರೀದಿ ಮಾಡಿ.

ನಗ್ನಸತ್ಯ

ಅಲ್ಲಿಂದ ಬೃಹಿಕಲ್ ಹತ್ತಿ ನೇರವಾಗಿ ಚಿಕ್ಕಪೆಟ್ಟಿಗೆ ಬಂದು ಇವರು ಅಂಗಡಿಯೊಂದರ ಮುಂದೆ ಬೃಹಿಕಲ್ ಸಿಲ್ಲಿಸಿ ಒಳಗೆ ಹೋಗಿ ಎರಡು ಕಣ, ಎರಡು ಸಿಲ್ಲು ಪೀಸು ವ್ಯಾಪಾರಮಾಡಿದ್.

ಮನೆಗೆ ಬಂದವನು ನೇರವಾಗಿ ಒಳಗೆ ಹೋಗಲ್ಲಿ. ಕಾಂಪೌಂಡಿನೆ ಒಂದು ಮೂಲೆಯಲ್ಲಿ ಬೃಹಿಕಲ್ ಒರಗಿಸಿ, ಅಲ್ಲಿಯೇ ತನ್ನ ಚಪ್ಪಲಿ ಒಗೆದು ಸಶ್ಚಬ್ದವಾಗಿ ಮನೆಯೊಳಗೆ ಕಾಲೆಟ್ಟಿ.

ತಾಯಿ ಸುಖವಾಗಿ ಮಲಗಿದ್ದರು. ಅಜ್ಞಮ್ಮು ಅವರ ದೂರಿನ ಬಾಗಿಗೆ ಬಳಿ ಕುಳಿತಿದ್ದಳು.

ಅಜ್ಞಮ್ಮುನಿಗೆ ಕಾಣಿಸಿಕೊಂಡು ಕೈಸನ್ನೆಮಾಡಿ ಅವಳನ್ನು ಒಳಕ್ಕೆ ಬಾರೆಂದು ಕರೆದ್.

ಶೇಷಗಿರಿಯ ಸಂಜ್ಞೆ ಅಜ್ಞಮ್ಮುನಿಗೆ ಮೊದಲು ಅರ್ಥವಾಗಲಿಲ್ಲ. ಅವಳಿ ಕೆಕ್ಕಬಿಕ್ಕಿಯಾಗಿ ನೋಡಿದಳು. ಕೈಸನ್ನೆಯನ್ನು ಮತ್ತಪ್ಪು ಪ್ರವೃತ್ತಿಸಿ, ಶಾನೇ ಅಡಿಗಿಯ ಮನೆ ಕಡೆ ನಡೆದು, ಬಾಗಿಲಲ್ಲಿ ಸಿಂತು ಮತ್ತೆ ಅಜ್ಞಮ್ಮು ನನ್ನು ಕರೆದ್.

ಅವಳು ಎದ್ದು ಬಂದಶ್ಯಾಮ.

ಅಡಿಗಿಯ ಮನೆಯಲ್ಲಿ ಶೇಷಗಿರಿ ಸಿಂತು. ಅವನ ಕೈಗಳೆರಡೂ ಗಡಗಣ ನಡುಗುತ್ತಿದ್ದವು. ಅಜ್ಞಮ್ಮು ಬಾಗಿಲಲ್ಲೋ ಸಿಂತುದನ್ನು ನೋಡಿ ನೇಲನೆ “ಒಳಕ್ಕೆ ಬಾ” ಎಂದ್.

ಅಜ್ಞಮ್ಮು ಒಳಕ್ಕೆ ಬಂದಳು.

ಶೇಷಗಿರಿ ತನ್ನ ಕೈಯಲ್ಲಿದ್ದ ಪ್ರೋಟ್ಟಣ ಬಜ್ಞುತ್ತಾ

“ಅಮ್ಮುನಿಗೆ ನಿದ್ದೆ ಬಂದಿದೆಯೇ ?”

“ಮಂಪರು. ನೆದ್ದೆಬಂಡು.”

“ನನ್ನ ಕೇಳಿದಳೇ ?”

“ಒಂದು ಸಲ ಕೇಳಿದರ್ನು.”

ಕೈಯಲ್ಲಿ ಕಣ, ಸಿಲ್ಲುಬಟ್ಟೆ ಹಿಡಿದು ಮೇಲನೆ

“ಶೇಗೆದುಕೋ” ಎಂದ್.

“ನನಗೇ....”

ನಗ್ನಾಸಕ್ತಿ

“ ಹೋದು ಸಿನಗೇ-ಇನ್ನು ಯಾರಿಗೆ ? ”

“ ಸನಗೇರೈ ? ”

ಶೈವಗಿರಿ ಅಚ್ಚುಮೃಸ ಕ್ಕೆ ಎಳೆದುಕೊಂಡು ಅವಳ ಕೈಗೆ ಬಟ್ಟೆಯೂ ಮುರುಳಯಿನ್ನಿತ್ತ. ಅಂಗ್ರೇಗ್ ತಾಗಿದ ರೇಫೆಲ್ಯೂಯ ಮುದುತ್ವವನ್ನು ಅಚ್ಚುಮೃ ಅನುಭವಿಸುತ್ತಿದ್ದಂತೆ ಶೈವಗಿರಿಯ ಕ್ರಾಗಳು ಅವಳ ತೋಳನ್ನು ಬಳಸಿದ್ದನ್ನು. ಅಪ್ಪಿ ಮುದಿಬಟ್ಟ. ಅಚ್ಚುಮೃ ಬೇಡವನ್ನು ಲ್ಲಿ, ತುಟಿಗೆ ತುಟಿ ಸೀರಿಸಿದಳು. ಅರ್ಕೈಷಣದಲ್ಲಿ ಎಚ್ಚಿತ್ತ.

“ ಅಮೃ ಎದ್ದರೆ ! ”

ಎಂಪೆಶ್ಯೂ. ಶೈವಗಿರಿ ತನ್ನ ತೋಳು ತೆಗೆದ.

“ ರಾತ್ರಿ....ಬರುತ್ತೇನೇ. ಎಚ್ಚುರವಾಗಿರು. ಸಿದ್ದು ಮಾಡಿಬಿಡಬೇಡ.”

“ ಗೊತ್ತಾಗಿ ಹೋಡರೇ....”

ಇಲ್ಲಾ ಮಲಗಿರುತ್ತಾರೇ....ನಾನು ನೋಡಿ ಬರುತ್ತೇನೇ. ಭಂಘವಡಿ ಜೀವ

ಎಂದು ಸಿಕ್ಕುಬ್ಬವಾಗಿ ಹೊರಗೆ ಬಂದು ಚಪ್ಪಲೆ ಹಾಕಿಕೊಂಡು, ಹೈಸಿಕಳಾ ತೆಗೆದುಕೊಂಡು ಒಳಕ್ಕೆ ಬಂದ.

ಹೊರಬಾಗಿಲಿನಲ್ಲಿ ಶಬ್ದವಾಗಲು ಸುಂದರಮೃಸವರು ಕಣ್ಣು ಬಿಟ್ಟು

“ ಅಚ್ಚುಮೃ....ಯಾರು ನೋಡು ” ಎಂದರು.

“ ಶೈವಗಿರಿರಾಯರಮೃ.... ” ಎಂದು ಅಚ್ಚುಮೃ ಉತ್ತರ ಹೇಳಿದಳು.

ಶೈವಗಿರಿ ಕೈಯಲ್ಲಿ ಬಿಸಿ ಸೀರಿನ ಚೀಲ ಹಿಡಿದು ತಾಯಿಯ ಬಳಿ ಬಂದು ಶುಂಠ. ತಾಯಿಯ ಮೈಕ್ಕೆ ಮುಟ್ಟಿನೋಡಿ

“ ಜ್ವರ ಇಳಿದಿಲ್ಲಾ.”

“ ಇನ್ನೇನು ಇಳಯುವ ಹೊತ್ತು.”

“ ಸ್ವಲ್ಪ ಕಾಫಿ ತೆಗೆದುಕೊಂಡಿದ್ದರೆ... ”

“ ನೀನು ಬರಲಿ ಎಂತಿದ್ದೆ. ಎಲ್ಲಿಗೆ ಹೋಗಿದ್ದೆ ? ”

“ ಕಾಲೇಜಿನಲ್ಲಿ ಸ್ವಲ್ಪ ಕೆಲಸವಿತ್ತು. ಬರುವಾಗ ಬಿಸಿಸೀರಿನ ಚೀಲ ಕಂಡೆ.”

“ ಇದು ಯಾಕೆ ತಂದೆಯವ್ವು ? ”

ನಗ್ನ ಶಕ್ತಿ

“ ಶೀತದ ಷ್ವರ... ಮೈ ಬೆಳ್ಟು ಗಿರಬೇಕು.”

“ ಅಚ್ಚೆ ಮೈ...”

ಎಂದು ಸುಂದರಮೈ ಕಾಗಿದರು. ಅಚ್ಚೆ ಮೈ ಬಾಗಿಲನಲ್ಲಿ ಸಿಂತು “ ಪನಮೈ...” ಎಂದೆಳು.

“ ಕಾಫಿ ಮಾಡಿದೆಯಾ ?” ಎಂದು ಕೇಳಿದರು.

“ ಜಿಕಾಕ್ಸನ್ ಹಾಕಿದ್ದೀನೆ, ಬಿಸಿಮಾಡಿ ಕೊಡುತ್ತೀನೆ ” ಎಂದು ಒಳಗೆ ಹೊರಡಬು.

“ ಮನೆಯಲ್ಲೂ ಏನೂ ತಿಂಡಿಯಿಲ್ಲ. ಹೋಟಲೆನಲ್ಲಿ ಏನಾದರೂ ಶೀಗೆದು ಕೊಳ್ಳುವುದಕಿತ್ತು.”

“ ಹಸಿವಿರಲಿಲ್ಲ. ಈಗ ಕ್ರಕೆಟ್‌ಗೆ ಹೋಗುತ್ತೇನಲ್ಲ, ಏನಾದರೂ ಶೀಗೆದುಕೊಳ್ಳುತ್ತೀರ್ಣೆ.”

“ ಸಾಳಿಯೂ ಕಾಲೀಜ್ ತಪ್ಪಿಸಿಕೊಳ್ಳ ಬೇಡವಾಗ್. ಅಚ್ಚೆ ಮೈ ನನ್ನ ಮೇಡಿಕೊಳ್ಳುತ್ತೀರ್ಣೆ.”

“ ರಾಗೇ ಆಗಲಮೈ”

ಎಂದು. ಅಚ್ಚೆ ಮೈ ಕಾಫಿಮಾಡಿ ತಂದು ತಾಯಿ ಮಗಸಿಗೆ ಕೊಟ್ಟಿಳು. ಶೇಷಗೆ ತಾಯಿಗೆ ಕಾಫಿ ಕುಡಿಸಿ ತಾನೂ ಕುಡಿದು ಬಟ್ಟಿ ಬದಲಾಯಿಸಿಕೊಂಡು ಹೊರಕ್ಕೆ ಮೂರಂಟ.

ಸಿಕ್ಕುದಂತೆ ಮನೆಗೆ ಬರುವುದಕ್ಕೆ ತಡವಾಡದೆ ಶೇಷಗಿರಿ ಎಂಟು ಗಂಟೆಗೇ ಬಂದ. ಅನನ್ತ ಬರುವುದರೊಳಗಾಗಿ ತಂದೆ, ಬೇಗ ಅಂಗಡಿ ಮಾರ್ಗಿಸಿಕೊಂಡು ಬಂಧಿದ್ದರು.

ಸುಂದರಮೈ [REDACTED] ಮೈ ಬೆವರಿ ಷ್ವರ ಇಂದುವಿವಾಗಿತ್ತು. ವಾಲ್ಭರಾಯರು [REDACTED] ಜೀಲಕ್ಕೆ ಬಸಿಸಿರು ತುಂಬಿ ಕೊಟ್ಟಿದ್ದರು.

ತಂದೆ ಮಗ ಶಿಶಿ [REDACTED] ಬಂಟುಗಿಸಿದರು. ಶೇಷಗಿರಿ ಕೇಳಿದ

“ ಅಮೈಸಿಗೇನು [REDACTED] ಅಹಿಂಕಾರ ?”

“ ಏನೂ ಬೇಡ-ಸ್ವಲ್ಪ ಬಿಸಿ ಹಾಲು ಕೊಟ್ಟಿರೆ ಸಾಕು. ನಾನು ಸೇನೀ ಕೊಂಡುತ್ತೀನೆ, ಸೇನು ಓದಿಕೊಳ್ಳ ಹೊಗು.”

ನಗ್ನ ಸತ್ಯ

ಎಂದರು. ಶೇಷಗಿರಿ ಕೂಡಲೇ ರೂಪು ಸೇರಲ್ಲಿ. ಕಾಸಿದ ಹಾಲನ್ನು ತಾನೇ ತೆಗೆದುಕೊಂಡು ಹೋಗಿ ತಾಯಿಗೆ ಉಪಚಾರ ಮಾಡಿ ಕುಡಿಸಿದ.

ವಲ್ಲಭರಾಯರು ಅಂದಿನ ಪಶ್ಚಿಮೆಯನ್ನು ತಿರುವಿಹಾಕುತ್ತು ಕುಳಿತ್ತದು. ಅಷ್ಟವ್ಯಾಪ್ತಿ ಉಟ್ಟಮುಗಿಸಿ, ಮುಸುರೆಯ ಪಾತ್ರ ಹೊರಗೆ ಯಾಕಿ, ಅಡಿಗೆಯ ಮನ ಸಾರಿಸಿ, ಕಾಸಿದ ಸೀರು, ಹಾಲನ್ನು ತೆಗೆದುಕೊಂಡು ಹೋಗಿ ಸುಂದರಮ್ಮನವರ ಕೋಣೆಯಲ್ಲಿಯೈ ನಡುವುನೆಯಲ್ಲಿ ತನ್ನ ಹಾಸಿಗೆ ಉಬುಳಿಸಿ ಕೊಂಡಳು. ಮಲಗುಪುದಕ್ಕೆ ಮುಂಜೆ ನಡುವುನೆಯ ಬಾಗಿಲು ಒಳಗೆ ಅಗಳಿ ಹಾಕಿಕೊಳ್ಳುವುದು ಅವಳ ಅಭ್ಯಾಸವಾಗಿತ್ತು. ಅಂದು ಬಾಗಿಲು ಮುಂದೆ ಮಾಡಿ, ಅಗಳ ಹಾಕದೆ ಬಟ್ಟಿಲ್ಲ.

ಶೇಷಗಿರಿ ರೂಪು ಸೇರಿ ಪ್ರಸ್ತುತ ಖಿಡಿದು ಕುಳಿತ. ಅಕ್ಷರಗಳಿಲ್ಲ ಕಲಸಿ ಹೋಗುತ್ತಿದ್ದನು. ಅವನ ಕೊನ್ನಿಂದ, ಲಕ್ಷ್ಯವೇಲ್ಲಾ ಪಶ್ಚಿಮ ಓದುತ್ತಿದ್ದ ಶಂಜೆಯ ಕಡೆಗಿತ್ತು.

ವಲ್ಲಭರಾಯರು ಸಾವಕಾರ್ಯವಾಗಿ ವುದ್ದುಕನ ಹಸರಿನವರಗೆ ಪಶ್ಚಿಮ ಓದಿ ಮುಗಿಸಿ, ಕನ್ನುಡಕ ತಗೆದು ಅದರ ಚೀಲಕ್ಕೆ ಸೇರಿಸಿ ಹೊರಗೆ ಎದ್ದು ಹೋದರು.

ಪಿಂದಿರಾಗುತ್ತಾ ಮನ ರೂಪಿನಲ್ಲಿ ದೀಪ ಉರಿಯುತ್ತಿರುವುದನ್ನು ಕಂಡು

“ ಸಿದ್ದಿ ಬರಲ್ಲಿವೇ ಶೇಷಗಿರಿ.” ಎಂದರು.

“ ಸ್ವಲ್ಪ ಒದಿಕೊಳ್ಳುವುದಿತ್ತು.”

“ ಹತ್ತುಗಂಟೆ ಯಾಡೆಯಿತು. ಮಲಗಿಕೊಣ್ಣ. ಬೆಳಗ್ಗೆ ಬೇಗ ಎದ್ದು ಓದಿಕೊಳ್ಳುವೆಯಂತೆ”

“ ಹಾಗೇ ಆಗಲಣ್ಣಾ”

ಎಂದು ಹೇಳಿ ಹೊರಗೆ ಹೋಗಿ ಬಂದು ರೂಪಿನ ದೀಪ ಆರಿಸಿದ.

ವಲ್ಲಭರಾಯರು ಹೋಗಿ ಮಲಗಿಕೊಂಡರು.

ಶೇಷಗಿರಿ ಹಾಸಿಗೆಯ ಬಳಿ ಮಳಯಲ್ಲ. ಬೇದಿಯ ದೀಪದಿಂದ ಶೀರಮೊಬ್ಬಾಗಿ ಬೆಳಕುಗೊಂಡಿದ್ದ ತನ್ನ ರೂಪಿನಲ್ಲಿ ಶತಪಥ ತಿರುಗುತ್ತಿದ್ದ ಒಂದೊಂದು ನಿಮಿಷ ಕಳೆಯುವುದು ಅವನಿಗೆ ಒಂದೊಂದು ಯುಗ ಕಡೆಗಾಗುತ್ತಿತ್ತು.

ನಗ್ನಸತ

ತೊಟ್ಟಿಯ ಗಡಿಯಾರ ಅರ್ಥಗಂಟೆ ಹೊಡೆಯಿತು. ಶೇಷಗಿರಿ ಮೇಲ್ಲಿನ ಹೊರಗೆ ಬಂದು ತಂದೆ ಮಲಗಿದ್ದ ರೂಪಿನ ಭಾಗಿಲಲ್ಲಿ ನೀಂತು ಆಲೀಸಿ ಕೇಳಿದ. ತಂದೆಗೆ ಸಿದ್ದಿ ಹತ್ತಿರಲ್ಲ. ಹಾಸಿಗೆಯಮೇಲೆ ಅವರು ಹೊರಳಾಡುತ್ತಿದ್ದರು.

ಶೇಷಗಿರಿ ರೂಪು ಸೇರಿ ಜವನೂಡುತ್ತ ಕುಳಿತ. ಮತ್ತೆ ಅರ್ಥ ಗಂಟೆ ಕಳಿದ. ಗಡಿಯಾರ ಹನ್ನೊಂದು ಗಂಟೆ ಹೊಡೆಯಿತು. ಪ್ರಾನಃ ಹೊರಗೆ ಬಂದು ತಂದೆಯ ರೂಪಿನ ಭಾಗಿಲಲ್ಲಿ ನೀಂತು ಆಲೀಸಿದ. ವಲ್ಲಭರಾಯರು ಗೋಕರಕೆ ದೂಡೆಯುತ್ತಿದ್ದರು.

ಆನಂದದಿಂದಾದ ಉದ್ದೇಹಗಿಂದ ಶೇಷಗಿರಿ ಮೈ ಕಂಪಿಸಿತು. ಹಣೆಯ ಮೇಲೆ ಬೆವರು ಹಸ್ತಿಗಳು ಕಾನೆಸಿಕೊಂಡವು. ಸೈಶಿಂಬುವಾಗಿ ತನ್ನ ರೂಪಿನ ಒಳ ಬಂದು ಭಾಗಿಲು ಮುಂದಕ್ಕೆ ಶೆದುಕೊಂಡು ನಡುವನೆಯತ್ತ ಸಾಗಿದ.

ಕತ್ತಲೆಯಲ್ಲಿ ದಾರಿ ತಡಕಾಡಿಕೊಂಡು ಅಚ್ಚಮ್ಮನ ಹಾಸಿಗೆಯ ಬಳಿ ಬಂದ. ಅಚ್ಚಮ್ಮನ ಹಾಸಿಗೆಯ ಮೇಲೆ ಕುಳಿತಿದ್ದಾರು. ಶೇಷಗಿರಿ ಅವಳ ಬಳಿ ಕುಳಿತ. ಸಿಸುಮಾತಿನಲ್ಲಿ ಅಚ್ಚಮ್ಮನ ಕೇಳಿದಳೇ.

“ ಯಾಕ ಇಷ್ಟ ಹೊತ್ತು ? ”

“ ತಂದೆ ಎಚ್ಚರವಾಗಿದ್ದರು.”

“ ಅವರಿಗೆ ಸಿದ್ದಿ ಬಂತೇ ? ”

“ ಬಂತು. ಸೆನಗೆ ಸಿದ್ದಿ ಬಂದಿತ್ತೇ ? ”

“ ಇಲ್ಲ—ಯೇಗೆ ಬರುತ್ತದೆ.”

ಶೇಷಗಿರಿ ಕೆಗಳು ಅಚ್ಚಮ್ಮನನ್ನು ಬಳಸಿ ಅಪ್ಪಿದವು. ಅವಳ ಮೇಲೆ ಮುತ್ತಿನ ಪುಳಿಗರೆದ. ಅವನ ಅವೇಗ ಸೂರ್ಯಿ ಅಚ್ಚಮ್ಮನ

“ ಸಿಮ್ಮ ಕ್ಕೆ ನಡುಗುತ್ತಿದೆ.”

“ ಹೌದು.”

“ ಇದು ಪತ್ತಯಾಗಬಿಟ್ಟರೆ ನನ್ನ ಗತಿ ? ”

“ ಹುಣಾರಾಗಿರೋಣ. ಸಿತ್ಯುದ ನಡವಳಿಕೆಯಲ್ಲಿ ಸ್ವಲ್ಪವೂ ಹೆಚ್ಚು ಕಡಿಮೆಯಾಗಬಾರದು ”

“ ನನ್ನ ಕೈಬಿಡುವುದಿಲ್ಲವೇ ? ”

“ ಎಂದೆಂದಿಗೂ ಬಿಡುವುದಿಲ್ಲ.”

“ನಾನು ಸಿಮ್ಮೆಸ್ಟೇ ದೃಢವಾಗಿ ನಂಬುತ್ತೇನೇ.”

“ನೀನು ಸಂಬರ್ಕೆಂದೇ ನನ್ನ ಆಸೆ.”

“ಕತ್ತಲೆ-ದೀಪಕೂಡ ಹೆಚ್ಚುವ ಯಾಗಿಲ್ಲ.”

“ಬೀಜ-ದೀಪ ಏಕೆ ಹೆಚ್ಚುಬೀಕು.”

“ಸಿಮ್ಮೆ ಮುತ್ತಿ ಕಾಣುವುದಿಲ್ಲ.”

“ಮುಖ ಕಾಣಿದ್ದು ರೇನು-ವಿಶ್ವಾಸ ಕಾಣುವುದಿಲ್ಲನೇ ?”

ಒಂದು ಅಚ್ಚೆಮ್ಮೆನನ್ನು ತನ್ನ ತೋರ್ತತಕ್ಕೆಯೊಳಗೆ ಅಡಗಿಸಿಕೊಂಡ.

ಶೇಷಗಿರಿ ತನ್ನ ರೂಪಿಗೆ ಒಂದಿರುಗುವ ಹೊತ್ತಿಗೆ ಎರಡು ಗಂಟೆಯಾಗಿತ್ತು. ಮತ್ತೊಮ್ಮೆ ತಂದೆಯ ರೂಪಿನ ಬ್ರಹ್ಮ ಸಿಂಶು ಆಲೈಸಿದ. ಪ್ರಭುರಾಯರ ಗೂರಕೆ ಸಾಂಗವಾಗಿ ಸಾಗಿತ್ತು.

ಸುಂದರಮ್ಮನವರು ಹಾಸಿಗೆ ಬಿಟ್ಟು ಏಳುವುದಕ್ಕೆ ಒಂದು ವಾರ ಬೇಕಾಯಿತು. ಜ್ಯಾರ ಸಿಂತಿತ್ತು. ಆದರೆ ದೇಹ ತುಂಬ ಕೃಪಾಗಿತ್ತು. ಸುಂದರಮ್ಮನವರು ಎದ್ದು ಸ್ವಲ್ಪ ತಿರುಗಾಡುವಂತಾದ ಮೇಲೆ ಪ್ರತಿ ಶಕ್ರವಾದ ಉತ್ತಾಸಹಸ್ರನಾಮ, ಅನ್ನಪೂರ್ಣಾರಷ್ಟ್ರೀತ್ಯರ ಶ್ರಾಂಕೆಯನ್ನಾರಂಫಿಸಿದ್ದು.

ತನ್ನ ಮತ್ತು ಅಚ್ಚೆಮ್ಮನವು ಪ್ರಣಯ ಪ್ರಸಂಗ ಹೊರಬಿಳಿಳಿದಂತೆ ಶೇಷಗಿರಿ ಎಚ್ಚರವಾಗಿದ್ದು. ತಾಯಿಯ ಎದುರಿಗೆ ಆಗಾಗ್ಗೆ ಅಚ್ಚೆಮ್ಮನನನ್ನು ಗದರಿಸಿ ವುದಕ್ಕಾಗಿ ಅವನು ಅನುಮಾನ ವಾಡುತ್ತಿರಲ್ಪತ್ತಿ.

ಶೇಷಗಿರಿ ವಾರಕ್ಕೆ ಮಾರು ನಾಲ್ಕು ದಿನಕಾವಾದರೂ ರಾತ್ರಿ ಸ್ವಾಪ್ತಿ ಹೊತ್ತನ್ನು ಅಚ್ಚೆಮ್ಮನ ಜತೆ ಕಳೆದು ಬರುತ್ತಿದ್ದ. ಆದರೂ ಆವನ ಮನಸ್ಸಿಗೆ ತೃಪ್ತಿ ಸಿಗಲಿಲ್ಲ. ತಂದೆ ತಾಯಿಯ ಭಯದಲ್ಲಿ ಅವನು ಧ್ವಯವಾಗಿ ಒಂದು ಗಳಿಗೆ ಅಚ್ಚೆಮ್ಮನ ಇತ್ತೆ ಇಲ್ಲಾ ಸಾಧ್ಯವಾಗುತ್ತಿರಲ್ಲ. ಒಡಕ್ಕಾಗಿ ಪರಿಹಾರ ಯೋಚಿಸಿ ಒಂದು ರಾತ್ರಿ ಅಚ್ಚೆಮ್ಮನನ್ನು ಕೇಂದ್ರ

“ನಾಳೆ ಮಧ್ಯನ್ನು -ತಂದೆ ಬಂದು ಉಂಟಿಸುವಿಕೊಂಡು ಮೂದ ಮೇಲೆ ಹೊರಕ್ಕೆ ಬರುವೆಯೋ ?”

“ಏಕೆ ?”

“ಬೇರೆ ಕಡೆ ಹೋಗಿ ಒಂದಿರೆಡು ಗಂಟೆ ಸಾಮಾನ್ಯವಾಗಿ ಕಷೇಧುರೋಣ. ಮನೆಯಲ್ಲಿ ಆದ್ದಿ ಆತಂಕ ಒಕ್ಕೆ.”

“ ಎಲ್ಲಿಗೆ ಹೋಗುವುದು ? ”

“ ನನ್ನ ಗುರುತಿನವರು ಒಬ್ಬರಿದ್ದಾರೆ. ಬಹಳ ಒಳ್ಳೆಯವರು. ಇವರೆ ಮನೆಗೆ ಹೋಗೋಣ.”

“ ಅಮಾತ್ಯವರಿಗೆ ಏನು ಹೀಳಿಲಿ ? ”

“ ಯಾರೋ ನಿನ್ನ ಸಂಬಂಧದವರ ಮನೆಗೆ ಹೋಗಬಂತ್ತೇ ನೆಂಬು ಹೀಳು.”

“ ಅವರಿಗೆ ಅನುಮಾನ ಬಂದರೆ ? ”

“ ಅನುಮಾನ ಏಕೆ ಬರುತ್ತದೆ ? ”

“ ನೀವೆಲ್ಲ ನಿಕ್ಕಿನಿರಿ ಇಲ್ಲ ? ”

“ ನಾನು ಚೌಕದಲ್ಲಿರುತ್ತೇನೆ. ಅಲ್ಲಿಗೆ ಬಂದುಬಿಡು. ಬಂದು ಕಾಡಿ ಮಾಡಿಕೊಂಡು ಹೋಗೋಣ.”

“ ಹಾಗೇ ಆಗಲಿ. ನನ್ನ ಕಾಯಿಸಬೇಡಿ.”

“ ನಾನು ಮೂರು ಗಂಟೆಗೆ ಸರಿಯಾಗಿ ಚೌಕಕ್ಕೆ ಬರುತ್ತೇನೆ. ನೀನು ಇಷ್ಟು ಮೊತ್ತಿಗೆ ಬಂದು ಬಿಡು.”

ಎಂದು ಹೀಳಿದ.

ಮಾರನೆಯ ದಿನ ಬೈಸಿಕಲ್ ಮನೆಯಲ್ಲಿಯೇ ಬಯ್ಸು ಕಾಲುನಡಗೆ ಯಲ್ಲಿ ಶೇಷಣಿರಿ ಕಾಲೇಜಿಗೆ ಹೋದ.

ತಾನು ಮಧ್ಯಾನ್ನ ಸ್ವಲ್ಪ ಮೂರಾಗೆ ಹೋಗಬರಬೇಕೆಂದು ಅಚ್ಚಮ್ಮೆ ಬೆಳಗೆ ಯಿಂದಲೇ ಪಿರಿಕೆ ಹಾಕಿದ್ದ ಐ. ವಕ್ಕೆಯೆಂದು ಶುಂದರಮ್ಮನವರು ಕೇಳುವುದಕ್ಕೆ ಮೊದಲೇ

“ ನಮ್ಮಾನ್ನ ಮನ ಚಾಮರಾಜಪೇಟೆಯಲ್ಲದೆ. ಮಕ್ಕಳನ್ನ ನೋಡಿ ಬಡೆಳ ದಿವಸಗಳಾದವು. ನೀವು ಹೋಗಿ ಬಾರೆಂದರೆ ಹೋಗಬರುತ್ತೇನೆ ”

“ ಅವಶ್ಯಕವಾಗಿ ಹೋಗಿ ಬಾಹ್ಯ. ಸಿನಗೆ ಬಬ್ಬ ಅಣ್ಣ ಇರುವ ಸಂಗ್ರಹಿತದುವರೆಗೆ ಹೀಳಲೇ ಇಲ್ಲವಲ್ಲ.”

“ ನನಗೂ ಅವನಿಗೂ ಜನಿಸ್ಕುಗಿಲ್ಲ. ಅತ್ತಿಗೆ ಒಳ್ಳೆಯವಳು. ಅಡಕ್ಕೋ ಅವನು ಕಳೆರಿಗೆ ಹೋಗಿರುವಾಗ ಹೋಗಿ ಮಕ್ಕಳನ್ನು ಸೂಡಿಕೊಂಡು ಬರುತ್ತೇನೆ.”

“ ಎಮ್ಮೆ ಹೊತ್ತಿಗೆ ಬರುತ್ತೇ ಇಯಂತ್ರಿಃ”

“ ಸಂಚೇ ಬಂದು ಬಿಡುತ್ತೇ ಇನೆ.”

“ ಸೀನು ಬರುವ ಹೊತ್ತಿಗೆ ಒಲೆಯವೇಲೆ ಬೇಕೆ ಹಾಕಿರುತ್ತೇ ಇನೆ.”

“ ಏನೂ ಬೇಡಿಯನ್ನು ನಾನು ಬಂದು ಎಲ್ಲಾ ಮಾಡುತ್ತೇ ಇನೆ.

ಜೀಕ್ಷಣಾಯಿರಿಗೆ ತಿಂಡಿ ಮಾಡಿಟ್ಟು ಕಾಫಿ ಡಿಕಾಕ್ಟ್ಸ್ ಹಾಕಿ ಹೋಗುತ್ತೇ ಇನೆ.”

ಎಂದೇ.

ಶೇಖರಿ ಕಾಲೇಜಿಗೆ ಹೋದವನು ಅಪ್ಪಿಂಡಿಸ್ ಹಾಕಿ ಅಲ್ಲಿಂದ ನೇರ ವಾಗಿ ಮುತ್ತಮ್ಮನ ಮನೆಗೆ ಬಂದ. ಮುತ್ತಮ್ಮ ಲೋಟಗುಟ್ಟುತ್ತು, ಹೀಗೆ ಪೂರ್ವಿಯ ಮೇಲೆ ರೇಗಾಡುತ್ತಿದ್ದ ಅ—ಶೇಖರಿಯನ್ನು ನೋಡಿ

“ ಏನವ್ವು, ಬಹು ದಿನಸಕ್ಕೆ ಬಂದುಬ್ಬಿ. ಒಡವಳ ಜ್ಞಾಪಕ ಬಂತೇ?”

“ ನಿನ್ನ ಮರೆತರೆ ಆಗತ್ಯ ಮುತ್ತಮ್ಮನ್ನು.”

“ ಎಲ್ಲಾ ಬಾಯಿ ಉನಚಾರದಲ್ಲಿಯೇ ಆಗಿರೋಯಿ. ಹೆಚ್ಚುಕೊಂಡು ಸೀರೆಯಾದರೂ ತಂದುಕೊಡವಾಗ್ಗೆ.”

“ ಹೆಚ್ಚು ಯಾವಾಗೆ?”

“ ನೋಡು....ಇದು ಭಾವ್ಯಪದ ರೂಪಾಗಿ....ಮುಂದಿನ ತಿಂಗಳೇ ಹೆಚ್ಚು.”

ಶೇಖರಿ ಪಾರ್ಸ್‌ರೆತಿಗೆದು ಹತ್ತುರೂಪಾಯಿನ ನೋಟೊಂದನ್ನು ಮೊರಗಿಕೊಂಡು ಮುತ್ತಮ್ಮನ ಕ್ಷಯಲ್ಲಿಟ್ಟು

“ ಸಂತೋಷವಾಗಿ ಸೀರೆ ಶೇಗದುಕೊಂಡು ಉಪ್ಪುಕೊಂಡ್ಯು”

“ ಹತ್ತುರೂಪಾಯಿಗೇನು ಬರತವ್ವಾ. ಇನ್ನೊಂದು ಖಾದಕ್ಕಾ ಕೊಡು.”

“ ಇವತ್ತಿಷ್ಟಿ....ನಾಳೆ ನಾಡಿದ್ದು ಕೂಡುತ್ತೇ ಇನೆ....ಏನು ಸಮಾಜಾರ.... ಮೂರಾದರೂ ಬಂದಿದ್ದ ರೇನು?”

“ ಕೊಸಬರು ಯಾರೂ ಇಲ್ಲ. ಮೆಂಕಟಮ್ಮ ಮೂರಂಗಂಟಿಗೆ ಬರುತ್ತಾಗೆ. ಸೀನೂ ಅಷ್ಟುಹೊತ್ತಿಗೆ ಬಾ.”

“ ಬರುತ್ತೇ ಇನೆ. ಇವತ್ತು ಮೆಂಕಟಮ್ಮ ಬೇಡ, ನಾನೇ ಒಬ್ಬರನ್ನು ಕೊಡುಕೊಂಡು ಬರುತ್ತೇ ಇನೆ.”

“ ಯೋರಪ್ಪು ಅದು ?”

“ ಹೀಗೇ-ಹಳೇ ಸಂಬಂಧ.”

“ ಒಕ್ಕೇಶೇ ಒಂದು ಜತೀಲೇ ಹೋಗಪ್ಪ. ಈ ಮನೆಯವನು ಮನೆ ಹೇಳಿ. ಅವನಿಗೆ ಯಾವಾಗಲೂ ಸನ್ಯಾಸ ಮನೆಯ ಮೇಲೇ ಕಣ್ಣಿ.”

“ ಮಧ್ಯಾಂಚ್ಯಾ ಮನೆದರೂ ಅಂಟ ಶೀಘ್ರ ತಿಂಬಿರುತ್ತೀರು ?”

“ ದುಡ್ಯು ಕೊಡು. ನಾನೇ ತರುತ್ತೇನೇ.”

ಶೇಷಗಿರಿ ಅವಳಕ್ಕಿಗೆ ಖದುರೂಪಾಯಿ ನೋಟು ಹಾಕಿ

“ ಸ್ಥಿತಿ ಹಣ್ಣಿ ತೆಗೆದುಕೊಂಡುಬಾ. ಕಾಣ್ಣೇ ಜೀಕಲ್ಲಾ.”

“ ಹೋಟುಲನಿಂದ ತಂದಿರುತ್ತೇನೆ. ನೀನು ಕೇಳಿದಾಗ ಬಿಸಿಮಾಡಿ ಕೊಡುತ್ತೇನೆ. ಎಪ್ಪು ಹೊತ್ತಿಗೆ ಬರುತ್ತೇನೆ.”

“ ಎರಡೂವರೆ-ಮೂರು ಗಂಟೆಗೆ ಬರುತ್ತೇನೆ.”

ಉಂದು ಹೇಳಿ ಅಲ್ಲಿಂದ ಹೊರಟಿ.

ಗಂಟೆ ಅದೇ ಒಂದೂವರೆಯಾಗಿತ್ತು. ಶೇಷಗಿರಿ ಇನ್ನು ಒಂದೂವರೆ ಗಂಟೆಕೂಡ ಕಡೆಯಬೇಕಾಗಿತ್ತು.

ಹೊತ್ತು ಸೂಕುಪ್ಪದೇ ಶೇಷಗಿರಿಗೆ ಚೊಡ್ಡ ಶಮಸ್ಯಯಾಯಿತು. ಮುತ್ತಮೃನ ಮನೆ ಬಿಟ್ಟುವನು ಹೋಗಿ ಒಂದು ಹೋಟೆಲಿನಲ್ಲಿ ಕುಟ್ಟ. ಅಧ್ಯಕ್ಷಪ್ಪ ಕಾಣ್ಣ ತರಿಸಿಕೊಂಡು, ಒಂದು ಸಿಗರೀಟ್ ಹೆಚ್ಚಿಕೊಂಡು ಸ್ವಲ್ಪ ಕಾಲ ಶಳಿದ.

ಹೋಟೆಲಿನಲ್ಲಿ ಶೇಷಗಿರಿಯ ಸಹಾಧ್ಯಾಯ ಅಪ್ಪೆಣಿ ಸೆಕ್ಕಿದ.

“ ಏನೋ ಶೇಷಗಿರಿ-ಕಾಲೇಜಿಗೆ ಹೋಗಲಿಲ್ಲವೇ ?”

“ ಹೋಗಿದ್ದೆ. ಏನೋ ಬೆಜಾರಾಗಿತ್ತು ಬಂದುಬಟ್ಟಿ. ನೀನೇಕೇ ಕಾಲೇಜಿಗೆ ಚಕ್ಕುರಾ.”

“ ಸಾಯಂಕಾಲ ಸನ್ನ ತಂಗಿ ಸೋಡೋಕ ಯಾರೂ ಬತ್ತಾರಂತಪ್ಪ. ಅದಕ್ಕೆ ಓಡಾಡಬೇಕಾಗಿತ್ತು.”

“ ಓಡಾಡೋನು ಹೋಟೆಲಿನಲ್ಲಿ ಬಂದು ಕುಳಿತ್ತಿದ್ದೀ ?”

“ ದುಡಿಯೋನಿಗೆ ಒಂದು ಕಪ್ ಕಾಣ್ಣ ಬೇಡವೇನಯ್ಯಾ ?”

ಶೇಷಗಿರಿ ಅವುಗಳಿಗೂ ಕಾಫಿ ತರಿಸಿಕೊಟ್ಟು. ಕಾಫಿ ಮುಗಿಸಿ ಅವುಗಳಿಗೆ ಹೆಚ್ಚು ಮೊತ್ತು ಸಲ್ಲಿದೆ ಮೂರಂಬೆಯಿಟ್ಟು. ಗಂಟೆ ಏರಡು ಕಾಲಾಗಿತ್ತು. ಇನ್ನೊಮ್ಮೆ ಮುಕ್ಕಾಲು ಗಂಟೆ ಕಡೆಯೆಬೇಕು.

ಶೇಷಗಿರಿ ಎದ್ದು ತನ್ನ ಮನಸೆಯೆ ಸಮಾಪದಲ್ಲಿದ್ದ ಚೌಕದ ಬೇಗ ಬಂದ. ಅಜ್ಞಮ್ಮೆ ಬರುತ್ತಿರುವ ಸೂಚನೆ ಕಾಣಬರಲ್ಲಿಲ್ಲ. ಸುತ್ತಮುತ್ತಲನ ರಸ್ತೆಗಳಲ್ಲಿ ಓಡಿಯೋಡಿ ಹಾಗೂ ಒಗ್ಗೊ ಮುಕ್ಕಾಲು ಗಂಟೆ ತಲ್ಲಿದ.

ಮುಂದು ಮೊಡೆದದ್ದೇ ತಡ ಶೇಷಗಿರಿಯ ಆತಂಕ ಹೆಚ್ಚಾಯಿತು. ಅಜ್ಞಮ್ಮೆ ಬರುವ ರಸ್ತೆಯನ್ನು ದಿಟ್ಟಿಸಿ ಸೇರಿಂತು ಸಿಂತ.

ಅಜ್ಞಮ್ಮೆ ಬರುತ್ತಿರುವ ರಾಗಿರಲ್ಲಿ. ಶೇಷಗಿರಿಯ ಮನಸ್ಸಿನಲ್ಲಿ ದುಗುಡ ಹೆಚ್ಚಾಯಿತು.

“ಬರುತ್ತಾಳ್ಳೂ ಬರುವುದಿಲ್ಲವೋ? ಅಮಾತ್ಯ ಪನಂದರೋ?”

ಎಂದು ವಿಚಾರ ಮಾಡುತ್ತಾ ಸಿಂತ.

ಮುಂದೂಕಾಲಾಯಿತು. ದೂರದಲ್ಲಿ ಅಜ್ಞಮ್ಮೆ ಬರುತ್ತಿರುವುದು ಕಂಡು ಬಂತು. ಶೇಷಗಿರಿ ಒಂದು ಗಾಡಿಯನ್ನು ಗೊತ್ತುಮಾಡಿ ಸಿದ್ಧವಾಗಿ ಸಿಂತಿದ್ದ.

ಅಜ್ಞಮ್ಮೆ ಬಂದೂಡಸಯೆಂಬೇ ಅವಳನ್ನು ಗಾಡಿಯಲ್ಲ ಕುಳಿತುಕೊಳ್ಳಲು ಹೇಳಿ ತಾನೂ ಕುಳೆತ.

“ಬಕೆ ಇನ್ನು ಮೊತ್ತು?”

“ದೊಡ್ಡರಾಯುರು ಈಗ ತಾನೇ ಮನಸೆಯಿಟ್ಟು ಮೊದರು.”

“ಅನ್ನು ಹೇಳಿಗಬೇಡನೆನ್ನು ಲಭಿವಲ್ಲಾ.”

“ಇಂಳಿ. ಬೇಗ ಬಾ ಎಂದರು. ಎಲ್ಲಿಗೆ ಹೋಗುವುದು?”

“ಸ್ವಲ್ಪ ತಡೀ-ಸಿನಗೇ ಗೊತ್ತಾಗುತ್ತದೆ.”

ಗಾಡಿ ಸಡೆಯುತ್ತಿದ್ದಂತೆ ಶೇಷಗಿರಿ ಅವನಿಗೆ ಗುರುತು ಹೇಳುತ್ತಿದ್ದ. ಗಾಡಿ ಮುತ್ತನ್ನು ಮನಸೆ ಸಮಾಪದ ರಸ್ತೆಗೆ ಬಂತು. ಅಲ್ಲಿಯೇ ಇಳಿದು ಗಾಡಿಯವನಿಗೆ ಬಾಡಿಗೆಕೊಟ್ಟು, ಅಜ್ಞಮ್ಮೆನನ್ನು ಕರೆದುಕೊಂಡು ಶೇಷಗಿರಿ ಹೊರಟು.

ಮುತ್ತಮ್ಮೆ ಬಾಗಿಲೆನಲ್ಲಿಯೇ ಸ್ವಾಗತ ಬಯಸಿದಳು.

ಶೇಷಗಿರಿ ಅಜ್ಞಮ್ಮೆನೊಂದಿಗೆ ಒಳಗಿನ ತೊಟ್ಟೆಯಲ್ಲಿ ಬಂದು ಕುಳೆತ.

ನಗ್ನಾಕ್ಷ

ತೋಟ್ಟಿಯ ಬಲಗಡೆಯದ್ದ ರೂಪಿನ ಭಾಗಿಲು ಹಾಕಿತ್ತು. ಒಳಗೆ ಪಿಸಿಸಿ
ಯಾರೋ ಮಾತನಾಡುವಂತಿತ್ತು.

“ ಯಾರದು ?” ಎಂದು ಶೇಷಗಿರಿ ಕೇಳಿದ.

“ ಪಂಕಟಮ್ಮ ” ಎಂದಳು ಮುತ್ತನ್ನು.

“ ಬಂದಿರುವವರು ಯಾರು ?”

“ ಅವನೇ ರಾಮರಾಜಪ್ಪ.”

ಬಾಗೆಲೆದುರಿಗೆ ಸಿಂತಿದ್ದ ತಜ್ಜಮ್ಮನನ್ನು ಸ್ವಲ್ಪಿಗಳುಂಟಾಗಿ ಮುತ್ತಮ್ಮ

“ ರೂಪಿಗೆ ಹೋಗಮ್ಮ... ಬಾಗಿಲಲ್ಲಿ ಸಿಂತುಕೊಳ್ಳಬೇಡ ”

ಎಂದಳು. ಅವಕು ತೋರಿಸಿದ ತೋಟ್ಟಿಯ ಎಡಗಡೆಯದ್ದ ರೂಪಿಗೆ
ಅಚ್ಚಮ್ಮ ಹೋದಳು.

“ ಮನೆಯವನನ್ನು ಕಂಡೆಯಾ ” ಎಂದು ಮುತ್ತಮ್ಮ ಕೇಳಿದಳು.

“ ಯಾರೂ ಇರಲಿಲ್ಲ ” ಎಂದು ಶೇಷಗಿರಿ ಖತ್ತರಿಸಿದ.

“ ಒಳಗೆ ಹೋಗಮ್ಮ... ಅಶ್ಲೀಗೇ ಶಿಂಡಿ ಕಾಫಿ ತಂದುಕೊಡು
ಶೈಸೆ ”

ಎಂದಳು. ಶೇಷಗಿರಿ ಒಳಕ್ಕೆ ಹೋದ.

ಮನೆಯ ವಾತಾವರಣ, ಮುತ್ತಮ್ಮನ ಗದರುಮಾತ್ರ, ಎದುರು ರೂಪಿನ
ಪಿಸಿಸಿ ಶಬ್ದ ಅಚ್ಚಮ್ಮನಿಸಿ ಭಯನ್ನು ಒಳಪಡಿತ್ತು. ರೂಪಿಗೆ ಬಂದುವಳು,
ಶಿಲಾಪ್ರತಿಮೆಯಂತೆ ಒಂದಿಡೆ ಅಲುಗಾಡದೆ ಸಿಂತಿದ್ದಳು. ಶೇಷಗಿರಿ ಅವಳ
ಕೃಷಿಡಿದು ಅಕ್ಕರೆಯಂದ, ಸುರುಳಿ ಸುತ್ತಿಟ್ಟಿದ್ದ ರಾಸಿಗಿಯೆ ಹುತ್ತಿ ಕೂಡಿಸಿ
ಕೂಂಡು, ಅವಳ ಗಲ್ಲಿ ಪ್ರಿಡಿದು ಮುದ್ದಿಸಿ

“ ಭಯನಾಗುತ್ತದೆಯೇ ?”

“ ಯಾರದೂಂದ್ದೀ ಈ ಮನೆ ? ಈಕೆ ಯಾರು ?”

“ ಹೀಗೇ—ನನಗೆ ಬಹಳ ದಿವಸದಿಂದ ತಿಳಿದವಳು.”

“ ಇದೇ ಇವಳ ಕಸುಬೋ ?”

“ ಕಸುಬೋನಲ್ಲ—ತೀಳದವರಿಗೆ ಸಹಾಯ ಮಾಡುತ್ತಾಳೆ. ಎಮ್ಮೆ ಕಟ್ಟಿ
ಕೊಂಡಿದ್ದಾಳೆ—ಹಾಲು ಮಾರುತ್ತಾಳೆ.”

“ ನೀವು ಏನೋಂತಿದ್ದೀ. ಅಸಾಧ್ಯರು.”

ಸಗ್ಗು ಶತ್ರು

ಬಾಗಿಲ ಹೂರೆಗೆ ಮುತ್ತುಮ್ಮು ಕೂಗಿದಳು. ಶೇಷಗಿರಿ ಅವಳತ್ತು
ಹೆಂಡಿ, ಕಾಫ್ಫಿ ಪಣ್ಣು ಒಳಕ್ಕೆ ತಂದು ಬಾಗಿಲು ಹಾಕಿಕೊಂಡ.

“ ಇನೆಲ್ಲಾ ಏನು ? ” ಎಂದು ಅಚ್ಚುಮ್ಮು ಕೇಳಿದಳು.

“ ಶಿಂಡಿ ಕಾಫ್ಫಿ ಕೊಣ್ಣಾವುದಿಲ್ಲವೇ ? ”

“ ಅವಳು ಯಾವ ಜಾತಿಯೋ ಏನೋ ? ಅವಳು ಮುಟ್ಟಿದ್ದು ಹೇಗೆ
ಹುಡಿಯುವುದು ? ”

“ ಅವಕು ಮಾಡಿದ್ದಲ್ಲಿ—ಮೋಟಿಲಿನದು.”

ಎಂದು ಶೇಷಗಿರಿ ಅಚ್ಚುಮ್ಮುನಿಗೆ ಬಲವಂತಮಾಡಿ ತಂಡ ಹೊಣ್ಣು ತಿನ್ನಿಸಿ
ಅಂಥ ಹುಡಿಸಿದ.

ಕಾಫ್ಫಿ ಉಂಡಿಯ ಪಾತ್ರಗಳನ್ನು ಒಂದು ಪುನಿಲೆಗೆ ಸರಿಸಿ ಶೇಷಗಿರಿ
ಹಾಸಿಗೆ ಸುರುಳಿ ಖರುಳಿಸಿದ. ಎಣ್ಣೆಗಟ್ಟಿದ್ದ ದಿಂಬು, ಹರಿದ, ಪತ್ತಿ ಚೆಲ್ಲಿತ್ತಿದ್ದ
ಹಾಸಿಗೆ ಕಂಡು ಅಚ್ಚುಮ್ಮು ಅಸಹ್ಯಪಟ್ಟಿಕೊಂಡಳಕು. ಅವಳು ಮುಖ
ಗಂಟು ಹಾಕಿಕೊಂಡದ್ದನ್ನು ಕಂಡು ಶೇಷಗಿರಿ ಹೂರೆಗೆ ಮುತ್ತುಮ್ಮು
ಮ್ಮು ಕೇಳಿ ಚಲುವೆಯಾದ ಮಗ್ಗು ಲು ಹಾಗಿಗೆ ತಂದು ಹಾಸಿದ.

ಇಬ್ಬರೂ ಹಾಸಿಗೆಯ ಮೇಲೆ ಕುಳಿತರು.

ಶೇಷಗಿರಿ ಅಚ್ಚುಮ್ಮುನನ್ನು ವಿನಸ್ತೃಳನ್ನಾಗಿ ಮಾಡುತ್ತಾ

“ ಭಯವದರ್ದಿದ್ದೀರ್ಥಿ—ಇಲ್ಲಿ ಸುಖವಾಗಿ ಒಂದೆರಡು ಗಂಟೆ ಇದ್ದು
ಹೀಗೆಂಳಣಾ.”

“ ನೀವು ಎನ್ನೇ ಧ್ಯೇಯ ಹೇಳಿದರೂ ನನಗೆ ಭಯ ಹೋಗುವುದಿಲ್ಲ.”

“ ನಾಬಿರುವಾಗ ನಿನಗೆಂಥ ಭಯು.”

“ ನನಗೆ ಒಂದು ತರಹೆ ಭಯವಿಲ್ಲ—ನಾನಾ ತರಹೆ...”

“ ಏನದು ಹೇಳಿ.”

“ ಬೀಗೆ ನಡೆಯುತ್ತಿದೆಯಲ್ಲಾ. ನಾಳೆ ಹೆಚ್ಚು ಕಡಿಮೆಯಾದರೆ ? ”

“ ಹೆಚ್ಚು ಕಡಿಮೆಯಿಂದರೆ ! ”

“ ನಾನು ನಾಳೆ ಗಢಿಣಿಯಾದರೆ....”

“ ಆ ಸಂಭವ ಕಡಿಮೆ. ಇಲ್ಲದ ಯೋಚನೆ ತಂದುಕೊಂಡು ಮನಸ್ಸಿಗೆ
ಇನ್ನು ಮಾಡಿಕೊಳ್ಳಬೇಡ.”

ನ್ಯಾಸ್

“ ಒಂದು ನೇಳಿ ರಾಗಾದರೆ ಸಿನೇಸು ಮಾಡುವರಿ.”

“ ಅ ಕಾಲಕ್ಕು ದೇವರು ಪನು ಬುದ್ಧಿಕೊಡುತ್ತಿನೋ ಮಾಡುತ್ತೀನೇ.”

ಎಂದು ಅವಳ ಪ್ರಶ್ನೆಯನ್ನು ಹಾರಿಸಿಬಿಟ್ಟು.

ಒಂದು ತಾಸು ಕಳೆದಮೇಲೆ ಶೈವಗಿರಿ ಕೃಷ್ಣಾಲು ಮುಸಿ ಶೈಲಿದ್ವಿತ್ವ
ಕೊಳ್ಳಲು ಬಜ್ಜುಲು ಮನಸೆಗೆ ಹೋದೆ.

ಅವನು ಹೋದುದನ್ನು ಕಂಡು ಮುತ್ತಮ್ಮೆ ಅಜ್ಞಾವ್ಯಾಸ ಬಳಿಗೆ ಒಂದೆ
ಅವಳ ಯೋಗಕ್ಕೇಮು ವಿಚಾರಿಸಿಕೊಂಡಳು. ತಾನು ಶೈವಗಿರಿಯ ಮನಸೆಯಲ್ಲಿ
ಅಡಿಗೆ ಪಾಡಿಕೊಂಡಿರುವದಾಗಿ ಅಜ್ಞಾಮ್ಮೆ ಹೇಳಿದಳು.

“ ನಾಳೆನಾಡಿದ್ದು ಸೀನೊಬ್ಬ ಹೇ ಇಲ್ಲಿಗೆ ಭಾವ್ಯು ” ಎಂದೆಣು ಮುತ್ತಮ್ಮೆ
“ ಏಕೆ ?”

“ ಸಿನೇ ಚಾ ನಾನು ಹೇಳುತ್ತೀನೇ. ಆಯಷ್ಟುನ ಮುಂದೆ ಈ ವಿಷಯ
ಓಳಿಸಬೇಡೆ ”

ಎಂದು ಮುತ್ತಮ್ಮೆ ಎಚ್ಚೆರಿಕೊಟ್ಟಿಳ್ಳು.

ಶೈವಗಿರಿ ಬಿಂದಿರುಗಿದ ನೇಲೆ ಅಜ್ಞಾಮ್ಮೆ ಹೋಗ ಮುನ್ನ
ಹೊಳೆದುಕೊಂಡು, ತಲೆ ಬಾಟಿಕೊಂಡು ಬಂದಳು. ಸಂಜೆಯಾಗುತ್ತು
ಬಂದಿತ್ತು.

“ ಮನಸೆ ಹೂರ್ಗಾಡಿವೇ ? ” ಎಂದೆಣು.

ಶೈವಗಿರಿ ಇಷ್ಟತ್ತು ರಜಪಾಯಿನ ಎರಡು ಸೂರ್ಯ ತೆಗೆದು ಅಜ್ಞಾಮ್ಮೆನ
ಕೃಷ್ಣಾಲ್ಲಿಟ್ಟು.

“ ಇದೆಲ್ಲ ಏಕೆ ? ”

“ ಇರಲಿ. ಇದ್ದಾಗ ಕೊಟ್ಟಿಟ್ಟಿಡುವುದು ಲೇಸು. ಮುಂದಿನ ತಿಂಗಳು
ಒಂದು ಒಳ್ಳಿಯ ಸೀರೆ ತೆಗೆದುಕೊಳ್ಳಿ, ವರ್ಷಿಂತೆ.”

“ ಖಂಡಿತವಾಗಿ.... ”

“ ನಾನು ಸುಳ್ಳ ಹೇಳುತ್ತೀನೆಯೇ ? ವಿಶ್ವಾಸವ್ಯಾಂದು ಶಾಶ್ವತವಾಸಿಗಳ
ನಾನು ಏನೇನು ಮಾಡುವೇನೋ ಸಿನೇ ನೋಡುವೇಯಂತೆ.”

“ ಮುಂದೆ ಮರೆತು ಬಿಡುತ್ತೀರೇನೋ ? ”

“ ಶಿಲ್ಪವೆಂದು ಬಾಯಲ್ಲಿ ಏತಕ್ಕೂ ಹೇಳಲಿ. ನುಂದಿ ಸಿನಗೇ ಗೊತ್ತಾಗುತ್ತದೆ...ಸುಖವಾಗಿತ್ತೇ ?

“ ಕೇಳಿನಿರಾ ? ಕ್ಕೆಲಾಂ ಕಂಡ ಯಾಗಬ್ಯಾತು.”

ಶೈವಗಿರಿಗೆ ಕೂಡಲೇ ಮನ್ಸಿಗೆ ಹೋಗಲು ಮನಸ್ಸಿಗಲ್ಲಿ. ಇನ್ನೂ ಒಂದು ತಾಸು ಮುತ್ತಮುಸು ಮನಸೆಯ್ತ್ವದ್ದು ಅಳ್ಳಿಸುಸ್ತು ಕರೆದು ಕೊಂಡು ಹೋರಬೆ. ಮುತ್ತಮುಸು ಅವರು ಹೋರಬೇದನ್ನು ಕೆಂಡು

“ ಪುನಃ ಯಾವಾಗ ಬರುತ್ತಿರುವು?”

“ ನಾಡಿದ್ದು....ಅಥವಾ ಆಚೆ ನಾಡಿದ್ದು.”

ಎಂದು ಹೇಳಿದೆ.

ಒಂದಿಂದಲ್ಲಿ ಗಾಡಿ ಗೊತ್ತಮಾಡಿ, ಮನೆಯ ಪಕ್ಕದ ರಸ್ತೆಯಲ್ಲಿ ಗಾಡಿ ಸಲ್ಲಿಸಿ

“ ನೀನು ಮನೆಗೆ ಹೇಳಿಗು. ನಾನು ಸ್ವಾಪ್ತಿ ತಡೆದು ಬರುತ್ತೇನೆ”

ಎಂದು ಅಳ್ಳಿಮ್ಮುನನ್ನು ಕೋಸಿಕೊಟ್ಟು.

ಅಳ್ಳಿಮ್ಮು ಮನೆ ತಲುಪುವ ಹೊತ್ತಿಗೆ ಪಳುಗಂಟೆ ಹೂಡಿಯುತ್ತಿತ್ತು. ಅಮೂಲ್ಯರು ವನನ್ನುವರೆಗೇ ಎಂದು ಅವಳ ಎದೆ ಬಣಿದು ಕೊಳ್ಳುತ್ತಿತ್ತು.

ಸುಂದರಮ್ಮನವರು ಅಡಿಗೆ ಅಥ ಮುಗಿಸಿದ್ದುದು. ಅಳ್ಳಿಮ್ಮು ಅವರನ್ನು ಸೋಡಿ

“ ಹೊತ್ತಿಗೆ ಹೋಯ್ಯಿಮ್ಮು. ಬಹೇ ದಿವಸವಾಗಿತ್ತು ಹೋಗಿ. ಮಂಡುಗರು ಬಿಡಲ್ಲಿಲ್ಲ.”

“ ಹೀಂತೆಯಿಲ್ಲ. ಅಡಿಗೆ ಮುಗಿದ ರೂಗೆ ಆಗದೆ. ಅಲಂಗಡ್ಡೆ ಹೆಚ್ಚಿ ಸ್ವಾಪ್ತಿ ಪಣ್ಣಿ ಮಾಡಿಬಿಡು. ಶೈವಗಿರಿ ತಿಂಡಿಗೂ ಬರಲ್ಲಿಲ್ಲ.”

ಯಜಮಾನಿತಿಗೆ ಕೋವ ಒಂದಿಲ್ಲವೆಂದು ಕಂಡು ಅಳ್ಳಿಮ್ಮುಸಿಗೆ ಸನೂಧಾನವಾಯಿತು.

ಶೈವಗಿರಿ ಅಲ್ಲಿ ಇಲ್ಲ ಸುತ್ತಿಕೊಂಡು ಮನೆ ರಾತ್ರಿ ಎಂಟ್ರಿವರಿಗೆ ತಲುಪಿಷ್ಟು. ಅವನು ಬಂದ ಕೂಡಲೆ ಕಾಯಿ ಕೇಳಿದ್ದಾ

“ ಹೀಂತೆ ತಿಂಡಿಗೆ ಬರಲೇ ಇಲ್ಲವಳ್ಳವ್ಯಾ.”

“ ಕಾಲೇಜಿನಲ್ಲಿ ಒಂದು ಮ್ಯಾಚಿತ್ತತ್ವ ಮತ್ತು ಅದು ಹೀಗೆ ಹೇಳುತ್ತೇ ಅಥ್ವ ಈ ಪ್ರೋಪೆಟ್ಟ್ಸ್.”

“ ಏಕು-ಸೀನು ಉಂಟಿನಾಡು. ಅವರು ಬರುತ್ತಿರೇ ಸಾಮು ಬಧಿಸುತ್ತಿನೇ”

ಎಂದರು.

ಮ್ಯಾಚಿನ ಕಥೆ ಕೇಳಿ ಅಚ್ಚೆ ಮತ್ತು ಸಸುನಕ್ಕೆ ಇಂ.

ಅಚ್ಚೆ ಮತ್ತು ವಾರಕ್ಕೆರಡು ಮೂರು ಸಾರಿಯಾದರೂ ‘ಅಣ್ಣಿನ ಮನೆ’ಗೆ ಹೋಗಿ ಬರುತ್ತಿದ್ದೇ ಇಂ. ಅವಳು ಹೇಳಿದೆ ಹೇಳಿದೆ ಹೋಗುವುದನ್ನು ಸೇರಿದಿ ಸುಂದರಮ್ಮನವರು

“ ಸೀನಿಮ್ಮೆಸಲ ಅಣ್ಣಿನ ಮನೆಗೆ ಹೋಗುತ್ತೇ. ಅವರು ಒಂದು ಶಲ ವಾದರೂ ಸಿನ್ನ ಸೂರ್ಯದುವುದಕ್ಕೆ ಇಲ್ಲಿಗೆ ಬರಬೇಡುವೇ ?”

ಎಂದು ಕೇಳಿದರು.

“ ಸುಮ್ಮನೆ ಅವರೆಲ್ಲ ಏಕ ತುಕ್ಕಬೇಕೆಂದು ನಾನೇ ಕರಿಯಲ್ಲ.”

“ ಅಚ್ಚೆ ಮತ್ತು, ಇನ್ನುದಿನದ ನಿಮ್ಮುಣ್ಣ ಈ ಉಲಿರಿನಲ್ಲಿರಲ್ಲಿಬೇ ?”

“ ಇದ್ದು. ನಾನು ಹೋಗುತ್ತಿರಲ್ಲಿ. ಈಗ ನಮ್ಮ ವ್ಯಾಜ್ಯ ಪರಿಹಾರ ವಾದ ಯಾಗೆ ತಿಳಿದೇ.”

“ ವ್ಯಾಜ್ಯ ಪರಿಹಾರವಾದ್ದರಿಂದ ಏನಾದರೂ ಪ್ರಯೋಜನವಿದೆಯೇ ?”

“ ನಮ್ಮ ತಂದೆ ನಿನ್ನ ಹೆಸರಿಗೆ ಎರಡು ಸಾವಿರ ರೂಪಾಯಿ ಹಾಕಿದ್ದು ರಂತೆ. ಅದು ಅಣ್ಣಿನಲ್ಲಿಯೇ ಇದೆ. ಈಗನು ಮೊಡ್ಡು ನಿನ್ನ ಮಾಡಿದರೆ ನಿನ್ನ ಕೃಗೆ ಹೆಣ ಬರುತ್ತದೆ.”

“ ಹಾಗಾವರೆ ಮಹಾರಾಯ್ಯೇ ಹಾಗೆ ಹೋಗಿ ಬಂಸ್ತು. ಬೇಗ ಹೋಗಿ ಬೇಗ ಬಂದುಬಿಡು. ಒಂದು ಗಂಟೆಗೇ ಬೇಕಾದರೂ ಹೋಗು-ಅವರು ಖಂಡಾಗ ನಾನು ಬಡಿಸಿಕೊಳ್ಳುತ್ತೀನೇ.”

ಮಾರನೆಯ ದಿನದಿಂದ ಅಚ್ಚೆ ಮತ್ತು, ಶೇವಗಿರಿ ತಮ್ಮ ಕಾರ್ಯಕ್ರಮ ಚನ್ನು ಒಂದು ಗಂಟೆಗೆ ಬದಲಾಯಿಸಿಕೊಳ್ಳಬೇಕಾಯಿತು.

ಮುತ್ತಮ್ಮನ ಮನೆಯಲ್ಲಿ ಅಚ್ಚೆ ಮತ್ತು ಹೆಳಬಳಾದಳು. ಹೋಗಿ ಬರುತ್ತಿದ್ದ ವೆಂಕಟಮತ್ತು, ಕಮಲ, ನಾಗು, ಗೌರಿ ಎಳ್ಳರು ಹೋಗಿ

ನುಪರಿಚಿತರಾದರು. ಇದರಿಂದ ಶೇಷಗಿರಿಯ ಉಚ್ಚಾರ ಏರುವುದಕ್ಕೆ ಮೊದಲಾಯಿತು. ತಿಂಡಿ ತೀಥ್ರ ತರಿಸಿದರೆ ಎಲ್ಲರಿಗೂ ಸರಬರಾಯಿ ಮಾಡಬೇಕಾಗುತ್ತಿತ್ತು. ವೆಂಕಟಮ್ಮು, ನಾಗು, ಅಚ್ಚೆಮ್ಮೆನ್ನನ್ನು ಕಾಡಿ ಬೇಡಿ ಬಟ್ಟಿಬರೆ, ಹೌಡರು, ಸೋನ್ನು ಗಟ್ಟಿಸುತ್ತಿದ್ದರು. ಮುತ್ತೆಮ್ಮೆನ ಭಾಯಿಗೆ ಬೇರೆ 'ಶಾಖಾಯ ಉಸಣಾಯ' ಆಗಂಡಾಗ್ಗೆ ಹಾಕಬೇಕಾಗೆತ್ತು.

ಶೇಷಗಿರಿಯ ಉಚ್ಚಾರ ಮೂರು ನಾಲ್ಕು ತಿಂಗಳಿಂದ ಏರಿದ್ದುದನ್ನು ವಲ್ಲಭರಾಯರು, ಸುಂದರಮ್ಮುಗನುಸಿದ್ದರು. 'ಕಾಲೇಜಿಗೆ ಹೋಗುವ ಹುದುಗೆ, ನೂರಾರು ಉಚ್ಚಾರಗಳೇರುತ್ತವೆ' ಎಂದು ಸಮಾಧಾನ ಮಾಡಿಕೊಂಡಿದ್ದರು ಒಬ್ಬನೇ ಮಗನೆಂದು ಈಕ್ಕೆರೆಯಿಂದ ತಾಯು ತಂಡೆ ಇಬ್ಬರೂ ಇವನಿಗೆ ಹೇಳಿಕೊಡುತ್ತಿದ್ದರು.

ಒಂದು ದಿನ ಅಚ್ಚೆಮ್ಮೆ ಸ್ನಾನಮಾಡಿ ಒಂದು ಬಟ್ಟಿ ಹಾಕಿಕೊಳ್ಳುತ್ತಿದ್ದಳು. ಸುಂದರಮ್ಮು ಆಡಿಗೆಯ ಮನೆಯಲ್ಲೇ ಇದ್ದರು. ಅಚ್ಚೆಮ್ಮೆ ಹೋಗುಸಿಲ್ಪುಕುಪ್ಪನ ಘರಿಸಿದುದನ್ನು ಸುಂದರಮ್ಮು ಸೋಡಿದರು—ಮಾತಾಡಲ್ಲಿ.

ಅಚ್ಚೆಮ್ಮೆನೇ ಮಾತೆ ತಗೆದು

"ನಿಮ್ಮು ಮನೆಗೆ ನಾನು ಒಂದ ಹೂತ್ತು ಒಕ್ಕೆಯರು ತಾಯು. ಮೃಷ್ಣಾನ್ನ ಭೋಜನ ಮಾಡಿಸುವಿರಿ. ನಿಮ್ಮ ದಯೆಯಿಂದ ನಾಲ್ಕು ಬಟ್ಟಿ ಮಾಡಿಕೊಂಡೆ. ಈಳ್ಳನೂ ಆಗಂಡಾಗ್ಗೆ ಸ್ವಲ್ಪ ದುಡ್ಡ ಕೊಡುತ್ತಿರುತ್ತಾನೆ."

"ಅಚ್ಚೆಮ್ಮೆ, ಕೈಯಲ್ಲಿರುವ ಕಾಸನ್ನೆಲ್ಲ ಬಟ್ಟಿ ಬರೇಗೆ ಉಚ್ಚಾರಮಾಡಬೇಡ. ಹಣತಂದು ನನ್ನ ಕೈಗೆಕೊಡು. ನಾನು ಕೂಡಿಸಿ ನಿನಗೇನಾದರೂ ಒಳವೆ ಮಾಡಿಸಿಕೊಡುತ್ತೇನೆ—ನಾಳೆ ಕನ್ನಕಾಲ ಒಂದರೆ ನಿನಗೇ ಪ್ರಯೋಜನವಾಗುತ್ತದೆ."

"ಹಾಗೇ ಆಗಲಮ್ಮು?"

ಎಂದೆಳು.

ಒಂದು ವಾರ ಕಳೆದ ಮೇಲೊಂದುದಿನ ಅಚ್ಚೆಮ್ಮೆ ಹೂಸ ಘರ್ಮಾರವರದ ಶೀರೆ ತಂಡ್ಲು ಸುಂದರಮ್ಮೆನವರಿಗೆ ತೋರಿಸಿ

“ತೆಗೆದುಕೊಟ್ಟಿ” ಎಂದೆಳು.

ಘರ್ಮಾರಮ್ಮೆನವರು ಶೀರೆಯ ಗಳಿಗೆ ಸೆರಗು ನೋಡಿ

ಮನೆಗೆ ಹೊರಟಿಳು. ಶೇಷಗಿರಿ ಯಥಾ ಕ್ರಮದಂತಿ ಗೊತ್ತುದ ಸ್ಥಳದಲ್ಲಿ ಕಾಬಿದ್ದು ಅವಕನ್ನು ಮುತ್ತಮೃನ ಮನೆಗೆ ಕರೆದುಕೊಂಡು ಹೋದ.

ಅಂದು ರೂಪು ಸೇರಿದೊಡನೆಯೇ ಅಚ್ಚಮೃ ಬಿಕ್ಕಿ ಬಿಕ್ಕಿ ಅಳಲಾ ದಂಫ್ರಿಡಳು. ಶೇಷಗಿರಿ ಎನ್ನ ಸಮಾಧಾನ ಹೇಳಿದರೂ ಅವೇಗೆ ಸಮಾಧಾನ ವಾಗಳೊಳ್ಳಬು.

“ನನಸಿನ್ನೀನು ಗತಿ?” ಎಂದು ಸಿಟ್ಟು ಸಿರುಗಾರಿದ್ದು.

“ಮನಾಯಿತು ಹೇಳು ಅಚ್ಚಾ” ಎಂದು ಶೇಷಗಿರಿ ಅಂಗಲಾಚಿದ.

ಅಚ್ಚಮೃ ಶೇಷಗಿರಿಯ ಕಡೆ ತಿರುಗಿ ಅನನ ಎರಡು ಕ್ಕೆಗಳನ್ನೂ ಬಳಬಾಗಿ ಪಿಡಿದು

“ನನ್ನ ಕ್ಕೆ ಬಿಡುವುದಿಲ್ಲವಣ್ಣೇ.”

“ಇಲ್ಲ-ಇಲ್ಲವೆಂದು ಅಂದೀ ಹೇಳಿಲ್ಲವೇ?”

“ನನ್ನ ಮೇಲೆ ಆಣೆಮಾಡಿ ಹೇಳಿ.”

“ನಿನ್ನಾಣಿಗೂ....”

“ಆಗ ಸೀವು ನನ್ನ ಕ್ಕೆಬಿಟ್ಟರೆ ನಾನು ಕರೆಯೋ ಭಾವಿತೋ ಮುದುಕಿ ಕೈಛ್ವಾಬೇಕು”

“ಅಂಥಹದೇನಾಗಿದೆ ಹೇಳಬಾರದೇ?”

ಅಚ್ಚಮೃ ಅನುಮಾನಿಸಿ ಅನುಮಾನಿಸಿ

“ನಾನು ಈ ತಿಂಗಳು ಹೊರಗಾಗಿಲ್ಲ.”

ಶೇಷಗಿರಿ ಎದೆ ಧಸಕ್ಕೆಂದಿತು. ಯಾವ ಶ್ರಂಗಾರಚೇಷ್ಟೆಗೂ ಕ್ಕೆಜಾಂತಿಲ್ಲಿ ಮುಖದ ಮೇಲೆ ಬೆವರಿಳಿಯಿತು. ತಾನು ಸ್ಥೃಯಂಗೆಟ್ಟರೆ ಕೆಲಾ ಕೆಡುವುದೆಂದು ಧೈರ್ಯ ತೋರಿಸುತ್ತಾ

“ಈನ್ನೂ ನಾಲ್ಕುದಿನ ನೋಡೋಣ. ಉಣ್ಣ ಕ್ಕೆ ಹಾಗಾಗುವುದೂ ಉಂಟಿ”

“ಒಂದು ವೇಳೆ ಉಣ್ಣ ಕ್ಕೆಲ್ಲದಿದ್ದರೆ....”

“ಮುಂದಿನದನ್ನು ಸಾವಕಾಶವಾಗಿ ಯೋಚನೆ ಮಾಡೋಣ. ಮುತ್ತಮೃ ಚೂಪ ಸಮಾಯ ಬೇಕಾದರೂ ಮಾಡುತ್ತಾಳೆ.”

ಅರಧಿನ ಸಮಾಗಮ ಶೇಷಗಿರಿಯ ಭಾಗಕ್ಕೆ ತಂಬ ಸಿಟ್ಟಿದ್ದಿಯಿತು.

ನಾಲ್ಕು ಗಂಟೆಗೇ ಅಚ್ಚುಮೃನನ್ನು ಮನೆಗೆ ಕಳಿಸಿಕೊಟ್ಟು ತಾನು ಪಾಕಿಸೆ ಕಡೆ ಹೊರಟುಬಿಟ್ಟು.

ಅಂದೇ ಸಂಚೀ ಅಪ್ಪು ಬಂದು ‘ಇವತ್ತು ಶೇಷಗಿರಿ ಕಾಲೇಜಿಗೆ ಬರಲಿಲ್ಲ’ ಎಂದು ಸುಂದರಮೃನವರಿಗೆ ತಿಳಿಸಿದ.

ಸುಂದರಮೃನವರು ನೆಲಕ್ಕೆ ಕುಸಿದುಬಿಟ್ಟರು.

ಅಚ್ಚುಮೃನಿಗೆ ಕೆಲಸ ಒಫೀಸಿ ತಾವು ಬಂದು ಹಾಸಿಗೆ ಹಾಸಿ ಹಾಲಗಿ ಬಿಟ್ಟರು. ದುಃಖ ಉಕ್ಕಿಬಂತು.

ಮುಳುಗಲಿರುವ ಮನುಷ್ಯ ಜೊಂಡಿಗೆ ಆತುಬೀಳುವಂತೆ ಸುಂದರಮೃನವರು ತಮ್ಮ ಮನಸ್ಸಿನ ನಂಬಿಕೆಗೆ ಆತುಬಿದ್ದರು.

“ಅಚ್ಚುಮೃನನೆಬಿಟ್ಟು ಹೋಗುವುದೂ, ಶೇಷಗಿರಿ ಕಾಲೇಜಿಗೆ ಹೋಗಿದಿರುವುದೂ ಕಾಕತಾಜನಾಜಿಯ. ಇದರಿಂದ ಆವರಿಬ್ಬಿಗೂ ಸಂಬಂಧ ಕಲ್ಪಿಸಬಾರದು”

ಎಂದು ಯೋಚಿಸಿಕೊಂಡೆರು. ಮಾನೆ ಹೇಳಣ ಸರ್ವಕಾವಲನ್ನು ಮತ್ತು ಮೃಷ್ಟ ಭದ್ರಪಡಿಸಿದರು.

ಅಚ್ಚುಮೃನು ಪರಿಸ್ಥಿತಿ ವಿವರಿಸಿದವೇಲೆ ಶೇಷಗಿರಿಯ ಆಸೆ ಆಕಾಂಕ್ಷೆಗಳೆಗೆ ಬಲವಾದ ಧಕ್ಕೆ ತಗುಲಿತು. ನಾಲ್ಕು ದಿವಸ ತವಳ ಕಡೆ ಸುಳಿಯಲಿಲ್ಲ. ತಾನಾಯಿತು, ವಾರವಾಯಿತು, ಕಾಲೇಜಾಯಿತು. ಕಾಲೇಜಿಗೆ ಸರಿಯಾಗಿ ಬರುತ್ತಿದ್ದಾನೆಂದು ಅಪ್ಪು ಸುಂದರಮೃನವರಿಗೆ ವರದಿಮಾಡಿ ಅವರ ಮನಸ್ಸಿಗೆ ನೇಮ್ಮಿದಿಯನ್ನುಂಟುಮಾಡಿದ್ದು.

ಬಂದು ದಿನ ರಾತ್ರಿ ಶೇಷಗಿರಿಯ ಮನಸ್ಸಿನಲ್ಲಿ ಅಚ್ಚುಮೃನನ್ನು ನೋಡಲು ತಪಕಹುಟ್ಟಿತು. ಅದನ್ನು ಮರಯಲು ಬೀರೆ ಬೀರೆ ಕೆಲಸ ಹಣ್ಣಿಕೊಂಡ. ಯಾವ ಕೆಲಸಕ್ಕೆ ಕುಳಿತರೂ ಅಚ್ಚುಮೃನ ಆಕೃತಿ ಬಂದು ಎದುರು ಸಿಲ್ಲಿತ್ತಿತ್ತು. ಮನಸ್ಸು ಮದಿರೆಯಿಂದ ಮತ್ತುನಾದ ಮಂಗನಂತೆ ವಿಭಾಗತವಾಗಿತ್ತು.

ಉಂಟ ಮುಗದ ಹೇಳೆ ಶೇಷಗಿರಿ ಪದ್ಧತಿಯಂತೆ ತನ್ನ ರೂಮು ಸೇರಿದ. ವಲ್ಲಭಾಯರು ವೃತ್ತಪತ್ರಿಕೆ ತಿರುವಿಹಾಕಿ ‘ರಾಮಾ ಕೃಷ್ಣ’ ಎಂದು ಮಲಗಬಟ್ಟಿಣಿ. ಸುಂದರಮೃನವರು ಶ್ರುವಾರದ ಸ್ವಾಜಿಗೆ ಆಣಮಾಡಿ

ಬಂದು ಮಲಗಿದರು. ಅಚ್ಚೆಮ್ಮೆ ತನ್ನ ಕೆಲಸ ಮುಗಿಸಿಕೊಂಡು ಮಲಗಿದಳು.

ಎಲ್ಲರೂ ಮಲಗಿದುದನ್ನು ಕಂಡು ಶೇಷಗಿರಿ ಹೇಳಿನೆ ರೂಪಿನಿಂದ ಹೊರಬಿದ್ದು. ಸಿಕ್ಕಿಬ್ಬಾಗಿ ಅಚ್ಚೆಮ್ಮೆನ ಬಳಗೆ ಹೋಗಿ ಅವಳನ್ನು ಎಬ್ಬಿಸಿದ.

ಸುಂದರಮ್ಮನವರಿಗೆ ಅದೇ ಕಣ್ಣ ಹತ್ತುತ್ತಿತ್ತು. ಧಡಕ್ಕನೆ ಎಚ್ಚರ ವಾಯಿತು. ಪಕ್ಕೋ ಗಂಟಲು ಒಣಗುತ್ತಿತ್ತು. ಅಡಿಗಂಪು ಮನಿಗೆ ಹೋಗಿ ಸ್ವಲ್ಪ ಸೇರು ಕುಡಿದುಬರಲು ಎದ್ದು ಹೂರಗೆ ಬಂದರು. ಶೇಷಗಿರಿಯ ರೂಪಿನ ಬಾಗಿಲು ತೀಗಿತ್ತು. ನೆಲ್ಲಿನೆ ಅವನ ರೂಪಿನ ಬೇ ಹೋಗಿ ಇಣಕು ಹಾಕಿದರು. ಹಾಸಿಗೆಯ ಹೇಳಿ ಶೇಷಗಿರಿ ಇರಲಿಲ್ಲ. ಅವರ ಎಡೆ ವೇಗವಾಗಿ ಹೊಡೆದುಕೊಳ್ಳಲಾರಂಭಿಸಿತು.

ಚೆಜ್ಜೆಯ ಹೇಳಿ ಹೆಚ್ಚಿಯಾಡುತ್ತಿ ನಡುವಾಸಯ ಬಾಗಿಲುಬಳಿ ಹೋಗಿ ಮರಯಲ್ಲಿ ಸಿಂತರು. ಒಳಗೆ ಶೇಷಗಿರಿ, ಅಚ್ಚೆಮ್ಮೆ ಮಾತನಾಡುತ್ತಿದ್ದುದು ಕೇಳಿಸಿತು. ಅಲ್ಲಿ ಹೆಚ್ಚು ಕಾಲ ಸಿಲ್ಲಲು ಸುಂದರಮ್ಮನವರಿಗೆ ಮನಸ್ಸಾಗಲಿಲ್ಲ. ತಮ್ಮ ದೂಪಿಗ ಬಂದು ಹಾಸಿಗೆಯ ಹೇಳಿ ಕುಳಿತುಬಟ್ಟರು. ದುಃಖಿ ಮರುಕಳಿಸಿ ಬರುತ್ತಿತ್ತು. ಗಟ್ಟಿಯಾಗಿ ಅಳುವಂತೆಯೂ ಇಲ್ಲ. ಪಕ್ಕದ ಮಂಂಚದಲ್ಲಿ ಯಜಮಾನರು ಮಲಗಿದ್ದಾರೆ-ಅವರ ಕಿವಿಗೆ ಬಿದ್ದರೆ ರಂಪ ರಾದ್ದಾಂತವಾಗುತ್ತದೆ. ಅಳುನುಂಗಿಕೊಂಡು ಒಳಗೇ ಕುಲ್ಲಿತ್ತ ಕುಳಿತರು. ಅವರ ಎರಡು ಕಣ್ಣಗಳೂ ಎದುರಿಗಿದ್ದ ಶೇಷಗಿರಿಯ ರೂಪಿನ ಬಾಗಿಲನ ಹೇಳಿ ಸೆಳ್ಳುವು.

ಒಂದು ಗಂಟರೂನಂತರ ಶೇಷಗಿರಿ ಬಂದು ರೂಪು ಸೇರಿ ಬಾಗಿಲು ಹಾಕಿಕೊಂಡ.

ಈ ನಮಸ್ಕಾರಿನ್ನು ಬಗೆಹರಿಸುವ ಪಿಧಾನ ಯೋಚಿಸುತ್ತಾ ಸುಂದರಮ್ಮ ಮಲಗಿದರು. ಆದರಂದು ಅವರು ಕಣ್ಣ ಮುಚ್ಚುತ್ತಿಲ್ಲ.

ಚೇಳಗಾಯಿತು. ಪ್ರತಿಯೊಬ್ಬು ರೂ ತಮ್ಮ ನಿತ್ಯಗೆ ಲಸಗೇಗೆ ಅನುವಾದರು. ವಲ್ಲಭರಾಯೆರು ಸ್ವಾನ್, ಉಪಾಹಾರ ಮುಗಿಸಿ ಅಂಗಡಿಗ ಹೂರಡಲು ಸಿಧ್ಯಾದರು. ಸ್ವಾನಕ್ಕೆ ಹೊರಟಿದ್ದ ಸುಂದರಮ್ಮ ಯಜಮಾನರಲ್ಲಿಗೆ ಬಂದು

“ಸಿಮ್ಮ ಹತ್ತಿ ರ ದುಡ್ಡಿ ಷಿದೆ?”

“ ಏನ್ನು ಬೇಕಾಗಿತ್ತು.”

“ ನೂರು ರೂಪಾಯಿ ಇದೆಯೇ ?”

“ ಸ್ವಲ್ಪ ಕಡಿಮೆಯಾದೆ. ಎಂಭತ್ತು ಇಂದಿರಿಯ. ಅಂಗಡಿಯೇ ಉಂಟಕ್ಕೆ ಬರುವಾಗ ತಂದುಕೊಡುತ್ತೀರೆನೆ.”

“ ಸಾಕು ಅಷ್ಟೇ ಕೂಡಿ. ನನ್ನ ಹೆತ್ತಿರ ಸ್ವಲ್ಪ ಹಣವಿದೆ.”

ಎಂದು ಎಂಭತ್ತು ರೂಪಾಯಿ ತೆಗೆದುಕೊಂಡರು. ವಲ್ಲಭರಾಯಾಡು ನೆಗುತ್ತಾ

“ ಕುಮಾರ ಕಂರಿರವಸಿಗೆ ಮತ್ತೀನು ಬೇಕಾಗಿತ್ತು ?”

“ ಅವಸಿಗಲ್ಲ ಹಣ-ನನಗೇ ಬೇಕಾಗಿತ್ತು.”

‘ಸರಿ’ ಎಂದುಕೊಂಡು ವಲ್ಲಭರಾಯರು ಅಂಗಡಿದಾರಿ ಪ್ರಿಯರು.

ಸುಂದರಮ್ಮನವರು ಸ್ವಾನ್ ಮಾಡಿ ಕ್ರೂಜೆಗೆ ಕುಳಿತರು ಮ್ಹಾಜೆ ಮುಗಿಯುವ ವೇಳೆಗೆ ಅಡಿಗೆಯಾಗಿತ್ತು. ಶೇಷಗಿರಿಯನ್ನು ಕೂಡಿಸಿ ತಾವೇ ಬಡಿಸಿದರು.

ಶೇಷಗಿರಿ ಉಂಟ ಮುಗಿಸಿಕೊಂಡು ಹೊದಿಸುತ್ತೇ ಒಂದು ಎಲೆವಾಕಿ ಅಚ್ಚಮ್ಮನಿಗೆ

“ ಸೀನೂ ಉಂಟಕ್ಕೆ ಕುಳಿತುಕೊಂಡ್ಯಾ ”

“ ಇಷ್ಟು ಬೇಗ ನನಗೇನವಸರ. ದೊಡ್ಡರಾಯರು ಬರಲೆ.”

“ ಇಲ್ಲ-ಸೀನು ಕುಳಿತುಕೊಂಡು ಉಂಟಮಾಡು. ನಾನು ಮನಸೆಗೆ ಒಬ್ಬ ಕಾಕಿಕೊಂಡು ಸ್ವಲ್ಪ ಹೊರಗೆ ಯೋಗಿ ಬರಬೇಕಾಗಿದೆ. ಅವರು ಒಂದೆ ಮೇಲೆ ನಾನು ಬಡಿಸುತ್ತೀನೆ. ಬೇಕಾದರೆ ಸೀನು ಅಣ್ಣನ ಮನಸೆಗೆ ಹೋಗಿ ಬಾ..”

ಅಚ್ಚಮ್ಮನಿಗೆ ಒಂದೂ ಅಥವಾಗಲ್ಲ. ಸುಂದರಸ್ವಾನವರಿಗೆ ಎದುರು ತ್ತುರ ಹೇಳಲು ಅವಳಿಗೆ ಧ್ವರ್ಯಾವಾಗಲ್ಲ.

ಅಚ್ಚಮ್ಮ ಉಂಟ ಮುಗಿಷುವನಷ್ಟರಲ್ಲಿ ಸುಂದರಮ್ಮನವರು ತಾಂಬುಲದ ತಟ್ಟಿಯನ್ನು ಸಿದ್ಧಗೊಳಿಸಿದ್ದರು.

ಅಚ್ಚಮ್ಮಗೊಮೆಯ ಹಚ್ಚಿ, ಅಡಿಗೆ ಮುಚ್ಚಿಟ್ಟ ಮೇಲೆ ಅವಳನ್ನು ತಮ್ಮ ರೂಪಿಗೆ ಕರೆದರು. ಅಚ್ಚಮ್ಮ ಅಂಜುತ್ತ ಅಂಜುತ್ತ ಬಂದು ಭಾಗಿಲಲ್ಲಿ ಇಂ.

ನಗ್ನಾತ್ಮಕ

“ ಒಳಗೆ ಭಾ ” ಎಂದರು.

ಅಚ್ಚುಮ್ಮೆ ಒಳಗೆ ಹೊಡಳು.

“ ಕುಳಿತುಕೊ ”

ಅಚ್ಚುಮ್ಮೆ ನೇಲದ್ವೇರೀ ಕುಳಿತಳು.

ಸುಂದರಮ್ಮನವರು ತಾಂಬೂಲದ ತಟ್ಟಿಯಲ್ಲಿ ನೂರು ರೂಪಾಣಿ
ನೋಟುಗಳನ್ನಿಟ್ಟು ಅಚ್ಚುಮ್ಮನಿಗೆ ಕೊಟ್ಟರು.

“ ಇದೇಕೆ ತಾಯಿ ”

“ ತೆಗೆದುಕೊ. ಸಿನ್ನು ಗಂಟುಮಾಟೆ ಕಟ್ಟಿಕೊಂಡು ಹೊರಡು. ನಾನು
ನಿನಗೆ ಅನ್ನ ಹಾಕಿದೆ-ಸೀನು ನಿನಗೆ ಕಲ್ಲು ಹಾಕಿದೆ. ಚಿಂತೆಯಿಲ್ಲ. ನನ್ನ
ಕರ್ಮಕ್ಕೆ ನಾನು ಇತರರನ್ನು ಪಕೆ ಅಕ್ಕೇಸಿಸಲಿ.”

“ ನಾನೇನು ಮಾಡಿದನವ್ಯಾ ”

“ ಅಚ್ಚುಮ್ಮೆ, ಸೀನೇನು ಮಾಡಿದೆ ಎನ್ನುವುದು ನಿನಗೂ ಗೊತ್ತು-
ನಿನಗೂ ಗೊತ್ತು. ಶೇವಗಿರಿ, ನೀನೂ ನಡೆಸುತ್ತಿರುವ ವ್ಯವಹಾರ ಜೆನಾಗ್ಗಿ
ಬಲ್ಲ. ಸಿನ್ನು ನಾನೇ ಕಣ್ಣಾರೆ ನೋಡಿದೆ. ಇನ್ನು ಮರೆಮಾಡಿ ಪ್ರಯೋಜನೆ
ಪಲ್ಲ. ತಾಂಬೂಲ ತೆಗೆದುಕೊಂಡು ಹೊರಡು-ಮತ್ತೆ ಶೇವಗಿರಿಯ ಮುಖು
ನೋಡುವುದಕ್ಕೆ ಪ್ರಯತ್ನಿಸುತ್ತೇಡ. ಸನ್ನ ಹೊಟ್ಟೆ ಉರಿಸಿರುವೆ. ಅದಕ್ಕೆ ನಾನು
ಶಕ್ಕೇಮಾಡುವುದಕ್ಕೆ ಹೋಗುವುದಿಲ್ಲ, ದೇವರೇ ನಿನಗೆ ತಕ್ಕು ಶಕ್ಕೆ ವಿಧಿಸುತ್ತಾನೆ.”

ಅಚ್ಚುಮ್ಮನಿಗೆ ಬರಸಿಡಿಲು ಬಡಿದಂತಾಯಿತು. ಮಾತನಾಡಲು
ಉಸಿರಿಲ್ಲ. ಸುಂದರಮ್ಮನವರೇ ನೋಟಿಸ ಕಂತೆ ಎತ್ತಿಕೊಂಡು ಅವಳ ಕ್ಕೆಗೆ
ತುರುಕಿದರು.

ಅಚ್ಚುಮ್ಮೆ ತನ್ನ ಬಟ್ಟಗಳನ್ನು ಲಾಳು ಕೂಡಿಸಿ ಗಂಟು ಕಟ್ಟಿದಳು. ಕಣ್ಣಾಟ್ಟೆ
ಧಾರಾಕಾರವಾಗಿ ಸೀರು ಸುರಿಯುತ್ತಿತ್ತು. ಸುಂದರಮ್ಮನವರ ಎರಡು ಪಾದ
ಗಳನ್ನು ಮುಟ್ಟಿ ಸಮಸ್ಯೆರಿಸಿ

“ ನನ್ನ ಕ್ಕೆಮಿಸಿ....ಹೋಗಿ ಬರುತ್ತೇನೆ ” ಎಂದಳು.

ಸುಂದರಮ್ಮನವರು ಗಂಭೀರವಾಗಿ

“ ಹೋಗು ” ಎಂದರು.

ಗಂಟು ಹೊತ್ತುಕೊಂಡು ಅಚ್ಚುಮ್ಮೆ ಬೆದಿಗೆ ಬಂದಳು.

ಹೋಗುವುದು? ಸುಂದರಮೃಸವರೇನೇ... ಅಳ್ಳುಸಮನೆ ಇದೆಯೆಂದು ಸಂಬಿಡುತ್ತಿರು. ಅಚ್ಚುಮೃಸಿದ್ದುದು ಬಂದೇ ನೇಲೆ...ಮುತ್ತಮೃಸ ಮನೆ.

ಬಂದು ಗಾಡಿ ಗೊತ್ತುಮಾಡಿಕೊಂಡು ಮುತ್ತಮೃಸ ಮನೆಗೆ ಇಂದಿಳಿದ್ದು.

ಗಂಟು ಹೋತ್ತುಕೊಂಡು ಅಕ್ಕತ್ತು ಬಂದ ಅಚ್ಚುಮೃಸನ್ನು ನೋಡಿ ಮುತ್ತಮೃಸ ಚಕಿತಣಾಗಿ

“ ಏನಮೃ...ಬಂದುಬಿಟ್ಟು.”

ಅಚ್ಚುಮೃಸ ಮುತ್ತಮೃಸ ಕಾಲುಗಳ ಮೇಲೆ ಒದ್ದು

“ ನನ್ನ ಮನೆಬಿಟ್ಟು ಹೊರಗೆ ಹಾಕಿದರು. ಸೀವು ಆಶ್ರಯಕೊಟ್ಟು ಕಾಪಾಡಬೇಕು ಮುತ್ತಮೃ...ನಾನು ಅನಾಥಿ.”

ಎಂದು ಯಾಂತಿಸಿದಳು.

ಮುತ್ತಮೃಸ ನಸುಸಗುತ್ತಾಗಿ

“ ಹುಟ್ಟೋ! ಏನು ಹೊಡ್ಡ ಪಷಯ. ಒಳಕ್ಕೆ ಸಣ್ಣ. ನಾವು ತಿನೊಷ್ಟೀ ಅನ್ನ ನಿನಗೂ ಆಗತ್ತೆ”

ಎಂದು ಅಚ್ಚುಮೃಸನ್ನು ಒಳಕ್ಕೆ ಕರೆದುಕೊಂಡು ಹೋದಳು.

ಅಚ್ಚುಮೃಸ ತನ್ನ ವುಂದಿನ ಗತಿಯೇನೇರುದು ದೀಘಾವಾಗಿ ಆಲೋ ಹಿಮತ್ತೆ ಕುಳಿತಳು. ಅವಳಿಗೂಂದೇ ಧೈಯರ್ ಉಳಿದಿತ್ತು. ಶೇಷಗಿರಿ ಸಂಜೀ ಮನೆಗೆ ಬರುತ್ತಾನೇ-ತಾನು ಇಲ್ಲದಿರುವುದನ್ನು ನೂಡುತ್ತಾನೇ-ತನ್ನನ್ನು ಮನೆಬಿಟ್ಟು ಕಳೆಸಿದ ಸಂಗತಿಯನ್ನು ತಾಯಿಯಿಂದ ತಿಳಿಯುತ್ತಾನೇ-ಕೂಡಲೆ ಆಲ್ಲಿಗೆ ಓಡಿಬರುತ್ತಾನೇ.

ಶೇಷಗಿರಿಯ ದಾರಿಕಾಯುತ್ತ ಕುಳಿತಳು. ಸಂಚೆ ಮುಗಿದು ರಾತ್ರಿಗೆಡೆ ಕೊಟ್ಟು-ಶೇಷಗಿರಿಯ ಸುಳಿವಿಲ್ಲ. ಅಚ್ಚುಮೃಸ ಹತಾಶಳಾದಳು.

“ ಸ್ವಲ್ಪ ಉಳಿಬಿಮಾಡೀಳಮೃ ” ಎಂದು ಮುತ್ತಮೃ ಲಬ್ಧಿಸಿದಳು.

“ ನನಗೆ ಹೆಸಿವಿಲ್ಲಮೃ-ಏನೂ ಬೇಡ ”

ಎಂದು ಕಣ್ಣೀರು ಸುರಿಸುತ್ತ ಅಚ್ಚುಮೃ ಮಲಗಿದಳು. ರಾತ್ರಿಯೆಲ್ಲಾ ಕಿಂಬಿಗೆ ಅಭಿಪ್ರಾಯ ಅಭಿಪ್ರೇಕವಾಯಿತೇ ವಿನಾ ಸಿದ್ದಿ ಹತ್ತಲಿಲ್ಲ.

ಶೇಷಗಿರಿ ಯಥಾಕ್ರಮದಂತೆ ಮನೆಗೆ ಬಂದ. ತಾಯಿ ಮಲಗೇ ಇದ್ದರು.

“ ತಡಿಗೆ ಮನೆಯಲ್ಲಿ ಕಾಣಿ, ತಂಡಿ ಇದೆ. ಸೀನೇ ತೆಗೆದುಕೊಂಡೆ ಶೈವಗಿರಿ” ಎಂದರು.

ಶೈವಗಿರಿ ಲೋಕಾಭಿರಾಮವಾಗಿ ಕೇಳುವಂತೆ

“ ಅಚ್ಚು ಮೃತ ಅಣ್ಣನ ಮನೆಗೆ ರೋದಳೋನ್ನೇ ? ” ಎಂದೆ.

ಸಂದರಮ್ಮನವರು ಮಗನನ್ನು ದಿಟ್ಟಿಸಿ ನೋಡಿದರು. ಅವರ ಸೂರೀಟಕ್ಕೆ ಶೈವಗಿರಿಯ ನರನಾಡಿಗಳು ಕಂಪಿಸಿದವು.

“ ಅವಳನ್ನು ನಾನು ಕೆಲವದಿಂದ ಬಿಟ್ಟಿಬಿಟ್ಟು—ಶೈವಗಿರಿ ”

ಎಂದು ಹೇಳಿದರು.

ಶೈವಗಿರಿಯ ಗಂಟಲಲ್ಲಿ ಉಷ್ಣಿಟ್ಟು ಇಂಧಿಲಲ್ಲ. ಒಂದು ಪಿಟಿಚೆ ನುಂಗಿ, ಕಾಂತ ಹಂಯಿದುಕೊಂಡು ಮನೆಬಿಟ್ಟು ಹೊರಟುಬಂಟ್ಟು.

ಅವನಿಗೊಂದೇ ಯೋಚನೆ ಹತ್ತಿತ್ತು. ‘ಅಚ್ಚು ಮೃತಲ್ಲಿಗೆ ಹೋಗಿರ ಬಹುದು. ಇಲ್ಲಿ ಅವಳಿಗೆ ಯಾರೂ ದಿಕ್ಕಿಲ್ಲ. ಬೇರೆ ಉರಿಗೆ ಹೋಗಿರ ಬಹುದೇ ? ’ ಅದು ಸಾಧ್ಯವಿಲ್ಲವೆಂದು ತರ್ಕ ಮಾಡಿಕೊಂಡ. ತಕ್ಷಣ ಮುತ್ತಮ್ಮನ ನೆನಪಾಯಿತು. ‘ಅವಳ ಮುತ್ತಮ್ಮನ ಮನೆಗೇ ಹೋಗಿರ ಬಹುದು.’ ಎಂದು ಸಿಧರಿಸಿದ.

ಕೂಡಲೆ ಮುತ್ತಮ್ಮನ ಮನೆಗೆ ಹೋಗಿ ಅಚ್ಚು ಮೃತನನ್ನು ಕಂಡು ಸಮಾಧಾನಮಾಡಿ ಬರಬೇಕೆಂದು ಯೋಚನೆ ಹೊಳೆಯಿತ್ತು. ಆದರೆ ಮುಂದಿನ ಉತ್ತರವಾದಿತನದ ಹೊರಯ ಚಿತ್ರ ಅವನ ಕಣ್ಣಿಗೆ ಕಟ್ಟಿತ್ತು. ದುರ್ಬಲ ಹೈದರಯ ಆಚಿತ್ರದ ವಿಗಡ ಸ್ವರೂಪಿಗೆ ಅಂಜಿ ಅಳುಕಿತ್ತು. ‘ಆ ಸಂಸಾರ ಗಂಟುಬಿದ್ದರೆ ನನ್ನ ಗತಿಯೇನು ? ತಂಡೆ ಮನೆಬಂಟ್ಟು ಓಡಿಸುತ್ತಾರೆ—ಮುಂದೆ ನನ್ನ ವಿದ್ಯಾಭ್ಯಾಸ....ನನ್ನ ಭವಿಷ್ಯ....ನನ್ನ ಗೌರವ.’ ಮುತ್ತಮ್ಮನ ಮನೆಗೆ ಹೋಗಲು ಧೈರ್ಯವಾಗಲೀಲ್ಲ. ಅಪ್ಪಿವನ್ನು ಹುಡುಕಿಕೊಂಡು ಹೊರಟ್ಟ.

‘ಶೈವಗಿರಿ ಇಂದು ಬರಬಹುದು....ನಾಳೆ ಬರಬಹುದು’ ಎಂದು ಅಚ್ಚು ಮೃತ ಒಂದು ವಾರ ನಿರೀಕ್ಷಿಸಿದಳು. ಅವನು ಬರುವ ಸೂಚನೆ ಕಂಡು ಬರಲಿಲ್ಲ. ಅವನಿಗೆ ಹಿಡಿ ಶಾಪ ಹಾಕಿದಳು. ಹಣ ಚಚ್ಚೆಕೊಂಡು ತನ್ನ ದುರ್ವಾಧಿಗಾಗಿ ದುಃಖಿಸಿದಳು. ಶೈವಗಿರಿಯ ವರ್ತರ್ಹನೆ ಅಚ್ಚು ಮೃತನ ಮುನ್ನನ್ನು ಕೆಟುವಾಡಿತ್ತು.

ಒಂದು ವಾರ ಅಚ್ಚುಮೃಸನ್ನು ಕೂಡಿಸಿ ಅನ್ನಹಾಕಿದುದು ಮುತ್ತಮೃಸಿಗೆ ಸಾಕಾಶ್ತು. ಅಚ್ಚುಮೃಸೇ ಮನಸೆಯ ಅಡಿಗೆಯ ಕೆಲವ ವಹಿಸಿಕೊಂಡಿದ್ದೇಳು. ಅದರೆ ಅವಳ ಸೇನೆ ಅನ್ನದ ಖಚುಗೆ ಮುಟ್ಟುತ್ತಿರಲ್ಪಡಿಸಿದು ಮುತ್ತಮೃಭಾವಿಸಿದ್ದೇಕು.

ರಾಮರಾಜಪ್ಪನ ಕಾಟಪೂ ಬಲವಾಗಿತ್ತು. ಅವನು ಮುತ್ತಮೃಸ ಮನಸೆಗೆ ಬಂದಾಗಲೆಲ್ಲಾ ಅಚ್ಚುಮೃಸ ಸ್ನೇಹ ಮಾಡಿಸಿದು ಹಿಡಿಸುತ್ತಿದ್ದು.

ಒಂದು ದಿನ ಮುತ್ತಮೃ ಅಚ್ಚುಮೃಸನ್ನು ಕೇಳಿದಳು.

“ ಬೀಗೇ ಇನ್ನು ಎಷ್ಟು ದಿವಸ ಕಾಲಹಾಕುತ್ತಿ ಅಚ್ಚುಮೃ.”

“ ಏನ್ನೀ. ನಾನೇನು ಮಾಡಿದೆ ?”

“ ಏನೂ ಮಾಡಿಲ್ಲವೆಂದೇ ನಾನು ಕೇಳುತ್ತಿರುವುದು.”

“ ನನಗೆ ದಿಕ್ಕೇ ತೋರಂತಾಗಿದೆ ಮುತ್ತಮೃಸವರೇ. ಸೀನೇ ನನಗೊಂದು ಶರಿಯಾದ ದಾರಿ ತೈಲಿಸಬೇಕು.”

“ ಸೀನು ಆಹುದುಗ ಮುಂಡೇದ್ದ ಮೇಲೂ ಪಂಬಲ ತೋರಿಯ ಬೇಕು.”

“ ಹಾಗೇ ಕಾಣುತ್ತದೆ. ಅದರೆ ಇಷ್ಟು ಜೀಗ ಹೇಗೆ ಮರಿಯುವುದಕ್ಕು ಸಾಧ್ಯ ಮುತ್ತಮೃಸವರೇ ?”

“ ಹೆಚ್ಚಿ ! ಸಿನಗೆ ಲೋಕಾನುಭವವಿಲ್ಲ. ಯಾಳು ಗಂಡಸರ ಹಣೇಬರಹವೇ ಇಷ್ಟು. ನಮ್ಮುಂದ ಪ್ರಯೋಜನವಾಗುವವರೆಗೆ ನಾವು ಅವರಿಗೆ ಬೇಕು. ನಾವು ಕಷ್ಟಕ್ಕೆ ಸಿಕ್ಕಿದರೆ ಯಾರೂ ಸಮಗೆ ಆಗುವುದಿಲ್ಲ.”

“ ನನಗಾಗಿ ನಾನು ಯೋಚನೆಮಾಡುತ್ತಿಲ್ಲ. ಗಭರ್ಡಲ್ಲಿರುವ ಮಗುವಿನ ಗತಿ ?”

“ ಹೆಚ್ಚಿದ ದೇವರು ಹೆಲ್ಲಿ ಮೇಯಿಸುತ್ತಾನುಯೇ ? ಏನೇರೇ ಆಗುತ್ತದೆ. ಸೀನೂ ಚಿಕ್ಕಪುಟ್ಟವರು—ರಾಮರಾಜು ಸಿನ್ನ ಉದ್ದಕ್ಕೂ ದುಡ್ಡ ಸುರಿಯಲು ಸಿದ್ದವಾಗಿದ್ದಾನೆ.”

“ ಅವರನ್ನು ನಾನು ಹೇಗೆ ಮರಿಯಲಿ ?”

“ ಇನ್ನೊಬ್ಬನ ವಿಕಾಸಮೀರಕಿಸಿಕೊಂಡು ಅವನನ್ನು ಮರಿಯಬೇಕು.

“ ಶಿವರೇನೋ ನನ್ನ ಕ್ಕೆಬಿಟ್ಟರಿಂದು ಕಾಣುತ್ತದೆ.....”

వద్ద సత్కార

“ కాణుత్తే దే ఏను ఒంతు? కైపట్టు బీదిగె మాకిద.”

“ ఆదరే ఆవారిగే ఎరదు ఒగ్గెయలు నన్ను మనస్సు ఒప్పున్న దిల్లివల్ల.”

“ తజ్జుమ్మ.. సేను తికోదవళూ అల్ల.. తిలయదవళూ అల్ల.. గండసు జాతియీ మోసద జాతి... ఆదన్ను నంబుబారదు. ఆవస్సు నంబి నన్ను గతియీనాగిదే నోచు. వెంకటమ్మ, నాగు, కమల ఇవర ఆశ్రయ మాడి నాను హొట్టి మోరెయబేకాగిదే-బండవర ముండే పెల్లుగింజి ఒందు సిరె, ఒందు కుష్టస సంపాదిసికొండు మానె. ముచ్చి కేవళ్లు బేకాగిదే ఇదెల్లు నన్ను శ్రియేగే సిక్కిద ప్రతిఫల... నాళీ నిన్న పాడూ ఇదే ఆగుత్తదే.”

‘ సమగేనాయితు ముత్తుమ్మనవరే ?’

“ ఎనాయితే? అదొందు దొడ్డ కథ. కేళు... సేను కేళిరే బేకు.— నాను మోదలు ఒఱిగిరల్లిప్పు, వయస్సినల్లి జేన్నాగియీ ఇద్దే. జేచ్చు బఱుపేనల్లు— ఆదరే లక్ష్మణవాగిద్దే. నన్న తలేగూడలే ఒందు బంచియాగుత్తిత్తు. ఈగ తాపత్రయ-యోళనే హెచ్చి ఆధ్య క్షూధమాగిదే. ఒరియల్లి నాను హోగుత్తిద్దర రస్తేయ జనపెల్లు సింతుకొండు నన్నే నోచుత్తిద్దరు. నన్న తాయికంచే యారే ననగి గొత్తిసి. నాను చిక్కు మగువాగిద్దగ కిరిస్తూనిగే కొడ బేఁందిద్దరంతే. ఆగ ఒబ్బ నాయకసాసి నన్న తేగెదుకొండు సాకిదశు. తాయియిల్ల ఎప్పిసల్లు. ఒహళ ప్రీతియిందలే సాకిదశు. నాను దొడ్డవళాద మీలే బృదప్పసిగే గేజ్జెప్పుజె వాడికొట్టుళు. ఆ మారా యనూ మొడ్డ సంసారి. నన్న జేన్నాగియీ సోదికొళ్లుత్తిద్ద. నాను ఒంద గేగే ఒళ్లేయదెందు నన్న కణ్ణల్లిట్టుకొండు సాకుత్తిద్ద. బృదప్ప మనె కంటూక్కు మాడుత్తిద్ద. యావ మొడ్డ కంటూక్కు సిక్కలి ననగొండు ఒడవే మాదిసికొడుత్తిద్ద. నాల్చురు వషాదల్లి, నన్న మేలే నాల్చు సేరు ఒంగార సంగ్రహవాయితు. తింగళిగే మనెయి. ఖచ్చిగిందు ఇన్నూరు రూపాయి కొడుత్తిద్ద.. అప్ప.. ఖచ్చి నాట్లు.

ಹೆತ್ತುವರ್ವ ಮಯಾರ್ಥದೆಯಾಗಿ ಬಾಳುವೆಮಾಡಿದೆ. ಯಾರೂ ನನ್ನ ಮೇಲೆ ಶುಸಿರೆತ್ತುವ ರಾಗಿರಲ್ಲ. ಇದ್ದಕ್ಕಿಂದ ಕಾಗೇ ಬೈರಪ್ಪನ ವ್ಯಾಪಾರ ಇಂದು ಮುಖವಾಯಿತು. ಮೇಸ್ತಿಗಳೂ, ಕೂಲಿಗಳೂ ಮೋಸಮಾಡಲಾರಂಭಿಸಿದರು. ಹಿಂದು ಹೊಡ್ಡೆ ಬಿಲ್ಲಿಂಗ್ ಕಂಟಪ್ರಕ್ಕೆನಲ್ಲಿ ಪೂರಾ ಹೊಡಿತಬಿತ್ತು. ಪಾಯವೇ ಕುಸಿದು ಕಟ್ಟಿದ ಉಪುಳಿಕೊಂಡಿತು. ಅ ನಷ್ಟ ಕಟ್ಟಿಕೊಡಬೇಕಾದ ಜವಾಬ್ದಾರಿ ಬೈರಪ್ಪನ ಮೇಲೆ ಬತ್ತು. ಮಯಾರ್ಥದೆಹೊಗುವ ಪ್ರಸಂಗ. ಬೈರಪ್ಪ ನನ್ನ ಹತ್ತಿರ ಒಂದು ದಿನ ಒಂದು ಕಣ್ಣೀರು ಹಾಕಿ ಕೊಂಡು

‘ಮುತ್ತಾ, ನನಗೊಂದು ಉಪಕಾರ ಮಾಡುವೆಯಾ?’ ಎಂದು ಕೇಳಿದ.

‘ಇದೇನು ಏಂಗೆನ್ನತ್ತಿರಿ-ನಿಸುಗ ಉಪಕಾರಮಾಡುವುದಕ್ಕೆ ನಾನು ಯಾರು? ಸೇವು ಕ್ರಿಷ್ಮಿಡಿಯುವ ಹೊತ್ತಿಗಳಿಂದ ನಾನೂ ಒಂದು ಮನುಷ್ಯ ಪ್ರಾಣಿ. ಹೇಳಿ-ವನಾಗಿದೆ.’

‘ನನ್ನ ಗೌರವ ಹೇಗೆಗುವ ಪ್ರಸಂಗ ಒಂದಿದೆ. ಅರವತ್ತು ಸಾವಿರ ರೂಪಾಯಿ ಜತೆ ಮಾಡದಿದ್ದರೆ ನಾನು ಪಾಪರ್ಚಿಂಬಿ ಹಾಕಬೇಕಾಗುತ್ತದೆ. ಈ ಖಾರೇ ಬಡಬೇಕಾಗುತ್ತದೆ.’

‘ನಾನೇನು ಮಾಡಬಹುದು ಹೇಳಿ. ನನ್ನ ದಾಂಡನ್ನಡಲ್ಲಾ ಸಿಮ್ಮದೇ ತಾನೇ’

‘ನಿನ್ನ ಒಡವೆಗಳು ಬೇಕಾಗಿದ್ದವು.’

ವನೂ ಅರಿಯದ ಮುಕ್ಕು. ಅವನ ಮಾತಿಗೆ ಮರುಖಾದೆ-ಹೆಟ್ಟಿಗೆಯಲ್ಲಿದ್ದ ಶಾಡವೆಗಳು, ನನ್ನ ಮೇಲಿದ್ದ ಒಡವೆಗಳು ಎಲ್ಲವನ್ನೂ ತೆಗೆದು ಒಂದು ತಟ್ಟಿಯ ತುಂಬ ತಟ್ಟು ಒಷ್ಟಿಸಿದೆ. ಗುರುತಿಗೆ ಒಂದು ಚೂರೆ ಬಂಗಾರನನ್ನೂ ಶುಭಿಕೊಳ್ಳಲ್ಲ.

ಅದನ್ನು ತೆಗೆದುಕೊಂಡು ಬೈರಪ್ಪ

‘ವ್ಯಾಪಾರವೆಂದರೆ ಹುಣ್ಣಿಮೆ, ಅಮಾವಾಸ್ಯೆ ಇದ್ದ ರಾಗ. ಆಗ ನನಗೆ ಅಮಾವಾಸ್ಯೆ ಬಂದಿದೆ. ಪುನಃ ಹುಣ್ಣಿಮೆ ಬಂದೇ ಬರುತ್ತದೆ. ಆಗ ಸಿಷ್ಟ ಒಡವೆಗಳನ್ನೆಲ್ಲಾ ಹಿಂಡಕ್ಕೆ ತಂದುಕೊಡುತ್ತೇನೆ. ಇದರ ಲರಡರನು ಕ್ಷಮಣ ಒಡವೆ ಮಾಡಿಸಿಕೊಡುತ್ತೇನೆ.’

‘ಒಡವೆಗಾಗಿ ನಾನು ಸಿಮ್ಮುಸ್ಸು ಸಂಪರ್ಕೊಂಡಿಇ, ಸಮ್ಮು ವಿಶ್ವಾಸ ಪ್ರೋದು ದೃಢವಾಗಿ ಇರಲಿ. ಒಡವೆ ಬರದಿದ್ದೇರೂ ಚಿಂತೆಯಿಲ್ಲ.’

ಎಂದು ಹೇಳಿದೆ. ಬೈರಪ್ಪ ಸಂತೋಷಪಟ್ಟುಕೊಂಡು ‘ಸೀನೇ ನನ್ನ ಭಾಗ್ಯಲಕ್ಷ್ಮಿ’ ಎಂದು ಕರೆದೆ.

‘ಮುಂದೆ ಏನಾಯಿತು?’

‘ಆದದ್ದೇನು?—ನನ್ನ ಮನೆ ರಾಖಾಯಿತು. ಬೈರಪ್ಪನಿಗೆ ಯಾವ ಮುಲಕೋಗ ಬಂತೋ—ಮನೆ ಮಹಾತಾಯಿ ಕಿಡಿಯಲ್ಲಿ ಯಾವ ಮಂತ್ರ ಉದಿದಳ್ಳೋ ಅವನ ಚಯೋಯೇ ಬರಲಾಯಿಸಿಕ್ಕು. ಎಷ್ಟೇ ಕೆಲಸವಿದ್ದು ದೂರಿನಕ್ಕೆ ಒಂದು ಸಲವಾದರೂ ಬಂದು ನನ್ನ ಮನೆಯಲ್ಲಿ ಅರ್ಥಗಂಟಿಯಾದರೂ ಇದ್ದು ಹೋಗುತ್ತಿದ್ದವನು ಮೂರು ನಾಲ್ಕು ದಿನಕ್ಕೂಮೇಚ್ಚಿ ಬರಲಾರಂಭಿಸಿದ. ಯಾವಾಗ ಕೇಳಿದರೂ ‘ಕೆಲಸ, ಕೆಲಸ’ ಎನ್ನುತ್ತಿದ್ದು. ಇರಬಹುದು—ನಷ್ಟಕಟ್ಟಿಕೊಳ್ಳುವ ಪ್ರಯತ್ನಮಾಡುತ್ತಿದ್ದಾನೆ ಎಂದು ನಾನು ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಹಾಗೂ ಐಗೂ ಮೂರು ನಾಲ್ಕು ತಿಂಗಳು ತಳ್ಳಿದ. ಆಮೇಲೆ ನನ್ನ ಮನೆ ಕಡೆ ಸುಳಿಯಲೇ ಇಲ್ಲ.’

‘ನೀವು ಅವರನ್ನು ನೋಡುವ ಪ್ರಯತ್ನಮಾಡಲಿಲ್ಲವೇ?’

‘ಮಾಡದೆ ಉಂಟೇ? ಅವನ. ಮನೆ ಬಾಗಿಲಿಗೇ ಮುಷುಕೊಂಡು ಹೊಡಿದೆ. ತೊಣಿಣಿರು ರಾಕ್ಕಿ—ಅವನ ಹೆಂಡತಿ—ಪರಕ ತೆಗೆದುಕೊಂಡು ಹೊರಗೆ ಬಂದಜು. ನಾನೂ ಹುಚ್ಚು ಹಿಡಿದವಳಂತೆ ಬೈರಪ್ಪನನ್ನು | ಮುಡುಕಿ ಕೊಂಡು ಬೇದಿ ಬೇದಿ ಅಲೆದೆ. ಎಲ್ಲಿಯೂ ಸಿಕ್ಕಲೆಿಲ್ಲ. ಒಂದು ದಿನ ನಾನು. ಒಬ್ಬಿಯಲ್ಲಿ ಬರುತ್ತಿರುವಂತೆ ಎದುರಿಗೆ ಒಂದು ಹೋಬ್ಬಿರು ಬಂತು. ಒಳಗೆ ಬೈರಪ್ಪ ಇದ್ದ—ನನ್ನ ಮುಖನೋಡಿ ಅತ್ಯ ಅರುಗಿಕೊಂಡ. ನನ್ನ ಹೂಟ್ಟೇಗೇ ಬೆಂಕ ರಾಕಿದ ರಾಗಾಯಿತು. ನೋಡಮ್ಮು, ಇದು ಗಂಡಕೆರ ಹಾಡು.’

‘ಮುಂದೇನು ಆಯಿತು?’

‘ಅಗೋಡೇನು? ಎಲ್ಲಾ ಕಂಡದ್ದೇ. ಲೋಕದಲ್ಲಿ ಗಂಡಸರಿಗೆ ಬರವೇ? ನಾನೂ ಕ್ರಿಯಾ, ಧರ್ಮ ಎಲ್ಲಾ ಬಿಟ್ಟುಪಟ್ಟೆ. ತನ್ನ ರಿಸಲ್ಲಿ ಒಂದು ಸಲ ಮುಳುಗುಹಾಕುವರೆಗೆ ಚಳಿಯ ಭಯ...ಆಮೇಲೆ!....ನನ್ನ ಮಾತು ಕೇಳಿ. ಶೇಷಗಿರಿ ಹಂಬಲ ಬಿಟ್ಟು ಸೀನು ಬದುಕೋ ಮಾರ್ಗ ನೈಲಿತೆಕ್ಕೊಂಡು

ನಗ್ನ ಶತ್ರು

ಎಂದೇಳು.

ಅಚ್ಚು ಮೃತ್ಯು ಕೂಡಲೇ ಯಾವ ಉತ್ತರವನ್ನು ಕೂಡಲೀಲ್ಲ. ಮುತ್ತಮೃತ್ಯನು ಆತ್ಮಪುತ್ರಾಂತ ಅವಳ ಅನೇಕ ನಂಬಿಕೆಗಳನ್ನು ಬಲವಾಗಿ ರೀಡಿದಲುಗಿಸಿತ್ತು. ಅವಳ ಮನಸ್ಸು ಅಶಾಂತಿಯಂದ ಅಳ್ಳಕರ್ತ್ರೋಲವಾಯಿತು. ರಾತ್ರಿಯೊಲ್ಲಾ ಬಕ್ಕಿ ಬಿಕ್ಕಿ ಅತ್ತುಳು.

“ ಈ ಬಾಳಿಸಿಂದೇನು ಪ್ರಯೋಜನ. ಈಷಗಿಂಗೆ ನಾನು ಬೇಡವಾದ ಮೇಲೆ ಜೀವಧರಿಸಿ ಏನು ಸಾಧಕ. ಪ್ರಾಣ ಸೀಗಿಕೊಂಡು ನನ್ನ ಕವುದ್ದೀಯ ಹರೋಹಾರವನಾಡಿಕೊಳ್ಳಬಾಡದೇತಕ್ಕೇ ”

“ ಎಂಬ ಯೋಚನೆ ಅಚ್ಚಮೃತ್ಯನ ಮನಸ್ಸಿನಲ್ಲಿ ಯೋಳಿಯಿತು. ಆದರೆ ಅವಳ ಜೀವ ಒಂದು ಜೀವವಾಗಿರಲ್ಲಿ. ಸಿಂಡಾವನೆ ಯಲ್ಲಿ ತನ್ನ ಮಗು-ಶೀಷಗಿರಿಯ ಮಗು ಕುಳಿತಿತ್ತು. ಅದನ್ನು ತಾನೇ ಕ್ಯಾಯಾರೆ ಕೊಲ್ಲಿಸುದೇ? ಶೀಷಗಿರಿಯ ಅಪರಾಧಕ್ಕೆ ಅವನ ಸಿರಪರಾಧಿ ಕಂದಸಿಗ ಶಿಕ್ಷಿಯೇ? ಅಚ್ಚಮೃತ್ಯ ತತ್ತಹಕ್ಕೀಯ ಯೋಚನೆಯನ್ನು ಮನಸ್ಸಿಸಿಂದ ದೂರವಾಡಿದಳು.

ಮಾಡನೆಯ ದಿನ ಮಧ್ಯಾಸ್ತು ಎರಡು ಗಂಟಗೇ ರಾಮರಾಜಪುರಮೃತ್ಯನ ಮನಿಗೆ ಬಂದ.

“ ಇದೇನವ್ವು ಇವು ಬೇಗ .ಒಂದುಬಿಟ್ಟು ” ಎಂದು ಮುತ್ತಮೃತ್ಯ ಕೇಳಿದಳು

“ ಒಂದು ಬಿಲ್ಲ ಬಾಕಿಯಿತ್ತು. ಹೊ ವಸ್ತಾಲ ಮಾಡಿಕೊಂಡು ಬರುವುದಕ್ಕೆ ಹೋಗಿದ್ದೆ.”

“ ಹೊ ಬಂತೇ?”

“ ಸೋಡು ”

ಎಂದು ರಾಮರಾಜಪುರಮೃತ್ಯ ಜೀಬಿಸಿಂದ ಒಂದು ನೋಟಿನ ದೊಡ್ಡ ಕಂತೆ ತೆಗೆದು ತೋರಿಸಿದ.

“ ಸರಿ. ಸಿನಗೆ ಹೊ ಬಂದರೆ ನನಗೆ ಬಂದ ಭಾಗ್ಯವೇನವ್ವು ?”

ಎಂದು ಮುತ್ತಮೃತ್ಯ ಬೇಸರದ ಧ್ವನಿಯಲ್ಲಿ ಕೇಳಿದಳು.

“ ಯಾಕಮೃತ್ಯ ಹಾಗಂತೀ. ನೀನು ಯಾವಾಗ ಕೇಳಿಷಾಗ ನಾನು ಕಿಫ್ಯಾತುಹಿಡ್ದೀನೇ.”

ನಗ್ನ ಶತ್ರು

“ ಚೆನ್ನಾಗಿದೆ. ಎಷ್ಟುಂತೆ ಬೆಬೆ ? ”

“ ಎಂಭತ್ತೀರಡು ರೂಪಾಯಿಯಂತೆ.”

“ ಸಂಕೋಚವಾಗಿ ಉಟ್ಟುಕೊಳ್ಳುಮ್ಮೆ ”

ಎಂದು ಸೀರೆಯನ್ನು ಒಂದಿರುಗಿಸಿದರು.

ಸೀರೆಯನ್ನು ನೋಡಿದಾರಭ್ರ್ಯ ಸುಂದರಮ್ಮನವರ ಮನಸ್ಸಿನಲ್ಲಿ ಸಮಾಧಾನ ಉಳಿಯಲಿಲ್ಲ. ತಲೆಯಲ್ಲಿ ಇತ್ತು ವಿಚಿತ್ರ ವಿಚಾರಗಳು ಸುಳಿದವು.

ಒಂದೇ ವಾರದ ಒಂದೆ ಶೇಷಗಾರಿ ಕಾಲೇಜ್ ಟಿಮ್‌ರ್ ಫೀಸು, ಜಮು ಖಾನಾ ಫೀಸು, ಯೂಸಿಯೆನ್ ಫೀಸು ಎಂದು ಒಂದು ಪಟ್ಟಿ ಹೇಳಿ ವಣಿಕರಾಯಿರ ಹತ್ತಿರ ಇನ್ನೂದು ರೂಪಾಯಿ ತೆಗೆದುಕೊಂಡಿದ್ದು. ಅದು ಸೂಲದೆಂದು ಗೊಣಿ ತಾಯಿಯ ಹತ್ತಿರ ಸೂರು ರೂಪಾಯಿ ವಾಸಾಲು ಹೂಡಿಕೊಂಡಿದ್ದು.

ಪಕ್ಕೋ ಶೇಷಗಾರಿ ತೆಗೆದುಕೊಂಡಿದ್ದ ಹಣಕ್ಕೂ ಅಷ್ಟಮ್ಮನ ಘರ್ಮಾರ್ ವರದ ಸೀರೆಗೂ ಸುಂದರಮ್ಮನವರ ಮನಸ್ಸು ಸಂಬಂಧ ಕಲ್ಪಿಸಿಕೊಣಿತು. ತಮ್ಮ ವಿಚಾರಕ್ಕೆ ತಾನೇ ಬೇಸರಪಟ್ಟಿಕೊಂಡು

“ ಭೇ ! ಭೇ ! ಎಲ್ಲಿಯಾದರೂ ಉಂಟೇ ? ಶೇಷಗಾರಿ ಎಂದಿಗೂ ಆಂಥಕೆಲಸಕ್ಕೆ ಕ್ರೈಹಾಕುವ ಹುಡುಗನಲ್ಲ ”

ಎಂದು ಸಮಾಧಾನ ಮಾಡಿಕೊಳ್ಳಲ್ಲಿಸಿದರು. ಸಮಾಧಾನ ಬರುಲ್ಲಾಡು. ಹೆಚ್ಚಿನ ಸಹಜಗುಣ, ತಾಯಿಯ ಕರುಳು ಎರಡೂ ಸಂಖ್ಯೆ ನಡೆಸಿ. ಸುಂದರಮ್ಮನವರ ಮುಖಿದ ಎರಡೂ ಕಣ್ಣಗಳನ್ನು ತೆರೆಯಲ್ಪಡಿಸಿದ್ದವು. ಅಂದಿನಿಂದ ಸುಂದರಮ್ಮನವರು ಶೇಷಗಾರಿ, ಅಷ್ಟಮ್ಮನ ಚಟುವಟಿಕೆಗಳನ್ನು ಹೆಚ್ಚು ಲಕ್ಷ್ಯಕೊಟ್ಟು, ಗಮನಿಸಲಾರಂಭಿಸಿದರು.

ಶೇಷಗಾರಿ ಕಾಲೇಜಿಗೆ ತಪ್ಪಿಸಿಕೊಳ್ಳುವುದು ಕಾಲೇಜಿನಲ್ಲಿ ಬೊಬ್ಬಾಟಿಕ್ಕೂ ಕಾರಣವಾಯಿತು. ಅವನ ಒಬ್ಬ ಉಪಾಧ್ಯಾಯರು ಎಷ್ಟರಕ್ಕೊಟ್ಟು ‘ ಸಿನ್ನ ಟಿಮ್‌ರ್ ಕೂಡ ಹೋಗುತ್ತಿದೆ ಶೇಷಗಾರಿ ’ ಎಂದು ಹೇಳಿದರು.

ಒಂದು ದಿನ ಶಂಜೆ ಕಾಲೇಜ್ ಮುಗಿದೊಡನೆಯೇ ಅಪ್ಪ ಶೇಷಗಾರಿಯನ್ನು ಹುಡುಕಿಕೊಂಡು ಮನಗೆ ಬಂದ. ಅಷ್ಟಮ್ಮನ ಮನೆಯಲ್ಲಿರಲ್ಲ. ಸುಂದರಮ್ಮನವರು

“ ಬಳಗೆ ಬಾಪ್ಪು ” ಎಂದು ಅಪ್ಪಿವನ್ನು ಕರೆದರು.

ತಪ್ಪಿ ಬಂದವನೇ ಕೇಳಿದ

“ ಶೇಷಗಿರಿ ಮನೆಯಲ್ಲಿಲ್ಲವೇ ?”

“ ಇಲ್ಲ. ಕಾಲೇಜಿನಲ್ಲೇ ಇರಬೇಕು.”

“ ಇವತ್ತು ಅವನು ಕಾಲೇಜಿಗೇ ಬರಲಿಲ್ಲ.”

“ ಹತ್ತು ಗಂಟಿಗೇ ಉಬ್ಬಮಾಡಿಕೊಂಡು ಹೋದನಲ್ಲಾ.”

“ ಹಾಗೇನು ? ಅವನು ಕಾಲೇಜಿಗೆ ಬರಲಿಲ್ಲ. ಈಗ ಅವನ ರಾಜರಿ ಕಾಲೇಜಿನಲ್ಲಿ ಬಹು ಅಪರೂಪವಾಗುತ್ತಿದೆ.”

“ ಅಪರೂಪವಾಗುತ್ತಿದೆ !”

“ ಹೌದು ತಾಯಿ, ನಾನು ಸಿಮ್ಮಲ್ಲಿ ಸುಳ್ಳ ಹೇಳುತ್ತೇನೆಯೇ ?”

ಸುಂದರಮ್ಮನವರು ಚಿಂತಾಕ್ಷಾಯಂತರಾದರು.

“ ಅವನೆಲ್ಲ ಹೋಗುತ್ತಾನೆ ನಿನಗೆ ಗೊತ್ತೇ ಅಪ್ಪು.”

“ ನನಗೆ ಗೊತ್ತಿಲ್ಲಮ್ಮ. ಈಚೆಗೆ ನಮ್ಮನ್ನು ಕಂಡರೆ ಪಿಚಿತ್ರವಾಗಿ ಅಳುತ್ತಾನೆ.”

ಸುಂದರಮ್ಮನವರು ಯೋಳಿಸೆಮಾಡಿ

“ ನನಗೊಂದು ಉಪಕಾರ ಮಾಡುವೇಯಾ-ಅಪ್ಪು.”

“ ಹೇಳ ತಾಯಿ. ಅದಕ್ಕೇನು.”

“ ಎಂದೆಂದು ಶೇಷಗಿರಿ ಕಾಲೇಜಿಗೆ ಬರುವುದಿಲ್ಲ ನೀನು ಬಂದು ನನಗೆ ತಳಿಸಬೇಕು. ಅವನು ಬಂದು ಹೋದರೂ ತಳಿಸಬೇಕು.”

“ ಹಾಗೇ ಆಗಲ. ನಾನವನ ಹೇಳಿ ಚಾಡಿ ಹೇಳುತ್ತಿದ್ದೀನೆಂದು ಅವನು ಭಾವಿಸಬಹುದು. ಇದರಿಂದ ನಮ್ಮಿಬ್ಬರ ಸ್ವೀಕರಣೆ ಭಂಗ ಘಟುತ್ತದೆ.”

“ ನಿನ್ನ ಸ್ವೀಕಿತನ ಹಿತ ನಿನಗೆ ಮುಖ್ಯವಾದುದ್ದಿಲ್ಲವೇ ?”

“ ಅಲ್ಲವೆಂದವರು ಯಾರು ?”

“ ನಾನು ಹೇಳಿದ ಕೆಲಸ ದಯೆಯಿಟ್ಟು ಮಾಡು.”

“ ಆಗಲ ”

ಎಂದು ಒಪ್ಪಿಕೊಂಡ.

ಮಾರನೆಯ ದಿನ ಮಧ್ಯಾಹ್ನ ಬಂದು ಗಂಟಿಗೆ ಅಚ್ಚನ್ನು ‘ ಅಣ್ಣನ

“ ಹೋಗಲಿ—ನನಗೆಂದು ಇವತ್ತು ರೂಪಾಯಿಕೊಡು. ಸಿನ್ನ ಹೇಸರು ಮೇಳಿ ಒಂದು ಸೀರೆ ತೆಗೆದುಕೊಂಡು ಉಟ್ಟುಕೊಳ್ಳುತ್ತೇನೆ.”

“ ನಿನ್ನ ಲೆಕ್ಕಾಚಾರವೇ ಸರಿಯಿಲ್ಲ ಮುತ್ತಮ್ಮು.”

“ ಏಕವ್ಯಾ ?”

“ ಇವುತ್ತು ಕೇಳಬೇಕು—ಇಲ್ಲ ನೂರು ಕೇಳಬೇಕು. ಇವತ್ತು ಯಾವ ಶೈಕ್ಷು.”

“ ಕಾಗಂದರೆ ?”

“ ಇವುತ್ತುಕ್ಕೆ ಮಾಡಿಹೀರೆ ಬರತ್ತು, ನೂರಕ್ಕೆ ಧರ್ಮಾರ್ಥವಾದ ಸೀರೆ ಬಿಂಬಿತ್ತು. ಇವತ್ತುಕ್ಕೆನು ಬದತ್ತು ?”

“ ನೂರೇ ಕೊಡುತ್ತೀರ್ಣಿನ್ನು !”

“ ಕ್ಹಾದುವುದಿಲ್ಲವೆಂದು ಹೇಳಿದೆನೇ ? ನಿನ್ನ ಕೆಲವಾರ್ಥ ಆಗಲ್ಲಿಲ್ಲ.”

“ ಸ್ವಲ್ಪ ತಡೆದುಕೊಳ್ಳಬಾರದೇ ? ವಾಯ ಹಾಕಿದ್ದೇನೆ—ಒಂದೆರಡು ಒಂ ತಡವಾಗಬಹುದು.”

“ ಕೇಳಿದೆಯಾ ? ಪನೆಂದು ಹೇಳಿದಳು.”

“ ದಾರಿಗೆ ಬರುತ್ತಿದ್ದಾಳೆ. ಇವತ್ತು ನಾಳೆ ಒಮ್ಮುತ್ತಾಳೆ.”

“ ಈಗೊಂದು ನಲ ಕೇಳಿಸೋಡು.”

“ ಈಗ ಬೇಡಷ್ಟು. ನನ್ನ ಮಾತು ತೆಗೆದುಕೊಣಿ ?”

“ ಕೇಳಿಮ್ಮು ಎಂದರೆ ಏನೋ ದವಲತ್ತು ಮಾಡುತ್ತೀರ್ಣಿ ”

ಎಂದ. ಮುತ್ತಮ್ಮಿಸಿಗೆ ಉಭಯಸಂಕಟಕ್ಕಿಟ್ಟುಕೊಂಡಿತು. ರಾಮು ರಾಜಪ್ಪಿಸಿಗೆ ಅಸಮಾಧಾನವಾದರೆ ಬರುವ ಖಾಸಿಗೆ ನೋಸನಾಗುತ್ತದಲ್ಲಾ ಎಂದು ಭಯ. ಅನುಮಾನಿಸುತ್ತಾ ಎದ್ದು ಅಚ್ಚಮ್ಮನ ಕೋಣಿಗೆ ಬಂದು

“ ಏನು ಅಚ್ಚಮ್ಮು, ಏನು ಯೋಜನೆ ಮಾಡುತ್ತಿರುವೆ ” ಎಂದು ಕೇಳಿದಳು.

‘ ಏನೂ ಇಲ್ಲಮ್ಮು. ಸುಮ್ಮನೆ ಕುಳಿತುಕೊಂಡೆಿ.’

“ ರಾಮುರಾಜಪ್ಪ ಬಂದಿದ್ದಾನೆ.”

“ ಸ್ನೇಹಿದಿದೆ.”

“ ಕೇಳು ಎಂದು ಹೇಳಿದೆ.”

ನಗ್ನಸತ್ಯ

“ ನಿಹೀನು ಹೇಳಿದಿರಿ.” -

“ ಸಿನ್ನ ಕೇಳಿದೆ ನಾನು ಏನು ಹೇಳಲಿ.”

“ ಇವತ್ತು ಚೇಡಿಯಮ್ಮೆ.”

“ ನಾಳಿ ಭಾ ಅನ್ನ ಲೇ ?”

ಅಚ್ಚುಮ್ಮೆ ಶೈಳಕಾಲ ಯೋಚನೆ ಮಾಡಿದ್ದು. ತನಗೆ ಶಾದಿದ್ದ ಜೀವನದ ಚಿತ್ರ ಸುಸ್ಪಷ್ಟವಾಗಿ ಎದುರಿಗೆ ಸಿಂತಿತು. ಅದು ಅನಿವಾರ್ಯವಾಗಿ ಅಪರಿಹಾರ್ಯವಾಗಿರುವಾಗ ಇಂದೇನು ನಾಳಿಯೇನು ?

“ ಏನು ಹೇಳಲಮ್ಮೆ ” ಎಂದು ಮುತ್ತಮ್ಮೆ ಮತ್ತೆ ಕೇಳಿದ್ದು.

“ ನಾಳಿ ಬರಹೇಣ ”

ಎಂದೆಳು.

ಅಂದೇ ಕೆಲವ ಕೃಗೂಡಲೀಲಾವೆಂದು ರಾಮರಾಜಪುನಿಗೆ ತನು ಅಸಮಾ ಧಾನವಾಯಿತು. ಆದರೆ ಮಾರನೆಯ ದಿವಸ ಸಾಧ್ಯವಾಗುತ್ತದೆಂದು ಸನ್ನದ್ದೇ ಅವನು ಸಂತೋಷನಷ್ಟುಕೊಂಡು ಮುತ್ತಮ್ಮನ ಕ್ಯಾಗೆ ಸೂರು ರೂಪಾಯಿ ಹಾಕಿಹೇಳಿದೆ.

ಮಾರನೆಯ ದಿನ ರಾಮರಾಜಪು ಬರುವ ಕ್ಯಾಕ್ಕಿಗೆ ಸ್ವಾನ ಉಟ್ಟಮುಗಿಸಿ ತಲೆ ಬಾಚಿಕೊಂಡು, ಶುಭ್ರವಾದ ವಸ್ತು ಘರಿಸಬೇಕೆಂದು ಮುತ್ತಮ್ಮೆ ಅಚ್ಚುಮ್ಮೆನಿಗೆ ಸೂಚಿಸಿದೆಳು.

ಮನಸ್ಸಿಗೆ ಮುದವಿಲ್ಲದಿದ್ದರೂ ಅಚ್ಚುಮ್ಮೆ ಅಲಂಕಾರ ಮಾಡಿಕೊಂಡೆಳು.

ಮುತ್ತಮ್ಮೆ ಅವಳ ಸಮಿಾಪಕ್ಕೆ ಬಂದು

“ ರಾಮರಾಜಪು ಬಹಳ ಒಕ್ಕೆಯವನಮ್ಮೆ, ಉದಾರಿ, ದಿಲಿಷ್ಟರ ಮನುಕ್ಕು. ದುಡ್ಡಿನ ಮುಖ ನೋಡುವನಲ್ಲ. ಒಂದೊಂದು ದಿನ ಇಲ್ಲೇ ಸೂರಿನ್ನೂರು ರೂಪಾಯಿ ಖಚುಮಾಡುತ್ತಾನೆ. ಅವನಿಗೆ ನೀನು ಪ್ರಿಯ ವಾಗಿದ್ದರೆ ಸಿನ್ನ ಭಾಗ್ಯದ ಬಾಗಿಲು ತೆಗೆಯುತ್ತದೆ. ಆದರೊಂದು ವಿಷಯ ನೀನು ಜ್ಞಾನ ಪಕದಲ್ಲಿಟ್ಟುಕೊಂಡಿರಬೇಕು.”

“ ಏನದು ಹೇಳಿ ?”

“ ಅವನಾಗಲಿ ಬೇರೆಯವರಾಗಲಿ ಸಿನಗೆ ಕೊಡುವ ಹಣವ ಅಧಿಭಾಗ ನನಗೆ ಕೊಟ್ಟುಬಿಡಬೇಕು.”

“ ಎಲ್ಲಾ ಸೀವೇ ತೆಗೆದುಕೊಳ್ಳಿ. ನಾನು ಬೇಡನೆನ್ನತ್ತೀನೆಯೋ ?”

“ ಅದಕ್ಕೆ ಸಿನ್ನ ಹುಟ್ಟಿ ಎಂದು ನಾನು ಕರೆಯುವುದು. ನೀನೂ ಬದುಕಿ ಬೇಕು, ನಾನೂ ಬದುಕಬೇಕು. ವಯಸ್ಸಿರುವಾಗ, ಮೈ ಗಟ್ಟಿಯಾಗಿರುವಾಗ ಕೈಗೆ ನಾಲ್ಕುಕಾಸು ಮಾಡಿಕೋ. ನಮ್ಮ ಮನೆಗೆ ಬಂದದ್ದಕ್ಕೆ ಸಿನ್ನ ‘ಅಯ್ಯೋ’ ಎಂದುಕೊಳ್ಳಬಾರದು.”

“ ಹಾಗೇ ಆಗಲಿ. ಸಿನ್ನ ಇನ್ನದಂತೆಯೇ ನಾನು ನಡೆದುಕೊಳ್ಳತ್ತೀನೆ”

ಎಂದು ಒಟ್ಟುಗೆಯೆತ್ತಿಕು.

ಅಜ್ಞಮೃನ ಗಂಭೀರವದನ ಸೂರ್ಯಿ ಮುತ್ತಮೃ ಕೇಳಿದಳು

“ ಇನ್ನೂ ಏನು ಯೋಚನೆ ?”

“ ಏನೂ ಇಲ್ಲ. ನಾನು ಹೇಳಿದರೆ ಸೀವು ಬಯಸ್ಸಿರೇನೋ ?”

“ ಹೇಳಿ, ಬಯಸ್ಸುವುದೇಕೇ ?”

“ ಅವರನ್ನು ಹೇಗಾದರೂ ಒಮ್ಮೆ ಇಲ್ಲಿ ಬರಮಾಡಬಾಗುವುದಿಲ್ಲವೇ ?”

“ ಶೇಷಗಿರುವನ್ನೇ ! ಅವನ ಭೃತ್ಯಾತಿ ಸಿನಿನ್ನೂ ಇಂದಿಲ್ಲ. ಅವನ್ನೇಲ್ಲಿ ಹಿಕ್ಕುತ್ತಾನೆ ಎಂದು ಹುಡುಕಲು ?”

“ ಮನೆ ಗುರುತು ನಾನು ಹೇಳುತ್ತೀನೆ.”

“ ಅವರ ಮನೆ ಬಾಗಿಲಿಗೆ ನಾನು ಹೊಗಲ್ಲಿಮೃ : ”

“ ನಾಗರಾಜನನ್ನು ಕಳಿಸಿದರೆ.”

“ ಅವನು ಹೊಗುವುದಿಲ್ಲಮೃ. ಅವನ ಸ್ವಭಾವ ನೀನು ಕಾಣಿ. ಕಳಿದುಹೊಡದ್ದು ಹೊರಿಯಿತು. ಎಪ್ಪು ದಿವಸ ಮಣಾನುಬಂಧವೋ ಅಪ್ಪೋ ದಿವಸ ಪ್ರಾಪ್ತಿ. ಶೇಷಗಿರಿ ಸಿನ್ನ ಭಾಗಕ್ಕೆ ಇಲ್ಲವೆಂದುಕೊಂಡು ಅವನನ್ನು ಮರಿತುಬಿಡು.”

ಮರಿಯಲೆತ್ತಿಸುತ್ತಾ ಅಜ್ಞಮೃ ರೂಪಿನಲ್ಲಿ ಕುಳಿತುಕೊಂಡಳು. ಆದರೆ ಮರವಿಗಿಂತ ನೀನಹೇ ಹುಟ್ಟಿಗಿ ಬಂದು ಕಾಡುತ್ತಿತ್ತು.

ಹೊರಗಡೆ ಯಾರೋ ಬಂದು ಬಾಗಾಲಿನ ಹತ್ತಿರ ಚ್ಚಿಸಿಕಲ್ಲಾ ಇಟ್ಟು. ಒಳಕ್ಕೆ ಬಂದಂತಾಯಿತು.

ಅಜ್ಞಮೃನ ಎದೆ ರುಳ್ಳಿಂದಿತು.

ನಗ್ನ ಸತ್ಯ

ರಾಮರಾಜಪುನ ಧ್ವನಿ ಕೇಳಿಸಿತು. ಅವನೂ ಮುತ್ತಮ್ಮೆ ಸಿಸಿಸಿ ಮೊತ್ತನಾಡುತ್ತಿದ್ದರು ಕೇಳಬಂತು. ಮುತ್ತಮ್ಮೆ ಒಳಕ್ಕೆ ಬಂದು

“ ರಾಮರಾಜಪು ಬಂದಿದಾದ್ದನಮ್ಮೆ. ಒಳಕ್ಕೆ ಕಳಿಸಲ್ಪೋ ? ”

ಅಚ್ಚುಮ್ಮೆ ಉತ್ತರ ಹೇಳಲ್ಪಿ. ಅವಳ ಕಣ್ಣಿಂದ ಬಂದೀರು ಹನಿ ಮಾಡಿಯಿತು. ಮುತ್ತಮ್ಮೆ ಅದನ್ನು ಸೂರ್ಯದಂತಿ ಬಂದು ಪಕ್ಕಕ್ಕೆ ತಿರುಗಿ ಶಾಖ್ಯ ಒರಸಿಕೊಂಡಳು.

“ ಬೇಗ ಹೇಳು—ಸಿನ್ನದೊಂದು ರಾಮಾಯಣ-ನಾನು ಸ್ವಲ್ಪ ಹೂರಗೆ ಹೊಗಿಬರಬೇಕು.”

“ ಎನ್ನ ಹೊತ್ತಿಗೆ ಬರುತ್ತೀರಿ.”

“ ಕಾಫಿ ತಿಂಡಿ ಬೇಕಂತಿ—ತೀಗರುಕೊಂಡು ಅಥ್ರ ಗಂಟಯಲ್ಲಿ ಬರುತ್ತೀನೆ. ನಾನು ಹೋದ ಮೇಲೆ ಒಳಗೆ ತಲೆಬಾಗಿಲು ಚಿಲಕ ಹಾಕಿಕೊ. ನಾನು ಬಂದು ಶಾಖ್ಯತ್ವೀನೆ—ಅಮೇಲಿ ತಿಗೆದರಾಯಿತು.”

ಮುತ್ತಮ್ಮೆನ ಹಿಂದೆ ಅಚ್ಚುಮ್ಮೆ ಹೋದಳು. ತೊಟ್ಟಯಲ್ಲಿ ಮುತ್ತಮ್ಮೆನ ಮಾಜದ ಮೇಲೆ ಪದ್ಧತಿ ಸನ ಹಾಕಿಕೊಂಡು ಸಿಗರೀಟ್ ಸೇದುತ್ತಾ ರಾಮ ಶಾಖು ಕುಳಿತ್ತಿದ್ದು. ಮಂಚದ ಮುಂದೆ ಅನನ ಪಂಥಾಷಾಗಳು ಬಿದ್ದಿದ್ದವು.

“ ಮನೆ ಜೋಕೆ ” ಎಂದು ಮುತ್ತಮ್ಮೆ ಅಚ್ಚುಮ್ಮೆನಿಗೆ ಹೇಳಿದಳು.

“ ನಾನು ಹೊಗಿಬರುತ್ತೀನಪ್ಪ ” ಎಂದು ರಾಮರಾಜಪುನಿಗೆ ಹೇಳಿದಳು.

“ ಒಟ್ಟುಯದಮ್ಮಾ ”

ಅಚ್ಚುಮ್ಮೆ ತಲೆಬಾಗಿಲು ಹಾಕಿ ಅಲ್ಲಿಯೇ ಸ್ವಾಪ್ತ ಹೊತ್ತು ನಿಂತಳು. ರಾಮರಾಜಪು ಅವಳನ್ನು ಸೋಡಿ

“ ಒಳಗೆ ಬಾ—ಅಲ್ಲಿಕೆ ನಿಂತಿದ್ದೀಯಾ ? ” ಎಂದ.

ಅಚ್ಚುಮ್ಮೆ ಹೊರಗಿನ ತೊಟ್ಟಿಬಿಟ್ಟು ಒಳಗಿನ ತೊಟ್ಟಿಗೆ ಬಂದು ರಾಮ ಶಾಖಪುನ ಎದುರು ಗೋಡೆ ಒರಗಿಕೊಂಡು ನಿಂತಳು.

“ ಹೂರ ನಿಂತಿದ್ದೀಯಲ್ಲ. ಇಲ್ಲಿ ಬಂದು ಹತ್ತಿರ ಕೂಡ ಶಾರದೇ ? ”

ಅಚ್ಚುಮ್ಮೆ ನಿಂತಲ್ಲಿಯೇ ನಿಂತಿದ್ದಳು. ರಾಮರಾಜಪು ಎದ್ದುಹೊಗಿ

ನಗ್ನಸತ

ಅವಳ ಕೈಪಿಡಿದು ಕರೆತಂದು ಮಂಚದವೇಲೆ ಪಕ್ಷದಲ್ಲಿ ಕುಳಿರಿಸಿಕೊಂಡು
ಅವಳ ಗಲ್ಲಿ ಪಿಡಿದೆತ್ತು.

“ ಕಣ್ಣಬಿಟ್ಟು ನನ್ನ ನೋಡುವುದಿಲ್ಲವೇ ? ”

“ ನೋಡಿದೆನಲ್ಲಾ..”

“ ಇನ್ನೂ ಅನುಮಾನಿಸುತ್ತಿರುವೆಯಲ್ಲ.”

ಅಚ್ಚೆ ಮ್ಯಾ ಮಾರುತ್ತರಗೊಡಲಿಲ್ಲ.

“ ಏನು ಚಿಂತೆ ಇದೆ ಹೇಳು—ನಾನು ಪರಿಹಾರಮಾಡುತ್ತೇನೇ.”

“ ಚಿಂತೆಯೇನೂ ಇಲ್ಲ..”

“ ಏನೂ ಇಲ್ಲಿದ್ದರೆ ಹೀಗಿರುತ್ತಿದ್ದೆ ಯಾ ? ”

“ ಹೀಗಿದ್ದೇನೇ..”

“ ಕನ್ನಡ ತಂದು ಮುಂದೆ ಪಿಡಿಯಲೇ ? ”

“ ಬೇಡ..”

ರಾಮರಾಜಪ್ಪ ಪಸೋ ತೆಗೆದು ಐವತ್ತು ರೂಪಾಯಿ ತೆಗೆದುಕೊಂಡು
ಅವಳ ಕೈಯಲ್ಲಿಟ್ಟು

“ ಇದು ನಿನ್ನದು. ಮುತ್ತಮ್ಮನಿಗೆ ಹೇಳಬೇಡ. ಅವಳಿಗೆ ಕೊಡಬೇಂ
ಕಾಮದನ್ನು ನಾನು ಕೊಡುತ್ತೇನೇ..”

“ ನಗೇರೆ ಇಷ್ಟೊಂದು ದುಡ್ಡು..”

“ ಈ ಮಾತು ನಾನು ಇವತ್ತೇ—ನಿನ್ನ ಬಾಯಂದರ್ತೇ – ಕೇಳಿದ್ದು.
ಇರಲ್ಲಿ ತೆಗೆದುಕೊಂಡಿ. ನಿನಗೆ ಏನು ಬೇಕು ಹೇಳು, ತಂದುಕೊಡು
ತ್ತೇನೇ”

ಅಚ್ಚೆ ಮ್ಯಾ ನ ಮನಸ್ಸಿನಲ್ಲಿ ಮಹಾಯಂಥ ವಾಗುತ್ತಿತ್ತು. ರಾಮರಾಜಪ್ಪ
ಖಡಗರಿಯಾಗಿ ನಡೆದುಕೊಂಡಿದ್ದು, ತನ್ನ ವಿಶ್ವಾಸವನ್ನು ಯಾಚಿಸುತ್ತಿದ್ದು.
ಅವನು ಕೊಟ್ಟಿ ಹೊಕ್ಕೆ ಪ್ರತಿಯಾಗಿ ಸರಿಯಾಗಿ ನಡೆದುಕೊಳ್ಳುವುದು ತನ್ನ
ಧರ್ಮವೆಂದು ಉಗೆದಳು. ಹಾಗೆ ನಡೆದುಕೊಳ್ಳಿದ್ದರೆ ಮುತ್ತಮ್ಮನ
ಕೊಪೆವನ್ನು ದುರಿಸಬೇಕಾಗಿತ್ತು. ಮನ ಬಿಟ್ಟು ಆಚೆ ಮುತ್ತಮ್ಮನ ಕಳಿಸಿದರೆ
ತನ್ನ ವಾಡೇನು ಎಂಬ ಚಿಂತೆ ಹತ್ತಿತ್ತು.

ಮೌನಭಾಗಿದ್ದ ಅಚ್ಚೆ ಮ್ಯಾ ನನ್ನ ನೋಡಿ ರಾಮರಾಜಪ್ಪ..

ನಗ್ನಾಶ

“ ಇನ್ನೂ ಯೋಚನೆಮಾಡುತ್ತಿರುವೆಯಲ್ಲ. ನಾನು ಕೊಟ್ಟದ್ದು ಸಾಲದೇ ? ”

“ ಹೀ ! ಹೀ ! ಇಷ್ಟೇ ಎಂದು ನಾನೇ ಕೇಳಲ್ಲದೆ ? ನನಗೆ ದುಡ್ಡಿನ ದಾಢಪಲ್ಲ.”

“ ಇನ್ನೂ ಯಾವ ಧಾರೆವಿದೆ ಹೇಳು.”

“ ಯಾವದೂ ಇಲ್ಲ. ವಿಶ್ವಾಸ ಒಂದಿದ್ದರೆ ನಾಕು.”

ರಾಮರಾಜಪ್ಪನ ನುಖಿ ಅರಳತು. ಎದ್ದು ಸಿಂತು ಅಚ್ಚುಮ್ಮನನ್ನು ಎಬ್ಬಿಗೆ ರೂಪಿಗೆ ಕರೆದುಕೊಂಡು ಹೋದ.

ಮುತ್ತಮ್ಮು ಓಂದಿರುಗಾ ಬಂದು ಬಾಗಿಲು ಬಡಿದಾಗ ಇಲ್ಲಿರೂ ಹೂರಿನ ಮಂಜದ ಮೇಲೆ ಮಾತನಾಡುತ್ತ ಕುಳಿತ್ತಿದ್ದರು. ಬಿಂಗಿಲನಲ್ಲಿ ಬಂದ ದಣಿನನ್ನು ಸುದಾರಿಸಿಕೊಳ್ಳುತ್ತಾ ಮುತ್ತಮ್ಮು ಕ್ಷಯಲ್ಲಿದ್ದ ತೀಲ, ಪಾತ್ರೀ ಕೇಳಿಟ್ಟು ಕುಳಿತುಕೊಂಡಳು.

“ ಪರಿತ ಬಸಿಲು ” ಎಂದ ರಾಮರಾಜಪ್ಪ.

“ ಬಸಿಲಾದರೇನು, ಮಳೆಯಾದರೇನು—ನೀನು ಕೇಳಬೇಕಲ್ಲವ್ವು.”

“ ಗಾಡಿವಾಡಿಕೊಂಡು ಬರಬೇಕಾಗಿತ್ತು.”

“ ಕಾಣಿ ತುಳುಕಿ ಚೆಲ್ಲಿಹೋಗುತ್ತದೆಲ್ಲಾ ಎಂದು ನಡೆದೇ ಬಂದುಬಟ್ಟೆ.”

“ ನಾಗರಾಜ ಎಲ್ಲಿ ? ”

“ ಎಲ್ಲ ಕಾಳಾಗಿ ಹೋದನೋ ! ”

ಒಳಗೆ ಹೋಗಿದ್ದ ಅಚ್ಚುಮ್ಮನನ್ನು ಕಣಗಿ

“ ತಿಂಡಿ ಕಾಣಿ ರಾಮರಾಜಪ್ಪನಿಗೆ ಕೊಡಮಾಡ್ ” ಎಂದಳು.

“ ಎಲ್ಲರಿಗೂ ಕೊಡು ” ಎಂದು ರಾಮರಾಜಪ್ಪ ಹೇಳಿದ.

ಅಚ್ಚುಮ್ಮು ಪ್ರೋಟ್ಟಿಂಗಳನ್ನು ಬಂಧಿ ರಾಮರಾಜಪ್ಪನಿಗೂ ಮುತ್ತಮ್ಮು ನಿಗೂ ಎರಡೆರಡು ಚಾಂಗಿರು, ವಕೋಡ, ಚೌಳೊ ಇಟ್ಟಿಕೊಟ್ಟಳು. ಕಾಫಿಯನ್ನು ಲೋಟಿಗೇಗೆ ಬಗ್ಗಿನಿ ಅವರ ನುಂದಿಟ್ಟಳು. ತಾನು ಸ್ವಲ್ಪಿ ತಿಂಡಿ ತೆಗೆದುಕೊಂಡು ಅಡಿಗೆಯ ಮನಿಗೆ ಹೋದಳು.

ತಿಂಡಿ ತಿನ್ನುತ್ತಿರುವಂತೆ ಮುತ್ತಮ್ಮು ಮೇಲ್ಲನೆಷ್ಟು ರಾಮರಾಜಪ್ಪನ ಬಳಗೆ ಬಂದು

ನಗ್ಗು ಇತ್ತಿ

“ ಸರಿಯಾಗಿ ಇದ್ದು ಈನಪ್ಪು.” ಎಂದಳು

“ ಸರಿಯಾಗಿಯೇ ಇದ್ದು ಅದರೆ ಅವಕ ಮನಸ್ಸಿನಲ್ಲಿ ಏನೋ ದುಃಖ.”

“ ಹೌದು—ಒಂದೆರಡು ದಿನದಲ್ಲಿ ಸರಿಹೊಗುತ್ತದೆ ”

“ ಏನದು ದುಃಖ ? ”

“ ನಿಧಾನವಾಗಿ ಹೇಳುತ್ತೇನೆ. ಇವತ್ತು ಬೇಡ. ಎಷ್ಟು ಕೊಟ್ಟಿ ? ”

“ ಅದು ಸಿನಗೆಕೇ ? ಸಿನಗೆ ಕೊಡುವುದು ಕೊಟ್ಟರಾಯಿತಬ್ಬೋ ? ”

“ ಸುಮ್ಮನೆ ಕೇಳಿದೆ. ಹೇಳಿದು. ಪರವಾಗಿಲ್ಲ. ನಾನೇನು ಅವಳ ಹೆತ್ತಿರ ಕಿರುಕೊಳ್ಳುವುದಿಲ್ಲ.”

ರಾಮರಾಜಪ್ಪ ತನ್ನ ಬಲಗ್ಗೆಯು ಬಂದು ಬೆಂಧು ತೋರಿಸಿದ.

ಇಬ್ಬರ ಉಪಹಾರ ಮಾಗಿಯಿತು. ಕುಳಿತ್ತಲ್ಲಿಗೇ ಸೀರು ತರಿಸಿಕೊಂಡು ಕುಟುಂಬ ಮುತ್ತಮ್ಮನ್ನು ಲೈಂಬಕ್ಕು ಕ್ರೀತಿಯಾದ್ದರಿಂದ ಅಚ್ಚುಮ್ಮೆ ಪಾತ್ರಿಗಳನ್ನು ತೆಗೆದುಕೊಂಡು ಹೂರೀಗಲು ಬಂದಾಗ

“ ಹೊವಿದೆ—ತಲೆತುಂಬ ಮುಸಿದುಕೊಣಿ.”

ಎಂದಳು.

ರಾಮರಾಜಪ್ಪ ಸಾವಕಾರವಾಗಿ ಕುಳಿತು ವರಮಾ ಸಿಗರೆಟ್‌ನ ಮುಗಿಸಿ, ಮುತ್ತಮ್ಮನ್ನಿಗೆ ಕಣ್ಣನ್ನು ಮಾಡಿ ರೂಪಿಗೆ ಎದ್ದು ಹೊಡಿ. ಮುತ್ತಮ್ಮಾ ಅಚ್ಚುಮ್ಮೆ ಸನ್ನು ಅಲ್ಲಿಗೆ ಕಳಿಸಿಕೊಟ್ಟಿ ತಲೆಬಾಗಿಲೆದುರಿಗೆ ಅಕ್ಕೆ ಅಲಿಸುತ್ತು ಕುಳಿತಳು.

ಸ್ವಲ್ಪಕೊತ್ತಿನಲ್ಲಿ ವೆಂಕಟಮ್ಮನ್ನು ಬಂದು ಮುತ್ತಮ್ಮನ ಜತೆ ಮಾತ್ರ ನಾಡುತ್ತ ಕುಳಿತಳು.

ರಾಮರಾಜಪ್ಪ ಹೊರಗೆ ಬಂದು ಮುತ್ತು ತೊಳಿದುಕೊಂಡು ವೆಂಕಟಮ್ಮನ್ನು ಸೊಂಡಿ

“ ಏನು ವೆಂಕಟಿ—ಬಯಳ ದಿವಸಕ್ಕೆ ಬಂದೆ ”

ಎಂದು ಮಾತನಾಡಿಸಿ, ಬಟ್ಟಿಹಾಕಿಕೊಂಡು, ಮುತ್ತಮ್ಮನನ್ನು ಕರಿಂಡು ಅವಳ ಕೈಯಲ್ಲಿ ಇಪ್ಪತ್ತು ರೂಪಾಯಿ ಹಾಕಿ ಹೊರಡಲಸುವಾದ.

“ ಶುನಿಂದಿ ಯಾವಾಗಪ್ಪು ಬರುವುದು ” ಎಂದಳು.

ನಗ್ನ ಸತ್ಯ

“ನಾಡಿದ್ದು ಬರುತ್ತೇನೆ. ಮಧ್ಯಾಸ್ಟ ಬರುವುದಕ್ಕಾಗಿದ್ದರೆ ರಾತ್ರಿ ಬರುತ್ತೇನೆ.”

“ಅದೇನಾದರೂ ತರಿಸಿದಬೇಕೇ ?”

“ಅವಳು ತೆಗೆದುಕೊಳ್ಳುತ್ತಾ ಕೆಂಮೀ ?”

“ಹಾಃ ! ಅದರ ಗಂಥನ್ನೂ ಕಾಣಿಲು.”

“ಹೋಗಲ ಬಿಡು-ಅದೇ ಬೇಡ.”

“ಸಂಗೆ....”

“ಸಿನಗೆ ಬೇಕಾಗಿತ್ತೇನು ?”

“ಎಷ್ಟು ದಿವಸವಾಯ್ತು-ಸೀಸೆ ಯೋಚಿಸು.”

“ನಾನು ಬರುವಾಗ ಸಿನಗೆ ತಂದುಕೊಡುತ್ತೇನೆ-ಬರುತ್ತೇನೆ.”

ಎಂದು ಮುತ್ತಮುಸಿಗೆ ಹೇಳಿ, ಅಷ್ಟುಮೃಸನ್ನು ಮತ್ತೊಮ್ಮೆ ಕಷಣ್ಣಂಜಿ ನೋಡಿ ಬೈಸಿಕಲ್ ಹತ್ತಿ ಹೊರಟುಬಟ್ಟ.

ರಾಮರಾಜಪ್ಪ ಹೋದಮೇಲೆ ಅಷ್ಟಮೃ ಮುತ್ತಮುಸನ್ನು ಒಳಕ್ಕೆ ಕರೆದು ಅವನು ಕೊಟ್ಟಿದ್ದ ಐವತ್ತು ರೂಪಾಯಿಗಳನ್ನು ಅವಳಿ ಕ್ರಿಗ್ ಹಾಕಿದ್ದು. ಮುತ್ತಮೃ ಸಾವಕಾಶವಾಗಿ ಸೋಟುಗಳನ್ನೆಂದಿನಿಷ್ಟುತ್ತಿದ್ದು ರೂಪಾಯಿಗಳನ್ನು ತೆಗೆದು ಅಷ್ಟಮುಸಿಗೆ ಕೊಡುತ್ತಾ.

“ಯಾವಾಗಲೂ ಪೀಠೇ ಸೀಯತ್ತಾಗಿದ್ದರೆ ಸಿನಗೆ ಒಳ್ಳೆಯದು.”

ಎಂದು ಉಸಡೆಕೆವಿತ್ತು ಉಳಿದ ನೋಟುಗಳನ್ನು ಸೊಂಟಕ್ಕೆ ಸೇರಿಸಿದಳು.

ಮುತ್ತಮುಸ ಮನೆಯ ಜೀವನಕ್ಕೆ ಅಷ್ಟಮೃ ಕಾಲಕ್ಕೆ ಮೇಂದಿ ಕೊಳ್ಳಲಾರಂಭಿಸಿದಳು. ರಾಮರಾಜಪ್ಪ ಆಗಾಗ್ಗೆ ಬಂದು ಹೋಗುತ್ತಿದ್ದೆ. ರಾಮರಾಜಪ್ಪನೇಬ್ಬ ನನ್ನ ತೃಪ್ತಿಪಡಿಸುವುದರಲ್ಲಿ ಅಷ್ಟಮುಸ ಕರ್ತವ್ಯ ಮುಗಿಯುತ್ತಿರಲ್ಲಿ. ಮುತ್ತಮುಸ ಮನೆಗೆ ಬರುತ್ತಿದ್ದವರು ಯಾರಿಡಿ ಸಿಷ್ಟುಲರಾಗಿ ಹೋಗುವಂತಿರಲ್ಲಿ. ವೆಂಕಟ, ನಾಗು, ಕಮಲ ಯಾರೂ ಬರದಿದ್ದ ದಿವಸ ಎಲ್ಲ ಅತಿಥಿಗಳನ್ನು ಆದರಿಸುವ ಕೆಲಸ ಅಷ್ಟಮುಸ ದಾಗುತ್ತಿತ್ತು.

ಒಂದೊಂದು ದಿನ ಬೇಳೆಗೆ ಯಿಂದ ಸಂಚೆಯವರೆಗೆ ಒಂದೇ ಸಮನಾಗಿ

ನಗ್ನ ಸತ್ಯ

ಗಾಣದೇತ್ತಿ ನಂತೆ ದುಡಿದು ಹಾಸಿಗೆ ಕಂಡೇನೇ ಎಂದು ಅಚ್ಚು ಮೃತ್ಯು ಇತ್ತುದ್ದು. ರಾತ್ರಿ ಯಾರಾದರೂ ಬಂದು ಭಾಗಿಲು ಬಡಿಯುತ್ತಿದ್ದರು. ಮುತ್ತಮೃತ್ಯು ಏದ್ದು ಭಾಗಿಲು ತೆಗೆಯುತ್ತಿದ್ದಳು. ಇದು ನಿವಿಪದಲ್ಲಿ ಅಚ್ಚು ಮೃಸಿಗೆ ಕರೆ ಬರುತ್ತಿತ್ತು. ‘ಸಾಧ್ಯವಿಲ್ಲ. ನನಗೆ ಅಯಾಸವಾಗಿದೆ’ ಎಂದು ಹೇಳಿಕೊಳ್ಳುವುದು ಅಚ್ಚು ಮೃಸಿಗೆ ಸಾಧಿಸಲಿಲ್ಲ.

ಈ ದುಡಿನೆಯನ್ನು ಬಹೇ ದಿವಸಕಾಲ ಸತತವಾಗಿ ಅಚ್ಚು ಮೃತ್ಯು ಅನುಭವಿಸಲಾರಳಂದು ಮುತ್ತಮೃತ್ಯು ಕಂಡುಕೊಂಡಳು. ಬಂದು ರಾತ್ರಿ ಅಚ್ಚು ಮೃತ್ಯು ತೀರ ಸುಸ್ತಾಗಿ ಮುಲಗಿದ್ದಳು. ಮುತ್ತಮೃತ್ಯು ಬಿಸಿನೀರಿಗೆ ಬಂದು ಚೈಪಢ ಬೆರಿಸಿ ಕುಡಿಸಿದಳು. ರಾತ್ರಿ ಜಿನಾಂಗಿ ಸಿದ್ದಿ ಬಂತು. ಜೀಕಾಗಾಗುವ ಹೊತ್ತಿಗೆ ದಣಿವ್ಯಾಸ್ಪಿಲ್ಲಿ ಪರಿಹಾರವಾಗಿತ್ತು.

“ಅದೇನೀರಿ.... ರಾತ್ರಿ ಸಿವೈ ಕುಡಿಸಿದ್ದು” ಎಂದು ಅಚ್ಚು ಮೃತ್ಯು ಕೇಳಿದಳು.

“ಅದೋಂದು ಸಿದ್ದಾಪಢ. ಎಂಥ ದಣಿವನ್ನಾದರೂ ಪರಿಹಾರಮಾಡುಬ್ಲಿಲ್ಲದು.”

“ದುವರ್ಣಸನೇ !”

“ಚೈಪಢದ ವಾಸನೆ, ರುಚಿ ಸೋಡಬಾರದಮ್ಮು.”

ನಾಲ್ಕು ದಿನ ಚೈಪಢ ಸೇವಿಸಿದ ಮೇಲೆ ಅಚ್ಚು ಮೃತ್ಯು ಅದರ ವಾಸನೆ ರುಚಿ ಮರಯಲು ಸಾಧ್ಯವಾಯಿತು. ಸಂಚೇಯಾಯಿತೆಂದರೆ ಅವಳಿಲ್ಲಿ ವಿಚಿತ್ರದಾಹ ಹಾಟ್ಟಿತ್ತಿತ್ತು. ಬಾಯಿ ಒಳಗೆ ಹೋಗುತ್ತಿತ್ತು. ತಲೆ ಒಡೆಯುವಂಥಾಗಿಲೇ. ಅಚ್ಚು ಮೃತ್ಯುನ ಅವಸ್ಥೆ ನೋಡಿ ಮುತ್ತಮೃತ್ಯುನೇ ಹೋಗಿ ‘ಚೈಪಢ’ ತಂದುಕೊಡುತ್ತಿದ್ದಳು. ರಾಮರಾಜಪ್ಪ ಬಂದ ದಿನ ಚೈಪಢದ ಬಂದೀರಂಡು ಶೀಷೆಗಳನ್ನು ತಂದು ಮುತ್ತಮೃತ್ಯುನ ಕೈಯಲ್ಲಿಟ್ಟು ಹೋಗುತ್ತಿದ್ದು.

ಅಚ್ಚು ಮೃತ್ಯುನಲ್ಲಿ ತೃಪ್ತಿಪಟ್ಟುಕೊಳ್ಳುವುದು ರಾಮರಾಜಪ್ಪನ ರಕ್ತ ಗುಣವಾಗಿರಲಿಲ್ಲ. ಕೆಲವು ದಿನಗಳ ಸಹವಾಸಾನಂತರ ಅವನಿಗೆ ಬೇಸರಿಕೆ ಹೊರಿತು. ‘ಅಚ್ಚು ಮೃತ್ಯು ಸಾಕು—ಬೇರೆ ಯಾರನ್ನಾದರೂ ಕರೆಸು’ ಎಂದು ಮುತ್ತಮೃತ್ಯುನಿಗೆ ಸೂಚನೆಯನ್ನಿತ್ತು. ಅವನ ಮನಸ್ಸು ತೃಪ್ತಿಪಡಿಸುವುದು ತನ್ನ ಪರಮ ಧರ್ಮವೆಂದು ಬಗೆದಿದ್ದ ಮುತ್ತಮೃತ್ಯು ಕಮಲನನ್ನು ಕರೆಸಿದಳು.

ರಾಮರಾಜಪ್ಪ ತನ್ನೆದುರಿನಲ್ಲೀ ಬೇರೆಯವರ ಜೀಗಿರುತ್ತಿದ್ದುಧನ್ಯ

ನಗ್ನ ಶಾಸ್ತ್ರ

ಅಚ್ಛದ್ವಾರೆಯಾದುತ್ತಿದ್ದಳು. ಒಂದೆರಡು ದಿನ ಮನಸ್ಸು ಸ್ವಲ್ಪ ನೋಂದಿತು.
‘ ಚೇಡವೆಂದು ಹೇಳುವುದಕ್ಕೆ ನನಗೇನು ಅಧಿಕಾರ ’ ಎಂದುಕೊಂಡಳು.

ಕಿತ್ತುಕೊಂಡು ತಿನ್ನುವವರಿಗೆ ನಾಲ್ಕುಕಾಸು ಕೊಟ್ಟು, ‘**ಬೈವಧ**’ ಕ್ಕೆ
ಖಚುವೊಡಿದರೂ ಅಚ್ಛದ್ವಾನ ಕೃಯಲ್ಲಿ ಸ್ವಲ್ಪ ಹಣವಿತ್ತು. ಅದನ್ನು
ಬಹಳ ಜೋವಾನದಿಂದ ಕಾಯ್ದುಕೊಂಡಿದ್ದಳು.

ಅಚ್ಛದ್ವಾನಿಗೆ ಅರು ತಿಂಗಳು ತುಂಬಿತು. ಇನ್ನು ದುಡಿಮೆ ನಾಧ್ಯಪರ
ಲ್ಲಿ. ಕುಡಿಕೆ ಹಣದಿಂದ ಚರಿತಾರ್ಥ ನಾಗಬೇಕಾಗಿತ್ತು. **ಅಚ್ಛದ್ವಾನನ್ನು**
ಕೂಡಿಸಿ ತಿನ್ನಲು ಹಾಕಬೇಕಲ್ಲಾ ಎಂದು ಮುತ್ತಮ್ಮು ಸಿಡಿಗುಟ್ಟು
ತ್ತಿದ್ದಳು.

ಅಚ್ಛದ್ವಾನಿಗೆ ಮುತ್ತಮ್ಮು ಪಿಂಸ ಕೊಡಹೋಗಲ್ಲಿಲ್ಲ. ಆಗಾಗ್ಗೆ ಗದರಿಸಿ
ಕೊಳ್ಳುತ್ತಿದ್ದಳು - ಬರ್ಯಾತ್ಮಿದ್ದಳು - ಅದರ ಹೊತ್ತುಮೊತ್ತಿಗೆ ಅವಳಿಗೆ
ಉಂಟಕ್ಕಿಟ್ಟು, ಮೂರು ನಾಲ್ಕು ದಿನಕ್ಕೂನ್ನು ಎಳ್ಳೆಸೀರು ಹಾಕುತ್ತಿದ್ದಳು.

ಮುತ್ತಮ್ಮು ಸಿವಾಜಿಮಂಬಿಯಂದ ಅಚ್ಛದ್ವಾನ ಆರ್ಕೆ ಮಾಡು
ತ್ತಿರಲ್ಲಿಲ್ಲ. ಅವಳ ಮನಸ್ಸಿನಲ್ಲಿ ಪ್ರಬಲ ಆಕಾಂಕ್ಷೆ ಮಾಡಿತ್ತು. ಆ ಆಕಾಂಕ್ಷೆ
ಸಾಧಿಸುವ ಕಾಲವನ್ನು ಬಹಳ ಆತುರದಿಂದ ಸಿರಿಕ್ಕಿಸುತ್ತಿದ್ದಳು.

ರುದ್ರಗಭಿರ ಸಾಗರದಂತಿದ್ದ ಈ ಫೂರಜೀವನದಲ್ಲಿಯೂ ಚಂದ್ರೇ
ದಯವಾಗಿತ್ತು. ನಾಳೆ ತನ್ನ ಮಗುವನನ್ನು ಲಂಲಿಸಿ ಹಾಲಿಸುವ ಹಂಬಲದಲ್ಲಿ
ತನ್ನ ಜೀವನದ ರುದ್ರಗಭಿರತೀಯನ್ನು ಅಚ್ಛದ್ವಾನರೆತಿದ್ದಳು. ಹಗಲಿರುಳೂ
ಇದೇ ನೈಸಫು-ಇದೇ ಕನಸು. ಅವಕ ಚಿತ್ತದಲ್ಲಿ ಶಿಶುವಾಗಲೇ ರೂಪ ಹೊತ್ತು
ಸಿಂತಿತ್ತು. ಕನಸು ಶಕ್ತಿವಾಗುವದನ್ನೇ ಉಂಟಿದ್ದುದು.

ಇ

ಶ್ರೀನಾಥ, ನೀಲಕಂಠರಾಯ, ಶಮು ಮಂವ್ಯರೂ ಒಟ್ಟಿಗೆ ಇಂಟಿರಾ
ಮಾಡಿಯೇಟ್ರಾ ಪರೀಕ್ಷೆಗೆ ಕಟ್ಟಿದರು. ನೀಲಕಂಠ, ಶಮುರಿಗೆ ತೇಗೆಡಿ
ಮಾಯಿತು; **ಶ್ರೀನಾಥ ನಿರೀಕ್ಷಿಸಿದ್ದಂತೆ ನಾಪಾಸಾದ.**

ನಗ್ನಾತ್ಯ

ಸೀಲಕಂಠರಾಯ ಡಾಕ್ಟರಾಗಬೇಕೆಂದು ಎಣಿಕೆ ಹಾಕಿಕೊಂಡ್ದು. ಅವನ ಮೃದುಮಸ್ಪಭಾವ, ಅನುಕಂಪ, ಬೈದಾಯರ್ ಡಾಕ್ಟರ್ ವೈಶ್ವತಿಗೆ ಹೇಳಿ ಮಾಡಿಸಿದ ಹಾಗಿತ್ತು. ಜಿಕ್ಕೆಂದಿನಲ್ಲೇ ಅವನ ಬಂಧುಭಾಂಧವರು ‘ನಮ್ಮ ಸೀಲಕಂಠ ಡಾಕ್ಟರಾಗುತ್ತಾನೆ-ಒಳಿಯ ಡಾಕ್ಟರಾಗುತ್ತಾನೆ’ ಎಂದು ಹೇಳುತ್ತಿದ್ದರು. ಸೀಲಕಂಠ ಎಂ. ಬಿ. ಎಸ್ ಕೋಸ್ಟ್ ತೆಗೆದು ಕೊಂಡ.

ಶರ್ಮರ್ ಮಾತಾಳಿ. ಅವನಿಗೆ ಲಾಯರ್ ಪ್ರತ್ಯೇಕ್ಯಾರ್ಟ್ ಕಟ್ಟಪ್ಪ ಬುತ್ತಿ ಯೆಂದು ಎಲ್ಲರೂ ಸೇರಿಸಿದ್ದರು. ಸ್ವಿತ್ತೆಗೆದುಕೊಂಡು ಮುಂದೆ ಬಿ.ಎಲ್ ಪರೀಕ್ಷೆಗೆ ಕೂಡತಕ್ಕುದೆಂದು ಅವನು ಸ್ಥಿರವಿಕೊಂಡಿದ್ದು.

ಶ್ರೀನಾಥನ ಭಿವಿಪ್ಪ ಅಡ್ಡಗೊಡೆಯ ಮೇಲೆ ದೀಪವಿಟ್ಟಂತಾಯಿತು. ಅವನ ಸಾಂತ್ಯಾಧಿರೂಪ, ವಾಯಿಸಂಗ ಅವನನ್ನು ಲೇಖಿಸವೈಶ್ವತಿಯ ಕಡೆ ಎಳೆಯುತ್ತಿತ್ತು. ಆದರೆ ಆದರಿಂದ ಇನ್ನೇನು ನಾಗನುವುದೇ? ಸಿತ್ರಾಜೀತ ಅಸ್ತಿಯ ಮೇಲೆ ಅವಲಂಬಿಸಿಕೊಂಡು ಸುಖವಾಗಿ ಜೀವನ ಸಾಗಿಸಿಕೊಂಡು, ಮನಸ್ಸು ಬಂದಾಗ-ಮನಸ್ಸಿಗೆ ಬಂದುದನ್ನು-ಬರಯೆಲು ಅವನಿಗೆ ಅನುಕೂಲ ಶಿರಲಲ್ಲ. ಸಾಮಾನ್ಯ ಶಿಕ್ಷಣ ಪಡೆಯುತ್ತಿರುವಾಗಲೇ ಶ್ರೀನಾಥ ಬರವಣಿಗೆ ಆರಂಭಿಸಿದ್ದು. ಅವನ ಇಂಗ್ಲಿಷ್ ಲೇಖಿಸಗಳನ್ನು ಮುಂಬಯಿ ಪತ್ರಿಕೆಗಳು ಸ್ವೀಕರಿಸುತ್ತಿದ್ದವು. ಅಗಾಗ್ ‘ಶಾಖಾಯ ಲವಣಾಯ’ ಹತ್ತು ಹದಿನ್ಯೇದು ರೂಪಾಯಿ ಕ್ರಿಗೆ ಬರುತ್ತಿತ್ತು. ‘ಮಣ್ಣದೊಣಿ ನಂಬಿಕೊಂಡು ಹೊಳಿಗೆ ಬಿದ್ದ ಹಾಗೆ’ ಆ ಉತ್ತರವು ನೆಚ್ಚಿಕೊಂಡು ತಾನು ಲೇಖಿಸವೈಶ್ವತ್ತಿ ಕ್ರಿಗೊಳ್ಳಲ್ಪಡುವುದು ಜಾಣತನವೇ ಎಂದು ಶ್ರೀನಾಥ ದಿಷ್ಟಿಸಾಗಿ ಯೋಚಿಸಿದ. ಆದರೆ ಅವನಿಗೆ ಲೇಖಿಸವೈಶ್ವತಿಯಲ್ಲದೆ ಬೇರೆ ಮಾರ್ಗವೇ ತೋರುತ್ತಿರಲ್ಲ. ಕೆಲಸಕ್ಕೆ ಸೇರಿ, ಇತರರ ಮಜ್ಜ ಬಿಡಿದು ಅವರ ಕೃಪಾಕರ್ಥಕ್ಕದ ಮೇಲೆ ಬಾಳು ಸಾಗಿಸುವುದು ಅವನ ಸ್ವಾಭಿಮಾನಕ್ಕೆ ಸಲ್ಲಿದಾಗಿತ್ತು. ಬೇರೆ ವಾಯಾರ, ಉದ್ದೇಶ ಕ್ರಿಗೊಳ್ಳಲ್ಪಡುತ್ತಿತ್ತು ತಕ್ಕು ಬಂಡವಳ, ಅನುಭವ ಎರಡೂ ಇಲ್ಲ.

ಲೇಖಿಸವೈಶ್ವತಿಯಲ್ಲಿ ಶ್ರೀನಾಥ ಯಶಸ್ಸು ಗಳಸಬಲ್ಲನೆಂದು ಸೀಲಕಂಠ ರಾಯ, ಶರ್ಮ ಇವರಿಬ್ಬಿಗೂ ಖಚಿತವಾಗಿ ಗೊತ್ತಿತ್ತು. ಶ್ರೀನಾಥನ ಲೇಖಿನ, ಕಥೆಗಳನ್ನು ಮುಂಬಯಿ ಪತ್ರಿಕೆಗಳು ಹಾಡಿಹೊಗಳಿದ್ದವು. ಅವನ ಕನ್ನಡದ

ನಗ್ನಾಶಕ್ತಿ

ಬರವೆಂದು ತೋರುತ್ತಿರುವಾಗಿತ್ತು. ಅವನೆ ಒಂದೇಡು ನಾಟಿಕಗಳನ್ನು ಹಳ್ಳಿ
ಹಳ್ಳಿಗಳಲ್ಲಿಯೂ ಅಡಿದ್ದರು.

ಪರೀಕ್ಷೆಯಲ್ಲಿ ತೇಗರೆಡೆಯಾಗದಿದ್ದುದು ಒಳ್ಳಿಯದೇ ಆಯಿತೆಂದು
ಶ್ರೀನಾಥ ಭಾವಿಸಿದ. ಅವನನ್ನು ಕಡ್ಡಿಯವಾಗಿ ಶಾಲಾ ಶಿಕ್ಷಣಕ್ಕೆ ಹಚ್ಚಿ,
ಪಚುರು ವೆಚ್ಚಿನನ್ನು ಸಂತೋಷವಾಗಿ ಪರಿಸಿಕೊಳ್ಳುವವರೂ ಯಾರೂ
ಇರಲಿಲ್ಲ. ‘ದುಡ್ಡು ಕೇಳಿದಿದ್ದರೆ ಸಾಕು, ಏನಾದರೂ ಮಾಡಿಕೊಂಡು ಹಾಳಾಗಿ
ಹೊಗಲೆ’ ಎಂಬ ತಾತ್ಪರ ಭಾವನೆ ಅವನ ತಂದೆ ತಳೆದಿದ್ದರು.

ಶ್ರೀ ನಾಥನ ತಂದೆ ಚಲುವಯ್ಯನವರು ಮುಗನ ವಿವಯ ಇಮ್ಮು ಆಲಸ್ಯ,
ತಳೆಯುವುದಕ್ಕೆ ಅವರ ಎರಡನೆಯ ಮುದುವೆಯೂ ಕಾರಣವಾಗಿತ್ತು.

ಚಲುವಯ್ಯನವರ ಮೇದಲನೆ ಹೆಂಡತಿ-ಶ್ರೀನಾಥನ ತಾಯಿ ತೀರಿ
ಕೊಂಡಾಗ ಅವರಿಗೆ ಸಲವತ್ತೆಂಬು ಪರ್ವ ದಾಟಿತ್ತು. ಶ್ರೀನಾಥನಿಗೆ ಹನ್ನೆರಡು
‘ಪುನಃ ಸಡೆಯುತ್ತಿತ್ತು. ಒಂದು ದಿನ ಮುಗನನ್ನು ಕರೆದು ಲೋಕಾಭಿರಾಮ
ವಾಗಿ ಮುದುವ ಮಾಡಿಕೊಂಡು ಒಂದು ನಂಬಿರಿಷ್ಟರು ಬಲವಂತಪಾಡುತ್ತಿದ್ದಾರೆ.
ಸೀನೇನು ಹೇಳುವೆ-ಶ್ರೀನಾಥ’ ಎಂದು ಕೇಂದರು. ಶ್ರೀನಾಥ ಬಿಡಾಬಿಂಡಿತ
ವಾಗಿ ಮುದುವೆಗೆ ತನ್ನ ಅಸಮ್ಮತ ಸೂಚಿಸಿದ.

ಚಲುವಯ್ಯನವರ ಎರಡನೆಯ ಮುದುವೆ ಮುಗನ ಸಮೃದ್ಧಿ-ಅಸಮೃತ
ಯನ್ನೇನೂ ಅವಲಂಬಿಸಿಲ್ಲ. ಮುಧ್ಯಸ್ಥ ಗಾರರು ಯಾರನ್ನೋ ಹಿಡಿದು
ಬೆಳೆದು ಸಿಂತಿದ್ದ ಹಳ್ಳಿಯ ಸ್ನೇಹ ಮೇಷ್ಟು ಮಗಕು-ಮಾರ್ಗತಿಯನ್ನು ಉಗ್ನ
ವಾಗೇಬಿಟ್ಟರು. ಪಾರ್ವತಿ ಶ್ರೀನಾಥನಿಗಿಂತ ಏಳುವರ್ವರಕ್ಕೆ ದೊಡ್ಡ ವಳಾಗಿದ್ದು
ದರಿಂದ ಅವನ ಮೇಲೆ ದರ್ಶ ತೋರಿಸುವುದಕ್ಕೂ ಅನುಕೂಲವಾಯಿತು.

ತನ್ನ ಮುದುವೆಗೆ ಶ್ರೀನಾಥ ಅಡ್ಡಿ ಬಂದಿದ್ದ ಎನ್ನುವ ವಿವಯವನ್ನು
ಪಾರ್ವತಿ ಮರಿಯಲ್ಲ. ಸಾಂಪ್ರದಾಯಿಕ ಚಿಕ್ಕಮೃಖಿಲಿಮಾನನ್ನು ಹೇಗೆ
ನೋಡಿಕೊಳ್ಳಬೇಕು ಹಾಗೇ ಶ್ರೀನಾಥನನ್ನು ನೋಡಿಕೊಳ್ಳುತ್ತಿದ್ದಳು. ತಂದೆ
ಮಕ್ಕಳ ಮೈತ್ರಿಗೆ ಕಾಲಕ್ರಮೇಣ ಅಂತರವೇರುಡಲಾರಂಭವಾಯಿತು.

ಪಾರ್ವತಿ ಚಲುವಯ್ಯನವರ ಕ್ರೈಟಿಕೆ ಮೇಲೆ ಅವರ ಮನೆ ‘ಬೆಕೊ’
ಎನಿಸಲಿಲ್ಲ. ಎರಡು ಪರ್ವರ್ಕೆಳ್ಳಿಂದು ಹೆಣ್ಣೋ ಗಂಡೋ ಯಜಮಾನರೆ
ಕ್ರೈಟಲ್ಲಿಡುತ್ತಿದ್ದಳು.

ನಗ್ನಸತ್ಯ

ಶ್ರೀನಾಥ ಇಂಟರ್ ಪರೀಕ್ಷೆಯಲ್ಲಿ ನಾಖಾಸಾಗಲು ಅವನ ಶಾರಿರಕ್ಕು ಓದಿಗೆ ಕಲ್ಪ ಹಾಕಿದವರೂ ವಾರ್ವತಿಯೇ. ಕಷ್ಟವೋ ಸುಖವೋ ಮಗನನ್ನು ಓದಿಸುವುದಕ್ಕೆ ಚಲುವಯಸ್ಸು ಸಿದ್ಧವಾಗಿದ್ದರು.

“ ಇರ್ಲೋ ನಾಲ್ಕು ಕಾಸು ಅವನ ತೊಳ್ಳೀಗೆ ಸುರಿಯುತ್ತಾ ಬಂದರೆ, ಮಿಕ್ಕ ಮಕ್ಕಳಿಗೆ ಕೃಗೆ ಚಿಕ್ಕನಾಯಕನಹಳ್ಳಿ, ಬೆಳ್ಳಿ, ಒಟ್ಟಿಲು ಕೂಡುತ್ತಿರಾ ” ಎಂದು ಹಾರ್ವತಿ ಪತಿಯ ಮನಸ್ಸನ್ನು ತಿದ್ದಿದ್ದು.

ಶ್ರೀನಾಥನಿಗೆ ಮನೆ ಪ್ರತ್ಯೇಕ ನರಕವಾಯಿತು. ಮನೆಗೆ ಹೋಗಲು ಮನಸ್ಸಿಲ್ಲ-ಹೋಗಿದಿದ್ದರೆ ವಿಧಿಯಲ್ಲ.

ಈ ಮಧ್ಯ ತನ್ನ ಸೋಡರ ಸಂಬಂಧದ ಒಂದು ಹೆಡುಗಿಯನ್ನು ಶ್ರೀನಾಥನಿಗೆ ಕಟ್ಟಿಪೋಕಿಂದು ಹಾರ್ವತಮ್ಮ ವಿಶ್ವಪ್ರಯತ್ನಮಾಡಿದಳು. ಶ್ರೀನಾಥ

“ ನನ್ನ ಹೋಟ್ಟಿಬಟ್ಟ ಸೋಡಿಕೊಟ್ಟುವ ಯೋಗ್ಯತೆಯೇ ನನಗಿಲ್ಲ. ಇನ್ನು ಕಂಡವರ ಮನೆ ಹೆಡುಗಿ ತಂದು ಅದನ್ನು ಕೂರಿಸಲ್ಪೇ ? ” ಎಂದು ಕೇಳಿತ್ತ.

ಶ್ರೀನಾಥ ತನ್ನ ಮಾತನ್ನು ತಗ್ದುಹಾಕಿದನಲ್ಲ ಎಂದು ಹಾರ್ವತಮ್ಮ ಕೆಡಿಕೆಡಿಯಾದ್ದು.

ಚಿಕ್ಕಮ್ಮ ಮಗನಿಗೆ ಸೌಹಾದರ ಮಾಡಲ್ಪೇ ಇಲ್ಲ. ಸೌಹಾದರ ಬೆಳೆಯುವುದಕ್ಕೆ ಇಬ್ಬರೂ ಪ್ರಯತ್ನಿಸಲ್ಲಿ.

ಶ್ರೀನಾಥನಿಗೆ ತಾನಾಯಿತು—ತನ್ನ ರೂಪಾಯಿತು—ತನ್ನ ಬರವಳಿಗೆ ಯಾರುತ್ತಾನೆ. ಉಂಟಕ್ಕೆ ಕರೆದರೆ ಹೋಗಿ ಉಂಟಮಾಡಿ ಬರುತ್ತಿದ್ದು. ಕಾಣಿ ತಂದುಕೊಟ್ಟರೆ ಕುಡಿಯುತ್ತಿದ್ದು. ತಾನಾಗಿ ಯಾವುದನ್ನೂ ಬೇಕಿಂದು ಕೇಳುತ್ತಿರಲ್ಲ.

ಶ್ರೀನಾಥ ಏನೂ ಸಂಹಾದನೆ ಮಾಡದೆ, ಸುಮ್ಮನೆ ಮೊತ್ತ ಗಳೆಯುತ್ತಾನಲ್ಲ ಎಂದು ಚಲುವಯಸ್ಸನವರಿಗೆ ಅಸಮಾಧಾನ. ಒಂದೇ ಮನೆಯಲ್ಲಿದ್ದರೂ ತಂಬೆ ಮನ ಮಾತನಾಡುತ್ತಿದ್ದುದೇ ಅಪರೂಪ. ಅಕಣ್ಣತ್ತಾಗಿ ಒಂದೇ ಪಂಕ್ತಿಯಲ್ಲಿ ಕುಳಿತು ಉಂಟಮಾಡಬೇಕಾದ ಪ್ರಸಂಗವೇರಿದಗಿದರೆ ಇಬ್ಬರೂ ಮೌನವಾಗಿ ಉಂಟಮುಗಿಸಿ ಎದ್ದು ಹೋಗುತ್ತಿದ್ದರು.

ನಗ್ನ ಶಸ್ತಿ

ಈ ಸಾಂತ್ಯಕೃತಿಯ ಮೇಲೆ ಮನೆಯ ಫರಸ ಪ್ರಭಾವ ಬೀರಲು ಶ್ರೀನಾಥ ಅವಕಾಶ ಕೊಟ್ಟಿರಲಿಲ್ಲ. ಅವನ ಸಾಹಜಿಕವಾದ ಪ್ರತಿಫಲ ಅನುಕಂಪ, ಮಾನವ ಸ್ವಭಾವವೀಕ್ಷಣೆ ಅವನ ಕತೆ, ಕಾದಂಬರಿ, ನಾಟಕಗಳಲ್ಲಿ ಇಡೀಮೆ ಮಾಡಿತ್ತು.

ನಾಲ್ಕು ವರ್ಷದಲ್ಲಿ ಶ್ರೀನಾಥ ಹೆಸರಾಂತ ಬರಹಗಾರನಾದ. ಅವನ ಎರಡು ಕಾದಂಬರಿ ಮೂರು ನಾಲ್ಕು ಆವೃತ್ತಿಗಳನ್ನು ಕಂಡು. ಯಾವ ಗಳಿಂದಿಧ್ಯುವೂ ಕೀರ್ತಿಗಳಿಗಿಂದೂ. ಕೀರ್ತಿಯನ್ನು ವ್ಯಾಪಾರಮಾಡುವ ಅಭ್ಯರ್ಥನೆ ಅವನಿಗೆ ಸಂಧಿಸಿರಲಿಲ್ಲ.

ಸ್ವಾಮಿತ್ವ ಪ್ರವಂಚದಲ್ಲಿ ಗಳಿಯನಿಗೆ ಮಾತ್ರ ಯುಕ್ತಸ್ನು ಕಂಡು ಸೀಲಕಂತರಾಯ ಶಮುಖ ಇಬ್ಬರೂ ಸಂತೋಷವಾಗಿರು. ತನ್ನ ಮಾಡಿಕಲು ಕೋರ್ಸ್‌ ಮುಗಿದ ಮೇಲೆ ಸೀಲಕಂತರಾಯ ವಿಕ್ರೋಧಿಯಾ ಅಷ್ಟತ್ವಯಲ್ಲಿ ಹೌಸ್‌ ಸರ್ಕಾರ್‌ ಅಗ್ಗ ನೇರಿ. ಒಂದೇ ವರ್ಷದಲ್ಲಿ ಸಭೆ ಅನಿಸ್ತೇಂಬ್ರಿ ಸರ್ವಜ್ಞನಾ ಅದು.

ಶಮುಖ ಪರೀಕ್ಷೆ ಮುಗಿಸಿಕೊಂಡು ಒಂದಾರ್ಥಿ ಆದ. ಕಂಗಡ ಕ್ರಾಂತಿ ವರ್ಕೇಂಬ್ರಾಬ್ಯಾರಲ್ಲಿ ಶಿಕ್ಷ್ಯವೃತ್ತಿಮಾಡಿ ಸ್ವಂತ ಕಳ್ಳಿರಿ ತೆಗೆದ.

ಪಾರಿಕಾರಾಗಿ ಸೀಲಕಂತರಾಯ, ಶ್ರೀನಾಥನಿಗೆ ಬೆಳೆದ ಮೃತ್ಯಿ, ಶಮುಖ, ಶ್ರೀನಾಥರಲ್ಲಿ ಬೆಳೆಯಲ್ಲಿಲ್ಲ. ಇದಕ್ಕೆ ಸೀಲಕಂತರಾಯನ ಹೆಂಡು ಸುತ್ತಿಲಮ್ಮನೂ ನೂ ಸ್ವಲ್ಪವರಿಷ್ಟಿಗೆ ಕಾರಣಾಗಿದ್ದಾಗು.

ಸುತ್ತಿಲಮ್ಮ ಇಂಟರ್‌ನಿಂಬಿಯೇರ್‌ ಪರೀಕ್ಷೆಯವರಿಗೆ ಓದಿ ಶಾರೀ ಬಿಟ್ಟಿದ್ದಾಗು. ಬಾಳ್ಯಾದಿಂದಬಿಂದು ಶಾಂತಿ ಓದುವ ಸ್ವಭಾವ. ಇಂದ್ರಿಯ, ಶಂಕುದ. ಖಂಡಿ ಭಾವಗಳಲ್ಲಿ ಆಕೆ ಓದಿದ್ದವನ್ನು ಕಢಿ ಕಾದಂಬರಿಗಳನ್ನು ಯಾವ ಕಾಲೇಜ್ ಪ್ರೈರಫೇಸರೂ ಓದಿರಲಿಲ್ಲ.

. ಶ್ರೀನಾಥನ ಬರವಣಿಗೆಯ ಮೇಲೆ ಸುತ್ತಿಲಮ್ಮನಿಗೆ ಅನಾಂತರ್ಯಾತ್ಮಕ ಪ್ರೇಮ, ಗೌರವ. ಅವನ ಮನಮೋಹಕ ಶೈಲಗೂ ಶಾಂತವಾದ ವಿಚಾರ ಪರಿಣಾಮ ಅವಳು ಮಾರುವೋಗಿದ್ದಾಗು. ಹೆಣ್ಣಿನ ಯೈದಯವನ್ನು ಶ್ರೀನಾಥ ಅಭ್ಯರ್ಥನಾಡಿಕೊಂಡಿದ್ದಂತೆ ಯಾರೂ ಅಭ್ಯರ್ಥನಾಡಿಕೊಂಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾಗು.

ಸುತ್ತಿಲಮ್ಮಿ ಪದ್ಯಾವತಿ, ಗುಣವತ್ತಿ ಆಗದ್ದುದ್ದಿಂದ ಮನಸೀಲಕ್ಕೆ ದಟ್ಟಯೂ ನಿಷ್ಪಾತೆಯಾಗಿದ್ದಳು. ಮನಸೆಯನ್ನು ನಡು ಅಂದವಾಗಿಟ್ಟು ಕೊಂಡು, ಕಿಟ್ಟಿಕೆ ಬಾಗಲುಗಳಿಗೆ ಜಿತ್ತು ಲಂಕಾರದ ತರೆಗಳನ್ನು ಹಾಕಿ. ಗೋಡೆಯೇ ಮೇಲೆ ಅಳಿಲ್ಲಿ ಕೆಲವು ಆಧುನಿಕ ಚಿತ್ರಕಾರರ ಚಿತ್ರಗಳನ್ನು ತಾಗಬಿಟ್ಟು ತನ್ನ ಉತ್ತಮ ಅಭಿರೂಚಿಯನ್ನು ಸಾಧಕಪಡಿಸಿಕೊಂಡಿದ್ದೇಂದು.

ಸೀಲಕಂಠರಾಯ ತನ್ನ ಗೆಳೆಯರಲ್ಲ “ನನ್ನ ಮನಸೆಯಕ್ಕು ಸುಂದರವಾಗಿ, ಸುಖವಾಗಿ ಕೈಲಾಸವೂ ಇರಲು ಸಾಧ್ಯವಿಲ್ಲ” ಎಂದು ಹೀಳುತ್ತಿದ್ದು ಮಾತ್ರ ಅಕ್ಕೆರಳೆ ಇಂಜನಾಗಿತ್ತು.

ಶ್ರೀನಾಥ ತಮ್ಮ ಮನಸೆಗೆ ಬಂದರೆ ಗಂಡರೆಂಡತೆ ಇಬ್ಬರೂ ಶಿವನಾನ್ನಿ ಸ್ನೇಹರನಂತ ಕಂಡು ಆದರಿಸಿ ನತ್ಯರಿಸುತ್ತಿದ್ದರು. ಶ್ರೀನಾಥನ ಸಾಪಿತ್ತು ಪ್ರಗತಿ, ಇವನ ತರೀಯಲ್ಲಿ ಸುಳಿದಾಡುತ್ತಿದ್ದ ಕಥಾನಕಗಳನ್ನು ಇವನ ಹಾಯಂದಲ್ಲಿ ಕೇಳುವುದಕ್ಕೆ ಸುಂಭಾರಿಸುತ್ತಿದ್ದೇಂದು.

ಶ್ರೀನಾಥನಿಗೆ ತನ್ನ ಮನಸೆಗಂತಲೂ ಗೆಳೆಯೆನ ಮನಸೆಯಲ್ಲಿ ಹಚ್ಚಿ ರಾಂತಿ ಸಿಕ್ಕುತ್ತಿತ್ತು. ಇವಾರ್ಥಿ ಅಂತಕರಣದಿಂದ ಗೆಳೆಯೆನ ಹೆಂಡತಿ ಇವನ ಮಾತ್ರ ಕೇಳುತ್ತಿದ್ದರೆ ಸಿಚಾರಧಾರೆ ಜೋಗದ ಇತಿಹಾಸದಂತೆ ಹರಿಯುತ್ತಿತ್ತು. ಮಾನಸೇಕ ಭಾವನೆಗಳು ಉಧ್ವವಾಗುತ್ತಿದ್ದವು. ಮನಸ್ಸಿನಲ್ಲಿ ಸಿಕ್ಕಾಗಿ ಕುರುತು ಕುಡಿತ್ತಿದ್ದ ವಿಷಯ, ವಷ್ಟು ಸುಸ್ಪಷ್ಟಗೊಂಡು ಹೊಸದೇರೆ-ಜೀವ ಪಡೆಯುತ್ತಿತ್ತು.

ರಮಾನ ಮನಸ್ಸು ಸೀಲಕಂಠನ ಮನಸ್ಸಿನವ್ಯಾ ಉದಾರವ್ಯಾ ಆಸುತ್ತಿಲ್ಲ-ಪರಿಪಾದ್ವಾ ಆಗಿರಲ್ಲಿ. ಗೆಳೆಯೆನನ್ನವನು ಮನಸೆಗೆ ಕರಂಡುಕೊಂಡು ಹೋಗುತ್ತಿದ್ದುದೇ ವಿರಳ. ಯಾವಾದಾದೂ ಹೊಟೀಲನಲ್ಲಿ ತನ್ನ ಆತಿಘ್ರಾದ ಜಾಬ್ಬಾರಿ ಮುಗಿಯಿಡುತ್ತಿದ್ದು. ಆವನ ಮಾತ್ರ ಒಂದೊಂದುಸಂಪಿಣ್ಣತೆಯು ಗಡಿ ದಾಟುತ್ತಿತ್ತು. ಸಮಾಜವನ್ನು-ಜೀವನವನ್ನು ಅವನು ನೋಡುತ್ತಿದ್ದು ಏಕಿಯಲ್ಲಿ ಒಂದು ಹೆಚ್ಚಿಪ್ಪಿದ್ದರೂ ಆದು ಸೀಲಕಂಠ, ಶ್ರೀನಾಥರಿಗೆ ಸೇರುತ್ತಿರಲ್ಲಿ. ಆದರೆ ಆ ಕಾರಣಕ್ಕಾಗಿ ಅವನನ್ನುವರು ದೂರ ಮಾಡಲಿಲ್ಲ. ಸಿಚಾರಗಳ ತಾಕಲಂಟಿವನ್ನು, ಶುದ್ಧಾಶುದ್ಧಿಗಳ ಸ್ತ್ರೀ ಹೋರಾಟವನ್ನು ಪಿಂಡಿ ಆವಾ ಗೆಳತನ ಗೌರಿಕಂಕರದಂತೆ ನಿಂತಿತ್ತು.

ನಗ್ನಸತ್ಯ

ಶ್ರೀನಾಥ ಒಂದು ಹೊಸಕಾದಂಬರಿ ‘ಪತಿತಪಾವನ’ ಬರೆದು ಸಾಮಿತ್ಯ ಪ್ರಪಂಚದಲ್ಲಿ ತಿಷ್ಟು ಸಮಾಜದಲ್ಲಿ, ಅಲ್ಲಕಲ್ಲೇ ಮಾಡಿಟ್ಟು. ಕಫೆ ವೇಶ್ಯಾಜೀವನ ಕುರಿತದ್ದು. ತನ್ನ ಸಹಜ ಅಂತಃಕರಣದಿಂದ ವೇತ್ಯೀಯ ಮಾನವತೀಯನ್ನು ಚಿತ್ರಿಸಿ, ಅವಳು ಸಮಾಜದ ದರ್ಶಕರಿಗೆ ಸಿಕ್ಕು, ಬಿಡಿಸಿ ಕೊಳ್ಳಲಾಗದ ಹುತಾತ್ಮಕು ಎಂಬಂತೆ ಕಾದಂಬರಿಯಲ್ಲಿ ಚಿತ್ರಿಸಿದ್ದು.

ಸುಶೀಲಮ್ಮೆ ಕಾದಂಬರಿ ಒದಿದಳು. ಅವರು ಮನಸ್ಸಿಗೆ ಏನೂ ಸ್ವೀಕೃತಿ-ಎಂಥದೇ ಜಗತ್ತೆಯಾಯಿತು. ಶ್ರೀನಾಥನ ಹೊಸ ಕೃತಿಯನ್ನು ಛಿದ್ರಿಸಬಾಡಲೇ ಆದರ ಬಗ್ಗೆ ಅಭಿಪ್ರಾಯ-ಅಂದರೆ ಮೆಚ್ಚುಗೆ-ವ್ಯಕ್ತವಾಡಿಸುವುದು ಅವಳ ಅಭ್ಯಾಸವಾಗಿತ್ತು. ಶ್ರೀನಾಥ ನಾಲ್ಕು ದುಸಾರಿ ಮನಸೆಗೆ ಬಂದರೂ ‘ಪತಿತ-ಪಾವನ’ದ ಸುದ್ದಿ ಸುಶೀಲಮ್ಮೆ ತೆಗೆಯಲ್ಲಿ.

ಶ್ರೀನಾಥನ ಮನಸ್ಸಿನಲ್ಲಿ ಕಾಣಿಸಿಯಾಯಿತು. ಒಂದು ದಿನ ಸಂಜೀವೀಲಕಂಠರಾಯ, ಸುಶೀಲಮ್ಮೆ, ಶ್ರೀನಾಥ ಮಾತನಾಡುತ್ತ ವೇರಾಂಡದಲ್ಲಿ ಜುಳಿತಿದ್ದಾಗ ಶ್ರೀನಾಥನೇ ಮಾತು ತೆಗೆದ

“ಅಷ್ಟು, ನನ್ನ ‘ಪತಿತ ಪಾವನ’ ಒದಿದಿರಾ ?”

“ಓದದೆ ಇರುತ್ತೇನೇಯೇ ?”

“ಆದರ ಬಗ್ಗೆ ಏನೂ ಹೇಳಲ್ಲಿ.”

“ಜೆನಾನ್ನಿಗಿದೆ.”

“ಇದು ತುದಿನಾಲಗಯು ಮಾತು. ಮನಸಿಸ್ತೂರ್ವಕವಾಗಿ ಹೇಳಿ.”

“ನಿಮ್ಮ ‘ಬಾಳದೇವಿ’ ನನಗೆ ಒಂದಿಟ್ಟು ಈ ಕಾದಂಬರಿ ಒಂದಿಯಲ್ಲಿ.”

“ಆದು ಹೆಣ್ಣೆನ ಒಂದು ಮುಖ-ಇದು ಬೇರೊಂದು ಮುಖಿ.”

“ಒಪ್ಪುತ್ತೀನೇ. ಆದರೆ ‘ಬಾಳದೇವಿ’ಯ ಮುಖವನ್ನೇ ಇನ ತೂಡು ಶ್ವಿದ್ವರ ಒಳ್ಳೆಯದಲ್ಲವೇ ?”

“ಒಂದೇ ಬಗೆಯ ಚಿತ್ರಣ ಮಾಡುತ್ತೇ ಹೋದರ ಇನಕ್ಕೆ ಬೇಸರ ಬರುತ್ತದೆ.”

“ಇನ ಮೆಚ್ಚಿಸುವುದಕ್ಕೆ ಬರೆಯುತ್ತಿರಾ ?”

“ಇಲ್ಲ. ಬರೆಯುವದೇನೋ ಆತ್ಮತ್ಪ್ರಸ್ತಿಗೆ-ಬರದ ಮೇಲೆ ಇನ ಮೆಚ್ಚಲಿ ಎಂದು ಬಯಸುವುದು ಸ್ವಾಭಾವಿಕವಲ್ಲವೇ ?”

“ ಇನ ಇಂಥ ಕಥೆಗಳನ್ನು, ಹೆಚ್ಚು ಮೆಚ್ಚುತ್ತೇ ಬಂದರೆ, ಇವುಗಳನ್ನೇ ಮಂಬಂದೆ ಬರೆಯುವಿರಾ ? ”

“ ಹಾಗೇನಿಲ್ಲ. ಸತ್ಯವೇಂದು ಶೋರಿದುವನ್ನು ಬರೆಯುವುದು ಲೇಖಿಕನ ಘಟುವುಂದು ? ”

“ ನಮಾಜವನ್ನು ಶುದ್ಧಿಪಾಡ ವರಾಗಿದ್ದ್ಲಿ ಒಯ್ಯಿಸುವುದು ಲೇಖಿಕನ ಘಟುವಲ್ಲಿವೇ ? ”

“ ಪತಿತಪಾವನ ಓದಿ ಇನ ಅಡ್ಡುಹಾದಿ ಹುಟಿಯುವರೇ ? ”

“ ಎಲ್ಲರೂ ಅಲ್ಲಿ. ಪುಕಾರಕತ್ತೇ ಬೇಸಿಕೊಳ್ಳಿದಿರುವ ಅಪ್ರಭುದ್ದರು ಅದರಿಂದ ಅಡ್ಡ ಹಾದಿ ಟಿಡಿಯಲು ಅನಕಾಶವಿದೆ ? ”

“ ಅಪ್ರಭುದ್ದರು ಇದಕ್ಕಿಲ್ಲದಿದ್ದು ರೆ ಬೇರೆ ಕಾರಣಕ್ಕಾಗಿಯಾದರೂ ಅಡ್ಡ ಹಾದಿ ಒಡಿದೇ ಹಿಡಿಯುತ್ತಾರೆ. ”

“ ಅಂಥವರಿಗೆ ಎಚ್ಚರಕೂಡುವುದು ಸಿನ್ಯೂಂಥ ತೀರುದವರ ಕರ್ತವ್ಯವಲ್ಲವೇ ? ”

“ ಜೊಲ್ಲಾ, ಫ್ಲಾಚ್‌ಬ್ರೇ, ಮೋನಿಸ್‌, ಹಾಟ್‌, ರೋಕ್‌ ಇವರೂ ಇಂಥ ಕಥೆಗಳನ್ನು ಬರೆದಿದ್ದಾರಲ್ಲಾ. ”

“ ಅವರು ಬರೆದಿದ್ದಾರಂದು ಸೀವ್ಯು ಬರಯುತ್ತಿರುವರೇನು ? ”

“ ಯಾವ ಕ್ರಿಯಾಶಾಲೆ ಲೇಖಿಕನೂ ಅನುಕರಣ ಮಾಡುವುದಿಲ್ಲ. ನನ್ನ ಕಥೆಯ ಹೇಳಿಗೆ ಸಿನ್ಯೂ ಆಕ್ಸ್‌ಪ್ರೆಸ್‌ಯೇನು ? ವಸ್ತು ಅಸ್ತಿಯವಾದುದಂಡೇ ? ”

“ ವಸ್ತುವಿನ ಬಗ್ಗೆ ನನ್ನ ಆಕ್ಸ್‌ಪ್ರೆಸ್‌. ಸಮಾಜದ ತೀಲಕಕ್ಕಿಸಿ, ಹಲವು ಗೃಹಸ್ಥರನ್ನು ದುಹಾರಗರಕ್ಕೆ ಇಯುವ ಕುಲಟಯರನ್ನು ಸೀವ್ಯು ಸಹಾನು ಭೂತ, ಸೌಹಾದರ್ಶಿದಿಂದ ಚಿತ್ತಿಸಿದರೆ ಅಂಥವರಿಗೆ ಸೀವೇ ಅನ್ನಿಷ್ಟತವಾಗಿ ವ್ಯೂತಾಪ ಕೊಟ್ಟಂತೆ ಆಗುವುದಿಲ್ಲವೇ ? ”

“ ಇದು ಸ್ವೇತಾಪ್ಸಹದ ಮಾತ್ರ. ಮಾನವನ ಏಳಬೀಳಿಗಳಿಗೆ ಸಂಬಂಧಪಟ್ಟ ಮಾತ್ರ. ನನ್ನ ‘ಪತಿತಪಾವನ’ ಹೆಚ್ಚು ವಾಸ್ತವವಾಗಿಲ್ಲ ಹೆಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಒಂದು ಅವೈಕಿದಿಂದಲೇ ಆಪಫಾತದಿಂದಲೇ ಕೆಳಗೆ ಬಿದ್ದವರ ಹೇಳಿ ಕಲ್ಪಿಸುತ್ತಿರೇ ? ನನ್ನ ಕಥಾನಾಯಕಿಯಂಥವರು ಏಕ ದಾರಿಬಿಟ್ಟು ಹೋಗುತ್ತಾರೆಂದು ಕಂಡು

ನಗ್ರಾಷ್ಟ

ಒಡಿಯರ್ಕೆಂದುದು...ಅದಕ್ಕೆ ತಕ್ಕ ಪರಿಸ್ಥಾಪ ಸೀಡಬೇಕಾದುದು ಸಮಾಜದ ಕರ್ತವ್ಯವಲ್ಲವೇ?

ನೇವೋಚಕ್ಕೆ ಕರ್ತವ್ಯವಾಗಲ ಹೇಳುವುದರ ಒದಲು ವ್ಯಕ್ತಿ ತನ್ನ ಕರ್ತವ್ಯವನ್ನು ರಿತ್ಯ ಅದನ್ನೇಕೆ ಸಿಹ್ಯೇಯಿಂದ ಹಾಲಿಸಿಕೊಂಡು ಬರಬಾರದು?"

"ವ್ಯಕ್ತಿ ಅನೇಕ ಹೇಳಿ ಸಮಾಜ ಯೆ ಉದು ಕೀರ್ತ ಮಾತ್ರ. ಸಮಾಜ ಚಕ ಮನ್ಸೂಡೆದರೆ ವ್ಯಕ್ತಿ ನಡೆಯಲೂ ಸಾಧ್ಯ"

"ಉರಿಯಬೇಕುವೆನಡೆದ ವ್ಯಕ್ತಿಗಳ ಜೈವನ ವ್ಯಾಧಿಜೀವನವೇನು?"

"ಎಭ್ರಾ ಐರಿಯ ವ್ಯಕ್ತಿಗಳಾಗಿರುವುದಿಲ್ಲ. ಸಮಾಜದಲ್ಲಿ ಉತ್ತಮ, ಮಧ್ಯಮ, ಕೆಂಪ್ಕು ಮನೋಭಾವದ ವ್ಯಕ್ತಿಗಳಿಂದಾಗಿ. ಎದುರು ಏರುವ ಗಂಡಾಂತರವನ್ನು ಏಮರಿಸುವ ಧೀರರಿಗಿಂತ ತಲ್ಲಿತಪ್ಪಿಸಿಕೊಳ್ಳುವ ಭೀರುಗಳೇ ಹೆಚ್ಚು. ಗಂಡಾಂತರವನ್ನು ಗಂಡಾಂತರವೇ ಅಲ್ಲಿನೆಂದು ಭಾಷಿಸಿಕೊಳ್ಳುವ ಅತ್ಯಂಚಕರಣ ಇದ್ದಾರೆ."

ಸುಕೀಲಮೃಷಿಗೆ ಕೂಡಲೆ ಖತ್ತರಕಾಡುವುದು ಕಷ್ಟವಾಯಾಗುತ್ತಾ. ಈನೂಲಿ ಶ್ರೀನಾಥ ಏಡು ಭಿನ್ನ ಸಂಪ್ರದಾಯಗಳನ್ನು, ಪಿಚಾರ ವ್ಯಾಖ್ಯಾನಗಳನ್ನು ಪ್ರತಿಪಾದಿಸುತ್ತುದುವುದು ಅವಳಿಗೆ ಗೂತ್ತಿತ್ತು. ಅದರ ಜೀವನದ ಕಡೆ ಅವಳ ಮನಸ್ಸು ಓಡುತ್ತಿತ್ತು; ವಾಸ್ತವ ಜೀವನದ ಕಡೆ ಅವನ ಮನಸ್ಸು ಧಾರಿಸುತ್ತಿತ್ತು.

"ನನ್ನ 'ಪತಿತವಾವನ' ಸಿಮ್ಮ ಮನಸ್ಸಿಗೆ ಹಾರುತ್ತಿರುವುದನ್ನು ಕಂಡು ಹನಗೆ ಸಿಜವಾಗಿ ವಿಷಾದವಾಗಿದೆ."

"ನಾನು ಆದನ್ನು ಒಗಳೆಯುತ್ತಿರುವೆನೆಂದು ಭಾಷಿಸಬೇಡಿ. ಸಿಮ್ಮ ಪ್ರತಿಭೀಯ ಅಳ್ಳು ಅದರ ಮೇಲೂ ಇದೆ. ಆದರೆ ಪಿಚಾರಲಪರಿಯ ಒಗ್ಗೆ ಮಾತ್ರ ತನ್ನ ಅಳ್ಳಿಪ್ಪಾಯ ಬೇರೆ."

"ನನ್ನ ವಿಚಾರಲಪರಿಯನ್ನು ಸೀವು ಒಪ್ಪಿಕೊಳ್ಳಿರುತ್ತೇನು ನಾನು ಕಡ್ಡು ಯ ಮಾಡುತ್ತಿಲ್ಲ. ಆದರೆ ಅದರ ಹಿಂದಣ ಸತ್ಯಪ್ರಯತ್ನಯನ್ನು ಸೀವು ಶಂಕಿಸಬಾರದಪ್ಪೇ!"

"ಎಂದಿತವಾಗಿಯೂ ಇಲ್ಲ. ಸಿಮ್ಮ ಸತ್ಯಪ್ರಯತ್ನಯ ಬಗ್ಗೆ ನನಗೆ ಶ್ರೋತ ವಿಶ್ವಾಸವಿದೆ"

ಎಂದಕು. ಶ್ರೀನಾಥನ ಮನಸ್ಸಿಗೆ ತುಸು ಸಮಾಧಾನವಾಯಿತು. ವಾದ ಮುಗಿದುದರ್ಮನ್ನು ಕಂಡು ನೀಲಕಂಠರಾಯ

“ಸದ್ಯ-ಯುದ್ಧ ಸಿಂತಿತಲ್ಲಾ. ಸುತ್ತಿರೇ-ಇಬ್ಬರೂ ಹೋರಣಿ ದಣ್ಡಿದ್ದಿರಿ. ಸ್ವಲ್ಪ ಕಾಷಾಯಾದರೂ ಮಾಡಿ ತೆಗೆದುಕೊಂಡು ಬಾ”

‘ ಎಂದು ಹೇಳಿದ. ಸುತ್ತಿಲಮ್ಮನ್ನು ನಿಸುನಗುತ್ತ ಕಾಷಾ ತರಲು ಒಳಕ್ಕೆ ಹೋದಕು.

ಶ್ರೀನಾಥನ ‘ವತಿತಪಾವನ’ ಶರ್ಮನ ಮೇಲೆ ಬೇರೆ ವಿಧವಾದ ಪ್ರತಿಕ್ರಿಯೆಯನ್ನುಂಟುಹಾಡಿತು. ಅದನ್ನು ತಿಳಿಸುವುದಕ್ಕೆ ಅವನೇ ಶ್ರೀನಾಥನನ್ನು ಹುಡುಕಿಕೊಂಡು ಬಂದ. ಶರ್ಮ ನೀರವಾಗಿ ವಿಷಯಕ್ಕೆ ಬಂದೆ ಸುತ್ತಿ ಸುಳಿದು ಹೇಳಿದ

“ಆಗೇನು ಅರಂಭಿಸಿರುವೆ ಶ್ರೀನಾಥ.”

“ವತಿತಪಾವನದ ಗುಂಗು ಇನ್ನು ತಲೆಯಿಂದ ಹೋಗಿಲ್ಲ. ಕೆಲವು ದಿನ ಕಳೆದಾನಂತರ ಇನ್ನೊಂದು ಕಾದಂಬರಿ ಆರಂಭಿಸಬೇಕೆಂದಿದ್ದೇನೆ. ‘ವತಿತಪಾವನ’ ಓದಿದ್ದೀಯಾ?”

“ಓದದೆ ಉಂಟೇ? ನೀನು ಪುಸ್ತಕಕೊಟ್ಟಿ ದಿನವೇ ಓದಿ ಮುಗಿಸಿದೆ.”

“ನಿನ್ನ ಅಭಿಪ್ರಾಯ ತೇಸಲಿಲ್ಲವಲ್ಲಾ.”

“ಜೆನ್ನಾಗಿದೆ.—ಆದರೆ . . .”

“ಆ ‘ಆದರೆ’ಯ ಗುಂಥಾರ್ಥವೇ ನನಗೆ ಬೇಕಾಗಿರುವುದು.”

“ನೀವು ಲೇಖಕರು ಬಹಳ ಸೂಕ್ಷ್ಮವೇದಿಗಳು. ವಿಮರ್ಶತ್ವಕಾಗಿ ನಾನು ಏನಾದರೂ ಹೇಳಿದರೆ ನಿನಗೆ ಅಸಮಾಧಾನವಾಗಬಹುದು.”

“ಹಿತ್ತೆಸಿಗಳ ಶಿಫ್ಟ್‌ಕ್ರಿಪ್ತಿಯಕ್ಕೂ ಮುಸೈಯುವವನು ಶುಭರ್ವನೇ ಸರ. ತನ್ನ ಕೃತಿ ಓದುಗರ ಮನಸ್ಸಿನ ಮೇಲೆ ಯಾವ ಪರಿಣಾಮವುಂಟುಮಾಡಿತೆಂದು ತಿಳಿಯಲು ಲೇಖಕನೂ ಕುತೂಹಲೆಯಾಗಿರುತ್ತಾನೆ. ಹೇಳು-ನಿಷ್ಪಂಕೋಚಣ ವಾಗಿ ಹೇಳು.”

“ಕಾದಂಬರಿಯ ಬಗ್ಗೆ ಕೆಟ್ಟುದು, ಒಳ್ಳೆಯದು ಎರಡನ್ನೂ ಹೇಳುತ್ತೀನೇ. ಆಗಬಹುದೊಇ ?”

“ಬಹಳ ಸಂತೋಷ.”

ನಗ್ನಾಕ್ತಿ

“ ‘ ಪತಿಶಾವನ ’ ಕ್ಕೆ ಸೀನು ಅರಿಸಿಕೊಂಡಿರುವ ವಸ್ತು ನಾನು ಮೆಚ್ಚಿಕೊಂಡೆ. ಕಥೆಗಾರಿಗೆ ವೇಶ್ಯಾಜೀವನ ಅವಾರವಸ್ತುವನ್ನೊಳಗಿಸುತ್ತದೆ. ನಿನ್ನ ಕಥೆಯು ಏಷ, ಶೈಲಿ ಜೆನ್ನಾಗಿದೆ. ಹಾತ್ರಗಳನ್ನು ಸ್ವಷ್ಟವಾಗಿಕಡಿದಿದ್ದೀ. ಆದರೆ ಹಾತ್ರಗಳ ಮನೋಭಾವವನ್ನು ಬಿಡಿಸುವಾಗ ಪ್ರೇಮಿಧೃತಾಂಬಾವುದಿಲ್ಲ. ಒಂದು ಹಾತ್ರದಂತೆಯೇ ಇನ್ನೊಂದೂ ಇದೆ. ಒಂದೇ ಜೀವನ ಸಡವುವ ದ್ವರ್ಕು ಹೆಂಗಸರಸ್ಸು ಚಿತ್ರಿಸುವಾಗ ಹತ್ತು ಮನೋಧೂವರವನ್ನು ಚಿತ್ರಿಸಬೇಕು. ವರ್ಣನೆಯು ಕೆಲಭಾಗ ಅಪ್ಪಣಿವಾಗಿಯೂ ಅಕ್ಷಮೆಜವಾಗಿಯೂ ಇದೆ. ಜೋಲಿನ್ ಸಾನಾ’ ಬಿಡಿರುಹೆಯಾ ? ”

“ ಇಲ್ಲ.”

“ ಓದಿ ಹೋಡು. ಸೀನು ತೆಗೆದುಕೊಂಡಿರುವ ವಸ್ತುವನ್ನೇ ಅವನೂ ಕ್ಷೇಗೆದುಕೊಂಡಿದ್ದಾನೆ. ‘ ಸಾನಾ ’ ಕಾದಂಬರಿಯಲ್ಲಿ ಜೀವನವನ್ನು ಚೋಲಾತ್ಮಂಬಿಯಿಂದಿರುತ್ತಿದ್ದಾನೆ. ಪ್ರತಿಯೊಂದು ಹಾತ್ರನೂ ಘೃತೀತ್ವವನ್ನು ಒಂದು ತುಂಬು ಒಿತ್ತು. ಈ ಸಿದ್ದಿಗೆ ಅವನ ಅವಾರ ಅನುಭವವೇ ಕಾಡಣ ? ”

“ ಯಾವ ಅರ್ಥದಲ್ಲಿ ಸೀನು ಅನುಭವ ರಬ್ಬವನ್ನುಪಯೋಗಿಸುತ್ತಿರುವೆನೆ.”

“ ಸ್ಯಾಚ ಅನುಭವ ಎನ್ನುವ ಅರ್ಥದಲ್ಲಿಯೇ. ಸೀನು ವೇಶ್ಯಾಜೀವನದ ಮೊಂದಿಗೆ ಸಿಂತು ಅವರಿರದ ಬಾಲ್ಯಂದ ಕೇಳಿದ ಪಿಷಯವನ್ನು ಚಿತ್ರಿಸುತ್ತಿರುವೆ. ಕಂಡವರ ಅನುಭವ ನಿನ್ನದಾಗಲು ಸಾಧ್ಯವೇ ? ಕಂಡವರ ಸೋಣ ಸನ್ನದಾಗಲು ಸಾಧ್ಯವೇ ? ”

“ ಸೀನು ಜೀರ್ಣವುದರಲ್ಲಿ ಬಹೆಕ ಇರ್ಥವಿದೆ ಶೆರ್. ಆದರೆ ನಾನು ಅಳವ್ಯೈರಪಟ್ಟುದು ಒಿತ್ತುಕಥೆ ಬರೆಯಬೇಕೆಂದಿಲ್ಲ-ವೇಶ್ಯಾಜೀವನದ ಫೋರ್ನೆಲೆಕವನ್ನು ಚಿತ್ರಿಸಬೇಕಂದು. ನನ್ನ ಉದ್ದೇಶ ಸೀತಿ ಸಾರುವುದು. ಕೊಳಚಿಜಿರುವ ಕಡೆ ಕ್ರೊಮಾಡಿ ತೋರಿಸಿ, ಅಲ್ಲಿಗೆ ಹೋಗಬೇಡಿರೆಂದು ಜನರನ್ನು ಎಳ್ಳುರಿಸುವುದು.”

“ ಕಲೆ ಕೊರಗುವುದು ಅಲ್ಲಿಯೇ. ಕಲೆ ಸೀತಿ ಸಾರಲು ಎಂದಿಗೂ ಪ್ರಯುತ್ತಿಸಬಾರದು. ಅದರ ಪರಿಪಕ್ವತೆಯಲ್ಲಿ ಸೀತಿ ನೆಲಸಿ, ಅಗೋಜರವಾಗಿ ಅಣ್ಣ ಪ್ರಭಾವ ಬೇರಿದರೆ ತಪ್ಪಿಲ್ಲ. ಕಲಾವಿದ ಉಪದೇಶನಂತೆ ಸೀತಿ ಸಾರುವುದು ಅವನೆ ಸೋಲೆನೆ ಚಿನ್ನೆ. ಬಳ್ಳಿಯ ಒಿತ್ತುಕ್ಕೆ ಕೆಟ್ಟುಕಾಕುವ

ಕಟ್ಟಿ, ನಾವನ ಕೃಯೆಯನ್ನು ಸೋಡಿರುವೆಯಲ್ಲವೇ? ಕಟ್ಟು ಒನ್ನೆಲೆಯಲ್ಲಿ ಸಾಫ್ತಿಕ್ಕೆ—ಟಕ್ಕು ಎದ್ದು ಕಾಣಬೇಕು. ಟಿಕ್ಕುಕ್ಕಿಂತೆ ಕಟ್ಟೇ ಪ್ರಧಾನವಾದರೆ ಮೂರಿಗಿರುತ್ತೇ ಮರಡಗುತ್ತಿ ಭಾರವಾದಂತಾಗುತ್ತದೆ.”

“ ಸ್ಥಿರ— ಸ್ಥಿತಪಾವನೆ ದಲ್ಲಿ ಸೀನು— ಹೇಳುವ ಮೊಹನಿದೆಯೆಂದು ಒಷ್ಟಿಕ್ಕೆಣ್ಣುತ್ತೇನೆ. ಅನುಭವದಾರಿದ್ದ್ಯವನ್ನು ಸದುಪ್ಪೆ ಇರ ಮುಚ್ಚಿ ವ್ಯಾಧಿಭಾವೇ?”

“ ಈನ್ನ ಭಾವನೆ ತಪ್ಪು. ಅದೂ ಒಂದು ಬಗೆಯ ವಲಾಯನ ಸಾತ್ರೆ (Escapism). ಅನುಭವದ ಕೂರಜ್ಞಾಲೆಗೆ ಮೈಯೊಡ್ಡು ಲು ಉಂಜುವವನು ಚುಂಡುಕುವ ಸಮಾಧಾನೆ.”

“ ಅನುಭವದ ಕೂರಜ್ಞಾಲೆಗೆ ಮೈಯೊಡ್ಡು ಬರುದು. ಆದರೆ ಮೈ ಸೀದು ಕ್ರಾಂತಿವ್ಯಾಧಿಭಾವಂದು ಯಾವ ಸಂಬಿಕೆ?”

“ ಸೀದು ಹೊಗೇ ಹೊಗುತ್ತದೆ. ಕ್ಷಯಮೋಗ ಚಿಕಿತ್ಸೆ ಮಾಡುವ ವ್ಯಾಧಿ ಅದು ಒಂದಲ್ಲಿ ಒಂದು ದಿನ ರೋಗ ತನಗೂ ತಾಗಬಹುದು ಎಂದು ತಿಳಿದೇ ಇರುತ್ತಾನೆ. ರೋಗಿಯ ಬೇಗೆ ಹೊಗದೆಯೇ ಸ್ವೇಷ್ಟ ಮೂರಂತು ಕ್ಷಯರೋಗ ಜೀಕಿತ್ತು ಮಾಡಲು ಸಾಧ್ಯವೇ?”

“ ಆ ಹೋಗಲೇ ಈ ವಿಷಯಕ್ಕೆ ಹೇಗೆ ಸರಿಹೊಂದುತ್ತದೆ.”

“ ಕೌದು— ವೈದ್ಯ ಪ್ರೀತಿಗೆ ತಗುಲಿದ ಕ್ಷಯರೋಗದ ಸಿಧಾನ ಮತ್ತೆ ಜೀಕಿತ್ತುಗೆ ಹೊಡಿಸುತ್ತಾನೆ; ಸಾಂಪಿತಿ ಸೆವಾಜಕ್ಕೆ ತಗುಲಿದ ರೋಗದ ಸಿಧಾನ— ಜೀಕಿತ್ತು ಸೂರಿದಳೆಂಬುತ್ತಾನೆ?”

“ ಸೀನು ಪ್ರಬಲ ಸಮಸ್ಯೆಯೊಂದನ್ನು ನನ್ನ ಜೀವನದಲ್ಲಿ ತಂದು ಕಾಳಿರುವ ರೂಪ. ಈ ಬಗ್ಗೆ ನಾನು ಕೂಡಲೇ ಅಭಿಪ್ರಾಯ ತಿಳಿಸಲಿಲ್ಲ. ಇವಕಾರವಾಗಿ ಯೋಜನೆಮಾಡುತ್ತೀನೆ.”

“ ಅವಕ್ಕೆಕಾಗಿ ಯೋಜನೆಮಾಡು.—Think, but do not make thoughts your Master”

ಒಂದು ಹೇಳಿ.

‘ ಸ್ಥಿತಪಾವನ’ ಶ್ರೀನಾಥನ ಮನೆಯನ್ನೂ ಹೊಕ್ಕಿತ್ತು. ಪಕ್ಕದ ಮನೆ ಸೀತಮ್ಮನ ಯಜಮಾನರು ಒಂದು ಪುಸ್ತಕದಂಗಡಿಯ ಮಾಲಿಕರು.

ಅಂಗಡಿಗೆ ಬರುತ್ತಿದ್ದ ಹೊಸ ಕನ್ನಡ ಪುಸ್ತಕಗಳನ್ನು ತಂದು ಓದಲು ಹೆಂಡತಿಗೆ ಕೊಡುತ್ತಿದ್ದರು. ಹಾಗೇ 'ಪತಿತವಾವನ' ಪುಸ್ತಕವನ್ನು ತಂದಿತ್ತು ದು. ಸೀತಮ್ಮೆ ಪುಸ್ತಕ ಓದಿನೋಡಿ ಅಶ್ವಯು ಕುತ್ತಿಹೆಲಗಳಿಂದ ವಾರ್ಷತಮ್ಮನ್ನನ್ನು ಒಂದು ದಿನ ಕೇಳಿದಳು.

“ ನಿಮ್ಮ ಮಗನ ಈಚಿನ ಪುಸ್ತಕ ಓದಿಟ್ಟೇನಿಂದು ? ”

“ ಯಾವದವನ್ನು ತದು ? ”

“ ಪತಿತವಾವನ.”

“ ಪತಿತವಾವನ - ಅಮೆಲೆಫ್ರೆಡ್ರಾಟ್ ರದ ಕಫ್ಫಂಡ್ ? ”

“ ನಾನ್‌ನಿಗಲೇ ಹೇಳುವುದಿಲ್ಲ. ಸೀನೇ ಓವನೋಡಿ ”

ಎಂದು ಪುಸ್ತಕವನ್ನು ತಂದು ವಾರ್ಷತಮ್ಮನ್ ಕ್ರೀತ್ಯಾಳು.

ಪುಸ್ತಕ ಓದುತ್ತ ಓದುತ್ತ ವಾರ್ಷತಮ್ಮನ್ ರಕ್ತ ಕುದಿಯಲ್ಲಾರಂಭಿಸಿತು.

ಮನಸೆಗೆಲಂಜವನ್ನೂ ದುರ್ಬಳಿಸಿ ಪುಸ್ತಕ ಓದಿ ಮುಗಿಸಿದ್ದು. ಸಂಚ ಯೆಜ ಮಾನರು ಮನಸೆಗೆ ಬಂದಾಗ ಪುಸ್ತಕ ಅವರ ಸುಂದೆ ಒಗೆಚು

“ ನಿಮ್ಮ ಕುದೂರ ಬ್ಯಾಕ್ಸ್‌ತಿಯ ಪುಸ್ತಕ ಓದಿನೋಡಿ ”

ಎಂದಳು. ಚಲುವಯ್ಯನವರು ಕೈಗೆ ಪುಸ್ತಕವನ್ನೆತ್ತಿಕೊಂಡು

“ ಏತರ ಹೇಳೆ ಬರೆದಿದ್ದ್ವಾಸೆಯೇ ? ಏನದು ಸಾವಕಾರವಾಗಿ ಹೇಳಿ - ಏಕೆ ಇಷ್ಟು ಕೊನೆಮಾಡಿಕೊಂಡಿರುವೆ ”

“ ಹೇಳಿ ನನ್ನ ಬಾಯೀಕೆ ಹೊಳಿಸುಮಾಡಿಕೊಳ್ಳಲಿ. ಸೀನೇ ಓದಿ ನೋಡಿ.”

ಎಂದಳು. ಚಲುವಯ್ಯನವರು ಹೆಂಡತಿಯ ಅಜ್ಞೆಯ ಮೇರಿಗೆ ಪುಸ್ತಕ ವನ್ನು ಕೊಲಂಕವಾಗಿ ಓದಿದ್ದು. ಅವರು ಶ್ರೀನಾಥನ ಬೇರೆ ಯಾವ ಕೃತಿಯನ್ನೂ ಈವರಿಗೆ ಓದಿದಲ್ಲಿ. ಓದುತ್ತ ಓದುತ್ತ ಅವರ ಮನಸ್ಸಿನಲ್ಲಿ ಮಗೆಬಗೆಯ ಭಾವನೆಗಳಿದ್ದವು.

“ ಇದೇನೋ ಈ ಭಡವಾ, ಇಷ್ಟುದಿವಸ ಬರೆಯುತ್ತಿರುವುದು.”

ಎಂದುಕೊಂಡರು.

ವಾರ್ಷತಮ್ಮು ಒಂದು ಉರಿಯುವ ಬೆಂಕಿಗೆ ತುಪ್ಪ ಹುಯ್ಯಂತೆ ಕೇಳಿದಳು

“ ಹೇಣ್ಣ ಮಕ್ಕಳ ರೋ ಮನೆಯಲ್ಲಿ ಇಂಥ ಪುಸ್ತಕ ಬರಬಹುದೇಂದೀ ? ”

“ಎಲ್ಲೀಯಾದರೂ ಉಂಟೇ ?”

“ಇಂಥ ಪುಸ್ತಕ ಬರೆಯೋನು ಇರಬಹುದೇ ? ನಮ್ಮ ಮನ ಅನ್ವಯಿ ಕೊಂಡವನೇ ಇಂಥ ಹೊಲಂಗು ಕಢಿ ಬರೆಯುತ್ತ ಬಂದರ ಉಂಣಿನಲ್ಲಿ ನಾವು ಮುಖು ಎತ್ತಿ ಕೊಂಡು ತಿರುಗುವುದು ಹೇಗೆ ? ನಾಳೆ ನಮ್ಮ ಮನೆ ಮಕ್ಕಳ ಗತಿಯೇನು ?”

“ಆವನ ಬುದ್ಧಿಯೇ ವಿಕಾರವಾಗಿದೆ ಕಣೇ. ವಯಸ್ಸಿಗೆ ಬಂದ ಮನ-ನಾನೇನು ಬಯಸ್ಯವುದಕ್ಕಾಗುತ್ತದೆಯೇ—ಹೊಡಿಯುವುದಕ್ಕಾಗುತ್ತದೆಯೇ ?”

“ಹಾಗಾದರೆ ಸುಮ್ಮನೆ ಕೂತಿರೋದೇ ಹ್ಯಾವು.”

“ಇಲ್ಲ, ಆವನು ಮನೆಗೆ ಬರಲೀ—ವಿಚಾರಿಸಿಕೊಂಡ್ರುತ್ತೇನೇ.”

ಎಂದು ಹೆಂಡತಿಯ ಕೋಪವನ್ನು ಉಪರವನ ಮಾಡಿದರು.

ಆವನ ವಾದವೇ ಬರಿ ಶ್ರೀನಾಥ ನಿರೀಕ್ಷೇಸಿದ್ದಕ್ಕಿಂತಲೂ ಹೆಚ್ಚಿಗೆ ಅವನನ್ನು ಅಲಂಗಾಡಿಸಿತ್ತು. ಅದೇ ಚಿಂತೆ ಆವನ ಚಿಕ್ಕವನ್ನು ಬಲಾಗಿ ಮುತ್ತಿತು.

ರಾತ್ರಿ ಮನೆಗೆ ಬಂದವನು ಯಾರನ್ನೂ ಮಾತನಾಡಿಸಲಿಲ್ಲ. ತನ್ನ ರೂಪಿಗೆ ಹೋಗಿ ಕುಳಿತು ವಿಚಾರಪರವಶನಾದ. ಸ್ವಭಾವ ಮೇರ ಶ್ರೀನಾಥಗಾಗಿ ತಂಗಿ ಬಂದು ಕರೆದಳು.

“ಹಿಕಮ್ಮೆ” ಎಂದು ಕೇಳಿದ.

“ಅಣ್ಣಿ—ಬರಹೋತ್ತಾರೀ”

ಎಂದಳು. ತನ್ನ ಚಿಂತನೆಗೆ ಭಂಗ ಬಂದಿತಲ್ಲಾ ಎಂದು ಕೊಂಡು ಶ್ರೀನಾಥ ಎದ್ದುಹೋಗಿ ತಂದೆಯ ಮುಂದೆ ಸಿಂತ.

ಚಲುವಯ್ಯನವರು ಅವರಾಧಿಯನ್ನು ಕೂರವಾಗಿ ನೋಡುವ ನಾಯಾ ಧಿರ್ಕನಂತೆ ಮನಗನನ್ನು ನೋಡಿದರು.

“ಬರ ಹೇಳಿದರಂತೆ” ಎಂದ ಶ್ರೀನಾಥ.

ಹೌದು. ಇಂಟಿರೊವ್ವೈ ಗೇತ್ತುಮಾಡಿಕೊಂಡೇ ಸಿನ್ನ ದರ್ಕನ ಪಡೆಯ ಬೇಕಾಗಿದೆ.”

ತಂದೆಗೆ ತುಂಬ ಕೋಪ ಬಂದಿದೆಯೆನ್ನುವುದಂತೂ ಸ್ವತಃಗಿಂದ ವಾಯಿತು. ವ್ಯಘಾ ಕೋಪ ಕೆರಳಿಸಬಾರದೆಂದು ಶ್ರೀನಾಥ ಮೃದುವಾಗಿ

“ ಮನೆಯಲ್ಲಿಂದೇ ಇರುತ್ತೀನೆ.”

“ ಇರುತ್ತೀ—ಈ ಪುಸ್ತಕ ಯಾವಾದು ಸೋಡು”

ಎಂದು ‘ ಪತಿತವಾವನ’ ಪ್ರತಿಯನ್ನು ಶ್ರೀನಾಥನ ಮುಂದೆ ಒಗೆದು-
ಶ್ರೀನಾಥ ಪುಸ್ತಕವನ್ನು ಕ್ಷೇತ್ರಾತ್ಮಕೊಳ್ಳಲಿ.

“ ಇದು ನನ್ನದು. ನನ್ನ ಇತ್ತೀಚಿನ ಕೃತಿ.”

“ ಈ ಮೌಲಸುಕಧಿ ಸಿಸ್ಕು ಏರೆಯಂತೆ ವೇಳೆದವರು ಯಾರು?”

“ ಯಾರೂ ಸನಗೆ ಯಾವಾಗಲೂ ಏನನ್ನೂ ಬರೆಯಹೇಳಿ. ಬರೆಯಬೇಕೆಂದು ಬರೆದಿ.”

“ ಸಿನಗೆ ವೇಳೆದವರು ಕೇಳುವವರು ಯಾರೂ ಇಲ್ಲವೆಂದು ಕಾಣುತ್ತೇನೆ ಮನಸ್ಸು ಬಂದ ಯಾಗೆ ಮಾಡಬಹುದು—ಮನಸ್ಸಿಗೆ ಬಂದುದಸ್ಸು ಇಲ್ಲವು ಬಹುದು.”

“ ಮೊದಲಸೆಯ ಭಾಗ ಸನಗೆ ಗೊತ್ತಿಲ್ಲ. ಅದರೆ ಬರವಣಿಗೆ ಹಿಡಿಯೆದ್ದಲ್ಲ ಮಾತ್ರ ನಾನು ಸ್ವತಂತ್ರಸಂದು ಭಾಷಿಸಿಕೊಂಡಿದ್ದೀನೆ.”

“ ಎಲ್ಲದರಲ್ಲಿಯೂ ಸೀನು ಸ್ವತಂತ್ರಸೇ. ಸಿಮಂಗಿಲ್ಲದ್ದು ದುಡಿದು ತಂಡು ಹಾಕುವುದಕ್ಕೆ ನಾನು ಗಟ್ಟಿಯಾಗಿರುವವರಿಗೆ ಸಿಮ್ಮೆ ಸ್ವತಂತ್ರಕ್ಕೇನ್ನು ಅಡ್ಡಿಯಲ್ಲ.”

“ ಮಾಸುಕವಾಗಿ ಪತಕ್ಕೆ ಮಾತಾಡುವಿರಿ. ಸಿಮ್ಮೆದೇನು ಅಕ್ಕೆಪಟೆ ಸ್ವಷ್ಟವಾಗಿ ಹೇಳಿಬಿಡಿ. ನಾನೇನೂ ಬರೆಯಬಾಂದಿದು ಸಿಮ್ಮೆ ಇಷ್ಟವೇ? ಅಧವಾ ಈ ಮನೆಯಲ್ಲಿರುವುದೇ ಸಿಮಗೆ ಇಸಮ್ಮೆತಮ್ಮೇ?”

“ ಇಂಥ ಬರವಣಿಗೆ ಸೀನು ಬರೆಯಬಂತಹ ಯಾಗಿದ್ದರೆ ನನ್ನ ಮನೆಯಲ್ಲಿರಲು ಸಾಧ್ಯವಿಲ್ಲ.”

“ ನಾನು ಎಂಥ ಬರವಣಿಗೆ ಬರೆಯತ್ತೀನಂದು ಈಗಿರೇ ಚೇಳಿಂತಾರು ನಾನು ಮನೆಯಲ್ಲಿರುವುದು ಇಷ್ಟವಿಲ್ಲದಿದ್ದರೆ ಹೇಳಿಬಿಡಿ—ನನ್ನ ಮಾಡು ನಾನು ನೋಡಿಕೊಳ್ಳುತ್ತೀನೆ.”

“ ಮಹಾಕವಿ ವಾಲ್ಮೀಕಿ ಸೀನು. ಸಿನಗೆ ಸಂಪರ್ಕಪ್ರಷ್ಟ ಮಾಡುವುದಕ್ಕೆ ಒನ ಹಾತೊರೆಯತ್ತಿದ್ದಾರೆ.”

ಶ್ರೀನಾಥನ ಸಹನೆಯೂ ನೀರಾತ್ಮ ಬಂದಿತ್ತು. ತಂಡೆಯ ಜತಿ ವ್ಯಾಜ್ಯ

ಕಾಯಬಾರದೆಂದು ಅವನು ಮಾಡಿದ ಪ್ರಯತ್ನ ಸೆಫ್ಲುಲವಾಯಿತು.. ಅವನು ಮುಖ ಬಿರುಸಾಯಿತು-ಧ್ವನಿ ಗಡಸಾಯಿತು.

“ನಾನು ಮನೆಬಿಟ್ಟು ಹೊಡವೆಲೇ ಸುವರ್ಣಾಪುಣಿ ಮಾಡಿಸಿಕೊಳ್ಳಬೇಕು ಶ್ರೀನೇಮೋ ಬೀದಿಯ ನಾಯಿಯೆಂತೆ ಹೊಟ್ಟಿಗಿಲ್ಲದೆ ನಾಯರ್ತ್ವೇನಾರ್ಥಿನಾರ್ಥಿ ಸಂಬಂಧಸಹಿ ವಿಷಯವಲ್ಲ”

ಎಂದು ಹೇಳಿದ.

ತಂದೆ ಮಗನ ಸಂಭಾಷಣೆಯನ್ನು ಬಾಗಿಲು ಮರೆಯ್ತೆ ಸಿಂತು ಕೇಳುತ್ತಿದ್ದ ಪಾರ್ವತಮ್ಮಾ ಬಿರುಗಾಳಿಯಂತೆ ಒಳಗೆ ಸುಗ್ರಿ

“ಮೇರೆಲಿ ಬಿಡಿಯಂದೈ-ಸ್ವೇಚ್ಚೆ ಮನೂತಿ ಹೇಳುತ್ತಿರಿ. ಮನೆ ಬಿಟ್ಟು ಹೊಗೆಸುದರ್ಶಕೆ ಅವನಕ್ಕು ಆತುರನಾಗಿರಾವಾಗ ಸೀರೇಕೆ ಮಾರ್ಪಣ ನಿಲ್ಲಿಸುವುದು”

ಎಂದಳು.

ಚಿಕ್ಕಮೃಷ್ಣೀ ಕಿರುಕುಳ ಕೊಟ್ಟಿರೂ ಶ್ರೀನಾಥ ಅವರನ್ನು ದೂರಿಸಿರಲ್ಲಿಲ್ಲ- ಆದರಿಂದು ಅವನ ಸಂಯಮ ಸಡಲಿತು. ಕೂಪದ ಕಾವಿಗೆ ಹೆಚ್ಚು ಬಂತಿತು.

“ಚಿಕ್ಕಮೃಷ್ಣೀ, ನಾನು ಮನೆಬಿಟ್ಟು ಮೊಡರ ಸಾಕಂದು ಸೀವು ಬಯಕ ದಿವಸದಿಂದ ಬಯಸುತ್ತಿರುವುದನ್ನು ನಾನು ಬಲ್ಲಿ. ಆದಂತಿರಾತನ್ನೇ ಸ್ವಲ್ಪಿ ಸಯವಾಗಿ-ಗಂಭೀರವಾಗಿ ಹೇಳುತ್ತರ ಜೆನಾಗಿರುತ್ತಿತ್ತು. ವಿಶ್ವಾಸ ಸ್ವಲ್ಪಿ ವಾದರೂ ಉಳಿಸಿಕೊಳ್ಳಬಹುದಾಗಿತ್ತು. ನಾನು ಮನೆಬಿಟ್ಟು ಹೊಗೆಸುದರ್ಶಕ್ಕು ಸಿಂಹವಾಗಿದ್ದೇನೆ. ಇದಿಗಲೇ ಹೂರಜುತ್ತೇನೇ-ಸ್ವೇಚ್ಚಾದರೂ ಸುಖವಾಗಿರಿ”

ಎಂದು ಹೇಳಿ ಹೂರಕ್ಕೆ ಒಂದೆ.

“ಇದೆಲ್ಲಾ ಸಿಂಹಿಂದ” ಎನ್ನುವಂತೆ ಜೀಲುನಯ್ಯಸವರು ಯಂತತಿಯು ಮುಖು ಸೂರಿದರು.

“ನಾನೇನು ಮಾಡಿದೆ. ಅವನನ್ನು ಮನೆಬಿಟ್ಟು ಮೊಗೆ ಎಂದ್ದು ಹೇಳಿದವರು ಸೀವೇ ಅಲ್ಲದೆ-ನಾನಲ್ಲ”

ಎನ್ನುವಂತೆ ಪಾರ್ವತಮ್ಮಾ ಗಂಡನ ಮುಖ ಸೂರಿಸಿದರು.

ಶ್ರೀನಾಥ ರೂಮಿಗೆ ಬಂದು ತನ್ನ ವುಸ್ತುಕಾಗಳು, ಕಾಗದ ಪತ್ರಗಳು, ಕೆಲವು ಬಟ್ಟಿಬರೆಯನ್ನು ಒಂದೆಡಿ ಇಟ್ಟು ಚಿಕ್ಕಮೃಷ್ಣನ್ನು ಕರೆದು

“ನೋಡಿ ಚಿಕ್ಕಮ್ಮ. ನನ್ನ ಪುಸ್ತಕಗಳು, ಬಟ್ಟಿಬರೆ ಬಿಟ್ಟು ನಾನೇನೂ ತೀಗಿದುಕೊಂಡಿಲ್ಲ.”

ಎಂದು ಹೇಳಿದ.

ಅವನು ಹೊರಗೆ ಹೋಗಲು ಗಾಡಿ ತರುವುದಕ್ಕೇ ಹೋಗಿದ್ದಾದ್ದನೆಂದು ಪಾರ್ವತಮ್ಮ ತರ್ಕಿಸಿಕೊಂಡಳು. ಚಲುವಯ್ಯ ಕುಳಿತಿದ್ದೇಡೆ ಬಿಡಲೀಲ್ಲ.

ಶ್ರೀನಾಥ ಗಾಡಿಯನನನ್ನು ಕರೆದು ಅವನ ಕೈಗೆ ತನ್ನ ಪುಸ್ತಕದ ಬಟ್ಟಿಯ ಗಂಟುಕೊಟ್ಟು ತಂದೆಯಿದ್ದಲ್ಲಿಗೆ ಬಂದು

“ಹೋಗುತ್ತೇನೆ. ಇನ್ನಾದರೂ ನನ್ನ ವಿಷಯ ಕೋಪ ಇಟ್ಟಿಕೊಳ್ಳು ಬೇಡಿ”

ಎಂದು ಹೇಳಿ ಹೊರಟುಬಿಟ್ಟು.

ಚಲುವಯ್ಯನವರೆದ್ದು ಮಗನನ್ನು ಹಿಂದಕ್ಕೆ ಕರೆಯುವ ಪ್ರಯತ್ನ ಮಾಡಲೀಲ್ಲ. ಕುಳಿತಲ್ಲಿಯೇ ಕುಳಿತಿದ್ದರು. ಕಣ್ಣಿನಲ್ಲಿ ದುಃಖ ಚಿಮ್ಮತ್ತಿತ್ತು. ಕೊನೆಯ ಫಳಗೆಯಲ್ಲ ಯಜಮಾನರು ಹೃದಯದೊಂಬಲ್ಲಿ ತೋರಿ, ಮಗನನ್ನಾಲ್ಲಿ ಹಿಂದಕ್ಕೆ ಕರೆದು ಬಿಡುತ್ತಾರೋ ಎಂದು ಪಾರ್ವತಮ್ಮ ಹೆದರಿದ್ದಳು. ಹೊಡತಿಯ ಮನಸ್ಸಿಗೆ ವಿರುದ್ಧವಾಗಿ ಹೋಗುವವನ್ನು ಧೈಯಮಾಡಲು ಚಲುವಯ್ಯನವರಿಗೆ ಸಾಧ್ಯವಾಗಲಿಲ್ಲ.

ಸಂಜೀ ಶ್ರೀನಾಥನನ್ನು ಅವನ ಗೆಳೆಯಿರಬ್ಬಿಡೂ ಹುಡುಕಿಕೊಂಡು ಬಂದರು. ಪಾರ್ವತಮ್ಮ ಬಿಳಿಗೆಯ ಪ್ರಕರಣಕ್ಕೆ ಬಣ್ಣ ಬಳಿದು ‘ವಿನಾಕಾರಣ ಶ್ರೀನಾಥ ಮನಸೆಬಿಟ್ಟು ಹೊರಟುಹೋದ’ ಎಂದು ತಿಳಿಸಿದಳು.

ಶಪರ್, ನೀಲಕಂಠ ಎರಡು ದಿವಸ ಒಂದೇ ಸಮನಾಗಿ ಶ್ರೀನಾಥಪ್ರಾಗಾಗಿ ಹುಡುಕಿದರು-ಅವನ ಪತ್ತಿ ಸಿಗಲೀಲ್ಲ. ಅವರ ಮನಸ್ಸಿಗೆ ಏನೇನೋ ಅನುಮಾನ ಹೊಡಿಯತ್ತು. ಗೆಳೆಯಿಸಾಗಿ ತುಂಬ ಮರಗಿದರು.

ಮೂರನೆಯ ದಿನ ಶ್ರೀನಾಥ ನೀಲಕಂಠನ ಮನಸೆಗೆ ಬಂದ. ಗೆಳೆಯೆ ಸನ್ನ ಸೋಡಿ ನೀಲಕಂಠ ಪಿಗ್ಗಿಹೋದ.

“ಎಲ್ಲಿಗಯ್ಯಾ ಹೋಗಿಬಿಟ್ಟಿ?” ಎಂದು ಕೇಳಿದ.

“ನಾನು ಮನಸೆ ಬಿಟ್ಟುಬಿಟ್ಟು ನೀಲಕಂಠ. ಸ್ವಲ್ಪ ಮನಸ್ತಾಪ ಬಂತು.”

“ಅದು ಗೊತ್ತಾಯಿತು. ಮನಸೆಬಿಟ್ಟು ಎಲ್ಲಿಗೆ ಹೋದೆ?”

“ಮುಂದೆ ಏನಾದರೂ ಹ್ಯಾಪಸ್ಟ್ ಮಾಡಿಕೊಳ್ಳು ಬೇಕಲ್ಲೂ.”

“ಅದಕ್ಕೇನು ಮಾಡಿದೆ?”

“ತಂಕರಪ್ಪದದ್ದಿ ರೂಪುನ್ನಿಸಿಕ್ಕಿತು.”

“ಹೋದು ರೂಪು. ಮಹಡಿಯ ಮೇಲೆ. ನಾಕವ್ವು ದೊಡ್ಡ ದಾಖಲೆ ಅದರ ಪಕ್ಕದಲ್ಲಿ ಒಂದು ಸಣ್ಣ ರೂಪು (ante Room) ಇದೆ. ಸ್ವಾನಕ್ಕೆ ಸೀರು ಅಲ್ಲೇ ಕಾರ್ಯಾಸಿಕೆಳ್ಳಬಹುದು—ನಲ್ಲಿಯೂ ಇದೆ. ಚೊಟೀಲಿಗ್ಗೆ ಸಹಿತಾಗೆ.”

ಶ್ರೀಸಾಧ ಯೇಳಿದ ವರ್ಣನೆಯನ್ನು ಜೀಣ್ಣಿಸಿಕೊಳ್ಳುತ್ತ ಕ್ಷೇತ್ರಕಾಲ ಸುಮರ್ಮಿದ್ದು ಸೀರಿಕಂತ ಕೇಳಿದ

“ನಿನ್ನ ಸ್ನೇಹಿತರೆಲ್ಲ ನಾಮಾವರೇಕರಾದರೇನು?”

“ಹುಂ ಹಾಗೆ ಕೇಳಬೇನೆ?”

“ಇವ್ವು ಆತುದಾಂದ ಸೀನು ರೂಪು ಮಾಡುವ ಆವಶ್ಯಕತೆಯೇಸಿತ್ತು. ನಮ್ಮ ಮನೆ ಇರಲಿಲ್ಲವೇ?—ಇದು ನಿನ್ನ ಮನೆಯಲ್ಲವೇ?”

“ಸೀರಿಕಂತ, ಇದು ಒಂದೆರಡು ಬಿನಗಳ ಮಾತ್ರ. ನನ್ನ ಮುಂದಿನ ಜೀವಿತಕ್ಕ ಸಂಬಂಧಪಟ್ಟ ವಿಷಯ. ನನ್ನ ಭಾಳಿನ ಚೊರಿಯನ್ನು ನಿನ್ನ ಹೇಳಿ ಹಾಕುವುದು ಯಾವ ಧರ್ಮ.”

“ಸ್ನೇಹದ ಧರ್ಮ.”

“ಅದನ್ನು ನಾನು ದುರುಪಯೋಗವಡಿಸಿಕೊಳ್ಳು ಬಾರದು.”

“ಚೊಗಲೆ—ಇನ್ನು ಆ ವಿಷಯ ಮಾತನಾಡಿ ಪ್ರಯೋಜನವಿಲ್ಲ. ನಿನಗೆ ಏನು ತೊಂದರೆ ಒಂದರೂ ಬಾಯಿಯಿಟ್ಟು ಹೇಳಬೇಕು—ಹಣಬೇಕಾದೆಂಬೇ?”

“ಎನ್ನು ಬೇಡ—ಮೊನ್ನೆ ನನ್ನ ಪ್ರಕಾರ ಇನ್ನೂರು ರೂಪಾಯಿ ಕೊಟ್ಟಿ. ಸಂದರ್ಭಕ್ಕೆ ಸಾಕು. ಹೊಟೀಲಿಗೆ, ಡಾರ್ಮಿಗೆ ಅಡ್ಡನ್ನು ಕೊಟ್ಟಿದ್ದೇ ನೇ—ಬೇಕಾದರೆ ತೆಗೆದುಕೊಳ್ಳುತ್ತೇನೆ.”

ಸುತ್ತಿಲಮ್ಮ ಕಾಫಿ ತಿಂಡಿ ತಂದು ಗೆಳಿಯರ ಮುಂದಿಟ್ಟು

“ನೀವು ಮನೆಬಿಡುವುದಕ್ಕೇನಾಯಿತು?” ಎಂದು ಕೇಳಿದಳು.

“ನಿಜ ಹೇಳಿನ್ನುವಿರಾ ಆಕ್ರಾ..”

“ಸುಳ್ಳ ಹೇಳಿಯಿನ್ನುತ್ತೇನೆಯೇ?”

“ ಪತಿತವಾನನ ಬರೆದ ಹಾಸಿ ಸದ್ಗೃಹಿಸ್ತ ಮನೆಯಲ್ಲಿರಬಾರದೆಂದು ನನ್ನ ತಂಡಿ, ಚಿಕ್ಕಮೃತೀಂಜಾರಸಿದ್ದರು.”

“ ನಿಮ್ಮ ಸಾಹಿತ್ಯಕ್ಕೂ, ಖಣ್ಣಾಸುಬಂಧಕ್ಕೂ ಏನು ಸಂಬಂಧ ?”

“ ಎರಡರ ಒಳಗೂ ನಾನೇ ಅಳ್ಳಿಪೇ ಇರುವುದು.”

ಸುತ್ತಿಲಮ್ಮನ ಮುಖ ಚಿಕ್ಕದಾದುದನ್ನು ಕಂಡು ಶ್ರೀನಾಥ

“ ಅಕ್ಕೆ, ಇದಕ್ಕೆ ನೀವೇಕೆ ಹೇಳಬಂತಿರಿ. ಅದಿಷ್ಟೆಲ್ಲ ಬಳ್ಳಿಯದಕ್ಕೇ ರಾನಾದರೂ ಎಷ್ಟು ದಿವಸ ತಂಡಿ ನಾಕಿದ ವಾಗನ ಹಾಗಿರಬೇಕು.”

“ ನಾನೂ ಪತಿತ-ಹಾವನದ ಬಗ್ಗೆ ಬಂದಿರದು ಕರ್ತಿಗ ಮಾತುಗಳ ರ್ವಾಚಿದ್ದೆ. ನೀವು ಮನೆ ಬಿಡುವುದಕ್ಕೆ ಅವೂ ಕಾರಣವಾಯಿತೇನೋ ಎಂದು ಮೊಂಚಿಸಿದೆ.”

“ ಅದಕ್ಕೆ ಇದಕ್ಕೆ ಯಾವ ಸಂಬಂಧ.”

“ ನಿಮ್ಮ ಮನಸ್ಸಿಗೆ ಬೇಸರವಾಗಿರಬಹುದು.”

“ ನೀವು ಏನೇ ಅಂದರೂ ಸನಗೆ ಬೇಸರವಾಗುವುದಿಲ್ಲ. ನನ್ನ ಸಿಜಾದ ಮತ್ತೀಷಿಗಳು ಯಾರು ಎಂಬುದನ್ನು ನಾನು ಬಳ್ಳಿ.”

ಗೆಳಿಯುರು ಕಾಣಿ ಉಪಾಯರ ಸ್ತುರಿಕರಿಸುತ್ತಿದ್ದಾಗ ಸುತ್ತಿಲಮ್ಮ,

“ ರೂಪಂತೂ ಮಾಡಿಯಾಯಿತು. ಇಲ್ಲಿಗೇ ಬಂದು ಉಂಟಿಮಾಡಿ ಕೊಂಡು ಹೋಗಬಾರದೇ ?”

“ ಸನಗೆ ವೃಘಾ ಕೊಂಡರೆಯಾಗುತ್ತದೆ-ಸನಗೂ ತೊಂದರೆ. ಉಂಟಿದ ಹೋಟೀಲ್ ರೂಪಿನ ಪೆತ್ತಿರಲೇ ಇವೆ-ಸನಗೆ ಹೋಟೀಲು ಉಂಟಿ ಬೇಸರ ವಾದಂದು ಖಂಡಿತ ಇಲ್ಲಿಗೇ ಬಂತ್ತಿಂಣಿಸು ”

ಎಂದು ಹೇಳ.

ನೀಲಕಂಠ ತಂಡೇ ಕರ್ಮನ್ನೊಂದಿಗೆ ಹೋಗಿ ಶ್ರೀನಾಥನ ರಜಮು ನೋಡಿಕೊಂಡು ಬಂದ. ಆವನ ಉವಯೋಗಕ್ಕೆ ಬಂದು ಮೇಚು, ಕುಚ್ಚ, ಒಂದು ಮಂಜ ಕಳಿಸಿಕೊಟ್ಟಿ. ಸುತ್ತಿಲಮ್ಮ ಬಂದು ಬಾಯಿಲೂ, ಕೆಲವು ಪಾತ್ರಿಗಳನ್ನು ಕಳಿಸಿಕೊಟ್ಟಿ.

“ ನಿನಗೆ ನಿರು ಕಾಸಿಕೊಟ್ಟಿ ಉಂಟ ತಂದುಕೊಂಡುವುದಕ್ಕೆ ಒಬ್ಬ ಹುಡುಗನನ್ನು ಗೊತ್ತುಮಾಡಿಕೊ ಶ್ರೀನಾಥ ”

ಎಂದು ತಮ್ಮ ಹೇಳಿದ.

“ನಾನೇ ಆಳಕಾರಾವಾಗ ನನಗೇಕವ್ವು ಆಗು”

ಎಂದು ಶ್ರೀಸಾಧ ಅತ್ಯಾವಿತ್ತ.

ಶಂಕರಪುರದ ವರ್ವಡಿಯ ಮೇಲೆ ಶ್ರೀಸಾಧನ ಪಕ್ಕಾಂತಜೀವನ ಶರ್ದಾಂಭ್ಯ ವಾಯಿತ್ತು. ಮನಸ್ಸಿನ ಮೂರ್ಚ ಜದುರಲು ಶ್ರೀಸಾಧ ಕೆಲಸವಲ್ಲಿ ಮ್ಯಾಸುರಿಯ ಲೀಟ್ನಿಸಿದ.

ಶ್ರೀಲಕ್ಷಣ, ಸುಶೀಲವ್ಯಾಸ ಮೂರಿದೆ ಶ್ರೀಸಾಧ ಸ್ಪಿಂಟೆಯು ನಾನೇನು ಯಾಕಿವ್ವ. ಆದರೆ ಅವನ ಹೃದಯೆ ಬ್ರಿಂಡಿಯೋಗಿತ್ತು. ವಿಜಾರದಲ್ಲಿ ಭಿಸ್ಟ್ಯಾಫಿಪ್ಪಾಯ ಬಂದರ ಅದು ಸ್ವಾಪ್ತಾಸಂಬಂಧವನ್ನು ಕ್ಷಿಂಡಿಸಿದೆ ಬೇಕೇ? ಎಂಬ ಒಂತೆ ಅವನನ್ನು ಕಾಡತ್ತಿದ್ದಾರು.

ಶ್ರೀಸಾಧನ ಮನಸ್ಸಿಗೆ ಸಮೃದ್ಧಿ ಬೇಕಾಗಿತ್ತು. ಹೃದಯೆ ಶಾಂಭಿದ್ದ ಅಳಲು, ಭಾವನೆಗಳನ್ನು ಅವನು ಹೊರಗ ಯಾಕಿದ ಹೊರತ್ತು ನೆವ್ವಾದ ಹೊರಯ್ಯಾನ ಸಂಭವನಿರಲ್ಲಿ. ಮನೋರೋಖ್ಯೋಷಣಾತ್ಮಕ ಕಾದಂಬರಿಯಾಂದನ್ನು ಅರಂಭಿಸಿದ. ಮನಸ್ಸು ಚರ್ತೀಎಟಿಗೆ ಬರಲ್ಪಾಡ್ದಾದು. ವಿಜಾರವಾದಿನೆ ರಭ್ಯಾಸವಾಗ ಓಡಿದಂತೆ ಕಾದಂಬರಿ ಓಷಲ್ಲಿ, ಕುಂಬಿತ್ತು ಎದವ್ವತ್ತು ನಾಗಿತ್ತು.

ಹೊಟ್ಟಿಯವಾಡಿಗೆ ಬರವಣಿಗೆಯನ್ನು ನಾಧನಮಾಡಿಕೊಳ್ಳಿ ಬೇಕಂಬ ಅಭಿಪ್ರಾಯ ಇಡುವರೆಗೆ ಶ್ರೀಸಾಧನಿಗೆ ಹೊಳೆದಿರಲ್ಲಿ. ಈಗ ಆದೇ ಹೊಡ್ಡಿ ಸಂಪನ್ಮೂಲ್ಯಾಯಿತ್ತು. ದೂರು ಬಾಡಿಗೆ, ಹೊಟ್ಟೆಲ್ಲ ಬಿಜ್‌ರ್, ಬಿಟ್ಟುಬೆ. ಹೇಳಲು ಬುಜುಗಳೆಲ್ಲವನ್ನು ಅವನ ಬರವಣಿಗೆಯಲ್ಲಿ ಬಾಂತ ಆದಾಯೆ ನಿರ್ವಹಿಸಬೇಕಾಗಿತ್ತು.

ಬರವಣಿಗೆ ಫಲಪ್ರದವಾಗಬೇಕಾದರೆ ಪ್ರಕಾರಕರ ವರ್ಜ್‌ ಬ್ರಿಡಿದು, ಅವರ ಅಭಿರೂಚಿಗನುಗುಣವಾಗಿ ಬರೆಯಬೇಕಾಗಿತ್ತು. ವಿಜಾರಕ್ಕಾಂತಿಯೆ ಕಡೆಗೇ ಲಕ್ಷ್ಯವಿಟ್ಟಿದ್ದ ಶ್ರೀಸಾಧನಿಗೆ ಇತರರ ಅಭಿರೂಚಿಗೆ ಸೀವಪ್ಪುರಾಕುಷದು ಸುಲಭ ಸಾಧ್ಯವಾಗಿರಲ್ಲಿ.

ಶ್ರೀಸಾಧನಿಗೆ ಸ್ವರ್ವಜೀವನದ ಜಂಜಾಡ ಆರಂಭವಾಯಿತ್ತು. ಅದರ ಧಾರಂತದಲ್ಲಿ ಬರವಣಿಗೆ ಸಾಗುತ್ತಿರಲ್ಲಿ. ಹೊತ್ತು ದೆಗಲೆನ ಹೇಳಣ ಮೊಗನಾಗುತ್ತಿತ್ತು—ಮನಸ್ಸಿಗೇನೇನೋ ಬೇಸರ-ಜಗ್ಗು-ಬ್ರಿಡಾತ್ಮಾವೆ. ಮಾನ

ವನ ಬಾಳುವೇಯೇ ಸೀರಭಕ್ತ, ಸಿಷ್ಟುಯೋಚಕವೆಂಬ ಸೀರಭಾಣ್ಯತೆ ಅವನನ್ನು ವಾಷ್ಪಿಸುತ್ತಿತ್ತು.

ಸೀಲಕಂಠಿಗೆ ಆಷ್ಟತ್ತೀಯಲ್ಲಿ ಕೈತುಂಬ ಕೆಲಸ. ಅವನು ಹೇಳಿದ ಹೇಳಿ ಬಂದು ಶ್ರೀನಾಥನನ್ನು ಸಮಾಧಾನಗೊಳಿಸಲು ಸಾಧ್ಯವಾಗಲ್ಲಿ. ನೃಥಾ ತನ್ನಿಂದೇಕೆ ಹೊಂದರೆ' ಎಂದು ಶ್ರೀನಾಥ ಸೀಲಕಂರನ ಮನೆಯ ಕಡೆ ಸುಂದರಲ್ಲಿ.

ಶಮುಖ ಆಗಾಗ್ಗೆ ಬಂದು ಶ್ರೀನಾಥನ ರೂಪಿನಲ್ಲಿ ಕುಳಿತು ತನ್ನ ಜೀವನ ಸಿದ್ಧಾಂತವನ್ನುಪಡೆತಿಸುತ್ತಿದ್ದು. ಶ್ರೀನಾಥನಿಗೆ ಅವನ ಮಾತ್ರ, ವಾದಸ್ವೀಳಿರಿ ಅವ್ಯಾಗಿ ರುಚಿಸುತ್ತಿರಲ್ಲಿ. ತಿಷ್ಣ್ಯಜಾರಕ್ಕಾಗಿ ಅವನ ಖಾದೆತಾವನ್ನು ಉಲಿಸಿ ಕೇಳುತ್ತಿದ್ದು.

ಹೊಟೀಲ್ ಮಾಡಿ ರಾತ್ರಿ ಎಂಟಿಗಂಟಿಗೆ ಅನ್ನ ತಂದಿಟ್ಟು ಹೋಗುತ್ತಿದ್ದು. ಶ್ರೀನಾಥ ಮನಸ್ಸು ಬಂದರೆ ಉಟಪೂಡುತ್ತಿದ್ದು; ಉಟೆ ಬೇಡ ವೆಸಿಸಿದರೆ ಎರಡು ಗ್ರಾಮ ನೀರು ಕುಡಿದು ನುಲಗುತ್ತಿದ್ದು.

ಒಂದು ರಾತ್ರಿ, ಅದೇ ಮಾಡಿ ಉಟೆ ತಂದಿಟ್ಟು ಹೋಗಿದ್ದಾನೆ. ಶ್ರೀನಾಥ ಅಷ್ಟಷ್ಟುನಾಗಿ ತನ್ನ ರೂಪಿನಲ್ಲಿ ಶಫವಧ ತಿರುಗುತ್ತಿದ್ದಾನೆ. ಶಮುಖ ಬಂದವನೇ ಕೇಳಿದ

“ ಏನು ಮಗ್ಗೆ-ಸಂಚೆ ಎಲ್ಲೀಗೂ ಹೋಗಲಿಲ್ಲವೇ ? ”

“ ಇಲ್ಲ-ಎಲ್ಲೀಗೆ ಹೋಗುವುದು.”

“ ಇದೆನಂತ್ಯಾ-ರೂಪಿನಲ್ಲೇ ಕೂತುಕೊಂಡು ಜಾಗಿವಸುತ್ತೀ ”

“ ಲಾಲ್ ಬಾಗಿಗೆ ಹೋದರೂ ಅಲ್ಲೂ ಕೂತುಕೊಂಡು ಜಾಗಿವಿಷ್ಪದು ತಾನೇ-ರೂಪಿನಲ್ಲಾದರೂ ಬೇರೆಯವರ ಕಾಟವಿಲ್ಲ.”

“ ನನ್ನ ಕಾಟಬಿಟ್ಟು— ”

“ ನಿನು ಬರುವುದನ್ನೂ ಕಾಟವೆನ್ನುವುದಕ್ಕಾಗುತ್ತದೆಯೇ ? ”

“ ಹೋಗಲಿ ಬಿಡು-ಅಪ್ಪೀ ಸಮಾಧಾನ. ಉಟೆ ಆಯಿತ್ತೇನು ? ”

“ ಇಲ್ಲ-ಅನ್ನ ಬಂದಿದೆ.”

“ ಏಳು-ಹೋರಗೇ ಹೋಗಿ ಏನಾದರೂ ತಿಂದು ಬರೋಣ ”

“ ಈಗೇನು ನಿಕ್ಕುತ್ತದೆ.”

“ ಚೊಂಬಾಯಿ ಹೋಟಿಲನಲ್ಲಿ ಬಿಸಿ ಪೂರಿ ಮಾಡಿಕೊಡುತ್ತಾನೆ.”

ಶ್ರೀನಾಥ ಎದ್ದು ಶಮುಹನೊಂದಿಗೆ ಹೊರಟ್. ಇಬ್ಬರೂ ಮಾರ್ಕೆಟ್‌
ಒಳಗೆ ಬಂದು ಅಲ್ಲಿದ್ದ ಚೊಂಬಾಯಿ ಹೋಟಿಲನಲ್ಲಿ ಪೂರಿ-ವಲ್ಯು ತಿಂದರು.

ಶಮುಹ ಒಂದು ಜಟಿಕಾಗಾಡಿ ಗೊತ್ತುನಾಡಿದ. ಶ್ರೀನಾಥ ಅವನು
ಇಬ್ಬರೂ ಹೊರಟಿರು. ಗಾಡಿ ಶಂಕರಪುರದ ಕಡೆ ತಿರುಗಲ್ಲಿ, ನೇರವಾಗಿ
ಒಸವನಗುಡಿ ಕಡೆ ಹೊರಟಿತು.

“ ಎಲ್ಲೋಗಂಯಾ ಹೋಗುವುದು ” ಎಂದು ಶ್ರೀನಾಥ ಕೇಳಿದ.

“ ಸ್ನಾಟ್ ತಡೆ. ಸಿನಗೆ ಗೊತ್ತುಗುತ್ತದೆ ”

ಎಂದು ಶಮುಹ ಉತ್ತರಿಸಿದ.

ಗಾಡಿಯನ್ನು ಸಿಲ್ಲ ಹೇಳಿ ಶಮುಹ ಶ್ರೀನಾಥನನ್ನು ಕರೆದುಕೊಂಡು
ಮುತ್ತಮ್ಮೆನ ಮನೆಗೆ ಬಂದ.

ಮುತ್ತಮ್ಮೆ ಎಲಡಿಕೆ ಮುಂದೆ ಸುರಿದುಕೊಂಡು ಕುಳಿತ್ತಿದ್ದಳು.
ನಾಗರಾಜ ಮಾಲಗಿಟ್ಟಿದ್ದು. ಶಮುಹನನ್ನು ಕಂಡೊಡನೆಯೇ.

“ ಇದೇನವ್ವು-ಇಮ್ಮು ಹೊತ್ತಿಗೆ ಬಂದಿ-ಇವರು ಯಾರು ? ”

“ ಬರಬೇಕಾಯಿತು ಮುತ್ತಮ್ಮೆ. ಇವರು ಸನ್ನ ಸ್ನೇಹಿತರು-ದೇಡ್ಡ
ಕೆವಿಗಳು-ಮುಂದೆ ಸಿನ್ನ ಸ್ನೇಹಿತರಾಗಲಿ ಎಂದು ಕರೆದುಕೊಂಡು ಬಂದಿ.”

“ ಸಂತೋಷ ”

ಎಂದಳು. ಶಮುಹ ಮನೆಯ ಸುತ್ತ ಕಣ್ಣ ಹೊರಳಿಸಿ

“ ಏನು ವಿಶೇಷ ”

ಎಂದು ಕೇಳಿದ. ಮುತ್ತಮ್ಮೆ ಉತ್ತರಕೊಡದೆ ಏತಕ್ಕೂ ಎಷ್ಟು
ಹೊಂದಳು.

ಶ್ರೀನಾಥ ಅನುಮಾನಿಸುತ್ತ

“ ಯಾರಾದಯಾ ಇದು ಮನೆ. ಏಕೋ ಎಲ್ಲಾ ಒಂದು ವಿಧವಾಗಿ
ವಿಚಿತ್ರವಾಗಿದೆಯಲ್ಲಾ.”

“ ಎಳೀಯ ಮಗೂ ಕಹೋ ಸೀನು-ಸಿನಗೊಂಡೂ ಅರ್ಥವೇ ಆಗುವುದಿಲ್ಲ.”

“ ಅಂಥ ಮನೆಯೇನು ? ”

“ ಆದರಲ್ಲಿ ಸಂದೇಹವುಂಟೇ ? ”

“ನಾನು ಹೊರಡುತ್ತೇನವ್ವು”

“ಸನಗೋಸ್ಕುರವೇ ನಾನು ಒಂದುದ್ದು. ಸ್ವಾಸ್ಥ ತಪ್ಪಿ ನೀವೆ ಶಾಗಲ್ಲಿ. ಇಲ್ಲದ ನಾಟಕವಾಡಬೇಡ. ನಾನುನೇ ಕುಂತಾಕುಡ್ಡಿ”

ಎಂದು ಹೇಳಿ ಮುತ್ತಮ್ಮನೆ ಜಠ ಪಾಠಕನಾಡಲು ಒಂದುದ್ದು ಹೋಡಿ.

ಮುತ್ತಮ್ಮನ್ನು ಸ್ವಲ್ಪ ಬೇಸರದ ಧ್ವನಿಯಲ್ಲ ಕೇಳಿದ್ದರು

“ಪಾನಾ ಇಷ್ಟ್ಯಾ ಹೊತ್ತಿನಲ್ಲಿ ಒಂದುಬಿಟ್ಟು. ಗುಡುತ್ತಿಲ್ಲ ವರಿಚಯು ಪಿಣ್ಣಿದವರನ್ನೆಲ್ಲ ಕರೆದುಕೊಂಡು ಬರುತ್ತೀ. ಹೆಂಡಳೇ ಈ ಸಾಸಯನನು ಫಾತುಕ-ಅವನ ಭಾಯಿಗೆ ಬದ್ದು ನಾನು ಒಂದುಕುತ್ತೇನಯೇ?”

“ನೀನು ಇಲ್ಲದ ಹಗೆಣ ಪೂರುಧೇಡ ಮುತ್ತಮ್ಮನ್ನು”

ಎಂದು ಅವಕ ಕ್ಷೇತ್ರದಲ್ಲಿ ಎರಡು ರಾವಾರು ಇಟ್ಟಿ. ಮುತ್ತಮ್ಮನ್ನು ಸ್ವಲ್ಪಿ ಪ್ರಸನ್ನಿಖಾದಿಕು.

“ನಿನ್ನದು ಯಾವಾಗಲೂ ಇಷ್ಟೇನೋ. ಕ್ಷುತ್ರಾಂಬ ಒಂದು ಸಲಹಾದರೂ ಬಂತ್ತು ರಾಹಾರು ಕೂಟಿದ್ದೀರೋ?”

“ಕೊಂಡೇಣ ಇಲ್ಲಿಗೇ ಮುಗಿದು ಹಾರೀಂತೇನು. ಈಗ ಯಾರು ಇನ್ನಾದೆ.”

“ಹೆಂಕಟಿಮ್ಮ ಒಬ್ಬ ಕೇಳಿದ್ದರು.”

“ಕನುಲಾ ಬರುವುದಕ್ಕು ಸಾಧ್ಯಸಿಲ್ಲವೇ?”

“ಈಗ ಹೋಗಿ ಅವಳನ್ನು ಕರೆದುಕೊಂಡು ಬರುವವರು ಯೋರು?”

“ನಾಗರಾಜನ್ನು ಕರುವಿದ್ದು”

“ಮುಳಗದ ಹೇಳಿ ಅದೊಂದು ಫಾರ್ಮಿಸರ್ ಎಟ್ಟಿಸಿದರೆ ಹೊಂಡೆಯು ವುದಕ್ಕು ಬರುತ್ತಾನೆ.”

“ನೀನೇ ಹೋಗಿ ಬಾ-ಗಾಡಿ ಸ್ವಲ್ಪಿಸಿದ್ದೀನು. ಅಧರ ಗಂಟೆಯಲ್ಲಿ ಬರಬಯುದು.”

“ತವರು ಮುಳಗಿರುತ್ತು ಹೋಗಿನೇ-ಹೋಗಿ ಬಂಗ್ಯಾಯಲ್ಲಿ ಹಿಂದಿರುಗಬೇಕಾಗಿ ಬಂದರೆ.”

“ನೀನು ಹೋಗುವ ಮನಸ್ಸು ಮಾಡಿದರೆ ಏನಾದರೂ ಆಗುತ್ತದೆ. ಜಲ್ಲೀ ನೀರು ಕುಂಠಿ ನೇಪ ಹೇಳುತ್ತೀರೆ.”

“ ಮನೆ ನೋಡಿಕೊಳ್ಳು ತ್ವಿಪುತ್ರೀಯೇನೇ ? ”

“ ನೋಡಿಕೊಳ್ಳುದೇ... ”

“ ನನಗೆ ಇಷ್ಟತ್ತು ರೂಪಾಯ ಕೊಳ್ಳುಬಿಡುವೇಕು.”

“ ನೀನು ಯೋಗಿ ಬರಬಾರದೇ ? ”

ಮುತ್ತಮ್ಮೆ ಮೂರಡಲಣಯಾದಾ.

ಮೂರಗಡೆ ದೂಸಿನಲ್ಲಿ ಯಾರೋ ಮಳಿದ್ದಾದನ್ನು ಕಂಡು ತಮ್ಮ

“ ಯಾರದು ರೂಪಿನನ್ನು ? ” ಎಂದು ಮುತ್ತಮ್ಮೆನನ್ನು ಕೇಳಿದ.

“ ನಮ್ಮವರೇ-ನಂಬಿರು-ಅವರನ್ನು ಕೆಣಕುವುದಕ್ಕೆ ಯೋಗಬೇಡ.”

“ ಇಲ್ಲ-ಮೋಗಿ ಬೇಗ ಭಾ. ತಪ್ಪಾದಿ ಕರೆದುಕೊಂಡು ಬರಬೇಕು.”

ರಮ್ಮ ಗಾಡಿಯವರಿಗೆ ಅವಳನ್ನು ಕರೆದುಕೊಂಡು ಯೋಗಿ ಬರುವಂತೆ ಹೇಳಿದ.

ಬಂದಿದ್ದ ಅತಿಧಿಗಳ ಜತೆ ಮಾತನಾಡುತ್ತಿರುವಂತೆ ಹೇಳಲು ಮುತ್ತಮ್ಮೆ ಮೋಗಿ ನಾಗರಾಜನನ್ನೆಬ್ಬಿಸಿದಳು. ‘ಮೂ-ಆಗಲ’ ಎನ್ನುತ್ತಾ ಅವನು ಬಿಳಾಗಿ ಮುಸುಕು ಬಿರಿಕೊಂಡ.

ಮುತ್ತಮ್ಮೆ ನಾಗರಾಜನನ್ನು ರಷ್ಟುತ್ತಾ ಗಾಡಿಯ ಬಳಿ ಮೋದಳು.

ತಮ್ಮ ಮುತ್ತಮ್ಮೆನನ್ನು ಕರುಪಿಸಿ ರಂದಿರುಗುತ್ತಲೇ ಶ್ರೀನಾಥ ಕೇಳಿದ

“ ಏನಂತರ್ಯಾ-ಇದು ನಿನ್ನ ಆಟ. ಈಗವಳನ್ನು ಎಲ್ಲಿಗೆ ಸಾಗು ರಾಕಿದೆ.”

“ ಸಿನ್ನು ಕೆಲಸಕ್ಕಾಗಿಯೇನ್ನ. ಬೇಗ ಒಂದು ಬಂಡುತ್ತಾಳೆ.”

“ ನನ್ನ ಕೆಲಸ....?”

“ ಹೂ ! ಈಗ ಮನೆಯಲ್ಲಿ ವೆಂಕಟಮ್ಮೆ ಬಯ್ಯಿ ಕೇ ಇದ್ದಾ ಕ್ಕೆ. ಇನ್ನೊಬ್ಬು ಇನ್ನು ಕರೆದುಕೊಂಡು ಬಾರೆಂದು ಕಳಿಸಿದೆ.”

“ ನನಗೇನೂ ಬೇಕಾಗಿರಲಿಲ್ಲವಲ್ಲ.”

“ ತುದಿನಾಲಗೆ ಮಾತು ಏಕೆ ಹೇಳುತ್ತೀರ್. ಸಿನ್ನು ಅವನ್ನೇ ನನಗೆ ಗೊತ್ತಿಲ್ಲವೇ ? - ಈ ವೆಂಕಟಮ್ಮೆನ ಪರಿಚಯ ನಾಡಿಕೊಳ್ಳುತ್ತೀರೀಯೇನು ಇಂದಿನು ? ”

“ ಇವಳು ಯಾರು ? ”

“ ಇವಳೂ ಶೀಗೇನೇ ! ”

ಎಂದು ವೆಂಕಟಪ್ಪನನ್ನು ಕೂಗಿದ. ವೆಂಕಟಪ್ಪು ಬಂದು ಗೆಳೆಯರೆ ಎದುರಿಗೆ ಸಿಂತಲ್ಲ.

“ನಿಮ್ಮೆ ಬಂದಿತ್ತೇ? ” ಎಂದು ಶಮುರ್ಕ ಕೇಳಿದ.

“ಇನ್ನೂ ಇಲ್ಲ. ಇವ್ವು ಜೀಗ ಎಲ್ಲಿಯ ಸಿದ್ದೇ.”

“ಕುಡಿತುಕೊರೆ-ಸಂತೇ ಇದ್ದಿಯಲ್ಲಾ.”

ವೆಂಕಟಪ್ಪು ಕುಡಿತುಕೊಳ್ಳಲು ತ್ರೈನಾಥ

“ಕುಕೆ ನಿನ್ನ ಹೆಳೆಯ ಪರಿಚಯನ್ನಾಗು ಎಂದು ಕಾಣುತ್ತೇದೆ.” ಎಂದೆ.

“ಆವಳನ್ನೇ ಕೇಳಿ.”

ವೆಂಕಟಪ್ಪು ಅವರ ಪೂತಿಗೆ ಸಂಸುಕ್ಕಾಗು.

“ಕನುಲಾ ಈಗ ಬರುತ್ತಾಳೇನೇ? ” ಎಂದು ಶಮುರ್ಕ ಕೇಳಿದ.

“ಅವಳನ್ನು ಕರೆದುಕೊಂಡು ಬರುವುದಕ್ಕೆ ಕಳಿಸಿದ್ದೀರೋ?

“ಹೌದು-ಒರುತ್ತಾಳೇನೇ ಇತ್ತುವ್ಯಾರೋ?

“ಹೇಗೆ ಹೇಡುವುದಕ್ಕಾಗುತ್ತಾದೆ. ಅವಳಾದು ಅತೀಽಂಭ. ಇವರು ಮಾರು ಸಾಷ್ಟುಿಂದಿರು?”

“ನನ್ನ ಸ್ವಾತಿತರು. ತೇಂಱಿ ಒಳ್ಳಿಯವರು. ಗುರುತು ಇಟ್ಟು ನಂಡಿರು.”

“ನವಾಗೆ ಗುರುತು ಇದ್ದೇ ಇಂತಾದೆ. ನೀವೇ ಸುಖತ್ವಯಿಂದಿನವರು.”

“ನಿನ್ನ ನಾನು ಮರೆತೇನೇ ವೆಂಕಟಪ್ಪು?”

“ಇನ್ನೂಬ್ಬರು ನಿಕ್ಕುವವರಿಗೆ ಮರೆಯುವುದಿಲ್ಲ.”

“ರನಿಂದಿನಲ್ಲಿ ಯಾರೇ ವೆಂಕಟಪ್ಪು ಮಲಗಿರುವುದು?”

“ನೀವು ಕಾಣುವಾ ಸಾಷ್ಟುಿಂದಿ.”

“ಬುಂಡಿತನ್ನಿಯೂ ಗೊತ್ತಿಲ್ಲ.”

“ಅಷ್ಟುಪ್ಪು? ಯಾರೋ ನನಗೆ ಗೊತ್ತಿಲ್ಲ.”

“ಹೇಗಿದ್ದರೂ ಅವಳು ಬರುವುದು ಸಾಧ್ಯವಿಲ್ಲ.”

“ವಿಕೆ?”

“ಅವಳಿಗೆ ಅರು ಶಿಂಗಳು ತುಂಬತ್ತೇ ಸಾಷ್ಟುಿಂದಿ. ತುಂಬಿದ ಬಸುರಿ.”

“ ಸೇನು ಇಲ್ಲೋ ಇದ್ದೀಯಾ ?” ಎಂದು ಶ್ರೀನಾಥ ಕೇಳಿದ.

“ ಇಲ್ಲ. ನನಗೆ ಮನೆ ಇದೆ - ಗಾಣಗರ ಪೇಟಿಯಲ್ಲಿ. ಯಾವಾಗಲಾದರೂ ಬಂದು ಬಂದೆರಡು ದಿವಸವಿದ್ದು ಹೋಗುತ್ತೇನೇ.”

“ ಮನಸೆಯಲ್ಲಿ ಯಾರೂ ಇಲ್ಲವೇ ?”

“ ಎಲ್ಲರೂ ಇದ್ದಾರೆ. ಅಣ್ಣಿ, ಅತ್ತಿಗೆ, ಅಣ್ಣಿನಮಕ್ಕುಳು....”

“ ಗಂಡ....”

“ ಅವನೂ ಇದ್ದಾನೆ.”

“ ಸೇನು ಇಲ್ಲಿಗೆ ಬರುವುದು ಗಂಡುಗೆ ಗೊತ್ತೇ ?”

“ ಅದೆಲ್ಲಾ ಯಾಕೆ ಕೇಳುತ್ತಿರಿ ಸಾಕ್ಷಿಯಿ.”

“ ಹೇಳು ಪರವಾಯಿಲ್ಲ ವೆಂಕಟಮ್ಮ. ಅದನ್ನು ಇಲ್ಲ ನನ್ನ ಸ್ನೇಹಿತ ಯಾರ ಹತ್ತಿರವೂ ಬಾಯಿ ಬತುವುದಿಲ್ಲ”

ಎಂದು ಶರ್ಮೆ ಸೂರ್ಯಿದ.

“ ನನ್ನ ಗಂಡ ಮನಗೆ ತಂದು ಹಾಕುವುದು ನಾಲುವುದಿಲ್ಲ. ನಾನು ದುಡಿದು ಮನೆ ಖಚು ನೋಡಿಕೊಳ್ಳುತ್ತೇನೆ”

“ ಹೇಗೆ ದುಡಿರುತ್ತೇ ಎಂದವನು ಕೇಳುವುದಿಲ್ಲವೇ ?”

“ ನಮ್ಮಲ್ಲಿ ಹಾಗೆ ಕೇಳುವ ಅಭಿಜ್ಞಾನವೇ ಇಲ್ಲ ಸಾಕ್ಷಿಯಿ.”

ಎಂದಳು.

ಮೊರಗಡಿ ಗಾಡಿಯ ಸಫ್ಟ್ ವಾಯಿತು. ವೆಂಕಟಮ್ಮ ಏದ್ದು ರಾಮಿಗೆ ಹೊರಬಳಿಕು. ಶರ್ಮೆ ಎದ್ದು ಹೊಗಿ ಸೋಡಿದ. ರಸ್ತೆಯ ಕಡೆಯಿಂದ ಮುತ್ತಮ್ಮ ಯಾರನ್ನೊಂದು ಕರೆದುಕೊಂಡು ಬರುತ್ತಿದ್ದಳು. ಶರ್ಮನ ಮನಸ್ಸು ಹಗುರವಾಯಿತು. ಕೂಡಲೆ ಒಳಕ್ಕೆ ಬಂದು

“ ಶ್ರೀನಾಥ, ಈಗ ಬರುವವಕ್ಕನ್ನು ಸೋಡು. ಇಬ್ಬರಲ್ಲಿ ಸಿನಗೆ ಯಾರು ಬೇಕು ಅವರ ಜತೆಯಲ್ಲಿರಬಹುದು.”

ಎಂದು ಹೇಳಿದ.

ಮುತ್ತಮ್ಮ ಮನಸೆಯೊಳಗೆ ಕಮಲನೊಂದಿಗೆ ಬಂದು ‘ಉಷ್ಣಪ್ರಾವು’ ಎಂದು ಕುಳಿತ್ತಳು.

“ ಏನು ಕಾಟ ಕೊಡುತ್ತೀರುವ್ವು.... ಗಾಡಿಯವನು ಕಾಡಿದ್ದಾನೆ. ಅವನನ್ನು ಕಳುಹಿಸಿಬಿಡು ”

ಎಂದಳು. ಶಮುಖ ಎದ್ದು ಹೋಗಿ ಗಾಡಿಯವನಿಗೆ ಭಾಡಿಗೆಕೊಟ್ಟು ಕಳಿಸಿಬಂದ.

ಶ್ರೀನಾಥ ಕಮಲನನ್ನು ಎರೆಯಿಕ್ಕುದೆ ನೀಡಿದೆ. ಸ್ವಭ್ರಾ ಹೊತ್ತು ನೀರವ.

ಮುತ್ತಮ್ಮು ಆಕಳಿಸುತ್ತಾ

“ ಏನು ಹೇಳಿವ್ವು.... ನನಗೆ ನಿದ್ರೆ ಬರುತ್ತಿದೆ ”

ಎಂದಳು.

ಶಮುಖ ಅವರನ್ನು ಹೊರಗೆ ಕರೆದುಕೊಂಡು ಹೋಗಿ

“ ಏನು ಹೇಳಿದ್ದೀ ಮುತ್ತಮ್ಮು ”

ಎಂದ.

“ ನಾನೇನೂ ಹೇಳಲ್ಲ. ನೀನೇ ಮಾತನ್ನಾದು.”

ಶಮುಖ ಜೀಬಿಸಿಂದ ಇಪ್ಪತ್ತು ರೂಪಾಯಿ ತೆಗೆದು ಮುತ್ತಮ್ಮನ ಕೈಯಲ್ಲಿಟ್ಟು. ಅವಳು ನೋಟುಗಳನ್ನು ಎಣಿಸಿಕೊಂಡು

“ ಇಬ್ಬಿಗಳ....”

“ ಹೂ !”

“ ಕಮಲ ಒಪ್ಪುವುದಿಲ್ಲ. ಅವರಿಗೇ ಇಪ್ಪತ್ತು ಕೂಡಬೇಕು ”

“ ಇರಲ್ಲಿಬ್ಬಿಸು.”

“ ನನಗೆ ”

ಶಮುಖ ಮತ್ತೆ ಹತ್ತು ರೂಪಾಯಿ ತೆಗೆದು ಮುತ್ತಮ್ಮನ ಕೈಯಲ್ಲಿಟ್ಟು.

ಶಮುಖ ಒಳಕ್ಕೆ ಬಂದವನೇ ಒಂದು ರೂಪಿಗೆ ಶ್ರೀನಾಥನನ್ನು ಕರೆ ಮೊಹಯ್ಯ

“ ನಿನಗೆ ಯಾರು ಬೇಕಯ್ಯಾ ”

ಎಂದು ಕೇಳಿದ.

ಶ್ರೀನಾಥ ಅನುಮಾನಿಸಿ

“ ಈಗ ಬಂದವಳು ”

ಉಪಯ.

ರವರ್ತ ಹೊರಗಿ ಹೋದ ಸ್ವಲ್ಪ ಹೊತ್ತಿನಲ್ಲಿ ಕಮಲ ಒಂದು ಬೆಳ್ಳಾ ಲಾಘಂಡ್ ಹಿಡಿದು ಒಳಕ್ಕೆ ಬಂದಳು. ಮುತ್ತಮ್ಮು ಒಂದು ದಿಂಬು, ಹೊಡಿಕೆ ಕೊಟ್ಟಿಳ್ಳಾ. ಶ್ರೀನಾಥ ಕುಡಿಯುವುದಕ್ಕೆ ಸೀರು ಬೇಕೆಂದ. ಮುತ್ತಮ್ಮು ಒಂದು ತಂಬಗೆ, ಒಂದು ಲೋಟೂ ತಂದಿತ್ತಾಳು.

ರವರ್ತ ವೆಂಕಟಮ್ಮನನ್ನು ಕರೆದುಕೊಂಡು ಬೇರೊಂದು ರಾಮಿಗೆ ಹೋಗಿ ಭಾಗಿಲು ಹಾಕಿಕೊಂಡೆ.

ಕಮಲ ಕೈಯಲ್ಲಿದ್ದ ಬೆಡ್ ಲಾಘಂಡನ್ನು ಕಿಟಕಿಯಲ್ಲಿಟ್ಟು ದೀಪ ಚೆಕ್ಕುದು ಮಾಡಿದಳು. ಶ್ರೀನಾಥ ಎದ್ದು ದೀಪವನ್ನು ಹೊಡ್ಡಿದು ಮಾಡಿ ಅದರ ಬೆಳಕಿನಲ್ಲಿ ಕಮಲನನ್ನೊಮ್ಮೆ ನೋಡಿದೆ.

ಕಮಲ ಸಿಜವಾಗಿ ಸುಂದರಿಯಾಗಿದ್ದಳು. ಅವಕ್ಕ ಗುಂಗುರು ಮುಂಗುರುಳು ಹಳೆಯು ಅಕ್ಕಪಕ್ಕಪನ್ನು ಮುಚ್ಚಿದ್ದವು. ಕಣ್ಣಿಗಳಿಟ್ಟಿದ್ದ ಕಷ್ಟ್ ಅದರ ಕಾಂತಿಯನ್ನು ಮತ್ತಮ್ಮು ಹೆಚ್ಚಿಸಿದ್ದವು. ಮಾಟವಾದ ದೇಹ. ಕೆಂಪು ಮಿಶ್ರ ಬಿಳಿಯ ಬಣ್ಣ. ಅವಕ್ಕ ಉಟ್ಟಿದ್ದ ಸಾಧಾರಣ ಮಿಶ್ರನ ಸೀರೆಯ ಸಾಮಾನ್ಯತೆಯನ್ನು ಮರೆಸಿತ್ತು. ಅವಕ್ಕ ಸೌಂದರ್ಯ.

ಶ್ರೀನಾಥ ತನ್ನ ಎರಡು ಕೈಗಳಿಂದ ಕಮಲನ ಮುಖವನ್ನು ಹಿಡಿದೆ. ಕಮಲ ಶ್ರೀನಾಥನನ್ನು ನೋಡಿ

“ಎಮ್ಮೆ ಕೊಟ್ಟಿರಿ”

ಎಂದು ಕೇಳಿದಳು. ರಸಾಭಾಸವಾದ ಹಾಗಾಯಿತು. ಕೈಗಳನ್ನು ಹಿಂಡಕ್ಕೆ ತೆಗೆದುಕೊಂಡು

“ನನ್ನ ಸ್ನೇಹಿತರು ಏನು ಕೊಟ್ಟಿದ್ದಾರೋ ಗೊತ್ತಿಲ್ಲ.”

“ಅವರು ಕೊಟ್ಟಿದರಲ್ಲಿ ನನ್ನ ಕೈಗೆ ಬರುವುದು ಅಧರವೇ.”

“ಹಾಗಂದರೆ.”

“ಮುತ್ತಮ್ಮು ಅರ್ಥಹಣ ಕಿತ್ತುಕೊಂಡುಬಿಡುತ್ತಾಳೆ. ಸೀವು ನನಗೆ ಏನಾದರೂ ಕೊಡಬೇಕು.”

ಎಂದು ಶ್ರೀನಾಥನ ಜೀಬಿಗೆ ಕೈಹಾಕಿ ಹುಡುಕಿದಳು. ಹತ್ತು ರೂಪಾ

ರಿಯ ಒಂದು ಸೋಟು ಸಿಕ್ಕಿತು. ಅದನ್ನು ಶ್ರೀನಾಥನ ಮುಖದ ಮುಂದೆ ಹಿಡಿದು

“ ತೇಗೆದುಕೊಳ್ಳಲ್ಲಿ ಲೇ ? ”

“ ತೇಗೆದುಕೊಣಿ.”

“ ನಿಮಗೆ ಕೊನೆ ಬೆಂವ ರಾಗಿಧ್ಯರ ಬೇಡ.”

ಶ್ರೀನಾಥ ಅವಕ ಕೃಷ್ಣಂದ ಸೋಟನ್ನು ತೆಗೆದುಕೊಂಡು ಅವಳ ಕೈಗೆ ಹಿಡಿದು ಅದರಲ್ಲಿ ಸೋಟಿನ್ನಿಲ್ಲಿ.

“ ತೇಗೆದುಕೊಣಿ—ನಾನೇ ಸಂತೋಷವಾಗಿ ಕೊಡುತ್ತೇನೆ.”

ಕಮಲ ಸಸುಗುತ್ತಾಗು ಸೋಟನ್ನು ತನ್ನ ಸೋಂಟಕ್ಕೆ ಸಿಕ್ಕಿಸಿಕೊಂಡಳು. ಶ್ರೀನಾಥನ ಕರಣ್ಣ ರಾಸಿಗೆಯ ಕಡೆ ಯೋಜಿದುದನ್ನು ಕಂಡು ಕಮಲ ಯಾಸಿಗೆ ಯಾಸಿ ಅದರಿಂದಲೇ ಕುಣಿತಳು. ಶ್ರೀನಾಥ ಹೋಗಿ ಅವಕ ಪಕ್ಕದಲ್ಲಿ ಕುಣಿತು ಕೊಂಡ. ಅವನ ಕುಣಿತು ಅವಳ ಸೋಂಟಿ ಬಳಸಿತು.

“ ಕಮಲಾ.... ಕಮಲಾ... ”

“ ಏನ್ನು ? ”

“ ಸಿನ್ನ ಯೆಸರು ಎಹ್ಯು ಡೆನ್ನಾಗಿದೆ.”

“ ಈ ಯೆಸರು ಎಹ್ಯೇ ಇನ ತಂತ್ರಿಕೊಳ್ಳತ್ತಾರೆ.”

“ ಅದರಿಂದ ನಿನಗೇ ಒಪ್ಪ.. ಸೋಸು ಕಮಲದ ರಾಗೇ ಇಂದ್ರೀಯಾ ”

“ ನಿಮ್ಮ ಯೆಸರೆನು ? ”

“ ಶ್ರೀನಾಥ.”

“ ವ್ಯಾವಾರ ಮಾಡುತ್ತಿರುವಿರಾ ? ”

“ ಇಲ್ಲಿ....ನಾನೆಂಬ್ಯಾ ಸೋಮಾರಿ.”

“ ಕಾಗಂದರ.... ”

“ ಪುಸ್ತಕ ಬರೆಯುವುದೇ ನೆನ್ನ ವೃತ್ತಿ.”

“ ಅದರಲ್ಲಿ ಸಂಪಾದನೆಯಾಗುತ್ತದೆಯೇ ? ”

“ ಏನೋ ಇಲ್ಲಿಸ್ತ್ಯಾ.”

“ ನಿಮಗೆ ಮದುವಯಾಗಿದೆಯೇ ? ”

“ ಇಲ್ಲಿ....ನಿನಗೇ.... ”

“ಆಗಿತ್ತು. ಈಗ ಗಂಡ ನನ್ನ ಜತೀಯಲ್ಲಿ.”

“ಎಲ್ಲಿದ್ದಾನೆ.”

“ಬೇರೆ ಮದುವೆಮಾಡಿಕೊಂಡು ಎಲ್ಲೋ ಇದ್ದಾನೆ.”

“ಸಿನಗಿಂತ ಹೆಂಡತಿಬೇಕೇ? ಬೇರೆ ಮದುವೆನಾಡಿಕೊಳ್ಳು ಪ್ರದಕ್ಷೀ ವರ್ತಕ್ಕೆ ಹೋದ್ದು.”

“ಅದು ಹೊಡ್ಡು ಕಢಿ. ಈಗ ಬೇಡಿ. ಇನ್ನು ಯಾವಾಗಲಾದರೂ ಹೇಳುತ್ತೇನೆ....ನನ್ನ ಕಢಿ ಕಟ್ಟಿಕೊಂಡು ನಿವಾಗಿ ಆಗಿರುತ್ತಾದುದೇನು? ನಾಳೆ ಬೆಳಗಾದರೆ ಸೀವು ಯಾರೇ ನಾನು ಯಾರೇ?”

“ನಮ್ಮ ಸ್ನೇಹ ತಮ್ಮ ಹೀಗ ಕೊನೆಗಾಣುವುದೇ?”

“ಪ್ರಪಂಚ ಇರುವುದೇ ರಾಗೆ.”

“ಪ್ರಪಂಚದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿರುವುದಿಲ್ಲ. ಇದು ಬೀರಳೂ ಒಂದೇ ಸಮಸಾಗಿರುವೇಯೇ?”

“ಇತರಿಗಂತ ಸೀವು ಹೇಗೆ ಬೇರೆ ತಿಳಿ.”

“ಸಿನ್ನ ಸೋಡಿ ಮನಸ್ಸಿಗೆ ಒಂದು ತರಲಾಗಿದೆ. ನಾನು ಸಿನ್ನ ಸೋಡಿದುದು ಇದೇ ಹೊದಲು ಎಂದೆಸುವುದಿಲ್ಲ.”

“ಇನ್ನೇನೆಸಿಕುತ್ತದೆ.”

“ನೀನೂ ನಾನೂ ಒರೆಕ ದಿನಕಗೆ ಸ್ವೇಚ್ಛಿತರು ಎಂದಣಿಸುತ್ತದೆ.”

“ನೀವೆಲ್ಲಾ ಏರೆಯೇ-ಬೇಕ್ಕು ಮಾತಾಡುವುದರಲ್ಲಿ ಗಟ್ಟಿಗರು.”

“ಸತ್ಯವಾಗಿ ನಾನು ಬೇಕ್ಕು ಮಾತಾಡುತ್ತಿಲ್ಲ. ನಾನು ಹೆಂಗಸಿನ ಸಂಗ ಮಾಡಿರುವುದು ಒರೆಕ ಸ್ವೀಪ-ಮಾಡಿಯೇ ಇಲ್ಲವೆಂದರೂ ತಪಾಗುವುದಿಲ್ಲ. ನಾನು ಯಾರಿಗೂ ಈ ನಾತು ಇದುವರೆಗೆ ಹೇಳಿಲ್ಲ. ನನ್ನ ನಾತು ಸಂಬಂಧಿಯಾ?”

“ಸಂಬಂಧಿಯೇನೆ. ಸೀವು ಸುಳ್ಳು ಹೇಳುತ್ತಿಲ್ಲನೆಸುತ್ತಿದೆ.”

ಕಮಲನ ಆಶ್ವಾಸನಕ್ಕೆ ಶ್ರೀನಾಥ ಬಿಗ್ಗಿ ಹೋದ್ದ. ತಾನೇ ಎದ್ದು ದೀರ್ಘ ಸಣ್ಣದು ವಾಡಿ ಒಂದು ಮಲಗಾದ.

ಮುಧ್ಯರಾಶ್ರಿ ಸಮಯ. ಶ್ರೀಸಾಧಸಿಗೆ ಸಿದ್ದಿ ಹತ್ತಿಲ್ಲ. ಕಮಲನೂ ಕಣ್ಣಿರೆಯಕೊಂಡೇ ಮಳಗಿದ್ದಳು. ತೋಳತೆಕ್ಕೆಯಲ್ಲಿ ಮಳಗಿದ್ದ ನಲ್ಲಿಯಾನ್ನಿಸಿ

ನಗ್ನ ಸತ್ಯ

“ ಈಗ ಹೇಳು ನಿನ್ನ ಗಂಡ ಏಕೆ ಜತೆಯಲ್ಲಿ.”

“ ಸಂತೋಷವಾಗಿರುವಾಗ ಅ ಹಾಳು ಮಾತೇಕೆ ಎತ್ತುವಿರಿ ?”

“ ಅವನನ್ನು ಕಂಡರೆ ಸಿನಗೆ ಇಷ್ಟು ಕೊಂಡವೇ ?”

“ ಅವನು ಮಾಡಿದ್ದನ್ನು ಕೀಳಿದರೆ ಸಿನೇನನ್ನು ವಿರೋ ?”

“ ಏನು ಮಾಡಿದ್ದು.”

ಕಮಲ ಎದ್ದು ಕುಳಿತ್ತಿ. ಗಂಡನ ಸೆನವಾಗಿ ಕಣ್ಣಿನಲ್ಲಿ ಒಂದೆರಡು ಹಣಿ ಮಿಡಿಯಿತು.

“ ನನಗೆ ಮಂದುವೆಯಾಯಿತು. ಗಂಡ, ನಾನು, ನನ್ನ ತಾಯಿ ಸಂಸಾರ ಮಾಡಿಕೊಂಡಿದ್ದೇವು. ಎಲ್ಲಕ್ಕೂ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದಿಭಾನುವಾರ ಬಂದಿತೆಂದರೆ ತಪ್ಪದೆ ನನ್ನನ್ನಾಂತಿ ತಾಯಿಯನ್ನೂ ಸಿನೇನಮಾಕ್ಕೆ ಕರೆದುಕೊಂಡು ಹೋಗುತ್ತಿದ್ದು. ನನ್ನ ತಾಯಿಯೂ ಅವನನ್ನು ತುಂಬ ಪ್ರಿತಿಯಿಂದ ನೋಡಿಕೊಳ್ಳುತ್ತಿದ್ದಳು. ಅವರೇ ಅವನಿಗೆ ಎಣ್ಣೆಯೊತ್ತಿ ನಿರುಹಾಕುತ್ತಿದ್ದಳು; ಉಣಿಕ್ಕೆ ಬಡಿಸುತ್ತಿದ್ದಳು; ಗಂಟೆ ಗಂಟೆ ಅವನೊಂದಿಗೆ ಕುಳಿತು ಹರಟಿ ಹೊಡಿಯುತ್ತಿದ್ದಳು. ನಾನು ಅಗ ಒಹೆಳ ಚಿಕ್ಕವಳು. ಯಾವದನ್ನೂ ತಪ್ಪು ತಿಳಿದುಕೊಳ್ಳುತ್ತಿರಲ್ಲ. ಬೇಗೆ ಎರಡುಮೂರು ವರ್ಷ ಸಂಸಾರ ಮಾಡಿದೆವು. ಒಂದು ದಿನ ನನ್ನ ತಾಯಿ ಅವನಿಗೆ ಸಿರುಹಾಕುತ್ತಾತ್ಮೆ ಮುಕ್ಕೆ ಮುಟ್ಟುತ್ತಿದ್ದುದನ್ನು ಕಂಡೆ-ಎವೆ ಕರ್ಕೆಂದಿತು. ಅನುಮಾನ ಮುಟ್ಟಿತು. ಅವರಿಗೆ ಗೋಚರವಾಗದಂತೆ ಕಣ್ಣಿಟ್ಟಿ. ಇದು ಕಳೆದ ಮೂರು ನಾಲ್ಕು ದಿವಸವಾಗಿರಬಹುದು. ನಾನೂ ನನ್ನ ಗಂಡ ರೂಪಿನಲ್ಲಿ ಮಲಗು ತ್ತಿದ್ದೇವು-ನನ್ನ ತಾಯಿ ಹೊರಗಡೆ ತೊಟ್ಟಿರುಲ್ಲಿ ಮಲಗುತ್ತಿದ್ದಳು. ಮಲಗಿ ದೊಡನೆಯೇ ನನಗೆ ನಿದ್ರೆ ಹತ್ತುತ್ತಿತ್ತು. ಒಂದು ದಿನ ಸಿದ್ದೆ ಬಂದಂತೆ ನಟಿಸುತ್ತಾ ಮಲಗಿದೆ. ನನ್ನ ಗಂಡ ಎದ್ದು ಕುಳಿತು ನನ್ನನ್ನೇ ಪರೀಕ್ಷೆಸಿ ನೋಡಿದೆ. ನನಗೆ ಚಿನ್ನಾಗಿ ಸಿದ್ದೆ ಬಂದಿದೆಯಂದು ಧ್ವಯವಾಡಿಕೊಂಡು ಎದ್ದು ಹೋಡೆ. ಎಲ್ಲಿಗೆ ಹೋಗುತ್ತಾನೆಂದು ನಾನು ನೋಡುತ್ತೇ ಮಲಗಡೆ. ಹೋಗಿ ನನ್ನ ತಾಯಿಯ ಮಗ್ಗುಲಲ್ಲಿ ಮಲಗಿಕೊಂಡೆ. ನಾನು ನೋಡಲಾರದೆ ಮುಖವನ್ನುತ್ತ ತಿರುಗಿಸಿಕೊಂಡು ಅಳುತ್ತ ಮಲಗಿದೆ. ಬೆಳಗಾಗಲೆಂದು ಶಾಧಿದ್ದೆ. ತಾಯಿಯನ್ನೂ ಅವನನ್ನಾಂತಿ ಎದುರಿಗೆ ನಿಲ್ಲಿಸಿಕೊಂಡು ಹಂಚಾಯಿತಿ ಮಾಡಿದೆ.

ನಗ್ಗಾ ಸತ್ಯ

ಅವನು ಕೋಪಮಾಡಿಕೊಂಡು, ನನಗೆ ನಾಲ್ಕು ಪಟ್ಟು ಹಾಕಿ ಉಟ್ಟಮಾಡಬೇಕ್ಕಾದರೀ ಹೋದೆ. ಸಂಜೆ ಅವನು ಬರುತ್ತಲೂ ಮತ್ತೆ ಹಂಚಾಯಿತಿ ಯಾಯಿತು. ಹಂಚಾಯಿತಿ ಮುಗಿಯಲೇ ಇಲ್ಲ. ಅವನೂ ಒಂದು ತಿಂಗಳು ವಾಸೂ ಹೋಗೂ ತಿಳ್ಳಿದ. ನನ್ನನ್ನು ಸಮಾಧಾನ ಮಾಡಲೇಶ್ಯಿಸಿದ. ನನಗೆ ಸಮಾಧಾನವಾಗಲೇ ಒಳಿದು. ಕೊನೆಗೊಂದು ದಿನ ಮಾತಿಗೆ ನೂತು ಬೆಳ್ಳಿದು ಪರಿತ ವ್ಯಾಜ್ಯವಾಯಿತು. ಕೋಪದಲ್ಲಿ ನಾನು ತಾಳೇ ಕಿರು ಅವನ ಮುಖದ ಮೇಲೆ ಎಸೆದೆ. ಅವನಿಗೂ ಕೋಪಬಂತು. ತನ್ನ ಬಟ್ಟೆ ಬರೆ ಕಟ್ಟಿಕೊಂಡು ಹೋರಿಟು ಹೋದೆ.”

“ ಶ್ರೀನಃ ಬರಲೇ ಇಲ್ಲವೇ ? ”

“ ಕೆಲವು ತಿಂಗಳಾದ ಮೇಲೆ ಬೇರೆ ಮದುವೆನಾಡಿಕೊಂಡು ನನಗೆ ವೇಳ ಹೊಗೆವುದಕ್ಕೆ ಬಂದಿದ್ದು. ‘ ಸಂತೋಷ-ಹೋಗು. ಎಲ್ಲಿಯಾದರೂ ಜನ್ಮಾಗಿ’ ಎಂದು ಹೇಳಿ ಕಳಿಸಿದೆ.”

“ ತಲ್ಲಿಂದ ಮುಂದೆ-ನಿಮ್ಮ ಹಾಡು.”

“ ನಮಗೆ ಜೀವನ ಸಂಗವುದೇ ಕವ್ಯವಾಯಿತು. ಈ ವ್ಯಾತ್ಯಿಗೆ ನಿಮ್ಮಮುಣ್ಣನ್ನು ನ್ನೀಡಿಳ್ಳು. ಮುಕ್ತಮುನ್ನನ ಪರಿಜಯವಾಯಿತು-ಇನತ್ತು ನಿಮ್ಮ ಸ್ನೇಹ ವಾಯಿತು”

ಕಮಲನ ಕರುಣಕಥೆ ಕೇಳಿ ಶ್ರೀನಾಥನ ಹ್ಯಾದಯ ಮರುಗಿತು.

“ ಕಮಲ, ನಿನೇನೂ ದೋಷಿಯಲ್ಲ. ಆದದ್ದು ಆಗೊಳಿಯಿತು. ಹಳೆಯ ಕಣ್ಣ ಮರೆತುಬಿಡು.”

ಎಂದು ಸಮಾಧಾನ ಹೇಳಿದ.

ಶ್ರೀನಾಥನ ತಲೆಯಲ್ಲಿ ನಾನಾ ವಿಚಾರಗಳು ಸುಳಿದಾಡಿಕೊಡಿದವು. ಅವನು ಚಿಂತಿಸುತ್ತೇ ಕುಳಿತುದನ್ನು ಕಂಡು ಕಮಲ

“ ಏನು ಯೋಚನೆ ? ” ಎಂದು ಕೇಳಿದಳು.

“ ಕಮಲಾ, ಈ ಮನಗೆ ನಿನು ಬಹು ಬರುತ್ತೀಯಾ ? ”

“ ನಾನಾಗಿ ನಾನೇ ಬರುವುದೇ ಇಲ್ಲ. ಮುಕ್ತಮುಣ್ಣ ಹೇಳಿಸಿದರೆ ಮಾತ್ರ ಬಧುತ್ತೇನೇ.”

“ ಅವನ್ನು ನಿಲ್ಲಿಸುವುದಕ್ಕಾಗುವುದಿಲ್ಲವೇ ? ”

ನನ್ನ ಸತ್ಯ

“ ಏಕೆ ? - ಇಲ್ಲಿ ನಾನು ಬರದಿದ್ದರೆ ಸಿಮ್ಮನ್ನು ಕಾಣುವುದು ಹೇಗೆ ? ”

“ ನನ್ನ ಕಾಣುವ ಮಾತು ಹಾಗಿರಲಿ - ಇಲ್ಲಿ ಬರುವುದನ್ನು ನಿಲ್ಲಿಸುವುದಕ್ಕೂ ಗುವುದಿಲ್ಲವೇ ? ”

“ ಬರದಿದ್ದರೆ ನಮ್ಮ ರಥ ಸಾಗಬೇಕಲ್ಲ.”

“ ಆ ವಿಷಯ ಯೋಚನೆ ಮಾಡೋಣ. ನಾನು ನಿಮ್ಮ ಮನೆಗೆ ಬರುಹಣ್ಡುದೇ ? ”

“ ನನ್ನ ತಾಯಿ ಕೇಳಿ ನೊಡಬೇಕು.”

“ ತಾಯಿಯನ್ನೊಂದಿಸುವುದು ನಿನ್ನ ಭಾರ. ನಾನು ನಾಳೆ ಬರುತ್ತೇನೆ. ಅಲ್ಲಿ ಎಲ್ಲಾ ಮಾತಾಡೋಣ. ಈ ಮನೆಯಲ್ಲಿ ಮಾತಾಡುವುದಕ್ಕೆ ನನಗಿನ್ನ ಪೀಠಿ.”

“ ಹಾಗೇ ಆಗಲಿ. ಮನಸೆ ಸಿಮಗೆ ಹೇಗೆ ಪತ್ತಿಯಾಗುತ್ತದೆ.”

“ ಗುರುತು ಯೇಳಿ. ಹುಡುಕಿಕೊಂಡು ಬರುತ್ತೇನೆ.”

“ ನನ್ನ ತಾಯಿ ಒಂದು ತರದೆವಳು. ಬಹಳ ಸಿಹುಕಿ. ಆದರೆ ಒಂದು ಗುಟ್ಟು ಹೇಳುತ್ತೇನೆ - ನಾನು ಹೇಳಿದೆ ಎಂದು ತಾಯಿಯ ಪತ್ತಿರ ನುಡಿಮೆ ಜೀಡಬೇಡಿ.”

“ ಇಲ್ಲ ಹೇಳಿ.”

“ ನನ್ನ ತಾಯಿಗೆ ಅಸಾಧ್ಯ ಸಿನಿಮಾಯೆಚ್ಚು.”

“ ನಾಳೆ ನಾನು ಮಧ್ಯಾನ್ನ ಎರಡು ಗಂಟೆಗೇ ಬರುತ್ತೇನೆ. ಮಾತುಕತೆ ಮುಗಿಸಿಕೊಂಡು ಸಾಯಂಕಾಲ ಯಾವದಾದರೂ ಸಿನಿಮಾಗೆ ಹೋಗೋಣ.”

- “ ಆಗಬಹುದು. ನಿಷ್ಪತ್ತಿ ಬಸಿ... ಆ ಮೇಲೆ ಏನಾಗುತ್ತದೋ ನೋಡೋಣ ”

ಎಂದಳು. ಶ್ರೀನಾಥ ಮರೆಯನೆ ಅವಳ ಮನೆ ಗುರುತು ವಿವರವಾಗಿ ತಿಳಿದುಕೊಂಡ.

ರಾತ್ರಿ ಕಳೆದುಹೋದುದು ಶ್ರೀನಾಥನಿಗೆ ಅರಿವಾಗಲೇ ಇಲ್ಲ. ಬೈಳಿಗಾರಿಯ ತೆಂದು ಶವು ಕೂಗಿ ಎಬ್ಬಿಸಿದ.

ಎದ್ದು ಹೊರಗೆ ಹೋಗುವ ಮುನ್ನ ಶ್ರೀನಾಥ ಕಮಲನನ್ನು ಪ್ರಿಯ

“ ಮಧ್ಯಾನ್ ಎರಡು ಗಂಟೆ ಚ್ಚಾ ಪಕವಿರಲಿ ”

ನಗ್ನ ಸತ್ಯ

ಎಂದು ಹೇಳಿದ.

ಶಮುರ್ನನ ಹತ್ತಿರ ದುಡ್ಪು ತೆಗೆದುಕೊಂಡು ಮುತ್ತಮ್ಮು, ನಾಗರಾಜನ ಹತ್ತಿರ ಕಾಣಿ ದೊಸೇ ತರಿಸಿದಬು. ನಾಗರಾಜ ಅಳ್ಳುಮ್ಮುನಿಗೆ ರಾಮಿಗೇ ಶಿಂಡಿ ತೆಗೆದುಕೊಂಡು ಹೋಗಿ ಕೊಟ್ಟಿ.

ಎಲ್ಲರೂ ಉಪಾಹಾರ ಮಂಗಿಸಿದವೇಲೇ ಶ್ರೀನಾಥ ಶಮುರ್ನ ಕೊರ ಡೆಂಡ್ಡಿದ್ದರು.

“ತಿರುಗ್ಗಿ ಯಾವಾಗವ್ವಾ ಈ ಕಡೆ ಸಾರಿ ಇತ್ತೇ ಸುಷುದು-ಇನ್ನು ಅದು ತಿಂಗಳ್ಳೋಗೇ ?”

ಎಂದು ಮುತ್ತಮ್ಮು ಶಮುರ್ನನನ್ನು ಕೇಳಿದೆಬು.

ಶಮುರ್ನ ನನ್ನನಗುತ್ತೆ

“ಇಲ್ಲಮ್ಮು: ನಾಳೆಂಬೋ ನಾಳೆಂಬ್ಬೋ ಬರುತ್ತೇನೆ. ನನ್ನ ಸ್ನೇಹಿತರು ಬರುತ್ತಿರುತ್ತಾರೆ. ಅವರ ಗುರುತು ಇಟ್ಟಿಕೊಂಡಿರು. ಮುಂದಿನ ಸೆಲ ಬಂದಾಗ ‘ನೀವು ಯಾರು ?’ ಎಂದು ಕೇಳಿಯಡಬೇಡು.”

“ನಾನು ಎಂದಿಗಾದರೂ ರಾಗ ಮಾಡುತ್ತೀನೇನವ್ವಾ”

ಎಂದೆಬು.

ಅವರ ಇತ್ತೆ ನಾಗರಾಜನೂ ಹೊರಟಿ. ಸ್ವಲ್ಪ ದೂರ ಸಾಗಿದ ಮೇಲೆ ಶಮುರ್ನ ಒಂದು ರೂಪಾಯಿ ತೆಗೆದು ಅವನ ಕ್ಯಾಯಲ್ಲಿ ಕಾಷಿ

“ಇವನದು ಬೀರೆ ನನುಗೆ ಖುಣಿ”

ಎಂದ. ನಾಗರಾಜ ಹೊವನ್ನು ಕಿಸಿಗೆ ರಾಕುತ್ತೆ

“ನೀವು ಕೊಡಡೆ ಇನ್ನು ಯಾರು ಕೊಡಬೇಕವ್ವಾ. ರಮಾರವರೇ, ನನಗೆಂದು ಕೊಳ್ಳಿ, ಪರಬ್ರಹ್ಮ ಮೊಲೆಸಿಕೊಡುವುದಿಲ್ಲವೇನು ?”

“ಆಗಲಿ. ಈ ತಿಂಗಳು ಕಳಿಯಲಿ, ಮುಂದಿನ ತಿಂಗಳು ನೋಡೋಣ”

ಎಂದ. ಶಮುರ್ನ ಶ್ರೀನಾಥರ ಅಷ್ಟಣ ಪಡೆದು ನಾಗರಾಜ ಮನೆಗೆ ಬೀಂದಿರುಗಿದ.

ದಾರಿಯಲ್ಲಿ ಬರುತ್ತು ಶಮುರ್ನ ಕೇಳಿದ

“ಕವಿಗಳ ಅನುಭವ ಏನಾಯಿತೋ ?”

“ಎಲ್ಲಾ ಸರಿಯಾಗಿ ಅರ್ಯಿತು. ಒಳ್ಳೆಯ ಹುಡುಗಿ.”

ನಗ್ನ ಶತ್ರು

“ನಗ್ನ ಬಯ್ಯು ಕೊಳ್ಳುವುದಿಲ್ಲವಷ್ಟೇ?”

“ಬಯ್ಯುಕೊಳ್ಳುವುದೇಕೆ? ಶಮ್ಮ, ಉಚ್ಚಲ್ಲಾ ನಿನ್ನ ತಲೀಯ-
ಮೇಲೇ ಬಿತ್ತುಲ್ಲಿಯಾಗ್ಯಾ.”

“ಚಿಂತೆಯಿಲ್ಲ. ನೀನು ಸಧ್ಯ ಗೆಲುವಾಗಿದ್ದು ಈ ಸಾಕು.”

“ನಿನ್ನ ಅಫೀಸಿನ ಗತಿ?”

“ಹೋಗಬೇಕವ್ಯಾ. ನಾನು ಮನೆಗೆ ಹೋಗಿ ಒಟ್ಟು ಬದಲಾಯಿಸಿ
ಕೊಂಡು ಅಫೀಸಿಗೆ ಹೋಗುತ್ತೇನೆ. ಬಸ್ ಸಿಕ್ಕುಬಹುದು.”

ಎಂದು ಹೇಳಿ ಬಸ್ ಸಿಲ್ವಾಣದ ಕಡೆ ನಡೆದ. ಶ್ರೀನಾಥ ತನ್ನ
ರೂಪು ಬಂದು ಸೇರಿದ.

ಶ್ರೀನಾಥನಿಗೆ ಹೊಸಜೀವ ಬಂದಂತಾಗತ್ತು. ಮನಸ್ಸಿನ ಒಂಜಡ
ವರಿಹಾರವಾಗತ್ತು. ರೂಪಿಗೆ ಬಂದವನೇ ಸೀರುಕಾಣ ಸ್ವಾನಮಾಡಿ ಬಟ್ಟೆ
ಬದಲಾಯಿಸಿಕೊಂಡು ಬಿಸಿ ರಾಫಿ ಕುಡಿದು ಸೀಲಕಂಠನಗ್ನ ಹುಡುಕಿಕೊಂಡು
ಅಷ್ಟತ್ತೀಯ ಕಡೆ ಹೊರಟು.

ಸೀಲಕಂಠನ ಭಟ್ಟೆ ದೊರೆಯಬೇಕಾದರೆ ಶ್ರೀನಾಥ ಅಷ್ಟತ್ತೀಯಲ್ಲ.
ಒಂದು ಗಂಟೆ ಕಾಯೆರೇಕಾಯಿತು. ಸೀಲಕಂಠ ಸ್ಥಳ್ಯ ಪುರಸಕ್ತು ಮಾಡಿ
ಕೊಂಡು ಬಂದು ಬಂದು ಸಿಗರೀಟ್ ಹಚ್ಚಿಕೊಂಡು

“ನಾಗಿಬಿಟ್ಟಿದ್ದೆಯಯಾಗ್ಯಾ ಇಷ್ಟು ದಿವಸ. ಮನೆಯ ಕಡೆ ಬರಲಿಲ್ಲ.”

“ಬಕ್ಕಳ ಕೆಲಸವಿತ್ತು ಡಾಕ್ಟರ್-ಪುರಸತ್ತಾಗಲ್ಲಿ.”

“ನನು ಅಜೆಂಟಾಗಿ ಇಲ್ಲಿಗೆ ಬಂದಿರುನೆಯಲ್ಲಾ.”

“ಸಿನ್ನಿಂದ ಬಂದು ಕೆಲಸವಾಗಬೇಕಾಗಿತ್ತು.”

“ಹೇಳು-ದಾಕ್ಟೇಷನ್ ಮೇರೆಕೆ?”

“ನೂರು ರೂಪಾಯಿ ಬೇಕಾಗಿತ್ತು.”

“ಅಷ್ಟು ದುಡ್ಪು ಹತ್ತಿರ ಇಲ್ಲವಲ್ಲ. ಸುಸೆಯಲ್ಲಿದೆ. ಮಧ್ಯಾನ್ನ
ಅಲ್ಲಿಗೆ ಉಳಿತಕ್ಕೆ ಬಂದುಬಿಡು.”

“ಇಳ್ಳಿ-ನನಗೆ ಬೇರೆ ಕೆಲಸವಿದೆ. ನೂರು ರೂಪಾಯಿ ಹೊಂದಿಸಿ
ಕೊಳ್ಳುವಿದ್ದರೆ ಮಯ್ಯಾದಿ ಹೋಗುತ್ತದೆ.”

“ಜೆಕ್ ಕೊಡಲೀನು?”

“ ಕೊಡು ಪರವಾಗಿಳ್ಳಿ.”

ನೀಲಕಂಠ ‘ಮೈಸೂರು ಬ್ಯಾಂಕ್’ನ ಮೇಲೆ ಸೂರು ರಾಮಾಯಣ ಒಂದು ಚೆಕ್ಕುನ್ನು ಬರುದು ಶ್ರೀನಾಥನ ಕ್ಷಯಲ್ಲಿಬ್ಬು

“ ಮತ್ತೀ ದರ್ಶನ.”

“ ನಾಳಿ ಸಂಜೀಗೆ ಮನಸೆಗೆ ಬರುತ್ತೀನೆ”

ಎಂದು ಹೇಳಿ ನೀಲಕಂಠನ ಅಷ್ಟಾನೆ ಪಡೆದು ಹೊರಟೆ. ಅವನೆ ಮನಸ್ಸಿನ ಮೊಡ್ಡೆ ಭಾರ ಇಳಿಂದಂತಾಗಿತ್ತು.

ಬ್ಯಾಂಕ್ ತೆಗೆಯುವ ಮೊತ್ತಿಗೆ ಹೋಗಿ ಚೆಕ್ಕಿನ ಹಾ ತೆಗೆದು ಕೊಂಡು ರೂಪಿಗೆ ಬಂದು ಕುಳಿತ್ತ-ಗಂಟೆ ಹನ್ನೆರಡಕ್ಕು ಬಂದಿತ್ತು. ‘ಒಂದು ಗಂಟೆಗೆ ಬರುತ್ತೀನೆ ಎಂದು ಹೇಳಬೇಕಾಗಿತ್ತು’ ಎಂದು ಕೊಂಡು.

ಉಟೆದ ಶಾಸ್ತ್ರಮುಗಿನಿ ಹಾಸಿಗೆಯ ಮೇಲೆ ಶಾಲುಜಾಚಿ ಮಲಿನೆ ಚಿತ್ತಕ್ಕು ಸ್ವಾಸ್ಥ್ಯವಿಲ್ಲ-ನಿದ್ರೆ ಬರಲ್ಪಾಗ್ತಿದ್ದು. ಗಡಿಯಾರ ಕುಂಟುತ್ತ ಎಡವುತ್ತ ಮೋಗುತ್ತಿದ್ದೆ ಅತ್ಯಂತ ಭಾಸವಾಯಿತ್ತು.

ಒಂದು ಗಂಟೆಗೆ ಎದ್ದು ಕುಡಿತ್ತ. ರೂಪಿನಲ್ಲಿ ಕೂರಲು ಮನಸ್ಸಾಗಲ್ಲಿ-ಮುಟು ತೊಳೆದುಕೊಂಡು, ತಲೆ ಬಾಚಿಕೊಂಡು, ಬಟ್ಟ ಬದಲಾಯಿಸಿಕೊಂಡು ಸಾವಕಾಶವಾಗಿ ಕಬ್ಬಿನ ಪೆಟೆಯ ಕಡೆ ಹೊರಟೆ.

ಅಲ್ಲಲ್ಲಿಯೇ ಸುತ್ತಾಡಿಕೊಂಡು ನೇಡಿಯನ್ನು ಸ್ವಯತ್ತಸ್ವಾರ್ಥಕವಾಗಿ ವಿಚೆರ ಮಾಡಿಕೊಂಡು ಕವುಲ ಹೇಳಿದ ಗುರುತಿನ ಚೌಕದ ಬಳಗೆ ಬರುವ ಮೊತ್ತಿಗೆ ಒಂದೂಮುಕ್ಕಾಲು ಗಂಟೆಯಾಗಿತ್ತು.

ಶ್ರೀನಾಥನಿಗೆ ತಕ್ಷಣ ಏನೋ ಮೊಳೆಯಿತ್ತು.

ಅಲ್ಲಿಯೇ ಇದ್ದ ಮಾರ್ಕೆಟ್‌ಟಿಗೆ ಹೋಗಿ ನಾಲ್ಕು ಕುಂಟ್ಟು ಮಲ್ಲಿಗೆ ಹೊಕಟ್ಟಿಸಿ, ಎರಡು ಬಗೆ ಹಣ್ಣು ಕೊಂಡುಕೊಂಡೆ. ಎಮರಿಗಿದ್ದ ಮೊಟ್ಟೆಲಿಗೆ ಹೋಗಿ ಒಂದು ಸೇರು ಖಾರದ ತಿಂಡಿ, ಒಂದು ಸೇರು ಸಿಹಿ ತಿಂಡಿ ಕಟ್ಟಿಸಿದ. ಹೂವು, ಹೆಣ್ಣು, ತಿಂಡಿಯನ್ನು ತನ್ನ ಕರವಸ್ತುಗಳಲ್ಲಿ ಕಟ್ಟಿಕೊಂಡು ಕವುಲನ ಮನೆ ಹುಡುಕುವುದಕ್ಕಾರಂಭಿಸಿದ.

ಅದೇ ಚೌಕ-ಅವಳು ಹೇಡ್ಡು ಗುರುತು ಆದೇ-ಮಾರ್ಕೆಟ್‌ಟಿನ ಬಲಕ್ಕೆ

ನೈತಿಕ ಸತ್ಯ

ಹೊರೆದರೆ ಮೇದಲನೆಯ ಸಂದಿ. ಅದರ ಕೊನೆಯು ಮನೆ-ಮದುಗಿ ಬೀದಿ ವಲ್ಲಿ ಇಡೀ-ಮನಸೆಗೆ ಎರಡು ಕಡೆ ಬಾಗಿಲು. ಒಂದು ಕಡೆ ಎಕ್ಸ್‌ಪ್ರೈಸ್‌ಫ್ಲೈಂಡ್‌ಡ್ರೆಂಟ್ ಮೆಟಲ್ ಹಾಕಿದೆ. ದೋಡ್‌ಬಾಗಿಲಿಗೆ ಆರ್ಥಿನ ಕುಂಕುಮ ಬಳಿದಿದೆ. ಗುರುತನ್ನು ನುಸರಿಸಿ ಕಮಲನ ಮನೆಯು ಬಳಿ ಬಂದು ಸಿಂತೆ. ಬಾಗಿಲು ಹಾಕಿತ್ತು. ಶ್ರೀನಾಥನ ಎದೆ ಪವಡವನೆ ಹೊಡಿದುಕೊಳ್ಳಲಾರಂಭಿಸಿತು. ನಾಲ್ಕುರು ನಾರಿ ಅತ್ಯಿತ್ತ ನೋಡಿದ. ಬೀದಿಯಲ್ಲಿ ಯಾರೂ ಸುಳಿದಾಡುತ್ತಿರಲ್ಲಿ. ಎಕ್ಸ್‌ಪ್ರೈಸ್‌ಫ್ಲೈಂಡ್‌ಡ್ರೆಂಟ್ ಮೆಟಲ್ ಹಾಕಿದ ಕಡೆ ಹೋಗಿ ಒಳಗೆ ನೋಡಿದ. ಒಳಗೆ ಖೂಡುತ್ತಿದ್ದ ಕಮಲ ಅವನ ಮುಖ ನೋಡಿ ಬಂದು ಬಾಗಿಲು ತೆಗೆದ್ದು.

ಶ್ರೀನಾಥ ತೊಟ್ಟಿಗೆ ಹೋಗಿ ಸಿಂತೆ. ಕಮಲ ಬಂದು ಜಾವೆ ಹಾಸಿ
“ಕುಳಿತುಕೊಳ್ಳಿ,” ಎಂದೆಳು.

ಶ್ರೀನಾಥ ಕ್ರೀಯಲ್ಲಿದ್ದ ಹೊಟ್ಟಿಣಗಳನ್ನು ಕಮಲನ ಕ್ರೀಯಲ್ಲಿಟ್ಟು ಕುಳಿತು ಕೊಂಡ. ಕಮಲ ಅವುಗಳನ್ನು ಒಳಗಿಟ್ಟು ಕರವಸ್ತುಗಳನ್ನು ಬ್ರಾಹ್ಮಕ್ಕೆ ತಂದುಕೊಟ್ಟು

“ಅಮ್ಮ-ಕಾಗೆ ಬುರುತ್ತಾಳೆ. ಪಕ್ಕದ ಮನಸೆಗೆ ಹೋಗಿದ್ದಾಳೆ.”

“ಎಲ್ಲಾ ಹೇಳಿದೆಯಾ?”

“ಹೋಳಿದೆ.”

“ಏನಂದೆಳು?”

“ಬ್ರಾಹ್ಮ ಎಂದೆಳು.”

ಕಮಲ ಕಾಫಿ ಒಲೆ ಹೊತ್ತಿ ನುವುಡಕ್ಕು ಒಳಕ್ಕೆ ಮೋಡಬೇ. ಶ್ರೀನಾಥ

“ಏನು ಮಾಡುತ್ತಿದ್ದೀ ಕಮಲ” ಎಂದು ಕೇಳಿದ.

“ಕಾಫಿ ಮಾಡುತ್ತಿದ್ದೇನೆ.”

“ಇರಲಿ ಬಾ. ಅಮೇಲೆ ಮಾಡಿದರಾಗದೆ?”

“ಡಿಶಾಕ್ಷನ್ ಹಾಕಿದ್ದೇನೆ. ಬಿಸಿ ಮಾಡುವುದು ಬಾಕಿ”

ಶ್ರೀನಾಥ ಕುಳಿತಲ್ಲಿಂದಲೇ ಮನೆಯನ್ನು ಹೇಳಿದ. ಮನೆ ಚಿಕ್ಕದಾದರೂ ಇಹಳೆ ಶುಭ ವಾಗಿತ್ತು. ಪಾತ್ರ ಪದಾರ್ಥಗಳು ಓರಣವಾಗಿದಲ್ಲಿಟ್ಟಿದ್ದವು. ಸೋಡಿಗಳ ಮೇಲೆಲ್ಲಾ ದೇವದೇವತೆಗಳ ಪರಗಳು. ಅವುಗಳನ್ನು ನೋಡುತ್ತೆ ಶ್ರೀನಾಥನ ಮುಖದಲ್ಲಿ ನಗೆತೇಲಿತು. ಹೊರಗೆ ಬಂದ ಕಮಲ ಕೇಳಿದಳು

“ ಪತಕೆಣ್ಣು ನಗುತ್ತಿರುವೆಲಿ ? ”

“ ದೇವರುಗಳ ಕೆತ್ತಿಯಾಗಿದೆಯಲ್ಲ ! ”

“ ನನ್ನ ತಾಯಿ ತುಂಬ ದೈವಭಕ್ತಿ ! ಅವಳ ರಾಕ್ಷಸಾರದ ಪೂಜೆಯು ಸ್ವಭವ ಸೀವು ಸೂರ್ಯಪೇರು.”

“ ಇನ್ನುಮೇರೆ ಸೂರ್ಯಪತ್ತಿನಲ್ಲ ! ”

ಎಂದು ನಕ್ಕಿ ; ಕಮಲನ್ನಾ ನಕ್ಕೆಹು.

ಕಮಲನ ತಾಯಿ ಭಾಗ್ಯಮ್ಮು ಕೃಯಲ್ಲಿ ಬಂದು ಸಣ್ಣ ಬುಟ್ಟಿ ಬಿಡು ಒಳಕ್ಕು ಬಂದಳು. ಒಂದೇ ಸೋಂದಿದ್ದಲ್ಲ ಶ್ರೀನಾಥನನ್ನು ಅಪಾದನುಸ್ತಕ ಸೋಡಿ ಒಂದಿಗೆ ಮೊರ್ಗಿ ಬುಟ್ಟಿಯನ್ನಿಟ್ಟಿಳು. ಕಮಲ ತಾಯಿಗೆ

“ ನಾನು ಹೇಳಿದ್ದಲ್ಲಾ—ಅವರೇ—ಬಂದಿದ್ದೂ ತೆ ”

ಎಂದಳು. ಭಾಗ್ಯಮ್ಮು ಶ್ರೀನಾಥನಿದುರು ಗೂಡೆ ಉಗಳಿಕೊಂಡು ಕುಳಿತಳು. ಕಮಲ ತಾಯಿಗೂ ಶ್ರೀನಾಥನಿಗೂ ತಿಂಡಿ ಕಾಣಿ ತಂದಿಟ್ಟಿಳು.

ಭಾಗ್ಯಮ್ಮು ಕೃಗೆ ದಿವ್ರೋಹಿತ್ವ ತೆಗೆದುಕೊಂಡು

“ ತೆಗೆದುಕೊಣಿಯಾಗ್ನಿ ”

ಎಂದಳು. ಶ್ರೀನಾಥ ತಿಂಡಿಯನ್ನು ಕುರುಕುವುದಕ್ಕಾರಂಭಿಸಿದೆ. ಕಮಲನ್ನಾ ತಿಂಡಿ ಕಾಣಿ ತೆಗೆದುಕೊಂಡು ಬಂದು ತಾಯಿಯ ಸಮಾಪದಿಲ್ಲಿ ಕುಳಿತಳು.

ಭಾಗ್ಯಮ್ಮು ಶ್ರೀನಾಥನಿಗೆ

“ ಮಾನ್ಯ—ಸಿಮ್ಮನ್ನು ಬಿಡು ಮೊಗಳಿದ್ದವ್ಯಾ ” ಎಂದಳು.

“ ಮೊಗಳಿಸಿಕೊಳ್ಳುವಂಥದೇನು ನಾನು ಮಾಡಿದೆ.”

“ ತುಂಬ ಬಳ್ಳಿಯವರು ಎಂದು ಹೇಳಿದಳು.”

“ ತೆದು ಮುಂದೆ ಗೊತ್ತಾಗಬೇಕು.”

“ ಏನೋ ಹೇಳಿಬೇಕಿದುವಿರಿ ಎಂದು ವಿಗು ತೋಸಿದಳು.”

“ ಹೇಳಿಬೇಕಾದದ್ದಿದೆ. ಸ್ವಷ್ಟಿವಾಗಿ ಮಾತಾಡಿದರೆ ಸೀವು ಕೊವಮಾಡಿ ಕೊಳ್ಳುವುದಿಳ್ಳವನ್ನೇ.”

“ ಕೊವನೇತಕ್ಕು—ಹೇಳಿ.”

“ ಕಮಲ ಮುತ್ತಮ್ಮನ ಮನಗೆ ಚೂಗಿದುವುದಕ್ಕಾಗುವುದಿಲ್ಲವೇ ? ”

“ ಏಕೆ ?”

“ ಏಕೆಯೀಂದು ಹೇಳಲಿ. ಎಂಬೆಂದುಗಿ. ಈಗಲೇ ಮೇರೆ ಕೆಡಿಸಿ ಕೊಂಡರೆ ನಾಳೆ ಆವಳ ಗತಿಯೇನು ?”

“ ನಮ್ಮು ಹಾ ಸಾಗುವುದು ಹೇಗೆ ? ಸನಗೂ ವರ್ಯಸ್ವಾರ್ಥಿತು. ದುಡಿದು ರಾಕುವುದಕ್ಕೆ ಸಾಧ್ಯವಿಲ್ಲ. ಮೊಟ್ಟೆ ಕಟ್ಟಿ, ಬಟ್ಟೆ ಕಟ್ಟಿ, ಕಮಲನಿಗೆ ಮುದುವೆ ಮಾಡಿದೆ. ಆ ಗಂಡ ಅನ್ನಿಕೊಂಡ ಹತಭಾಗ್ಯ ಬೇರೆ ಮಾದುವೆ ಮಾಡಿಕೊಂಡೆ.”

“ ನಿಮ್ಮ ಸಂಸಾರದ ಜವಾಬ್ದಾರಿ ಸಾನು ಹೊತ್ತುಕೊಂಡರೆ ಆಗ ಕನುಲ ಸ್ವರಾಂತರಕಾಗಿರಬಹುದ್ದಿಲ್ಲ.”

“ ನೀವು ಹೊರುವಿರಾ ?”

“ ನಿಮ್ಮ ಮನಸೆಯ ಖಚಿತಗೆ ತಿಂಗಳಿಗೆ ಮ್ಮೆ ಬೇಕು ?”

“ ಅರವತ್ತೀಸ್ತುತ್ತು ರೂಪಾಯಿ ಬೇಕಾಗಬಹುದು. ಇರುವವರು ನಾವಿ ಇಲ್ಲ. ಮನೆ ಬಾಡಿಗೆಯೂ ಹೆಚ್ಚಿಲ್ಲ—ಎಂಬೇ ರೂಪಾಯಿ.”

“ ನಾನು ತಿಂಗಳಿಗೆ ಎಷ್ಟುತ್ತೀದು ರೂಪಾಯಿ ಕೊಟ್ಟುಕೊಂಡು ಹೋಗು ಶ್ರೀನೆ. ಹೆಚ್ಚು ಖಚಿತ ಏನಾದರೂ ಬಂದರೆ ಸೋಡಿಕೊಳ್ಳೋಣ. ಇದು ನನ್ನ ಮನೆ ಎನ್ನುವ ಅಭಿಮಾನ ಬಂದರೆ ನನಗೂ ಎಲ್ಲದಕ್ಕೂ ಉತ್ತಾಹವಿರುತ್ತದೆ.”

“ ಅಭಿಮಾನ ಇಟ್ಟುಕೊಳ್ಳಬೇಕು.”

“ ನಾನು ಏಕಾಗಿ. ನನಗೆ ನೀನೇ ಎನ್ನುವವರು ದಿಕ್ಕೆಲ್ಲ. ನನ್ನ ಪರವಸ್ಯ ಕನುಲ ಆಗಬೇಕು. ಲೋಕದಲ್ಲಿ ನಾನೂ ಅಲ್ಲ ಸ್ವಲ್ಪ ಕೇತ್ತಿ ಖಂಬಾದಿಸಿಕೊಂಡಿದ್ದೇನೇ—ನೀವು ಅದನ್ನು ಕಾಪಾಡಿಕೊಂಡು ಹೋಗಬೇಕು.”

“ ನಾವು ನೀಯತ್ತು ಬಟ್ಟು ಹೋಗುವವರಲ್ಲವಾ? ”

ಶ್ರೀನಾಥ ಕಿಸೆಯಂದ ಹೊ ತೆಗೆದು ಎಷ್ಟುತ್ತೀದು ರೂಪಾಯಿಗಳ ಮೋಟ್ಟಿಗಳನ್ನೇಣಿಸಿ ಭಾಗ್ಯಮನ್ನನ ಕೈಯಲ್ಲಿಟ್ಟು

“ ಸೋಡಿಯಮ್ಮು—ನಾನು ಶ್ರೀಮಂತನೆಲ್ಲ. ನಾನು ಅವಲಂಬಿಸಿರುವ ವೃತ್ತಿ ವ್ಯಾಪಾರವಲ್ಲ ಸಾಬಿತ್ತೆ. ಇದರಿಂದ ನಾನು ನಾಳೆಯಾದರೂ ಶ್ರೀಮಂತ ಸಾಗಬಹುದೆಂಬ ಧೈರ್ಯವಿಲ್ಲ. ಆದರೆ ನಿಮ್ಮ ಸಂಸಾರ ಮಯಾದಿಯಾಗಿ ಸಣೆದುಕೊಂಡು ಹೋಗುವನ್ನು ಮಾಡಬಲ್ಲಿ. ನಾನು ದುಡಿದು ಸಂಪಾದಿಸ

ಬೇಕು. ಹೆಚ್ಚು ದುಡಿದಪ್ಪ ರೆಚ್ಚು ಸಂಪಾದಿಸಬಲ್ಲ. ನನ್ನ ಮನಸ್ಸಿಗೆ ಕಿರುಕುಳವಾಗದಂತೆ ನೋಡಿಕೊಳ್ಳುವುದು ನಿಮ್ಮ ಭಾರ. ನನ್ನ ಸ್ವಂತ ಖಚಾದರೂ ಒಹೆ ಸ್ವಲ್ಪ. ದುಡಿದದ್ದನ್ನ ತಂದು ನಿಮಗೇ ಕೊಡುತ್ತೇನೆ. ಅನುಕೂಲವಾದಾಗ ಕಮಲ ಒಂದೆರಡು ಒಡವೆ ವಸ್ತು ಮಾಡಿಕೊಳ್ಳಲಿ.

“ನೋಡಿಪ್ಪ. ತಿಳಿದವರು ನಿಮಗೆ ಹೇಳಬೇಕಾದದ್ದೇನೂ ಇಲ್ಲ. ನಾವೂ ಜಿನಾಷ್ಟಿಗಿದ್ದವರು. ಕವ್ಯಕ್ಕೆ ಸಿಕ್ಕಿ ಹೀಗಾಗಿದ್ದೇವೆ. ಮಗೂ ಮೈಮೇಲೆ ಒಂದು ಗುಂಟಿ ತೂಕ ಬಂಗಾರ ಇಲ್ಲಿದ ಹಾಗಾಯಿತು. ಉಟ್ಟಿಕೊಳ್ಳುವುದಕ್ಕೆ ಅವಳಿಗೆ ಸರಿಯಾಗಿ ಒಂದು ಸೀರೆಯಿಲ್ಲ.”

“ಮುಂದಿನ ತಿಂಗಳು ನನಗೆ ಸ್ವಲ್ಪ ಹೆಚ್ಚು ಪಣ ಬರುವುದಿಲ್ಲ. ಅದರಲ್ಲಿ ಏನಾದರೂ ತೆಗೆದುಕೊಳ್ಳೋಣ.”

ಎಂದು ಹೇಳಿದ.

ಭಾಗ್ಯಮ್ಮ ಹೂರಡಲು ಎದ್ದು ಸಿಂತು

“ನನಗೆ ಸ್ವಲ್ಪ ಕೆಲಸವಿದೆ. ಮೊರಗೆ ಹೋಗಿ ಬರುತ್ತೇನೆ.”

ಎಂದಳು. ಕಮಲ ತಾಯಿಗೆ

“ಅಮ್ಮಾ... ಎವ್ವ ಹೊತ್ತಿಗೆ ಬರುತ್ತೀ? ” ಎಂದು ಕೇಳಿದಳು.

“ಏಕೆ?”

“ಸಾಯಂಕಾಲ ಸಿನೀಮಾಕ್ಕೆ ಹೋಗೋಣ ಎಂದು ಹೇಳುತ್ತಿದ್ದರು.”

“ಬೇಗ ಬರುತ್ತೇನೆ. ಇದು, ಇದೂವರೆ ಒಳಗೆ ಮನೆಯಲ್ಲಿರುತ್ತೇನೆ”

ಎಂದು ಹೇಳಿ ಹೊರಟಿಳು. ಕಮಲ ತಾಯಿಯ ಹಿಂದೆ ಹೋಗಿ ಬಾಗಿಲಾ ಭದ್ರಪದಿಸಿ ಬಂದಳು.

ಕಮಲನ ಕೈಪಿದಿದು ಶ್ರೀನಾಥ

“ಹುವು ಮುಡಿದುಕೊಳ್ಳಬೇಕಾಗತ್ತು.”

“ಕೇಗೇಕೆ? ನಲುಗಿ ಹೋಗುತ್ತದೆ. ಸಾಯಂಕಾಲ ಹೋರಗೆ ಹೋಗ ಶ್ರೀನಾಥ.”

“ಸ್ವಲ್ಪ ತೆಗೆದುಕೊಂಡು ಬಾ. ಸಾನು ಮುಡಿಸುತ್ತೇನೆ.”

ಕಮಲ ಹುವು ತಂದು ಶ್ರೀನಾಥನ ಕೈಗಿತ್ತಳು. ಶ್ರೀನಾಥ ಆಕ್ಕೆ ಯಿಂದ ಕಮಲನ ಮುಡಿಗ ಹೂವು ಮುಡಿಸಿದ.

“ ಒಳಕ್ಕೆ ಒಪ್ಪಿನ್ನು ”

ಎಂದು ಕಮಲ ಶ್ರೀನಾಥನನ್ನು ರೂಪಿಗೆ ಕರೆದೊಯ್ದುತ್ತಿ. ಅಲ್ಲಿಯೂ ದೇವ

ದೇವತೀಗಳ ಜಾತ್ರೆ. ಜಾಪೆ, ಕಾಸಿಗೆಯಿಲ್ಲದೆ ಬೇರ ಯಾವ ಪರಿಕರವೂ ಇರಲಿಲ್ಲ. ಗೂಟದ ಮೇಲೆ ಕಮಲನ ಎರಡು ಒಗೆದ ಸೀರೆ, ಕುಷ್ಣನ ಮತ್ತಿಸಿತ ಲ್ಲಿಟ್ಟಿದ್ದವು.

“ ನಿನ್ನ ತಾಯಿಗೆ ಸಂತೋಷವಾಯಿತೇ ? ” ಎಂದು ಕೇಳಿದ.

“ ಅವಳ ಮನಸ್ಸು ತೀರುಂಪುದು ಸ್ವಲ್ಪ ಕಷ್ಟ. ನೀವು ಒಂದು ಉಳ್ಳಿಯು ಕೇಲಸ ಮಾಡಿದಿರಿ.”

“ ಏನದು ? ”

“ ಅವಕ ಕೆಗೆ ಇನ್ನೀರೆ ದುಡು ಕೂಟಿದ್ದು .”

“ ಏಕ ಘಾಗನನ್ನುವೆ. ಕೂಡಬೇಕೂದುದು ನನ್ನ ಧರ್ಮ .”

“ ಅವಳು ಧನಮಿಶ್ರಚಿಯು ಒಕ್ಕುಲ್ಲಿ.”

“ ಹೂಗೀಲಿ ಬಿಡು. ಯಾಗೇಕನ್ನುವೆ. ಕಷ್ಟಪಟ್ಟಿರುವ ಜೀವ. ಸ್ವಲ್ಪ ಅಸೆಯುರುವುದು ಸ್ವಾಭಾವಿಕ.”

“ ಕಷ್ಟ ! ಯಾರಿಗೆ ಕಷ್ಟ ! ಅವಳಿಗೇ ? ಅವಳಿಂದಿಗೂ ಕಷ್ಟಪಟ್ಟಿವಳೇ ಅಲ್ಲ. ನನ್ನ ರಕ್ತ ಹೀರಿಯಾದರೂ ಸುಖವಾಗಿರುತ್ತಾಳೆ.”

“ ಕಮಲ, ಅವಳು ಎಷ್ಟುದರೂ ನಿನ್ನ ತಾಯಿ.”

“ ತಾಯಿ ಮನಾಳ ಸಂಬಂಧ ಎಂದೀರು ಕಡಿದು ಹೋಯಿತು. ನನಗೂ ದಿಕ್ಕಿಲ್ಲ—ಅವಳನ್ನೇ ಆಶ್ರಯಿಸಿಕೊಂಡಿದ್ದೇನೆ.”

“ ಸಿನ್ನ ತಾಯಿ ಸೂರ್ಯಿದೆ ಎವ್ಯಾ ಉಳ್ಳಿಯವಳ ಹಾಗೆ ಕಾಣುತ್ತಾಳೆ.”

“ ಮಿಡಿನಾಗರವೂ ಸೂರ್ಯಿದುವುದಕ್ಕೆ ಬಹಳ ಜೆನ್ನಾಗಿರುತ್ತದೆ.”

“ ತಾಯಿಯ ಪಿಂಚಾರದಲ್ಲಿ ನಿನ್ನ ಮನಸ್ಸು ಕಲ್ಪಾಗಿದೆ.”

“ ಪಾಷಾಣವಾಗಿದೆ.”

“ ಹೂಗೀಲಿ ಬಿಡು. ಆ ಮಾತು ಬೇಡ. ಮುಂದಿನ ತಿಂಗಳು ನಿನಗೇನು ತರಲೆ ಹೇಳು.”

“ನನಗೇನು ತರಬೇಕಾದರೂ ಹೊಡಲು ಆವಳಿಗೆ ಭಂದು ಮೋಚಿಣಿ ಬೇಕು.”

“ಹಾಗೇ ಆಗಲಿ. ಇಬ್ಬರಿಗೂ ಸೀರೆ ತರೋಣಿ.”

ರೂಮಿನ ಸುತ್ತು ಕಣ್ಣು ಹೊರಟಿಸಿ ಶ್ರೀನಾಥ ಯೋಚಿಸುತ್ತಿರುವುದನ್ನು ಮೇಡಿ ಕಮಲಾ ಕೇಳಿದಳು

“ಏನು ಯೋಚನೆಮಾಡುತ್ತಿರುವರಿ?”

“ಮನೆಗೆ ಕೆಲವು ಸಾಮಾನ್ಯಗಳು ಬೇಕು. ನೆನ್ನು ಉಂಟು ಉಂಟು ಮಂಚ. ಒಂದು ಮೇಜು, ಎರಡು ಕುಂಜಿ.”

“ಅವು ಸಿಧಾನವಾಗಿ ಆಗಲಿ—ಈಗಲೇ ಏನವನರೆ”

“ನೀನು ನನ್ನ ರಾಣಿ ಕಮಲ. ಸನ್ನನ್ನ ರಾಣಿಯ ಹಾಗೆ ಇಷಟೇ ಕೆಂದು ನನ್ನ ಇಚ್ಛೆ. ದೇವರು ಅನುಕೂಲಮಾಡಿಕೊಡಬೇಕು.”

“ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇರುತ್ತದೆ.”

“ಮನಸ್ಸಿದೆ—ಮಾರ್ಗ ತಿಳಿಯಲ್ಲಿದೆ. ಕಮಲ, ನೆನ್ನು ಒಂದು ಪ್ರಶ್ನೆಕೇಳಲೇ? ನೀನು ಅಸಮಾಧಾನವಟ್ಟುಕೊಳ್ಳಬಾರದು.”

“ಇಲ್ಲ ಕೇಳಿ.”

“ಯಾವ ಜನ್ಮದ ಮುಖಾನುಭಂಧವೋ ನನಗೂ ಸಿನಗೂ ಪರಿಜಯ ವಾಯಿತು. ನನ್ನ ಮನಸ್ಸು ಏನೋ ಬೇಕೆಂದು ಯಾತ್ರೆರೆಯುತ್ತಿತ್ತು. ಏನು ಎಂದು ಅದಕ್ಕೇ ಗೊತ್ತಿರಲ್ಲಿ. ನಿನ್ನ ಕಂಡಕೂಡಲೇ ಇದೇ ಅದು ಎನಿಸಿತು. ಈ ನಮ್ಮೆ ಸಂಬಂಧ ಚಿರಕಾಲ ಉಳಿಯುವಂತೆ ನಾವಿಬ್ಬಿದೂ ಪ್ರಯುತ್ತಿಸುತ್ತಿರುತ್ತು.”

“ಆಗಬಹುದು.”

“ನಮಿಬ್ಬಿರ ಮಧ್ಯೆ ಬೇರೆ ಯಾರೂ ಬರುವುದಿಲ್ಲವೇ?”

“ಎತಕ್ಕೆ ಬರಬೇಕು?”

“ನಿನ್ನ ತಾಯಿ ಬಲವಂತಕ್ಕೆ.”

“ಅಂಥ ಮಾತು ಅವಳು ಹೇಳಿದರೆ ನಾನು ಕೇಳುವುದಿಲ್ಲ.”

“ಇದು ಸತ್ಯವೇ?”

“ಸತ್ಯ.”

२८४

“ನಂಬತೇ ?”

“ನುಂಬಿ – ಏಕೆ ಹೀಗೆ ಅನುಮಾನಪಡುವಿರಿ ?”

“ನನ್ನ ಸ್ವಭಾವ ಅಂಥದೆ. ಯಾರನ್ನಾದರೂ ನಂಬಿಕೆ ಸ್ವತಿತ ಹೂಗಿ ನಂಬುತ್ತೇನೆ. ಯಾರ ಮೇಲಾದರೂ ವಿಶ್ವಸನಿಕ್ಕೆ ಸ್ವತಿತ ವಿಶ್ವಸನಿಮುತ್ತೇನೆ. ಅಧ್ಯಾತ್ಮ ಭಾವನೆ – ಒಳಗೊಂಡು ಹೇಳಬೊಂದು ಘನಗೆ ಶಾಧ್ಯವಿಲ್ಲ. ಸೀನು ನನಗೆ ಎಂದೆಂದಿಗೂ ದ್ವೋಹಣಾಪುಷ್ಟಾವೇ?”

“ಮಾಡುವುದಿಲ್ಲವೇಂದು ಹೀಳಲಿಲ್ಲವೇ?”

ಕಮಲನ ವಚನ ಶ್ರೀನಾಥನ ಹೃದಯದ ತಾಪನನ್ನು ಕಡಿಮೆಹಾಡಿತು.

ಶ್ರೀನಾಥ ಸ್ವಲ್ಪಕಾಲ ಕಮಲನೆ ಸುಖಸಂಗದಲ್ಲಿ ಮೈಮಡಿಕುಟಿಬ್ಬ.

ತ್ವಾಯಿ ಬಂದು ಹೊರಬಾಗಿಲು ಬಡಿದಾಗಲೇ ಎಚ್.ರ.

భాగ్యము, మగళన్న సోది

“ ವದು ಗಂಟೆ ಆಗಿ ಹೋರಿಯತಲ್ಲೇ” ಎಂದರು.

ಕವುಲಾ ಬಂದು ಶ್ರೀ ಎನಾಧನಿಗೆ

“ ముఖ తొళిదుకొళ్ళుత్తేరా. నాను తలి బాచికొడమో బేటి సీరె అంప్పుకొళ్ళుత్తేనే ”

ఎందాలు. శ్రీనాథ ముఖి తొళీదుకోండు కమలన చూడసాగి యొందలే తలేబాటికోండ. కమల అలంకృతాలాడాలు. ములుక్కే తేలువాగి పౌడర దరిసిదాలు. తలేతుంబ మూ ముడిదుకోండకు

ಸಾಲಂಕ್ಯತೆಯಾದ ಸುಂದರಿಯನ್ನು ನೋಡಿ ನೋಡಿ ಕ್ರಿಷ್ಣನ್ನು ಹೊಳ್ಳು
ಹುಂಟಿಕೊಂಡ. ಅವನ್ ತಲೆಗೆದರುಪುದನ್ನು ಕೂಡ ಲಕ್ಷಿಸದೆ ಅಪ್ಪಿ ಮಂದಿರಪ್ಪು

ಭಾಗ್ಯವ್ಯಾಸ ಹೊಸಸಿರೆ ಉಟ್ಟಿಕೊಂಡು ಮೇರಿತ್ವಾಚೆಕ್ಕೆ ಸೆದ್ದ
ಇಂದಳು.

ಶ್ರೀನಾಥ ತಾನೇ ಹೊಗಿ ಒಂದು ಗಡಿ ಸೆಟ್ತುಮಾಡಿಕೊಂಡು ಒಂದು

“ನಲ್ಲಿಗೆ ಹೋಗುವುದು” ಎಂದು ಕರುತ ಕೇಳಬೇಕು.

“ನೀವು ಇಚ್ಛಾಗೆ ಹೊಗೋಗೋಣ.”

“ఆమ్మనిగే ఇంగ్లీష్ పిచ్చరో ఆగువుదిల్లా.”

ನಗ್ನಸತ

“ ಹಾಗಾದರೆ ಎಲ್ಲಿಗೆ ಹೋಗೋಣ.”

“ ಕಂಟೊನೈಸ್ಟ್ಯಂಟ್‌ನಲ್ಲಿಲ್ಲೋ ‘ಅಶೋಕಕುಮಾರ’ ನಡೆಯುತ್ತಿದೆ ಯಂತೆ !”

“ ಹೋ ; ಅವೇರಾದಲ್ಲಿ.”

“ ಶಲ್ಲಿಗೇ ಹೋಗೋಣ.”

‘ಅಶೋಕ ಕುಮಾರ’ ಸೋಡುವ ಮನಸ್ಸಿಲ್ಲದಿದ್ದರೂ ಶ್ರೀನಾಥ ಕಮಲನನ್ನು ಭಾಗ್ಯಮೃನಂಜ್ಲಿ ಕರೆದುಕೊಂಡು ಅವೇರಾಕ್ಕೆ ಹೋದ.

ಮೇಲ್ತು ರಗತಿಗೆ ಟಿಕೆಟ್‌ಕೊಂಡು ತನ್ನ ನಲ್ಲಿ, ನಲ್ಲಿಯ ತಾಯಿಯೆಂದಿಗೆ ಕುಳತ. ಶ್ರೀನಾಥನ ಎದೆ ಬಂದೇ ಸಮನಾಗಿ ಹೋಡೆದುಕೊಳ್ಳುತ್ತಿತ್ತು. ‘ಗುರುತು ಕಂಡವರು ಯಾರಾದರೂ ಸೋಡಿದರೆ ಏನುಗತಿ’ ಎಂದು ಯೋಚಿಸುತ್ತಿದ್ದು. ಚಿತ್ರ ಆರಂಭಿಸಲು ದೀಪ ಆರಿಸಿದಾಗಲೇ ಅವನ ಮನಸ್ಸಿಗೆ ಸಮಾಧಾನ.

ತಾಯಿ ಮಗಳಿಬ್ಬರೂ ಚಿತ್ರ ಸೋಡಿ ಅತ್ಯಾನಂದಭರಿತರಾದರು. ಶ್ರೀನಾಥನಿಗೆ ಎರಡೂವರೆಗಂಟಿ ನರಕವಾಯಿತು. ಚಿತ್ರದ ಅಭಿನಯ, ಕಥೆ, ಸಂಗೀತ ಅವಸಿಗೆ ತಲೆಸೋವು ಬರಿಸಿತು.

ಸಿನಿಮಾ ಮುಗಿದ ಮೇಲೆ ಶ್ರೀನಾಥ ಕಮಲನನ್ನು ಮೆಲ್ಲನೆ ಕೇಳಿದ

“ ಈಗ ಉಟ್ಟಿದ ಪಾಡು. ಮನೆಯಲ್ಲಿ ಮಾಡಿಟ್ಟು ಬಂದಿರುವೆಯಾ ?”

“ ಇಂಬಿ. ಹಾಗೇ ಬಂದುಬಿಟ್ಟಿ.”

“ ಬಸ್ತಿ. ಹೊಟೀಲಿಗೆ ಹೋಗಿ ಉಟ್ಟಿಮಾಡಿ ಹೋಗೋಣ.”

“ ಉಟ್ಟಿ ಬ್ರೀಡ. ಏನಾದರೂ ತಿಂಡಿ ತಿಂದರೆ ಸಾಕು.”

ಶ್ರೀನಾಥ ಅವರನ್ನು ಪಕ್ಕದಲ್ಲಿದ್ದ ಬೊಂಬಾಯಿ ಹೋಟಲೀಂದಕ್ಕೆ ಕರೆದೊಯ್ದು. ತಾಯಿ ಮಗಳು ಮೋಸೆ, ಜಾಮೂನು, ಕಾಫಿ ತೆಗೆದುಕೊಂಡೆರು. ಶ್ರೀನಾಥ ಬಂದು ಉದ್ದಿನ ವಡೆ ತಿಂದು ಕಾಫಿ ಕುಡಿದ.

ಹೊಟೀಲ್ ಮಾಲಿಕನ ಮೇஜಿನ ಮೇಲೆ ಗ್ರಾಸು ಶೇಷೆಗಳಿಷ್ಟು ಚಾಕ ಲೀಟ್‌ ಸೋಡಿ ಕಮಲಾ ‘ಚಾಕಲೀಟ್’ ಎಂದಳು. ಶ್ರೀನಾಥ ಎರಡು ಪ್ರಾಚೀ ‘ಕ್ರಾಡ್‌ಬರಿ’ ಕೊಂಡು ಅವಳ ಕ್ಕೆ ಯಲ್ಲಿಟ್ಟು.

ಗಾಡಿ ಮಾಡಿಕೊಂಡು ಮನೆಯ ಕಡೀ ಹೊರಟಿದು. ಗಾಡಿಯಲ್ಲಿ ಶ್ರೀನಾಥ
ಭಾಗ್ಯಮೃತಸ್ನ್ಯ ಕೇಳಿದ

“ ಸಿಸೆಮಾ ಹೇಗಿತ್ತಮ್ಮುಂಬು.”

“ ಜೆನ್ನೊಗಿತ್ತಪ್ಪ. ತ್ಯಾಗರಾಜ ಭಾಗವತರ್ ಏನು ಮಾಡಿದೂ
ಚೆನ್ನಾಗಿಮಾಡುತ್ತಾರೆ. ಒಹೆ ಸೋಗಸಾಗಿ ಜಾಡುತ್ತಾರೆ.”

“ ನಿನಗೆ ಕಮಲಾ.”

“ ನನಗೂ ಚೆನ್ನಾಗಿತ್ತು. ಇನ್ನೊಂದು ನಾರಿ ನೋಡಬೇಕೆ
ನಿಸುತ್ತಾದೆ.”

ಅವರ ಅಭಿರುಚಿ ಕಂಡು ಶ್ರೀನಾಥ ವಿಸ್ತೃಯಗೊಂಡ.

“ ಒಳ್ಳಿಯ ಇಂಗ್ಲಿಷ್ ಪಿಕ್ಕರ್ ಇತ್ತು. ‘ಅನಾ ಕೆರಿನಿನಾ’ ಅದಕ್ಕೆ
ಕೋರಿಗಬಹುದಾಗಿತ್ತು”

ಎಂದು ಹೇಳಿದ. ಭಾಗ್ಯಮ್ಮುಂಬು.

“ ಘೂ-ಇಂಗ್ಲಿಷ್ ಪಿಕ್ಕರ್ ನೋಡಲಾರೆನವ್ವು. ಸುಮ್ಮನೆ ಮುತ್ತು
ಗಳಿಟ್ಟುಕೊಳ್ಳುತ್ತಾರೆ”

ಎಂದ್ರು. ಶ್ರೀನಾಥ ಅವರ ವಿಮರ್ಶೆ ಕೇಳಿ ಗಹಗಬಿಸಿ ನಕ್ಕೆ. ಮನೆ
ತಲುಪುತ್ತಲೂ ಗಾಡಿಯವನಿಗೆ ದುಡ್ಡ ಕೊಟ್ಟು ಕರ್ಕಿಬಿಸಿ ಶ್ರೀನಾಥ ರಾತ್ರಿ
ಯನ್ನು ಅಲ್ಲಿಯೇ ಕಳೆದ.

ಬೆಳಗಾಯಿತ್ತು. ಶ್ರೀನಾಥ ಏಳುವನ್ನರಲ್ಲಿ ಕವುಲಾ ಅವನ ಕಿಸೆಯಲ್ಲಿದ್ದ
ಹೊ ತೆಗೆದುಕೊಂಡು ಹೊಟೀಲಿಸಿಂದ ದೇರೇಸಿ, ಕೇಸರೀಭಾತ್ ತರಿಸಿ ಕಾಫಿ
ಸಿದ್ದ ಮಾಡಿದ್ದಳು. ಉಪಾಹಾರ ಮುಗಿಸಿಕೊಂಡು ಶ್ರೀನಾಥ ಹೊರಡಲನು
ವಾದ. ಕಮಲಾ ಕೇಳಿದ್ದು

“ ಪುನಃ ಯಾವಾಗ ಮರ್ಕನ್.”

“ ನಾಲ್ಕು ಗಂಟೆ ಸುಮಾರಿಗೆ ಬರುತ್ತೀನೆ”

ಎಂದು ಹೇಳಿ ಕಮಲ, ಭಾಗ್ಯಮ್ಮನ ಅಪ್ಪಣಿ ಪಡೆದು ಹೊರಟುಬಿಟ್ಟು.

ಶ್ರೀನಾಥ ರೂಪಿಗೆ ಹೋಗಿ ಹಿಂದಿನ ದಿನ ಮಿಂಚಿನಂತೆ ಸುಳಿದುಹೋದ
ಘಟನೆಗಳನ್ನು ಯೋಚಿಸುತ್ತು ಮಲಗದ. ಯಾರೋ ಬಾಗಿಲು ಬಡಿದರು.
ಎದ್ದು ನೋಡುವಲ್ಲಿ ಈನ್ರೆ. ಈನ್ರೆ ಒಳಗೆ ಕಾಲಿಡುತ್ತಿರುವಂತೇ

“ ಸಿನ್ನೆಯೆಲ್ಲಾ ಎಲ್ಲಿಗೆ ಹೋಗಬಿಟ್ಟಿದ್ದೆಯರೂ. ಸಂಜೆ ಮಷಣ ನಾಲ್ಕು ಸಲ ಬಂದಿದ್ದೆ.”

“ ಮನೋ ಒಂದು ಪ್ರವರ್ಹಾರ ಮುಗಿಸುವ ಎಂದು ಹೋಗಿಟ್ಟಿನವು.”

“ ರಾತ್ರಿ ಎನ್ನು ಹೊತ್ತಿಗೆ ಬಂದೆ ?”

“ ತತ್ತು ಗಂಟೆಯಾಗಿರಬಹುದು.”

“ ಸಂಜೆಗೇನು ಪ್ರೇರಾಗ್ರಂ ?”

“ ಏನೂ ಇಲ್ಲ.”

“ ಮುತ್ತಮ್ಮನ ಮನೆಗ ಹೋಗೋಣವೇನು ?”

“ ನನಗೆ ನಾಲ್ಕು ಗಂಟೆಗೆ ಎಂಗೇಜ್ ಮೇಲ್ಪೊ ಇವೆ ತಮ್ಮ.”

“ ಬಹು ಕೆಲಸ ಹಚ್ಚಿಕೊಂಡ ಕಾಗ ಕಾಣುತ್ತದೆ.”

“ ಹಚ್ಚಿಕೊಳ್ಳಬೇಕಿಲ್ಲವಷ್ಟು - ಹೊಟ್ಟೆಯ ವಾಡು.”

“ ಒಳ್ಳಿಯುದು. ನಾಳೆ ಸೀನೇ ಅಫೀಸಿನ ಯಶ್ರಿರ ಭಾ.”

“ ಹಾಗೇ ಆಗಲ ” ಎಂದು ಹೇಳಿದ.

ತಮ್ಮನಿಗೆ ಹೇಳಿದ ಸುಳ್ಳಿನ ಶರಮಾಲೆ ಕಂಡು ಶ್ರೀನಾಥನ ಮನಸ್ಸಿಗೆ ವಿಷಾದವಾಯಿತು. ತನ್ನ ಬಾಳನ್ನೋಕೆ ಎಲ್ಲಿಗೆ ಹೋಗುತ್ತಿದೆ ಎಂದು ಯೋಚಿಸಿದು ‘ ಹೋಡಲ್ಲಿಗೆ ಹೋಗಲಿ. ವಿಶಾಲ ಸಾಗರದ ಮೇಲೆ ಅದನ್ನು ಬಿಟ್ಟಿದ್ದೇನೆ. ಎಡಕ್ಕೆ ಹೋಡರೂ ಒಂದೇ-ಬಲಕ್ಕೆ ಹೋಡರೂ ಒಂದೇ ’ ಎಂದು ನಿರ್ಧರಿಸಿದ.

ಶ್ರೀನಾಥನ ಜೀವನಪಥ ಇಂದು ಒಂದು ಹೊಷ ಪ್ರಕರಣ ಕಾಣಿಸಿ ಕೊಂಡಿತು. ಅವನ ಮನಸ್ಸು ಹಣ ಬಯಸತೊಡಗಿತು. ಇನ್ನು ನಾಃಿಕ್ಯಸೃಷ್ಟಿ ನಿರಪೇಕ್ಷಬುದ್ಧಿಯಿಂದ ಮಾಡುವುದು ಸಾಧ್ಯಪಿಲ್ಲವೆಂದು ಗ್ರಹಿಸಿದ. ‘ ಹಣ ಬೇಕು-ಹಣ ದೊರಕಿಸುವುದು ಹೇಗೆ ? ’ ಎನ್ನುವ ಕಡೆ ತವನ ಚಿಕ್ಕ ಹಣಿಯಿತು.

ಕಮಲಸಿಗೆ ತಾನು ಹೇಳಿದ್ದ ಮಾತುಗಳನ್ನು ಚೂಣಿಸಿಕೊಂಡು. ಭಾಗ್ಯಮ್ಮ ಬೇಕೆಂದು ತಿಳಿಸಿದ್ದ ವಿವರಗಳು ನೀನಿಗೆ ಬಂದವು. ಅವುಗಳನ್ನು ಒದಗಿಸಬೇಕು-ಬೇಗ ಒದಗಿಸಬೇಕು. ಭಾಗ್ಯಮ್ಮ ತೃಪ್ತಿಭಾಗ ಹಣನ್ನುವಿ ಯಾಗಿದ್ದೀ ತನಗೆ ಶುಖಿ-ಶಾಂತಿ. ಕಮಲಾ ಪ್ರವೃತ್ತಿ ಹೇಳಿದ್ದಳು ‘ ನನ್ನ

ತಾಯಿ ಥನಪಿಶಾಚಿಯ ಒಕ್ಕುಲು' ಎಂದು. ಭಾಗ್ಯಮೃಷಣ ಥನ ಪಿಹಾಸೆಯನ್ನು ಪೂರ್ವೀಕ್ಷಣಬೇಕು.

ಪುಣ್ಯಸುವುದು ಹೇಗೆ? ಸಾಂತ್ಯದಿಂದ ಬರುವುದಾದರೂ ಏನು? ತಿಂಗಳೇಲ್ಲಾ ದುಡಿದರೂ ಕೈಗೆ ನೂರಾರು ರೂಪಾಯಿ ಬರುವುದಿಲ್ಲ. ಜತೆಗೆ ಪ್ರಕಾಶಕರು ಒಂದೇ ಗಂಟಿನಲ್ಲಿ ಹೆಣ ಕೊಡುವುದಿಲ್ಲ. ಅವರು ಚಿಲ್ಲರೆ ಚಿಲ್ಲರೆ ಯಾಗಿ ಕೊಡುವ ಹೆಣ ನಂಬಿಕೊಂಡು ಇಂಥ ಜವಾಬ್ದಾರಿಯನ್ನು ಪೂರ್ವೀಸಲು ನಾಧ್ಯವೇ?

ತಾನು ಆಡಿದ ಮಾತು - ಕೊಟ್ಟ ವಚನ ಜ್ಞಾಸಿಸಿಕೊಂಡ. ಅದನ್ನು ಸರಿಯಾಗಿ ಪರಿಪಾಲಿಸಿದ್ದರೆ ಆಗುವ ಅನಧರ ಪರಂಪರೆ ಅವನ ಚಿತ್ತಸ್ಥಳಕದ ಮೇಲೆ ಹೊಳೆಯಿತು.

"ಇಲ್ಲ. ಕಮಲನನ್ನು ಕಳೆದುಕೊಳ್ಳಲಾರೆ. ಅವಳು ಕಂಡವರ ಕೈಗೆ ಬೀಳುವುದನ್ನು ನೋಡಲಾರೆ. ಕಮಲ ನನ್ನ ಕೈಬಿಟ್ಟು ಹೋಡರೆ ನಾನು ಬದುಕಿರುವುದು ಸಿಸ್ತಾಧರಕ."

ಎಂದುಕೊಂಡ. ಹೆಣ-ಹೆಣ-ಹೆಣವನ್ನು ಸಂಪಾದಿಸುವುದು ಹೇಗೆ ಎನ್ನುವ ಒಂದೇ ಯೋಚನೆ ಅವನನ್ನು ಕಾಡತೊಡಗಿತು.

ಹೊಟ್ಟೀಲ್ ಮಾಣಿ ಬಂದು ಬಾಗಿಲು ತಟ್ಟಿ, ಉಂಟದ ಡಬ್ಬ ಕೊಟ್ಟು ಹೋದ.

ಶ್ರೀನಾಥ ಉಂಟಕ್ಕೆ ಕುಳಿತ. ಗಂಟಲಲ್ಲಿ ಅನ್ನ ವಿಳಯಲಿಲ್ಲ. ಮನಸ್ಸು ಅಲ್ಲಕಲ್ಲೊಲವಾಗಿತ್ತು.

ಶ್ರೀನಾಥ ಏಕೆ ಹೀಗೆ ಕಣ್ಣ ತಪ್ಪಿಸುತ್ತಿದ್ದಾನೆಂದು ಸೀಲಕಂಠನಿಗೆ ಅರ್ಥವಾಗಲಿಲ್ಲ. ಶಮ್ರನನ್ನು ಕೇಳಿ ನೋಡಿದ. ಅವನಿಗೂ ಶ್ರೀನಾಥನ ವರ್ತನೆ ಬಗೆಹರಿಯದ ಸಮಸ್ಯೆಯಾಗಿತ್ತು.

ಮನಸೆಗೆ ಬಂದೊದನೆಯೇ ಸೀಲಕಂಠ ಹೆಂಡತಿಯನ್ನು "ಶ್ರೀನಾಥ ಬಂದಿದ್ದನೇ?"

ಎಂದು ಕೇಳುವುದು ವಾಡಿಕೆಯಾಗುತ್ತ ಬಂತು. 'ಇಲ್ಲ ಇಲ್ಲ'ವೆಂದು ಹೀಳಿ ಹೀಳಿ ಸುತ್ತಿಲಮ್ಮನೂ ಬೇಸತ್ತುಳು.

ಒಂದು ದಿನ ಸಂಜೀ ಸೀಲಕಂಠ ತೆನ್ನ ಕೆಲಸ ಕಾರ್ಯ ಬೇಗ ಮುಗಿಸಿ

ಕೊಂಡು ಮನೆಗೆ ಬಂದ. ಹೆಂಡತಿಯನ್ನು ಸಿಸಿಮಾಕ್ಕೆ ಕರೆದುಕೊಂಡು ಹೋಗಲು ಬುದ್ದೇಶಪಟ್ಟುಕೊಂಡಿದ್ದ.

“ ಶತ್ರು ಪಳ್ಳಾವುಕ್ಕಾಲಿಗೆ ಮದರಾಸು ಸ್ವೇಂಸ್ನಿಸಿಂದ ಪಟ್ಟನಾ೦ಳು ಹಾಡುವಾರಿಕೆ ಇದೆ. ಸಿನೀಮಾ ಬೀಡೆ ”

ಎಂದು ಹೇಳಿದಳು. ಗಂಡಹೆಂಡತಿ ಹರಟಿಕೊಚ್ಚುತ್ತ ಕುಳಿತರು.

ತ್ರೀನಾಥ ಇದ್ದಕ್ಕೆದ್ದಂತೆ ಬಂದುದನ್ನು ಕಂಡು ಗಂಡ ಹೆಂಡತಿ ಇಬ್ಬರೂ ಅಶ್ಚ ಯೋಜಕಕಿರಾದರು. ಸುಶೀಲಮ್ಮೆ ಪರಿಹಾಸ್ಯದಿಂದ

“ ಸತ್ಯ ಕೇಳುತ್ತಿದ್ದಿರಲ್ಲ - ಇಗೋ ನಿಮ್ಮ ಸ್ವೇಂಪಿತರು ಬಂದಿದ್ದಾರೆ ”
ಎಂದಳು.

“ ಮಹಯಾ ಆಗಹೋಗಿದ್ದೆ ಇಷ್ಟುದಿವಸ. ಯಾವಾಗ ನೋಡಲ್ಲ ಉವರ್ತ ಚಾಗಿಲು ಬೀಗ ಹಾಕಿರುತ್ತದೆ.”

“ ಮಹರೀತ ಕೆಲಸ ಡಾಕ್ಟರ್. ರೂಮು ಸೇರುವುದಕ್ಕೂ ಪುರಸ್ತಿಲ್ಲ.”

“ ಈಗೆನು ಬರೆಯುತ್ತಿರುವಿರಿ.”

ಎಂದು ಸುಶೀಲಮ್ಮೆ ಕೇಳಿದಳು.

“ ಒಂದೆಲ್ಲ - ಎರಡು ಕಾದಂಬರಿಗಳನ್ನು ಒಟ್ಟಿಗೆ ಬರೆಯುತ್ತಿದ್ದೇನೆ.”

“ ಇಮ್ಮೆ ಆಯಾಸವಟ್ಟುಕೊಳ್ಳಬೇಡ ಶ್ರೀನಾಥ್. ದೇಹ ತಡೆಯ ಜೀಕಾಲ್...ನೋಡು ಹೇಗೆ ಆಗಹೋಗಿದ್ದೀ. ದೀಪರ್ವತಾಲ ಕಾಂತಿ ಬಿದ್ದಿದ್ದ ಎದ್ದು ಬಂದರಂತೆ ಕಾಣುತ್ತಿರುವೆ.”

“ ಆಯೋಗ್ಯ ಜನ್ಮಾಗಿ ನೋಡಿಕೊಳ್ಳಿ ”

ಎಂದು ಸುಶೀಲಮ್ಮೆ ಹೇಳಿ ಒಳಗೆ ಎದ್ದು ಹೋದಳು. ಸ್ವಲ್ಪ ಹೊತ್ತ ಹೊಜಾಂತಾಗಿ ಗಿಡಿಯರಿಬ್ಬಿಗೂ ಕಾಫಿ, ಬಿಸ್ತುತ್ತ ಬಂತು. ಅವರು ಕಾಫಿ ಟೊಟ್ಟೆಕ್ಕೆ ಕೈಹಾಕುತ್ತಲು ಸುಶೀಲಮ್ಮೆ ಮೆಲ್ಲಿನೆ ಒಳಕ್ಕೆ ಜಾರಿ ರೇಡಿಯೋ ಮುಂದೆ ಕೈತತಳು.

ತಾಫು ಮುಗಿಸಿ ಶ್ರೀನಾಥ ಕಿಸೆಯಿಂದ ಸೂರು ರೂಪಾಯಿ ತೇಗೆಮು ನೀಲಕಂಶವ ಕೈಯಲ್ಲಿಟ್ಟಿ.

“ ಇದಕ್ಕೆನು ಅವಸರವಾಗಿತ್ತು. ಸಿನಿ ನಾನು ಹೊ ನಾಲಿವಾರಿ ಕೊಡಲಿಲ್ಲ ”

“ ಸಂ. ಈಗ ಕ್ಯಾರೆಲ್ ಹೊವಿದೆ, ಒಂದಕ್ಕೆ ಕೊಳುತ್ತಿದ್ದೇನೆ. ಇಲ್ಲಿದಿದ್ದರೆ ಸ್ವಾಹಾ ಮಾಡುವುದು ಕಂಡೇ ಇದೆ.”

“ ಯಾವದಾದರೂ ಹೊ ಬಂತೇ ?”

“ ಬಂತು. ‘ ಸತಿತಪಾನನ ’ ದಿಂದ ಒಂದು ಸಾವಿರ ರೂಪಾಯಿ ಬಂತು.”

“ ಅದರ ಗೌರವಧನ ನಿನ್ನ ಪ್ರಕಾಶಕರು ವೇದರ್ಲೇ ಕೊಟ್ಟಿದ್ದರಲ್ಲಾ.”

“ ಕೊಟ್ಟಿದ್ದರೂ. ಈಗ ಅದರ ಸ್ವಾಮ್ಯ ಮಾರಿಬಿಟ್ಟೇ.”

“ ಮಾರಿಬಿಟ್ಟೇ ! ದುಡುಕುವುದಕ್ಕೇನಾಗಿತ್ತು ?”

“ ಹೊ ಬೇಕಾಗತ್ತು.”

“ ನಾನು ಕೊಡುತ್ತಿದ್ದೇ.”

“ ಎಷ್ಟಕ್ಕೆ ನಿನ್ನ ಸೀಡಿಸುವುದು ಸೀಲಕಂತ.”

“ ನಿನ್ನ ಹೊ ನೀನು ಹೇಗೆ ಬೇಕಾದರೂ ಖಚುವುಂಟಿಕೊಳ್ಳಬಹುದು. ಅದನ್ನು ಕೇಳುವ ಅಧಿಕಾರ ನನಗಿಲ್ಲ. ಅದರೂ ಕೇಳುತ್ತೇನೆ. ಇನ್ನು ಹೂ ಏಕೆ ಬೇಕಾಗತ್ತು.”

“ ಯಾವದೆಂಬೋ ಸಾಲ ತೇರಿಸಬೇಕಾಗತ್ತು.”

“ ಒಳ್ಳೆಯೆದಾಯಿತು. ಇನ್ನು ಮೇಲೆ ನಿನ್ನ ಕೃತಿಗಳ ಸ್ವಾಮ್ಯ ವರ್ಣನೆ ಮೊರ್ಗಬೇಡ. ಇಂದಲ್ಲ ನಾಳೆಯಾದರೂ ಅವು ನಿನ್ನ ಒಮ್ಮೆ ಕಾರ್ಯಮತ್ತನೆ.”

“ ಹಾಗೇ ಆಗಲಿ. ಇನ್ನು ನಾನು ಬರಲೇ ?”

“ ಇಮ್ಮುಬೇಗ್ನ ಹೊರಡಬೇಕೇ ?”

“ ಹೂ ! ಜವಾಬುದ್ದಾರಿ ಹೊತ್ತು ಕೊಂಡ ಮೇಲೆ ಅದನ್ನು ಸೀರ್ವಿಸ ಬೇಕು.”

“ ಮತ್ತೆ ಭೀಮಿ.”

“ ಪುರಸತ್ತಾದಾಗ ನಾನೇ ಬರುತ್ತೇನೆ. ಅಕ್ಕಾವರಿಗೆ ಹೇಳಬಿಡು. ರೇಡಿಯೋ ಕೇಳುತ್ತಿದ್ದಾರೆ.”

ಎಂದು ಹೊರಬ್ಬಿಬಿಟ್ಟೆ. ಸೀಲಕಂತ ಒಳಗೆ ಬಂದು ಖಿನ್ನನಾಗಿ ಕುಳಿತು ಮೊಂಡ. ಸುತ್ತಿಲನ್ನು ರೇಡಿಯೋ ಧ್ವನಿ ತಗ್ಗಿಸಿ

“ ಹೊರಟು ಹೋದರೇ ?”

“ ಈ ! ”

“ ಇಲ್ಲೋ ಉಟ್ಟಿಕ್ಕೆ ಬ್ಯಾಸಜೆಕಾಗಿತ್ತು.”

“ ಅವನಿಗೇನೋ ವಿವರಿತ ಕೆಲವನಂತೆ ! ”

“ ಎರಡು ಕಾದಂಬರಿ ಒಟ್ಟಿಗೆ ಬರಿಯುವುದೇನು ಸಾಮಾನ್ಯವೇ ? ”

“ ಶ್ರೀನಾಥನಲ್ಲಿ ಏನೋ ಬದಲಾವಣೆಯಾಗಿದೆ ಸುತ್ತೇ – ಅವನು ಮೊದಲಿನಂತೆ ಇಲ್ಲ. ಅವನ ಮನಸ್ಸಿನಲ್ಲಿ ಏನೋ ಕೊರಗು ಹತ್ತಿದೆ. ಚಾರ್ಯಾ ಬಿಟ್ಟು ಹೇಳಲೇಲ್ಲ ”

ಎಂದು ಸೇಲಕೆಂತ ಹೇಳಿದ. ಗಂಡನ ಮನಸ್ಸು ತುಂಬ ವ್ಯಗ್ರವಾಗಿ ದೃಢನ್ಯ ಕಂಡು ಸುತ್ತೇಲನ್ನು ಮಾತ್ರ ಜೀಳಿಸಲಿಲ್ಲ.

ಸೇಲಕೆಂತನ ಮನೆ ಬಿಟ್ಟು ಶ್ರೀಸಾಧ ಒಂದು ಗಾಡಿ ಮಾಡಿಕೊಂಡು ನೇರವಾಗಿ ಕಬ್ಬನ್ ಪೇಟಿಗೆ ಬಂದ.

ಅವನು ಬರುವವ್ಯಾರಲ್ಲಿ ಕಮಲಾ, ಭಾಗ್ಯಮನ್ಯ, ಇಬ್ಬರೂ ಅಲಂಕಾರ ಮಾಡಿಕೊಂಡು ಹೊರಗೆ ಹೊರಡಲು ಅಡ್ಡಿಯಾಗಿದ್ದರು. ಅವರನ್ನು ನೋಡಿ ಶ್ರೀನಾಥ

“ ಎಲ್ಲಿಗೇ ಹೊರಟಿರುವ ಹಾಗಿದೆ.” ಎಂದ.

“ ಇವತ್ತು ಸಾಗರ ನಲ್ಲಿ ಒಳ್ಳೆಯ ಪಿಕ್ಚರ್ ಇದೆ – ಹಂಡೇ ಮಾತರಂ – ಏಷಿ ಹೋಗೇನೇಣ.”

“ ಪಿಕ್ಚರ್ ಹೋಗಲೇಬೇಕೇ ? ”

“ ಹೋಗೇನೇಣವೆಂದು ಅಮ್ಮೆ ಹೇಳಿದಳು.”

“ ಉಟ್ಟಿ ತಿಂಣಿ ಒಂದೂ ಬೇಡವೇ ? ”

“ ಸ್ವಲ್ಪ ಬೇಗ ಹೊರಟಿರ ದಾರಿಯಲ್ಲಿಯೇ ಏನಾದರೂ ತಿಂಡಿ.”

ಪಿಕ್ಚರ್ ಹೋಗಲುವುದಕ್ಕೆ ಶ್ರೀನಾಥನಿಗೆ ಸ್ವಲ್ಪ ಮನಸ್ಸಿಲಿ. ತಾನು ಬೇಸರ ತೋರಿಸಿದರ ಕಮಲ ಎಲ್ಲಿ ಕಹಿಯಾಗುತ್ತಾ ಹೋ ಎಂಬ ಕಳವಳಿ. ಅವರ ಜತಿ ಹೊರಡಲನ್ನಾದ.

ಮಾರ್ಕೆಟ್ ಮುಂದೆ ಗಾಡಿ ಹೊಡಿಸಲು ಕಮಲ ಸೂಚಿಸಿದಳು. ಗಾಡಿಯನ್ನು ಮಾರ್ಕೆಟ್ ಬಳಿ ಸ್ವಲ್ಪಿಸಿ ಕಮಲ ಶ್ರೀನಾಥನನ್ನು ಕರೆದುಕೊಂಡು

ಹೋಗಿ ತಲೆತುಂಬ ಮುಡಿಯಲು ಹೂವು ತಂದಳು. ತಾಯಿಗಧರ ಕೊಟ್ಟು ತಾನು ಉಳಿದಧರ ಮುಡಿದಳು.

‘ಪ್ರಾಜಾ ಸುಖಾನಂದ’ ಹೋಟೀಲ್ ಮುಂದೆ ಗಾಡಿ ನಿಲ್ಲಲು ಶ್ರೀನಾಥ ಸೂಚಿಸಿದ. ಗಾಡಿಯವನನ್ನು ಕಳುಹಿಸಿ ಕಮಲಾ, ಭಾಗ್ಯಮೃನ್ಮೋಂದಿಗೆ ಒಳಗೆ ಪ್ರವೇಶಿಸಿದ.

“ಉಟ್ಟ ಸಿಕ್ಕುತ್ತದೆ – ತರಿಸೋಣವೇ?”

“ಬೇಡ – ತಿಂಡಿಯಾದರೆ ಸಾಕು.”

ಎಂದಳು ಕಮಲಾ.

ಉಪಾಹಾರ ಮುಗಿಸಿಕೊಂಡು ಅವರನ್ನು ಕರೆದುಕೊಂಡು ಸಾಗರ ಸಿನೀಮಾ ಮಂದಿರಕ್ಕೆ ಹೋದ.

ಚಿತ್ರ ಮುಗಿಯುವ ವೇಳಿಗೆ ಶ್ರೀನಾಥನಿಗೆ ತಲೆ ಸಿಡುಹೋಗುವಂತಾಯಿತು. ಚಿತ್ರವನ್ನು ಅವನು ಸ್ವಲ್ಪವೂ ನೋಡಿರಲಿಲ್ಲ. ಆದರೂ ಬೇಸರ ಅವನನ್ನು ತಾನೇತಾನಾಗಿ ವ್ಯಾಪಿಸಿತ್ತು.

ರಾತ್ರಿ ಯಾರಿಗೂ ಉಟ್ಟ ತಿಂಡಿ ಬೇಕಾಗಲಿಲ್ಲ. ವಿನೇಗೆ ಬಂದು ಸೀರು ಕುಡಿದು ಮಳಗಿದರು.

ಬೇಳಿಗೆ ತಿಂಡಿ ತರಿಸುವುದಕ್ಕೆ ಕಮಲ, ಶ್ರೀನಾಥನ ಕೋಟಿನ ಜೀಬಿಗೆ ಕ್ಷೇಹಾಕಿ ಎರಡು ರೂಪಾಯಿ ತೀಗೆದುಕೊಂಡಳು. ಅವನ ಜೀಬಿನಲ್ಲಿದ್ದ ನೋಟಿನ ಕಂತೆ ಅವಕ ಕರ್ನಿಗೆ ಬಿತ್ತು. ತಾಯಿಗೆ ಮಾಕ್ಕುವಾಗಿ ತೀಳಿಸಿದಳು

“ತಡೀ ನೈತ್ಯೋಣ. ಏನು ಮಾಡುತ್ತಾರೋ”

ಎಂದು ಭಾಗ್ಯಮೃಹೇಳಿದಳು.

ಶ್ರೀನಾಥ ಎದ್ದವನೇ ಕಾಫಿ, ಉಪಾಹಾರ ಮುಗಿಸಿ ಕಮಲನನ್ನು ಕರೆದು

“ಸಾನಕ್ಕೆ ಸೀರು ಕಾದಿದೆಯೇ?” ಎಂದು ಕೇಳಿದ.

“ಕಾದಿದೆ – ಸಾನಕ್ಕೆ ಏಳುತ್ತಿರೇನು.”

“ಅಮೃ ಏನು ಮಾಡುತ್ತಿದ್ದಾರೆ.”

“ಅಡಿಗಿಟ್ಟಿದ್ದಾರೆ.”

“ಬೇಗ ಅಡಿಗೆ ಮುಗಿಸಿ ಎಂದು ಹೇಳು.”

“ ಏಕೆ ? ”

“ ಸ್ವಲ್ಪ ಪೇಟೆಕದೆ ಹೋಗಿಬರಬೇಕು.”

ಕಮಲನ ಮುಖ ಅರಳತು. ಕೂಡಲೆ ಹೋಗಿ ಸಂತೋಷದ ಸುದ್ದಿಯನ್ನು ರೂಪಿಸಳು.

ಅಡಿಗೆಯ ಕೆಲಸವನ್ನು ಭಾಗ್ಯಮ್ಮೆ ಬೇಗ ಮುಗಿಸಿದಳು. ಶ್ರೀನಾಥಸ್ವಾನ ಮುಗಿಸಿದ. ಕಮಲ ಅಲಂಕಾರಮಾಡಿಕೊಂಡು ಹೂರಡಲನುವಾದಳು.

ಶ್ರೀನಾಥ ಒಂದು ಗಾಡಿ ಗೊತ್ತುಮಾಡಿ ಅವರನ್ನು ನೇರವಾಗಿ ಚಿಕ್ಕಪೇಟಗೆ ಒಂದು ಜವಳಿ ಅಂಗಡಿಗೆ ಕರಿದೊಯ್ದು. ಕಮಲ ಅಂಗಡಿಯಲ್ಲಿ ಕುಳಿತು ಶ್ರೀನಾಥನ ಮುಖ ನೋಡಿದಳು. ಶ್ರೀನಾಥ ಅಂಗಡಿಯವನನ್ನು ಕರೆದು

“ ಒಳ್ಳಿಯ ಧರ್ಮಾರ್ಥರದ ಸೀರೆಗಳನ್ನು ತೋರಿಸಿ ”

ಎಂದು ಹೇಳಿದ. ಅಂಗಡಿಯವನು ಹತ್ತಾರು ಬಗೆಬಗೆಯ ಸೀರೆಗಳನ್ನು ಶೇರು ವ್ಯಾಪಿಸಿದ.

ಶ್ರೀನಾಥ

“ ಸೀನ್ಹೆಂದು, ಅವು ಒಂದು ಸೀರೆ ತೆಗೆದುಕೊಳ್ಳಿ ”

ಎಂದ.

ಕಮಲಾ ಕೇಸರಿಬಣ್ಣದ ಸೀರೆ ಆಯ್ದಳು. ಭಾಗ್ಯಮ್ಮೆ ಅಚ್ಚುಕೊಂಡಿನ ಸೀರೆ ಅರಿಸಿಕೊಂಡಳು. ಅಂಗಡಿಯವನು ಅವುಗಳಿಗೆ ಸುಣಿವಾದ ಕಣಗಳನ್ನೂ ಉದಿದ್ದಿದ್ದು.

“ ವಾಯಲ್ ಸೀರೆಗಳವೇಯೇನು ? ”

ಅಂಗಡಿಯವನು ವಾಯಲ್ ಸೀರೆಗಳನ್ನು ತಂದು ಮುಂದೆ ಹರಬಿದ. ನಾಲ್ಕು ಸೀರೆಗಳನ್ನು ಆರಿಸಿಕೊಳ್ಳುವಂತೆ ಕಮಲನಿಗೆ ಹೇಳಿ

“ ಸ್ವಮ್ಮ ತಾಯಿಗೆ ಯಾವದು ಬೇಕು ಕೇಳು ” ಎಂದ.

ಭಾಗ್ಯಮ್ಮೆ

“ ನಾನು ವಾಯಲ್ ಉಡುವುದಿಲ್ಲ. ಮಧುರೆ, ಕಂಚಿ ಕಡೆಯದು ಪುಡಿಸೀರೆಯಾದರೆ ಒಳ್ಳಿಯಾದು ”

ಎಂದಳು. ಅಂಗಡಿಯವನು ಭಾಗ್ಯಮ್ಮೆ ಕೇಳಿದ ಮಧುರೆ, ಕಂಚಿ ಸೀರೆಗಳನ್ನು ತಂದು ಮುಂದಿಟ್ಟು. ಭಾಗ್ಯಮ್ಮೆ ಒಂದು ಜತೆ ಸೀರೆ ಆರಿಸಿಕೊಂಡಳು.

ಸೀರೆಯ ವ್ಯಾಪಾರ ಮುಗಿಯಲು ಅದೇ ಅಂಗಡಿಯಲ್ಲಿ ಎರಡು ಜತಿ ಮನ್ಯಲು ಹಾಸಿಗೆ, ನಾಲ್ಕುಜತೆ ಒನಲು ವ್ಯಾಪಾರವಾಡಿ

“ ಬಿಲ್ ಹಾಕಿ ” ಎಂದ.

ಅಂಗಡಿಯನನು ಲೆಕ್ಕುರಾಕಿ ಮುನ್ನೂರತೊಂಭತ್ತೀಚು ದೂಪಾಯಿಗಳಿಗೆ ಬಿಲ್ ಕೊಟ್ಟಿ. ಶ್ರೀನಾಥ ಹಣ ತೆಕ್ಕು ಬಟ್ಟೆಯ ಗಂಭನ್ನು ಗಾಡಿಯಲ್ಲಿದಲು ಅಂಗಡಿಯವಸಿಗೆ ತಿಳಿಸಿ, ಭಾಗ್ಯಮನ್ಯ ಕಮಲನೋಂದಿಗೆ ಬಂದು ಗಾಡಿಯಲ್ಲಿ ಕುಳಿತ್ತ.

ಶ್ರೀನಾಥನ ಬೈದಾಯರ್ ತಾಯಿಮಗಳಿಭ್ರಮನ್ನು ಬೆಕ್ಕುವ ಬರಗು ಗೊಳಿಸಿತ್ತು.

ಗಾಡಿಯವಸಿಗೆ ಜಯಚಾಮರಾಜ ರಸ್ತೆಗೆ ಹೊಡಿಯಲು ಸೂಚಿಸಿದ.

ಗಾಡಿ ಒಂದು ಫಸ್ಟ್‌ಚರ್ ಅಂಗಡಿಯ ಮುಂದೆ ಬದಲು ಸ್ವಲ್ಪಹೇಳಿ ಶ್ರೀನಾಥ ಒಳಕ್ಕೆ ಪ್ರವೇಶಿಸಿದ.

ಫಸ್ಟ್‌ಚರ್ ಅಂಗಡಿಯಲ್ಲಿ ಒಂದು ಜಟ್ಟುಲ್ ಕಾಬ್, ಒಂದು ಸಿಂಗಲ್ ಕಾಬ್, ನಾಲ್ಕು ಕುಟುಂಬಗಳು, ಒಂದು ಹುಂಡು ವ್ಯಾಪಾರ ಮಾಡಿ ಬಿಲ್ ಹಾಕಿಸಿದ. ಅಂಗಡಿಯನನು ಇನ್ನೂರತೊಂಭತ್ತೀದು ದೂಪಾಯಿಗಳಿಗೆ ಬಿಲ್ ಕೊಟ್ಟಿ. ಬಿಲ್ ಹಣ ಅಂಗಡಿಯವಸಿಗೆ ಕೊಟ್ಟಿ

“ ಇವುಗಳನ್ನು ಹೇಗೆ ಕಂಡಿಕೊಂಡುತ್ತೀರಿ.”

“ ಎಲ್ಲಿಗೆ ಕಳಿಸಬೇಕು ”

“ ಇಲ್ಲೇ ಕಳ್ಳುನಾವೇಟಿಗೆ.”

“ ಕೂಲಿಗಳನ್ನು ಕೊಡುತ್ತೀನೇ. ಸೇವೆ ತೆಗೆಸಿಕೊಂಡು ಹೋಗುವಿರಾ ?”

“ ಹಾಗೇ ಆಗಲ್ - ಕೊಲೆಗಳನ್ನು ಕರಸಿ ”

ಎಂದು ಜೀಳ ಕಮಲನ ಕ್ಕೆಗೆ ಬದು ರಘುಪಾಯಿ ಚೆಲ್ಲರೆ ಹಣಕೊಟ್ಟಿ

“ ಸೇವು ಗಾಡಿಯಲ್ಲಿ ಮನೆಗೆ ಹೋಗಿಟಿ. ನಾನು ನಾಮಾನು ತೆಗೆಸಿ ಕೊಂಡು ಬರುತ್ತೀನೇ ”

ಎಂದು ಹೇಳಿದ.

ಕಮಲ, “ಭಾಗ್ಯಮನ್ಯ ಮನೆ ಸೇರಿದ ಅಧರ ಗಂಟೆಯಾಳಗೆ ಶ್ರೀನಾಥ ಸಾಮಾನುಗಳನ್ನು ತೆಗೆಸಿಕೊಂಡು ಮನೆಗೆ ಬಂದ.

ನಾಮಾನು ತಂದ ಕೂಲಿಗಳಂದಲೇ ಮಂಚ, ಮೇಟು, ಕುಚೀಗಳನ್ನು ರೂಪಿಸಲ್ಪಿ ತೊಟ್ಟೆಯಲ್ಲಿ ಇಡಿಸಿ ಅವರಿಗೆ ಕೂಲಿಕೊಟ್ಟು ಕಳಿಸಿದ.

ಶ್ರೀಸಾಧಸಿಗೆ ಸಾಕು ನಾಕಾಗಿ ಹೋಗಿತ್ತು. ಅವರಿಗೆ ಆಯಾಸವಾಗಿ ರುಪುದನ್ನು ಇತ್ತು ಕಮಲ ಮಂಚದ ಮೇಲೆ ಹಾಸಿಗೆ ಕಾಷಣಿ, ಹೊಳ ಮಂಗ್ಲ ಲು ಹಾಸಿಗೆ ಹಾಕಿ

“ಸಿಷು ಸ್ವಲ್ಪಿ ಪಿಠುಮಿಸಿಕೊಳ್ಳಿ – ನಾನು ಈಗಲೇ ಬರುತ್ತೇನೇ”

ಎಂದು ಹೇಳಿ ಒಳಗೆ ಹೋಗಿ ಒಂದು ಕವ್ರ ಬಿಂದು ಸಾಧಿಸಿದ್ದಾಗಿ ತಂದು ಶ್ರೀಸಾಧನ ಕೃಗಿತ್ತು.

ಶ್ರೀಸಾಧ ಮಂಗಿದ್ದ ವನು ಎದ್ದು ಕುಳಿತು ಕಾಣಿ ಕುಡಿದು

“ಜೀಯಸಲ್ಪಿ ಪಸ್ರೀ ಇದೆ. ತೆಗದುಕೊಣಿ”

ಎಂದ. ಕಮಲ ಪಸ್ರೀ ತೆಗದು ಶ್ರೀಸಾಧನ ಕೃಗಿತ್ತು. ಉಳಿದ್ದು ಹೇಳಿ ಲೆಕ್ಕಾ ಹಾಕಿದು. ಎಂಬು ರೂಪಾಯಿ ಚಿಲ್ಲರೆ ಹೂಳಿ ಮುಕ್ಕಿತ್ತು.

“ಇವತ್ತು ಎಷ್ಟು ಖಚು ಮಾಡಿದಿರಿ?”

“ಬಿಂಬಿದುದನ್ನು ಲೆಕ್ಕಾ ಹಾಕಬಾರದು. ಜೆಷ್ಟು ಹೇಳಿ ನಷ್ಟಲ್ಲಿದ್ದಿದ್ದರೆ ಸಂಕೀರ್ಣವಾಗಿ ಖಚು ಮಾಡುತ್ತಿದ್ದೆ. ಸ್ವಮ್ಯಾ ತಾಯಿಗೆ ತ್ವರಿತ್ಯಾಯಾಯಿತೇ?”

“ತ್ವರಿತ್ಯಾಯಾಗದೆ ಏನು?”

“ನೇನೇಡು ಕಮಲ. ನಾಪಿರ ರೂಪಾಯಿ ಒಂತು. ಆದರಲ್ಲಿ ಗೇಳಿಯ ಸೊಬ್ಬಿನ ಹತ್ತಿರ ನೂರು ರೂಪಾಯಿ ಸೂಲ ತೆಗದುಕೊಂಡಿದ್ದೆ – ಆದನ್ನು ಒಂದಿರುಗಿ ಕೊಟ್ಟು. ಹೊಟ್ಟೇಲಿನವಸಿಗೆ ಮೂರು ತಿಂಗಳ ಹೇಳಿ ನೂರ್ವೆ ಪತ್ತು ಮುಂಗಡವಾಗಿ ಕೊಟ್ಟು. – ನನ್ನ ರೂಪಿನ ಬಾಡಿಗೆ ಮೂರು ತಿಂಗಳ ಮುಂಗಡ ಕೊಟ್ಟು ಆದು ನಲವತ್ತೆ ಮುದು – ಇವತ್ತು ಒಳಿಗೆ ಬಟ್ಟ ತಂಗಡಿಗೆ ಮುನ್ನೂರ ತೊಂಭತ್ತೇ ಕೊಟ್ಟು – ಹಂಸೀಚಿಂಗೆ ಇನ್ನೂರ ತೊಂಭತ್ತೆ ಮುದು ಕೊಟ್ಟು – ಚಿಲ್ಲರೆ ಖಚುಹೋಗಿ ಉಳಿದಿರುವುದು ಎಂಬು ರೂಪಾಯಿ.”

“ಕೈಯಲ್ಲಿ ಹೆಣವಿದ್ದರೆ ಐಗೆ ಖಚು ಮಾಡುವಿರಲ್ಲ.... ಇಲ್ಲಿ ದಿದ್ದಾಗ....?”

“ಇಲ್ಲದೆ ಇದ್ದರೆ ತಿಳಿದೇ ಇದೆ.... ಭವತಿ ಭಿಕ್ಷಾಂದೇಹಿ... ನಾನೋಂದು ವಾತು ಕೇಳುವೆನು, ಸರಿಯಾಗಿ ಉತ್ತರ ಹೇಳುವೆಯಾ ?”

“ ಕೇಳಿ.”

“ ಇನ್ನು ಮುತ್ತಮ್ಮುನ ನುಸೆಗೆ ಹೋಗುವ ಚರ್ಚಲವಿಲ್ಲವೇ ?”

“ ನೀವೇ ನೋಡುತ್ತಿರುವಿರಲ್ಲ....ನಾನು ಹೋಗಿದ್ದೇನೇಮೇ ?”

“ ಈವರೆಗಿಲ್ಲ....ಇನ್ನು ಮುಂದೆ.”

“ ಮುಂದೆಯೂ ಇಲ್ಲ.”

“ ಖಚಿತಗೆ ಹೊಣ ಸಾಲದೆ ಬಂದರೆ ?”

“ ಬಂದರೆ ಬರಲಿ. ಎಲ್ಲಾ ದಿನಃಗಳೂ ಒಂದೇ ರೀತಿಯನಾಗಿರಬೇಕೆಂದರೆ ಹೇಗೆ ಸಾಧ್ಯ. ನಾಲ್ಕುದಿನ ಕಷ್ಟವಾದರೂ ಚಿಂತೆಯಿಲ್ಲ.”

“ ನನಗೆ ವಂಚನೆನೂಡುವುದಿಲ್ಲವೇ ?”

“ ಯಾರು ?”

“ ನೀನು ?”

“ ಸತ್ಯವಾಗಿಯೂ ನೂಡುವುದಿಲ್ಲ.”

“ ಸಿಮ್ಮ ತಾಯಿ ಬಲವಂತನೂಡಿದರೆ.”

“ ಆಗಲೂ ನೂಡುವುದಿಲ್ಲ.”

“ ನೋಡು-ನಾನು ಬಡವ, ಶ್ರೀಮಂತನಾಲ್ಲಿ ಆದರೆ ಮೈಮುರಿಯ ದುಡಿದು ಈ ಸಂಸಾರ ನಿರ್ವಹಿಸಬಲ್ಲಿನೆಂಬ ಧೈರ್ಯವಿದೆ. ನಾನು ಹೆಚ್ಚು ದುಡಿದರೆ ಹೆಚ್ಚು ಸಂಪಾದಿಸಬಲ್ಲೇ. ಸಂಪಾದಿಸಿದುದನ್ನು ನಿರ್ವಂಚನೆಯಿಂದ ನಿನ್ನ ಕೈಗೆ ಹಾಕುತ್ತೇನೇ. ದುಡಿಯುನ್ನದಕ್ಕೆ ನಾನು ಅಂಚುವುದಿಲ್ಲ, ಆದರೆ ಅದಕ್ಕೆ ತಕ್ಕು ಶಕ್ತಿಬೇಕು.”

“ ಶಕ್ತಿಯೇ ?”

“ ಹೌದು. ಆ ಶಕ್ತಿಯನ್ನು ನೀನು ನನಗೆ ಕೊಡಬೇಕು.”

“ ಹೇಗೆ ?”

“ ನಿಶ್ಚಯ ಪ್ರೇಮದಿಂದ. ಈ ಹೃದಯ ಪ್ರೇಮಕ್ಕೆ ಹಾತೊರೆಯುತ್ತಿತ್ತು. ಪನೋ ಕರ್ಮಧರ್ಮ ಸಂಯೋಗದಿಂದ ನಿನ್ನ ಪರಿಜಯವಾಯಿತು. ನಿನ್ನ ನೋಡಿ - ಒಂದೇ ರಾತ್ರಿ ನಿನ್ನ ಜತೆಯಲ್ಲಿದ್ದುದೇ ನನಗೊಂದು ಅಷ್ಟುವರ್ತ ಅನುಭವ. ನೇನ್ನ ಮನಸ್ಸನ್ನು ನೀನು ಗೆದ್ದಿ-ನನ್ನ ಬಾಳಗೆಳತಿ ಸಿಕ್ಕಿದಳೆಂದು ನಾನು ಹಿರಿ ಹಿಗ್ಗಿದೆ. ನನ್ನ ಹೃದಯ ಒಡೆಯಬೇಡ-ನನ್ನ ನಂಬಿಕೆಗೆ ಮೊರ್ಕ

ಬಗೆಯಬೇಡ— ಈ ಜೀವ ಹೇಗೆ ನಿನಗೆ ಮಾಸಲಾಗಿದೆ, ರಾಗೆ ಸಿನ್ನ ಜೀವವೂ ನನಗೆ ಮಾಸಲಾಗಲಿ - ಇದೇ ನನ್ನ ಆಸೆ - ಪ್ರಾಧನೆ.”

“ ಅಯ್ಯೆ ! ಅಪ್ಪು ದೊಡ್ಡ ಮಾತೇಕೆ ಅಡುವಿ. ಸೀವು ನನ್ನ ಕೇಳಿಕೊಳ್ಳಬೇಕೇ ?”

“ ನೋಡು ಕಮಲ, ನನ್ನ ವಿಷಯ ನಿನಗೆ ಗೊತ್ತಿಲ್ಲ. ನಪ್ಪುಬ್ಬರ ಸ್ನೇಹ ತೀರ ಹೊಸದು. ನನ್ನ ಕೆಲಸವೆಲ್ಲ ಬುದ್ಧಿಯನ್ನುವಲಂಬಿಸಿದ್ದು. ನನ್ನ ತಲೆ ಶಾಂತವಾಗಿದ್ದರೆ ಅದರಿಂದ ಒಳ್ಳಿಯ ನಾಟಕ್ಕೆ ಹೇರಬೇಕುತ್ತದೆ.”

“ ಸಿಮ್ಮೆ ಪುಸ್ತಕಗಳನ್ನು ನನಗೇಕೆ ತಂದುಕೊಟ್ಟಿರ್ಬು.”

“ ಓದುವೆಯಾ ?”

“ ಖಂಡಿತವಾಗಿ.”

“ ನನ್ನ ‘ಪತಿತಪಾವನ’ ಕಾದಂಬರಿ ಸೀನು ಓದಲೇಬೇಕು.”

“ ಏನಾದು ಕಢಿ.”

“ ಒಬ್ಬ ವೇಶ್ಯೆಯ ಜೀವನ. ಅವಳ ಪತಿತಜೀವನವನ್ನು ಕ್ಷಿಕರದಿಂದ ನೋಡಲ್ಪಿಸಿದ್ದೇನೆ. ಅವಳ ಪೃತ್ತಿಗೆ ಹೇಗೆ ಅವಳಲ್ಲ - ಪರಿಸ್ಥಿತಿ ಶಾರಣ ವೆಂಬುದನ್ನು ತೋರಿಸಿದ್ದೇನೆ. ಇದು ಒಂಟೆ ಜನರಿಗೆ ಅಸ್ತಿಯವಾಯಿತು. ನನ್ನನ್ನು ಅನೀತಿಪರ ಎಂದು ತೆಗೆಳದರು.”

“ ಅದರಲ್ಲಿ ಸೀವು ಮಾಡಿದ ತಪ್ಪೇನು ?”

“ ವೇಶ್ಯೆಯೆಂದ ಕೂಡಲೆ ಅವಳು ನರರಾಕ್ಷಸಿ ಎಂದು ಭಾವಿಸಿಕೊಳ್ಳಬೇಕು. ಹಾಗೇ ಚಿತ್ರಿಸಬೇಕು. ನಾನು ವೇಶ್ಯೆಯನ್ನು ಮನುಷ್ಯಾಂತ ಶಾಣಿಸಿದ್ದೇನೆ. ಅವಳ ಸುಖದುಃಖಳು ಮಾನವ ಸಹಜವಾದುದೆಂದು ತೋರಿಸಿದ್ದೇನೆ. ಈ ಅವರಾಧಕ್ಕಾಗಿ ನಾನು ಮನೆಬಟ್ಟು ಹೊರಡಬೇಕಾಯಿತು.”

“ ನಿಮ್ಮ ತಂಡೆ ಕೋಪಿಸಿಕೊಂಡರೇ !”

“ ತಂಡೆ, ಚಿಕ್ಕಮ್ಮೆ ಇಬ್ಬರೂ ನನ್ನನ್ನು ‘ಮಹಾಪಾಪಿ’ ಎಂದು ಭಾವಿಸಿದರು. ನನ್ನ ಅಂತರಂಗದ ಗೆಳೆಯನ ಪತ್ತಿ ಕೂಡ ನನ್ನ ಕಾದಂಬರಿ ನೋಡಿ ಅಸಮಾಧಾನಪಟ್ಟುಕೊಂಡರು.”

“ ಕಾದಂಬರಿ ಬರೆದುಹಕ್ಕೆ ಅವರು ಸಿಮ್ಮೆನೇಲೆ ಅಪ್ಪು ಕೊನೆ ಮಾಡಿ ಕೊಂಡರೆ, ಈಗೇನು ಗತಿ ?”

“ ನನ್ನ ಗೆಳೆಯರು ಕ್ರೀಬಿಡುವುದಿಲ್ಲ - ನನ್ನನ್ನು ಅರ್ಥಮಾಡಿಕೊಳ್ಳು ತ್ವರಿತಂದು ಸಂಬಿದ್ದೇನೇ. ಒಂದು ಹೇಳೆ ಅವರೂ ನನ್ನನ್ನು ಹೊರಡೂಡಿದರೆ ದೂಡಲಿ - ದೈವಚಿತ್ತಕ್ಕೆ ಯಾರು ಹೋಗೆ. ಯಾರು ನನ್ನ ಹೊರಡೂಡಿದರೂ ಸಿನು ಹೊರಡೂಡುವುದಿಲ್ಲವಲ್ಲ.”

“ ಇಲ್ಲಿ ನನ್ನ ದೂರೆ - ಸೀವು ನನಗಾಗಿ ಮಾಡಿರುವ ತಾಗ ಹೇಗೆ ಮಾರೆಯಲ್ಲಿ.”

ಕಮಲಳ ಶಿಂದು ಮಾತ್ರ ಶ್ರೀನಾಥನ ಹೃದಯಕ್ಕೆ ಅಪ್ಪುತಸೇಚನ ಮಾಡಿದಂತಾಯಿತು.

ಹೂರಗಡೆ ಭಾಗ್ಯಮಂತ್ರ

“ ಕಮಲ, ಉಟಪಕ್ಕೆಳುವುದಿಲ್ಲವೇ ”

ಎಂದು ಕೇಳಿದಳು.

“ ಕಮಲ, ಶ್ರೀನಾಥನನ್ನು ಉಟಪಕ್ಕಬ್ಜಿಸಿ ಕರೆದುಕೊಂಡು ಹೂಡಿಳು.

ಮಾಡಿದ ಆಡಿಗೆ ಆರಿಹೋಗತ್ತು. ಅಡಿಗೆಯಲ್ಲಿದ್ದ ಕೊರತೆಯನ್ನು ಉಪಚಾರದಿಂದ ತುಂಬಲು ಭಾಗ್ಯಮಂತ್ರ ಯತ್ತಿಸಿದಳು. ಕಮಲನ ಜತೆ ಉಟಪಕ್ಕ ಕುಣಿತ ಶ್ರೀನಾಥನಿಗೆ ಕದನ್ನುವೂ ಮೃಷಣ್ಣನ್ನುವಾಯಿತು.

ಶ್ರೀನಾಥ ಕಮಲನ ಹತ್ತಿರ ಯಾವದನ್ನೂ ಮುಚ್ಚಿಡಲ್ಲಿಸಲಿಲ್ಲ. ಒಂದೆರಡು ವಾರಗಳಲ್ಲಿ ಅವಳಿಗೆ ತನ್ನ ಸಾಹಿತ್ಯ, ತನ್ನ ಗೆಳೆಯರು, ಆವರ ಸಂಸಾರ, ತನ್ನ ಆರ್ಥಿಕ ಪರಿಸ್ಥಿತಿಗಳಲ್ಲಿನನ್ನೂ ವಿವರವಾಗಿ ತಿಳಿಸಿದ.

ಕಮಲನ ಸಂಗದಲ್ಲಿ ಶ್ರೀನಾಥನಿಗೆ ರೂಪಿನ ನೆನಪು, ತನ್ನ ಕೆಲಸದ ನೀನಪು ಯಾರುತ್ತೇ ಬಂತು. ದಿನಸ ದಿನಸಗಳು ಅವಳ ಸಂಗ, ಶೃಂಗಾರದಲ್ಲಿ ಕಳೆಯಲಾರಂಭಿಸಿದ.

ಶರ್ಮ, ಸೀಲಕಂಠ ಶ್ರೀನಾಥನಿಗೆ ಹುಡುಕಿ ಹುಡುಕಿ ಬೇಸತ್ತುರು.

ಶರ್ಮನಿಗೆ ಬಲವಾದ ಯೋಜನೆ ಹತ್ತಿತು. ಶ್ರೀನಾಥ ಏನಾಗಿರ ಬಹುದು - ಎಲ್ಲಿಗೆ ಹೊಗಿರಬಹುದು ಎಂದು ವಿಚಾರ ಮಾಡಿದ. ಹೊಟೀಲನ ವನ್ನು, ನೇರಿಹೊರೆಯವರು ಯಾರೂ ಅವನಿಗೆ ಸಮಾಧಾನ ಕೊಡಲು ನಾಧ್ಯ

వాగల్లి. ముత్తుమృదు మనిగే యోగి కేళద. తన్న మనిగే అవరు బంచే ఇల్ల - ఆవత్తి నీండ ఎందు ముత్తుమృదేళలు.

ఒందు దిన ముత్తుమృదు రామరాజుపున బలవంతకై కమలస్సు కరెడెంబ్యులు బంచలు. ఆవలు బందాగ కనులా, శ్రీనాథ రామ నెల్లిచ్చెటు. ముత్తుమృదు చోరగె తెలుప్పయల్లి భాగ్యమృదునొందిగే వాతాముత్తు ఉండతలు.

స్పృష్టి చోత్తు కేళదమేలే మరలాద్దు ఎద్ద శ్రీనాథ ముఖు తెలుప్పయలు మోరగె బంద. అవన ముఖ సోది ముత్తుమృదు ముఖు ఎన్నావాయితు. ఒంచే క్షోదల్లి నడవిద్ద విచ్చువాన ఆవశ దృష్టిలడ పేరేలే హోళీయితు. ముత్తుమృదు కల్పు అరసి సోడిలడలు. మనియల్లినద్ద మాధుచ్ఛి తివల గమనవస్తు నేళియితు.

శ్రీనాథ బిళ్ల అమనియింద బుందిరుగుత్తు ముత్తుమృదునొంది

“ ఏను ముత్తుమృదు - జేస్తూ దీర్చియో ? ” ఎంద.

“ మనిషిష్ట ఇష్టపుట్టగే. మనికడి ఒరలే ఇల్ల.”

“ దూరసత్కాగల్లిమృదు ? ”

ఎందు ఒళ్లకై యోగియిప్పి. కవులనస్తు కళుచుచుచుచు దిల్లిచేందు భాగ్యమృదు తింపిడచు. ముత్తుమృదు నుసిసుగేందు మనియ కడి కేరటిటు.

శ్రీనాథ కమలన మనియల్లిద్ద పిడంయ రవున కివియ మేలే చేళలు తడవాగలిల్లి. అవను కూడలే బందు సీలకంతసిగే తన్న గేళయిన ప్రణయజూరిక్కువస్తు స్థాపిసిద.

తమున వరదికేఁ సీలకంత కుసిదు కుచ్చయమేలే కుక్కరిసి చిట్టి. “ ఆయో ! ” ఎందు మరుగితు ఆవన హైదంయ.

“ శ్రీనాథస గతియేను రవున ” ఎందు కేళద.

“ ఏనేందు హేళలప్పా. ఎల్ల సరమాళ్ల యికరవాగిదే.”

“ అవసిగే ఈ ఓఁన సాధవాశ మాడిసిదవరు యొరు ? ”

ಶಮು ಉಗುಳುನುಂಗಿಕೊಂಡ. ಸಂಪತ್ತಾರವಾಗಿ ಛೀಯ್ಯೆತಂದು ಕೊಂಡು

“ ಯಾರೆಂದು ಹೀಗುವುದು. ಅವನ ಕರ್ಮ ಏಂದು ಹಾಕಿ ಬೇಕು.”

“ ಅವಸಿಗೆ ಇಂಥ ಹವಣಿ ಇದ್ದುದು ನನಗೆ ಗೊತ್ತಿರಲ್ಲ.”

“ ನನಗೆ ಗೊತ್ತಿತ್ತೇ ?”

“ ಈ ರಂಭಿ ಮನೆ ಎಲ್ಲಿದೆ ಪತ್ತಿನಾಾಡುವೆಯೂ ಇಲ್ಲ.”

“ ಪತ್ತಿ ಮಾಡಿ....”

“ ನಾವು ಅಲ್ಲಿಗೇ ಹೋಗಿ ಅವನನ್ನು ನೇರೆಡಿಕೊಂಡು ಒಳಬ್ಬಾರಿ.”

“ ಅದರಿಂದೇನು ಪ್ರಯೋಜನ.”

“ ಮನ ಪ್ರಯೋಜನ ! ನಮ್ಮ ಗೆಳಿಯ ಕಣ್ಣಿಮುಂದೆ ಇಲ್ಲಿಗೆ ಖೋಜುತ್ತಿದ್ದರೆ ನೇರೆಡಿಕೊಂಡು ಕುಳಿತ್ತಿರುವುದು ನಾನ್ಯಾಯವೇ ಇಲ್ಲ.”

“ ತವಳ ಮನೆ ಪತ್ತಿ ಮಾಡಿದೆವು - ಅಲ್ಲಿಗೆ ಹೋದೆವು - ಮುಂದೆ ”

“ ಇಬ್ಬರಿಗೂ ತಿಳಿಯಿಂಳುವುದು. ಅವಳು ಕಾಷು ದುಷ್ಟು ಕೇಳಿದ್ದರೆ ಖೋಷಿತ್ತು ಶ್ರೀನಾಥನನ್ನು ಬಿಡಿಸಿಕೊಂಡು ಬರುವುದು.”

“ ರುದ್ಧ ಆವೃವಹಾರಿಯ ಹಾಗೆ ಮಾತನಾಡುತ್ತಿರುವೆಡುಕ್ಕಾಡಿ. ಆದನು ಬುಧ್ವಿಗಿಟ್ಟು ಅವಳಿಗೆ ಮನಸ್ಸು ಸೋತ್ತಿದ್ದರೆ ನಾವೇನು ಮಾತನಾಡುವುದ್ದು ಗುತ್ತದೆ. ಇದರಿಂದ ನಮ್ಮ ಸ್ನೇಹಕ್ಕೆ ಚ್ಯಾತಿ ಬರುತ್ತದೆ.”

“ ನಾವೇನೂ ಮಾಡುವುದಕ್ಕಾಗು ಪ್ರದಿಷ್ಟಾರೇ ?”

“ ಅವಸರಪಡುವುದು ಬೇಡ. ಶ್ರೀನಾಥನ ಮತ್ತು ಆವಳ ಇಂದಿರಾ ಯಾವ ಸ್ಥಿತಿಯಲ್ಲದೆ ಮೊದಲು ತೀರುಕೊಂಡು ಮುಂಬಿಷ್ಟ ಕೇಳಿಸಕ್ಕೆ ಕ್ಷೇತ್ರಾರ್ಥಿ. ಅವನನ್ನು ಹುಡುಕಿ ಇಲ್ಲಿಗೆ ಹಿಡಿದುಕೊಂಡು ಬರುವ ವ್ಯಾಪ್ತಿ ನಾನು ಮಾಡುತ್ತೇನೆ.”

“ ನಿಜ - ಇದು ದುಡುಕುವ ವಿವರಿಸಿ.”

ಸೀಲಕಂಠ ವಿಧಿಯಲ್ಲದೆ ಶಮುನ ಸಲಹೆಗೆ ಒಪ್ಪಿಗೆಗೊಟ್ಟಿ.

ಕಬ್ಬನಾವೇಬಿಯಲ್ಲಿ ಭಾಗ್ಯಮೃನ ಮನೆ ಪತ್ತಿ ಮಾಡಲು ಶಮುಪ್ರಗೆ ಕಷ್ಟವಾಗಲಿಲ್ಲ. ಕೊಟ್ಟಿಗೆ ಹೋಗುವಾಗ, ಕೊಟ್ಟಿನಿಂದ ಬರುವಾಗ

మూరు నాల్కు దివస ఆవర మనయ ముందేయే ఒండ. ఒళక్కే యోగలు ధైయమాగలిల్ల.

‘నాను డేవిడాగ శ్రీనాథ అల్లయే ఇద్దరేనుమాడువుదు’

ఒండు యోచిసిద. శ్రీనాథ ఇల్లద వేళేయల్లి యోగజేకు - తాయి మనుగే జైన్యూగ బుద్ధి కలిసి ఒపటేశించు నిత్యయిసిద.

ఒండు దిన కోటిమిం కేలన నాల్కు గంటగే ముగియుతు. కము భాగ్యమ్మన మనయ ముందే ఒండ. బాగలు తేగెదిక్కు. ధైయమాడి ఒళగ కాలిట్టు. అటిగే మనియల్లిష్టు భాగ్యమ్మ

“యాదు ?” ఎందలు.

“నానుమ్మ” ఎండ.

భాగ్యమ్మ హూరగే ఒండు స్థాయిషిడళు.

“సేపు యాదప్ప ?” ఎందళు.

హూసధ్వని కేళ, ఒళ్ళలు మనయల్ల బట్టగలగే స్థాయి కూకుత్తిష్టు కముల హూరగెద్దు ఒండళు. రమున గురుతు తపాలిగి సిక్కితు. తాయియ కిపియల్లి

“తపచ స్నేహితరు కణీ - రము ఎండు తపచ చేసచు.”

ఎందళు. కమునిగే కుటుంబిక్కల్లిరెంచు గౌరవమాగ భాగ్యమ్మ సూచిసిడటు.

తొట్టియల్ల రూకిద కుటియ పురుతే రము కుటుంబు మనియల్ల సూక్ష్మవాగి స్థాయిచిద. రైపున బాగలు తరికెదిక్కు. ఒళగిష్ట మంజ, కుటిగళు కణ్ణిగే ఓద్దపు. మేజిన స్టేప్లె కట్టిష్టు శ్రీనాథుని మొడ్డు భావచిత్ర నేర్లిడి.

“ఈ సంబంధ నాను ఉమిసిదుదశీంతలూ రిచ్చుగా బిలీదిద.”
ఎండుకొండ.

కము హేగాదరూ మాతు ఆదంభిసపేకాగత్తు. భాగ్యమ్మ, తుటి పిప్పక్కున్నదే ఎదురిగి సింతిష్టభు.

“నానూ శ్రీనాథ తుంబ స్నేహితరు. సిన్నమాగలగ గొత్తు.”

“ ಹೋದ್ದಪ್ಪ. ಹೇಳಿದಳು.”

“ ಶ್ರೀನಾಥನನ್ನು ಹುಡುಕಿಕೊಂಡು ಬಂದೆ. ಇವತ್ತು ಅವನು ಬರಲಿಲ್ಲ ವೇನೋ ಏ ?”

“ ಬಂದಿದ್ದರು....ಸ್ವಾಲ್ಪ ಹೊತ್ತಿಗೆ ಪುಂಚೆ ಹೋದರು.”

“ ಎನೆ ಸ್ವಂತದ್ದೇನು ?”

“ ಸ್ವಂತದ್ದು ಎಲ್ಲಿಂದ ಬರಬೇಕಷ್ಟು. ಭಾಡಿಗೆಯ ಮನ.”

“ ಎಷ್ಟು ಭಾಡಿಗೆ ?”

“ ತಿಂಗಳಿಗೆ ಹೆನ್ನೆರಡು ರೂಪಾಯಿ.”

“ ಶ್ರೀನಾಥ ಚೆನ್ನಾಗಿದ್ದಾನೆಯೇ ?”

“ ಚೆನ್ನಾಗಿದ್ದಾರೆ. ಯಾಕ್ರಷ್ಟು ..ಅವರನ್ನು ಸೀನ್ ಈಚೆಗೆ ನೋಡಲಿಲ್ಲವೇ ?”

“ ನಾವು ನೋಡುವುದಕ್ಕೆ ಸೀನೆಲ್ಲ ಒಡುತ್ತಿರು. ತನಿಖೆಯೇ ಮನೇ.”

ಎಂದು ಸರಹಾಗಿ ನುಡಿದ. ಭಾಗ್ಯಮತ್ತು ಸರ್ಕಾರ.

“ ಶ್ರೀನಾಥ ಯಾರು ಏನು ಎನ್ನುವುದು ಗೊತ್ತಿಬೇ ?”

“ ಗೊತ್ತಿಲ್ಲದೆ ಏನಪಾರ್ತಿ.”

“ ತಾನೊಬ್ಬಿ ದೊಡ್ಡ ಬರಹಗಾರ ಎಂದು ಹೇಳಿದ್ದಾನೆಯೇ ?”

“ ತಾವು ಒರದ ಕೆಲವು ಪುಸ್ತಕಗಳು ತಂದುಕೊಟ್ಟಿದ್ದಾರೆ.”

“ ಅದರಲ್ಲಿ ‘ ಪತಿತಪಾವನ ’ ಓದಿದೆಯಾ ?”

“ ಅಮೃತ್ಯು ಓವಿ ಕಥೆ ಹೇಳಿದಳು.”

“ ಅವನು ಅಂಥ - ಅದಕ್ಕೂ ಚೆನ್ನಾದ ನಾರಾಯಣ ಕಥೆ ಬರೆಯಬೇಕಾಗಿದೆ.”

“ ಬರೆಯಲಿ. ಬಡೆ ಸಂತೋಷ.”

“ ಸೀನೊ, ಸಿನ್ನ ಮಂಗಳೂ ಅದಕ್ಕೆ ಅವಕಾಶಕೊಡಬೇಕು.”

“ ನಾವೇನು ಮಾಡಬೇಕಷ್ಟು. ಅವರು ಬರೆಯಿವುದಕ್ಕೆ ನಾವು ಅಡ್ಡಿಯಾಗುತ್ತಿದ್ದೇವೆಯೇ ?”

“ ಲಗುತ್ತಿದ್ದೀರಿ - ಅದನ್ನು ಹೇಳುವುದಕ್ಕೇ ನಾನು ಇಲ್ಲಿಗೆ ಬಂದಂತ್ತು.”

ಶಮುರನ ಆಲೋಪಡಕೆ ಕೇಳಿ ಭಾಗ್ಯಮ್ಮೆ ಅವಾ ಕಾಣ್ಡದಳು. ಕೆಳ್ಳಿಲ್ಲಿ ಮಿಡಿದ ಹನಿ ಕಾಣಬಾರದೆಂದು ಕರುವ ಮುಖವನ್ನುತ್ತ ತಿರುಗಿಸಿದಳು.

“ಶ್ರೀನಾಥ ಸಿಹಿನಾಡರೂ ಅಪಕಾರವಾಡಿದ್ದಾನೆಯೇ? - ಅನ್ಯಾಯ ಮಾಡಿದ್ದಾನೆಯೇ?”

“ಇದೇನವ್ವು ಹೀಗೆ ಕೇಳುತ್ತೀರಿ. ಸಹಿಗೇಕೆ ಅವರು ಅವಕಾರ - ಅನ್ಯಾಯ ಮಾಡುತ್ತಾರೆ.”

“ರಾಜಾದರ ಸೀವು ಅಪಸಿಗೆ ಅಪಕಾರ, ಅನ್ಯಾಯ ಮಾಡಬೇಡಿ. ಅವನ ಭಾರತದ ಯಾಧುಮಾಡಬೇಡಿ. ಸಾಹಿತ್ಯದಲ್ಲಿ ಅವನು ನಿಷ್ಪಾತ - ಆದರೆ ಲೋಕ ಪ್ರವರ್ಹಾರದಲ್ಲಿ ಅವನೇಂದು ಮಾಗು”

“ಸೀವು ಹೀಳುತ್ತಿರುವುದು ಸಹಿಗೆ ಅಧಿಕಾರಿಗ್ಗು.”

“ಅಧಿಕಾರಿ. ಆದರೆ ಅದನ್ನು ತೋರಿಸಿಕೊಳ್ಳುತ್ತಿದ್ದಿ.”

“ನಾವೇನು ಮಾಡಬೇಕೆಂದು ಸೀವು ಹೇಳುತ್ತಿರುವುದು.”

“ಶ್ರೀನಾಥನನ್ನು ಉಡುಗಡೆಮಾಡಿ.”

“ಅವರನ್ನು ಇಲ್ಲಿಗೆ ಶರದುಕೊಂಡು ಬಂದವರು ನಾವಲ್ಲ. ಅವರಾಗ್ಯಂತೇ ಬಂದರು. ನಮ್ಮ ಮನೆ ಜವಾಬ್ದಾರಿ ಹೊತ್ತಿರು. ಇದಕ್ಕೆ ನಾವು ಹೊಣೆಯೇ?”

“ಮನೆ ಜವಾಬ್ದಾರಿಯನ್ನು ಲಾಘಿ ಹೊತ್ತಿದ್ದಾನೆಯೇ! ಈ ಜವಾಬ್ದಾರಿ ಯಿಂದ ಅವನನ್ನು ಮಾಡುಮಾಡಿ. ಈ ಉಪಕಾರಕ್ಕೆ ನೃತ್ಯಂಯಾಗಿ ಎಷ್ಟು ಯಾ ಕೊಡಬೇಕು ತಿಳಿಸಿ.”

ಎಂದ. ಭಾಗ್ಯಮ್ಮೆ ಕರುವ ಮುಖ ಹೈಕ್ಕಿದೆಳು. ಕರುವ ಅಲ್ಲಿ ನಿಲ್ಲಿದ ರೂಪಿಗೆ ಹೊಗಿ ಅಳುತ್ತ ಮಲ್ಲಿದಳು.

“ಸೀವು ನಮ್ಮ ಹತ್ತಿರ ಹೀಗೆ ಮಾತನಾಡುವುದು ನ್ಯಾಯವಿಲ್ಲವ್ವು. ಮತ್ತಾನುಂಧರಕ್ಕೆ ಯಾರು ಹೊಣೆ? ಅನ್ನುಬ್ರಾಹ್ಮ ಅವನನ್ನು ಕಂಡರೆ ಜೀವ ಬಿಡುತ್ತಾಣಿ.”

“ಬಿಡದೆ ಏನು ಮಾಡುತ್ತಾಣಿ? ಅಂಥ ಮನುಷ್ಯ ಎಲ್ಲಿರಿಗೂ ಹೇಗೆ ನಿಕ್ಷೇಪಿಸಿಕು.”

“ನಮ್ಮ ಮಾನು ಬೇದಿಯಲ್ಲಿ ಬದ್ದಿರಲ್ಲಿವ್ವು.”

“ಇಲ್ಲ - ಕಂಡ ಕುಪ್ಪೆಯಲ್ಲಿ ಹೊರಣಾಡುತ್ತಿತ್ತು.”

“ಆವರ ಸ್ನೇಹಿತರು ಎಂದು ಮರಣದೇಕೊಳ್ಳುದ್ದಕ್ಕೆ ನೀವು ಜಾಯಿಗೆ ಬಂದಂತೆ ಮಾತನಾಡುತ್ತಿರುವಿರಿ.”

“ನೀವು ಅವನನ್ನು ಬಿಡುವುದಿಲ್ಲ.”

“ಪಡೆಿಕಾದ ಅಗತ್ಯ ಕಂಡು ಬಂದಿಲ್ಲ.”

“ಇರಲ್ಲ .. ನೀರ್ದಿಕೊಳ್ಳುತ್ತೀನೆ”

ಎಂದು ಕನಲಿ ಶಮುಖ ಮೊರಟಿಂಬಟ್ಟ.

ಶಮುಖ ಬೆದರಿಕೆಯ ಪರಿಣಾಮವನ್ನು ಕಮಲ ಅನುಭವಿಸಬೇಕಾಗುತ್ತಾನೆ. ತನ್ನ ಹೊಟ್ಟೆಯಲ್ಲಿದ್ದ ಬೆಂಕಿಯನ್ನು ಮಾರಿ ಮೇಲೆ ಕಾರಿದಳು.

“ಅವಶ್ಯ ಅಯಿಸ್ತು ಬರಲಿ - ‘ಇನ್ನು ಇಲ್ಲಿಗೆ ಬರಬೇಡಿ’ ಎಂದು ವಿಡುತ್ತಿರುವುದು ಹೇಳಬಹುತ್ತೀನೆ”

ಎಂದಳು. ಕಮಲ ತಾಯಿಯ ಪಾದದಮೇಲೆ ಬಿಡ್ಡು

“ಈಗಿ ಮಾಡಬೇಡನೇ ತಮ್ಮ .. ಅವರೆ ಮನಸ್ಸು ನೀರೀಯಸುವುದು ನಾನುಗೆ ಧರುವಳಿ. ನನಗಾಗಾಗಾ ಅವರು ಒಷಣ ತೇಯುತ್ತಿದ್ದಾರೆ.”

“ಅವರಪ್ಪನಂಥವನನ್ನು ನಾನು ಕರೆದುಕೊಂಡು ಬರಬಳ್ಳಿ.”

“ಅವರನ್ನು ನೀನು ಏನಾದರೂ ಅಂದರೆ ನಾನು ಕೂಡಲೇ ಮನೆ ಬಿಟ್ಟು ಹೋಗುತ್ತೀನೆ. ಈ ವಿವರ ನೀನು ಅವರ ಯಶ್ಚಿರ ಪ್ರಸ್ತಾಪಿಸಿಕೂಡಿದು. ನಾನು ಎಲ್ಲಾ ತಿಳಿಸುತ್ತೀನೆ”

ಎಂದು ಖಂಡಿತವಾಗಿ ಹೇಳಿದಳು.

ಮಂಗಳಿಗೆ ಹಿಡಿತಾವ ರಾಕುತ್ತಾ ಭಾಗ್ಯಮ್ಮ ಮನಸಿಟ್ಟು. ಮಾಡಳು.

ಶ್ರೀನಾಥ ಸಂಜೀ ವಳಿಗಂಬೆ ಹೊತ್ತಿಗೆ ಬಂದ. ಮನಸೆ ಏಕೊಳ್ಳೆ ‘ಬಿಕೋ’ ಎನ್ನುತ್ತಿತ್ತು. ತೊಟ್ಟಿಯ ದಿನ ಕೂಡ ಹೆಚ್ಚಿರಲ್ಲಿ. ಹೇರವಾಗಿ ರೂಪು ಪ್ರವೇಶಿಸಿದ. ತಳ್ಳುತ್ತ ಮನಲಿದ್ದ ಕಮಲ ಎದ್ದು ಮುಖತೋಳಿದು ಕೊಂಡು ಬರುವುದಕ್ಕೆ ಹೋದಳು.

ಶ್ರೀನಾಥನಿಗೆ ಒಂದೂ ಅರ್ಥವಾಗಲಿಲ್ಲ. ಕಮಲ ಮುತ್ತಿಂತಿದ್ದು ಕೊಂಡು, ತಲೀಬಾಚಿ, ಹಣಿಗೆ ಕುಂಕುಮವಿಟ್ಟು ಕೊಂಡು ಬಂದಳು.

“ಅಮ್ಮ ಎಲ್ಲಿ” ಎಂದು ಕೇಳಿದ.

“ಎಲ್ಲಿ ಹಾಳಾಗಿ ಮೂಡಿಂಬೋ..”

“ ಏಕೆ – ಬಹಳ ಕೊಡಪವರಾದಿಕೆಂದಿರುವ ಹಾಗಿದೆಯಲ್ಲ. ಅತ್ಯಂತ ಶತಮಾನ ಕಣಕ್ಕುಗಿರುವುದು ನೀರೆಡು. ಏನಾಯ್ತು, ಅಮೃತಿಗೂ ನಿವಾಸಿ ರಾಜ್ಯಾಧಿಕಾರಿಯಿತೇ?”

ಕಣಕ್ಕು ದೇರೆ ಕರುವಲನ ಉತ್ತರವಾಯಿತು.

“ ಈಂದುವುದೇಕೆ? ಹೇಳು – ಏನಾಯಿಲ್ಲ?”

“ ಎಂತ ಸಮಾಧಾನಸಮಾಧಿಕೊಳ್ಳುವುದಕ್ಕೆ ಶ್ರೀಸಾಂಥ ಸ್ವಾಧಿ ಅವಕಾಶ ಕ್ರೇತಿದ್ವಾರಾಯಿತು. ಇವಳನ್ನು ನೇವರಿಸಿ ಪ್ರೀರ್ಯೋಕ್ತಿಗಳನ್ನು ಡಚೇತಾ ಮತ್ತು. ಕರುವಲ ಸಮಾಧಾನ ತಂದುಕೊಂಡು

“ ನಿಮ್ಮ ಸ್ನೇಹಿತರು ಶಮು ಒಂದಿದ್ದರು

ಶ್ರೀಸಾಂಥ ಗಾಬರಿಯಾಗಿ

“ ಇಲ್ಲಿಗೆ ಒಂದಿದ್ದನೇ?”

“ ಹುಂಡಿ?”

“ ನಿಮ್ಮ ಹೇಳಿದ?”

“ ನಿಮ್ಮನು ನಿಮ್ಮಮ್ಮೆ ಬಟ್ಟುಬಡಬೇಕೆಂದು ಹೇಳಿದರು. ಅದಕ್ಕೆ ಖರ್ಮಿ ಮಾರ್ಗ ಷಟ್ಟ ಕೊಡುತ್ತೇವೆಂದರು. ಅಮೃತಿಗೂ ಅವರಿಗೂ ಬಿಸಿ ಬಿಸಿ ಪರಾತಾರಾಯಿತು. ಅಮೃತ ಕ್ರೋಮಾರ್ಗಿಕೊಂಡು ಹೋದಳು.”

“ ನಿಮ್ಮ ಜ್ಯೋತಿರಾದಲ್ಲಿ ಕ್ಯಾರ್ಪಾಕುನ ಅಧಿಕಾರ ನಾನು ಯಾವ ಸ್ನೇಹಿತು ರಾಜ್ಯಾಧಿಕಾರಿ?”

“ ಹೀಗೆ – ಇದರಿಂದ ನಿಮಗೆ ಹೃಷಿ ಟುಂಸೆ – ಕ್ರೋಂಡರೆ – ಅಕ್ಕೇನಣ್ಣ.”

“ ಅದಕ್ಕೆನು ಮಾಡಬೇಕೆನ್ನುವೆ?”

“ ನಿಮ್ಮ ಚಂಪಲು ಬಟ್ಟುಬಿಡಿ.”

“ ಈನ್ನ ಸ್ನೇಹ ನಿನಿಗಳೇ ಓಸರವಾಯಿತೇ?”

“ ನೀರೆಡಿದಿರಾ – ನಾನು ಒಂದು ಹೇಳಿದರೆ ನಿನ್ನ ಬೇರೆ ಅಥವಾ ಕೊಳ್ಳುವರಿ. ಈ ಜನ್ಮವಿರುವವರಿಗೆ ನಿಮ್ಮ ಸ್ನೇಹ ಬೇಸರವಾಗುವುದಿಲ್ಲ.”

“ ಬಟ್ಟುಬಿಡುವ ಮಾತಾಡಬೇಡ.”

“ ನಿಮ್ಮ ಸ್ನೇಹಿತರು ಏನನ್ನುತ್ತಾರೆ.”

“ ಅವರಿಗೆ ಸಂಬಂಧಪಡುವ ವಿಷಯವಲ್ಲ ಇದು – ಈ ಮಾತಿಗೆ ಒರೆ
ಹೇಳಿರಿಂದು ನಾನು ಅವರಿಗೆ ಹೇಳುತ್ತೀನೆ.”

“ ನನಗಾಗಿ ಅವರ ಜತೆ ವಾಚ್ಯಜ್ಞಕಾರ್ಯವಿರಾ ?”

“ ನನಗಾಗಿ ಇಡೀ ಸ್ವಪೂರ್ಣದ ಜತೆ ವಾಚ್ಯಕಾರ್ಯವುಧಕ್ಕೆ ಸಿದ್ಧಾರ್ಥಗಿ
ಧೈನೇ.”

“ ಅಂಥ ಸ್ತುತಿ, ತಾಙ್ಗಳ್ಕೆ ನಾನು ಅರ್ಹತಾಳ್ಳಿ. ನಾನು ಏಂದೋ
ಅದರೂ ಬ್ರಹ್ಮಿಯ... .”

ತ್ರೈನಾಥ ಅವಳ ಬಾರ್ಯ ವಸುಜ್ಞಿದ.

“ ಬ್ರಹ್ಮಿಯ ಸುದ್ದಿಯೊತ್ತು ಪ್ರೇರಿದ. ಅದು ಒಂದು ಜನ್ಮ... ಕೆಳಗೆ
ಉನ್ನಾ... ಕಳೆದುಹೋರಿಯತು. ಯಾರೋ ಮಾಡಿದ ಅಪರಾಧಕ್ಕೆ ಸ್ಥಿರ ಪಿಕ್ಕ
ಅನುಭವಿಸಿದೆ. ಅದರೆ ನನ್ನ ಕಣ್ಣಿಗೆ ಇನ್ನು ಆಪರಾಧಿಯಾಗಿ – ಹಾಸಿಯಾಗಿ.
ನನ್ನ ಹೃದಯದಲ್ಲಿ ಇಂಥ ಪ್ರೇರುವನನ್ನು ಹುಟ್ಟಿಸುವ ಜೀವೆ ಪಾಪಿಟ್ಟಿಸಿವಾಗ್ನಾ. ನನ್ನ
ಕಣ್ಣಿಗೆ ಯಾರೂ ಹಾಸಿಗಳ್ಳಿ. ನಾನು ಈ ಮಾತ್ರ ಹೇಳಿದರೆ
‘ ಇನ್ನೊಬ್ಬ ದೊಡ್ಡ ಯೆಸುಕ್ರಿಸ್ತ ’ ಎಂದು ಜನ ಅಪರಾಧ್ಯಮಾಡುವುದು. ನಾನು
ಯೀಸುವಲ್ಲ – ಆ ಮಾಪ್ರಾರ್ಥಿನ ಪಾದ ತೊಳೆದ ಸೀರು ಕರಡಿರುವ
ಷಾಡಕ್ಕು ಅರ್ಹನಾಗಿ. ಅದರೆ ನನ್ನ ಹೃದಯ ಯೀಸುವಿನ ಅಮೃತವಾಗಿಗೆ
ಪುಣಿಯುತ್ತಿದೆ ದಯೆ – ಕರುಂತೆಯೇ ಸಕ್ಕೆ, ಉಳಿದುವೆಲ್ಲಾ ಅಸಕ್ತಿ ಎಂದು
ನನಗಿಸಿಸಿದೆ ನನ್ನ ಹೃದಯ ನಿನಗಾಗಿ – ನಿಷ್ಣಂಧವಾಗಿ ಮರುಗಾತ್ತಿದೆ.
ಎಲ್ಲರ ಉದ್ಘಾರ ಪೂರುತ್ವದು ನನ್ನಿಂದ ಸಾಧ್ಯವಿಲ್ಲ. ಶಿಷ್ಯಾಭ್ಯಾಸ ಇನ್ನ
ಈ ಪಾದ ಕೆಸರಿಸಿದ ಮೇಲಕ್ಕೆತ್ತಬಲ್ಲಿನಾದರೆ – ನಿಮ್ಮಾಭ್ಯಾಸ ಜೀವನ
ಎಡ್ಡಿ ಅದನ್ನು ಖುಜುವಾಗದಲ್ಲಿ ನಡಿಸುಬ್ಲಿನಾದರೆ ನಾನು
ಫಲ್ತು.”

“ ಕೆಸರಿನಲ್ಲಿ ಕಾಲಿಟ್ಟಿರೆ ಸಿಮ್ಮ ಕಾಲೂ ಕೆಸರಾಗುತ್ತದೆ.”

“ ಸಾಧ್ಯಪುನ್ನ ಬೆಳೆಯುವದು ಕೆಸರಿನಲ್ಲಿಯೇ ? ಹಾಸಿಗಳ ಸರಗದಲ್ಲಿದೆ
ಮನು ಪಾಪಿಯಾಗುವ ರಾಗಿದ್ದರೆ ಅವನ ಪುಣ್ಯಕ್ಕೆ ಬೆಲೆಯೆಂದು ಪಾಪಿಗೆ
ಜತೆಯಲ್ಲಿದ್ದೂ ಹಾಸಿಯಾಗದೆ, ಕೋಸಿಗಳ ಜತೆಯಲ್ಲಿದ್ದೂ ಕೋಸಿಯಾಗದೆ
ಜಾರಿನವನಲ್ಲಿರೇ ಪುಣ್ಯತ್ವಾತ್. ಪಾದ – ಪುಣ್ಯನೆಂದರೇನು ? ಮಾರ್ವ

ತೆಮ್ಮುವವನು ಸಮ್ಮಾನ್ಯ ಪೂರ್ವಿ, ಯೂರೋಪಿನಲ್ಲಿ ? ಮಾಂಡ ತಿನ್ನದೆ ನಾವು ಬಿದುಕಬಹುದ್ದು ಯೊರ್ಹೋಸಿನಲ್ಲಿ ಬದುಕಲು ಸಾಧ್ಯತ್ವೇ ?”

“ನಿಮ್ಮ ಮಾತಿಗೆ ನಾನೀನು ಉತ್ತರ ಹೇಳಲಿ. ನಾನು ಕಂತಪಭಿ. ಮಂಜಧ ಹುಡುಗಿ.”

“ಕಮಲಾ, ಪುನಃಪುನಃ ಅಚೇ ಪ್ರಶ್ನೆ ಕೇಳುತ್ತು ರುಕ್ಣಿನಂದು ಒಿಂಕರ ಪಟ್ಟುಕೊಳ್ಳಬೇಡ - ಸೀನು ನನಗೆ ದೊರ್ಕಿದ್ದು ಇಗೆಯುವುದಿಲ್ಲಿಸಬೇ ?”

“ನಿಮ್ಮ ಆಂಗ್ಲ ಇಗೆಯುವುದಿಲ್ಲಿ”

ಎಂದೆಂ..

ಪೂರ್ವಗಡೆ ಯಾರೋ ಭಾಗ್ಯಪೂರ್ವಕನ್ನು ಕೊಗಿಂಡಂತೆಯುತ್ತು. ಕಮಲ ಎದ್ದು ಹೊಡೆಣ. ಅವರೊಂದಿಗೆ ಮಾತನಾಡುತ್ತಿರುವಂತೆ ಭಾಗ್ಯಪೂರ್ವ ಒಳಕ್ಕೆ ಇಂದಾಗು. ಅಭ್ಯಾಗತರನ್ನು ತಾರ್ಯಿಗೆ ಒಷ್ಟಿಸಿ ಕಮಲ ಒಳಕ್ಕೆ ಬಂದೆಂ.

“ಯೋರಾದ್ದು ?”

“ಪಾಪಕ್ಕು, ಅವೆನ್ನು ಹುಡುಕಿಕೊಂಡು ಉಂಡಿನ್ನಾಗು.”

“ಅನ್ನ ಬಂದ ಹೂಗಿತ್ತು.”

“ಹೂ ! ಇದೇ ಬಂದಾಗು.”

“ಪಾಪಕ್ಕು ಹೂರಾದು ?”

“ಇಲ್ಲಿ ಹೆಚ್ಚಿರ ಇದ್ದು. ನಮಗೆ ತುಂಬ ಬೇಕಾಗೆನಾಡು.”

“ನಂಬಿದನ್ನು ಈನು ?

“ಹೂ ! ಅನಂದಿ ದೊಡ್ಡ ಸಂಸಾರ.”

“ಅನ್ನ ಹೊತ್ತಿನಲ್ಲಿನು ಕೆಲಸ.”

“ನನಗೆ ಯಾರೋ ಬಂದಿದ್ದಾರಂತೆ. ಎದೆಂ ಹೇಳಬಿ ಬೇಕೆಂದು ಬಂದಿದ್ದಾಗು.”

ಶ್ರೀಸಾಥ ಕುಕ್ತಕಡೆಯೇ ಸ್ವಲ್ಪ ಪಕ್ಕಾಕ್ಕೆ ಇರುಗಿ ಬಾಗಿಲುಂದಿಯಲ್ಲಿ ಹಾಕ್ಕಿನ ಮುಖ ತೋಟಿದೆ.

ಪಾಪಕ್ಕು ಹೊದಮೇಲೆ ಕಮಲ ಎದ್ದುಹೋಗಿ ತಾಯಿಗೆ

“ನಿನು ರಾಮಾಯಣ ಮಾಡಬೇಡವು. ನಾನೆಲ್ಲಾ ಹೇಳಿದ್ದೀನಿ. ಶ್ವೇತರಗೆ ತಿಳಿಸುವುದಾಗಿ ಅವರು ಹೇಳಿದ್ದಾರೆ”

ಎಂದರು. ಭಾಗ್ಯನ್ನು ಮುಸಿಮುಸಿ ಎಂದುಕೊಂಡು ಹಾಸಿಗೆ ರಾಜೀನಾಮೆ ಪುರಿಗಿದಳು.

“ ಅವನ್ನು ಮಾಲಗಬಿಟ್ಟು ಇಲ್ಲ. ಅಣಿ ಬೇಡವೇ ? ”

“ ಹೋರಿಗೆ ಹೋಗಿದ್ದು ಇ. ಪರ್ಮಾಗಿ ಬರಿಯೋಷಿ ಹೋಡೆದು ಬಂದಿರು. ತತ್ತ್ವಾತ್ಮಕ.”

“ ಅವರಿಗೂ ಅದೂ ಚೆಂಪಿದೆಯೇ ? ”

“ ಕ್ರಿಷ್ಣರೂಪ ಚೆಂಪಿದ್ದು ಇತ್ತು. ಈಗಿಗೆ ಎದ್ದಾಗಾಗುವುದಿಲ್ಲನೀಂದು ಸ್ಥಿರಿಸಿದ್ದಾತ್ಮಕ.”

“ ಇನ್ನು ಬರಿಯೋಷಿ ಇನ್ನುವುದಿಲ್ಲನೇ ? ”

“ ಸನಗೆ. ಅದರ ವಾಸನೆಯೇ ಆಗದು. ಅದಕ್ಕೂ ಅವನ್ನು ಮಾನ್ಯವಿಲ್ಲ. ಮೂರು ದುವುದರಕ್ಕಾನಾನು ಅವಕಾಶಕ್ಕಾದುವುದಿಲ್ಲ. ತನ್ನ ಬೇಕೆನಿಸಿದಾಗ ಅನ್ತಹು ಹೋರಿಗೆ ಹೋಗಿ ಹೀಲ್ವಿ ಹೊಟ್ಟಲನ್ನು ತಿಂದು ಬಂದಿರುತ್ತಾತ್ಮಕ.”

ಮಾನೆತನದ ಪತ್ರಾಂಗತಿ ಹೇಳಿದುಕ್ಕೆ ಶ್ರೀನಾಥಸಿಗೆ ಕನುಳನಿಳ್ಳಿ ಪೂರ್ವಿಕ, ಗೌರವ ಇವುಗಿಸಿದವು.

ಶ್ರೀನಾಥನನ್ನು ಕಾಣಲು ತನನ ರಾಮಿಗೆ ಶ್ರೀಭಯಾತ್ಮಕ, ಮಾಡಿ ವಾಟ ಸೀಲಕೆಂತ ಬೇಸತ್ತು. ಕನುಳನ ಸಂಸಾರ ಶ್ರೀನಾಥ ಕಟ್ಟಿಕೊಂಡಿ ದುಪ ಕಥೆ ಕರ್ಮಾಷಂದ ಕೇಳಿದ ಮೇಲಾಗೂ ಸೀಲಕೆಂತ ತುಂಬಿ ಅನ್ನವ್ಯವಸ್ಥನಾದ. ತಾನು ಚೇಗಾದರೂ ಮಾಡಿ ಶ್ರೀನಾಥನನ್ನು ಕರೆದುಕೊಂಡು ಬಂದಂತೆ ರವುರು ನಾತುಗೊಬ್ಬಿ.

ಒಂದು ಬಿಸೆ ನಾಲ್ಕುರಿಂದ ರವುರು ಕಮಲನ ಮಾನ್ಯ ಹತ್ತಿರ ಹಳೆ ಸುತ್ತು ಲಾರಂಭಿಸಿದ. ನಾದಾವರೆ ಹೇಳಿಗೆ ಶ್ರೀನಾಥ ಮನಸಿಬಿಟ್ಟು ಯಾರಿಂದು ದನ್ನು ಕಂಡ. ಅವನು ಹೇರಿಟು ರಾದಿ ನೊಡಿಕೊಂಡು, ಪ್ರೇಸಿಕಲ ಹತ್ತಿ ಬಚ್ಚಿ ಕೊಂಡು ಅನನೆ ಎದುಗೆಗೆ ಬಂದ. ನರಹಿಂಡೆರಾಜು ತಸ್ತೀಯಲ್ಲಿ ಇಬ್ಬರೂ ಸಂಧಿಸಿದರು.

ರವುರು ಇವೇ ಶ್ರೀನಾಥನನ್ನು ಕಂಡವನಂತ ಲೋಕಾಭಿರಾಮವಾಗಿ

“ ಇದೆನಯ್ಯಾ... ಹೀಗೆ ಹೋರಿಟು ? ” ಎಂದು ಕೇಳಿದ.

ರವುರುನನ್ನು ನೋಡಿ ಶ್ರೀನಾಥನ ಮುಖ ಮುಖ್ಯಾಯಿಂದು.

“ ಸೇನೆಲ್ಲಿಗೆ ಹೊರಟಿದ್ದೆ ತಮ್ಮ.”

“ ನುವ್ವುನೇ – ಹಾಕ್ಕೆ ಕಡೆ ಹೂರಟಿದ್ದೆ. ಕೆಲಸವೇನೂ ಇರಲಿಲ್ಲ ”

ಎಂದು ಡ್ರಿಂಗ್‌ಕರ್ಲ್ ತಿಪ್ಪಾಗಿ ಶ್ರೀನಾಥನ ಜತೆ ಮಾತನಾಡಿಕೊಂಡು ಹೊಡಿ.

ಇಬ್ಬರೂ ಮಾರಕೆಟ್‌ ಹೋಕಕ್ಕೆ ಬಂದರು. ತಮ್ಮ ಮುಖ್ಯನೇ

“ ಶ್ರೀಸ್ವತ್ತತ್ಯಂತಿಲ್ಲ ಡಾಕ್ಟರ್ ಸಿಕ್ಕಬಹುದು. ನೋಡಿಕೊಂಡು ಹೊಗೋಣಿ ”

ಎಂದು ಹೇಳಿದೆ. ಡೇಡವೆನ್ನಲು ಶ್ರೀನಾಥಸಿಗೆ ಸಾಧ್ಯವಾಗಲಿಲ್ಲ. ಗಳಿಬಾರು ಬಂದುದನ್ನು ನೋಡಿ ಡಾಕ್ಟರ್ ಅಥ ಗಂಟಂತೆಲ್ಲ ಪುರಸ್ತತ್ತು ಮಾಡಿಕೊಂಡು ಕೊರ್ತು ರಾಕಿಕೊಂಡು ಬಂದು

“ ಉಳಿರಿನಲ್ಲಿಯೇ ಇದ್ದಿಯಾ ಶ್ರೀನಾಥ್ ” ಎಂದು ಹೇಳಿದೆ.

“ ಉಳಿರಿನಲ್ಲಿರದೆ ಎಲ್ಲಿಗೆ ಹೊಗಲಿ? ”

“ ಯಾವಾಗು ಬಂದರೂ ಸಿಕ್ಕಲಿಲ್ಲ. ಸೇನೂ ವಾಸೆಯ ಹತ್ತಿರ ಬರಲಿಲ್ಲ.”

“ ಎಲ್ಲಿಗೆ ಮೋಗೋಣ ಡಾಕ್ಟರ್ ”

ಎಂದು ತಮ್ಮ ಕೇಳಿದೆ.

“ ಶ್ರೀನಾಥನ ರೂಪಿಗೇ ಮೋಗೋ ಕುಳಿತುಕೊಳ್ಳಿಣಿ ”

ಅವನ ಶಲಕೆ ಶ್ರೀನಾಥಸಿಗೆ ನುಂಗಲಾರದ ತುತ್ತಾಯಿತು. ನುರೂ ಮಾತ್ರಾದಲು ಸಾಧ್ಯವಾಗಲಿಲ್ಲ. ಅವರ ಒತ್ತೆ ತನ್ನ ರೂಪಿನ ಕಡೆ ಸೋಡಿದ. ದಾರಿಯಲ್ಲಿಯೇ ಇದ್ದ ತನ್ನ ಮಾಟೀಲನವನಿಗೆ ರೂಪಿಗೆ ಕಾಣಿ ತಿಂಡಿ ಕಳಿಸು ಪಂತಿ ಹೇಳಿ. ಗೆಳೆಯರನ್ನು ರೂಪಿಗೆ ಕರೆದುಕೊಂಡು ಹೇಳಿದೆ.

ಶ್ರೀನಾಥ ರೂಪು ಬಾಗಿಲು ತೆಗೆದೊಡನೆಯೇ ಗೆಳೆಯರಿಬ್ಬರ ಕಣ್ಣ ಗಡಸ್ತು ಗೈಡೆರು ಮೇಲಿಂದ್ದ ಕಮಲನ ಭಾವಾಚಿತ್ರ ಕುಕ್ಕಿತು. ಯೋರೂ ಮಾತನಾಡಲಿಲ್ಲ.

ಅವರು ಕುಳಿತು ಒಂದು ಸಿಗರೀಟ್ ಕೂರ್ತೆ ಮನವ್ಯರಲ್ಲ ಮಾಣಿ ಕಾಣಿ. ಓಂಡ ಕಂಡಿತ್ತ. ಖಾಪಾರಾರ ಮುಗಿಸಿ ಮಾಣಿಯ ಜತೆಯಲ್ಲಿಯೇ ತಟ್ಟಿ. ಬಂಟ್ಟಲು ಕಳಿತು. ಜೇಬಿಸಿಂದ ಬಂದು ಪ್ರಾಕ್ ಸಿಗರೀಟ್. ಕಡ್ಡಿಯ ಸ್ಟೋಟ್ಟಿನ ತೆಗೆದು ಡಾಕ್ಟರ್ ಮುಂದಿಬ್ಬ.

“ ಮನು ಸವಾಳುರ ಶ್ರೀನಾಥ್ ” ಎಂದು ಡಾಕ್ಟರ್ ಕೇಳಿದ್.

“ ಸಮಾಜಾರ ನಿನಗೆ ಗೋತ್ತೀ ಇವೆಯಲ್ಲ. ಶವು ಎಲ್ಲ ಹೇಳಿಯೇ ತಾಡ್ನನೇ.”

“ ಹೇಳಿದ್ದ್ವಾಗಿನೇ. ಸ್ವಾಸ್ಥ್ಯಕ್ಕೆ ಇಂಥೊಂದು ಕೇಳಿಪ್ಪಿಕೊಂಡೆ ”

“ ಇದೇನು ನನ್ನ ಪಿಜಾರಕ್ಕೆಯೇ ?”

“ ಹಾಗೇ ತಿಳಿದುಕೊಂಡೆ. ಪಿಜಾರಿ ವಾಡುವ ರೆಕ್ಕು ಸವಾರಿಯೋ ತಿಳಿನ್ನೇ ?”

“ ಸಿಂಹಯು ಮೂಡಲೇ ಸಾರಣಿಕ್ಕೆಂದು ಹಿಂಡಿದೆ ಸಾಂದುವ ಜಕ್ಕುಳಿ.”

“ ನಾವು ಸಿಂಹಯು ಮಾಡಿದ್ದೇವೆಂದು ಸೇನು ಹೇಗೆ ಹೇಳುವು ?”

“ ಶವು ಅಲ್ಲಿಗೆ ಬಂದು ಮಾಡಿದ ಸಂಧಾನದಿಂದ.. ”

“ ಅವನು ಬಂಧಾರದಾಗಿತ್ತೇ ?”

“ ಬಂದೆ ತಪ್ಪಣಿ. ಅದರೆ ಸಮೃದ್ಧಿಸ್ವಾಕ್ಷಾಲಿ ನ್ನು ಮಾನಸಿಕ ತಂದು ಕಾಕುವ ಪ್ರಯತ್ನ ಮಾಡಬಾರದಾಗಿತ್ತು.”

“ ಗೆಳಿಯಿಗಂತ ನಿನಗೂಬ್ಬಳ್ಳಿ ಒಂದಿ ಹೇಗಳು ರೆಕ್ಕು ಯಾತ್ರೆ ಶ್ರೀನಾಥ್ ”

ಎಂದು ಶವು ಸ್ವಲ್ಪ ಕೊಂಡಿದಿಂದ ಕೇಳಿದ.

“ ಆವೇಗ ಬೀದಿಯ ಹೆಂಗಸಲ್ಲಿ.”

“ ಇನ್ನೀನು ?”

“ ನಾನು ಕೈಪಿಡಿದಿರುವ ಹೆಣ್ಣು.”

“ ಸೇನು ಸರ್ವವಸ್ಸು ಕ್ಷಯಲ್ಲಿ ಬೆಡುವರುವೆ.”

“ ಇರಬಹುದು. ಮಾಹಾತ್ಮಿಗನೇ ಸರ್ವವಸ್ಸು ಕ್ಷಯಲ್ಲಿ ಬೆಡಿರುತ್ತಾನೆ.”

“ ತನುತ್ತಾರದ ಮಾತು ಸಾಕು ಶ್ರೀನಾಥ್. ಈ ಸರ್ವವಾಸ ನಿನಗೆ ತಕ್ಕುದಲ್ಲ. ನಿನ್ನ ಯೋಗ್ಯತೆಯನ್ನು ಬೇಗೆ ತಿಪ್ಪೆಯ ಕಾಷಾಯಚಾರದು.”

“ ನಾನೀನು ಮಾಡಬೇಕೆಂದು ಸೇನು ಹೇಳಿತ್ತಿರುವುದು ?”

“ ಅವಳನ್ನು ಬಿಟ್ಟುಬಿಡು. ಸೇನು ಒಪ್ಪುವ ಹೆಡುಗಿ ಕಂಡು ಸುದುವಿ

ಮಾಡುವ ಜರ್ಜ್ ಬ್ಲೂಟ್ ಸ್ಪಾನಿರ್ಲೆ. ಸೆಂಟ್‌ಲ್ಯೂ ಶಕ್ತಿ ತಿಳಿತ್ತು ಹಿಂದೆಯೇ ರೋಡ್‌ಫ್ಲ್ಷ್ ಅಂತಹ ಸೆನಿಟೆರ್‌ಗೆ ಇಲ್ಲಿಯೇ?"

"ಇದೆ."

"ಸನ್ನ್ಯಾಸಾರ್ಥಕನೇ ಲಾಲಿತ್. ನಾವು ಸನ್ನ್ಯಾಸಿತ್ತಿಂದಿರ್ಬಿಗಳ್ಳನೇ? ಸಿನ, ಮಾರ್ಚ್‌ಯೊಗಿದ್ದರೆ ಸಮಗೆ ಸುಖವಿರುತ್ತದೆಯೇ?"

* "ಸಾಸೆಗ ದುರುಪ್ಯಾಗಿಲ್ಲ. ತುಂಬಾ ಸುರಿಯಾಗಿದ್ದೇನೆ."

"ಆ ಸುಖ ಇನ್ನು ನ್ನು ದಿನ ಉಳಿಯುತ್ತದೆ. ಅವಕು ತನ್ನ ಕಲ್ತಕ ಜಾಂಚುತ್ತಾರೆಯೇ? ಈಗಲೂ ಸನ್ನ್ಯಾಸಿತ್ತಿರುತ್ತಿದ್ದೀ ಕತ್ತುವಾಗಿದ್ದು ಹೀಂದು ತೇಗೆ ಹೇಳಬಂತೇ?"

"ಅನ್ನಾ ಗಳ್ಳಿನಾಿಜ್ಞಾ ಕಂಡು ಸನ್ನ್ಯಾಸಿತ್ತಾರೆಯೇಬ್ಲಿತ್ತದೆ. ಇಲ್ಲದ ಅಭಿವೃದ್ಧಿ ತಳ್ಳುವರಿ. ಸನಗೆ ಇಷ್ಟವಿಲ್ಲ."

* ನಾಲ್ಕು ಪಿಡುವುದು ಕಷ್ಟವಾದರೆ ಸ್ವಲ್ಪ ಕಾಲ ಕಳಿದ ಮೇಲಿ ಬಿಟ್ಟು ವಿಡು. ಅವರಿಗೆ ಸೂರಾದು ರೂಪಾಯಿ ಬೇಕಾದರೆ ಕೊಡುತ್ತೇನೇ!

"ನೀನು ಇನ್ನು ಕಾಣಿ ಡ್ರಕ್‌ರ್ ಅವಳಿ ದುಡಿಗೆ ಆಶೆ ಮಡು ವನಳಿಲ್ಲ."

ಶ್ರೀನಾಥನ ಮಾತಿಗೆ ರವರ್ಗ ಗರ್ವಿಸಿ ನಕ್ಕೆ.

"ಕಷ್ಟಾಳಿದವರ ಮಾತ್ರ ಬೇರೆ. ಕಣ್ಣಿಂದ್ದೂ ಒಿಗೆ ಕುರುತರಾಗಬಾರದು ಶ್ರೀಸಾಧ. ವಾಯಿಯ ಬಾಲಕ್ಕೆ ದೆಟ್ಟಿ ಕಟ್ಟಿದರೆ ಅದರ ಹೊಂಕು ನೇರವಾಟಿದ್ದೇ?"

"ಶರ್ವ, ಸನ್ನ್ಯಾಸನನ್ನು ಮೋರಿಸುವ ಮಾತಾಡುತ್ತಿರುವೆ."

"ರಾಜೀಂಥ ನೇನುವು ಶ್ರೀನಾಥ - ನಾತಿ ಸಿನ್ನು ಆದರ್ಥ ನಾರೀರತ್ನದ ಸಿಜಸ್ತುರುವ ಒಯ್ಲಿಗೆ ಬಿಂಬಿಗ ಸಿನಗಾಗಿವ ನೀನು ಎಂಥದು ಜಿಂಬಿಸಿಕೊಂಡೇ...."

ಗೆಳೆಯೆರ ಮಾಳಿನಲ್ಲಿ ಸತ್ಯವಿದೆಯೆಂದು ಶ್ರೀನಾಥನಿಗೆ ಭಾಸವಾಗಿತ್ತು. ಆದರೆ ಅವರ ಸೂಜನೆಯನ್ನು ಒಪ್ಪಿಕೊಳ್ಳಲು ಅವನು ಸಿಧ್ಧನಾಗಿರಲಿಲ್ಲ. ಮನಸ್ಸು ಒಂದೇ ಸಮನಾಗಿ ಕಮುಳಸನ್ನು ಬಂಧಸುತ್ತಿತ್ತು. ಗೆಳೆಯೆರ

ವಾದಕ್ಕೆ ಮನಸ್ಸನ್ನೆನ್ನಿಷ್ಟಿರು ಎತ್ತಿಬಿಡ
ತಾನೇ ವ್ಯಘಕ್ತಿರಿಂದಾರಂಭಿಸಿದ

‘ ಕಮಲ ನಿದ್ದ್ಯಾಪತ್ತಿಯೇ ? ’

‘ ಅಲ್ಲ.’

‘ ಬುದ್ಧಿ ಹಂತಕೇ ? ’

‘ ಅಲ್ಲ.’

‘ ನನ್ನ ಸತಿಯೆಂದು ಮೇಳಕ್ಕೊಂಡರ ತಾಳಕೆಂಪಾಗಾಗುತ್ತದೆಯೇ ? ’

‘ ಖಂಡಿತವಾಗಿಯೂ ಇಲ್ಲ.’

‘ ಸುತ್ತಿಲಕ್ಷ್ಯನ ಬಳಗೆ ಈಹಕನ್ನು ಕರೆದುಕೊಂಡು ಹೋಗಿ – ಅಗಳು
ನನ್ನ ಸತಿ – ಎಂದು ಹೇಳಲು ಸಾಧ್ಯವೇ ? ’

‘ ಔ ! ಎಂದಿಗೂ ಸಾಧ್ಯವಿಲ್ಲ.’

‘ ಉತ್ತಮ ಕುಲದಲ್ಲಿ ಬಂದವಳೇ ? ’

‘ ಎಲ್ಲಿ ಬಂತು ? ಹೀಗೆ ಕೇಳಿ ವೆಡ್ಡೆಯರ ಹೆಣ್ಣು.’

‘ ತನ್ನ ಶೀಲ ಕಾಪಾಡಿಕೊಳ್ಳುವಷ್ಟು ಮನೋರಂಧ್ರ ಬಿಂದು ? ’

‘ ಇದೆಯೆಂದು ಧ್ಯಯಿವಾಗಿ ಹೇಳಲಾರೆ ’

‘ ಹಾಗಾದರೆ ಏತಕ್ಕೆ ಈ ನ್ನಾನೋಡೆ ? – ಅವಕೇನು ತಿಭುವನವ
ದರಿಯೇ ? ’

‘ ಶ್ರಿಭುವನ ಸುಂದರಿಯಲ್ಲಿ – ಆದರೆ ಸುಂದರಿಯೆಂಬುದು ಸತ್ಯ.’

‘ ಅವಳಿಂದ ನಿನಗೇನು ಲಾಭಿಸಿದೆ ಶ್ರೀನಾಥ್.’

‘ ಅವಳು ಮನ್ಯತ್ವವರ್ಕವಾಗಿ ತನ್ನ ದೇಹ ಫಲಗೆ ಬಳಿಸುತ್ತಾಗೆ ಶ್ರೀನಾಥ್.’

‘ ಅಂಥ ಹೆಂಗಸರು ಈ ಲೋಕದಲ್ಲಿ ಕೋರ್ಬ್ಯಾಂತರ ಜನರಿದ್ದಾರಿ.’

‘ ಇರಬಹುದು – ಆದರೆ ನನ್ನ ಭಾಗ್ಯಕ್ಕೆ ಕಮಲ ಒಬ್ಬಿಳ್ಳಿ
ಇರುವುದು.’

‘ ನೀನು ಶಿಳಿದವನನು – ಯಾವುದ್ದಿನಿ, ಕೇವಲ ವಿಷಯಸುಖ್ಯ ಸಿನ್ನ ಬಾಳು
ಸವೆಸುವೆಯೋ ? ’

‘ ಕಮಲ ವಿಷಯಸುಖದ ಪರಮಾವಧಿಯನ್ನು ನನಗೆ ತೋರಿದ್ದಾಗೆ ನಾನು
ಅವಳ ಜತೆ ಸಂತೋಷವಟ್ಟಿದ್ದೇನೆ. ಇಲ್ಲವೆಂದು ಹೇಳುವುದು

ಸತ್ಯಕ್ಕೆ ಅಪಚಾರ. ಆದರೆ ಈಗಳ ಸನ್ನ ಸಂಭಾಷ ಕೊಡಲು ಹಣ್ಣುವಾಗಿನನೇ
ಯಿಂದ ಕಂಡಿದ್ದಳ್ಲ.'

‘ಹಾಗಾದರೆ ಮತ್ತೀನು?’

‘ಅದೇನೇಂದು ಬಿಡಿಸಿ ಹೇಳಲಾರೆ. ಅದು ಒಮ್ಮೆ ಬಾಂಧಸ್ಯಯನಾಳ -
ಆದರೆ ಏನೇರೆ ಒಂದು ಬಗೆಯ ಪ್ರಮತ್ತತೆ. ಈವಕಸ್ಸು ಕಾಣಬೇಕು ನನ್ನ
ಮನಸ್ಸು ತಾಂತರಾಗುವುದಿಲ್ಲ, ಕಂಡರೆ ಶಾಂತರಾಗುವುದೆಂದೂ ಹೇಳಲಾರೆ -
ಆ ಹೆಣ್ಣು ನನ್ನ ವಿಷಯದಲ್ಲಿ ಸತ್ಯವಾಗಿದೆಯೇ? - ಎಂದು ಹುನಸ್ಸು ಸದಾ
ಸಂದೀಪವದುತ್ತಿದ್ದುತ್ತದೆ. ಅವಳನ್ನು ಬಿಟ್ಟು ದೂರವಿದ್ದರೆ ಈವಳಿಲ್ಲ ಜೀರೆ
ಹಣ್ಣಾಸಕ್ಕೆ ಹೋಗುತ್ತಾಳೇ ಎಂದು ನನ್ನ ಎಂಬುದು ಹೇಳಿಯನ್ನೂ ಅವಳ
ಮನಸೆಯಲ್ಲಿಯೇ ಕಳೆಯುತ್ತೀನೆ. ಇದರಿಂದ ನನ್ನ ಗೆಳೆಯರಿಗೆ ನಾನು ಆಪಚಾರ
ಪಾಣತ್ತಿರುವೆ - ನನಗೇ ನಾನು ಅಪಚಾರಮಾಡಿಕೊಳ್ಳುತ್ತಿದ್ದೀನೆ - ನನ್ನ
ಸಾಂತ್ಯ ತಪಸ್ಸಿಗೆ ಇದು ಮೊಡ್ಡೆ ಅಡ್ಡಿ - ಉನ್ನತ ಪ್ರಕಾರಗಳು ತಂಬ
ಬೀಕಾದ ತಲೆಯಲ್ಲಿ ಕಮಲನ ಶೀಲಧ್ವನಿ ತುಂಬಿರುತ್ತದೆ.’

‘ಇನ್ನೆಲ್ಲ ವಿಷಯಾಸಕ್ಕಿಂತ ಪ್ರತಿಕರಗಳು. ಇಲ್ಲಿ ಸಾಮಾಜಿಕಿಂದ ಈ
ಮಾರ್ಯಾಯನ್ನು ತುಂಡರಿಸಲಾರೆಯಾ?’

‘ನಾಧ್ಯವಿಲ್ಲ - ನಾನು ದುರ್ಬಲ - ನಾನು ಹೇಳಿ - ನಾನು ಆಪಕ
ವಿಕ್ರೀತದಾನೆ.’

‘ಶ್ರೀನಾಥ - ಕಣ್ಣಾಬಿಟ್ಟು ನೋಡಿ - ಸೀನು ಹೇಡಿಯಲ್ಲ, ದುರ್ಬಲ
ನಲ್ಲ, ಅವಕ ವಿಕ್ರೀತದಾಸನಲ್ಲ - ಸೀನೇಂದು ರಸಕಟ್ಟಿ - ಸೀನು ಮಾರ್ಯ
ಶಕ್ತಿಯ ಪ್ರತಿನೀ - ನಿನ್ನ ಜೀತನದ ಅರಿವು ಸಿನಗಾಗಿಲ್ಲ - ಅರಿವು
ಮಾಡಿಕೊ! - ದೌರ್ಬಲ್ಯವನ್ನು ಧಿರನಂತಿ ಹೊಡಿಮೊಡಿಸು.’

‘ನಿಜ ನಿಜ. ಅದರೆ ಅವಳನ್ನು ಬಿಡಲಾರೆ - ಮರೀಯಲಾರೆ’

ಗೆಳೆಯರ ಮಧ್ಯ ಮೌನವಾರಿಸಿತ್ತು. ಸಿಗರೀರ್ ಪ್ರಕ್ಕೆಟ್ ಖಾಲ
ಯಾಗುತ್ತ ಬಂದಿತ್ತು.

ನೀಲಕಂಠ ಮನಸ್ಸು ಗಟ್ಟಿಮಾಡಿಕೊಂಡು ಕೇಳಿದ

“ಎನು ನಿನ್ನ ಕೊನೆಯ ನಿಧಾರ - ಶ್ರೀನಾಥ.”

“ಹೇಳಿಮೆನಲ್ಲ. ನಾನು ಅವಳನ್ನು ಬಿಡಲಾರೆ.”

ಸೀಲಕಂಠ ಎದ್ದುಷಿಂತ. ಶಮು ಅವನನ್ನು ಅನುಸರಿಸಿದೆ.

ಮೂರಾಡುವ ಮುಸ್ನು ಶಮು ಕೇಳಿದೆ

“ನಿನ್ನ ಆಗತ್ಯಾವಾಗಿ ನೀರೆಡಬೇಕಾದರೆ ಎಳ್ಳ ಕಾಣಬೇಕು.”

“ಇಲ್ಲಿ... ರೊಮ್ಮಿನಲ್ಲಿ”

“ರೊಮ್ಮಿನಲ್ಲಿ ನೀನು ಸಿಕ್ಕುಪುರಿಳ್ಳಿ”

ಶ್ರೀನಾಥ ಬಂದು ಕಾಗದದ ಚೂರಿನ ಹೇಳಿ ಕಬ್ಜಿನ್ನು ಹೇಳಿ ವರ್ಣಿಸಿ
ವಿಳಾಸ ಗುರುತು ಹಾಕಿಕೊಟ್ಟು

“ಆ ಪಿಂಚಾಕ್ಕೆ ಬೆಂದರೆ ನಾನೇ ಬರುತ್ತೇನೆ” ಎಂದು.

ಇಬ್ಬರೂ “ಬರುತ್ತೇನೆ” ಎಂದರು. ಶ್ರೀನಾಥ “ಒಳ್ಳೆಯುದು” ಎಂದು
ತಲೀಯಿಳಾಡಿಸಿದೆ.

ಶ್ರೀನಾಥ ಬಾಗಿಲುವರಿಗೆ ಹೋಗಿ ಅವರನ್ನು ಕಷಣಿಸಿ ಬಂದ.
ದುಃಖವುಕ್ಕೆಬಂತು. ಕಣ್ಣಿಲ್ಲಿ ಕೇಳಿ ಹರಿಯಿತು.

“ನಾನೆಂಥ ಪಾಪಿ. ಸೀಲಕಂಠನನ್ನು ನೀಡಿಯಾಗಿನಿಲಾಳ್ಳಿ”

ಎಂದು ಮುಹೂರ್ತ ಮರುಗಾದ.

ಸೀಲಕಂಠ, ಶಮು ಸ್ವಾಪುದೂರ ಜತೆಯಳ್ಳಿ ಹೋದರು. ಏದೂರು
ಬರುತ್ತಿದ್ದ ಗಾಡಿಯಂದನ್ನು ಸಿಲ್ಲಿಸಿ ಸೀಲಕಂಠ

“ಬರುವೆಯೂ ಶಮು” ಎಂದು.

“ಇಲ್ಲಿ. ನಾನೂ ಮನೆಗೆ ಹೋಗುತ್ತೇನೆ”

ಎಂದವನು ಹೇಳಿದ. ಡಾಕ್ಟರು ಗಾಡಿಹೆತ್ತಿ ನೇರಾಗಾಗಿ ಮನೆಗೆ ಬಂದ
ಮನೆಗೆ ಬಂದ ಸೀಲಕಂಠ ಹೆಂಡತೆಯನ್ನು ಮಾತಾಡಿಸಲಿಲ್ಲ. ಬಟ್ಟಿ
ಗಳಜಿ, ಮನೆಯ ಉತ್ಸವ ಧರಿಸಿ ಬಂದು ಸಿಗರೀಬ್ರಾ ಹಬ್ಬಿ ಕೊಂಡ.
ನೇರಾಂಡದಲ್ಲಿದ್ದ ಆರಾಮಕುಚೆಯ ಮೇಲೆ ಬಂದು ಮಲಗಿದ.

ಒಲೆಯ ಮೇಲಿದ್ದ ಹಾಲಿನ ವಾತ್ತೆ ಕೆಳಗಿಳಿಸಿ ಸುಶೀಲಮ್ಮೆ ನೇರಾಂಡಕ್ಕೆ
ಬಂದು ಗಂಡ ಕುಳಿತಿದ್ದ ಆರಾಮಕುಚೆಯ ಕೈನೇಲೆ ಕುಳಿತುಕೊಂಡಳು.

ಸೀಲಕಂಠನ ಮನಸ್ಸು ಚಿಂತಿಗೆ ಪೊಸಲಾಗಿತ್ತೇಂಬುದನ್ನು ಅವನ ಮುತ್ತ
ಸಾರಿಸಾರಿ ಹೇಳಿತ್ತಿತ್ತು. ಕಣ್ಣಿಲ್ಲಿ ಹಣಗೂಡಿತ್ತು.

“ನಿನಾರೀತು? ನತಕ್ಕೆ ಘ್ಯಾಸನಿಂದಾಡುತ್ತಿರುವಿರಿ?”

“ ಏನೂ ಇಲ್ಲ ಸುಶೀಲೀ.”

“ ಹೇಳಬಾರದೇ ?”

“ ಏನೆಂದು ಹೇಳಲಿ.”

“ ಅಪ್ಪತ್ತೀಯಲ್ಲೇನಾದರೂ ಹೆಚ್ಚು ಕಡಿಮೆಯಾಯಿತೇ ? ನಿಮ್ಮ
ವೇವಂಟ್ಸ್ ಯಾರಿಗಾದರೂ....”

“ ಅಂಥದೇನೂ ಆಗಲ್ಲ.”

“ ಮತ್ತಿ....”

“ ನಿನ್ನಲ್ಲಿ ಒಂದು ವಿಷಯ ಮರೆಮಾಡಿದೆನಿಂದ ಎಂದು ವ್ಯಾಸನ
ಹಾಯಿತು.”

“ ಅದು ಅಷ್ಟು ಮಹತ್ವದ ವಿಷಯನೇ ?”

“ ಹೌದು – ಶ್ರೀನಾಥಸಿಗೆ ಸಂಬಂಧಪಟ್ಟುದು.”

“ ಅರೋಗ್ಯವಾಗಿದ್ದಾರಣ್ಯೇ ?”

“ ಅರೋಗ್ಯವಾಗಿದ್ದಾನೆ.”

“ ಏನಾಯಿತು ?”

ಸೀಲಕಂಠ ತಡೆದು ತಡೆದು ಅತಿದುಃಖದಿಂದ ಶ್ರೀನಾಥ ಕಮಲ ಇವರ
ಕಥೆಯನ್ನು ಸಿರಾಪಿಸಿದ. ಸುಶೀಲಮ್ಮನ ಕರ್ನಾಟಕಲ್ಲಿ ಧಾರೆ ಹರಿಯಿತು.
ಫಿಟ್ಟುಸಿರ್ದಿದು

“ ಒಳ್ಳಿಯ ಜಿವ – ಅನ್ಯಾಯವಾಯಿತು.”

“ ಅವನು ಈಗ ನಮ್ಮೆಲ್ಲರನ್ನೂ ಮರತುಬಟ್ಟಿದ್ದಾನೆ.”

“ ಅವಕ್ಕೇನಾದರೂ ಮಾಟ, ಮಂತ್ರ, ಚೈವಧಿ ಪ್ರಯೋಗಿಸಿದ್ದಾ
ಣಿಯೋ ?”

“ ಅಂಥದೇನೂ ಇಲ್ಲ.”

“ ಅವಳ ಮನೆ ಎಲ್ಲಿದೆ ಹೇಳಿ. ನಾನು ಹೊಗಿ ಹೇಳಬರುತ್ತೇನೇ-
ಅವಕ್ಕಬಿದ್ದರೆ ಅವಳ ಕಾಲು ಹಿಡಿದು ಬೇಡಿಕೊಳ್ಳುತ್ತೇನೇ.”

“ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಸುಶೀಲ. ಶಮ್ಮ ಆ
ಸ್ತುತ್ಯವನ್ನೂ ಮಾಡಿ ಸಿಫ್ಫಲನಾದ.”

“ ಹುಲ್ಲಿ ಹೊಗಿ ಹುಲಿಯ ಕ್ಕೆಗೆ ಸಿಕ್ಕಿಕೊಂಡ ಹಾಗಾಯಿತು..”

“ ಅವಳನ್ನೀರುಕೆ ತಾತ್ಕಾಸಿನಬೇಕು. ಶ್ರೀನಾಥನ ತಲೆಕೆಟ್ಟರುವಾಗ....”

“ ಇದರ ಪರಿಹಾರ ”

“ ನನಗೆ ದಾರಿ ತೋರುವುದಿಲ್ಲ, ನಾನೇನು ಮಾಡಬೇಕು ಹೇಳು.”

“ ಏನು ಹೇಳಲಿ. ಏನು ಮಾಡಲು ಸಾಧ್ಯವೇ ಅದನ್ನೀ ಮಾಡಿರುವಿರು.

ಇಬ್ಬರ ಮನಸ್ಸಿಗೆ ದುಃಖಪ್ರಮಾಯಿತು.

ಶಮುಖ, ಸೀಲಕಂತ ತಮ್ಮ ಗೆಳೆಯನ ರೂಪಿನ ಕಡೆ ಹೋಗುವುದನ್ನು ಚಿಟ್ಟುಬಿಟ್ಟರು. ಅದರೆ ಇಬ್ಬರ ಮನಸ್ಸಿಗೆ ಶ್ರೀನಾಥ - ಅವನ ಪರಿಸ್ಥಿತಿ ಅಲ್ಲಿಸಿಹೋಗಲಿಲ್ಲ. ಅದಕ್ಕೆನು ಪರಿಹಾರವೆಂದು ಇಬ್ಬರೂ ಯೋಚಿಸುತ್ತು ಲೇಖದ್ದರು.

ಎರಡು ತಿಂಗಳು ಕಳೆದವು. ಶ್ರೀನಾಥನ ಹೊಸ ಕಾಡಂಬರಿ ‘ಕಲ್ಪವೃಕ್ಷ’ ಹೊರಬಿತ್ತು. ‘ಪತ್ರಿತಪಾವನ’ ಓದಿ ಅವನನ್ನು ತೆಗಳಿದ್ದವರು ‘ಕಲ್ಪವೃಕ್ಷ’ ಓದಿ ಹೊಗಳಿದರು. ಶ್ರೀನಾಥನ ಕಡುವಿಹೋದಿಗೂ ಅವನ ಪ್ರತಿಭೀಯ ಪರಿಚಯವಾಯಿತು.

ಒಂದು ದಿನ ಬೆಳಿಗ್ಗೆ ಶಮುಖ ತನ್ನ ಕಳ್ಳೇರಿಯಲ್ಲಿ ಕುಳಿತಿದ್ದ. ಅವನ ಕಷ್ಟಿಕಾರರಾದ ನೆಂಕಟಾಚಲ ಚಿಟ್ಟೆಯಾರರು ತಮ್ಮ ಮಿಶ್ರರೊಬ್ಬರನ್ನು ಕರೆದು ಕೊಂಡು ಬಂದು ಲಾಯಲಿಗ ಪರಿಚಯಮಾಡಿಸಿಕೊಟ್ಟರು.

“ ಚಿದಂಬರ ಚಿಟ್ಟೆಯಾರರು. ಮದರಾಸಿನಲ್ಲಿ ಪ್ರಸಿದ್ಧ ವರ್ತಕರು.”

“ ಬೆಂಗಳೂರಿಗೆ ಏನಾದರೂ ಕೆಲಸದ ಮೇಲೆ ಬಂದಿದ್ದಾರೆಯೇ ? ”

“ ಚಿದಂಬರ ಚಿಟ್ಟೆಯಾರರು ಮದರಾಸಿನಲ್ಲಿ ಒಂದು ದೊಡ್ಡ ‘ಸ್ವದೇಶಿ, ಕಳಾ ಪ್ರಶರ್ಣನ’ ವ್ಯಾಸ್ತಿ ಮಾಡುವವರಿದ್ದಾರೆ. ಅದರ ಸಂಬಂಧದಲ್ಲಿ ಇಲ್ಲಿ ಕೆಲವರನ್ನು ಕಂಡು ನೇರವು ಪಡೆಯಲು ಬಂದಿದ್ದಾರೆ ”

ಎಂದು ನೆಂಕಟಾಚಲಚಿಟ್ಟೆಯಾರರು ಹೇಳಿದರು.

“ ಬಹು ಸಂತೋಷ. ನನ್ನಿಂದ ಏನಾಗಬೇಕಾಗಿತ್ತು ? ”

“ ಮೈಸೂರು ಸರ್ಕಾರದ ನೇರವು ಕೋರಿದ್ದೀನೆ. ಅವರು ತಮ್ಮ ಕೃಂಡಿಗಳ ಮಳಗೆಗಳನ್ನಿಡಬೇಕೆಂದು ನನ್ನ ಆಸೆ. ನಿನ್ನ ಜೀವ ಸೇಕ್ರೆಟರಿ ಯುವರನ್ನೂ, ಡ್ಯೂರೆಕ್ಟರ್ ಆಫ್ ಇಂಡಸ್ಟ್ರಿ ಅವರನ್ನೂ ಕಂಡುಬಂದೆ.

ಆಗಲೆಂದು ಹೇಳಿದ್ದಾರೆ. . ಕೆಲಸ ಸ್ವಲ್ಪ ಬೇಗ ಆಗುವಂತೆ ಸೀವು ಪ್ರಯತ್ನಿ ಸಿದರೆ ಉಪಕಾರವಾಗುತ್ತದೆ.”

“ಆಗಲೆ. ನಾನು ಪ್ರಯತ್ನಮಾಡುತ್ತೀನೆ. ಪ್ರದರ್ಶನಕ್ಕೆ ತುಂಬ ಪ್ರಚಾರ ಕೆಲಸವಾಗಬೇಕು – ಪ್ರದರ್ಶನ ಕೃಷಿಪಿಡಿಯೊಂದನ್ನು ಹೊರಡಿಸಬೇಕು.”

“ಹೌದು. ವಿಚಾರವಿದೆ. ಸರಿಯಾದ ಜನ ಸಿಕ್ಕಿಲ್ಲ.”

“ನಾನು ಜನಕೊಟ್ಟಿರೆ ಸೀವು ಕೃಷಿಪಿಡಿ ಹೊರಡಿಸುವಿರಾ ?”

“ಆಗತ್ಯಾವಾಗಿ.”

“ಅವರು ಮಂದರಾಸಿಗೇ ಬಂದು ಇರಬೇಕಾಗುತ್ತದೆ.”

“ಮುದ್ರಣ ಇಲ್ಲಿಯೇ ಆಗಬೇಕಾಗುತ್ತದೆ.”

“ಸಿಮ್ಮು ‘ಪ್ರದರ್ಶನ ಕೃಷಿಪಿಡಿ’ಯ ಸಂಪಾದಕರಿಗೆ ಸೀನ್ನು ಎತ್ತು ಸಂಭಾವನೆ ಕೊಡಬಹುದು.”

“ಸೀವೇ ಗೊತ್ತುಮಾಡಿ.”

“ಅವರ ವಾಸ – ಉಂಟು.”

“ಹೊಟ್ಟೆಲಿನಲ್ಲಿ ವ್ಯವಸ್ಥೆ ಮಾಡೋಣ.”

“ಇದು ಸುಮಾರು ಮೂರು ತಿಂಗಳ ಕೆಲಸವಾಗಬಹುದು.”

“ಮುದ್ರಣವೂ ಸೇರಿ.”

“ಸಂಪಾದಕರ ವಿಚುರ್ ಕಳೆದು ತಿಂಗಳಿಗೆ ೩೦೦ ರೂಪಾಯಿ ಕೊಡ ಬಹುದಲ್ಲವೇ ?”

“ಸ್ವಲ್ಪ ಹಚ್ಚುಯಿತಲ್ಲವೇ ?”

“ಅವರು ತಮ್ಮ ಕೆಲಸಕಾರ್ಯ, ಇಲ್ಲಿನ ಸಂಪಾದನೆ ಎಲ್ಲಾ ಬಿಟ್ಟು ಬರಬೇಕಾಗುತ್ತದೆ.”

“ಆಗಬಹುದು. ಸೀವು ಹೇಳಿದಮೇಲೆ ಅಡ್ಡಿಯಿಲ್ಲ. ನನ್ನ ಕೆಲಸ ಇಂದು ಮಾಡುವುದಕ್ಕಾಗುತ್ತದೆಯೇ ?”

“ನಾನು ಇವತ್ತು ಸೆಕ್ರೆಟೆರಿಯಟ್ಟಿಗೆ ಹೋಗಿ ಸಂದರ್ಭತಿಳಿದು, ಎಲ್ಲ ಕೀಲ ತಿರುಗಿಸಬೇಕೋ ಇಲ್ಲಿ ತಿರುಗಿಸಿ ಬರುತ್ತೀನೆ. ನಾಳೆ ಸಂಜೆ ನಿಮ್ಮನ್ನು – ಸಿಮ್ಮು ‘ಪ್ರದರ್ಶನ ಕೃಷಿಪಿಡಿ’ ಸಂಪಾದಕರೊಂದಿಗೆ ಭೇಟ್ಟಿಯಾಗುತ್ತೇನೆ. ಎಲ್ಲಿ ಸಿಕ್ಕುವಿರಿ ?”

“ಮಾಡರ್ನ ಹಿಂದೂ ಹೊಟೆಲಿನಲ್ಲಿ ಇಳಿದುಕೊಂಡಿದ್ದೇನೆ. ಹದಿನಾರ್ಥ ನೇಯ ರೂಪು.”

“ಸಂಜೀ ಆರುಗಂಟಿಗೆ ಬರಬಹುದೆಷ್ಟೇ ?”

“ಬನ್ನಿ - ನಾನು ನಿಮಗಾಗಿ ಕಾಯುತ್ತಿರುತ್ತೇನೆ.”

ತನ್ನನ್ನು ಬಂದು ನಾಳೆ ನಾಲ್ಕುಗಂಟಿಗೆ ಸೋಡುವಂತೆ ಶ್ರೀನಾಥಸಿಗೆ ಕೂಡಲೆ ಶಮುಖ ಕಬ್ಬನಾವೇಟಿಯ ವಿಳಾಸಕ್ಕೆ ಒಂದು ಕಾಡು ಬರೆದ.

ಶಮುಖ ಸೂಚಿಸಿದ್ದ ವೇಳಿಗೆ ಸರಿಯಾಗಿ ಶ್ರೀನಾಥ ಅವನ ಕಢೀರಿಯ ಬಳಿಗೆ ಬಂದ. ಕೋಟ್ಟು ಮುಗಿಸಿಕೊಂಡು ಶಮುಖ ಕಢೀರಿಗೇ ಬಂದು ಕುಳಿತು ಶ್ರೀನಾಥನ ದಾರಿ ಸೋಡುತ್ತಿದ್ದ.

“ನಿನ್ನ ಕಾಡು ತಲುಪಿತು. ಏನು ವಿಶೇಷ ?”

“ಚೆನ್ನಾಗಿದ್ದೀಯಾ ?”

“ಹೀಗೇ ತಕ್ಕುವುಟ್ಟಿಗೆ.”

“‘ಕಳ್ಳುವೃಕ್ಷ’ ತಲುಪಿತು. ಪ್ರೌಷ್ಟಿನಲ್ಲಿ ಏಕ ಕಳುಂಡಿಸಬೇಕಾಗಿತ್ತು. ನೀನೇ ಬಂದು ಕೊಟ್ಟಿದ್ದರೆ ಆಗುತ್ತಿರಲ್ಲಿಲ್ಲನೇ ?”

“ನಿಮ್ಮ ಕಳ್ಳಿಲ್ಲಿ ನಾನು ಮಹಾವರಾಧಿ. ಏಕೆ ಬಂದು ನಿಮ್ಮನ್ನು ಬೇಸರಗೊಳಿಸಬೇಕೆಂದು ಬರಲಿಲ್ಲ.”

“ಹೋಗಲಿ. ಆ ಮಾತ್ರ ಆಡಿ ಪ್ರಯೋಜನವಿಲ್ಲ. ನಾನು ಒಂದು ಕೆಲಸಕ್ಕಾಗಿ ನಿನ್ನನ್ನು ಬರಮಾಡಿಕೊಂಡಿದ್ದೇನೆ”

ಎಂದು ‘ಸ್ವದೇಶಿ ವಸ್ತುಪ್ರದರ್ಶನ ಕೈಪಿಡಿ’ಯ ವಿಷಯ ಪ್ರಸ್ತಾಪಿಸಿದ.

“ನಾನು ಮದರಾಸಿಗೆ ಮೂರು.ತಿಂಗಳು ಹೋಗಬೇಕಾಗುತ್ತದೆ.”

“ಹೌದು.”

“ಯೋಚನೆಮಾಡಿ ನಾಳೆ ತಿಳಿಸುತ್ತೇನೆ.”

“ಯೋಚನೆಮಾಡುವುದಕ್ಕೆ ವ್ಯವಧಾನವಿಲ್ಲ. ಆರುಗಂಟಿಗೆ ಬಂದು ತಿಳಿಸುತ್ತೇನೆಂದು ಹೇಳಿದ್ದೇನೆ. ಆತ ಈ ರಾತ್ರಿಯೇ ಪ್ರಯಾಣ ಜೀಕ್ಷಣೆಯಾಗಿ ಬಂದು ಬಿಡುನೂಡು ರುತ್ತಾಯಿ ಕೊಡಲು ಒಷ್ಟಿದ್ದಾನೆ.”

“ಶ್ರೀನಾಥಸಿಗೆ ಯೋಚನೆ ಹಂತಿತು. ಮೂರು ತಿಂಗಳು ಮದರಾಸಿಗೆ

ಹೋಗುವುದೆಂದರೆ ಕಮಲನನ್ನು ಬಿಟ್ಟಿರಬೇಕು. ಕ್ಯಾಗೆ ಬಂದ ಅವಕಾಶವನ್ನು ಕೆಡೊಕೊಳ್ಳುವುದು ಜಾಗತನವಲ್ಲ - ಏನುಮಾಡಬೇಕೆಂದು ಅವನು ಯೋಚಿಸುತ್ತೇ ಕುಳತ್ತ.

“ ಕುಳ ತುಂಬ ಅನುಕೂಲಸ್ಥನ ಹಾಗೆ ಕಾಣುತ್ತಾನೆ. ಅವನ ಪರಿಚಯ ನಿನಗಾದರೆ ಒಳ್ಳೆಯದು. ಮುಂದೆ ಅವನೇ ನಿನಗೆ ಹತ್ತು ರೀತಿಯಲ್ಲಿ ಸಹಾಯ ಮಾಡಬಹುದು.”

ಶ್ರೀನಾಥನ ಮನಸ್ಸಿಗೆ ಶರ್ಮನ ವಾದವೈಲಿ ತಪ್ಪಿತು.

“ ಸಾವಿರಢ್ಣನೂರು ದೂರಾಯಿ ಯಾರಿಗುಂಟು - ಯಾರಿಗಿಲ್ಲ. ಈ ಹಣ ಮೊತ್ತವಾಗಿ ಸಿಕ್ಕಿದರೆ ಕಮಲಸ್ಗೇನಾದರೂ ಒಡನೆ ಮಾಡಿಸಿಕೊಡು ಬಹುದು. ಮೂರು ತಿಂಗಳು ಬಿಟ್ಟಿರಬೇಕು - ಚಿಂತಿಯಿಲ್ಲ. ಮಧ್ಯ ಒಂದೆರಡು ಸಲ ಬಂದು ಹೋದರಾಯಿತು”

ಎಂದು ಶ್ರೀನಾಥ ಯೋಚಿಸಿಕೊಂಡು ಶರ್ಮನ ಸಲಹೆಗೆ ಒಮ್ಮೆಗೆಯಿತ್ತೆ. ಶರ್ಮ ಕೂಡಲೇ ಶ್ರೀನಾಥನನ್ನು ‘ಮಾಡರ್ನ್ ಬಿಂದೂ ಹೊಟೀಲ್’ಗೆ ಕರೆ ದೇಯುತ್ತ ಜಿಟ್ಟಿಯಾರರ ಪರಿಚಯ ಮಾಡಿಕೊಟ್ಟು ಒಕ್ಕಂದವನ್ನು ಸಿಬಿರ ಮಾಡಿದ.

“ ನಾನು ಮದರಾಸಿಗೆ ಯಾವಾಗ ಬರಬೇಕು ? ”

“ ಮುಂದಿನ ತಿಂಗಳು ಮೊದಲನೆಯ ತಾರೀಫಿಗೆ ಬಂದರಾಯಿತು. ಮೊದಲೇ ಸಿನ್ಯು ಕಾಗದ ಬರೆದರೆ ನಾನು ಎಲ್ಲ ವ್ಯವಸ್ಥೆ ಮಾಡಿರುತ್ತೀನೆ— ಸ್ನೇಹಸ್ನಿಗೂ ಬರುತ್ತೀನೆ. ಸಿಮ್ಮೆ ಪ್ರಯಾಣದ ವಿಚಿಗೆ ಹಣ ಕಳಿಸುತ್ತೀನೆ.”

“ ಮುಂಗಡವಾಗಿ ಸ್ವಲ್ಪ ಹಣ ಕಳಿಸಲು ಸಾಧ್ಯವೇ ? ”

“ ಎಮ್ಮೆ ಬೇಕಾಗಿತ್ತು ? ”

“ ಇನ್ನೂರ್ವೈತ್ತು ರೂಪಾಯಿ.”

“ ಕಳಿಸಿಕೊಡುತ್ತೀನೆ ”

ಶ್ರೀನಾಥ ಮದರಾಸಿಗೆ ಹೊರಡಲೊಷ್ಟಿಕೊಂಡದ್ದು ಶರ್ಮನ ಮನಸ್ಸಿಗೆ ತುಂಬ ನೆಮ್ಮೆದಿಯನ್ನುಂಟುಮಾಡಿತು. ‘ ಮೂರು ತಿಂಗಳಲ್ಲಿ ಏನಾಗಬಾರಾತ್ರಿ ದ್ವೇವಕ್ಷಿಷೇರಿಂದ ಈ ಹಾಳು ಸಂಬಂಧ ಕಡಿದು ಹೋದರೂ ಹೋಗಬಹುದು ’

ಎಂದು ಭಾವಿಸಿದ. ಶಮ್ರ ಮಾಡಿದ ವ್ಯವಸ್ಥೆ ಕೇಳಿ ನೀಲಕಂಠನೊ ಸಂತೋಷಪಟ್ಟಿ.

ಶ್ರೀನಾಥ ರಾತ್ರಿ ಮನೆಗೆ ಬಂದು ಕಮಲನಿಗೆ ಈ ವಿವಯ ತಿಳಿಸಿದಾಗ ಅವಳ ಮುಖ ಸಪ್ಪೆಯಾಯಿತು. ಅವಳ ಕಣ್ಣುಗಳು ಹಸಿಗೂಡಿದವು.

“ಮಾರು ತಿಂಗಳು ನಿಮ್ಮನ್ನು ಬಿಟ್ಟು ಹೇಗೆರಲಿ” ಎಂದಳು.

“ಮಧ್ಯಮಧ್ಯ ನಾನು ಬರುತ್ತಿರುತ್ತೇನೆ. ಮಾರು ತಿಂಗಳು ಕಾಲ ನಿನ್ನ ನೋಡದೆ ಇರುವುದಕ್ಕೆ ನನಗೆ ತಾನೇ ಸಾಧ್ಯವೇ?”

“ಈ ಕೆಲಸನೇ ಬೇಡ ದೊರೆ. ಬರುವುದಕ್ಕಾಗುವುದಿಲ್ಲವೆಂದು ತಿಳಿಸಿದಿ.”

“ಬರುವುದಿಲ್ಲವೆಂದು ತಿಳಿಸುವುದು ದೊಡ್ಡ ವಿವಯವಲ್ಲ. ಆದರೆ ಹಾಗೆ ಮಾಡುವುದು ಜಾಣತನವಲ್ಲ. ಈಗ ಕೆಲವು ಕಾಲ ವಿಯೋಗಣ್ಣರು ಅನುಭವಿಸಬೇಕಾದರೂ ಮುಂದಕ್ಕಾದರೂ ನಮ್ಮ ಬಾಧಾನ್ಯವನನ್ನು ಭದ್ರವಾದ ಅಸ್ತಿಭಾರದ ಹೇಳಿ ಇಡುವುದಕ್ಕಾಗಿಯೇ ನಾನು ಒಷ್ಟಿಬೇಕಾಯಿತು.”

“ಹಾಗಂದರೇನು?”

“ನನ್ನ ಜೀವನದಲ್ಲಿ ಹಂತ ಯಾವಾಗಲೂ ಸಾಫ್ತವ್ಯವಿಲ್ಲಿ. ಹಣ ನನಗೆ ಬೇಡವೆಂದಲ್ಲ. ಸರ್ವಶಕ್ತಾದ ಹಣದೇವತೆಯು ಅನುಗ್ರಹ ವಿಲ್ಲದೆ ಜಗತ್ತಿನಲ್ಲಿ ಯಾವ ಕೆಲಸನ್ನೂ ಆಗುವುದಿಲ್ಲವೆಂಬುದನ್ನು ಬಲ್ಲಿ. ಒಳ್ಳೆಯದಕ್ಕಾಗಿ ಹಣಬೇಕು - ಕೆಟ್ಟದಕ್ಕಾಗಿ ಹಣಬೇಕು. ಆದರೆ ಆದಕ್ಕೇ ಆತ್ಮ ಮಾರಿಕೊಂಡು ಹಣ ಸಂಗ್ರಹಕ್ಕಾಗಿ ಜೀವಿತವನ್ನು ಸನೆಸಲು ನಾನು ಸಿದ್ಧಾಗಿಲ್ಲ.”

“ನಾನು ಹಣಕ್ಕಾಗಿ ಯಾವಾಗಲಾದರೂ ನಿಮ್ಮಸ್ವಾ ಪೀಡಿಸಿರುವೇನೇ?”

“ಭೀ! ಭೀ! ನೀವು ಪೀಡಿಸಿರುವೇ ಎಂದು ನಾನು ಹೇಳಲಿಲ್ಲ. ನಿನ್ನ ಆರ್ಥಿಕದೇಸೆಯೂ ಸುಧಾರಿಸಬೇಕೆಂದು ನನ್ನ ಆಸೆ. ಹಣದ ಕೊರತೆಬಿದ್ದರೆ ನಿನ್ನ ತಾಯಿ ಸಿನ್ನನ್ನು ಮತ್ತೆ ದುರ್ಮಾರ್ಗಕ್ಕೆ ಎಳೆಯುತ್ತಾಳೆ. ಅಂಥ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ.”

“ನನ್ನ ತಾಯಿಯ ಕೊಳ್ಳಬ್ರಾಹ್ಮಣ ಸುವುದಕ್ಕೆ ನೀವು ದೇಹ ತೇದು ತೆರ್ಮೆಹಣತ್ತಾಗಿ ಮಾಡಿಕೊಳ್ಳುವಿರಿ?”

“ಇದು ಆತ್ಮಹತ್ಯವಲ್ಲ - ಆತ್ಮಾಲಾಸ. ನನ್ನ ದುಡಿಮೆಯಂದು ಒಂದು ಒಕ್ಕಿಯ ಜೀವ ಸರಿಯಾದ ಮಾರ್ಗದಲ್ಲಿ ಹೋಗಲು ಸಾಧ್ಯವಾದರೆ ಸಾಕು. ದುಡಿಮೆಗೆ ನಾನು ಅಂಚುಪುದಿಲ್ಲ. ದಿನಕ್ಕು ಹದಿನಾರು ಗಂಟೆ ದುಡಿಯುವುದಕ್ಕೆ ಸಿದ್ಧನಾಗಿದ್ದೇನೇ. ದೇಹ ಸ್ವಲ್ಪ ದಣಯುತ್ತದೆ. ಆದರೆ ಮನಸ್ಸು ಪ್ರಪುಲಿವಾಗಿರುತ್ತದೆ. ಮನಸ್ಸಿನ ಹೇಳೆ ಆಫಾತವಾಗದಿದ್ದು ರಾಯಿತು.”

“ಆಫಾತ ನನ್ನಿಂದ ಆಗುವುದಿಲ್ಲವೆಂದು ನಾನು ಪ್ರಮಾಣಮಾಡಿ ಹೇಳುತ್ತೇನೇ.”

“ನೀನು ಉದ್ದೀಕರಿಸುವ ಕಾರಣ ನನ್ನ ಮನಸ್ಸು ನೂರಿಂದಲೇತ್ತು ದು ವುದಿಲ್ಲವೆಂದು ನಾನು ಬಳ್ಳ. ಆದರೆ ನಿನ್ನ ತಾಯಿಯ ಪ್ರಭಾವ ಏನೇನು ಮಾಡುತ್ತದೆಯೋ?”

“ಆದನ್ನೂ ನಾನು ಎದುರಿಸುತ್ತೇನೇ.”

“ಒಕ್ಕಿಯದು. ದೇವರು ನಿನಗೆ ಈತ್ತ ಕೊಡಲಿ.”

ಶ್ರೀನಾಥನ ಪ್ರಯಾಣಕ್ಷಿಣಿ ಹತ್ತು ದಿವಸಗಳಿಷ್ಟವು. ಹತ್ತು ದಿವಸಗಳೂ ನಿತ್ಯ ಸಿಸಿಮಾ ಯಾತ್ರೆಯಾಯಿತು.

ಚಿದಂಬರ ಚೆಟ್ಟಿಯಾರರು ತಮ್ಮ ಮಾತಿನಂತೆ ತಿಂಗಳ ಕೊನಗೆ ಪ್ರಯಾಣದ ಖಚುಗ್, ಶ್ರೀನಾಥ ಕೇಡೆ ಇನ್ನೂರ್ಕೆವತ್ತು ರೂಪಾಯಿ ಮುಂಗಡ ಹಣ ಕಳಿಸಿಕೊಟ್ಟಿರು.

ಶ್ರೀನಾಥ ಶಮ್ರಸನನ್ನು ಕಳ್ಳೇರಿಯಲ್ಲಿ ಕಂಡು, ಸೀಲಕಂಠನನ್ನು ಆಷತ್ತೆ ಯಲ್ಲಿ ಕಂಡು ಹೋಗಿಬಂತ್ತೇನೆಂದು ತಿಳಿಸಿದ.

ಚೆಟ್ಟಿಯಾರರು ಕಳಿಸಿದ ಇನ್ನೂರ್ಕೆವತ್ತು ರೂಪಾಯಿಗಳಲ್ಲಿ ಇನ್ನೂರು ರೂಪಾಯಿ ಕಮಲನ ಕ್ಕೆಸೇರಿತು. ಸ್ವಂತಮಂಜುಗೆ ಇವತ್ತು ರೂಪಾಯಿ ಶ್ರೀನಾಥ ಉಳಿಸಿಕೊಂಡ.

ರೂಮಿನಿಂದ ತನ್ನ ಸಾಮಾನು ತೆಗೆದುಕೊಂಡು ಸಂಚೆಗೇ ಕಮಲನ ಮನಗೆ ಬಂದ. ಬೆಳಗ್ಗ ಆಲ್ಲಿಂದಲೇ ಸೈಪನಿಗೆ ಹೋಗತಕ್ಕದ್ದೆಂದು ನಿಶ್ಚಯಿಸಿದ್ದೆ.

ರಾತ್ರಿ ಶ್ರೀನಾಥ, ಕಮಲ ಇಬ್ಬಿಗೂ ಸಿದ್ದ ಹತ್ತಲಿಂಗ. ಕಮಲ

ಉನ್ನು ಸಂತ್ತೀಸುವವುರಲ್ಲಿ ಬೆಳಗು ಹರಿದಿತ್ತು. ಕಮಲ ದೈಸ್ಯದಿಂದ ಕೇಳಿದಳು

“ನನ್ನನ್ನು ಏಕೆ ಕರೆದುಕೊಂಡು ಹೋಗಬಾರದು.”

“ನಾನು ಹೋಗುತ್ತಿರುವುದು ಇನ್ನೊಬ್ಬಿರ ಕೆಲಸದ ಮೇಲೆ. ಅವರು ನೇನಾಗಿ ಏನು ವ್ಯವಸ್ಥೆ ಮಾಡಿದ್ದಾರೋ? ಅವರ ಕೆಲಸದ ಮೇಲೆ ನಾನು ಹೋಗಿಬಟ್ಟರ ಸಿಮ್ಮನ್ನು ನೋಡಿಕೊಳ್ಳುವವರು ಯಾರು? ಮಧ್ಯ ನಾನು ಒರುತ್ತೀನೆಲ್ಲಾ - ಆಗ ಸಿಚಾರಮಾಡುವ. ಸಾಧ್ಯವಾದಪೆ ಸಿಮ್ಮನ್ನು ಕಡು ಕೊಂಡು ಹೋಗುತ್ತಿನೇ.”

ಕಮಲನಿಗೆ ಸಮಾಧಾನವಾಗಲ್ಲ.

ಸ್ವಾನ - ಉಪಾಹಾರ ಮುಗಿಸಿ ಶ್ರೀನಾಥ ಸ್ವೇಷನ್ನಿಗೆ ಹೋಗಲು ಗಾಡಿ ತಂದ. ಕಮಲ ಬಹು ದುಃಖಿಂದ ಅವನನ್ನು ಬೀಳ್ಳಾಗಿಟ್ಟಿಂದ.

ಟಿಕೆಟ್ ಕೊಂಡು ರೈಲ್ ಗಾಡಿಯಲ್ಲಿ ಕುಳಿತಮೇಲೂ ಶ್ರೀನಾಥ ಯೋಚಿಸಿದ

“ಆಗಲೂ ಒಂದು ತಂತ್ರಕೊಟ್ಟು ಬರುವುದಕ್ಕಾಗುವುದಿಲ್ಲವೆಂದು ತಿಳಿಸಿಬಿಡಲೇ?”

ಪ್ರಕ್ಕಬ್ಜಾಗಿದ್ದ ಮನಸ್ಸನ್ನು ಹತ್ತೋಟಿಗೆ ತಂದುಕೊಂಡು

“ಭಾ! ಇಷ್ಟ ಚೌರಿಂದ್ಯ ತೋರಿಸಿದರೆ ನಾಳೆ ಕಮಲನೂ ನನ್ನನ್ನು ತರಸ್ಸುರಿಸುವಂತಾಗುತ್ತಿದೆ”

ಎಂದುಕೊಂಡ.

ರೈಲು ಮುಂದಡಿಯಿಟ್ಟಿತು. ಶ್ರೀನಾಥನ ದೇಹ ಮಾತ್ರ ಮದರಾಸಿಗೆ ಪ್ರಯಾಣಮಾಡಿತು; ಮನಸ್ಸು ಕಬ್ಜಾವೇಟಿಯಲ್ಲಿಯೇ ಉಳಿಯಿತು.

ಕಮಲ ಯಿನ್ನಿಂದಿದ್ದದನ್ನು ಕಂಡು ಭಾಗ್ಯಮ್ಮ ಅವಳನ್ನು ಸಂತ್ತೀಸಲ್ತಿಸಿದಳು.

ಇಬ್ಬರೂ ಮಧ್ಯಾನ್ನು ಒಂದು ಮಾತ್ರಾಟಿನಿ ಸಿಸೀಮಾ ನೋಡಿಕೊಂಡು, ಸಂಜೀಯಾಟ ಬೀರೆ ಧಿಯೇಟಿರಿನಲ್ಲಿ ನೋಡಿಕೊಂಡು ಮನೆಗೆ ಬಂದರು. ಇತೆಗೆ ಪಾಶಕ್ಕನೂ ಗಂಟುಬಿದ್ದಿದ್ದ ಹು.

ಒದಂಬರ ಚೆಟ್ಟಿಯಾರದು ರೈಲ್ ಸ್ವೇಷನ್ನಿಗೆ ಬಂದು ಶ್ರೀನಾಥನನ್ನು

ಮಿಂಬ್ರಾ ಸ್ವಿಟ್ಟಿನಲ್ಲಿದ್ದ ತಮ್ಮ ಕಳೆಗಿರಿಗೆ ಕರಿದೊಯ್ದರು. ಕಳೆಗಿರಿಯ ಒಂದು ಭಾಗದಲ್ಲಿದ್ದ ಪ್ರತ್ಯೇಕ ಕೋಣೆಯನ್ನು ಬಿಡುಪುಮಾಡಿ ಶ್ರೀನಾಥ ವಾಸಿಸಲು ಅನುಕೂಲವಹಿಸಿದ್ದರು. ಕೋಣೆಯ ಪಕ್ಕದಲ್ಲಿಯೇ ಸ್ವಾನಗ್ನಹವ್ನಾ ಇತ್ತು.

ಚೆಟ್ಟಿಯಾರರು ಶ್ರೀನಾಥನ್ ಯೋಗಕ್ಕೇಮು ವಿಜಾರಿಸಿ

“ಉಂಟ ಈಗಲೇ ಮಾಡುವಿರಾ?”

“ಅಗತ್ಯವಿಲ್ಲ. ಕಟ್ಟಪಾಡಿಯಲ್ಲಿ ಉಂಟಮಾಡಿದ್ದೇನೇ”

ಕಳೆಗಿರಿಯ ಕೆಲಸಗಾರ ರತ್ನಂನನ್ನು ಕರಿದು ಶ್ರೀನಾಥನಿಗೆ ಕಾಣಿ, ತಿಂಡಿ ತರಿಸಿಕೊಟ್ಟರು.

ರತ್ನಂ ಪರಿಚಯ ಮಾಡಿಕೊಂಡುತ್ತಾ

“ಇವನು ನಮ್ಮ ಆಫಿಸ್ ಬಾಯ್ (Office Boy) ಸಿಮ್ಮ ಸೇವೆ ಶರ್ಕರಾಫ್ಟಿನೇ ಬಿಡುತ್ತೇನೇ. ಪಕ್ಕದ ‘ಮಣ ಹೋಟೆಲ್’ನಲ್ಲಿ ಸಿಮ್ಮ ಹೆಸರಿಗೆ ಅಕ್ಕಾಂಟ್ ತೆಗೆದಿದ್ದೇನೇ. ಸಿಮ್ಮಗೆ ಉಂಟಿ – ಕಾಣಿ – ತಿಂಡಿ ಏನು ಬೇಕಾದರೂ ಸಂಕೋಚನಿಲ್ಲದೆ ತರಿಸಿಕೊಳ್ಳಿ.”

“ಅಗಬಹುದು. ನನ್ನ ಕೆಲಸದ ವಿಷಯ ಏನೂ ಹೇಳಲ್ಲಿವಲ್ಲಾ?”

“ಅದಕ್ಕೇನು ಅವಸರ. ಇದೇ ಬಂದಿದ್ದೀರಿ. ಸಿಮ್ಮಗೂ ದಣಿವಾಗಿದೆ. ನಾಳೆಯೂ ವಿಶ್ವಾಸಿತಿ ತೆಗೆದುಕೊಳ್ಳಿ. ಬೇಕಾದರೆ ಒಂದು ಟ್ರೌಸ್ ಮಾಡಿ ಕೊಂಡು ಮದರಾಸು ನೋಡಿಕೊಂಡು ಬಸ್ಸಿ – ರತ್ನಂ ಎಲ್ಲಾ ತೋರಿಸುತ್ತಾನೇ – ನಾನು ಬರುತ್ತೇನೇ. ಎಲ್ಲಾ ಸೌಖ್ಯವಾಗಿದೆಯೋ. ಏನಾದರೂ ಬೇಕಾದರೆ ಹೇಳಿ.”

“ಏನೂ ಬೇಕಾಗಿಲ್ಲ. ಸೋಗಸಾದ ವ್ಯವಸ್ಥೆ ಮಾಡಿರುವಿರಿ.”

ಚೆಟ್ಟಿಯಾರರು ರತ್ನಂನ ಕರಿದು “ಅಯಾಃ ವರನ್ನು ಸರಿಯಾಗಿ ನೋಡಿಕೊಂಡಿ” ಎಂದು ಹೇಳಿ ಹೋದರು.

ಶ್ರೀನಾಥ ಸ್ವಾನಮಾಡಿ ಮತ್ತೊಂದು ಕಪ್ಪಾಕಾಣಿ ತರಿಸಿಕೊಂಡು ಕುಡಿದು ಹಾಸಿಗೆಯು ಹೇಳಿ ಕಾಲುಚಾಚಿದ. ರತ್ನಂ ಒಂದು

“ಬೀಳಿಗೆ ಬೇಕಾದರೆ ಹೋಗಿಬರಬಹುದು” ಎಂದ.

“ಏನೂ ಬೇಡ ರತ್ನಂ – ದಣಿವಾಗಿದೆ. ನಾಳೆ ಹೋಗೋಣ”

ಎಂದು ಶ್ರೀನಾಥ ಹೇಳಿದ.

ಶ್ರೀನಾಥನಿಗೆ ಮಲಗುವ ಮನಸ್ಸಾಗಲಿಲ್ಲ. ಎದ್ದೂ ಕುಳಿತು ತನ್ನ ಲೀಟರ್ ಪ್ರಾಣ ಮುಂದೆ ಬಿಟ್ಟಿಟ್ಟುಕೊಂಡ. ಕವುಲನಿಗೆ ಪತ್ರ ಬರೆಯ ಬೇಕೆನ್ನುಸಿತು. ಇದೇ ತನ್ನ ಪ್ರಾಥಮ ಪ್ರಣಯ ಪತ್ರ. ಹೀಗೆ ಆರಂಭಿಸಲಿ ಎಂದು ದೀರ್ಘವಾಗಿ ಅಲೋಚಿಸಿ ಆರಂಭಿಸಿದೆ.

“ ಪ್ರಯೋ ಕವುಲಾ,

ರೈಲನಿಂದ ನನ್ನ ರೂಪಿನಿಗೆ ಬಂದು ಸ್ವಲ್ಪ ಹೊತ್ತಾಯಿತು. ಸಾಂತ್ವನ, ಕಾಫಿ ಮುಗಿಸಿ ಸಿನಗೆ ಕಾಗದ ಬರೆಯುವುದಕ್ಕೆ ಕುಳಿತಿದ್ದೇನೆ. ರೂಪಿನಲ್ಲಿ ಏಕಾಂಗಿಯಾಗಿದ್ದೇನೆ. ಎಲ್ಲವೂ ಬಿಕೋ ಎನ್ನುತ್ತಿದೆ – ಮನಸ್ಸು ಸಿನ್ನ ಧ್ವನಿದಲ್ಲಿ ಮಗ್ನವಾಗಿದೆ.

ಸಿನ್ನ ಬಿಟ್ಟು ಮಾರು ತಿಂಗಳು ಕಳೆಯಬೇಕೆಂಬ ಜಿಂತೆ ಬಂದೊಡನೆಯೇ ಮೈ ಜುವೆನ್ನನ್ನತ್ತದೆ. ನಮಿಬುರ ವಿಶ್ವಾಸ ಎಷ್ಟು ಗಾಢವಾಗಿದೆ ಯೆಂದು ದೇವರು ಪರಿಸ್ಥಿಸುತ್ತಿದ್ದಾನೆಯೇ ಎಂದೆಸಿಸುತ್ತದೆ.

ಸಿನಗೆ ಒಹಳ್ಳಿಬರೆಯಬೇಕೆಂದು ಮನಸ್ಸು ತವಕವಡುತ್ತಿದೆ. ಭಾವನಾ ವೇಕದಲ್ಲಿ ಮಾತುಗಳೇ ಭಾರದಾಗಿವೆ.

ಎಲ್ಲೆಲ್ಲಿಯೋ ಇದ್ದ ಸಮ್ಮನ್ನನ್ನ ವಿಧಿ ತಂದು ಕೂಡಿಸಿತು. ಈ ಕುಳಿಕೆ ಸಂಭಾರದು. ನನ್ನ ವಿಶ್ವಾಸ, ಗಾರವಕ್ಕೆ ಭಂಗ ತರುವ ಯಾವ ಕೆಲಸವನ್ನೂ ಸೀನು ಮಾಡುವುದಿಲ್ಲನೆಂದು ನಂಬಿದ್ದೇನೆ.

ಸಿನ್ನ ತಾಯಿಗೆ ನನ್ನ ಸಮಸ್ಯಾರ ತಿಳಿಸು.

ಸೀನು ಕೂಡಲೈ ನಾಲ್ಕು ಪಂಕ್ತಿಯಾದರೂ ಉತ್ತರ ಬರೆಯಲೇಬೇಕು. ಹೀಗೆ ಬರೆಯಲ್ಲಿ ಎಂದು ಅನುಮಾನಪಡಬೇಡ.

ಪ್ರಯೋದಲ್ಲಿ ತುಂಬರು ಭಾವನೆ ಷ್ಣೈಕ್ಕು ಪಡಿಸಬೇಕಾದರೆ ಭಾವಾ ಪಾಂಡಿತ್ಯ ಬೇಕಿಲ್ಲ.

ಸಿನ್ನ ಮಾರುತ್ತರವನ್ನು ಎಷ್ಟು ಉತ್ತಾಪ, ಆಸೆಗಳಿಂದ ಎದುರು ಸ್ವೇಚ್ಚಾರ್ಥಿರುವನೆಂದು ಹೊಸದಾಗಿ ಹೇಳಬೇಕೇ,

ಇಂತು ಯಾವಾಗಲೂ ಸಿನ್ನ ವನಾದ
ಶ್ರೀನಾಥ”

ಶ್ರೀನಾಥ ತನ್ನ ಪ್ರಯಿಸಿಯ ಧ್ವನಿದಳ್ಳ ವೆಚ್ಚಮರೆತು ಅವಳಿಗೆ ಪ್ರಣಯ ಪತ್ರ ಬರಯುತ್ತಿದ್ದಾಗ ಕನುಲ ತನಿಖ ಜಿತ್ರ ಒಂದರಲ್ಲಿನ ಕೈಷಣ್ಣನ್ - ಮಧುರಂ ಹಾಸ್ಯನೋಡಿ ನಕ್ಕು ನಲ್ಯುತ್ತಿದ್ದಾ.

ಮಾರಸೆಯ ದಿನ ಶ್ರೀನಾಥ ರತ್ನೇ ಸಹಾಯದಿಂದ ಉರಿಸಲ್ಪ ತಿರುಗಾಡಿ ಕೊಂಡು ಬಂದ.

ಸಂಜಿಗೆ ರತ್ನೇ ಶ್ರೀನಾಥನನ್ನು ಓಟಿಗೆ ಕರಡೊಯ್ದು. ಅನಂತವಾಗಿ ಎದುರಿಗೆ ವಾಪಿಸಿದ ಸಮುದ್ರ ಆ ಸಂಚೆ ಗಂಭೀರವಾಗತ್ತು. ಸೃಜನಂ ಯಂತೆ ಅಶೇಗಳು ಮೃದುವಾಗಿ ಚಲ್ಲಬ್ಲಿವಾಡುತ್ತಿದ್ದವು. ಶ್ರೀನಾಥ ಅದರ ಗಾಢ ಗಾಂಭೀರ್ಯ, ಸ್ವಿಗ್ರಹಿತವೆಂದು ಬೆರಗಾಗಿ ದಿಟ್ಟಿಸಿ ನೋಡುತ್ತೇ ಸಿಂತುಬಿಟ್ಟು. ಸಾಗರದ ತರಂಗ ತರಂಗಕ್ಕನುಗುಣವಾಗಿ ಅವನ ಹೈದರ್ಯ ವಿಳಿ ನಿಂತಿತ್ತಿತ್ತು. ಭಾವಗಳು ರಸಗಳು ಉಕ್ಕುಕ್ಕಬರುತ್ತಿದ್ದವು.

ಅವನ ಅಂತವಾರ್ಥೇ ವೇಳೆಯಿತು

“ನೋಡು ಶ್ರೀನಾಥ - ನಿರಾಲ ಗಂಭೀರ ಸಾಗರವನ್ನು ಕಣ್ಣಬಿಟ್ಟು ನೋಡು. ಅದರ ನಿಗೂಢ ಗಭರ್ಡಲ್ಲಿ ಎಂಧಿಂಥ ರತ್ನಗಳು ಅಡಗಿವೆ ಬಲ್ಲೆಯಾ? ಎಂಧಿಂಥ ರಹಸ್ಯಗಳು ಹುದುಗಿವೆ ಬಲ್ಲೆಯಾ? ಅದನ್ನು ಭೇದಿಸಲು ಹಲವರು ಪ್ರಯತ್ನಿಸಿದ್ದಾರೆ - ಕೆಲವರು ಸಾರ್ಥಕವನ್ನು ಪಡೆದಿದ್ದಾರೆ. ಆ ಕೆಲವರಲ್ಲಿ ಸೀನೋಬ್ಬ - ಸೀನೂ ಒಬ್ಬನೆಂಬ ಅರವು ಸಿಗಿಲ್ಲ.”

“ನನಗಿದೆ. ಈ ಕುಷ್ಣದೇಹ ಕಥದಲ್ಲಾವೆನ್ನು ಸುಧಿತಾಯಿ ನಡೆದಿದ್ದಾಳೆ. ತನ್ನ ಪಾದಧೂಳಿಯನ್ನಲ್ಲಿ ಚಲ್ಲಿ ಸೃಜನವನ್ನು ಜಿರ ಮುಂದರ ಉಪವನವನ್ನಾಗಿ ಮಾಡಿದ್ದಾಳೆ.”

“ಸುಧಿಯಾಡತಿ ನಡೆದ ಎಚೆಯನ್ನು ಬೆಲೆವೆಣ್ಣಿಗೆ ಬಿಟ್ಟುಕೊಡುತ್ತಿರುವೆಯಲ್ಲ - ಬ್ರಹ್ಮಸ್ವಿಷ್ಟ ಸೀನು - ಭೂಮಿವು ನಾದೆಯಲ್ಲ !”

“ಇಲ್ಲ ಅದು ಶಾಂತಿ - ನನ್ನ ತಪಸ್ಸಿಗೆ ಅದು ಭಂಗ ತರಲಾರದು. ನನ್ನ ದೇಹ ಕಮಲನಿಗೆ ನಿಂತಿರುವೆನು - ಮನಸ್ಸು ವಾಗೇ ಏಯ ಚರಣಕ್ಕೆ ಅರ್ಪಿತ.”

“ಮೂರ್ಖ - ಹಿಗೇಕೆ ಆತ್ಮವಂಚನೆ ಮಾಡಿಕೊಳ್ಳುವೆ. ಸದಾ ಸರ್ವದಾ ಬೆಲೆವೆಣ್ಣಿನ ಧ್ವನಿಮಾಡುತ್ತಿರುವ ಸಿನಗೆ ಸುಧಿಯಾಡತಿಯು

ನೇನವಾದರೂ ಎಲ್ಲಿಂದ ಬರಬೇಕು – ಇದೇ ಪ್ರಜಾಯ ಪತ್ರ ಬರೆದು ಬಂದಿಲ್ಲವೇ ”

“ ಶ್ರೀನಾಥ ಮುಖಿ ಮುಚ್ಚಿದ. ಹೆಚ್ಚು ಕಾಲ ಸಿಲ್ಲಲಾಗಲಿಲ್ಲ.”

“ ರತ್ನಂ – ನಡಿ – ಮನೆಗೆ ಹೋಗೋಣ ” ಎಂದು ಹೇಳಿದ.

ಅಂತೆಯೊಳು ಶ್ರೀನಾಥನ ಕಾಗದವನ್ನು ಭಾಗ್ಯಮೃನ ಕೈಯಲ್ಲಿಟ್ಟು ಹೋದ. ಭಾಗ್ಯಮೃನ ಮಗಳನ್ನು ಕರೆದು ಕಾಗದ ಕೊಟ್ಟಿಳು. ಆತುರದಿಂದ ಕಮಲ ಕಾಗದ ಒಳಿದೆ ಓದಿಕೊಂಡಳು. ಮತ್ತೆ ಮತ್ತೆ ಓದಿದಳು.

“ ಏನು ಬರೆದಿದ್ದಾರೆಯೇ ? ” ಎಂದು ತಾಯಿ ಕೇಳಿದಳು.

“ ಸಿನಗೆ ನಮಸ್ಕಾರ ಹೇಳಬೇಕೆಂದು ಬರೆದಿದ್ದಾರೆ ”

ಎಂದಳು ಕಮಲ. ಭಾಗ್ಯಮೃನ ಮುಖ ಅರಳೆತು.

ಶ್ರೀನಾಥ ಮದರಾಸಿಗೆ ಪ್ರಯಾಣ ಮಾಡಿದ ದಿನ ಮಧ್ಯಾನ್ತ ಶನ್ಯ ಮುತ್ತಮೃನ ಮನೆಗೆ ಹೋದ.

ಮುತ್ತಮೃನ ಎಂದಿನಂತೆ ಶಮಸ್ನಿಗೆ ಸ್ವಾಗತ ಬಯಸಲಿಲ್ಲ. ಕಾರಣ ಕುಶಗ್ರಹತಿಯಾದ ಶಮಸ್ನಿಗೆ ಹೊಳೆಯದಿರಲಿಲ್ಲ.

“ ಏನು ಮತ್ತುಮೃನ . ನನ್ನ ನೇರೆ ಬಹಳ ಕೋಪಮಾಡಿಕೊಂಡಿರುವ ಕಾಗಿದೆ.”

“ ಬಡವರ ಕೊರ ಯಾರಪ್ಪೆ ಕೇಳಬೇಕು.”

“ ನಾನು ಕೇಳುತ್ತೀನೆ – ಕಾರಣವೇನು ಹೇಳು.”

“ ನನ್ನ ಸ್ವೀಧಿತ ಇಂಥ ಕೆಲಸಮಾಡಬಹುದೇನಷ್ಟು ? ”

“ ಏನು ಮಾಡಿದ ? ”

“ ನನ್ನ ಮನೆಯಲ್ಲಿ ಗುರುತಾದ ಹುಡುಗಿಯನ್ನು ಹಾರಿಸಿಕೊಂಡು ಹೊಗಿ ಸಂಸಾರ ಹೊಡಬಹುದೇ ? ಇದು ದೊರ್ಮಿಹಳ್ಳವೇ ? ”

“ ಮತ್ತುಮೃನ – ಆದು ಹೊಡ್ಡ ಕಥೆ. ಆ ವಿಷಯದಲ್ಲಿ ನನ್ನ ಮನಸ್ಸಿಗೆನ್ನು ಬೇಸರವಾಗಿಯೋ ಅದರ ಹತ್ತಿಷ್ಟು ಬೇಸರ ನನಗಾಗಿದೆ.”

“ ನಿನಗೇಕಪ್ಪು ಬೇಸರವಾಗಬೇಕು. ನನ್ನ ಬಾಯಿಗೆ ತಾನೆ ಮಣ್ಣ ಬಿಡ್ಡದ್ದು. ಬರೋರೆಲ್ಲ ಕಮಲ – ಕಮಲ ಎಂತಾ ಬಡ್ವೋತಾರೆ – ಶವಂಗೇನು ಹೇಳಲಿ.”

“ನಿನಗೆ ಒಂದು ಸುದ್ದಿ ಹೇಳುತ್ತಾಂತ ಒಂದೆ – ಕೇಳುವುದಕ್ಕೆ ಇಷ್ಟುವಿಲ್ಲಿದಿದ್ದರೆ ಬಿಡು.”

“ಎನ್ನು ಹೇಳವ್ವು, ಕೇಳುತ್ತೀನೇ.”

“ನನ್ನ ಸ್ನೇಹಿತ ಉರಿನಲ್ಲಿಲ್ಲ.”

“ಎಲ್ಲಿಗೆ ಹೋದ ? ಇವತ್ತೊಮ್ಮೆ ನಾತೋಯೋ ಬರುತ್ತಾನೆ.”

“ಬರುವ ಹಾಗಿಲ್ಲ. ಇನ್ನು ಮೂರು ತಿಂಗಳು ಈ ಕಡೆ ಬರುವ ಹಾಗಿಲ್ಲ.”

“ಪನಾಯಿತಪ್ಪ ಅವಸಿಗೆ.”

“ಪನೂ ಆಗಿಲ್ಲ. ಮದರಾಸಿನಲ್ಲಿ ಒಂದು ಕೆಲಸವಾಯಿತು.”

“ಅವರಿಂದ ನನಗಾದ ಲಾಭ ?”

“ನೀಡು ಜೀಕಾಡಾಗ ಕಮಲನನ್ನು ಕರೆಸಬಹುದು.”

“ನಿನ್ನ ಸ್ನೇಹಿತ ಅವಳಿಗೇನೋ ಮಂಕುಬಾಡಿ ಹಾಕಿದ್ದಾನವ್ವು. ಅವತ್ತೋ ಹೇಳಿಗೆ ಕರೆದೆ – ಅವಳು ಬರಲಿಲ್ಲ.”

“ಅವತ್ತಿನ ಮಾತ್ರ ಬೇರೆ – ಇವತ್ತಿನ ಮಾತ್ರ ಬೇರೆ.”

“ಇದರಿಂದ ನಿನಗೇನು ಪ್ರಯೋಜನ. ಕಮಲ ನಿನಗೆ ಜೀಕಾಗಿತ್ತೀ ?”

“ಓ ! ಎಂಥ ಮಾತಾಡುತ್ತಿರುವೆ. ನನ್ನ ಉದ್ದೇಶವಿಷ್ಟೇ – ಕಮಲ ಮತ್ತು ನನ್ನ ಸ್ನೇಹಿತನ ಸಂಬಂಧ ಮುಗಿದುಹೋಗಬೇಕು.”

“ಅವರ ವಿಶ್ವಾಸಕ್ಕೆ ಸೀನೇಕಪ್ಪ ಅಡ್ಡಿಯಾಗಬೇಕು.”

“ಮುತ್ತಮ್ಮೆ – ಮನನ್ನು ಬಿಜ್ಞ ಸಿನ್ನಲ್ಲಿ ಹೇಳಬಿಡುತ್ತೀನೇ.

ಕೆಲಸಕ್ಕೆ ನಿನ್ನ ಸಹಾಯವೂ ನನಗೆ ಬೇಕು. ನನ್ನ ಸ್ನೇಹಿತ – ಶ್ರೀನಾಥ – ಸಾಧಾರಣ ಷ್ಟಕೀಯಳ್ಳಿ. ಅವನು ದೊಡ್ಡ ಕವಿ. ಈ ಬೀದಿ ಹೆಚ್ಚಿನ ಸಹಾಯಕ್ಕೆ ಬದ್ದು ಹಾಳಾಗಿ ಹೋಗುತ್ತಿದ್ದು ಸಲ್ಲಾ ಎಂದು ನಮಗೆಲ್ಲಾ ತುಱಬು ದುಃಖವಾಗಿದೆ. ತಪ್ಪು ನನ್ನದೇ – ನಾನೇ ಅವನನ್ನು ಇಲ್ಲಿಗೆ ಕರೆದುಕೊಂಡು ಬಂದೆ. ಆದರೆ ಈ ಪ್ರಕರಣ ಇಷ್ಟುದೂರ ಬೆಳೆದು ಕಮಲ ಅವನಿಗೆ ಗಂಟು ಬಿಳುತ್ತು ಹಿಂದು ನಾನು ಹೇಗೆ ನಿರೀಕ್ಷಿಸಲಿ. ಶ್ರೀನಾಥ ವಿಚಕ್ಷಣ್ಣಾದ್ದರಿಂದ ಯಾರನ್ನಾದ್ದರೂ ನಂಬಿಬಿಡುತ್ತಾನೆ; ಯಾರಲ್ಲಿಯಾದರೂ ಭಕ್ತಿ ಫಿಶ್ವಾಸವಿಟ್ಟರೆ ಅವರಿಗಾಗಿ ಜೀವ ತೇದುಬಿಡುತ್ತಾನೆ, ನೀನೇ

ಹೇಳು ಮುತ್ತಮ್ಮೆ – ಕನುಲ ಇಂಥ ಗೌರವ ವಿಶ್ವಾಸಕ್ಕೆ ಅಹೇಳೇ? – ಅವಳು ನಿಜವಾಗಿಯೂ ಶ್ರೀನಾಥನಿಗೆ ಸಹ್ಯವಾಗಿರುತ್ತಾ ಲೇಯೇ? ”

“ ಸರಿ ಬಿಡಪ್ಪ – ಅದೊಂದು ಚೆಲ್ಲು ಹೇಣ್ಣು. ಸಿನೀಮಾ ನೋಡೋ ಆಸಿಗೆ ಏನು ಬೇಕಾದರೂ ಮಾಡಿಬಿಡತ್ತೆ.”

“ ಅವರಮ್ಮು..”

“ ಆ ಮುದುಕಿ ಇದಕ್ಕಿಂತ ಚೆಲ್ಲು. ಮಾಂನದ ಅಡಿಗೆ, ಸಿನೀಮಾ ಎರಡಿದ್ದರಾಯುತು ಅವಳಿಗೆ.”

“ ಹಾಗಾದರೆ ಸಿನ್ನ ಕೆಲಸ ಬಹಕೆ ಕಷ್ಟದೇನಲ್ಲ.”

“ ನೋಡೋಣ – ದೇವರಿದ್ದಾನೇ.”

“ ಈ ಮಾತು ಸಿಮ್ಮಿಬ್ಬಿ ರಲ್ಲಿ ಇರಲ್ಲ.”

“ ನಾನು ಯಾರಿಗೆ ಹೇಳುವುದಕ್ಕೆ ಹೋಗುತ್ತೇನೆ.

“ ಒಳ್ಳಿಯದು – ಇನ್ನು ನಾನು ಬರುತ್ತೇನೆ.”

“ ಏಕೆ – ಕುಳಿತುಕೊಣಿ – ಯಾರಾದರೂ ಬರುತ್ತಾರೆ.”

“ ಏನೂ ಬೇಡ ಇನತ್ತು”

ಎಂದು ಮುತ್ತಮ್ಮೆನ ಕೈಗೆ ಹತ್ತು ರೂಪಾಯಿ ಹಾಕಿದ. ಮುತ್ತಮ್ಮೆ ಅಂದು ತಾನು ಎದ್ದು ಗಳಿಗೆ ಒಳ್ಳಿಯದು ಎಂದುಕೊಂಡಜು.

ಎಡು ದಿನಗಳಾನಂತರ ಚೆಟ್ಟಿಯಾರರು ಶ್ರೀನಾಥನನ್ನು ಕಳೇರಿಗೆ ಕರೆದುಕೊಂಡು ಹೋಗಿ ಅವನ ಕೆಲಸದ ಪರಿಚಯ ಮಾಡಿಕೊಟ್ಟಿರು. ತಾನಿದ್ದಲ್ಲಿಯೇ ಕಳೇರಿಯೂ ಇದ್ದುದು ಶ್ರೀನಾಥನಿಗೆ ತುಂಬ ಅನುಕೂಲ ವಾಯಿತು.

ತಾನು ಮಾಡಬೇಕಾಗಿದ್ದ ಕೆಲಸದ ಒಂದು ಪಟ್ಟ ಸಿದ್ಧಗೊಳಿಸಿ ಚೆಟ್ಟಿ ಯಾರಿಗೆ ತೋರಿಸಿದ. ಸೂರಾರು ಕಾಗಡಗಳನ್ನು ಬರೆಯಬೇಕಾಗಿತ್ತು— ಪ್ರಕಟನೆಗಳನ್ನು ಅಚ್ಚುಮಾಡಿಸಬೇಕಾಗಿತ್ತು.

ಶ್ರೀನಾಥ ತೋರಿಸಿದ ಕಾರ್ಯಕ್ರಮದ ರೂಪರೇಣೆ ನೋಡಿ ಚೆಟ್ಟಿ ಯಾರರು

“ ಮಾತ್ರಾನೇಜರ್ ನಂಬಿಯಾರ್ ಇದ್ದಾರೆ. ನೀವು ಇದ್ದೀರಿ. ನೀವಿಬ್ಬರೂ ಯೋಚನೆ ಮಾಡಿ ಹೇಗೆ ಸೂಕ್ತಪೋ ಹಾಗೆ ಕಾರ್ಯ ಮುಂದುವರಿಸಿ.”

ಎಂದು ಹೇಳಿದರು.

ಕಾರ್ಯಬಾಹುಳ್ಳದಲ್ಲಿಯೂ ಶ್ರೀನಾಥನ ಮನಸ್ಸೆಲಳ್ಳ ಬಾಗಿಲು ಕಡೆಗೆ ಇತ್ತು. ಅಂಚೆಯಾಳು ಏಕೆ ಬರಲ್ಲಿನೆಂದು ರತ್ನಂನ ಮೂರು ನಾಲ್ಕು ಸಲ ಕೇಳಿದ.

ಅಂಚೆಯಾಳು ಬಂದ - ಶ್ರೀನಾಥನಿಗೆ ಕಾಗದವಿರಲ್ಲಿ.

ಶ್ರೀನಾಥನ ಮನಸ್ಸು ಅಸ್ತ್ರವ್ಯಾಸ್ತವಾಯಿತು. ಕೂಡಲೆ ಕಮಲನಿಗೆ ಒಂದು ಎಕ್ಕನ್ನಪ್ಪೇ ತಂತೀಕೊಟ್ಟು ‘ಕಾಗದ ಬರಿ’ ಎಂದು ಸಾಚಿಸಿದ.

ಟೆಲಿಗ್ಗಾರ್ಥ ಅಳು ತಂತೀ ತಂದು ಕೊಟ್ಟಾಗ ಭಾಗ್ಗೆಮೃಮುತ್ತಮುನ್ನ ಒತ್ತ ಮಾತನಾಡುತ್ತ ಕುಳಿತ್ತಿದ್ದಳು. ಕಮಲ ತಂತೀ ವರ್ತಮಾನದ ಕಾಗದ ಒಡೆದು ಸೋಡಿ

“ಅಮೃ - ಇಂಗ್ಲಿಷಿನಲ್ಲಿದೆಯಲ್ಲೋ?” ಎಂದೇ.

“ಮನೆಯಮೃನಿಗೆ ತೋರಿಸು. ಯಾರಿಗಾದರೂ ಹೇಳಿ ಓದಿಸುತ್ತಾಳೆ” ಎಂದಳು.

ಕಮಲ ಹೋದ ಮೇಲೆ ಮುತ್ತಮೃ

“ಆಯಪ್ಪನದೇ ಏನೋ ತಂತೀ!”

“ಹೂ ! ಇನ್ನು ಯಾರದು ?”

“ಆಯಪ್ಪ ಸಿಕ್ಕಿದ ಎಂತಾ ನನ್ನ ಮರೆತುಬಿಡ್ಡೋದೇ ?”

“ನಾನೇ ಯಾವಾಗಲಾದರೂ ಬಂದು ತಿಳಿಸೋಣ ಎಂದಿದ್ದೆ ಮುತ್ತಮೃ. ಬರುವುದಕ್ಕೆ ಪುರಸ್ತತ್ವಾಗಲಿಲ್ಲ. ನೀನೇ ಬಂದದ್ದು ಒಳ್ಳೆಯಾಯಿತು. ನಮೃ ಹುಡುಗಿಗೆ ಸ್ವಲ್ಪವೂ ವಿವೇಕವಿಲ್ಲ - ನಾನು ಏನು ಮಾಡಲಿ ಹೇಳು.”

“ಯಾಕಮೃ - ಆಯಪ್ಪ ಎಲ್ಲಾ ಚೆನ್ನಾಗಿ ಸೋಡಿಕೊಳ್ಳುತ್ತಿದ್ದನಲ್ಲೂ.”

“ಏನು ಸೋಡಿಕೊಳ್ಳೋದೋ ? ಅತ ಯಾವ ಫನ ಶ್ರೀಮಂತಹೇಳು. ನಾನು ಕಣ್ಣ ಮುಚ್ಚಿಕೊಳ್ಳೋದರೊಳಗಾಗಿ ಈ ಸೆದ್ದುಮುಂಡಿದಕ್ಕೆ ಒಂದು ಮನೆ, ನಾಲ್ಕು ಒಡವೆ, ಹತ್ತು ಕಾಸು ಮಾಡಿದೋಣಾಂತ ಇದ್ದೀನಿ. ಇದು ಅವನನ್ನು ಗಂಟು ಹಾಕಿಕೊಂಡಿದೆ.”

“ನೀವು ಮಾಡಿದ್ದು ನನಗೆ ಅಪಶ್ಯಾತಿ ಬಂತು ?”

“ ಸಿನಗೇನಾಯಿತು ?”

“ ಏನೇ ! ಆಯವು ಸ್ವೀಹಿತರು ಬಂದು ನನ್ನ ದುರ್ಜನ ಮಾಡುತ್ತಾದ್ದರೆ. ಶ್ರೀನಾಥಪ್ಪ ಅಂಥಾವನು, ಇಂಥಾವನು – ಅವನೇನೋ ಕವಿಯಂತಲ್ಲ – ಅವನನ್ನು ತೊಗೊಂಡು ಹೋಗಿ ಹುಲಿ ಬಾಯಿಗೆ ಹಾಕಿದೆ. ಅವನಿಗೆ ಮದುವೆಮಾಡಬೇಕೂಂತಿದ್ದೆ, ಆದಕ್ಕಾಣ ಕಲ್ಲು ರಾಕಿದೆ ಎಂದು ನನ್ನ ಹೆಸರು ಹೇಳಿ ಶಂಖಹೋಡಿತಾ ಇದ್ದಾರೆ.”

“ ಇದಕ್ಕೇನು ಮಾಡೋದು ಮುತ್ತಮ್ಮು. ಸಿನಗೂ ಇಷ್ಟವಿಳಿ— ನನಗಂತೂ ಸ್ವಲ್ಪವೂ ಇಷ್ಟವಿಳಿ. ನಮ್ಮ ಹುಡುಗಿ ನಮ್ಮ ಕೈಯಲ್ಲಿರಬೇಕು.”

“ ಆದಕ್ಕೆ ಒಂದು ಕೆಲಸಮಾಡು. ಕಮಲನ್ನು ಕಾರ್ಯೋಂಚು ಬಾ. ತಾನು ಬುದ್ಧಿಯೇಳತ್ತೀನೇ. ನಾಲ್ಕು ಕಾಸು ಮಾಡೋಡಾರಿ ಹೇಳಿಕೊಡುತ್ತೀನೇ.”

“ ಹಾಗೇ ಆಗಲಿ.”

“ ಸಾರು ಏನುಮಾಡಿದ್ದೆಯಮ್ಮು ”

“ ಸೀಮೆ ಬದನೇಕಾಯಿ ಇತ್ತು – ಆದನ್ನೇ ಹಾಕಿದ್ದೆ.”

“ ಮಾಂಸ ತರಲ್ಲಿವೇ ? ”

“ ತರೋಹಾಗಿಲ್ಲವಲ್ಲಮ್ಮು. ಆಯಕ್ಕು ಮಾಂಸ, ಹೆಣ್ಟೆ ಮುಖ್ಯಾಲ್ಲಿ, ಸರಿ, ಈ ಮಹಾ ಪತಿವ್ರತಿ ಆಳ್ಜ್ಞೆ – ಮನೇಲಿ ಮಾಂಸ ಜೀಯಿಸಬಾರದೂಂತ.”

“ ನೀನೇನು ಮಾಡುತ್ತೀ ? ”

“ ಹೊರಗೆ ಹೋಗಿ ತಿಂದು ಬರುತ್ತೀನೇ.”

“ ಯಾವಾಗ ಬರುತ್ತೀ ಹೇಳಿ – ನಾನು ಸಾರು ಮಾಡಿರುತ್ತೀನೇ. ರಾತ್ರಿಗೇ ಬಾ – ಬೆಳಿಗ್ಗೆ ಬಂದರಾಯಿತು.”

“ ಅವಳೇನನ್ನುತ್ತಾಳೋ – ಬರಲಿ ತಡೀ. ನೀನೇ ಕೇಳಿ.”

“ ಘುಗಳನ್ನು ಕರೆದುಕೊಂಡು ಬರುವುದಕ್ಕೆ ಖಾಗ್ಯಮ್ಮನೇ ಎದ್ದು ಹೋಡಳು.

“ ಸ್ವಲ್ಪಹೆಡ್ತು ಕಳೆದ ಮೇಲೆ ತಾಯಿ ಮಗಳಿಬ್ಬರೂ ಬಂದರು. ಮುತ್ತಮ್ಮು

“ ಏನು ಕನುಲಾಣ ನಾನು ಬಂದರೆ ನೀನು ಹೊರಟುಹೋಗೋದೇ ? ”

“ ಇಲ್ಲಮ್ಮು. ಕಾಗದ ಒಂದಿಸಿಕೊಂಡು ಬರಲು ಹೋದೆ. ಮನೆಯಮ್ಮು ಮಾತಾಡಿಸುತ್ತ ಸಿಲ್ಲಿಸಿಕೊಂಡಳು.”

“ ರಾತ್ರಿಗೆ ಅವುನೂ ನೀನೂ ಮನೆಕಡಿ ಬರುತ್ತೀರಾ ? ”

“ ಏಕೆ ? ”

“ ಏನೋ ಅಪ್ಪು ವೈನವಾಗಿ ಅಡಿಗೆವಾಡಿ ಎಲ್ಲಾರೂ ಜಠೇಲಿ ಉಣಿಟಿ ಮಾಡುತ್ತಾಂತ ಆಸೆಯಾಗಿದೆ.”

ಕವುಲ ಉತ್ತರಕೊಡುವುದಕ್ಕೆ ಅನುಮಾನಿಸಿದಳು. ಭಾಗ್ಯಮ್ಮು

“ ಬ್ರಿಂಜೀಂತ ಹೇಳು. ಅವಕು ಅಪ್ಪುದೂರಬಂದ ಬಂದು ಸ್ಥಿತಿಯಿಂದ ಕರೆದರೆ ಗುಸಗುನಾಡಿಲ್ಲದು ಯಾವ ದೇಹದ್ದು ಸ್ತನ.”

“ ಬ್ರಿಂಜೀನಮ್ಮು ”

ಎಂದು ಕವುಲ ಹೇಳಿದಳು.

ಮುತ್ತಮ್ಮು ತಾನು ಬಂದ ಕೆಲಸ ಆಯಿತೆಂದು ತೃಪ್ತಿಪಟ್ಟುಕೊಂಡು ಮನೆಗೆ ಹೊರಟ ಮೇಲೆ ಕವುಲ

“ ತಂತೀ ಬೆರಿ ಮಾಡಿದ್ದಾರೆ. ಬಂದು ಕಾಗದ ಬರೆಯಬೇಡನೇ ? ”

“ ಬರಿ. ಅದಕ್ಕೆ ನನ್ನೀನು ಕೇಳುತ್ತೀರ್ಣಿ.”

“ ಏನು ಬರೆಯಲ್.”

“ ಜೆನ್ನಾಗೆ ಕಳ್ಳೀ – ನೀನೇನು ಬರೆಯಬೇಕೆಂದು ನಾನು ಹೇಳಲೀ ? ”

ಕವುಲ ಪಕ್ಕದ ಮನೆಗೆ ಹೊಗಿ ಕಾಗದ, ಮಸಿಯ ಕುಡಿಕೆ, ಲೇಖಿಸಿ ತಂದು ತಾಯಿಯ ಮುಂದೆ ಕುಳಿತಳು.

“ ಹೇಳಿ – ಏನೆಂದು ಆರಂಭಿಸಬೇಕು.”

“ ಮೇಲೆ ಶ್ರೀ ರಾಕು – ಈ ಕಡೆ ‘ ಕ್ಷೇಮ ’ ಎಂದು ಬರಿ.”

“ ಆಯಿತು – ಮುಂದೆ.”

“ ದೇವರಸಮಾನರಾದ ಮಾರಾತ್ರಿಗಳ ಶ್ರೀನಾಥರಾಯ್ಯರ ಪಾದಪದ್ಮಂಗಳಗೆ, ಬಾಲಕ ಮಾಡುವ ಸಾಣ್ಣಂಗ ನಮಸ್ಕಾರಗಳು. ಇಲ್ಲಿ ಎಲ್ಲರೂ ಕ್ಷೇಮ. ಸಿಮ್ಮು ಕ್ಷೇಮಕ್ಕೆ ಅಗಿಂದಾಗೆ ಬರಿಯುತ್ತಿರೆ ಬೇಕು.

ಸಿಮ್ಮ ಕಾಗದ, ತಂತೀ ಬಂದು ತಲುಪಿತು. ಕ್ಷಾಡಿಲ್ಲಿ ಬರೆಯು

ಬೀಕೆಂದಿದ್ದೆ. ಸೈಯಲ್ಲಿ ಚೆನ್ನಾಗಿಲ್ಲದುದರಿಂದ ಸಿಫಾನವಾಯಿತು. ಕೋಸಿನಿ
ಕೊಳ್ಳುಬಾರದು.

ನೀವು ಇಲ್ಲಿಂದ ಹೋದ ಮೇಲೆ ನನಗೆ ಬಹಳ ಬೇಸರವಾಗಿದೆ.
ನಮ್ಮನ್ನು ಮಂದರಾಸಿಗೇ ಕರೆದುಕೊಂಡು ಹೋಗಿದ್ದರೆ ಚೆನ್ನಾಗಿತ್ತು. ಸಿಮ್ಮ
ಇರೋಗ್ಗೆ ಚೆನ್ನಾಗಿ ನೋಡಿಕೊಳ್ಳಿ. ಯಾವಾಗ ಇಲ್ಲಿಗೆ ಬರುತ್ತೀರೆಂದು
ಕೂಡಲೇ ತಿಳಿಸಿ.

ನನ್ನ ವಿಷಯದಲ್ಲಿ ಅನುವಾನ ಇಟ್ಟುಕೊಳ್ಳಬೇಡಿ. ನಾನು ಎಲ್ಲಿದ್ದರೂ
ಸಿಮ್ಮನಳೇ. ಸದಾ ಸಿಮ್ಮ ಯೋಚನೆಯೇ ನನಗೆ.

ಮಂದರಾಸಿನಲ್ಲಿ ಉಳ್ಳೆಯ ನಮ್ಮನೆ ಸೀರಿಗಳು ಸಿಕ್ಕಿದರೆ ಬರುವಾಗ
ತೀಗೆದುಕೊಂಡು ಬಸ್ಯಿ.

ಅಮ್ಮ ಸಿಮ್ಮಗೆ ಆಶೀರ್ವಾದ ತಿಳಿಸೆಂದು ಹೇಳಿದ್ದಾಗಳೇ.

ಇಂತೀ ನಮಸ್ಕಾರಗಳು ‘ಕರುಲ’ ”

ತಾನು ಬರೆದ ಕಾಗದವನ್ನು ಒಂದೆರಡು ಸಲ ಓದಿಕೊಂಡು

“ ಅಮ್ಮ – ಸೀರೆಯ ವಿಷಯ ಬಿಟ್ಟುದ್ದರೆ ಚೆನ್ನಾಗಿತ್ತಲನೇ ? ”

“ ಇರಲಿ ಸುಮ್ಮನಿರು. ಬರುವಾಗ ತರಲಿ. ಸಿನಗೇನು ನಷ್ಟವಾದದ್ದು.”

‘ಶ್ರೀನಾಥ ಕಳುಹಿಸಿದ ವಿಳಾಸ ಬರೆದ ಲಕೋಟಿಯೋಳಗೆ ಕಾಗದ ಹಾಕಿ
ಖರ್ಮಾಪದಲ್ಲಿದ್ದ ಅಂಚೆಯಾಲಯಕ್ಕೆ ಕಾಗದ ಹಾಕಿ ಬರಲು ತಾನೇ
ಹೋದಳ್ಳು.

ಮುತ್ತಮ್ಮ ಪೇಟೆ ವಾತ್ವಾರ ಮಾಡಿಕೊಂಡು, ರಾತ್ರಿ ಬೈತಣಕ್ಕೆ
ಬೇಕಾದ ತರಕಾರಿ, ಮಾಂಸ, ನೊಟ್ಟಿ ಕೊಂಡುಕೊಂಡು ಮನೆ ತಲುಪುನ
ಹೊತ್ತಿಗೆ ನಾಲ್ಕುಗಂಟಿಯಾಗಿತ್ತು.

ತಾನು ತಂದಿದ್ದ ಸಾಮಾನುಗಳನ್ನು ತೊಟ್ಟುಯಲ್ಲಿ ಸುರಿದು ‘ಲುಸ್ತಪ್ಪಾ’
ಎಂದು ಕುಳಿತುಕೊಂಡಳು. ಈ ನೊದಲೇ ಬಂದಿದ್ದ ವೆಂಕಟ, ನಾಗು
ಮುತ್ತಮ್ಮನ ಎದುರು ಕುಳಿತರು.

ಹೇಳಿ ಕಳುಹಿಸಿದ ಹಾಗೆ ರಾಮರಾಜಪ್ಪ ಇಂದುಬಿಟ್ಟಿ. ಸಾಮಾನಿನ
ರಾಶಿ ನೋಡಿ

“ ಇದೇನು ಮುತ್ತಮ್ಮ – ಭಾರೀ ಬೈತಣ ”

ಎಂದ. ಮುತ್ತಮ್ಮೆ ಕಣ್ಣನ್ನೇವಾಡಿ ವೆಂಕಟಿ, ನಾಗುನನ್ನು ಹೊರಗೆ ಕಳುಹಿಸಿ

“ನಿನಗೋಂದು ಸಂತೋಷದ ಸುದ್ದಿ ಹೇಳ್ತೇನಿ. ನನಗೇನು ಕೊಡ್ಡಿಲ್ಲಿ?”

“ನೀನು ಕೇಳಿದ್ದು.”

“ರಾತ್ರಿಗೆ ಸೂಗಸಾಗಿ ಅಡಿಗೆ ಮಾಡಿಲ್ಲಿನಿ – ಇಲ್ಲೇ ಖಾಟಕ್ಕೆ ಬಂದು ಬಿಡು”

“ಅದೇನು ಭಾರಿ ಸಂತೋಷದ ಸುದ್ದಿಯೇ?”

“ಕೇಳಿಪ್ಪಾ, ಅವಸರಪಡಬೇಡ. ಕವುಲ ಬರುತ್ತಾಳೆ.”

“ಅವಳನ್ನು ಯಾರೋ.....”

“ಅದೆಲ್ಲಾ ಮುಗಿಸಬೇಕೂಂತಲೇ...”

“ಸರ ಹಾಗಾದರೆ. ಓತಣ ಇನ್ನೂ ಜೋರಾಗಿಯೇ ಮಾಡು. ನಾನು ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಬರುತ್ತೇನಿ. ವೆಂಕಟಿ, ನಾಗು ಇಬ್ಬರನ್ನೂ ಇಲ್ಲೇ ಇಟ್ಟುಕೊಂಡೆನ್ನು.”

“ತಾದಿರೋ ಸಾಮಾನು ಸಾಲದಲ್ಲಿಪ್ಪಾ.”

“ನಾಗರಾಜನನ್ನು ಕರೆ – ಏನು ಬೇಕೋ ತರಿಸು”

ಎಂದು ಇಸ್ಟುತ್ತು ರೂಪಾಯಿ ತಿಗೆದು ಅವಳ ಮುಂದೆ ರಾಕಿದ.

“ನೀನು ಇಲ್ಲೇ ಇರುತ್ತಿರುವೋ – ಹೊರಗೆ ಹೋಗಿ ಬರುತ್ತಿರುವೋ.”

“ಇಲ್ಲೇ ಕುಳಿತುಕೊಂಡು ಏನು ಮಾಡಲಿ? ಹೊರಗೆ ಹೋಗಿ ಸ್ನೇಹಿತರನ್ನೂ ಕರೆದುಕೊಂಡು ಎಂಟುಗಂಟಿಗೆ ಬರುತ್ತೇನಿ. ಪೈಷಧ ತರಲೋ?”

“ಕಣೀ ಕೇಳಿ. ಇವತ್ತು ಎಂಥಾದ್ದು ತರುತ್ತೇ ನೋಡುತ್ತೇನೆ”

ಎಂದಳು.

ವೆಂಕಟಿ, ನಾಗು, ಇಬ್ಬರೂ ಕೆಲಸಕ್ಕೆ ಅಷೀಯಾಗಬೇಕಾಯಿತು. ನಾಗರಾಜ ಹೆಚ್ಚು ಸಾಮಾನು ತರಲು ವೇಟಿಯಕಡೆ ಹೊರಬೇ.

ಅಡಿಗೆ ಒಳ್ಳೆ ಮುರುಪಿಸಿಂದ ಸಾಗಿತು.

ಅಳ್ಳೆಮ್ಮು ಹಾಸಿಗೆ ಬಿಟ್ಟೆದ್ದು ಬಂದು

“ನಾನು ಏನಾದರೂ ಮಾಡಿಕೊಡಲೇಸಿರ್ಬೇ?” ಎಂದಳು.

“ಏನೂ ಬೇಡ – ಹೋಗಿ ಮಲಗಿಕೊ. ಮೈಯಲ್ಲಿ ಹೇಗಡೆ?”

“ ಸ್ವಲ್ಪ ಹೊಟ್ಟಿ ನೋಯುತ್ತಿದೆ ”

“ ಇವತ್ತು ರಾತ್ರಿದು ಕೆಕಡು ಹೋಗಲಿ – ನಾಳಿ ಅಸ್ತ್ರೀಗೆ ಹೋಗಿ
ಬರೋಣ.”

ಅಜ್ಞಮ್ಮೆ ಹೋಗಿ ಮಲಗಿಕೊಂಡ ಹೇಳಿ ವೆಂಕಟಿ

“ ನಿವೃ ಇದಕ್ಕೂ ಭಾರಿ ಓಡಣ ಮಾಡಿಸಬೇಕಾಗ್ತಿ .”

“ ಏಕೆ ? ”

“ ಮಂಗ ಹುಟ್ಟಿದ್ದಕ್ಕೆ .”

“ ಗಂಡು ಹುಟ್ಟಿದರೆ ನಾನು ಓಡಣ ವಾಟಸುತ್ತೇನೆ, ಹೊಣ್ಣ ಹುಟ್ಟಿದರೆ
ನೀನು ಮಾಡಿಸು.”

“ ಆಗಬಹುದು. ಅದಕ್ಕೇನಂತ ”

ಎಂದೆಳ್ಳು.

ಸಂಜಿಯಾಯಿತು. ಚಿರಿಯ ದೀಪಗಳು ಹಚ್ಚಿಲ್ಪಿಸು. ಭಾಗ್ಯಮ್ಮೆ
ಮಗಳನ್ನು ಕರೆದು

“ ತಲೆಬಾಚಿಕೊಂಡು ಸೀರೆ ಉಟ್ಟಿಕೊಳ್ಳಿಮ್ಮೆ ” ಎಂದೆಳ್ಳು.

“ ಎಲ್ಲೀಗೆ ಹೋಗುವುದು ? ”

“ ಮುತ್ತಮ್ಮೆ ಕರೆದಿರುವುದು ನರೆತುಬಿಟ್ಟಿಯಾ ? ”

“ ಹೋಗಲೇ ಬೇಕೇ ? ”

“ ಬರುತ್ತೇವೆಂದು ಹೇಳಿದ ಮೇಲೆ ಹೋಗಿದ್ದ ರಾಗುತ್ತದೆಯೇ. ಅವಳು
ಅಡಿಗೆ ಮಾಡಿಕೊಂಡು ಕಾಯುತ್ತಿರುತ್ತಾಳೆ.”

ಕಮಲ ತಲೆಬಾಚಿಕೊಂಡು ಮುಖ ತೊಳಿದುಕೊಳ್ಳಿವನ್ನರಲ್ಲಿ ಭಾಗ್ಯಮ್ಮೆ
ಎರಡು ಕುಚ್ಚು ಹೊವು ತಂದಳು. ಮಗಳಿಗೂ ಮುಡಿಸಿ ತಾನೂ ಮುಡಿದು
ಕೊಂಡಳು.

ಇಬ್ಬರೂ ಗಾಡಿ ಮಾಡಿಕೊಂಡು ಹೊರಟು ಎಂಟುಗಂಟೆಯ ಒಳಗೆ
ಮುತ್ತಮ್ಮನೆ ಮನೆ ಸೇರಿದರು.

ಮುತ್ತಮ್ಮೆ ಅಡೇ ಅಡಿಗೆ ಮುಗಿಸಿ ಹೊರಬರುತ್ತಿದ್ದಳು. ಭಾಗ್ಯಮ್ಮೆ,
ಕಮಲನನ್ನು ಆದರದಿಂದ ಸ್ವಾಗತಿಸಿದಳು.

ಭಾಗ್ಯಮ್ಮೆ ಅಡಿಗೆ ಮನೆ ಇಂಕಾಂಕಾ ನೋಡಿ

“ ಎಷೆಟ್ವಿಂದು ಮಾಡಿಬಿಟ್ಟರುನೇ ಮುತ್ತಮ್ಮುಳ್ಳಿ ಇನ್ನು ಯಾರಾದರೂ ಬಯತ್ತಾರೋ ?”

“ ಯಾರೂ ಇಲ್ಲ ರಾಮರಾಜಪ್ಪ.... ಯಾರೋ ಅವನ ಸ್ನೇಹಿತರಂತೆ.”

ಕಮಲ ಅಚ್ಚುಮ್ಮುನೆ ಯೋಗೆಕ್ಕೇಮು ವಿಚಾರಿಸುತ್ತು ಅವಳ ರೂಮಿನಲ್ಲಿ ಹೊಗಿ ಕುಳಿತಳು. ವೆಂಕಟಿ, ನಾಗು ಇಬ್ಬರೂ ಅಲ್ಲಿಗೇ ಹೊಗಿ ಕುಳಿತರು.

ಭಾಗ್ಯಮ್ಮು ಮುತ್ತಮ್ಮುನನ್ನು ಕೇಳಿದಳು

“ ನಾವು ಯಾವಾಗ ಮನೆಗೆ ಹೋಗುವುದು ?”

“ ಬೆಳಗ್ಗೆ.”

“ ರಾಮರಾಜೂಗೆ ಏನು ಹೇಳಿದ್ದೀರು ?”

“ ಏನೂ ಹೇಳಿಲ್ಲ.”

“ ಸಿವತ್ತು ದೂಪಾಯಿ ಕೊಡಿಸಿದರೆ ಕಮಲನ್ನು ಇರ್ಹಾಂತ ಹೇಳುತ್ತೇನೆ.”

“ ಕೊಡಿಸ್ತೇನಿ ಸುಮ್ಮನಿರು. ಯಾವ ದೊಡ್ಡ ವಿವರು.”

“ ಸೀನು ಹಾಲಿಗೆ ಬರುತ್ತೀರೆನೋ ?”

“ ಇಲ್ಲ ಮಹಾರಾಜೀ - ಇನತ್ತು ಪಾಲುಕೊಡಬೇಡ. ಸರಿಯೋ ಇನ್ನಾದರೂ ಸಮಾಧಾನವಾಗಿರು.”

ನಾಗರಾಜ ತೊಟ್ಟಿಯಲ್ಲಿದ್ದ ಸಾಮಾನುಗಳನ್ನು ಒಂದು ಮೂಲೆಯಲ್ಲಿ ಅಡಗಿಸಿ ಎಲೆ ಹಾಕಿದ.

ರಾಮರಾಜಪ್ಪನ ಧ್ವನಿಯಾಯಿತು. ನಾಗರಾಜ ಬಾಗಿಲಿಗೆ ಹೊಗಿ ಅವನು ಕೊಟ್ಟಿ ಎರಡು ಕೈಚೀಲಗಳನ್ನು ತಂದು ಒಳಗಿಟ್ಟಿ.

ರಾಮರಾಜಪ್ಪ, ಅವನ ಗೆಳೆಯರು ಒಂದು ತೊಟ್ಟಿಯಲ್ಲಿ ಕುಳಿತರು.

ರಾಮರಾಜಪ್ಪ ಮೆಲ್ಲಿನೆ ಮುತ್ತಮ್ಮುನನ್ನು

“ ಕಮಲ ಒಂದಿದ್ದಾ ಇಂಳಾ ?”

“ ಒಂದಿದ್ದಾ ಇವ್ವು ಒಂದಿದ್ದಾ ಇಂ. ಸೀನೇ ಅವರಮ್ಮನನ್ನು ಕರೆದು ಅವಳ ಕೃಗೆ ಬವತ್ತು ದೂಪಾಯಿ ಹಾಕಬಿಡು.”

“ ಈಗಲೀ.”

“ ನನ್ನ ಮಾತು ಕೇಳಿವ್ವಾ. ಸಿನಗೆ ಸುಳು ಮಾತ್ಕು ಒಂದೂ ಗೊತ್ತಾಗಲ್ಲ.”

ಎಮೈಗೆ ಹುಲ್ಲು ಹಾಕುವುದಕ್ಕೆ ಹೊರಗೆ ಹೋಗಿದ್ದ ನಾಗರಾಜು
ಅಲ್ಲಿಂದಲೇ ಮುತ್ತಮ್ಮನನ್ನು ಕೂಡಿದ.

“ ಏನೋ ? ” ಎಂದಳು.

“ ಮುತ್ತು - ಗುಜ್ಜಪ್ಪ ಯಾಕೋ ! ಈ ಕಡೆ ಮೂರುನಾಲ್ಕು ಸಲ ಷಿಡಿ
ಯಾಡಿದ. ರಾಮರಾಜಪ್ಪ ಬಂದದ್ದು ನೋಡಿದನೋ ಏನೋ ? ”

“ ನೋಡಿಕೊಳ್ಳಲಿ ಬಿಡು. ನಮ್ಮನೇ ಒಳಕ್ಕೆ ಬರುವುದಕ್ಕೆ ಅವನಿಗೆನ್ನು
ಧೈಯF. ಸೀನು ತಲೆಬಾಗಿಲು ಹಾಕಿಕೊಂಡು ಒಳಕ್ಕೆ ಬಂದುಬಿಡು.”

ನಾಗರಾಜು ಒಳಕ್ಕೆ ಬಂದವೇಲೆ ರಾಮರಾಜಪ್ಪ

“ ತೊಗೊಂಡು ಭಾರವ್ಯ . ” ಎಂದ.

ನಾಗರಾಜು ಮೆಲ್ಲನೇ

“ ಗಟ್ಟಿಯಾಗಿ ಮಾತನಾಡಬೇಡಪ್ಪ. ಇಲ್ಲಿ ನೀರೆಹೊರೆ ಚೆನ್ನಾಗಿಲ್ಲ.”

ಎಂದು ರಾಮರಾಜಪ್ಪ ತಂದಿದ್ದ ಶೀಫೆಗಳನ್ನೂ, ತಿಂಡಿ ಪ್ರೌಢಿಗಳನ್ನೂ ತಂದು ಮುಂದಿಟ್ಟು.

ರಾಮರಾಜಪ್ಪ ಶೀಫೆಗಳ ಕಾರ್ಯ ತೆಗೆದು ಗ್ರಾಸುಗಳಿಗೆ ಬಗ್ಗಿಸಿದ,
ನಾಗರಾಜು ಸೋಡಾ ಶೀಫೆಗಳನ್ನು ತೆಗೆದು, ಸ್ವಲ್ಪ ಸ್ವಲ್ಪ ಸೋಡಾ
ಚೆರಿಸಿದ.

ಮುತ್ತಮ್ಮ ಬಂದು ಗ್ರಾಸು ತೆಗೆದುಕೊಂಡು ಹೋಗಿ ಮೊಡಲು
ಅಳ್ಳಣಿನ್ನಿಗೆ ಕೊಟ್ಟಳು. ಉಳಿದವರಿಗೆಲ್ಲಾ ನಾಗರಾಜು ಗ್ರಾಸುಗಳನ್ನು
ಕೊಟ್ಟು. ಕಮಲ ‘ಒಲ್ಲೆ’ ಎಂದಳು. ಮುತ್ತಮ್ಮ ತವಳನ್ನು ಉಪಚಂಪುತ್ತು

“ ತೋಗೋ ! ಇರಲಿ. ಜಂಬ ಮಾಡಬೇಡ.”

ಎಂದಳು.

ರಾಮರಾಜಪ್ಪ ತನ್ನ ಇಬ್ಬರು ಗೆಳೆಯರ ಪರಿಚಯ ಮಾಡಿಕೊಟ್ಟು

“ ಇವರು ವೀರಣ್ಣ, ಇವರು ಸೋಮಸುಂದರಂ - ಇಬ್ಬರೂ ನನ್ನ ಜತೆ
ಕಂಬಪ್ರಯಕ್ಕು ಮಾಡುತ್ತಿದ್ದಾರೆ.”

ಅಲ್ಲಿಲ್ಲಿ ಹರಡಿದಂತೆ ಕುಳಿತ್ತಿದ್ದವರನ್ನೇ ಲಾಲಾ ನೋಡಿ ರಾಮರಾಜಪ್ಪ

“ ಇಲ್ಲೇ ಬಸಿನ್ನಿ - ತಿಂಡಿ ತೊಗೊಳಿ - ಎಲ್ಲಾ ಸೇಹಿತರೇ ಇಲಿರು
ವವರು. ಸಂಕೋಚನೇಕೆ ”

ಎಂದು ಹೇಳಿದ. ನಾಗರಾಜ ತಿಂಡಿಯ ಶೋಟ್‌ಳಪ್ರೋಂದನ್ನು ಹೆಂಗಸ ರಿಧೀಡಿಗೆ ಸಾಗಿಸಿದ.

ಮುತ್ತಮ್ಮು, ಭಾಗ್ಯಮ್ಮು, ರಾಮರಾಜಪ್ಪ, ಅವನ ಗೆಳಿಯರು ಎರಡನೆಯ ಗ್ರಾಮ ತೀರ್ಥದ್ವಾರಾಂದರು. ನಾಗರಾಜ ಕೃಷ್ಣಾಕಿದ. ಮುತ್ತಮ್ಮು ಅವನಿಗೆ

“ನೀನು ಬೇಕಾದರೆ ಆನೇಂಳೆ ತೋಗೋ ನಾಗರಾಜ. ನನಗೆಲ್ಲಾ ಒಡಿಸಬೇಕಾಗುತ್ತದೆ” ಎಂದಳು.

“ಇದೊಂದೇ ಮುತ್ತಾ. ಉಳಿದದ್ದು ಆನೇಂಳೆ ಆಗಲಿ”

ಎಂದು ಗ್ರಾಮ ಮುಗಿಸೇಬಿಟ್ಟ.

ಮುತ್ತಮ್ಮು ಮುಗಿಸಿಯ ಗ್ರಾಮ ಒಡಿದು

“ಇದು ಯಾವದಪ್ಪಾ. ಬಹಳ ಜೋರಾಗಿದೆ.”

“ಪೈಟ್ ಹಾರ್ನ್ ಮುತ್ತಮ್ಮು; ಆರ್ತಿ ಮೇಜರನ್ನು ಒಡಿದು ನಿನಗೋಷ್ಠರ ಸಂಪಾದಿಸಿಕೊಂಡು ಬಂದೆ.”

ಕಮಲ ಸುಮ್ಮನೆ ಕುಳಿತಿದ್ದುದನ್ನು ಕಂಡು ರಾಮರಾಜಪ್ಪ

“ಯಾಕ? ಒಂದೇ ಗ್ರಾಮ ಸಾಕಾರಿತೀನು?” ಎಂದು ಕೇಳಿದ.

“ನನಗೆ ಸಾಕು – ಹೆಚ್ಚು ಇಭ್ರಾನವಿಲ್ಲ.”

“ಇಲ್ಲಿ – ಇದೊಂದು ತೋಗೋ – ಏನು ಆಗಲ್ಲ”

ಎಂದ. ಕಮಲ ಎರಡನೆಯ ಗ್ರಾಮ ಶ್ರೋದ್ರಸಿದಳು. ವೆಂಕಟಿ, ನಾಗನು ಮಾತನಾಡದ ತುಂಬಿತಿದ್ದ ಗ್ರಾಮ ಸುಗಳಿಗೆ ಕೈಯಾಕುತ್ತಿದ್ದರು.

ಮೂರು ಗ್ರಾಮ ಮುಗಿಸಿ, ಭಾಗ್ಯಮ್ಮು ನಾಲ್ಕನೆಯ ಗ್ರಾಮಿಗೆ ಕೈಹಾಕಿದಳು. ಅವಳ ಮುಖ ಇಲ್ಲಾಗಡಿರಲಿಲ್ಲ. ಕಮಲ ತಾಯಿಗೆ ವೆಲ್ಲನೇ

“ಸಾಕು ಮಾಡೇ ಆಮ್ಮು.” ಎಂದಳು.

“ದೇವರು ಕೊಟ್ಟಾಗ ಬೇಡವೆನ್ನುಬಾರದು ಕಹೇ ದುಟ್ಟಿ. ನೀನು ಇನ್ನೊಂದು ತೋಗೋ ಚಿನ್ನಾಗಿದೆ”

ರಾಮರಾಜಪ್ಪನಿಗೆ ಅಷ್ಟೇ ಬೇಕಾಗಿತ್ತು. ಒರದು ಗ್ರಾಮ ಹಿಡಿದ್ದು ಎದ್ದು ಹೋಗಿ ಕಮಲನ ಮುಂದೆ ಕುಳತು

“ತೋಗೋ ನನ್ನ ಬಂಗಾರಾ – ಅಮೃತ ಇಡ್ಡ ಹಾಗದೆ”

ಎಂದು ಆವಳ ಗಲ್ಲ ಹಿಡಿದು ಗಳ್ಳಿಸನ್ನು ಬಾಯಿಗೆ ನೀಡಿದ. ‘ಒಲ್ಲಿ’ ಎಂದು ಕಮಲ ಮುಖ ತಿರುಗಿಸಿದೆಳು.

“ತೋಗೋಳಮ್ಮೆ – ಏನು ಬಡಿವಾರ ಮಾಡಿತ್ತೇ” ಎಂದಳು; ಮುತ್ತಮ್ಮೆ;

“ತಾಯಿ ದೇವರ ಸಮಾನ. ಆವಳ ಮಾತು ತೀಗದು ಯಾಕಬಾರದು, ತೋಗೋಳ ಬಂಗಾರಾ”

ಎಂದು ರಾಮರಾಜಪ್ಪ ಉಪಚರಿಸಿದ. ಕಮಲ ಗ್ರಾಸು ಮುಗಿಸಿದೆಂದು.

ವಾನ ಸಮಾರಂಭ ಮುಗಿಯುವ ಹೂತ್ತಿಗೆ ರಾತ್ರಿ ಹನ್ನೊಂದು ಗಂಟೆಯಿತು. ಯಾರು ಯಾರು ಎಲ್ಲಿ ಎಲ್ಲ ಕುಳಿತ್ತಿದ್ದರು ಅವರಿಗೆ ಅಳ್ಳಲ್ಲಿಯೇ ಎಲೆಹಾಕಿ ನಾಗರಾಜ ಬಡಿಸಿದ.

ಮಾಡಿದ್ದ ತಿಂಡಿ ತಿಸಿಮು ಒಬ್ಬರ ಎಲೆಯಿಂದ ಇನ್ನೊಬ್ಬರ ಎಲೆಗೆ ಧಾರಾಳನಾಗಿ ಒಡಿಯಾಡಿದವು.

ಇನ್ನೊಂದು ತೀರ್ಣೆ ಉಳಿದಿತ್ತು. ಮುತ್ತಮ್ಮೆ ಉಟಪುಗಿಸಿ ಬೇಗ ಎದ್ದು ಆ ತೀರ್ಣೆ ಬಚ್ಚಿಟ್ಟಿಂದು. ಒಂದು ತೀರ್ಣೆಯಲ್ಲಿ ಉಳಿದಿದ್ದ ಸ್ವರ್ಪ ಮದ್ದ ವನ್ನು ನಾಗರಾಜ ಅಡಿಗಿಯು ಮನೆಗೆ ತೀಗದುಕೊಂಡು ಡೋಗಿ ಬಿಸಿದುಕೊಂಡ.

ವೆಂಕಟಮ್ಮೆ, ನಾಗು ತೋರಾಡಿಕೊಂಡು ಗೋನುಯದ ಕೆಲಸ ಮುಗಿಸಿದರು. ಎಲಡಿಕೆಯ ತಾಟು ಎಲ್ಲಿರ ಮುಂದೆ ಒಡಿಯಾಡಿತು.

ಮುತ್ತಮ್ಮೆ ಮನೆಯಲ್ಲಿದ್ದ ಬಟ್ಟೆಗಳನ್ನೆಲ್ಲ ಸಂಗ್ರಹಿಸಿ ಎಲ್ಲರಿಗೂ ಹಾಸಿಗೆ, ಹೊದಿಕೆ ಹೊಂದಿಸಿದಳು.

ನಾಗರಾಜ ಅಡಿಗಿಯು ಮನೆಯಲ್ಲಿ ಹಾಸಿಗೆ ಯಾನಿ ಪವಡಿಸಿದ. ಮುತ್ತಮ್ಮೆ, ಭಾಗ್ಯಮ್ಮೆ ಅಚ್ಚೆಮ್ಮನ ರೂಪಿನಲ್ಲಿ ಮಲಗಿದರು. ವೀರಣ್ಣ ವೆಂಕಟಿಯೊಂದಿಗೆ ಒಂದು ರೂಪು ಸೇರಿದ. ಸೋಮಸುಂದರಂ ನಾಗಿ ತೋಟ್ಟಿಯಲ್ಲಿ ಅನುಕೂಲಮಾಡಿಕೊಳ್ಳಬೇಕಾಯಿತು. ಕಮಲನ ಜತೆ ರಾಮ ರಾಜಪ್ಪ ಬೇರೊಂದು ರೂಪಿಗೆ ತೆರಳಿದ.

ಬೀಳಗಾಯಿತು. ಮುತ್ತಮ್ಮೆ ಮೋದಲೆದ್ದು ನಾಗರಾಜನನ್ನೆಬ್ಬಿಸಿದೆಂದು. ರಾಮರಾಜಪ್ಪ ಎದ್ದು ಕೂಡಲೆ ಆವನಿಂದ ಹೆಣ ತೀಗದುಕೊಂಡು ನಾಗರಾಜ ಎಲ್ಲರಿಗೂ ದೋಸೆ, ಉದ್ದಿನ ವಡೆ, ಕೇಸರಿಭಾತ್, ಕಾಫಿ ತಂದು ಕೊಟ್ಟು.

ಉಪಾಹಾರ ನಡೆಯುತ್ತಿದ್ದಾಗ ನಾಗರಾಜ ಮುತ್ತೆಮೃಸನ್ನು ಗುಬ್ಬಾಗಿ
ಕರೆದು

“ ಗುಜ್ಜಪ್ಪ ಮನೆಯ ಮುಂದೆ ಶಿಂಠಕೊಂಡು ನನ್ನೇ ದುರದುರನೆ
ನೋಡುತ್ತಿದ್ದ ಮುತ್ತು ” ಎಂದು.

“ ಅವನಿಗೇನು ಹೆದರುತ್ತೀರೋ. ಸೋಡಿದರೆ ಸೋಡಲ ”
ಎಂದಳು.

ಅತಿಥಿಗಳಿಗೆ ಪುತ್ತಮೃ ಸೂಚನೆಯಿತ್ತಾರು.

“ ಎಲ್ಲರೂ ಒಟ್ಟಿಗೆ ಹೋಗಬೇಡಿ. ಇಬ್ಬಬಾಗಾ ಹೋಗಿ ”

ಪೆಂಕಟಪ್ಪ, ನಾಗು ಪೊದಲು ಹೊರಟಿರು. ಅವರು ಹೊರಟಿ ಸ್ವಲ್ಪ
ಹೊತ್ತನ ಹೇಳಿ ವೀರಣ್ಣ, ಸೋಮುಸುಂದರಂ ಹೊರಟಿರು. ಅವರು ಹೊರಟಿ
ಸ್ವಲ್ಪ ಹೊತ್ತು ಕಳೆದಾನಂತರ ರಾಮರಾಜಪ್ಪ ಒಬ್ಬನೇ ಹೋರಡಲನುವಾಗಿ
ಕಮಲನನ್ನು ಕರೆದು

“ ತಿರುಗ ಯಾವಾಗ ಬರುತ್ತೀ ” ಎಂದು ಕೇಳಿದ.

“ ಹೇಳಿ ಕಳಿಸಿದಾಗ ಬರುತ್ತೀನೇ ”

“ ಸಿಮ್ಮ ಮನೆಗೆ ಬರಬಹುದೇ ? ”

“ ಭೀ ! ಭೀ ! ನಮ್ಮ ಯಜಮಾನರು ಇಡ್ಡಾರೆ.”

ಅರ್ಥಗಭಿರೂಪವಾಗಿ ರಾಮರಾಜಪ್ಪ ಪುನಃಜ್ಞಗೆ ನಕ್ಕು ‘ ಸರಿಸಿ ’
ಎಂದ.

ಪರ್ವತನೆ ಯಾಲು ತೆಗೆದುಕೊಂಡು ನಾಗರಾಜ ರಾಮರಾಜಪ್ಪನ ಜತಿ
ಹೊರಟಿ.

ದಾರಿಯಲ್ಲಿ ನಾಗರಾಜ ರಾಮರಾಜಪ್ಪನಿಗೆ

“ ನಂಗೇನೂ ಇಶ್ವರನವ್ವಾ ? ” ಎಂದು ಕೇಳಿದ.

“ ಏನು ಬೇಕಾಗಿತ್ತೋ ನಿನಗೆ ”

“ ಸರ್ವಲ್ - ಕೊಟೆಲ್ ”

ರಾಮರಾಜಪ್ಪ ಅವನ ಕೈಗೆ ಇದುರೂಪಾಯಿ ಹಾಕಿ ಮನೆಯ ಮಾರ್ಗ
ಹಿಡಿದ.

ಕೊನೆಯದಾಗಿ ಶಂಕಿದ್ದವರು ಭಾಗ್ಯಮ್ಮೆ, ಕನುಲು. ಅವರಿಂತಹೊರ್ಟು ನಿಂತರು. ಮುತ್ತಮ್ಮೆ ಕನುಲಸಿಗೆ

“ಹೇಳಿ ಕಳಿಸಿದರೆ ಬರುತ್ತೀರಿಯೇ” ಎಂದು.

“ಬರುತ್ತೀನೇ.”

“ನಾಗರಾಜನನ್ನು ಕೇಸುತ್ತೀನೇ.”

“ಆಗಲಿ.”

ಎಂದಳು.

ಮನಿಗೆ ಬಂದ ಮೇಲೆ ತಾಯಿಯೊಂದಿಗೂ ಮಾತನಾಡದೆ ಕನುಲ ಹೋಗಿ ಮಲಗಬಿಟ್ಟಳು. ದೇಹ ತುಂಬ ದಣಿದಿತ್ತು. ತಲೆ ಸಿಡಿದು ಹೋಗುವಂತೆ ನೋಯುತ್ತಿತ್ತು. ಕಣ್ಣಗಳು ಕೆಂಪಗಾಗಿದ್ದವು. ಅವಳ ಮನಸ್ಸು ಅಲ್ಲಿಲ್ಲ ಕಲ್ಲಿಲ್ಲ ಇವಾಗಿತ್ತು. ಒಂದಿನ ದಿನದ ಫಟ್ಟನೆಗಳನ್ನು ಜಾಣಿಸಿಕೊಂಡಳು— ಕಣ್ಣಿಲ್ಲ ಸೀರು ಬಂತು— ಮಂಚದ ಎದುರಿಗಿದ್ದ ಶ್ರೀನಾಥನ ಭಾವಚಿತ್ರ ನೋಡಲಾರದೆ ಮುಯ ಮುಚ್ಚಿ ಕೊಂಡಳು.

ಅಂಚೆಯಾಳು ಕಾಗದ ಧ್ವನಿ ಕೇಳಿಬಂತು. ಎದ್ದು ಹೋಗಿ ಅವನಿತ್ತು ‘ಎಕ್ಸ್‌ಪ್ರೈಸ್ ಡಿಲಿವರಿ’ ಕಾಗದ ತಂದು ಒಡೆದಳು. ಒಕ್ಕಣೆ ಓದಿದಳು.

‘ಯ್ಯಾದಯೆಣ್ಣಾರ....’

ಕನುಲಸಿಗೆ ದುಃಖ ತಡೆಯಲಾಗಲ್ಲ. ಮುಂದೆ ಕಾಗದ ಓದವೆ ಅದನ್ನು ಬಿಂಬಿನ ಕೆಳಗೆ ಸರಿಸಿದಳು. ಯ್ಯಾದಯ ಫೇರಿಸುವಂತೆ ದುಃಖ ಉಕ್ಕೆ ಬಂತು.

ಅಷ್ಟಮ್ಮೆನ್ನಿಗೆ ಒಂದಿನ ದಿನವೇ ಕಾಣಿಸಿಕೊಂಡ ಹೊಟ್ಟಿಯ ನೋವು ಪ್ರಬಲವಾಯಿತು. ಅವಳು ಹಾಹಾಕಾರ ಮಾಡಲಾರಂಭಿಸಿದಳು. ನಾಗರಾಜನನ್ನು ಅಡಿಗೆ ಕೆಲಸಕ್ಕೆ ಸಿಲ್ಲಿಸಿ ಮುತ್ತಮ್ಮೆ ಅವಳ ಆರ್ಪಕೆಮಾಡಲಾರಂಭಿಸಿದಳು.

ನಾಗರಾಜ ಅಡಿಗೆ ಪೂರ್ವೀಸಿದ ಮೇಲೆ ಅವನನ್ನು ಕಂಟಿಸಿಕೊಟ್ಟು ವೆಂಕಟಮ್ಮನನ್ನು ಸಹಾಯಕ್ಕೆ ಕರೆಸಿಕೊಂಡಳು.

ಸಂಜೆಯವರೆಗೆ ಅಷ್ಟಮ್ಮೆ ಒಂದೇ ಸಮನಾಗಿ ಸ್ರುಸವನೇದನೆ ಅನುಭವಿಸಬೇಕಾಯಿತು.

“ಅಪ್ಸತ್ತಿಗೆ ಕಣಿಸಿದರೆ ಒಳ್ಳಿಯದಲ್ಲವೇ ಮುತ್ತು”

ಎಂದು ನಾಗರಾಜ ಕೇಳಿದ.

“ ಏನೂ ಪರವಾಯಿಲ್ಲ. ನಾನು ನೋಡಿಕೊಳ್ಳುತ್ತೇನೆ”

ಎಂದು ಮುತ್ತಮ್ಮೆ ಧ್ವನಿಯ ಹೇಳಿದಳು.

ಪದು ಗಂಟಯ ಸುಮಾರಿಗೆ ಅಚ್ಚುಮ್ಮುಸಿಗೆ ಪ್ರಸನ್ನಾಯಿತು. ಹೇಣ್ಣು ಮನು. ಮುತ್ತಮ್ಮೆನ ಸಂತೋಷಕ್ಕೆ ಪಾರನೇ ಇಲ್ಲ.

ಮುತ್ತಮ್ಮೆ ಬಾಣಂತಿಗೆ ಸ್ವಲ್ಪ ಬಿಸಿಕಾಣಿ ತಂದು ಕುಟಿಸಿದರ್ಕು. ಮನು ವನ್ನು ತೋಡು ಮಲಗಾಸಿಯಾಯಿತು.

ಅಚ್ಚುಮ್ಮೆ ಮನುವನ್ನು ನೋಡಿರೆಲ್ಲ.

“ ಸಿನ್ನೆ ಮನು ನೋಡುವುದಿಲ್ಲವೇ ? ”

ಎಂದು ಮುತ್ತಮ್ಮೆ ಕೇಳಿದಳು.

“ ಕಣ್ಣಾ, ಮಾಗು ನೇರಪಾಗಡೆಯೇ ? ”

“ ಸೀನೇ ನೋಡು ದೇಗಿದ್ದಾ ಈಯೋ ! ”

ಎಂದು ಮನುವನ್ನು ಅಚ್ಚುಮ್ಮೆನ ಸಕ್ಕಿದಲ್ಲಿ ಮಲಗಾಸಿದರ್ಕು. ಅಚ್ಚುಮ್ಮೆ ಎಂಬುಕ್ಕಿಡಿ ಮನುವನ್ನು ವಿಟ್ಟಿರಿ ನೋಡಿದರ್ಕು.

“ ಹೌದು - ಅದೇ ಕಣ್ಣಾ, ಅದೇ ಮಾಗು - ಅವರೇ - ಅವರೇ...? ”

ಎಂದುಕೊಂಡಳು. ಕಣ್ಣಾಲ್ಲಿ ನೀರಾಕ್ಷಿಬಂತು.

“ ಇನ್ನೂ ಯೋಜನೆ ಬಿಡುವುದಿಲ್ಲವಲ್ಲ. ನಾನೆಲ್ಲಾ ನೋಡಿಕೊಳ್ಳುತ್ತೀನೆ ಸುಮೃಸಿರು. ಈಗ ಸಿನಗೇನು ಕಡಿಮೆಯಾಗಿರೋದು. ಲಕ್ಷ್ಮಿ ಬೇರೆ ಹೆಚ್ಚಿದ್ದಾಳೇ... ”

“ ಸಿನಗೆ ಇದೊಂದು ಕಡಿಮೆಯಾಗಿದ್ದುದು.”

“ ಮುಚ್ಚೀ - ಹಾಗೇಕನ್ನುತ್ತೀ. ದೇವರು ಕಣ್ಣಾ ಬಂಟ್ಯಾ ನೋಡುವ ಕಾಲ ಒಂದಿದೆ. ಸಿನ್ನು ಮಗಳು ಸಿನಗೆ ಒಕ್ಕೆಯದು ಮಾಡುವುದಕ್ಕೇ ಬಂದಿದ್ದಾಳೇ.”

“ ಹಾಗೇ ಆಗಲೆ - ಸಿಮ್ಮೆ ಭಾಯಿಹರಕೆ.”

ನೆಂಕಟಮ್ಮೆ ಹೇಳಿಮನನೆಯ ಕೆಲಸ ನೋಡಿಕೊಂಡಳು.

ಬಾಣಂತನಕ್ಕೆ ಯಾವ ಕೊರತೆಯೂ ಆಗದಂತೆ ಮುತ್ತಮ್ಮೆ ನೋಡಿ ಕೊಂಡಳು.

ಮುತ್ತಮ್ಮೆ ಮಗುವನ್ನೆತ್ತಿಕೊಂಡು

“ ಏನು ಹೇಸರಿದುತ್ತಿರೀಯಮ್ಮೆ ” ಎಂದು ಕೇಳಿದಳು.

“ ನಿಮಗೇನು ಸಂತೋಷಗೈ ಅದನ್ನು ಇಡಿ.”

“ ಲಷ್ಟೀ ಎಂತಾ ಹೇಳಿದಿರಿ – ಅದನ್ನೇ ಇಡಿ.”

ಎಂದು ಹೆಂಕಪಿಮ್ಮೆ ಸಲಹೆಯಿತ್ತೆಳು.

“ ಸಿನ್ನ ಯಾರು ಏನು ಬೇಕಾದರೂ ಕರೆದುಕೊಳ್ಳಿ. ಪುಟ್ಟಪುಟ್ಟಾಗ ಗೊಂಬಿ ಇದ್ದ ರಾಗದೆ. ನಾನು ‘ ಪುಟ್ಟ ’ ಎಂದೇ ಕರೆಯುತ್ತೇನೆ.”

ಎಂದು ಮುತ್ತಮ್ಮೆ ತನ್ನ ಸಿಧಾರ ಶೂಚಿಸಿದಳು.

ಮುತ್ತಮ್ಮೆ ತನ್ನ ಪಕ್ಕದಲ್ಲಿ ಮಲಗಿಸಿದ ಮಗುವನ್ನು ಸೊಡುತ್ತ ಅಜ್ಞಮ್ಮನ ಅಂತೆಕರ್ತೆ ಉಕ್ಕಿಬಂತು. ಇನ್ನೂ ಸುಷ್ಟರಾಪು ಪಡೆಯಿದಿದ್ದ ತನ್ನ ಮಗುವಿನ ಮುಖವನ್ನು ಮೃದುವಾಗಿ ಸೇರಿಸಿ

“ ಹಾವ ಕಾಣಿದ ಹಾಪದ ಕಂದ ”

ಎಂದುಕೊಂಡಳು.

ನಾಗರಾಜನ ಸಂಭರಮವೇ ಸಂಭರಮ. ಬೆಳಗ್ಗೆ ಎದ್ದವನೇ ವರ್ತಮನೆ ಮನಿಗೆ ಹಾಲುಕೊಟ್ಟಿಲ್ಲ ಮುತ್ತಮ್ಮನ ಪರಿಚಯಸ್ಥರ ಮನಿಗೆ ಹೊರಿಗ ಅಜ್ಞಮ್ಮೆ ‘ ಪುತ್ತಿರತ್ತು ’ ವನ್ನು ಹೇತು ಸುಧ್ದಿ ಮುಟ್ಟಿಸಿ ಬಂದ.

ಮಧ್ಯಾನ್ತ್ರಾನ್ನಿನ ನಾಗು ಬಂದಳು. ಅವಕು ಬಂದ ಸ್ವಲ್ಪ ಹೊತ್ತಿಗೆ ರಾಮು ರಾಜಪ್ಪ ಬಂದ. ನಾಗು ಮಗುವಿಗೆ ಬಂದು ಬೆಳ್ಳಿಯ ಒಳಿಲೆ ಓದಿಸಿದರು. ರಾಮರಾಜಪ್ಪ ಮಗುವಿನ ಕೈಯಲ್ಲಿ ಇವುತ್ತು ರೂಪಾಯಿ ಇಟ್ಟು.

ಸಂಜೀಗೆ ಭಾಗ್ಯಮ್ಮೆ, ಕಮಲ ಬಂದರು. ಮಗುವಿಗೊಂದು ಬೆಳ್ಳಿ ರಂಗಾಣಿ, ಕೈಗೆ ಹತ್ತು ರೂಪಾಯಿ ಓದಿಸಿದರು.

ಕಮಲ ಮಗುವನ್ನೆತ್ತಿ ಕುಳಿತುಕೊಂಡಳು. ಪ್ರೇಮ ಉಕ್ಕಿಬಂದು ಮಗುವನ್ನು ಅಪ್ಪಿ ಮುದ್ದಾಡಿದಳು. ಅವಳ ಮನಸ್ಸು ಬೀನ್ನಾಯಿತು. ತನಗೊಂದು ಮಗುವಾಗಬೇಕೆಂದು ಕಮಲ ಬಹಳ ದಿವಸಗಳಿಂದ ಬಯಸು ತ್ತಿದ್ದಳು.

“ ಬೇಡವೆಂದವರಿಗೆ ದೇವರು ಕೂಡುತ್ತಾನೆ. ಬೇಕೆಂದು ಹಾತೋರೆ ಯುವ ನನಗೆ ಇಲ್ಲವೆನ್ನುತ್ತಾನೆ ”

ಎಂದುಕೊಂಡೆಳು.

ಮನುಷಿನ ಬಗ್ಗೆ ಹೆಚ್ಚು ಉತ್ತಮಪ್ರ ಪ್ರೇಕ್ಷಿತವಿಸಿದ್ದ ಅಚ್ಚುಮೃನ್ ಮುಂದೆ ಅದನ್ನು ಹಿಡಿದು

“ನೋಡಿರಿ ಹೇಗೆದ್ದಾಗೆ ಈಮೃನ್ ಮಂಗಳು” ಎಂದಳು.

“ಬಲು ಚೆನ್ನಾಗಿದ್ದಾಗೆ.”

“ಮಂಗ ಆಗಲ್ಲಿನಿಂದು ನಿಮಗೆ ಬೇಸರವೇನೋ?”

“ಯಾವ ಅಕರ್ಣಸ್ತಿಗಾಗಿ ನಾನು ಮನಸ್ಸು ಬಯಸಬೇಕಂತ್ಯಾ: ಈ ಮಕ್ಕಳನ್ನು ಹೆತ್ತು ನಾನು ಅವರನ್ನು ಯಾವ ಹಾಡಿಗೆ ಕಡುಮಾಡಬೇಕೋ?”

“ನಿಮಗೆ ಓಡವಾದರೆ ಹೇಳಿ – ನಾನು ತೆಗೆದುಕೊಂಡು ಹೋಗುತ್ತೀನೇ.”

ಈ ಮಾತ್ರ ಕೇಳಿಸಿಕೊಂಡ ಮುತ್ತಮೃನ್, ಅಚ್ಚುಮೃನ್ ಬಾಯಲ್ಲಿ ಉತ್ತರ ಬರುವುದರೊಳಗಾಗಿ ಒಳಗೆ ಬಂದು

“ಹೂ ! ಯಾರು ನನ್ನ ಪುಟ್ಟಿನ ಕರೆದುಕೊಂಡು ಹೋಗೋರು. ನಾನು ಯಾಕೆ ಕೊಟ್ಟಿಸು” ಎಂದು.

“ನಿವೃ ತಾಯಿಂದಾಗೂ ಪುಟ್ಟಿನ ಕೊಡುವ ರಾಗಿಲ್ಲ.”

“ಅದು ಬೇರೆ ವಿವರ. ನಮ್ಮ ನಮ್ಮ ಮಾತ್ರ. ನಿನಗೇಕೆ ಕಮಲ” ಎಂದು ಮುತ್ತಮೃನ್ ಮಾತ್ರ ಹಾರಿಸಿದ್ದು.

ನಾಗರಾಜ ಮನುಷಿಗೆ ಬೆಳ್ಳಿಸೆಯ ಉಶ್ನಿ ಬಟ್ಟಿಗಳನ್ನು ತಂದಿತ್ತು.

ಅಚ್ಚುಮೃನ್ ಬಾಣಂತನ ಸಾಂಗವಾಗಿ ಮುಂದುವರಿಯಿತು. ಮುತ್ತಮೃನ್ನೇ ಖಾರಕೊಟ್ಟು, ದಿನ ಬಿಟ್ಟು ದಿನ ಬಾಣಂತಿಗೆ ನೀರು ಹಾಕಿ ಉನಚರಿಸಿದ್ದು.

ಅಚ್ಚುಮೃನ್ನಿಗೆ ಒವೆಕ ಸಂಕೊಳಿಸಿವಾಗುತ್ತಿತ್ತು. ಬಂದರೆಡು ಬಾರಿ ಶ್ನಾಲ್ಲಿದ್ದ ಹಣ ಮುತ್ತಮೃನ್ನಿಗೆ ಕೂಡಲು ಹೋದಳು. ಮುತ್ತಮೃನ್ ಅದನ್ನು ಕೈಯಿಂದಲೂ ಮುಟ್ಟಿಲ್ಲಿ.

“ನಿಮಗೆಮ್ಮೆ ಕವ್ಯ – ನನ್ನಿಂದ ಎಮ್ಮೆ ಖಚು.”

“ಆದರೆ ಆಗಲಿ ಬಿಡು – ಯಾಕೆ ಯೋಜನೆ ಮಾಡುತ್ತೀ. ನಾನೂ ಸನ್ನ ಮಣಿ ತಿಂದಿದ್ದೇನೆ. ಈಗ ತೀರಿಸಿದರೇನು ನವ್ಯ.”

“ನಾನೆದ್ದು ಕೆಲಸಕಾರ್ಯ ನೋಡಿಕೊಳ್ಳುವುದು ಯಾವಾಗ ಮುತ್ತುಮ್ಮೆ ನುರೀ.”

“ಈದು ತುಂಬುವವರೆಗೆ ನಿತ್ಯ ಅರ್ಥಾಗಿರು. ಮುಂದೆ ಇದ್ದೇ ಇದೆ.”

“ಈದು ತುಂಬು ನಾನು ಆರ್ಥಿಕೆ ಮಾಡಿಕೊಳ್ಳಬೇಕೇ ಇದೆ?”

“ನೋಡು ಆಚ್ಚೆಮ್ಮೆ. ಹೆಂಗಸಿನ ದೇಹ ಬಹಳ ನಾಜೂಕು. ಅವರು ತಮ್ಮ ಆರೋಗ್ಯ ಎಪ್ಪು ನೋಡಿಕೊಂಡರೂ ಸಾಲದು. ನಿನ್ನ ನನ್ನ ಯಾಗಿ ರುವವರು ಆದರ ಹತ್ತರಪ್ಪು ಆರ್ಥಿಕೆ ಮಾಡಿಕೊಳ್ಳಬೇಕು. ನಾಳೆ ಹೆಚ್ಚು ಕಡಿಮೆಯಾದರೆ ಸಿನಗೆ ಯಾರು ಮಾಡುತ್ತಾರೆ ಹೇಳು.”

ಮುತ್ತಮ್ಮನ ಆದರ ಆಚ್ಚೆಮ್ಮನನ್ನು ಆರೆಮೂಕಳನ್ನಾಗಿ ಮಾಡಿತು. ತನ್ನ ದೈವ ಕೆಟ್ಟಿದ್ದರೂ ಮುತ್ತಮ್ಮನ ಮನೆ ತೋರಿಸಿತಲ್ಲಾ ಎಂದು ಸಮಾಧಾನಪಟ್ಟು ಕೊಂಡಳ್ಳು.

ನಾಗರಾಜನ ಸ್ನೇಹಿತರ, ಪರಿಚಯಸ್ಥರ ವ್ಯಾಹರವೂ ವಿಸ್ತರಿಸುತ್ತಿರುತ್ತಾರೆ. ಅವನ ವೃತ್ತಿ ಬಂಧುಗಳಾದ ರಾಮು, ಗಣೇಶ, ಧರ್ಮಾರ್ಥ ಇವರ ಸ್ನೇಹವಾದ ಮೇಲೆ ಅವನ ಸಂಪಾದನೆಯೂ ಕುದುರುತ್ತ ಬಂತು. ಬೆಳಿಗ್ಗೆ ಸಂಜೀ ಕ್ರಮವಾಗಿ ಮಾರ್ಕೆಟ್‌ಮುಂದೆ ಬಂದೊಂದು ಗಂಟೆ ಕಾಲ ಹಾಜರಿ ಹಾಕುತ್ತಿದ್ದು. ಯಾರಾದರೂ ಸಿಕ್ಕಿದರೆ ಅವರನ್ನು ಹೆಂಕಟಮ್ಮನ ಮನಸ್ಸೋ ನಾಗ ಮನಸ್ಸೋ ಕರೆದುಕೊಂಡು ಹೋಗಿ ಎರಡು ಮೂರು ರೂಪಾಯಿ ಸಂಪಾದನೆ ಮಾಡಿಕೊಳ್ಳುತ್ತಿದ್ದು.

ಬೇಸರವಾದಾಗ ನಾಗರಾಜ ಭಾಗ್ಯಮ್ಮನ ಮನಸ್ಸೆಗೆ ಹೋಗಿ ಕುಳಿತು ಹರಟಿಕೊಳ್ಳುತ್ತಿದ್ದು. ಅಲ್ಲಿ ಅವನಿಗೆ ಪಾಪಕ್ಕನ ಪರಿಚಯವೂ ಆಯಿತು. ತನ್ನ ಹೋರಿನ ಸಂಪಾದನೆಯ ವಿಷಯ ಮುತ್ತಮ್ಮನ ಕೆವಿಗೆ ಬೀಳದಂತೆ ಎಚ್ಚರನಾಗಿದ್ದು.

ಶ್ರೀನಾಥ ಮುದರಾಸಿಗೆ ಹೋಗಿ ಒಂದು ತಿಂಗಳಾಗುತ್ತ ಬಂತು. ಕೆಮಲನಿಗೆ ಪ್ರತಿನಿತ್ಯ ಪತ್ರ ಬರೆಯುವುದು ಅವನ ದಿನಚರಿಯಾಯಿತು. ಶಿಂಗಳ ಮೊದಲನೆಯ ತಾರೀಖು ಕೆಮಲನ ಹೆಸರಿಗೆ ನೂರು ರೂಪಾಯಿ ಮನಿಯಾರ್ದು ಮಾಡಿದ. ಇಂತಹ ಕೈಸೇರಿದ ದಿನ ಕೆಮಲ ಬಹಳ ವಿಶ್ವಾಸ ಪ್ರಾರ್ಥನೆ ಕೊಡ ಪತ್ರ ಬರೆದು

“ನೀವು ಹೋಗಿ ಒಂದು ತಿಂಗಳಾರ್ಯತು. ಮಧ್ಯಮಧ್ಯೇ ಒಂದು ಹೋಗುತ್ತೇನೆಂದು ಹೇಳಿದ್ದಿರಿ. ಇಮ್ಮಿಂದೇ ನನ್ನ ಮರಿತುಬಿಟ್ಟಿರಾ? ನಿಮ್ಮನ್ನು ಬಿಟ್ಟು ನಾನು ಕಾಲ ತಳ್ಳುವುದು ಬಹು ಕಷ್ಟವಾಗಿದೆ. ಒಂದೊಂದು ಕ್ಷೇತ್ರವೂ ಒಂದೊಂದು ಯುಗದಂತೆ ಕಾಣುತ್ತಿದೆ. ಮಧ್ಯ ಸ್ವಲ್ಪ ಬಿಡುವು ಮಾಡಿಕೊಂಡು ಒಂದು ದಿನ ಮಾಟ್ಟಿಗಾದರೂ ಒಂದು ಹೋಗಿ”

ಎಂದು ಪಾಠಿಸಿದ್ದಳು.

ಮದರಾಸು ಬಿಡುವುದು ಶ್ರೀನಾಥಾಗಿಗೆ ಸಾಧ್ಯವಾಗಲ್ಲ. ‘ಪ್ರದರ್ಶನ ಕೃಷಿ’ಯ ಕೆಲಸ ಭರದಲ್ಲಿ ನಾಗಿತ್ತು. ಸಂಪಾದಕೇರು ಕೆಲಸವಲ್ಲಿದೆ ಮುದ್ರಣದ ಕೆಲಸವನ್ನೂ ಅನನ್ನೇ ನೋಡಿಕೊಳ್ಳಬೇಕಾಗಿತ್ತು. ಚೆಟ್ಟಿಯಾರರು ಎಲ್ಲ ವಿಷಯಗಳಿಗೂ ಅವನ ಸಲಪೆ ಕೇಳುತ್ತಿದ್ದರು.

ಚೆಟ್ಟಿಯಾರರ ಕೆಲಸಗಳನ್ನೀಲ್ಲ ಮಾಡಿಕೊಟ್ಟಿಸೇಲೆ ಉಳಿಯುತ್ತಿದ್ದ ವೇಳೆಯನ್ನು ಶ್ರೀನಾಥ ದುರ್ವರಂತ ಮಾಡುತ್ತಿರಲ್ಲ. ಮದರಾಸು ಬಿಡುವುದರೊಳಗಾಗಿ ಎರಡು ಹೋಸ ಕಾದಂಬರಿಗಳನ್ನು ಮುಗಿಸಿ ಹಷ್ಟ ಪ್ರತಿಯನ್ನು ತೆಗೆದುಕೊಂಡು ಹೋಗಬೇಕೆಂದು ನಿಕ್ಷಯಮಾಡಿದ್ದು. ಹಗಲಿರುಳೂ ಅವನಿಗದೇ ಕೆಲಸವಾಯಿತು. ಸಿದ್ರಾಹಾರಗಳನ್ನೂ ಸೀರ್ಕಾಷ್ಟಿಸತ್ತಿಂದಿಗಿದ.

ಒಂದೂನರೆ ತಿಂಗಳು ಕೆಳವುತ್ತಿರುತ್ತಾರೆ. ಕೃಷಿ ಕೆಲಸ ಒಂದು ಘಟ್ಟಕ್ಕೆ ಬಂದಿತ್ತು. ಒಂದು ಕಾದಂಬರಿ ಮುಗಿಸಿದ್ದು. ಮಧ್ಯನ್ನೂ ಕಳೆರಿಗೆ ಬಂದ ಚೆಟ್ಟಿಯಾರರಿಗೆ ವಿನಯಪೂರ್ವಕವಾಗಿ

“ಕೃಷಿ ನೂರುಪುಟಿ ಅಚ್ಚಾಗಿದೆ. ನಾಳೆ ನಾಡಿದ್ದು ಮುದ್ರಣಾಲಯಕ್ಕೆ ರಚಿ. ನಾಡಿದ್ದು ಹೇಗೂ ಭಾನುವಾರ.”

ಎಂದು ಹೇಳಿದೆ. ಈ ಒಕ್ಕಣಿ ಏತಕ್ಕೆ ಶ್ರೀನಾಥ ಹಾಕುತ್ತಿದ್ದಾನೆಂದು ಚೆಟ್ಟಿಯಾರರಿಗೆ ಕೂಡಲೇ ಅರ್ಥವಾಗಲಿಲ್ಲ.

“ಹಾದು. ಏನು ಮಾಡಬೇಕೆಂದು ಹೇಳುತ್ತಿರುವಿರಿ.”

“ನೀವು ಅಪ್ಪಣಿಕೊಟ್ಟಿರೆ ಒಂದೆರಡು ದಿನ ಉರಿಗೆ ಹೋಗಬರುತ್ತೇನೆ ಇನತ್ತು ರಾತ್ರಿ ಹೋರಣು ನಾಳೆ ನಾಡಿದ್ದು ಅಲ್ಲಿದ್ದು ಆಚೆಯ ನಾಡಿರಾತ್ರಿ ಹೋರಣು ಬರುತ್ತೇನೇ.”

“ಇಲ್ಲಿಯ ಕೆಲಸ?”

“ ಎಲ್ಲಾ ಮುಗಿಸಿದ್ದೇನೆ. ಪ್ರಸ್ತಿಗೆ ಮಾತ್ರಾಟರೂ ಕೊಟ್ಟಿದ್ದಾಗ್ನಿದೆ. ಜಿಲ್ಲರಿ ಕೆಲಸವನ್ನೆಲ್ಲ ಸಂಜೀಯೋಳಿಗಾಗಿ ಮುಗಿಸುತ್ತೇನೆ.”

“ ಉಂಗಿ ಹೋದಮೇಲೆ ಒಂದೆರಡು ದಿನದ ತಡವಾಗೇ ಆಗುತ್ತದೆ.”

“ ಟಂಡಿತವಾಗಿ ಆಗುವುದಿಲ್ಲ. ಸೋಮವಾರ ಬೆಳಿಗ್ಗೆ ಎಲ್ಲಿದ್ದರೂ ನಾನು ಮಂದರಾಸು ತಲಪ್ಪತ್ತೇನೆ.”

“ ಹೋಗಿ ಬಸ್ತಿ. ಅದರೆ ಸೋಮವಾರ ಬರುವುದನ್ನು ಮರೆಯಬೇಡಿ. ನೀವು ಭಾನುವಾರ ರಾತ್ರಿಯೇ ಬೆಂಗಳೂರಿನಿಂದ ಹೊರಡಿಕಾಗುತ್ತದೆ.”

“ ಹೋದು.”

“ ಬುಚ್ಚಿಗೆ ಹೆಣ ಬೇಕಾಗತ್ತೇ?”

“ ಬೇಕಾಗತ್ತು. ಸ್ವಲ್ಪ ಮೆಚ್ಚಾಗ ಬೇಕಾಗತ್ತು.”

“ ಎಷ್ಟು?”

“ ಇದುನೂರು ರೂಪಾಯಿ ಕೊಡಲು ಸಾಧ್ಯವೇ?”

“ ಮುನ್ನೂರು ತೆಗೆದುಕೊಳ್ಳಿ.”

“ ಸಾಲುವುದಿಲ್ಲವಲ್ಲ.”

“ ಸಾಲುನೂರು ತೆಗೆದುಕೊಳ್ಳಿ – ಮಾತ್ರಾಸೇಜರಿಗೆ ಹೇಳಿ ಹೋಗುತ್ತೇನೆ. ನೀವು ಹಣ ಅವರಿಂದ ವಡೆಯಬಹುದು”

“ ತುಂಬ ಖಾಸಕಾರವಾಯಿತು”

ಶ್ರೀನಾಥ ಕಳ್ಳೇರಿಯ ಕೆಲಸ ಮುಗಿಸಿಕೊಂಡು ಹೇಬೆಯ ಕಡೆ ರತ್ನಂ ಒತ್ತೆ ಹೋದ. ರತ್ನಂ ಸಾಯಾಯದಿಂದ ನಾಲ್ಕುರು ಅಂಗಷ್ಟಿ ಸೋಡಿ ಹೋಸ ಮಾದರಿಯ ಎರಡು ಕಂಬಿ ಸೀರೆಗಳು, ಅವುಗಳಿಗೆ ಪುರುವ ಕುಪ್ಪು ಸದ ಕಣ ಗಳನ್ನು ಕೊಂಡು, ದಾರಿಯಲ್ಲಿ ಒಂದು ಬುಟ್ಟತುಂಬ ಹಣ್ಣು ಕೊಂಡುಕೊಂಡ. ಬೆಂಗಳೂರಿನ ತನ್ನ ಉಟ್ಟದ ಹೋಟೆಲ್ ಯಜಮಾನವಿಗೆ ತಾನು ಬೆಳಿಗ್ಗೆ ಬರುವುದಾಗಿಯೂ, ರೂಮು ಬಾಗಿಲು ತೆಗೆಸಿ ಶುಚಿ ಮೂಡಿಸಿರಬೇಕೆಂದು ತಾರು ಮಾಡಿದ. ‘ ಕಮಲನಿಗೆ ತಾರುಮಾಡಿ ನಾನು ಬರುವ ವಿಷಯ ತಿಳಿಸಲೇ ವೀಕ್ಷಿಸು ಹೋಚಿಸಿದ.

‘ ಬೆಂದ – ಅವಳಿಗೆ ನಾನು ಬರುವ ವಿಷಯ ತಿಳಿಸುವುದು ಬೇಡ. ಅವಳಿಗೆ ಆಶ್ಚರ್ಯ ಯೋಗಾಗಬೇಕು’

ಎಂದು ಸ್ವಿಧರಿಸಿದ.

ಉಟ್ಟ ಮುಗಿಸಿ ಹೊರಡಲು ನಿಷ್ಠಾನಾಗುವ ವೇಳಿಗೆ ಪ್ರೇಸ್ಪಿಸಿಂದ ನಲವತ್ತೀಂಟು ಪ್ರಾಟಗಳನ್ನು ಪೂರ್ಣ ಬಂದಿತು. ಪೂರ್ಣ ತಂದ ಹುದುಗೆ “ಇದನ್ನು ಈಗಲೇ ನೋಡಿಕೊಡಬೇಕಂತೆ. ನಾಳೆ ನಾಡಿದ್ದು ರಜಂ. ಇವಕ್ಕು ರಾತ್ರಿಯೇ ಇದನ್ನು ಸ್ವೀಕೃತ ಮಾಡುತ್ತಾರಂತೆ.”

ಎಂದು ಹೇಳಿದ. ಶ್ರೀನಾಥನ ಮನಸ್ಸು ಕಡಡಿಹೋಯಿತು. ಆಜ್ಞಾ ಭಂಗನಾಡುದಕ್ಕೆ ತುಂಬ ಬೇಸರವಾಯಿತು. ಪೂರ್ಣ ನೋಡಿಕೊಟ್ಟು ರೈಲು ಹತ್ತುವುದು ದುಸ್ಖಾಧ್ಯಾವಾಗಿತ್ತು. ಏಧಿಯಿಂಥುದಿ ಪ್ರಯಾಣ ಸಿಲ್ಲಿಸಿ ಪೂರ್ಣಿಗೆ ಕ್ಷೇತ್ರದಿಂದಿಂದಿ.

ಪೂರ್ಣ ನೋಡಿ ಮುಗಿಸುವ ವೇಳಿಗೆ ರಾತ್ರಿ ಚತ್ತು ಗಂಟೆಯಾಗಿತ್ತು. ಈ ವೇಳಿಗೆ ರೈಲು ಮದರಾಸಿಗೆ ದೂರದಲ್ಲಿ ಅಂಬತ್ತೂರಿನಲ್ಲಿನ್ನೂ ಆವಡಿಯಲ್ಲೋ ಇದ್ದಿತು.

ರಾತ್ರಿ ಹಾಗೂ ಒಿಗೂ ಕಳೆದ. ಗಂಟೆಗೊಮ್ಮೆ ಎದ್ದು ಗಡಿಯಾರ ನೋಡುತ್ತಿದ್ದ. ಬೆಳಗಾಯಿತು. ಮುಖತೊಳೆದುಕೊಂಡು ರೈಲ್ಸ್ ಸ್ವೇಷನ್ನಿಗೆ ಬಂದು ಟ್ರಾಕ್ಸ್‌ನ್ನಿಂದ ಮಾಡಿಕೊಂಡು ಹೊರಟ್ತಿ.

ಅಂತೂ ಆದಿನ ಬೆಳಗ್ಗೆ, ಮಧ್ಯಾನ್ನವನ್ನು ಶ್ರೀನಾಥ ರೈಲಿನಲ್ಲಿ ಕಳಿಯು ಬೇಕಾಗಿತ್ತು. ರೈಲು ಬೆಂಗಳೂರು ಮುಟ್ಟುವುದು ಶಂಕೆ ಏಳು ಗಂಟೆಗೆ. ಮನಸ್ಸಿನಲ್ಲಿ ಮಂಧಿಗೆ ಮಾಡಿಕೊಂಡ. ನೇರವಾಗಿ ಕಮಲನ ಮನಸ್ಸೇ ಹೋಗುವುದು - ಅಲ್ಲಿಯೇ ಸೀರು ಕಾಯಿಸಿ ಸ್ವಾನ ಮಾಡುವುದು - ಉಟ್ಟ ಮುಗಿಸಿ ರಾತ್ರಿ ಅಲ್ಲಿಯೇ ಕಳೆದು ಬೆಳಗ್ಗೆ ರೊಮುನ ಕಡೆ ಹೋಗುವುದೆಂದು.

ರೈಲು ವೇಗವಾಗಿಯೇ ಹೋಗುತ್ತಿತ್ತು. ಆದರೆ ಅದರ ವೇಗ ಶ್ರೀನಾಥನ ಮನಸ್ಸಿನ ವೇಗ ಮುಟ್ಟುತ್ತಿರಲ್ಲಿ.

ಬೆಂಗಳೂರು ಸ್ವೇಷನ್ನನ್ ದೀಪಗಳನ್ನು ದೂರದಲ್ಲಿ ಕಂಡಾಗ ಶ್ರೀನಾಥನ ಮನಸ್ಸು ಹೊಡೆದುಕೊಳ್ಳಲ್ಲಿತ್ತಾಡಿತು. ಸಾಮಾನುಗಳನ್ನು ತಿಗೆದು ಬಾಗಿಲು ಬಳಿಯಲ್ಲಿಟ್ಟುಕೊಂಡು, ರೈಲು ಸೆಂತೊಡನೆಯೇ ಹೊರಗೆ ಧುಮುಕಿದ.

ಕೂಲಿಯವರ ಕೈಯಿಂದ ಪಾರಾಗ ಹೊರಗೆ ಬಂದು ಒಂದು ಗಾಳಿ ಗೊತ್ತುಮಾಡಿಕೊಂಡು ನೇರವಾಗಿ ಕಬ್ಬಿನ ವೇಟಿಗೆ ಹೊಡಿಸಿದ. ಗಾಳಿ

ಬಂದು ಪ್ರೀಲಿಸ್ ಕೆಲಸ ಮಾಡಿದ್ದ ಬಾಗಿಲುಮುಂದೆ ಸಿಂತಿತು. ಒಳಗೆ ದೀಪ ಶಾಣಲಿಲ್ಲ. ಶ್ರೀನಾಥ ಗಾಡಿಯಂದಿಳಿದು ಅತ್ಯಕ್ಷೇತ್ರದಲ್ಲಿ ಬಾಗಿಲು ನೋಡಿದ. ಬೀಗ ಹಾಕಿತ್ತು. ಅವನ ಮನಸ್ಸು ಕುಸಿದು ಹೋಯಿತು. ಸ್ವಲ್ಪ ಕೊಂಡವ್ಯಾಪಕ ಬಂತು.

“ ಸಿನಿಮಾಗೆ ಹೋಗಿರಬಹುದು. ನಾನು ಬರುವ ವಿಷಯ ತಿಳಿಸಿ ಧ್ವರಿ ಚೆನ್ನಾಗಿತ್ತು”

ಎಂದುಕೊಂಡ. ಸಿನಿಮಾ ಮುಗಿಯುವುದು ಒಂಭತ್ತು ಗಂಟೆಗೆ. ಅಲ್ಲಿಯವರಿಗೆ ಸಾಮಾನುಗಳನ್ನು ಕಮಲನ ಮನೆಯ ಬಾಗಿಲಲ್ಲಿಟ್ಟಿಕೊಂಡು ಕುಳಿತಿರುವುದು ನಗೆಗೇಡು. ಗಾಡಿಯಲ್ಲಿ ಬಂದು ಕುಳಿತು ಶಂಕರಪುರಕ್ಕೆ ಹೋರಣಿಸಿದ.

ನಾರಣಪುನ ಹೋಟೀಲ್ ಮುಂದೆ ಗಾಡಿ ಸ್ವಲ್ಪಿಸಿ ಒಳಕ್ಕೆ ಹೋದ ಶ್ರೀನಾಥನನ್ನು ಕಂಡು ನಾರಣಪುನಿಗೆ ಆನಂದವಾಯಿತು.

“ ಯಾವಾಗ ಬಂದಿರಿ ಸ್ವಾಮಿ.”

“ ಇದೇ ಬರುತ್ತಾ ಇದ್ದೇನೇ ನಾರಣಪುನವರೇ – ನನ್ನ ತಾರು ಬಂತೇ?”

“ ಬಂತ್ತು. ರಾಮು ಕ್ಕೀನು ಮಾಡಿಸಿದ್ದೇನೇ. ಬೀಗದ ಕೈ ನೀವು ತೆಗೆದು ಕೊಂಡು ಹೋಗಿದ್ದಿರಿ – ನಾನು ಬೀಗ ಬಡೆದು ಬೇರೆ ಬೀಗ ಹಾಕಿದ್ದೇನೇ.”

ಎಂದು ಬೀಗದಕ್ಕೆ ಕೊಟ್ಟು

“ ಉಟ ಕಳಿಸಿಕೊಡಲೇ?”

“ ಮೊದಲು ಸ್ವಲ್ಪ ಬಿಸಿಕಾಣಿ ಕಳಿಸಿಕೊಡಿ – ಸ್ವಾನಮಾಡಬೇಕಾಗಿದೆಯಲ್ಲಾ.”

“ ಬಿಸಿಸೀರು ಬಂದು ಬಕ್ಕೆ ಕಳಿಸಿಕೊಡುತ್ತೀನೇ.”

“ ನೀರಿನ ಜತೆ ಉಟವನ್ನೂ ಕಳಿಸಿಬಿಡಿ.”

“ ಆಯ್ದು.”

ರೂಮು ಬಾಗಿಲು ತೆಗೆದುಕೊಂಡು ಶ್ರೀನಾಥ ಒಳಕ್ಕೆ ಬಂದ. ನಾರಣಪು ರಾಮನನ್ನು ಸ್ವಷ್ಟಿಪಾಡಿಸಿದ್ದ. ಶ್ರೀನಾಥನ ಕಾಗದಗಳನ್ನೆಲ್ಲಾ ಮೇಜಿನ ಮೇಲೆ ಜೋಡಿಸಿಟ್ಟಿದ್ದ. ಶ್ರೀನಾಥ ಅವುಗಳ ವಿಳಾಸವನ್ನೊಮ್ಮೆ ನೋಡಿ ಕಾಗದಗಳನ್ನು ಮೇಜಿನ ಮೇಲೇ ಒಗೆದ.

ಕಾಫಿ - ಅದರ ಜತೆ ಸ್ವಾನಕ್ಕೆ ಸೀರು ಬಂತು. ಶ್ರೀನಾಥ ಕಾಫಿ ಈಡಿದು, ಸ್ವಾನಮುಗಿಸಿ ಶುಚಿಯಾದ ಬಟ್ಟೆ ಧರಿಸುವ ವೇಳೆಗೆ ಉಂಟವೂ ಬಂತು.

ಉಂಟ ಮುಗಿಸಿದವನೇ ರೂಮು ಬಾಗಿಲು ಬೀಗ ಹಾಕಿಕೊಂಡು ಗಾಡಿ ಮಾಡಿಕೊಂಡು ಸೀರೆಯ ಗಂಟನ್ನು ಕೈಯಲ್ಲಿ ಒಡಿದು ಹೊರಟ್. ಗಂಟೆ ಒಂಭತ್ತೂರ್ತಿತ್ತು. ಕಮಲನ ಮನೆಯ ಬಾಗಿಲಿಗೆ ಬರುವ ವೇಳೆಗೆ ಒಂಭತ್ತೂ ಕಾಲಾಗಿತ್ತು. ಮನೆಗೆ ಯಃಘಾಪ್ತಕಾರ ಬೀಗ ಮುದ್ರೆಯಾಗಿತ್ತು. ಶ್ರೀನಾಥನ ಮನಸ್ಸು ಧಸಕ್ಕೆಂದಿತು.

“ ಯಾವದಾದರೂ ಉರಿಗೆ ಹೋಗಿರಬಹುದೇ ? ”

ಎಂದು ಯೋಚಿಸಿದ. ಮರುಕ್ಕೊಂಡು

“ ಉರಿಗೆ ಹೋಗುವುದಿದ್ದರೆ ಕಮಲ ಬರೆದು ತಿಳಿನುತ್ತದ್ದುಳು. ಪ್ರಯತ್ನ ಒಂದು ಸಿಕ್ಕುರ್ ನೋಡಿಕೊಂಡು ಇನ್ನೊಂದು ಸಿಕ್ಕುರಿಗೆ ಹೋಗಿದ್ದಾರೆ ”

ಎಂದು ತರ್ಕಿಸಿಕೊಂಡೆ. ಎರಡನೇಯ ಸಿಕ್ಕುರ್ ಮುಗಿಯಬೇಕೆಂದರೆ ರಾತ್ರಿ ಹನ್ನೊಂದುವರೆಗಂಟೆ. ಅಲ್ಲಿಯವರಿಗೆ ತಾನೇನು ಮಾಡಬೇಕೆಂದು ಪಿಚಾರಮಾಡಿ ಸಮಿಂಬಲದಲ್ಲಿದ್ದ ‘ಶಾರದಾ’ ಧಿಯೇಟರಿಗೆ ಹೋಗಿ ಹೊತ್ತು ತಳ್ಳುವುದೇ ಪರಿತನೆಂದು ಸಿಧರಿಸಿದ.

ಶಾರದಾ ಧಿಯೇಟರಿನಲ್ಲಿ ಚಿತ್ರ ಯಾವದೆಂದೂ ನೋಡುವುದಕ್ಕೆ ಶ್ರೀನಾಥ ಪ್ರಯತ್ನಿಸಲಿಲ್ಲ. ಅವನ ಕಣ್ಣುಗಳು ಗಡಿಯಾರದ ಮೇಲೆ ಸೈಟ್ಯಿ ದ್ವಾರ್ತೆ.

ಅಂತೂ ಇಂತೂ ಹನ್ನೊಂದುವರೆಯಾಯಿತು. ಚಿತ್ರ ಮುಗಿಯಿತು. ಶ್ರೀನಾಥ ಎದ್ದವನೇ ನೇರವಾಗಿ ಕಮಲನ ಮನೆಗೆ ಬಂದ. ಮನೆಗೆ ಬೀಗ ವಿರಲಿಲ್ಲ. ಮನಸ್ಸು ಉದ್ದೇಶಗೊಂಡಿತು.

ಬಾಗಿಲು ಒಡೆದ. ಒಳಗಿಸಿಂದ ಮಾರುತ್ತರವಿಲ್ಲ. ಟ್ರೆಲ್ಲಿಸ್ ಕೆಲನ ಮಾಡಿದ್ದ ಬಾಗಿಲು ಕಡೆ ಹೋಗಿ ಬಡಿದ. ಎಂಟು ಹತ್ತು ಸಲ ಬಡಿದ ಮೇಲೆ ಒಳಗಿಸಿಂದ ಭಾಗ್ಯಮೃನ ಧ್ವನಿ ಕೇಳಿಸಿತು

“ ಯಾರು ? ಯಾರಪ್ಪಾ ? ”

“ನಾನೆಮ್ಮು.. ಬಾಗಿಲು ತೀಗೆ.”

“ನಾನು ಎಂದರೆ ಯಾರು? ಹೆಸರು ಹೇಳಿ.”

“ಶ್ರೀನಾಥ...ಶ್ರೀನಾಥ.”

ಶೈಂಟ್ರಿ ದೀಪ ಹೊತ್ತಿನಿ ಭಾಗ್ಯಮ್ಮೆ ಬಾಗಿಲು ತೀಗೆದ್ದು. ಶ್ರೀನಾಥ ಶೈಂಟ್ರಿಯಲ್ಲಿದ್ದ ಕುಚೀಯ ಮೇಲೆ ಕುಳಿತು ಕೈಯಲ್ಲಿದ್ದ ಗಂಟನ್ನು ಮೇಜಿನ ಮೇಲಿಟ್ಟ.

“ಯಾವಾಗ ಬಂದಿರವ್ವು?” ಎಂದು ಕೇಳಿದಳು.

“ಏಳರ ಗಾಡಿಗೆ ಬಂದೆ.”

“ನಾವು ಮನೆಯಲ್ಲಿರಲ್ಲಿ.”

“ಹೌದು. ನಾನು ಸೇರವಾಗಿ ಇಲ್ಲಿಗೇ ಬಂದೆ. ಮನೆ ಬೇಗಕಾಕಿತ್ತು.”

“ಸಿನೇಮಾಕ್ಷೇ ಹೋಗಿದ್ದೇವು.”

“ಬರುವುದಕ್ಕೆ ಯಾಕೆ ಅಮ್ಮ ಹೊತ್ತು. ನಾನು ಒಂಭತ್ತುಕಾಲು ಗಂಟಗೆ ಮತ್ತೆ ಬಂದೆ.”

“ಸಿನೇಮಾ ಬಿಡ್ಡೋದೇ ಹೊತ್ತು ಯ್ಯಾ. ನಡೆದುಕೊಂಡು ನುಸೆಗೆ ಹೋಗೋಣ ಎಂದು ಅಮ್ಮಯ್ಯ ಹೇಳಿದಳು.”

ಎಂದು ಕಮಲನನ್ನು ಎಬ್ಬಿಸುವುದಕ್ಕೆ ಒಳಗೆ ಹೋದಳು. ತಾಯಿ ಮಂಗಳಭರೂ ಏನೋರೆ ಸಿಹಿಸಿನ ಮಾತನಾಡಿಕೊಂಡರು. ಕಮಲ ಎದ್ದು ಬಳ್ಳಲಮನೆಗೆ ಹೋಗಿ ಮುಖ ತೊಳೆದುಕೊಂಡು, ಬೇರೆ ಕುಂಕುಮಪಟ್ಟಿ ಕೊಂಡು ಬಂದು

“ಬರುವವರು ಒಂದು ಶಾಗದ ಬರೆಯಬಾರದಾಗಿತ್ತೀ? ” ಎಂದೆಂಬ.

“ನಿಂದಿದ್ದಂತೆ ಹೊರಿಯಿಬಿಟ್ಟಿ. ನೀವು ಉರಿನಲ್ಲಿಲ್ಲವೇನೋ ಎಂದು ಅನುಮಾನವಾಯಿತು.”

“ಇಮ್ಮ ಹೊತ್ತು ಎಲ್ಲಿಗೆ ಹೋಗಿದ್ದಿರಿ?”

“ನೀವು ಒಂದು ಸೀಕ್ಕರ್ ಸೋಡಿಕೊಂಡು ಇನ್ನೊಂದಕ್ಕೆ ಹೋಗಿ ಬಹುದೆಂದು ನಾನು ‘ಶಾರದಾ’ ಥಿಯೇಟರಿನಲ್ಲಿ ಇಮ್ಮ ಹೊತ್ತು ಕಳಿದು ಬಂದೆ.”

“ಶುಂಬ ಶ್ರಮವಾಯಿಕಃ.”

‘ತ್ರಾಮ ಶರಿಹಾರವಾಯಿತು’ ಎನ್ನುವಂತೆ ಶ್ರೀನಾಥ ಮಂಗಳ್ಯಗೆ ನೆಕ್ಕಿ. ಕವುಲ ಮೇಚಿನ ಮೇಲಿದ್ದ ಗಂಟು ನೊಡಿ

“ಪನದು?” ಎಂದೆಳು.

“ಕೈಗೆ ತೆಗೆದುಕೊಂಡು ನೋಡು.”

ಕವುಲ ಗಂಟು ಕೈಗೆ ತೆಗೆದುಕೊಂಡು ಬಟ್ಟಿ ನೊಡಿ ಶಂಕೇಣಿದಿಂದ “ಅನ್ನು - ಇಲ್ಲಿ ನೋಡೇ - ಸೀರೆ” ಎಂದೆಳು.

ತಾಯೆ ಮಗಳಿಭ್ಯಾರೂ ಸೀರೆ, ಕಣಗಕನ್ನು ಪರಿಕ್ಷಿಸಿ ತಮ್ಮ ಆನಂದ ವ್ಯಕ್ತಪಡಿಸಿದರು.

“ಬ್ರಾಹ್ಮಿ ಆಯಿತ್ತೇ?” ಎಂದು ಕವುಲ ಕೇಳಿದೆಳು.

“ಆಯಿತು. ರಾಜುಗೆ ಹೊಗ್ಗಿ ಬಂದೆ”

ಎಂದು ಹೇಳಿದೆ.

“ಅರ್ಮೋಗ್ಯವಾಂದ್ರಿಯನವ್ವು”

ಎಂದು ಭಾಗ್ಯಮನ್ನು ಕೇಳಿದೆಳು.

“ಇದ್ದನಮ್ಮು”

ಎಂದು ಖತ್ತರಿಸುತ್ತು ರೂಪು ಪ್ರವೇಶಿಸಿದ. ಸ್ವಲ್ಪ ಹೊತ್ತು ಕಳಿದ ಮೇಲೆ ಕವುಲ ಬಾಯಿತುಂಬ ಕಾಂಬಾಲ ಹಾಕಿಕೊಂಡು, ಕೈಯಲ್ಲಿಂದು ಬೇಡ ಪಿಡಿದು ಒಳಕ್ಕೆ ಬಂದೆಳು.

ಬಂದವರೇ ಬೀಡುವನ್ನು ಶ್ರೀನಾಥನ ಭಾಯಿಗೆ ತುರುಕಿ

“ನನ್ನ ನೀವು ಮರೆತಿಲ್ಲ”

“ಹೇಗೆ ಮರೆತೇನು?”

ಕವುಲನನ್ನು ಪಕ್ಕದಲ್ಲಿ ಕೂಡಿಸಿಕೊಂಡು ಎವೆಯಿಕ್ಕದೆ ಅವಳನ್ನೇ ಸೊಡಿದ. ಹೇಗಿದ್ದು ಲೋಹಗೇ ಇದ್ದಳು - ಏನೂ ಷ್ವತ್ಯಾಸವಾಗಿರಲಿಲ್ಲ.

ಕವುಲನ ಮುಖದ ಬಳಿ ಶ್ರೀನಾಥ ಮುಖವಿಟ್ಟುಗ ಆನನ ಮಂಗಿಗೆ ವಿನ್ಮೈ ವಾಸನೆ ಬಿಡಿಯಿತು.

“ಇದೇನು ಕವುಲ ವಾಸನೆ?” ಎಂದು ಕೇಳಿದ.

“ಏನೂ ಇಲ್ಲವಲ್ಲ”

“ನಿನ್ನ ಬಾಯಲ್ಲಿ ಏನೂ ವಾಸನೆ ಬರುತ್ತಿದೆ.”

“ಮಾರು ನಾಲ್ಕು ದಿವಸದಿಂದ್ ಸೀತವಾಗಿ ನೆಗಡಿಯಾಗಿತ್ತು. ತಮ್ಮ ಛೆನಧ ತಂದುಕೊಟ್ಟಿಳ್ಳ ಚು – ಅದರ ವಾಸನೆ ಇರಬೇಕು.”

“ಬ್ರಾಹ್ಮಂದಿ ವಾಸನೆ ಇದ್ದ ಹಾಗಿದೆಯಲ್ಲಾ.”

“ಹೌದು. ನನಗೂ ಹಾಗೇ ಅನ್ನಿಸಿತು. ಹಾಳು ಛೆವಧದಲ್ಲಿ ಕಾಷ್ಟರು ಬ್ರಾಹ್ಮಂದಿ ಬೆರಸಿದ್ದನೋ ಏನೋ?”

“ಬ್ರಾಹ್ಮಂದಿ ಬೆರತ ಛೆನಧ ಕುಡಿದಿರುವೆಯೋ, ಒರ್ವ ಬ್ರಾಹ್ಮಂದಿಯನ್ನೋ ಕುಡಿದಿರುವೆಯೋ ನಿಜ ಹೇಳಬಾರದೇ?”

“ನನ್ನ ಮಾತಿನಲ್ಲಿ ಅನುನಾನವೇ? ನಾನು ಬ್ರಾಹ್ಮಂದಿ ಮುಟ್ಟು ಶೈನೇಯೇ?”

“ಸ್ತ್ರೀಮಾಣವಾಗಿ....”

“ಸ್ತ್ರೀಮಾಣವಾಗಿ....ಇದೇಕೆ ಅನುನಾನಪಡುವಿರಿ?”

“ಇಲ್ಲ....ಚೆನ್ನಾ...ತಪ್ಪಾಯಿತು....ಕ್ವಮಿಸು”

ಎಂದು ಅವಳನ್ನು ಉದ್ದೇಶಿಸಿದ್ದಿಂದ ಅಪ್ಪಿ ಚುಂಬಿಸಿದ.

ಚೆಳಿಗೆ ಕಾಫಿ, ಉಪಾಹಾರ ಸ್ವೀಕರಿಸುವಾಗ ಶ್ರೀನಾಥ

“ನಿನಗೋಷ್ಠರ ಮದರಾಸಿನಿಂದ ಸ್ವಲ್ಪ ಹಣ್ಣು ತಂದಿದ್ದೆ.”

“ಬುಟ್ಟೆ ಎಲ್ಲಿ?”

“ರೂಪಿನಲ್ಲಿದೆ. ಬುಟ್ಟೆ ಪ್ರಿಯಕೊಂಡು ರಾತ್ರಿ ಎಲ್ಲಿ ಓಡಾಡಲಿ ಹೇಳು.”

“ನಿಮಗೆ ತುಂಬ ತೊಂದರೆಯಾಯಿತು.”

“ಸಿಸಿಮಾ ಸ್ವಲ್ಪ ಕಡಿಮೆ ಮಾಡುವುದು ಒಳ್ಳೆಯದಲ್ಲವೇ?”

“ಅಮೃತನನ್ನ ಮಾತು ಕೇಳಬೇಕ್ಕಲ್ಲ.”

ಶ್ರೀನಾಥ ಜೀಬನಿಂದ ಪರ್ಸಾರ್ತಿಗೆದು ಎಣಿಗಿ ಕಮಲನ ಕ್ಷೇಗೆ ನೂರ್ತ್ಯ ನತ್ತು ರೂಪಾಯಿಗಳನ್ನಿತ್ತು.

“ನಾನು ಮಾನತ್ತು ಇಟ್ಟುಕೊಂಡಿದ್ದೇನೆ ಇನತ್ತು ನಾಳೆಯ ಬಂಚಿಗೆ. ಈ ಹಳ ನಿನ್ನಲ್ಲಿರಲಿ. ನಾನು ಹೋಗುವಾಗ ರೈಲು ಬಂಚಿಗೆ ಇಪ್ಪತ್ತ್ಯಾದು ರೂಪಾಯಿ ಕೊಡುವೆಯಂತೆ.”

“ಇದೇನು ಆಗಲೇ ಹೋಗುವ ನಾತಾಡುತ್ತಿರುವಿರಿ.”

“ನಾನು ಭಾನುವಾರ ರಾತ್ರಿ ಹೊರಡಲೇ ಬೇಕು. ಸೋಮವಾರ ಚೆಳಗ್ಗೆ ಕೆಲಸದ ಮೇಲೆ ಹಾಜರಾಗಬೇಕು.”

“ಒಂದು ವಾರವಾದರೂ ಸಿಲ್ಲಲು ಸಾಧ್ಯವಿಲ್ಲವೇ ?”

“ವಾರ ನೀಂತರೆ ಚಿಟ್ಟೆಯಾರರು ನನಗೆ ನೇಣು ಹಾಕಿಬಿಡುತ್ತಾರೆ.”

“ಆಗ ಹೋದರೆ ಮತ್ತೆ ಬರುವುದು....”

“ಇನ್ನು ಒಂದೂವರೆ ತಿಂಗಳಿಗೆ ನನ್ನ ಕೆಲಸ ಮುಗಿದೇ ಹೋಗುತ್ತದೆ. ಮಥ್ಯ ಸಾಧ್ಯವಾದರೆ ಏಗೇ ಒಂದು ಹೋಗುತ್ತೇನೆ.”

“ಇನ್ನು ಮೇಲೆ ಜೀರೆ ಉರಿನಲ್ಲಿ ಕೆಲಸ ಮಾಡುವುದಕ್ಕೆ ಒಪ್ಪಿಕೊಳ್ಳ, ಬೇಡಿ.”

“ಇಲ್ಲ - ನನ್ನ ರಾಣಿ. ಆಗ ರೂಪಿನ ತನಕ ಹೋಗಿ ಬರುತ್ತೇನೆ. ಒಂದು ಬಂಡಿ ಕಾಗದಗಳು ಬಂದು ಬಿಡ್ಡಿವೆ. ಸೋಡಿಕೊಂಡು, ಹೆಚ್ಚಿನಬ್ಯಾಪ್ತಿ ತೀಗೆದುಕೊಂಡು ಬಂದುಬಿಡುತ್ತೇನೆ.”

“ಎನ್ನು ಹೊತ್ತಿಗೆ ಬರುವಿರಿ.”

“ಹನ್ನೆರಡರೂಗೇ ಬರುತ್ತೇನೆ. ನನ್ನ ಉಟಕ್ಕೆ ಶಾಯಬೇಡಿ.”

“ಏಕೆ”

“ಏಕೆಂದರೆ ! ನಾನು ಉಟಮಾಡಿ ಬರುತ್ತೇನೆ.”

“ಇಲ್ಲಿಗೇ ಒಂದು ಉಟಮಾಡಿದರಾಗದೇ ?”

“ಸಿಕ್ಕಿ ಏಕೆ ?”

ಕಮಲನ ಕಣ್ಣುಗಳಲ್ಲಿ ಸೀರು ತುಂಬಿತು.

“ಹೋಗಿ - ಏನೇನೋ ಹೊಸಮಾತು ಆಡುವಿರಿ. ಇಲ್ಲಿ ಇರುವುದೂ ನಿಮ್ಮ ಅನ್ನವೇ ಅಲ್ಲವೇ ?”

“ಹಾಗೆ ನಾನು ಭಾವಿಸಿ ಅಹೆಂಕಾರಪಡುತ್ತಿಲ್ಲ. ಎಲ್ಲಿ ಇರುವುದೂ ಹೇಳರ ಅನ್ನ. ಕೊಡುವುದಕ್ಕೆ ನಾನು ಯಾರು ?”

“ಬರುವಿರಷ್ಟೇ !”

“ಬರುತ್ತೇನೆ. ತಡವಾದರ ಶಾಯಬೇಡಿ”

ಎಂದು ಹೇಳಿದ.

ಕರುವಲನ ಮುಗ್ದ ಸ್ವಭಾವ, ಅಕೃತ್ಯಮ ಪ್ರೇಮ ಅವನ ಹೃದಯಪನ್ನು ಮರೆಗೊಂಡಿತು.

‘ಅವಳ ಹೇಗೆ ಯಾರು ಏನು ಹೇಳಿದರೆನು? ಎಲ್ಲ ಅನೂಯೆಯ ಮಾತ್ರ. ಕರುವಲ ಅವರೂಪವ್ಯಕ್ತಿ – ಕೆಸರಿನ ಕವಾಲ’

ಎಂದು ಭಾಷಿಸಿಕೊಂಡ.

ಧಾರಾಯಲ್ಲಿ ನಡೆದು ಹೋಗುತ್ತಾ ಒಂದಿನ ರಾತ್ರಿಯ ಮಾತ್ರಕ್ಕಿ ಸೆನಪಿಗೆ ಬಂದಿತು. ಹಾನಿಸ್ಟು ವಾಯುಕುಲಗೊಂಡಿತು.

‘ಕರುವಲ ನನಗೆ ಮಳ್ಳು ಹೇಳಿದಳೇ. ಬಾಯ್ದಿಂದಿ ಕುಡಿದ್ದು ಹೊಸಿದ್ದ ವೆಂದು ಮರೆಮಾಡಿದಳೇ?’

ಎಂದು ಪ್ರಶ್ನಿಸಿಕೊಂಡ. ಹುರುತ್ತಣಿನೇ ತಾನೇ

‘ಥಿ! ಸುಳ್ಳು ಏತಕ್ಕಾಗಿ ಅವಕು ಹೇಳಬೇಕು. ಹೊಸಿದ್ದ ಅಕ್ಷರಗಳು ಬಾಯ್ದಿಂದಿ ಸೇರಿಸಿಕೊಡುವುದೇನೂ ಹೋಸದಲ್ಲ. ಅವಳ ಬಗ್ಗೆ ಇಳ್ಳಿದ ಸಲ್ಲಿದ ಅನುವಾನ ನಾನೇಕೆ ತಳೆಯಬೇಕು’

ಎಂದು ಸಮಾಧಾನಮಾಡಿಕೊಂಡ.

ಬಸ್ಸಿನಲ್ಲಿ ಹೋಗುವುದಕ್ಕಿಂದು ಮಾರ್ಕೆಟ್‌ ಬಳಿ ಬಂದು ಬಸ್ ಕಾಯುತ್ತ ನಿಂತ. ಯಾರೀಗೇ ಮಾತನಾಡಿಸಿದ ಹಾಗಾಯಿತು. ಶ್ರೀನಾಥ ಮಾತನಾಡಿಸಿದವನ ಕಡೆ ತಿರುಗ

“ನೈನೋ ನಾಗರಾಜ, ಇಲ್ಲದ್ದಿ.” ಎಂದು ಕೇಳಿದ.

“ಹೀಗೆ ಮಾರ್ಕೆಟ್‌ಗೆ ಬಂದಿದ್ದೆ. ನಿಮ್ಮನ್ನು ನೋಡಿ ಮಾತನಾಡಿಸುವ ಎಂದು ಬಂದೆ ಎಲ್ಲವೂ ಕಾಣಲಿಲ್ಲ – ಇಮ್ಮ ದಿನ ಎಲ್ಲಿಗೆ ಹೋಗಿದ್ದಿರಿ?”

“ಉರಿನಲ್ಲಿರಲಿಲ್ಲ ನಾಗರಾಜ.”

“ಯಾವ ಉರಿಗೆ ಹೋಗಿದ್ದಿರಿ?”

“ಮದರಾಸಿಗೆ.”

ಬಸ್ಸು ಬರಲಿಲ್ಲ ನಾಗರಾಜನೂ ಬಿಟ್ಟು ಕದಲುವ ಹಾಗೆ ಕಾಣಲಿಲ್ಲ. ಶ್ರೀನಾಥ ನಡೆದೇ ರೂಪೀನ ಕಡೆ ಹೂರಟ. ನಾಗರಾಜ ಅವನನ್ನು ಹಿಂಬಾಲಿಸಿದ.

“ಇನ್ನು ವಿಶೇಷ ನಾಗರಾಜ. ವನ್ನೆಯಲ್ಲಿ ಎಲ್ಲರೂ ಹೇಠೆನ್ನೇ?”

“ಹೋ ! ಇದ್ದಿಲಿ. ಸೀವು ನಮ್ಮನ್ನು ದೂರಮಾಡಿದಿರಿ”

“ನಮ್ಮತ್ವಮೃಗಿನಿಗೆ ನನ್ನ ಮೇಲೆ ತುಂಬ ಕೋಪವಿರಬಹುದು.”

“ಮೊದಲು ಇತ್ತು. ಈಗೆನೂ ಇಲ್ಲ. ಮನೆಯ ಶ್ರದ್ಧೆ ಬಸ್ಸಿ”

“ಆಗಲಿ - ನಾನು ಪ್ರಣಾ ಮಂದರಾಹಿಗೆ ಹೋಗಬೇಕಾಗೆ. ಬ್ರಿಂದಿರುಗಿದ ಮೇಲೆ ಬರುತ್ತೇನೆ.”

ನಾಗರಾಜ ಯೋಚನೆಮಾಡುತ್ತಾ

“ನನು ಮಾಡಿಕೊಂಡು ಬಿಟ್ಟರವಾಗ್ಗೆ !” ಎಂದ.

“ಷಟ್ಕೆ ನಾಗರಾಜ.”

“ಹಕ್ಕಿಯ ಹಾನಿದ್ದು ಸೀವು, ಸಂಭರದೇಶಗೆ ಹೋಗಿ ಸೇರಿಕೊಂಡು ಬಟ್ಟಿರಲ್ಲ.”

“ದಿನಕ್ಕೊಂಡೊಂದು ಶಂಸಾರ ವಾಡುವ ಜಾಯಮಾನ ನನ್ನದಲ್ಲ ನಾಗರಾಜ. ನಾನು ಬಯಸುವುದು ಶ್ರಂಗಾರವನ್ನೇ ಹೊರತು - ಬರಿ ಕಾಣುವನ್ನಲ್ಲ.”

“ಈನ್ನನ್ನು ಅಥವಾಡಿಕೊಳ್ಳುವವರು ಎಷ್ಟು ಜನ ಇದ್ದಾರವಾಗ್ಗೆ ಈ ಅಂಶಿಕದಲ್ಲಿ.”

“ನನ್ನ ಪುಸ್ತಕ ಯಾವಾದಾದರೂ ಓದಿರುವೆಯಾ ?”

“ಎಲ್ಲಾ ಓದಿದ್ದೇನೆ. ನನಗೇಂದು ಪುಸ್ತಕ ಕೊಡವಾಗ್ಗೆ.”

“ಆಗಲಿ. ಅದಕ್ಕೇನು ?”

ಇಬ್ಬರೂ ಮಾತನಾಡಿಕೊಂಡು ರಾಮು ಸಮಾಧಿಸಿದ್ದು. ನಾಗರಾಜ ಹೋಗುವ ಚಿನ್ನೆಯನ್ನೇ ತೋರಿಸಲಿಲ್ಲ.

ಶ್ರೀನಾಥ ರಾಮಿನ ಬೀಗ ತೆಗೆದು

“ಒಳಕ್ಕೆ ಬಳ್ಳ”

ಎಂದ. ನಾಗರಾಜ ಒಳಹೊಕ್ಕು ಸೆಲದಮೇಲೆ ಹಾಸಿದ್ದ ಜಮಿಂದಾರನಿಂದ ಕುಳಿತ್ತ.

“ಕಾಫಿ ಅಯಿತೇನೋ ?” ಎಂದು ಶ್ರೀನಾಥ ಕೇಳಿದೆ.

“ಎಲ್ಲಿ ಬಂತಪ್ಪ.”

“ನೀನೇ ಹೋಗಿ - ಈ ಮೂಲೆಯಲ್ಲಿರೋ ಹೊಟ್ಟೀಲನಲ್ಲಿ ಏನು

ಬೇಕೋ ತಿಂದು, ನನಗೆ ಕಾಫಿ ತಿಗೆಸಿಕೊಂಡು ಬಾ.. ಹಾಗೇ ಎರಡುಪಾಣ ಪ್ಲೇಯರ್ಸ್ ಸಿಗರೀಟ್ ತೆಗೆದುಕೊಂಡು ಬಾ.”

“ ದುಡ್ಡು ಹಿ”

“ ದುಡ್ಡೆ ನು ಬೇಡ. ನನ್ನ ಹೆಸರು ಹೇಳು ”

ಎಂದು ಒಂದು ಜೀಪಿಯಲ್ಲಿ ಗುರುತು ಹಾಕಿಕೊಟ್ಟು.

ತ್ರೀನಾಥನಿಗೆ ಕೃತುಂಬ ಕೆಲಸವಿತ್ತು. ಈ ಹೊತ್ತಿನಲ್ಲಿ ನಾಗರಾಜ ಒಕ್ಕರಿಸಿದೆಲ್ಲಾ ಎಂದು ಯೋಚಿಸುತ್ತಿದ್ದು. ತನ್ನ ಟಿಪಾಲು ಒಡೆದು ನೋಡಲಾರಂಭಿಸಿದ.

ಸ್ವಲ್ಪ ಹೊತ್ತಿನಲ್ಲಿ ಸಿಗರೀಟ್ ಪಾಕೆಟ್‌ಗಳನ್ನು ಕೃಯಲ್ಲಿ ಬಿಡಿದು ಕಾಫಿ ತಿಗೆಸಿಕೊಂಡು ನಾಗರಾಜ ಬಂದ.

ಕಾಫಿ ಮುಗಿಸಿ ಮಾಣಿಯನ್ನು ಕಳುಬಿಸಿ ನಾಗರಾಜನಿಗೆ ಬಂದು ಪಾಕೆಟ್ ಕೊಟ್ಟು ಶ್ರೀನಾಥ ಸಿಗರೀಟ್ ಹಚ್ಚಿ ಕುಳತ.

“ ಈಗೆನು ಬರೆಯುತ್ತಿರುವಿರಿ ?”

“ ಇನ್ನೊಂದು ಕಾದಂಬರಿ ಮುಗಿಸಿದ್ದೀನೇ.”

“ ನಿಮ್ಮ ಪುಸ್ತಕಗಳಿಲ್ಲ ನನಗೆ ಬೇಕು.”

ಕೃಗೆ ಸಿಕ್ಕಿದ ಪುಸ್ತಕಗಳನ್ನು ಜೋಡಿಸಿ ಶ್ರೀನಾಥ ನಾಗರಾಜನಿಗಿತ್ತು.

ನಾಗರಾಜ ಅವುಗಳ ಪುಟ ತಿರುವಿಹಾಕುತ್ತಾ

“ ಬಹಳ ಚಿನ್ನಾಗಿ ಬರೆಯುತ್ತಿರಿ. ಹೀಗೆ ಬರಯುವವರನ್ನು ನಾನು ನೋಡಿಯೇ ಇಲ್ಲ.”

“ ಇನ್ನು ಇಟ್ಟು ಓದುತ್ತೀರೆಯೆಂದು ನನಗೆ ಗೊತ್ತಿರಲ್ಲಿ ನಾಗರಾಜ.”

“ ಶಾಂಥಾಷ್ಯ ಮನಗೆ ಬಸ್ಸಿ. ಹೊಸ ಹುಡುಗಿ ಬಂದಿದೆ. ಅವಳ ಮುಂದೆ ಕೆವಲ ಒಂದು ಕಾಡುಕಲ್ಲಿನ ಹಾಗೆ ಕಾಣುತ್ತದೆ.”

“ ನನಗೆನೂ ಬೇಕಾಗಿಲ್ಲ ನಾಗರಾಜ. ಇನ್ನು ಮೇಲೆ ಅಂಥ ಪ್ರಸ್ತಾಪ ನನ್ನ ಹತ್ತಿರ ಮಾಡಬೇಡ.”

“ ಕೆವಲ ಯಾವ ಘನ ಗರತಿಂತ ನಂಬಿಕೊಂಡಿದ್ದೀರಿ.”

ನಾಗರಾಜನ ಮಾತು ಶ್ರೀನಾಥನ ಹ್ಯಾದಯಕ್ಕೆ ಶಲ್ಯ ನೆಟ್ಟಿಂತಾಯಿತು. ಮನಸ್ಸಿಗಾದ ಉದ್ದೇಶವನ್ನು ತಡೆದುಕೊಂಡು

“ ಹಾಗಂದರೇನು ನಾಗರಾಜ. ಅವಳು ನನ್ನ ಪಿನಯೆದಲ್ಲಿ ಯಾನ ಅವಚಾರವನ್ನು ಮಾಡಿಲ್ಲ.”

“ ಸಿಮಗಂತಲೂ ನಾವು ಹೊದಲು ಅವಳನ್ನು ಕಂಡದ್ದು.”

“ ಇರಬಹುದು. ನಿಮಗೆ ಅವಕು ಹತ್ತರ ಜತಿಯ ಹಸ್ನೋಂದನೆಯ ಹೆಣ್ಣು - ನನಗೆ ಹಾಗಲ್ಲವಲ್ಲಾ.”

“ ಇದೇ ನೀವು ಮಾಡಿಕೊಳ್ಳುತ್ತಿರುವ ಆತ್ಮವಂಚನೆ.”

“ ಆತ್ಮವಂಚನೆ. ಜಗತ್ತಿನಲ್ಲಿ ಯಾರನ್ನೂ ನಂಬಬಾರದೇ ?”

“ ಕಮಲನ ರಕ್ತವೇ ಕೆಟ್ಟ ರಕ್ತ. ಅದರಲ್ಲಿ ಧಮ್ರ, ಸೀತಿ, ಸ್ತ್ರಿರಚಿತ್ತ ಹುಡುಕಿದರೆ ತಪ್ಪು ಯಾರದು ?”

“ ಅವಳು ವಂಚಕಳೇ - ಸತ್ಯ ಹೇಳು ನಾಗರಾಜ. ನಿಮ್ಮ ಮನೆಗೆ ವುನೇ ಬಂದಿದ್ದ ಹೇ ?”

“ ಇಲ್ಲ. ಅದಕ್ಕಿಲ್ಲ ನಾನು ಹೇಳಿದ್ದು. ಲೋಕಾಭಿರಾಮವಾಗಿ ಹೇಳಿದೆ ಅವೈ. ನಾಳ ನೀವು ಪಶ್ಚಾತ್ಯಾಸ ಪಡೆಬಾರದು ಎಂದು ಮುನ್ನೊಂದಿಕೆ ಕೊಟ್ಟೇ.”

“ ಈ ಮಾತ್ರ ದಿಬ್ಬವೇ ?”

“ ನಿಮ್ಮಿಳ್ಳಿ ಸುಳ್ಳಿ ಏಕೆ ಹೇಳಲಿ.”

ಶ್ರೀನಾಥ ಪರಮಾತ್ಮಾದದೆ ಕಸೆಯಿಂದ ವಾದುರೂಪಾಯಿ ತೆಗೆದು ನಾಗರಾಜನ ಕೃಯಲ್ಲಿಟ್ಟು

“ ನೀನು ಹೇಗು ನಾಗರಾಜ. ಸನಗೆ ತುಂಬ ಕಂಲಸವಿದೆ”

ಎಂದು ಹೇಳಿದ.

ನಾಗರಾಜ ಅನುಮಾಸಿಸುತ್ತ ಶಲ್ಲಿಂದ ಶಾಲು ತೆಗೆದ.

ಶ್ರೀನಾಥನಿಗೆ ಕೆಲಸ ಬೇಡವಾಯಿತು. ಪತ್ರಗಳ ರಾಶಿಯನ್ನು ಮೇಜಿನ ಮೇಲಿ ಒಗೆದು ವಿಚಾರಮಾಡುತ್ತ ಮಲಗಬಿಟ್ಟು. ಅವನ ತಲೆಯಲ್ಲಿ ಒಂದೇ ಪ್ರಶ್ನೆ ‘ ಕಮಲ ವಂಚಕಳೇ ?’ ಮಲಗುವುದೂ ಸಾಧ್ಯನಾಗಲಿಲ್ಲ. ಎದ್ದು ಬಟ್ಟಿ ಹಾಕಿಕೊಂಡು ಹೊರಗೆ ಹೊರಟುಬಿಟ್ಟು.

ಮನಸ್ಸೀ ಸುತ್ತಾಡಿ, ದೇಹಕ್ಕೆ ದಣವು ಮಾಡಿಕೊಂಡು ಉಮಿಗೆ

ಬಂದು ಮಳಗಿಬಿಡಲು ಸಿಕ್ಕೆಯಿಸಿದ. ನಾಗರಾಜ ತಲೀಯಲ್ಲಿ ಕಾಕಿದ್ದ ಕೇಳಿ
ವನ್ನು ಹೊರಗೆ ಹಾಕಲು ಪ್ರಯತ್ನಿಸಿದ.

ಅದರೆ ಅದೇ ಮಾತು - 'ನಾಳೆ ಸೀಪ್ತ ಪಶ್ಚಾತ್ತಾಪ ಪಡಬಾರದು -
ಮುಸ್ತೇಚ್ಚಿರಿಕೆ ಕೊಟ್ಟಿ' - ಈ ಮಾತು ಪದೇ ಪದೇ ಬಂದು ಶ್ರೀನಾಥನ
ಮನಸ್ಸನ್ನಷ್ಟು ಲಾಘವಿತ್ತಾತ್ತು.

ಒಂದರಹೇಲೊಂದು ಸಿಗರೀಟ್ ಮುಗಿಯುತ್ತೆ ಬಂತು ಕಡಡಿ
ಹೋಗಿದ್ದ ಮನಸ್ಸು ತಿಳಿಯಾಗಲೊಲ್ಲಾದು.

'ಕಮಲನೂ ವಂಚಕಳೇ! ಅವಕೂ ನನ್ನ ಸಂಭಕೆಗೆ ದೊರ್ಕೆ
ಬಗೆಯುವಳೇ!

'ಕಮಲನ ರಕ್ತಪ್ರಮೇ ಕಟ್ಟುರಕ್ತ. ಅದರಲ್ಲಿ ಧರ್ಮ, ಜೀವ, ಸ್ವರಚಿತ್ತ
ಹಂಡುಕಿದರೆ ತಪ್ಪು ಯೋರೆದು?'

ಮನುಷಯನ್ನೆ ರಿಯುವ ನಾಗರಾಜನ ಮಾತು.

'ಬಯಸಿ ಬಯಸಿ ಮದರಾಸಿನಿಂದ ಓಡಿಬಂದುದು ಇದಕ್ಕಾಗಿಯೇ?
ಆ ಮಾತುಗಳನ್ನು ಕೇಳುವುದಕ್ಕಾಗಿಯೇ? ಕನಸಿನ ಕನ್ನಡಿಯನ್ನು ಒಡೆದ,
ಜೂರು ಜೂರು ಮಾಡುವುದಕ್ಕಾಗಿಯೇ?'

ತಟ್ಟಿನೆ ಶ್ರೀನಾಥನ ಮನಸ್ಸಿಗೆ ಬೀಳಿಕು ಮಾಡಿದಂತಾಯಿತು ಕ್ಷೇತ್ರಾಲ
ಮನಸ್ಸು ಸ್ಥಿರವಾಯಿತು. ಗಣಿತಜ್ಞನಂತೆ ಸಾವಕಾಶವಾಗಿ ತನ್ನ - ಕಮಲನ
ಪರಿಷಯದ ಹೊದಲು ದಿನದಿಂದ ಅಂದಿನವರಿಗಾದ ಫಟ್ಟಿನಾವಳಿಗಳನ್ನು
ಕುರಿತು ಆಲೋಚಿಸಿದ

'ಕ್ಷಮೆಲ ಮುತ್ತಮುನೆ ಮನೆಗೆ ಹೋಗುತ್ತಿಲ್ಲ. ಅವಕು ಹೋಗಿದ
ಹಾಗೆ ಮಾಡಿದನೆಂದು ನನ್ನ ಮೇಲೆ ಮುತ್ತಮುನ್ನಿಗೂ, ನಾಗರಾಜಸ್ವಗೂ
ಕೋಪ. ಏನಾದರೂ ಮಾಡಿ - ಎಮ್ಮೆ ಮಳ್ಳು ಬೀಕಾದರೂ ಹೇಳಿ ನಮ್ಮೆ
ಸಂಬಂಧಕ್ಕೆ ತುಂಡು ಹಾಕಿದರೆ ಮುಂದೆ ತಮ್ಮ ಕೆಲಸ ಸಾಧಿಸಿಕೊಳ್ಳಬಹುದು -
ಎಂದಿನಂತೆ ಕಮಲನ ರೂಪ ಯೋನ್ವನ ಮಾರಿ ಹೊಟ್ಟಿ ತುಂಬಿಕೊಳ್ಳಬಹುದು.'

ಆ ವಾದಸರಣೆ ಶ್ರೀನಾಥನ ಮನಸ್ಸನ್ನು ತುಸು ಹೆಗುರಗೊಳಿಸಿತು.

ಎಡ್ಡವನೇ ಬೇಗಬೇಗ ರಾಮಿಗೆ ಬಂದು, ಹೆನ್ನೀನ ಬುಟ್ಟಿ ತೆಗೆದುಕೊಂಡು ಕರುಲನ ಮನೆಗೆ ಹೋದ.

ಹೋದ ಮೊತ್ತಿಗಿಂತಲೂ ಮುಂಜಿ ಬಂಡ ಶ್ರೀನಾಥನನ್ನು ನೋಡಿ ಕರುಲ ಅಶ್ವಯಹಳ್ಳಿಗೂಂಡಳು. ಅವಳ ಮುಖದಲ್ಲಿ ಹನ್ ತೇಲಿತು.

“ ಬಂದು ಒಂದೂವರೆ ಗಂಟಿಯಾಗುತ್ತದೆಂದಿರಿ.”

“ ಹೋದ್ದೇ. ರಾಮಿನಲ್ಲಿ ಸ್ವಿಲ್ಲಲು ಮನಸ್ಸಾಗಲ್ಲಿ— ಅಡಿಗಯೂ ಯಿತ್ತೀ ?”

“ ಅದರಾಗೇ. ಅಮೃತ ಮಾಡುತ್ತಿದ್ದಾಳೆ. ಕಾಷಿ ಮಾಡಿಕೊಡಲೇ ?”

“ ಪ್ರೇಡ ಈಗ ತಾನೇ ಕುಡಿದು ಬಂದೇ— ದಾರಿಯಲ್ಲಿ ನಾಗರಾಜ ನೀಕ್ಕಿದ್ದು— ರಾಮಿನವರಿಗೆ ಬಂದಿದ್ದಿದ್ದು.”

ಕರುಲನ ಮುಖ ವಿವರವಾಯಿತು. ಹೆಚ್ಚೆಯ ಮೇಲೆ ಶಣ್ಣಿಗೆ ಚಿನ್ನರು ಹನಿಗಳು ಕಾಲೆಸಿಕೊಂಡವು.

“ ತಲ್ಲಿಗೆ ಯಾವಾಗಲಾದರೂ ಬಂದಿದ್ದನೇ ?” ಎಂದು ಶ್ರೀನಾಥ ಕೇಳಿದೆ.

“ ಒಂದು ಸಲಹ್ವರ್ತೀ ಎರಡು ಸಲಹ್ವರ್ತೀ ಬಂದಿದ್ದು. ಮುತ್ತನ್ನುನ್ನಿಂದ ಬಂದಿದ್ದಳು.”

“ ಮನೆಗೆ ಬಾರೆಂದು ಕರೆದರೇ ?

“ ಕರೆದರು. ಸಾಮು ಹೋಗಲಿಲ್ಲ.”

ಶ್ರೀನಾಥ ಮಾತು ಬೆಳಸಲಿಲ್ಲ.

“ ನಾಗರಾಜ ಏನು ಹೋದ.”

“ ಹೋಗಲಿ. ಅವನಮಾತು ಕಟ್ಟಿಕೊಂಡೇನು ?”

“ ಇಲ್ಲ— ಸೀವು ಹೋಳಿಲೇಬೇಕು.”

“ ನಾಬಿರುವುದು ಒಂದು ದಿನವ. ಇದೇ ಪಂಚಾಯಿತಿಯಾಗಬೇಕೇ ?”

“ ನನ್ನ ವಿಚಾರ ಅನುಮಾನ ಇಟ್ಟಿಕೊಂಡು ಸೀವು ಖಾರಿಗೆ ಹೋಡಿ ನಿಪಂಗೆ ಸಮಾಧಾನವಾಗಿರುತ್ತದೆಯೇ.....ನನಗೆ ಸಮಾಧಾನವಾಗಿರುತ್ತದೆಯೇ ?”

“ ಅವನು ವಿವರಿಜ ಬಿತ್ತಿಬೇಕಾದುದು ಸಹಜವಾಗಿಯೇ ಇದೆ ?”

“ ಹೋಗೇ ?”

“ನನ್ನ ಅಡ್ಡಿತಾನೇ ಸೀನು ಮುತ್ತಮ್ಮನ ಮನಗೆ ಹೋಗದಂತೆ ಮಾಡಿರುವುದು.”

“ಸೀನು ಹೇಳಿದ್ದು. ನಾನ್ಯಾಯವೆಂದು ತೊರಿದುದರಿಂದಲೇ ನಾನು ಹೋಗದೆ ಇರುವುದು.”

“ಇದನ್ನು ಮನಸ್ಸಿನೆಂದು ಹೇಳಿತ್ತಿರುವೆಯಾ ?”

“ಯಾವ ದೇವರ ಮೇಲೆ ಆಣಿಮಾಡಿ ಹೇಳಲಿ. ಸೀನು ನನಗೆ ಯಾವದಕ್ಕೆ ಕಣನ್ನೆಮಾಡಿರುವಿರಿ ?”

“ನಾನೇನು ಮಹಾ ಮಾಡಿರುವುದು ?”

ಕಮಲ ಶ್ರೀನಾಥನ ಹೆಚ್ಚಿದ ಸರಿದು ಅವನ ಮುಂಗುರುಳು ನೇವರಿ ಸುತ್ತು, ಕೆನ್ನೆಗೆ ಕೆನ್ನೆಯಿಟ್ಟು

“ಇನ್ನೂ ಸಿಮಗೆ ಅನುಮಾನ ಹೋಗಿಲ್ಲವೇ ? ಮೃಷ್ಣಾನ್ನ ಉಂಡ ಮೇಲೂ ನಾನು ಎಂಜಲು ಕೂಡಿಗೆ ಆಸೆಪಡುವೇನೇ ?”

ಅವಳ ಕಳಕಳಿಯ ಮಾತ್ರ ಕೇಳಿ ಶ್ರೀನಾಥನಿಗೆ ಒಡಿಸಲಾರದಮ್ಮು ದುಖವಾಯಿತು.

‘ಕಮಲನ ಸಿಹಯ ನಾನೆಟ್ಟು ತಪ್ಪು ತಿಳಿದುಕೊಂಡಿದ್ದೆ. ನಾನೆಂಥ ಪಾಣಿ’

ಎಂದು ತನ್ನನ್ನೇ ಹೇಳಿದುಕೊಂಡ.

ಕಮಲ ಶ್ರೀನಾಥನ ಗಲ್ಲಿ ಐಡಿದು

“ಇನ್ನೂ ಅನುಮಾನ ಬಿಡುವುದಿಲ್ಲವೇ ?” ಎಂದು ಕೇಳಿದಳು.

“ಅನುಮಾನವಿರುವುದಿಲ್ಲ. ಏನಾದರೂ ಇಂಥ ಪ್ರಸಂಗ ಒದಗಿ ಅನುಮಾನ – ಸಂಶಯ ತಂದೆಡ್ಡುತ್ತದೆ.”

“ನಾನು ಪಾಣಿ ದೊರೆ. ಸೀನು ಸಂಶಯಪಡುವುದು ನಾನ್ಯಾಯವಾಗಿಯೇ ಇದೆ” –

ಶ್ರೀನಾಥ ಕಮಲನನ್ನು ನೇವರಿಸಿ ಸಮಾಧಾನ ಹೇಳಿದ.

“ಹೋಗಲಿ ಬಡು. ಯಾವ ದೊಡ್ಡ ಮಾತ್ರ. ನಾನು ಸಂಜೀಗೆ ಹೊರಡಬೇಕಾಗಿದೆ. ಇರುವ ಸ್ವಲ್ಪ ಕಾಲ ಈ ಕಾಣ್ಣಾವ್ಯಸನ ಹಚ್ಚಿ ಕೊಂಡು ಹೋತ್ತುಗಳಿಯುವುದೇಕೆ ?”

“ ಸಾಯಂಕಾಲ ಹೊರಡಬೇಕಾಗದೆ ! ”

“ ಹೌದು. ಸೋಮವಾರ ಬೆಳಿಗ್ಗೆ ಕೆಲಸದ ಮೇಲೆ ರಾಜರಾಗುತ್ತೇ ನೇಂದು ಮಾತು ಕೊಟ್ಟು ಬಂದಿದ್ದೇನೆ.”

“ ಸಾಧ್ಯವಿಲ್ಲ. ನಾನು ಬಡುವುದಿಲ್ಲ. ಸಿನ್ನೆಯೂ ಏನೋ ಪಂಚಾ ಯಾತಿ ಆಗಿ ಹೋಯಿತು. ಎರಡು ದಿವಸವಾದರೂ ಸೀಮಿದ್ದು ಹೋಗ ಬೇಕು.”

“ ಹೀಗೆ ಮಾಡೋಣ - ಬಂದು ದಿವಸ ರಜಕ್ಕೆ ಒರಿದುಬಡುತ್ತೇನೆ. ನಾಳೆ ರಾತ್ರಿ ಹೊರಡುತ್ತೇನೆ. ಇವತ್ತು ಸಾಯಂಕಾಲ ಎಲ್ಲಿಗೆ ಹೋಗೋಣ ”

“ ಸಿನೀಮಾ ಗಿನೀಮಾ ಬೇಡ. ಅಮ್ಮು ಬೇಕಾದರೆ ಹೋಗಿ ಬರಲಿ. ನನ್ನನ್ನು ಕರೆದುಕೊಂಡು ಹೋಗಿ ಸಿಮ್ಮು ರೂಮು ತೋರಿಸುವುದಿಲ್ಲವೇ ? ”

“ ಆಗಬಹುದು. ಸಂಜಿ ಅತ್ತಕಡಗೆ ಹೋಗಿ ಬರೋಣ ”

ಎಂದು ಹೇಳಿದ. ಕಮಲನ ಮನಸ್ಸಿಗೆ ಸ್ವಲ್ಪ ಶಾಂತಿಯಾಯಿತು.

ಉಂಟ ಮುಗಿಸಿದವಳೇ ಭಾಗ್ಯಮ್ಮು ಮನೆಯಲ್ಲಿ ಸ್ವಲ್ಪದೆ ಹೊರಟು ಸಿಂತಳೆ.

“ ಎಷ್ಟು ಹೂತಿಗೆ ಬರುತ್ತೀ ? ”

ಎಂದು ಕಮಲ ಕೇಳಿದಳು.

“ ಒಂಭತ್ತು - ಹತ್ತು ಗಂಟೆಗೆ ”

“ ಬೀಗದಕ್ಕೆ ತೆಗೆದುಕೊಂಡು ಹೋಗಿ. ನಾವು ಬರುವುದು ಎಷ್ಟು ಹೊತ್ತಾಗುತ್ತದೆಯೋ.”

ಎಂದು ಹೇಳಿದಳು.

ಭಾಗ್ಯಮ್ಮು ಮನೆಯಲ್ಲಿಲ್ಲದಿದ್ದುದು ಶ್ರೀನಾಥನಿಗೆ ಸಮ್ಮಾದಯನ್ನು ಅಂಟು ಮಾಡಿತು.

ಸಂಜಿಗೆ ಕಮಲನನ್ನು ರೂಪಿಗೆ ಕರೆದುಕೊಂಡು ಹೋಗುವ ಬಗ್ಗೆ ಶ್ರೀನಾಥನಿಗೆ ಯೋಚನೆ ಹಾತಿತು. ‘ ಮನೆಯವರು ಬೇರೆ ತಿಳಿದುಕೊಂಡರೆ ಏನು ಮಾಡುವುದು ? ಈಕೆ ಯಾರು ಎಂದು ಕೇಳಿದರೆ ಏನು ಹೇಳುವುದು ? — ರೂಪಿಗೆ ಹೋಗುವುದು ಬೇಡ ಎಂದು ಕಮಲನಿಗೆ ಹೇಳಲು ಸಾಧ್ಯ ವಿರಲಿಲ್ಲ. ಅವಳು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗುವಳು.’

ಯೋಚನೆವಾಡಿ ಪ್ರಯೋಜನವಿಲ್ಲವೆಂದು ಶ್ರೀನಾಥ ಸಿಫರಿಸಿದ.

‘ನನ್ನ ಕಮಲನ ಸಂಬಂಧ ಈಗಾಗಲೇ ಅಧ್ಯ ಬೆಂಗಳೂರಿಗೆ ವಿದಿತ ವಾಗಿದೆ. ಉಳಿದವರು ತಿಳಿದರೇನೆಂತೆ! ಅವಳ ಇಮ್ಮೆ ಸಣ್ಣ ಆಸೆಯನ್ನು ನಾನು ಪೂರ್ಯೆಸಬೇಡವೇ?’

ಸಂಕ್ಷಿಗಾಡಿ ಪಾಡಿಕೊಂಡು ಕಮಲನನ್ನು ತನ್ನ ರೂಪಿಗೆ ಕರೆದು ಕೊಂಡು ಹೋದ. ಹೊಟೀಲಿನನ್ನಿಗೆ ತಾನೇ ಹೋಗಿ ಹೇಳಿಯಂದ – ತಿಂಡಿ ಕಾಫಿ ಬಂತು – ಉಪಾಹಾರ ನುಗಿಯಿತು.

ಕಮಲನ ನುಂಂದೆ ಕೆಲವು ಸಚಿತ್ರ ಪಾಷಣತ್ವಕೆಗಳನ್ನು ಒಗೆದು ತನ್ನ ಕಾಗದದ ರಾಶಿಗೆ ಕೈಯಿಕ್ಕಿದ. ಮುಖ್ಯವಾದ ಕೆಲವು ಕಾಗದಗಳಿಗೆ ಉತ್ತರವ ಬೇಕೆಂದು ಕುಳಿತ್ತ.

ಶ್ರೀನಾಥ ಕೆಲಸ ಮಾಡುವುದಕ್ಕೆ ಕಮಲ ಬಿಡುಲ್ಲಿ. ಎಡು ಮೂರು ಕಾಗದ ಅವನು ಮುಗಿಸುವವ್ಯಾದಿಲ್ಲ.

“ನನ್ನ ಸುಮಾರು ಕೂಡಿಸಿ – ಇದೇನು ಕೆಲಸ ಹಚ್ಚಿಕೊಂಡಿರಿ?”

ಎಂದು ಕೇರ್ಮಿದಳ್ಳ.

ಶ್ರೀನಾಥ ನಾನಗುತ್ತ ಕಾಗದ. ಶೇಲಿಸಿಯನ್ನು ಒಂದೆಡಿಗೆ ತಳ್ಳಿದ.

“ಇದು ಕೆವಿಗಳ ರೂಪು ಇದ್ದಾರಾಗಿಲ್ಲವಲ್ಲಾ?” ಎಂದು.

“ಇನ್ನು ಹೇಗೆದೆ?”

“ಯಾರೋ ವಿದ್ಯಾರ್ಥಿಯ ರೂಪು ಇದ್ದಾರಾದೆ.”

“ನಾನು ವಿದ್ಯಾರ್ಥಿಯೇ! ಕವಿಗಳ ರೂಪು ಹೇಗರುತ್ತದೆ?”

“ಸೋಗಸಾದ ಘನೀಭವರು – ಸೋಗಸಾದ ಸಿಲ್ಕು ಕಟ್ಟನಾಗಳು – ಹೂಪಿನ ಕುಂಡಗಳು – ಸಂಗೀತ ವಾದ್ಯಗಳು ಇವೆಲ್ಲಾ ಇರಬೇಕು.”

“ಈ ಕಲ್ಪನೆ ನಿನಗೆ ಹೇಗೆ ಬಂತು?”

“ಸಿನೀಮಾದಲ್ಲಿ ಸೋಡಿಲ್ಲವೇ ಕವಿಗಳು ಹೇಗರುತ್ತಾರೆ. ಸೇಳಪಾದ ಕೂಡಲು ಬಿಟ್ಟುಕೊಂಡು, ದಪ್ಪ ಕನ್ನಡಕ ಹಾಕಿಕೊಂಡು, ಸದಾ ಮೈನಾ ಹಕ್ಕೆಯ ಜತೆ ಆಟವಾಡುತ್ತಾ, ಕೈಯಲ್ಲಿ ಯಾವಾದರೂ ಸಂಗೀತನಾಷ್ಟ ಹಿಡಿದು ಎಮ್ಮೆ ಸಂತೋಷವಾಗಿರುತ್ತಾರೆ.”

ಕಮಲನ ಮುಗ್ಳಿ ಕಲ್ಪನೆ ಕಂಡು ಶ್ರೀನಾಥನಿಗೆ ಪಿಡಿಸಲಾರದಷ್ಟು ನಗೆ ಬಂದಿತು. ಗಪೆಗೂಸಿ ನಕ್ಕೆ.

“ ಕವಿ ಸಂತೋಷ ಕೊಡುವವನನೇ ವಿನಾ, ಸಂತೋಷ ಅನುಭವಿಸುವ ವನಿಲ್ಲ. ನೀನು ಸಿಸಿಮಾಡಲ್ಲಿ ನೋಡುವುದು ಕೃತ್ಯಮ ಕವಿಗಳನ್ನು. ನಿಜವಾದ ಕವಿ ದುಃಖ, ನೋವನ್ನು ಕಂಡುಂದು ಹಣ್ಣಾಗಿರುವ ಜೀವ. ಅವನ ಬಾಳೀ ಮೈನಾ ಹಕ್ಕಿಯಂತೆ ಅನ್ವಯಂತರ ಬಾಳು; ಅವನ ಸಂಗೀತವೇ ಜೀವನದ ರುದ್ರಗೀತಿ.”

“ ಅಹಾ ! ಈಗ ನನಗೆ ಅರ್ಥವಾಯಿತು ?”

“ ಏನು ಅರ್ಥವಾಯಿತು ?”

“ ನಿಮ್ಮ ಕಾದಂಬರಿ ಓದಿದರೆ ಕಣ್ಣೀರು ಏಕೆ ಮಿಡಿಯತ್ತದೆಂದು. ಓದಿದವರು ದುಃಖವಡುವ ಹಾಗೆ ಏಕೆ ಮಾಡುವರಿ? ಇನ್ನ ಸಂತೋಷವಡುವ ಕಥೆಗಳನ್ನೀರೆ ನಿವು ಬರಿಯಬಾರದು ?”

“ ಅಂಥ ಕಥೆಗಳು ಯಾವವು ಹೇಳು ?”

“ ಕಿನ್ನತ್ತಾ, ಖಿಡ್ಕಿ.”

“ ನೀನು ಚಚ್ಚಿಸುತ್ತಿರುವುದು ಗಹನವಾದ ವಿವರ. ನಿನಗೆ ಹೇಗೆ ಹೇಳಬೇಕೋ ನಾನರಿಯಿ. ಪ್ರಯತ್ನಿಸಿಂದರೆ ಪ್ರಯತ್ನಿಸುತ್ತೀನೆ.”

“ ಹೇಳಿ – ಕೇಳುವುದಕ್ಕೆ ನನಗೆ ತುಂಬ ಆಸೆ.”

“ ಸುಖ, ದುಃಖ ಎರಡೂ ಬೇರೆ ಬೇರೆಯಾಗಿ ಕಂಡರೂ ಅವುಗಳ ಮೈಯಂದೇ – ಮುಖ ಬೇರೆ ಬೇರೆ. ಪ್ರತಿಯೊಬ್ಬನೂ ಸುಖಕಾಗಿ ಕಾತುರವಡುತ್ತಾನೆ. ಸುಖನಾಥನಿಗಾಗಿ ಶಕ್ತಿವಿಾರಿ ದುಡಿಯುತ್ತಾನೆ. ಆದರೆ ಸುಖ ಹೆಂದರೀನು? ಸುಖವೆಲ್ಲಿದೆ? ಎಂದು ಯೋಚಿಸುವವರು ಕಂಡಿದೆ. ದೃಷ್ಟಾಂತಕ್ಕೆ ತೆಗೆದುಕೊಂಡಿರುತ್ತಿರುತ್ತಿರುವೆಂದು ನಾಲ್ಕುಸೆಲ ಸಿನಿಮಾ ನೋಡಿದರೆ ಸುಖವಾಗುತ್ತದೆ. ಇನ್ನೊಬ್ಬರಿಗೆ ಬಗೆಬಗೆಯ ಭಕ್ತಿಯೋಜ್ಯ ತಿಂದರೆ ಸುಖ ವಾಗುತ್ತದೆ. ಆದರೆ ಈ ಸುಖ ಶಾಶ್ವತವಾದುದಲ್ಲ; ಕ್ವಾಣಿಕವಾದುದು. ಹೊರಗಿನಿಂದ ಬರುವ ಸುಖ ಚಿರಕಾಲ ಬದುಕಲಾರದು. ಸುಖ ಮನುಷ್ಯನಲ್ಲಿಯೇ ಹಂಟ್ಯಬೇಕು. ಆದರೆ ದುಃಖದ ವಿವರ ಹಾಗಲ್ಲಿ ಹೊರಗಿನಿಂದ ಉಗಿಗಾಗಿಗಾಗಿ ಗ್ರಾಹಿತ ಶಾಶ್ವತ ಪರಿಣಾಮವನ್ನುಂಟುಮಾಡಬಲ್ಲದು. ಆದರೆ

ಮನುಷ್ಯನ ಒಳಗೇ ಹುಟ್ಟಿದ ದುಃಖ ಹೊರಗಿಸಿಂದ ಬಂದುದಕ್ಕಿಂತ ತೀಕ್ಷ್ಣ
ರಾಗಿರುತ್ತದೆ. ಸುಖವನ್ನು ಬಯಸುವ ಮನುಷ್ಯ ತನಗೆ ದೊರೆತುದು ಸುಖಕ್ಕೆ
ಕೀರ್ತನೆ ಎಂದು ಆತೋಚಿಸಬೇಕು. ತನಗೆ ಸಿಕ್ಕಿದುದು ಸುಖವೋ ಅದರ
ಕಿರಣೋ ಎಂದು ವಿಚಾರಿಸಬೇಕು.”

“ ಹಾಗಾದರೆ ಯಾವದು ನಿಜವಾದ ಸುಖ ?”

“ ದುಃಖವನ್ನು ಸಿಹಿಂದಲ ಮಾಡುವುದೇ ನಿಜವಾದ ಸುಖ. ದುಃಖ
ಮಾವಾಗ ಪರಿಹಾರವಾಗುತ್ತದೆ ಆಗ ಮನುಷ್ಯನ ಮನಸ್ಸು ಶಾಂತ
ರಾಗುತ್ತದೆ. ಶಾಂತಿಯಲ್ಲಿಯೇ ಸುಖದ ಭದ್ರವಾದ ಬುನಾದಿಯಿರುವುದು.
ಮನುಷ್ಯ ತನ್ನ ವಿಚಾರ ಸಂಸ್ಕೃತಿಯನ್ನು ಬೆಳಸಿಕೊಂಡಾಗ ಅವನಿಗೆ
ಸುಖಲಭಿಸುತ್ತದೆ.”

“ ದುಃಖ ಪರಿಹಾರವಾಗುವುದು ಹೇಗೆ ?”

“ ದುಃಖವನ್ನು ಧೈಯರವಾಗಿ ಎದುರಿಸುವುದರಿಂದ. ಒಂದು ಉದಾ
ಹರಕೆ ತೆಗೆದುಕೊಳ್ಳೋಣ. ಕಾಲಿಗೆ ಮುಳ್ಳ ಚುಚ್ಚಿಕೊಳ್ಳುತ್ತದೆ. ಅದನ್ನು
ಕೊಡಲು ಹೇಣಿ, ತೆಗೆಯಲ್ಲಿತ್ತಿಸಿದರೆ ಸೋಽವಾಗುತ್ತದೆಂದು ಅಂಜಿ, ಮನುಷ್ಯ
ಸುಮೃದ್ಧಿರೆ ಮುಳ್ಳ ಒಳಗೇ ಉಳಿಯುತ್ತದೆ; ಕೇವು ತುಂಬಿಕೊಳ್ಳುತ್ತದೆ.
ಕೀಲಕಾಲವಾದ ಮೇಲೆ ಆಪರೀಣನ್ ಮಾಡಿಸಬೇಕಾದ ಪರಿಸ್ಥಿತಿಯೊದಗುತ್ತದೆ.
ಶದರೆ ಆ ಕೂಡಲೇ, ಸ್ವಲ್ಪ ಸೋಽವಾದರೂ ಚಿಂತಿಸಾಡಿ ಅವನು ಮುಳ್ಳ
ತಿಗೆಯುವ ಪ್ರಯತ್ನ ಮಾಡಿದರೆ ಅವನಿಗೆ ಮುಂದೆ ಸುಖವಾಗುತ್ತದೆ. ಹಾಗೇ
ಖಾಹಿತಿ ವಾಡಲ್ಪಿತ್ತಿ ಸಬೇಕು. ಸೋಽವನ್ನು ಧೈಯರವಾಗಿ ಎದುರಿಸಬೇಕು.
ಅಧರಕ್ಕೆ ಕುಂಭಾದರೂ ಉದರಕ್ಕೆ ಸಿಹಿಯಾಗುವ ರೀತಿಯಲ್ಲಿ ಬುರೆಯಬೇಕು.
ಸೋಽವಿನ ಉದ್ದೇಶವನ್ನು - ಅದರಲ್ಲಿಯೂ ಪರರ ಸೋಽವಿನ ಉದ್ದೇಶವನ್ನು
ಅರ್ಥಮಾಡಿಕೊಳ್ಳುವ ವ್ಯಕ್ತಿಯ ಮನಸ್ಸು ಶುಚಿಯಾಗುತ್ತದೆ; ಪವಿತ್ರ
ವಾಗುತ್ತದೆ.”

“ ಯಾವಾಗಲೂ ಪರಿಚಿಂತೆ ಮಾಡುತ್ತ ಕುಳಿತರೆ ಕವಿ ತನ್ನ ಚಿಂತೆ
ಮಾಡುವುದು ಯಾವಾಗ ?”

“ ಕವಿ ಒಂದು ವಿಚಿತ್ರ ರೀತಿಯಲ್ಲಿ ‘ನಾನು - ನನ್ನದು’ ಎನ್ನು ವನ್ಯಕ್ಕಿಂತ
ಹಡೆದಿರುತ್ತಾನೆ. ಅವನು ಕಾಷ್ಯದೂಪದಲ್ಲಿ ಜಗತ್ತಿಗೆ ನಿರ್ದೇಷ ಕಾಣಿಕೆ ಅವನೆ

ಇವಾರ ಅನುಭವ, ಶ್ರದ್ಧೆ, ತ್ಯಾಗ ಮತ್ತು ನೋಪಿನಫಲ. ಆದರೆ ಈ ಅನುಭವವನ್ನು ಅವನು ತಾನಾಗಿಯೇ ಸಂಪಾದಿಸಿಕೊಳ್ಳುವುದಿಲ್ಲ. ಸಂಘ ಜೀವಿಯಾದ ಕವಿ ವೈಯಕ್ತಿಕ ಕಛ್ವ ಸುಖಗಳನ್ನು ಕಡೆಗಾಟಿಸಿ ಸಮಾಜದ - ಲೋಕದ ಕಛ್ವ ಸುಖವನ್ನೇ ತನ್ನದು ಮಾಡಿಕೊಳ್ಳುತ್ತಾನೆ. ಸಾಮಾನ್ಯ ಮನುಷ್ಯನೊಬ್ಬ ಬಡತನ ಅನುಭವಿಸುತ್ತಾನೆ. ಆದರಿಂದ ಅವನಿಗೆ ಕಛ್ವ ವಾಗುತ್ತದೆ, ಸಂಕಟವಾಗುತ್ತದೆ; ಕವಿ ಇಂಥ ಸಾವಿರಾರು ಸಾಮಾನ್ಯರ ಬಡತನವನ್ನುಭವಿಸುತ್ತಾನೆ. ಬಡತನದ ಉಗಮಸ್ಥಾನ ಯಾವುದೆಂದು ಅರಸುತ್ತಾನೆ. ಅದಕ್ಕೇ ಸಾಮಾನ್ಯನ ಕಛ್ವ ದುಃಖಕ್ಕಿಂತಲೂ ಕವಿಯ ಕಛ್ವ ದುಃಖ ತೀಕ್ಷ್ಣವಾಗಿರುತ್ತದೆ - ಅಸಹನೀಯವಾಗಿರುತ್ತದೆ. ಮಾನವ ಲೋಕಕ್ಕೇ ತನ್ನ ಮನಸ್ಸು ಮಿಂದಿದ್ದ ಕವಿಗೆ ತನ್ನ ಅಲ್ಪ ಕಛ್ವಸುಖ ವಿಚಾರಮಾಡುವುದಕ್ಕೆ ನೇಳಿಯೆಲ್ಲಿದೆ. ಇದರಿಂದ ಕವಿಗಳು ವ್ಯವಹಾರದ್ವಿಷ್ಟ ಯಿಂದ ತೀರ ನಿಷ್ಪಯೋಜಕರಾಗುತ್ತಾರೆ.”

“ಹಾಗಾದರೆ ಕವಿಗೂ ಸುಖಕ್ಕೂ ಮುಣಾನುಬಂಧವೇ ಇಲ್ಲವೇ ?”

“ಇದೆ. ಆದರದು ವಿಚಿತ್ರ ಮುಣಾನುಬಂಧ. ಸಾಮಾನ್ಯ ಮನುಷ್ಯನ ಕಣ್ಣಿಗೆ ಬೀಳುವ ಪಸ್ತುಗಳಿಲ್ಲ ಅವನವಾಗುವವರೆಗೆ ಅವನಿಗೆ ಸುಖ ಉಭಿನ್ನ ವುದಿಲ್ಲ. ಸಾಮಾನ್ಯ ಮನುಷ್ಯ ಒಂದು ಮಹಡಿಮನೆ ನೋಡುತ್ತಾನೆ - ಒಳ್ಳೆಯ ನೋಟಾರುಕಾರು ನೋಡುತ್ತಾನೆ - ಸೋಗಸಾದ ಉಡುಗೆ ತೊಡಿಗೆ, ಭಕ್ತ್ಯೈಭೋಜ್ಯಗಳನ್ನು ನೋಡುತ್ತಾನೆ - ಅವುಗಳಿಲ್ಲ ತನ್ನದಾಗಬೇಕೆಂದು ಬಯಸುತ್ತಾನೆ. ತನ್ನ ಸಮಸ್ತ ಜೀತನವನ್ನೂ ಆ ವಸ್ತುಗಳ ಸಂಗ್ರಹಣಕ್ಕೆ ನಿರೇದಿಸುತ್ತಾನೆ. ಕವಿಯ ದೃಷ್ಟಿ ಅದಲ್ಲ. ಒಂದು ಒಳ್ಳೆಯ ವಸ್ತು ತನ್ನದಾಗ ದಿದ್ದರೂ ಅದನ್ನು ನೋಡಿ ಅವನು ಸಂತೋಷಪಡಬಲ್ಲ. ಯಾರದೋ ಮನು, ಲಕ್ಷಣವಾಗಿರುತ್ತದೆ, ಬೆಳಕಿಂಗಳನ ಹಾಗೆ ನಗೆ ಬೀರುತ್ತದೆ. ಮನು ತನ್ನದಲ್ಲದಿದ್ದರೂ ಕವಿ ಅದನ್ನು ನೋಡಿ ಸಂತೋಷಪಟ್ಟಿ ತ್ರೈಪ್ತಿ ತಂದಕೊಳ್ಳುತ್ತಿದ್ದಿಲ್ಲ. ಬೇಲಾರಿನ ಶಿಲಾ ಬಾಲಿಕೆಯರು ಜಿನ್ನು ಕೇಶವನ ದೇವಾಲಯದಲ್ಲಿವೆ. ಸಾಮಾನ್ಯ ಅವುಗಳು ತನ್ನ ಮನೆಯು ಡ್ರಾಯಿಂಗ್ ರೂಮು ಸೇರಿದಾಗಲೇ ಸುಖಿಸಬಲ್ಲ; ಕವಿ ಅವುಗಳನ್ನು ಇದ್ದಲ್ಲಿಯೇ ನೋಡಿ ಸುಖಿಸಬಲ್ಲ.”

ಶ್ರೀನಾಥನ ವಾದಸರಣಿ ಕಮಲನ ಮನಸ್ಸಿಗೆ ಹಿಡಿಯಲ್ಲ. ಲೋಕ

ವ್ಯಾಪಾರ, ನಡೆವಳಿಕೆಗೆ ಅಳವಡದ ಯಾವದೋ ಆಕಾಶತತ್ತ್ವವನ್ನು ಅವನು ಪ್ರತಿಪಾದಿಸುತ್ತಿದ್ದನೇಂದು ಅವಳು ಭಾವಿಸಿದಳು.

ತಾನು ಆದಿದ ಮಾತು ಕಮಲನ ಮನಸ್ಸಿಗೆ ಪ್ರೋಜೆಕಾಗಿ ಹಿಡಿಯುವುದು ಸಾಧ್ಯವಿಲ್ಲವೆನ್ನುವುದು ಶ್ರೀನಾಥನಿಗೂ ಗೊತ್ತಿತ್ತು. ಅದರೆ ಇಂಥ ವಾದ ಒಂದಿದೆಯೆಂದು ಅವಳು ತಿಳಿದಿರಲಿ ಎಂದವನು ಚಚ್ಚೆಮಾಡಿದ್ದು. ತನ್ನ ಮನಸ್ಸಿನಲ್ಲಿದ್ದದನ್ನು ಶ್ರೀನಾಥ ಹೊರಚೆಲ್ಲಬೇಕಾಗಿತ್ತು. ತನ್ನ ಮಾತು ಕೇಳುವವರ ಮನಸ್ಸಿನ ಮೇಲೆ ಯಾವ ಪರಿಣಾಮವನ್ನುಂಟುಮಾಡಬಹುದೆನ್ನುವುದರ ಕಡೆಗೆ ಅವನ ಲಕ್ಷ್ಯವಿರಲಿಲ್ಲ.

ಖಂಚಿಗಳಿಂದ ಕತ್ತಲೆ ಮುಸುಕುತ್ತ ಬಂದಿತ್ತು. ಶ್ರೀನಾಥ ಕಿಟ್ಟಿಕಿ ಯಿಂದಾಚೆ ಸೋಡಿ

“ಹೊರಡೋಣವೇ ?” ಎಂದು ಕೇಳಿದ.

“ಎಲ್ಲಿಗೆ ?”

ಎಂದು ಕಮಲ ಕೇಳಿದಳು. ಅವಳ ಧ್ವನಿಯಲ್ಲಿ ಬೇಸರಮಾಡಿತ್ತು.

“ಇಲ್ಲಿಗೆ ಎಂದರೆ ಮನಸೆಗೆ.”

“ಇವತ್ತು ಇಲ್ಲೇ ಇದ್ದರಾಗದೇ ?”

ಕಮಲನ ಮನಸ್ಸಿನಲ್ಲಿದ್ದದು ಶ್ರೀನಾಥನಿಗೆ ಅರ್ಥವಾಯಿತು. ಅವಳಿಗೆ ಉತ್ತರ ಏನು ಹೇಳಬೇಕೆನ್ನುವುದು ಅವನಿಗೆ ಹೊಳೆಯಲಿಲ್ಲ.

“ಅಮ್ಮೆ ಬಂದು ಹಾಯುತ್ತಿರಬಹುದು.”

“ಇಲ್ಲ. ಅವಳ ಹೆತ್ತಿರ ಇನ್ನೊಂದು ಬೀಗದಕ್ಕೆ ಇದೆ.... ಇವತ್ತು ಇಲ್ಲೇ ಇರೋಣ. ಬೇಳಗ್ಗೆ ಹೋದರಾಯಿತು.”

‘ಸುತ್ತುಲೂ ಸಂಸಾರವಂದಿಗರ ಮನೆ – ರಾತ್ರಿ ಕಮಲ ಇಲ್ಲೇ ಉಳಿದು ಕೊಂಡರೆ ಇಲ್ಲಿದ ಗಲಭೀಯಾಗಬುದು. ತಾನು ರೂಮು ಬಿಡುವ ಸಂದರ್ಭ ಒದಗಬಹುದು’

ಎಂದು ಶ್ರೀನಾಥ ಮನಸ್ಸಿನಲ್ಲಿ ಹೇಳಿಕೊಂಡಿದ – ಈದರೆ ಅದನ್ನು ಬಾಯಿ ಬಿಟ್ಟು ಕಮಲನಿಗೆ ಹೇಳುತ್ತಿರಲಿಲ್ಲ.

“ಇಲ್ಲಿ ತೋಂದರೆಯಾಗುತ್ತದೆ – ಬೀಡ. ಮನಸೆಗೇ ಹೋಗೋಣ ”

ಎಂದು ಹೇಳಿದ. ಕಮಲನ ಮುಖ ಇಂದುಖವಾಯಿತು.

“ಇಲ್ಲಿ ಯಾವ ಅನೇಕಾಲವೂ ಇಲ್ಲ. ನೀರು ನಿಡಿಗಾಗಿ ಯೋಟೀಲಿನವರೆ ಮರೆಮೊಗಬೀಕು. ಅದಕ್ಕಾಗಿ ನಾನು ದೇಹದ್ವಾರೆಯಾಗಿ ನಾನು ಮಂದರಾಸಿಂದ ಹಿಂದಿರುಗಿದೆ ಮೇಲೆ ಬೇರೆ ಮನೆ ಮಾಡುತ್ತೇನೆ. ಆಗ ಒಂದಭ್ರಂಜಿ - ನಾಲ್ಕು ದಿವಸ ನೀನಿದ್ದೆರೂ ಯೋಚನೆ ಇರುವುದಿಲ್ಲ.”

“ನಾಳಿ ರಾತ್ರಿ ನೀನು ಹೊರಡಿಸಬಂದು.”

“ಹೊದು.”

“ಹಾಗಾದರೆ ಅಲ್ಲಿಂದಿಲ್ಲಿ ಹೊರಡಿ - ಬಟ್ಟೆಬರೆ ಜತೀಯಲ್ಲಿಯೇ ತೆಗೆದು ಕೊಳ್ಳು.”

ಕವುಲ ಹೇಳಿದಂತೆ ಶ್ರೀನಾಥ ಮಾಡಿದ. ಗೂಡಿ ತಂದು ಅದರಲ್ಲಿ ತನ್ನ ‘ಹೋಲ್ಲು ಅಲ್ಲ’ ಪಾಕಿ, ಕವುಲನೇಂದಿಗೆ ಕಬ್ಬನ್ ಪೇಟಿಗೆ ಹೊರಟಿ.

ಕವುಲ, ಶ್ರೀನಾಥ ಮನೆಸೇರುವಷ್ಟುಲ್ಲಿ ಭಾಗ್ಯಮ್ಮ ಮನೆಗೆ ಒಂದಿರಲ್ಲಿ

“ನಿಮಗೆ ಉಟ್ಟಿಲ್ಲದೆ ಹಾಗಾಯಿತಲ್ಲಾ” ಎಂದಳು ಕವುಲ.

“ತಿಂಡಿಯಾಗಿದೆ - ಹೆಸಿವಿಲ್ಲ ನೀನು...”

“ನನಗೂ ಹೆಸಿವಿಲ್ಲ, ಸ್ವಲ್ಪ ಕಾಷಿ ಮಾಡಬೇ?”

“ಹಾಲು !”

“ಘಕ್ಕದ ಮನೆಯಲ್ಲಿ ಹಾಲುಕೊಟ್ಟು ಹೋಗಿರುತ್ತಾಳೆ.”

“ಮಾಡು”

ಎಂದ. ಈಮುಲ ಒಲೆಪಣಿ ಸೀರಿಟ್ಟು ಕಾಣಿ ಮಾಡುವುದಕ್ಕೆ ಸಿಂತಳು. ಶ್ರೀನಾಥ ದೂರಿಗೆ ಬಂದು ಮಂಬಿಗೆ ಕೊಂಡ. ತಾನು ತೋರಿದ ಹೇಣಿತನಕ್ಕೆ ಅವನಿಗೆ ನಾಜಿಕೆಯಾಗಿತ್ತು.

‘ಹೀಗೇ ಇನ್ನೆಹ್ವು ದಿವಸ ಸೆಡಿಸುವುದು. ತನ್ನವರೆಂದು ಕವುಲನನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧನಾಗಿರುವನೇ? ಕವುಲನ ಕೈಬಿಡಿದರೆ - ಲೋಕ ತನ್ನನ್ನು ದೊರಮಾಡುತ್ತದೆ - ಲೋಕವನ್ನು ದುರಿಸಿ ಸಿಂಹವ ರಕ್ಷಿ ನಾಮಧ್ಯಾ ತನ್ನಲ್ಲಿದೆಯೇ?’

ಎಂದು ಯೋಚಿಸಿದ. ಅದರೆ ಮನಸ್ಸು ಒಂದು ನಿಧಾರಕಕ್ಕೆ ಬಂದಿತ್ತು.

‘ವನೇ ಆಗಲಿ - ಯಾರೂ ವನೇ ಇನ್ನಲ್ಲಿ ಕವುಲನ ಕೈಬಿಡುವುದಿಲ್ಲ.

ಇಲ್ಲಿ ಬಾಳುವೆ ಮಾಡುವುದು ತೀರ ದುಸ್ಪಾಧ್ಯವಾದರೆ ಅವಳನ್ನೂ ಕರೆದ್ದು ಕೊಂಡು ಮದರಾಸಿಗೋ ಬೊಂಬಾಯಿಗೋ ಹೋಗಿಬಿಡುವುದು’

ಶ್ರೀನಾಥನ ಮನಸ್ಸು ಪ್ರತಿಪದ್ಧತಿನನ್ನು ಹಿಡಿದಿತ್ತು. ಅದರ ಅಕ್ಷೇಪಣಿ ಗಳನ್ನು ಅವನು ಮಹೇಶ್ವರಯಾವದಿಂದ ಬದಿಗೊತ್ತುತ್ತಿದ್ದು. ಅದರೆ ಅದು ಕೈಕೊಡವಿಕೊಂಡು ಮತ್ತೆ ಮತ್ತೆ ಅವನ ಮುಂದೆ ನಿಂತು ಕೇಳುತ್ತಿತ್ತು.

‘ಇಷ್ಟೇಲ್ಲ ಅಪರ್ಯಾತಿ ಅನುಭವಿಸಲು, ಸರ್ವಸ್ವವನ್ನೂ ತಾಗ ಮಾಡಲು ಸಿದ್ಧನಾಗಿರುವೆಯಲ್ಲ ಶ್ರೀನಾಥ – ಅಳು ಅದಕ್ಕೆ ಅರ್ಥಳೇ? ನಿನ್ನ ಬಲಿದಾನವನನ್ನು ಅರ್ಥಮಾಡಿಕೊಳ್ಳುವ ಯೋಗ್ಯತೆ ಅವಳಿಗಿದೆಯೇ?’

ಮನಸ್ಸಿನ ಕೋರಿ ಕೇಳಿ ಶ್ರೀನಾಥನಿಗೆ ಹಿಡಿಸಲಾರದನ್ನು ನಗೆ ಬಂದಿತು. ದಿಟ್ಟತನದಿಂದ ಉತ್ತರಿಸಿದ

‘ದೇವರದೊಂದು ಮೂರ್ತಿ ಮಾಡಿ ನಾವು ಆರಾಧಿಸುತ್ತೇನೇ. ಒಡವೆ ವಸ್ತುಗಳಿಂದ ಸಿಂಗರಿಸುತ್ತೇನೇ; ಭಕ್ತ್ಯಾಭೋಜ್ಯಗಳನ್ನು ನಿವೇದನ ಮಾಡುತ್ತೇನೇ; ಉಪವಾಸ ಮಾಡುತ್ತೇನೇ. ನಮ್ಮಿಂದ ಇಷ್ಟು ಸೇನೆ ಕೈಗೊಳ್ಳುವ ಯೋಗ್ಯತೆ ದೇವರಿಗಿದೆಯೇ ಎಂದು ನಾವು ಆರ್ತೋಚಿಸುತ್ತೇವೆಯೇ? ನಮ್ಮ ಬಲಿದಾನವನನ್ನು ಅರ್ಥಮಾಡಿಕೊಳ್ಳುವ ಯೋಗ್ಯತೆ ದೇವರಿಗಿದೆಯೇ ಎಂದು ವಿಚಾರಮಾಡುತ್ತೇವೆಯೇ?’

‘ಕಮಲನಂಥ ಕುಲಟೆಯನ್ನು ದೇವರಿಗೆ ಹೋಲಿಸುವೆಯಾ?’

‘ನಾಸ್ತಿಕನೂ ದೇವರ ಬಗ್ಗೆ ಅದೇ ಮಾತನ್ನು ಹೊಳ್ಳುತ್ತಾನೆ. ಮನುಷ್ಯನ ಅಜ್ಞಾನ, ಅಂಥಕಾರ, ಚಿತ್ತದಾಷ್ಟದ ಮೂರ್ತಿಮಂತ ಸ್ವರೂಪವೇ ದೇವರಿಂದು ನಾಸ್ತಿಕನ ಮತ.’

‘ದೇವರನ್ನು ನಂಬಿದವರು ಯಾರೂ ಕೆಟ್ಟಿಲ್ಲ.’

‘ಆ ಸರ್ಪಿಫಿಕೆಂಟ್ ಕೊಡುವವನು ಆಸ್ತಿಕ ತಾನೇ! ದೇವರನ್ನು ನಂಬಿದವನು ಉದ್ದಾರವಾಗಿರುವ ನಿದರ್ಶನಗಳೆಲ್ಲಿನೇ? ಸೋಕ್ಕರಿಟ್ಸ್, ಯೇಸು, ಮನುಷ್ಯರ, ಅಪನ್ಯತ್ಯಾವನನ್ನು ಕಂಡುಮ ದೇವರಲ್ಲ ಅವರಿಗ್ರಂಥ ನಂಬಿಕೆಯಿಂದಲ್ಲವೇ?’

‘ಅವರಿಗೆ ಸಿಕ್ಕಿದ ಸಾವು ಬಂಧನದ ಬಿಡುಗಡೆಯ ಮಾರ್ಗವಾಯಿತು.’

‘ ಕೆಮಲನ ಬಗ್ಗೆ ನನಗಿರುವ ವಿಶ್ವಾಸ ಸನ್ನ್ಯಾಸ ಸಾವಿನ ಮಡುಲಿನು ಹಾಕಿದರೆ ನಾನೂ ಏಕೆ ಹಾಗೆ ಭಾವಿಸಬಾರದು.’

‘ ಇದು ಬುದ್ಧಿವಾದ.’

‘ ಬುದ್ಧಿ ಇಲ್ಲದ ವಾದ ವಾದವೇ ಅಲ್ಲ.’

ಕೆಮಲ ಕಾಣಿ ತಂದಾಗ ಶ್ರೀನಾಥನ ಮುಖ ನೇರೆ ನಗೆ ಮೂಡಿದೆ ದನ್ಯು ಕಂಡಳ್ಳು.

“ ಏಕೆ ನಂಗತ್ತಿರುವಿರಿ ?”

“ ಜಗತ್ತಾದುತ್ತಿದ್ದೆ – ನಗೆ ಬಂದಿತು.”

“ ಯಾರೊಂದಿಗೆ ?”

“ ನನ್ನ ಮನಸ್ಸಿನೊಂದಿಗೆ”

“ ಯಾವ ವಿಷಯಕ್ಕೆ.”

“ ನಿನ್ನ ವಿಷಯಕ್ಕೆ.”

“ ನನ್ನ ವಿಷಯ.”

“ ಹೌದು. ನನ್ನ ಮನಸ್ಸು ಕೇಳಿತು ‘ ಈ ತಾತ್ತ್ವ ಹೆಚ್ಚೆ ಕೆಮಲ ಅರ್ಹತೆ ಎಂದು ?’

“ ನೀವೇನು ಹೇಳಿದಿರಿ ?”

“ ಭಕ್ತನ ತ್ಯಾಗಕ್ಕೆ ದೇವರು ಅರ್ಹನೇ ಎಂದು ಕೇಳಿದೆ.”

“ ನನ್ನಂಥ ಪಾಪಿಯನ್ನು ದೇವರಿಗೆ ಹೋಲಿಸುವಿರಿ.”

“ ನೀನು ಪಾಪಿ ಎಂದು ಭಾವಿಸುವವರಿಗೆ ಆ ವಾತಾ ಹೇಳಿ.”

“ ನಾನು ಪಾಪಿ ಹೊರಿ, ನಿಜವಾಗಿಯೂ ಪಾಪಿ. ನಿನ್ನ ಯೋಗ್ಯತೆ ನನಗಿಂತಲೂ ಯೋಗ್ಯಳು ಸಿಕ್ಕಬೇಕಾಗತ್ತು.”

“ ಆ ವಾತಾ ಸಾಕು – ಕಾಣಿ ಕೊಡು ”

ಎಂದ. ಕಾಣಿ ಕುಡಿದು ಮುಗಿಸುವಷ್ಟು ರಲ್ಲಿ ಭಾಗ್ಯಮೃತ ಮನಿಗೆ ಬಂದಳ ಅವಳಿಗೂ ಉಳಿದ ಅಗತ್ಯವಿರಲಿಲ್ಲ. ಹೊರಗೆ ‘ ಬಿರಿಯಾಸಿ ’ ಹೊಡೆ ಬಂದಿದ್ದಳು. ಎರಡು ಗ್ರಾಮ ನೀರು ಕುಡಿದೆ ಮಲಗಿದೆ ಕಂಡು ಶ್ರೀನೋ ಕೇಳಿದೆ

ಭಾಗ್ಯಮೃತ ಉಟಪಾಡದೆ ಮಲಗಿದುದನ್ಯು ಕಂಡು ಶ್ರೀನೋ ಕೇಳಿದೆ

“ ಅಮೃ ಉಟಮಾಡಲಿಲ್ಲವೇ ?”

“ ಅವಳಿಗಿನ್ನೇಕೆ ಉಟ ! ಹೊರಗೆ ಹೋಗಿದ್ದಳು – ಪಟ್ಟಾಗಿ ಬರಿಯಾನಿ ಹೊಡಿದು ಬಂದಿದ್ದಾಳೆ ?”

“ ಎರಡು ಹೊತ್ತು ಸರಿಯಾಗಿ ಉಟಮಾಡುವುದಕ್ಕಾಗುವುದಿಲ್ಲವೇ ? ಎಲ್ಲಿಯೋ ಹೋಗುವುದು – ಏನೋ ತಿನ್ನುವುದು ಯಾವ ಸಂಪ್ರದಾಯ. ಅರೋಗ್ಯ ಏನಾಗಬೇಕು ?”

“ ನಾಳೆಯಂದ ನಿವೈ ಹೇಳಿದ ಹಾಗೇ ಮಾಡುತ್ತೇನೆ.”

ಎಂದು ಸಮಾಧಾನ ಹೇಳಿದಳು.

ರಾತ್ರಿ ಶ್ರೀನಾಥ, ಕಮಲ ಜತೀಯಲ್ಲಿದ್ದರೂ ಅನ್ಯಮನಸ್ಕರಾಗಿದ್ದರು. ಭಾಗ್ಯಮೃನ ಮನೆಯ ಜೀವನ – ನಾಗರಾಜ ಹೇಳಿದ ಮನುಭೂದಕ ಮಾತು ಶ್ರೀನಾಥನನ್ನು ಕಾಡುತ್ತಿತ್ತು. ಶ್ರೀನಾಥ ಕೇಳಿದ ಪ್ರಶ್ನೆ – ಅವನಿಗೂ ಅವನ ಮನಸ್ಸಿಗೂ ತಾದ ಸಂಭಾವನೆ ಕಮಲನನ್ನು ಕೊರೆಯುತ್ತಿತ್ತು.

ಬೆಳ್ಗಾದುದಕ್ಕೆ ಅವರಿಬ್ಬರೂ ದುಃಖಪಡಲಿಲ್ಲ. ವಾಸಿಗೆ ಬಿಟ್ಟಿದ್ದ ಹೊರಡುವುದಕ್ಕೆ ಕಮಲ ಸಿದ್ಧಾಂತಾಗ ಶ್ರೀನಾಥ ಅವಳ ಕೆರ್ರಿದಿದು

“ ನಿನ್ನ ರಾತ್ರಿ ಅನ್ಯಾಯವಾಲಿತು. ನಾನು ಇಂದು ಮದರಾಸಿಗೆ ಹೊರಡಲೇಬೇಕು.”

ಎಂದು ಹೇಳಿದ.

ಕಮಲ ಉತ್ತರಕೊಡಲಿಲ್ಲ. ಆದೆ ಅವಳ ಕಣ್ಣಗಳಲ್ಲಿ ನೀರು ತುಂಬಿತ್ತು.

ಶ್ರೀನಾಥ ಎದ್ದವನೇ ಕಾಣಿ ಮುಗಿಸಿ, ಸ್ವಾನಮಾಡಿ ಹೊರಗೆ ಹೊರಡಲಣಿಯಾದ. ಅವನನ್ನು ಅಂದು ‘ಹೊರಗೆ ಹೋಗಬೇಡಿ’ ಎಂದು ಹೇಳಲು ಕಮಲನಿಗೆ ಧೈರ್ಯವಾಗಲಿಲ್ಲ. ವಾಡಿಕೆಯಂತೆ

“ ಎನ್ನ ಹೊತ್ತಿಗೆ ಬರುವರಿ ?”

“ ಸ್ವಲ್ಪ ಚೊತ್ತುಗಬುವುದು. ಸನ್ನ ಪ್ರಕಾಶಕರನ್ನು ಕಂಡು ಬರಬೇಡಿ ಕಾಗಿದೆ. ಸಿನ್ನೆಯೂ ಕಾಗದಗಳಿಗೆ ಉತ್ತರ ಬರಿಯಾಗಲಿಲ್ಲ; ಇವತ್ತು ಮುಗಿಸದಿದ್ದರೆ !”

“ ಉಟಕ್ಕೆ ಇಲ್ಲಿಗೇ.....!”

ಶ್ರೀನಾಥ ಕಮಲನ ಮುಖವನ್ನು ದಿಟ್ಟಿಸಿ ನೋಡಿದೆ. ‘ಬರುವ ದಿಲ್ಲ’ ಎಂದು ಎಲ್ಲಿ ಹೇಳಿಬಿಡುವನೋ ಎಂಬ ಅಂಜಿಕೆ ಕಮಲನ ಮುಖದಲ್ಲಿ ಸುಷ್ಪುವಾಗಿ ಮೂಡಿತ್ತು.

ಶ್ರೀನಾಥ ಕಮಲನ ಗಲ್ಲ ಹಿಡಿದು

“ಇಲ್ಲಿಗೇ ಖಂಡಿತ ಬರುತ್ತೀನೇ. ಅದಮ್ಮ ಜಾಗ್ರತ್ತಿ ಬರುತ್ತೀನೇ.”

- “ಇವತ್ತು.....”

“ಏನು ಹೇಳು ?”

“ನಾವಿಬ್ಬಿರೂ ಒಂದೇ ತಟ್ಟಿಯಲ್ಲಿ ಉಣಿಪನಾಜಬೇಕೆಂದು ಅಂತಿ.”

“ಸಂತೋಷವಾಗಿ ”

ಎಂದು ಹೇಳಿದೆ. ಕಮಲನ ಮುಖ ಪ್ರಸನ್ನವಾಯಿತು.

ಶ್ರೀನಾಥ ಕಬ್ಬಿಕ್ಕವೇಟಿ ಬಿಟ್ಟುವನು ನೇರವಾಗಿ ರೂಪು ಸೇರಿದೆ. ಹತ್ತು ಗಂಟೆಯವರೆಗೆ ಪತ್ರವ್ಯವಹಾರದ ಕೆಲಸವಾಯಿತು. ಮೇಜಿನ ಡ್ರಾಯರಿನಲ್ಲಿಟ್ಟಿದ್ದ ಹನ್ನಪ್ರತಿಯನ್ನು ಕೃಗೆ ತೆಗೆದುಕೊಂಡು ಪ್ರಕಾಶಕರ ಕಾಯಾರಲಯದ ಬಳಿಗೆ ಹೊರಟಿ.

ಶ್ರೀನಾಥನ ಪ್ರಕಾಶಕರು ಸಂಜೀವರಾಯರು ಅವನು ಹೋದಾಗ ಕಾಯಾರಲಯದಲ್ಲಿರಲ್ಲಿ. ಅವರ ಹಾದಿ ನೋಡುತ್ತು ಕುಳಿತ. ಕಾಯಾರಲಯದ ಕಾರಕೂನ ಗೋಪಾಲಕೃಷ್ಣ

“ಕಾಫಿ ತರಿಸಿಕೊಡಲೇ ಸಾರ್ ” ಎಂದು.

“ಕಾಫಿ ಬೇಡಷ್ಟು - ಒಂದು ಪ್ರಾಕ್ ಸಿಗರೆಟ್ ತರಿಸು”

ಗೋಪಾಲಕೃಷ್ಣ ಕಾಫಿ, ಸಿಗರೆಟ್ ಎರಡನ್ನೂ ತರಿಸಿಕೊಟ್ಟಿ.

ಶ್ರೀನಾಥ ಅಧಿಪಾತ್ಯಕ್ ಸಿಗರೆಟ್ ಮುಗಿಸುವ ವೇಳೆಗೆ ಸಂಜೀವರಾಯರ ಸವಾರಿ ಸಾವಕಾಶವಾಗಿ ಚಿತ್ತೀಸಿತು.

ಶ್ರೀನಾಥನನ್ನು ಕಂಡವರೇ ಸಂಜೀವರಾಯರು ದೇಶಾವಾರದ ನಗೆ ಬೀರಿ

“ಯಾವಾಗ ಬಂದಿರಿ ?” ಎಂದು ಕೇಳಿದರು.

“ಎರಡು ದಿನಸವಾಯಿತು.”

“ಇತ್ತು ಬರಲೇ ಇಲ್ಲ.”

“ಕೈತುಂಬ ಕೆಲಸವಿತ್ತು – ಬರೆಲಾಗಲಿಲ್ಲ.”

“ಹೊಸಕಾದಂಬರಿ ಏನಾಯಿತು.”

ಶ್ರೀನಾಥ ಅವರ ಮುಂದೆ ಹನ್ನಪ್ರತಿಯ ಕಟ್ಟನ್ನಿಟ್ಟು. ಸಂಜೀವ ರಾಯರು ಕಟ್ಟುಬಿಟ್ಟು ಹಾಳೆ ತಿರುವಿ ಹಾಕಿ

“ಮದರಾಸಿನಲ್ಲಿ ಕುಳಿತು ನೀವು ಕಾದಂಬರಿ ಮುಗಿಸಬಹುದೆಂದು ನಾನು ನಂಬಿರುತ್ತಿಲ್ಲ.”

“ಏಕೆ ?”

“ಅಲ್ಲಿ ನೂರೋಂದು ಕೆಲಸ. ಇದಕ್ಕೆ ಬಿಡುವೆಲ್ಲಾಗುತ್ತದೆ ಎಂದು ಕೊಂಡಿದ್ದೆ. ಬರೆದು ಮುಗಿಸೇಬಿಟ್ಟಿರುವಿರಿ – ನೀವು ಗಟ್ಟಿಗರಪಬ್ಬ.”

“ಇದನ್ನು ಯಾವಾಗ ಪ್ರಕಟಿಸುವಿರಿ ?”

“ಇಂದೇ ಪ್ರೇಸ್‌ಸ್ವಿಗೆ ಕಳಿಸುತ್ತೇನೆ.”

“ಹಣ ಏನಾದರೂ ಕೊಡಲು ಸಾಧ್ಯವೇ ?”

“ನೇರೀಡಿ ಶ್ರೀನಾಥ. ನಿಮ್ಮ ಪುಸ್ತಕಗಳು ಎಷ್ಟು ಬೇಕಾದರೂ ಪ್ರಕಟಿಸಲು ನಾನು ಸಿದ್ಧನಾಗಿರುವೆ. ಆದರೆ ಹಣಕ್ಕೆ ಹಿಗೆ ತೋಂದರೆ ಮಾಡಿದರೆ ನಾನು ಹೇಗೆ ಪೂರ್ಯಸಚಿರುಕು.”

“ಕಾದಂಬರಿ ಕೊಟ್ಟಿ ಕೂಡಲೇ ನೀವು ಹಣ ಕೊಡುವಿರಿಂದೇ ನಾನು ಎಲ್ಲಾ ಕೆಲಸಬಿಟ್ಟು ಇದನ್ನು ಮುಗಿಸಿದೆ. ಇದೂ ಬಾಕಿ ಬೀಳುವ ಹಾಗಿದ್ದರೆ ಬೇರೆ ಕಡೆಗೆ ಹೋಗುತ್ತೇನೆ.”

“ಈಚೆಗೆ ನಿಮ್ಮ ವರ್ತನೆಯೇ ಬದಲಾಯಿಸಿ ಹೋಗಿದೆ ಶ್ರೀನಾಥ. ಮೊದಲು ನೀವು ಹಿಗೆ ಮಾತನಾಡುತ್ತಿರಲಿಲ್ಲ.”

“ಹೌದು. ಮೊದಲು ನನಗೆ ಅಷ್ಟು ಖಚಾರ ಇರಲಿಲ್ಲ.”

“ಹೋಗಲಿ. ಈಗ ಎಷ್ಟು ಬೇಕು ಹೇಳಿ.”

“ಸ್ವಲ್ಪ ಹೆಚ್ಚಾಗಿಯೇ ಬೇಕು.”

“ಇನ್ನೂರು ಕೂಡಲೇ ?”

“ಸಾಲುವುದಿಲ್ಲ.”

“ಇನ್ನುಮ್ಮೆ ಬೇಕು ?”

“ಒಂದು ಸಾವಿರ ಬೇಕು.”

ನಗ್ನಸತ್ಯ

“ಸಾವಿರ !”

“ನನ್ನ ರಾಯಲ್ಪ್ಯ ಲೆಕ್ಕೆ ಹಿಡಿದರೆ ಒಟ್ಟು ಗಳಿಂ ರೂಪ ನೀವು ಕೊಡಬೇಕಾಗುತ್ತದೆ. ಎರಡು ಸಾವಿರ ಪ್ರತಿ ಲೆಕ್ಕೆ ; ಪ್ರತಿಗೆ ನಾಲ್ಕು ರೂಪಾಯಿಯಂತೆ. ಈಗ ಸಾವಿರ ನಾನು ಕೇಳಿದರೆ ಹೆಚ್ಚೆ ನೀನು ?”

“ಸರಿ ! ನಮ್ಮ ಕಷ್ಟ ಸುಖವನ್ನೂ ನೀವು ಸ್ವಲ್ಪಿ ನೋಡಬೇ ಮುದ್ರಣಕ್ಕೆ ನಾನು ನಾಲ್ಕು ದು ಸಾವಿರ ಕೊಡಲೇ ಒದಗಿಸಬೇಕು. ಎಲ್ಲಾ ಒಟ್ಟಿಗೆ ದುಡ್ಡು ಎಲ್ಲಿಂದ ತರಲಿ ? ಇತರ ಪುಸ್ತಕಗಳು ಬೇರೆ ಸಾಕಷ್ಟು ತಿಂದು ಕುಳಿತಿನೆ.”

“ನನ್ನ ಕಾದಂಬರಿಗಳು ಚಿನ್ನಾಗಿ ವಿಚಾರಗುತ್ತವೆಂದು ನೀವೇ ಈ ತ್ವಿದ್ದಿರಿ.”

“ಹೌದು ! ಇಲ್ಲವೆಂದು ನಾನು ಹೇಳಿದೆನೇ ? ನಾನು ಸೂಚಿಸಿದ ಇನ್ನೂರು ರೂಪಾಯಿ ತೆಗೆದುಕೊಂಡು ಹೋಗಿ.”

“ಸಾಲುವುದಿಲ್ಲ. ನನಗೆ ಸಾವಿರ ಬೇಕೇ ಬೇಕು.”

ಸಂಜೀವರಾಯರಿಗೆ ಪ್ರಾಣಸಂಕಟಕ್ಕೆ ಕೊಂಡಿತು. ಶ್ರೀನಾ ಕಾದಂಬರಿಯನ್ನು ಬಿಡಲು ಅವರಿಗೆ ಇಷ್ಟವಿಲ್ಲ ; ಅವನು ಕೇಳಿದವ್ಯು ಕೊಡಲು ಮನಸ್ಸಿಲ್ಲ. ಏದು ನಿಮಿಷ ಯೋಚನೆ ವಾಡಿ

“ಸಾವಿರ ಕೊಡುತ್ತೇನೆ – ಆದರೆ ಒಂದು ಕರಾರು.”

“ಏನು ಹೇಳಿ.”

“ಕಾದಂಬರಿಯ ಪೂಣಾಧಿಕಾರ ನನಗೆ ವಹಿಸಿಬಿಡಬೇಕು”

ಶ್ರೀನಾಥ ಯೋಚನೆ ವಾಡಿದ. ಬೇರೆ ಮಾರ್ಗ ಅವನ ಚಿತ್ತ ಹೇ ಮೇಲೆ ಹೊಳೆಯಲಿಲ್ಲ.

“ನೀವೇ ಯೋಚನೆ ವಾಡಿ – ಇದು ನಾಜ್ಯಯವೇ ? ನನ್ನ ಕಾದಂಬರಿ ಮುದ್ರಣಗಳನ್ನು ಕಾಣುತ್ತದೆ. ಮುಂದಿನ ಮುದ್ರಣಗಳಿಗೆ ; ಏನೂ ಒರದಂತಿ ಮಾಡುವುದು ನಾಜ್ಯಯವೇ ?”

“ನನ್ನ ಕೈಯಲ್ಲಿ ಅಷ್ಟೇ ಸಾಧ್ಯ ಸ್ವಾಮಿ. ಅದಕ್ಕೆ ಒಣ ಸಾಧ್ಯವಾಗದಿದ್ದರೆ ನಿಮ್ಮ ಇಷ್ಟ.”

ಎಂದರು.

ಶ್ರೀನಾಥನ ಮನಸ್ಸಿನಲ್ಲಿ ಏನೋ ಸಿಫಾರಂಹುಣಿತು. ಹಣವಂತೂ ಅವನಿಗೆ ಬೇಕಾಗಿತ್ತು. ಮನಸ್ಸು ಗಟ್ಟಿಮಾಡಿ

“ಆಗಬಹುದು - ಆದರೆ ಹಣ ಈಗಲೇ ಕೊಡಬೇಕು.”

“ಒಳ್ಳೆಯದು - ಜೆಕ್ಕಾ ಕೊಡುತ್ತೀನೇ.”

“ಬೇಡಿ - ಗೋಪಾಲಕೃಷ್ಣನ ಹತ್ತಿರ ಕ್ಷಾಪೇ ತರಿಸಿಕೊಟ್ಟು ಬಿಡಿ.”

ಸಂಜೀವರಾಯರು ಮರುಮಾತಾಡಲಿಲ್ಲ. ಒಂದು ಜೆಕ್ಕಾ ಬರೆದು ಗೋಪಾಲಕೃಷ್ಣನನ್ನು ಬ್ರಾಂಕಿಗೆ ಕಳುಹಿಸಿ, ಕರಾರಿನ ಕಾಗದ ಬರೆದು ಮುಗಿಸಿದರು. ಹಣಸಂದ ರತ್ನಿತಿಯೂ ಸಿದ್ಧವಾಯಿತು.

ಇಬ್ಬರೂ ಸಹಿ ಮಾಡಿದರು.

ಶ್ರೀನಾಥ ಗೋಪಾಲಕೃಷ್ಣನ ದಾರಿ ನೋಡುತ್ತೇ ಶುಳಿತೆ. ಗೋಪಾಲ ಕೃಷ್ಣ ಒಂದು ಧರ್ಮಯ ಕೈಗೆ ಹಣ ಎಣಿಸಿಕೊಡಲು ಅವರದನ್ನು ಶ್ರೀನಾಥನ ಕೈಗೆ ಹಾಕಿದರು.

ಶ್ರೀನಾಥ ಹೊರಟ್ಟಿ ನಿಂತು

“ಅರ್ಥಗಂಟಿ ಗೋಪಾಲಕೃಷ್ಣನನ್ನು ಜಡಿಯಲ್ಲಿ ಕಳಿಸಿಕೊಡುವಿರಾ? ಮಾರ್ಕಿಟ್ಟಿನಲ್ಲಿ ಸ್ವಲ್ಪ ಸಾಮಾನು ಬೇಕಾಗಿದೆ.”

“ಅವಕ್ಕೆವಾಗಿ ಕರೆದುಕೊಂಡು ಹೋಗಿ. ಮುಂದಿನ ಕಾದಂಬರಿ ಯಾವಾಗ?”

“ಇನ್ನೆರಡು ತಿಂಗಳಲ್ಲಿ. ಆದರದನ್ನು ಹೀಗೆ ಅಗ್ಗಕ್ಕೆ ಕೊಡುವುದಿಲ್ಲ.”

“ಹಷ್ಟಪ್ರತಿ ತೆಗೆದುಕೊಂಡು ಬಣ್ಣಿ - ಮಾತಾಡೋಣ”

ಎಂದರು.

ಗೋಪಾಲಕೃಷ್ಣನನ್ನು ಜಡಿಯಲ್ಲಿ ಕರೆದುಕೊಂಡು ಶ್ರೀನಾಥ ಹೊರಟ್ಟಿ. ಮೂನವಾಗಿ ಬರುತ್ತಿದ್ದ ಗೋಪಾಲಕೃಷ್ಣ ಸ್ವಲ್ಪದೂರ ಹೋಡನೇಲೆ

“ಸಾರ್” ಎಂದ.

“ಮನಪ್ಪೆ?”

“ಎಕೆ ಸಾರ್. ಹೀಗೆ ಅಗ್ಗವಾಗಿ ಸಿಮ್ಮೆ ಕಾಡೆಂಬರಿಗಳನ್ನು ಕೊಡು ತ್ತಿರುವಿರಿ?”

“ಅಗ್ಗವೇನು ಬಂತು ಗೋಪಾಲ್. ಒಂದು ಸಾವಿರ ರೂಪಾಯಿ ಸ್ವಲ್ಪವೇ?”

“ಸ್ವಲ್ಪ ನೀವು ನಿಧಾನಿಸಿದ್ದರೆ ಅದರ ನಾಲ್ಕುರಷ್ಟು ಬರುತ್ತಿತ್ತೆಲ್ಲ ಸಾರ್. ಇನತ್ತು ನಿಮ್ಮ ಕಾದಂಬರಿಗಳು ಹೇಗೆ ಮಾರಾಟವಾಗುತ್ತಿವೆ ನಿನುಗೆ ಗೊತ್ತೇನು?”

“ಸಂಜೀವರಾಯರೂ ಹೊ ಸುರಿಯುತ್ತಾರೆ – ಕಷ್ಟಪಡುತ್ತಾರೆ – ಅವರೂ ನಾಲ್ಕು ಕಾಸು ಮಾಡಿಕೊಂಡರೆ ನನಗೆ ದುಃಖವಿಲ್ಲ ಗೋಪಾಲ್.”

ಮಾರ್ಕೆಟ್ ಸಮಾಷಿಸಿತು. ಶ್ರೀನಾಥ ಒಂದು ಬುಟ್ಟಿಯ ತುಂಬ ಹಣ್ಣು, ಹೊಸ್ತು, ತರಕಾರಿ ವ್ಯಾಪಾರಮಾಡಿದ. ಗೋಪಾಲಕೃಷ್ಣ ಗಾಡಿ ಗೊತ್ತುಮಾಡಿ ಬುಟ್ಟಿಯನ್ನು ಅದರಲ್ಲಿಟ್ಟು.

ಶ್ರೀನಾಥ ಕಿಸೆಯಿಂದ ಏನತ್ತು ರೂಪಾಯಿ ತೆಗೆದು ಗೋಪಾಲಕೃಷ್ಣನ ಕೈಗಿತ್ತು. ಗೋಪಾಲಕೃಷ್ಣನಿಗೆ ಪರಮಾತ್ಮ ಯರ್ವಾಯಿತು.

“ಇದೇಕೆ ಸಾರ್” ಎಂದು.

“ನೀನಾದರೂ ನನ್ನ ಒಬ್ಬ ಮನುಷ್ಯ ಎಂದು ಭಾವಿಸಿರುವೆಯಲ್ಲ ಗೋಪಾಲಕೃಷ್ಣ. ಅದಕ್ಕೆ ಸಂತೋಷವಾಯಿತು. ತೆಗೆದುಕೊಇ.”

“ನಾನೇನು ಸಾರ್. ಇಡಿಯ ಲೋಕವೇ ತಿಳಿದುಕೊಂಡಿದೆ. ನಿಮ್ಮ ಕಾದಂಬರಿಗಳು ಎಷ್ಟು ಮನೆ ಬೆಳಗಿಸಿವೆ ಬಲ್ಲಿರಾ? ಎಷ್ಟು ಮನಸ್ಸು ಶುಚಿ ಮಾಡಿವೆ ಬಲ್ಲಿರಾ?”

ಶ್ರೀನಾಥನಿಗೆ ಉತ್ತರಿಸಲಾಗಲ್ಲಿ. ಗಾಡಿದೆತ್ತಿ ಹೊರಟು ಬಿಟ್ಟು.

ದಾರಿಯುದ್ದಕ್ಕೂ ಅವನ ತಲೆಯಲ್ಲಿ ಗೋಪಾಲಕೃಷ್ಣನ ಮಾತುಗಳು ಮೊರೆಯುತ್ತಿದ್ದವು.

‘ನನ್ನ ಕಾದಂಬರಿಗಳು ಹಲವು ಮನೆ, ಹಲವು ಮನ ಬೆಳಗುತ್ತಿವೆ. ಆದರೆ ನಾನು! – ನಾನು ಮಾಡುತ್ತಿರುವುದೇನು?’

ಕಮಲ ಬಾಗಿಲಲ್ಲೀ ಶ್ರೀನಾಥನನ್ನು ಕಾಯುತ್ತ ನಿಂತಿದ್ದಳು. ನಗೆ ಮೊಗದಿಂದ ಅವನಿಗೆ ಸ್ವಾಗತ ಬಯಸಿದಳು.

ಕಮಲ ಬಯಸಿದ್ದಂತೆ ಇಬ್ಬರೂ ಕುಳಿತು ಒಂದೇ ತಟ್ಟಿಯಲ್ಲಿ ಉಟ್ಟಿರುತ್ತಿದ್ದರೂ ಇವನು ಅವನಿಗೆ ಸ್ವಾಗತ ಬಯಸಿದಳು.

ನಗ್ನಸತ್ಯ

ಗಿಸಿದರು. ಭಾಗ್ಯಮೃನ್ ಉಟ ಮುಗಿಯುತ್ತಲೇ ಕಮಲ ವೀಕ್ಷಿಯದೆಲೆ
ಹಿಡಿದು ಒಳಕ್ಕೆ ಬಂದಳು.

ಮೇಜಿನ ಮೇಲೆ ತಟ್ಟಿಯಿಟ್ಟು, ಕೈಗೆ ಎಲೆ ತೆಗೆದುಕೊಂಡು ಸುಣ್ಣ
ಕ್ಷೆಲು ಕಮಲ ಆರಂಭಿಸಿದಳು. ಶ್ರೀನಾಥ ಅವಳ ಕೈಗಿಡಿದು ಪಕ್ಕದಲ್ಲಿ
ಡಿಸಿಕೊಂಡು

“ ತಾಂಬಾಲ ನಿಧಾನವಾಗಿ ಆಗಲಿ.”

ಕಮಲ ನಿಸುನಕ್ಕೆಳು.

ಶ್ರೀನಾಥ ತನ್ನ ಕೋಟಿನ ಕಿಸೆಯಿಂದ ಬಂದು ಕಟ್ಟು ನೋಟು
ದು, ಕಮಲನ ಕೈಯಲ್ಲಿಟ್ಟು.

“ ಇದೆನ್ನು ” ಎಂದಳು.

“ ನೋಡು – ಎಣಿಸಿ ನೋಡು ”

ಕಮಲ ಎಣಿಸಿನೋಡಿ

“ ನೂರು ರೂಪಾಯಿನ ಎಂಟು ನೋಟುಗಳು. ನನಗೇಕೆ ಇಮ್ಮು ಹಣ.”

“ ಇರಲಿ ನಿನ್ನ ಹತ್ತಿರ.”

“ ಎಲ್ಲಿಂದ ಬಂತು ?”

“ ಕದ್ದುಕೊಂಡು ಬಂದೆ.”

“ ಹಾಸ್ಯ ಸಾಕು. ಹೇಳಿ.”

“ ಹೊಸ ಕಾದಂಬರಿ ಕೊಟ್ಟುಬಿಟ್ಟು.”

ಕಮಲ ನೋಟಿನ ಕಂತೆಯನ್ನು ಶ್ರೀನಾಥನ ಕೈಗಿತ್ತು

“ ನನಗೆ ಬೇಡ ” ಎಂದಳು.

“ ಏಕೆ ?”

“ ಕೇವಲ ಹಣಕಾರಿ ನಿಮ್ಮ ಸ್ನೇಹಮಾಡಿರುವುದಾಗಿ ಭಾವಿಸಿರುವಿರಾ?”

“ ಇಲ್ಲ.”

“ ಇಲ್ಲವೆನ್ನ ಬೇಡಿ. ನಿಮ್ಮ ಭಾವನೆಯೇ ಹಾಗಿದೆ.”

“ ಅಯ್ಯೋ ಹುಟ್ಟಿ – ನನ್ನ ಭಾವನೆ ಹೇಗೆದೆಯೆನ್ನು ಪ್ರದು ನಿನಗೆ ಹೇಗೆ
ಯಬೇಕು. ನಿನ್ನ ತಾಯಿಯ ಧನಸ್ವೇಶಾಚ್ಯಕ್ಷೆ ನೀನು ತುತ್ತಾಗ
ರದೆಂದು ಹಣ ಕೊಟ್ಟು.”

“ನಾನು ಬಡತನದಲ್ಲಿ ಸಂಸಾರ ಮಾಡಿಕೊಂಡು ಸುಖವಾಗಿರಬಲ್ಲೇ - ನಿಮ್ಮ ವಿಶ್ವಸವೋಂದು ದೃಢವಾಗಿದ್ದರಿ.....”

“ನನ್ನ ಜತಿ ಸಿನಗೆ ಬಡತನದ ಸಂಸಾರ ಕಟ್ಟಿಟ್ಟ ಮುಂಡು. ಈಗ ನಾನು ದುಡಿಯುತ್ತಿರುವ ಹಾಗೆ ಎವ್ವ ದಿನ ದುಡಿಯಬಲ್ಲೇ. ನನ್ನ ಪೃಶ್ಚ ಯುಂತ್ರಪೃಶ್ಚ ಯಲ್ಲ - ಈ ತಲೆ ಬರಿದಾಗದ ಹಾಗೆ ನೋಡಿಕೊಳ್ಳು ಪುದೇ ಸನಗೊಂದು ಮಹಾಸಾಧನೆ. ನಾನು ಕೊಟ್ಟಿರುವ ಹಣ ಜೋವಾನ್ ವಾಗಿಟ್ಟುಕೊರೆ - ನಾಳೆ ನಿಮ್ಮ ಕಷ್ಟ ಸುಖಕ್ಕೆ ಅದರ ನೇರವು ಬೇಕಾಗುತ್ತದೆ.”

ಎಂದು ಹಣವನ್ನು ಮತ್ತೆ ಅವಳ ಕೈಯಲ್ಲಿಟ್ಟು. ಕಮಲ ಅದನ್ನು ನಿರಾಕರಿಸಲಿಲ್ಲ.

ಇಬ್ಬರೂ ರೂಪು ಬಿಟ್ಟು ಹೊರಬರುವ ಹೊತ್ತಿಗೆ ಸಂಚೆಯಾಗಿತ್ತು. ಭಾಗ್ಯಮ್ಮೆ ಅವರನ್ನು ಒಂದೆರಡು ಸಲ ಕೂಗಿ, ಉತ್ತರ ಬಾರದಿರಲು ಬೇಸತ್ತು, ಸಿದಿಗುಟ್ಟಿಕೊಂಡು ತೆಪ್ಪಗಾಗಿದ್ದಳು.

ಮುಗಳು ಹೊರಕ್ಕೆ ಬರಲು ಮುಖ ಕೆಂಪಗೆ ಮಾಡಿಕೊಂಡು

“ಹೊತ್ತಿಲ್ಲ ಗೊತ್ತಿಲ್ಲ, ನೀನೋರ್ ನಿನ್ನ ಬುದ್ಧಿಯೋ !” ಎಂದಳು.

“ಅವರು ಇನತ್ತು ರಾತ್ರಿ ಉರಿಗೆ ಹೊರಡುತ್ತಾರೆ”

“ಯಾವಾಗಲಾದರೂ ಹೊಗಲಿ ನನಗೇನು ? ಏಕೆ ಕಳಿಸಿಕೊಡುತ್ತೀರೆ. ನಿನ್ನ ಮುಂದೇನೇ ಸದಾ ಕೂಡಿಸಿಕೊಂಡಿರು - ಈರಣ್ಣನ ಮುಂದೆ ಬಸವಣ್ಣ.”

“ಹೊಗಲಿ ಸುಮ್ಮನಾಗುತ್ತೀರ್ಯೋ ಇಲ್ಲವೇ ಅಮ್ಮ. ಅವರ ಕಿವಿಯ ಮೇಲೆ ನೀನು ಆಡುವ ಮಾತು ಬಿದ್ದೀತು.”

“ಬಿದ್ದರೆ ಬೀಳಲಿ ನನಗೇನು ಭಯು.”

ಎದುರಿಗೆ ನಿಂತರೆ ಮಾತಿಗೆ ಮಾತು ಬೀಳದಿಿತು ಎಂದು ಕಮಲ ಅಲ್ಲಿ ಸೀಲಿದ ಹೊರಟುಹೋದಳು.

ಶ್ರೀನಾಥ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತೊಡಗಿದೆ.

ಕಮಲನನ್ನು ಬಿಟ್ಟು ಹೊಗಬೇಕಲ್ಲಾ ಎಂದು ಅವನ ಮನಸ್ಸು ಬಿನ್ನವಾಯಿತು.

ಕಮಲ ಒಳಕ್ಕೆ ಬಂದವಳೇ ಕೇಳಿದಳು

“ರೀಲು ಎವ್ವ ಹೊತ್ತಿಗೆ”

“ ಸರಿಯಾಗಿ ಒಂಭತ್ತು ಗಂಟಿಗೆ. ನಾನು ಏಳೂವರೆಗೆ ಮನೆ ಬಿಡಬೇಕಾಗುತ್ತದೆ.”

“ ಸೈಮಿನಿಗೆ ನಾನೂ ಬರುತ್ತೇನೇ.”

“ ರಾತ್ರಿ ಹೊತ್ತು....ಅಲ್ಲಿಂದ ಒಬ್ಬಳೇ ಮನೆಗೆ ಹೇಗೆ ಹಿಂದಿರುಗುವೆ?”

“ ಅಮೃನೂ ಬರುತ್ತಾಳೆ....ಗಾಡಿ ಮಾಡಿಕೊಂಡು ಬರುತ್ತೀವೆ.”

“ ನಿನ್ನ ಇವು”

ಮನೆ ಬಿಟ್ಟು ಹೊರಡುವ ವೇಳೆ ಸಮಾಪಿಸಲು ಶ್ರೀನಾಥನ ದುಃಖಹೆಚ್ಚಿತು. ಅವನ ಸ್ವಿತ್ತಿ ನೋಡಿ ಕಮಲನ ಕಣ್ಣಿಲ್ಲಿ ಪೀಠಾರಿತು.

ಕಮಲನ ಬಲವಂತಕ್ಕೆ ಒಂದು ತುತ್ತು ಹಾಲೂ ಅನ್ನ ಉಟಪ್ಪಾಡಿ ಶ್ರೀನಾಥ ಗಾಡಿಗೆ ಸಾಮಾನು ಸಾಗಿಸಿದ. ಭಾಗ್ಯಮೃತ, ಕಮಲ ಹೊಸ ಸೀರೆ ಉಟ್ಟುಕೊಂಡು ಅವನ ಜತೆ ಹೊರಟರು.

ಶ್ರೀನಾಥನ ಗುರುತಿನ ಟಿಕೆಟ್ ಕಲೆಕ್ಟರ್ ರೊಬ್ ಅವನಿಗೆ ಸೆಕೆಂಡ್ ಕ್ಲಾಸಿನಲ್ಲಿ ಜಾಗ ಮಾಡಿಕೊಟ್ಟಿ.

ರೈಲು ಹೊರಡುವ ಮುನ್ನ ಶ್ರೀನಾಥ ಭಾಗ್ಯಮೃತನಿಗೆ

“ ಹೋಗಿಬಿಟ್ಟು ಬರುತ್ತೀನಮ್ಮೆ ಕಮಲನನ್ನು ಚೆನ್ನಾಗಿ ನೋಡಿ ಕೊಳ್ಳಿ”

ಎಂದು ಹೇಳಿದ.

“ ಬೇಗ ಬಂದುಬಿಡಿಯವ್ವು. ಕೆಲವ ಮುಗಿದ ಸೇಲೆ ಮದರಾಸಿನಲ್ಲಿ ನಿಲ್ಲಬೇಡಿ”

ಎಂದೆಳು.

ಕಮಲ ದೃಷ್ಟಿದಿಂದ

“ ಹೋದ ಕೂಡಲೆ ಕಾಗದ ಬರೆಯುವಿರಾ ?”

“ ಬರೆಯದೆ ಇರುತ್ತೇನೇಯೇ ?”

“ ಸಮಾಧಾನವಾಗಿರಿ - ನನ್ನ ವಿಷಯ ಯೋಜನೆ ಹೆಚ್ಚಿಕೊಳ್ಳಬೇಡಿ - ನಾನು ಎಂದಿಗೂ ನಿಮ್ಮವಳೇ.”

ಅವಳ ಆಶ್ವಾಸನ ಶ್ರೀನಾಥನ ಮನಸ್ಸಿಗೆ ಶಾಂತಿ ಸೀಡಿತು.

ರೈಲು ಹೊರಟಿಬಿಟ್ಟಿತು. ಶ್ರೀನಾಥ ಬಾಗಿಲಲ್ಲೇ ನಿಂತುಕೊಂಡು ಕಮಲನ್ನೀಕ್ಕಿಸುತ್ತಿದ್ದು. ಅವಳು ಕಣ್ಣೀರು ಯಾಕುತ್ತಿದ್ದುದನ್ನು ಕಂಡು ಅವನ ಹೃದಯಕ್ಕೆ ತಳಮಳವಾಯಿತು.

ಮನೆಗೆ ಹಿಂದಿರುಗಿದ ಕೂಡಲೇ ಕಮಲ ರೂಪು ಸೇರಿ ಮಲಗಬಿಟ್ಟಿಳು. ಅವಳ ಹೃದಯ ಅಪಾರಯಾತನೆಯಲ್ಲಿ ಹಿಂಡಿಹೊಗಿತ್ತು.

ಮಾರನೆಯ ಬೆಳಗ್ಗೆ ಕಮಲ ಏಳುವ ಹೊತ್ತಿಗೆ ಒಂಭತ್ತು ಗಂಟೆಯಾಗಿತ್ತು. ‘ಮನಸ್ಸು ಬಂದಾಗ ಏಳಲಿ’ ಎಂದು ಭಾಗ್ಯಮೃನೂ ಅವಳ ಸ್ನೇಭಿ ಸುವ ಪ್ರಯತ್ನಮಾಡಲಿಲ್ಲ.

ಕಮಲ ಎದ್ದು ತೊಟ್ಟಿಗೆ ಬಂದಕೂಡಲೇ ಅವಳ ಕಣ್ಣಿಗೆ ಬಿಡ್ಡವನು ನಾಗರಾಜ. ಮುಖ ತೊಳೆದುಕೊಂಡು ಬಂದು

“ನೀನು ಯಾವಾಗ ಬಂದೆಯವ್ವಾ.”

ಎಂದು ಕೇಳಿದಳು.

“ಆಗಲೇ ಬಂದೆ. ಇದೇನು ಕಮಲ, ಇನ್ನುಹೊತ್ತು ಮಲಗಬಿಟ್ಟಿದ್ದೆ.”

“ರಾತ್ರಿ ನಿದ್ರೆ ಬರಲಿಲ್ಲ. ಬೆಳಗಿನ ರುಧಾಮ ನಿದ್ರೆ ಹತ್ತಿರಬೇಕು.”

“ಅವರು ಉಂಟಿಗೆ ಪ್ರಯಾಂಕಮಾಡಿದರಂತೆ.”

“ನಿನಗೆ ಹೇಗೆ ಗೊತ್ತಾಯಿತು.”

“ಅಮ್ಮೆ ಹೇಳಿದಳು.”

“ಏನು ಬಂದಿದ್ದೆ.”

“ನಿನ್ನ ನೋಡಿ ಬಪೆಳ ದಿವಸವಾಗಿತ್ತು – ಬಂದೆ. ನನ್ನೇನು ಸಿನಿಮಾಗಿನೀಮಾಕ್ಕೆ ಕರೆದುಕೊಂಡು ಹೋಗುವುದಿಲ್ಲ.”

“ನನಗೆ ಯಾವದೂ ಮನಸ್ಸಿಲ್ಲ ನಾಗರಾಜ.”

“ನೀನು ಕರೆದುಕೊಂಡು ಹೋಗದಿದ್ದರೆ ಚಿಂತೆಯಿಲ್ಲ – ನಾನೇ ಕರೆದುಕೊಂಡು ಹೋಗುತ್ತೇನೆ ಬರುತ್ತೀರೂ ?”

“ಆಗ !”

“ಆಗಲ್ಲ – ಮಧ್ಯಾನ್ನದ ಆಟಕ್ಕೆ.”

“ಇದೇನು ನಾಗರಾಜ....ಇದ್ದಕ್ಕಿದ್ದಂತೆ ನೀನು ಶ್ರೀಮಂತನಾದ ಹಾಗೆ ಕಾಣುತ್ತೇದೆ.”

“ ಕಾಲ ಒಂದೇ ರೀತಿ ಇರುತ್ತದೆಯೇ ಕಮಲ. ಬಡವನೂ ಒಂದು ಕಾಲಕ್ಕೆ ಅನುಕೂಲಸ್ಥಾನಾಗಿಯೇ ಆಗುತ್ತಾನೆ.”

ಕಾಫಿತಂದ ಭಾಗ್ಯಮೃನ್ಮೀಗಿ ಕಮಲ ಸಿನಿಮಾಕ್ಕೆ ಹೋಗುವ ವಿವಯ ತಿಳಿಸಿದಳು.

“ ನೀನು ಇಲ್ಲಿಗೇ ಬರುತ್ತೀರೆಯೇನಪ್ಪೆ ?”

“ ಹೂ ! ಬರದೇ ! ಎರಡು ಗಂಟೆಗೇ ಬರುತ್ತೀನೆ.”

“ ಯಾವ ಧಿಯೇಟರು ?”

“ ಹೊಸದಾಗಿ ಆಗಿದೆಯೆಲ್ಲಾ ‘ ಅರುಣ.’ ”

“ ನಾನು ಆ ಧಿಯೇಟರಿನಲ್ಲಿ ಪಿಕ್ಕರೂ ನೋಡಿಯೇ ಇಲ್ಲ ”

ಎಂದು ಕಮಲ ಹೇಳಿದಳು.

“ ನಾನು ಬರುವ ಹೊತ್ತಿಗೆ ನೀವು ಸಿದ್ಧವಾಗಿರಿ ”

ಎಂದು ಹೇಳಿ ನಾಗರಾಜ ಹೊರಟುಬಿಟ್ಟು.

ನಾಗರಾಜ ಆದಿದ ಮಾತಿಗೆ ತಪ್ಪಲಿಲ್ಲ. ಎರಡು ಗಂಟೆಗೆ ಸರಿಯಾಗಿ ಗಾಡಿ ಮಾಡಿಕೊಂಡೇ ಬಂದ. ಅಲಂಕಾರ ಮಾಡಿಕೊಂಡು ಭಾಗ್ಯಮೃ, ಕಮಲ ಅರ್ಥಗಂಟೆಯಲ್ಲಿ ಹೊರಟುಬಿಟ್ಟಿರು.

ಧಿಯೇಟರ್ ಮುಂದೆ ಗಾಡಿಯಿಂದಿಳಿದು ಕಮಲ ಬಾಡಿಗೆ ಕೊಡ ಹೊದಳು. ನಾಗರಾಜ ಅವಳ ಕೈಯಿಂದ ಕೊಡಿಸಲಿಲ್ಲ.

ಧಿಯೇಟರ್ ಆಳು ಅವರನ್ನು ಕರೆದೊಯ್ದು ಬಾಲ್ಕನಿಯಲ್ಲಿ ಕೂಡಿಸಿದ. ಕಮಲನಿಗೆ ಪರಮಾಶ್ಚಯಾವಾಯಿತು.

“ ಇದು ಎಷ್ಟರ ಸೀಟೋ ನಾಗರಾಜ ” ಎಂದು ಕೇಳಿದಳು.

“ ಎರಡೂಕಾಲು ರೂಪಾಯಿ ಸೀಟು.”

“ ನಿನಗೆ ಭಾರಿ ಪುಟ್ಟಗಂಟು ಸಿಕ್ಕಿದ ಹಾಗೆ ಕಾಣುತ್ತದೆ.”

“ ಧಿಯೇಟರಿನವರು ನನಗೆ ಗುರುತು ಕಮಲ. ”

ಎಂದು ಹೇಳಿದ. ಕಮಲ ಧಿಯೇಟರಿನ ಅಂದ ಚೆಂದವನ್ನು ನೋಡಿ ನೇರ್ಜಿಕೊಂಡಳು.

ಚಿತ್ರ ಆರಂಭವಾಗುವುದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ಜರೀ ರುಮಾಲ

ಧರಿಸಿ, ಟ್ರೈಡ್ ಕೋರ್ಟ್ ಹಾಕಿಕೊಂಡು, ಬಾಲ್ಯನಿಯಲ್ಲಿ ಓಡಿಯಾಡುತ್ತಿದ್ದ ಒಬ್ಬ ವ್ಯಕ್ತಿಯ ಕಡೆ ಕಮಲನ ಗಮನ ಸೇಳಿದು ನಾಗರಾಜ

“ಅವರೇ ನೋಡು ಕಮಲ, ಧಿಯೇಟರಿನ ಯಜಮಾನರು, ಗವಿಯಪ್ಪ ನವರು.”

“ಧಿಯೇಟರಿಗೆ ಎಷ್ಟು ಖಚಾರಣೆಯು ನಾಗರಾಜ.”

“ಮೂರು ನಾಲ್ಕು ಲಕ್ಷ್ಯವಾಗಿರಬಹುದು.”

“ಮೂರು ನಾಲ್ಕು ಲಕ್ಷ್ಯವೇ! ಹಾಗಾದರೆ ಅವರು ಭಾರಿ ಶ್ರೀಮಂತ ರಾಗಿರಬಹುದು.”

“ಅವರಿಗೇನಮ್ಮೆ ದೇವರು ಕಡಿಮೆ ನಾಡಿರುವುದು. ಸಾಕ್ಷಾತ್ ಲಕ್ಷ್ಮೀಪುತ್ರರು. ಈ ಉರಿನಲ್ಲಿಯೇ ೩೦-೪೦ ಮನೆ ಇದೆ – ತಿಂಗಳಿಗೆ ಮನೆ ಬಾಡಿಗೆಯೇ ಸಾವಿರಾರು ರೂಪಾಯಿ ಬರುತ್ತದೆ.”

‘ಬಂಧನ್’ ಜಿತ್ರ ಆರಂಭವಾಯಿತು.

ವಿರಾಮ ಕಾಲ ಬಂತು. ದೀಪಗಳು ಹೊತ್ತಿಸಲ್ಪಟ್ಟವು. ಧಿಯೇಟರಿನ ಹೊರ್ಟೆಲ್ ಮಾಡಿ ಮೂರು ಜನಕ್ಕೆ ತಿಂಡಿ, ಕಾಫಿ ತಂದಿತ್ತು ನಾಗರಾಜನಿಗೆ ಎರಡು ಪ್ರಯೋಚ ‘ಗೋಲ್ಡ್ ಪ್ಲೇಸ್’ ಸಿಗರೀಟ್‌ ಕೊಟ್ಟು ಹೋದ್ದಿ. ಹೋದ್ದಿ.

ಮಾಡಿ ಪಾತ್ರಿಗಳನ್ನು ಉಯ್ಯುವುದಕ್ಕೆ ಬಂದಾಗ ಅವನ ಕೈಗೆ ಕಮಲ ಹಣ ಕೊಡಮೋದ್ದಕು.

“ಬಿಲ್” ಬಂದಿದೆ ತಾಯಿಂ

ಎಂದು ಮಾಡಿ ಹೇಳಿಹೋದ್ದಿ.

ಜಿತ್ರ ಮತ್ತೆ ಆರಂಭವಾಯಿತು. ನಾಗರಾಜ ‘ಇದೋ ಬಂದೆ’ ಎಂದು ಹೇಳಿ ಎದ್ದು ಹೋಗಿ ಹತ್ತು ನಿಮಿಷ ಬಿಟ್ಟು ಬಂದು ಮತ್ತೆ ಕುಳತ. ಅವರನ್ನು ಮನೆಗೆ ನಾಗರಾಜನೇ ಕರೆತಂದು ಬಿಟ್ಟು.

“ಒಳಗೆ ಬಾಪ್ಪ. ಕಾಫಿ ಕುಡಿದುಕೊಂಡು ಹೋಗುವೆಯಂತೆ”

ಎಂದು ಭಾಗ್ಯಮ್ಮೆ ಕರೆದು ಕಮಲನಿಗೆ ಕಾಫಿ ಮಾಡೆಂದು ಹೇಳಿದಳು. ಮನೆಯಲ್ಲಿದ್ದ ಹಾಲು ಒಡೆದು ಹೋಗಿತ್ತು. ಕಮಲ ಒಲೆ ಹೊತ್ತಿಸಿ, ನಿರೀಕ್ಷೆ ಪಕ್ಕದಮನಸೆಯಲ್ಲಿ ಸ್ವಾಸ್ಥ ಹಾಲು ಏರಪ್ಪೆ ತರಲು ಮೋದಳು.

ನಾಗರಾಜ ಸಿಸುಮಾತಿನಲ್ಲಿ ಆರಂಭಿಸಿದೆ

“ಆರುಪ್ಪ ಬರುವುದು ಇನ್ನೆಷ್ಟು ದಿವಸಕ್ಕೆ ಭಾಗ್ಯಮ್ಮುಣಿ”

“ಒಂದೂವರಿ ತಿಂಗಳಾಗಿಬಹುದು.”

“ಅಲ್ಲಿಯವರಿಗೆ.....”

“ನಾನೇನೂ ಯೋಚನೆ ಮಾಡಿಲ್ಲಪ್ಪ.”

“ನಾನೊಂದು ಮಾತು ಹೇಳಲೀ?”

“ಹೇಳು.”

“ಒಬ್ಬ ಭಾರಿ ದೊಡ್ಡ ಮನುಷ್ಯರನ್ನು ನಾನು ನೋಡಿದ್ದೇನೆ. ನೀನು ಒವ್ವುವಹಾಗಿದ್ದರೆ ಕರೆದುಕೊಂಡು ಬರುತ್ತೀನೆ.”

“ಯಾರವರು?”

“ಸಿನಿಮಾದಲ್ಲಿ ನಾನು ತೋರಿಸಿದೆ ನೋಡು – ಅವರು.”

“ಮಾಲೀಕರು.”

“ಹೂ !”

ಭಾಗ್ಯಮ್ಮನ ಮುಖ ಬೆಳಕಾಯಿತು.

“ಬರೀ ದೊಡ್ಡ ಮನುಷ್ಯರೊ, ಕಾಸೂ ದುಡ್ಡು ಬಿಜ್ಞತ್ತಾರೊ?”

“ನೀನೇ ನೋಡುವೆಯಂತೆ. ಮನುಷ್ಯ ಹಣ್ಣಿನೀರು ಜೀಲಿದ ಹಾಗೆ ಚೆಳ್ಳಿವವನು. ಉರು ತುಂಬ ಅವನಿಗೆ ಮನೆಗಳವೆ – ನಿಮಗೊಂದು ಮನೆ ಕೊಡುವುದೇನೂ ದೊಡ್ಡ ವಿಷಯವಲ್ಲ.”

“ಯಾವಾಗ ಕರೆದುಕೊಂಡು ಬರುತ್ತೀ?”

“ನಿನ್ನ ಕೇಳ ಹೇಳುತ್ತೀನೇಂದು ತಿಳಿಸಿದ್ದೇನೆ. ಧಿಯೇಬರಿನಲ್ಲಿ ನನ್ನ ದಾರಿ ಶಾಯುತ್ತಿರುತ್ತಾರೆ. ನೀನು ಒಪ್ಪಿದರೆ ಈಗಲೇ ಕರೆದುಕೊಂಡು ಬರುತ್ತೀನೆ”

“ಒಂದು ಗಂಟೆ ಬಿಟ್ಟು ಕರೆದುಕೊಂಡು ಬಾ. ಅಷ್ಟರಲ್ಲಿ ನಾನು ಕನುಲನ ಜತಿ ಮಾತನಾಡಿರುತ್ತೀನೆ.”

ಕವುಲ ಹಾಲು ತೆಗೆದುಕೊಂಡು ಬಂದುದನ್ನು ನೋಡಿ ಇಬ್ಬರೂ ಮಾತು ನಿಲ್ಲಿಸಿದರು. ನಾಗರಾಜ ಶಾಫ್ತಿ ಕುಡಿದುಕೊಂಡು ಹೊರಟು ಹೋದ.

ಭಾಗ್ಯಮ್ಮ ತಾನು ಕುಳಿತಿದ್ದೆಗೇ ಮಗಳನ್ನು ಕರೆದು ತನ್ನ ಪೂರ್ವ

ಇಂದ್ರಿಯನ್ನು ನಿರೂಪಿಸುತ್ತಾ ಕಣ್ಣೀರು ಹಾಕಿದಳು. ತಾರ್ಯಿ, ಇಂದ್ರೀಕೆ ಹೀಗೆ ವ್ಯಾಸನವಡುತ್ತಿದ್ದಾಗೆ ಎಂದು ಕವುಲ ಅಶ್ವಯರ್ಗೋಂಡಳು.

“ ಏನಾಯೀತೇ ಅಮೃತ.”

“ನನ್ನದು ಯಾವ ಶಾಸ್ತ್ರತನೇ ಅಮೃತ್ಯು. ನಿನಗೆ ಒಂದು ದಾರಿ ಯಾದದ್ದು ನೋಡಿ ಕಣ್ಣಿ ಮುಚ್ಚಿ ಕೊಂಡರೆ ಸಾಕು. ರಾತ್ರಿಯಾದರೆ ನನಗೆ ಎದೆನೋವು. ಭರ್ಯವಾಗತ್ತಿ - ಯಾವಾಗ ಈ ಘಟ್ಟ ಉರುಳಿವುದೋ ಎಂದು.”

“ನಾಳೆ ಜಾಕ್ಕೆರಲ್ಲಿ ಹೋಗಿ ಬರೋಣ.”

“ ಡಾಕ್ಕೆರೇನು ಮಾಡುತ್ತಾರೆ ? - ಮನಸ್ಸಿಗೆ ನೆಮ್ಮೆದಿರ್ಯಾದರೆ ದೇಹಾ ರೋಗ್ಯ ತಾನೇ ಸರಿಹೋಗುತ್ತದೆ.”

“ನನ್ನ ವಿವರು ಒಂದು ಇತ್ಯಧರ್ಮಕ್ಕೆ ಒಂದಿದೆಯಲ್ಲ - ಇನ್ನೇಕೆ ರೋಚನೆ.”

“ ಏನು ಇತ್ಯಧರ್ಮಕ್ಕೆ ಒಂದಿದೆ. ಆಯಷ್ಟನಡು ಯಾವ ನೆಚ್ಚಿಗೆ ಪುಸ್ತಕ ಬರೆದು, ಮಾಡಿ ಆತ ಸಂಪಾದಿಸುವುದೆನ್ನು ?”

“ ಎಷ್ಟೆಂದು ಸೀನೇ ನೋಡಿದ್ದೀ. ಸಂಪಾದಿಸಿದವನ್ನೂ ನನ್ನ ಕೈಗೆ ತಂದುಹಾಕುತ್ತಿದ್ದಾರೆ. ಸನಗಾಗಿ ಹೈಮುರಿಯ ದುಡಿಯುತ್ತಿದ್ದಾರೆ.”

“ ಇಲ್ಲವೆಂದು ನಾನು ಹೇಳಿಲಿಲ್ಲ. ಆತನೂ ಒಂದುಕೊಳ್ಳಲಿ....”

“ ದಾಗಂದರೆ ?”

“ ಸಂಸಾರ ಸರಿಯಾಗಿ ನಡೆಸುವವರು ಯಾರಾದರೂ ಇರಲ್ಲಿಬೇಕು.”

“ ನಾನು ಆತನಿಗೆ ನೋನುಸೂಡಬುದ್ಧಿಲ್ಲ.”

“ ಆತನನ್ನು ಬಿಟ್ಟುಬಿಡೆಂದು ನಾನು ಹೇಳುತ್ತಿಲ್ಲ.”

“ ಇನ್ನೇನು ಹೇಳುತ್ತಿರುವೆ ?”

“ ಜವಾಬ್ದಾರಿ ಹೊರುವ ಸರಿಯಾದವರೆ ಆಶ್ರಯ ನಿನ್ನರಲ್ಲಿ ಎಂದು ಹೇಳುತ್ತಿದ್ದೇನೆ”

“ ನನಗೆ ಯಾರ ಆಶ್ರಯವೂ ಬೇಡ.”

ಭಾಗ್ಯಮೃಷಣ ಮುಖ ಕೆಂಪಗಾರಿತು. ಕಣ್ಣಗಳು ಕೆಡಿ ಕಾರ ತೊಡಗಿದವು.

“ ಮನೆಹಾಳ ರಂಡೇ - ನಿನಗೇ ಬೇಕಾದದ್ದೀನು - ಆ ಹುಡುಗ ಮುಂಡೆದರ ಹತ್ತಿರ ಚಕ್ಕಂದ.”

“ ನೀನು ಅವರನ್ನು ಹೀನಾಮಾನಾ ಬೈಯಬೇಡಮ್ಮೆ”

ಎಂದು ಕಮಲ ಸ್ವಲ್ಪ ಬಿರುಸಾಗಿಯೇ ನುಡಿದಳು. ಭಾಗ್ಯಮ್ಮನ ಕೋವ ಮತ್ತೆಮ್ಮೆ ಕೆರಳತು. ಎದ್ದವೇ ಮಗಳ ಕವಾಳಕ್ಕೆ ಎರಡು ಬಿಗದು, ಅವಳ ಮುಂದಲೆ ಹಿಡಿದು ಜಗ್ಗಿದಳು.

ಕಮಲ ದೀಷ್ಟವಾಗಿ ರೋಧಿಸುತ್ತೇ ನಿಂತಳು.

“ ಮೊಡ್ಡೆವಳು. ನನ್ನ ಮಾತು ಕೇಳಿದಿದ್ದ ಮೇಲೆ, ನಿನಗೂ ನನಗೂ ಸಂಬಂಧ ತೋಡಿದುಹೋಯಿತೆಂದು ತಿಳಿದುಕೋಣೆ”

ಎಂದು ಒದರಿ ಒಳಗೆ ಹೋಗಿ ಬಟ್ಟಿಯೆ ಟ್ರಿಂಕುಗಳನ್ನು ಗೂರ್ಬಾಡಿ ತನ್ನ ಸೀರೆ, ಕುಪ್ಪಸಗಳನ್ನಾರಿಸಿಕೊರಡು, ಒಂದು ಗಂಟುಕಟ್ಟು

“ ನಾನು ಹಾಳಾಗಿಹೋಗುತ್ತೀನೆ - ನೀನು ಸುಖವಾಗಿರು”

ಎಂದು ಬಾಗಿಲು ಕಡೆ ನಡೆದಳು. ಕಮಲ ಬಾಗಿಲಿಗೆ ಅಡ್ಡಿನಿಂತಳು. ಭಾಗ್ಯಮ್ಮ ಅವಳನ್ನು ಒಂದೆಡಿಗೆ ನೂಕಿ ಬಾಗಿಲು ಚಿಲುಕ ತೆಗೆದಳು. ಕಮಲ ಧಾವಿಸಿ ಅವಳ ಬಳಗೆ ಹೋಗಿ ಭದ್ರವಾಗಿ ಭಾಗ್ಯಮ್ಮನ ಎರಡು ಶಾಲುಗಳನ್ನೂ ಹಿಡಿದು

“ ಹೋಗಬೇಡಮ್ಮೆ,...ನೀನು ಹೇಳಿದ್ದು ವಾಡುತ್ತೀನೆ”

ಎಂದಳು.

ಭಾಗ್ಯಮ್ಮನ ಕೋವ ಒಂದೇ ಹೈಂಡಲ್ಲಿ ಇಳಿಮುಖವಾಯಿತು. ಗಂಟೆ ನ್ನತ್ತೆ ಇಟ್ಟು ಮಗಳನ್ನು ಸಂತ್ತೀಸುತ್ತಾ

“ ಏಳು - ಮುಖತೋಳದು ಹಣೆಗಿಟ್ಟುಕೊಂಡು, ಒಂದು ಲಕ್ಷ್ಯವಾದ ಸೀರೆ ಉಟ್ಟಿಕೊಣ. ನಾಗರಾಜ ಅವರನ್ನು ಕರೆದುಕೊಂಡು ಬರುವುದಕ್ಕೆ ಹೋಗಿದ್ದಾನೆ.”

ಕಮಲ ಮರುಮಾತನಾಡದೆ ರೂಮಿಗೆ ಹೋಗಿ ಅಳುತ್ತು ಕುಳಿತಳು. ಭಾಗ್ಯಮ್ಮ ಬಂದು ಎಚ್ಚರಿಸುತ್ತಲೇ ಎದ್ದು ತಲೆಬಾಚಿಕೊಳ್ಳುವುದಕ್ಕಾರಂಭಿಸಿದಳು. ಭಾಗ್ಯಮ್ಮನೇ ಹೋಗಿ ಒಂದು ಕುಚ್ಚುಹೂಷು ತಂದು ಮಗಳ ಕೈಗಿತ್ತುಳು.

ಸ್ವಲ್ಪಹೊತ್ತು ಕಳೆದಿರಬಹುದು. ನಾಗರಾಜ ಗವಿಯಪ್ಪನನ್ನು ಕರೆದು ಕೊಂಡು ಒಳಕ್ಕೆ ಘೋದ.

ಸ್ವಲ್ಪಹೊತ್ತಿಗೆ ಮುಂಚೆ ನಟಿದ ಕದನದ ಕುರುಹು ತಿಳಿಯದಂತೆ ಭಾಗ್ಯಮ್ಮೆ ತೊಟ್ಟಿಯ ಕಸಗುಡಿಸಿ, ಕುಚಿಂ ಮೇಜಾಗಳನ್ನು ಸರಿಯಾಗಿ ಜೋಡಿಸಿ, ದಿವ ಹಚ್ಚಿದ್ದ ಈ.

ನಾಗರಾಜ ಗವಿಯಪ್ಪನನ್ನು ಒಳಗೆ ಕರೆದುಕೊಂಡು ಬಂದು ತೊಟ್ಟಿ ರುಲ್ಲಿದ್ದ ಕುಚಿಂಯ ಮೇಲೆ ಕೂಡಿಸಿ, ತಾನು ಕೆಳಗೆ ಚಾಪೆಯ ಮೇಲೆ ಕುಳಿತುಕೊಂಡು

“ಭಾಗ್ಯಮ್ಮಾ....ಇವರೇ ಗವಿಯಪ್ಪನವರು. ಅರುಣ ಧಿಯೇಂಟ್ರೋ ಯೆಜ ಮಾನರು.”

ಗವಿಯಪ್ಪ ಭಾಗ್ಯಮ್ಮನೆನ್ನೊಮ್ಮೆ ನೋಡಿ, ಕಿಸಿಗೆ ಕೃಷಾಕಿ ಸಿಗರೀಟ್‌ ಪ್ರಯಕ್ಕೆ ತೆಗೆದು ಬಂದು ಸಿಗರೀಟ್ ಎಳೆದುಕೊಂಡು ಕಡ್ಡಿಪ್ಪೆಣಕ್ಕೆ ಹುಡುಕಿದ. ನಾಗರಾಜ ಕೂಡಲೇ ಎದ್ದು ಗವಿಯಪ್ಪನ ಬಾಯಲ್ಲಿದ್ದ ಸಿಗರೀಟ್‌ಗೆ ಕಡ್ಡಿಕೊರೆದು ಬೆಂಕಿಯಿಟ್ಟು.

ಗವಿಯಪ್ಪ ಮಾತನಾಡಲಿಲ್ಲ; ಭಾಗ್ಯಮ್ಮನೂ ಬಾರ್ಯಿ ಬಿಡಲಿಲ್ಲ. ಸ್ವಲ್ಪ ಹೊತ್ತು ಕಳೆಯಲು ನಾಗರಾಜ

“ಸುಮ್ಮನೆ ಓಗೆ ಕುಳಿತುಬಟ್ಟಿರೆ...”

ಎಂದ.

“ಎನು ಅವರೇ ಹೇಳಲಬ್ಬಾ”

ಎಂದಳು ಭಾಗ್ಯಮ್ಮ:

“ಸೀನೇ ಎಲ್ಲಾ ಮಾತಾಡು ನಾಗರಾಜ್.”

ಎಂದು ಗವಿಯಪ್ಪ ಸವಾರಧಿಕಾರಿ ನಾಗರಾಜನಿಗೆ ಪುಸಿದ.

“ಮುಂದೆ ವೀರಿಗಾರಬೇಕೆಂದು ಅವರ ಇಷ್ಟು?”

ಎಂದು ಭಾಗ್ಯಮ್ಮ ಕೇಳಿದಳು.

“ಹೇಗೆ ಎಂದರೆ ಖಾಯೆಂ ಆಗಿಯೇ?”

“ನಮ್ಮ ಮನೆ ನಂದಭರ ಹೇಳಿದ್ದೀರುಲ್ಲ.”

“ಹೇಳಿದ್ದೀನೆ. ತಮ್ಮದೇನೂ ಅಭ್ಯಂತರವಿಲ್ಲವೆಂದು ಸಾಹುಕಾರರು ಹೇಳಿದರು.”

“ಅವರು ಇನ್ನು ಒಂದೂವರೆ ತಿಂಗಳಿಗೆ ಉಂಟಾಗಿ ಬರುತ್ತಾರೆ.”

“ಬರಲಿ – ಆಗ ಮಿಕ್ಕದ್ದು ಯೋಚನೆಮಾಡಿದರಾಯಿತು. ಅಮೃತ್ಯು ನನ್ನ ಕೇಳಿದೆಯಾ ?”

“ಕೇಳಿದಿ. ಮಿಕ್ಕ ವಿವರ್ಯು ?”

“ಯಾವ ವಿವರ್ಯು ? ಹೊಕಾಸಿನ ವಿವರ್ಯನೇ ? ಸಾಹುಕಾರರ ಸಂಗತಿ ನಿನಗೆ ನಾನು ಹೇಳಿಯೇ ಇದ್ದೀನೆ ಭಾಗ್ಯಮ್ಮ. ಈ ವಿವರ್ಯು ಅವರ ಮಜ್ಜಿಗೆ ಬಿಡುವುದೊಳ್ಳಿಯದು. ಅವರ ವಿಶ್ವಾಸ ಉಳಿಸಿಕೊಂಡರೆ ಬೇಕಾದದ್ದು ಮಾಡುತ್ತಾರೆ.”

“ಅದೇನೋ ಸರಿಯೇ. ಆದರೆ ನನಗೊಂದು ಧೈರ್ಯವಾಗಬೇಕೋ ಇಲ್ಲವೋ ?”

“ತಿಂಗಳಿಗೆ ನಿಮಗೆ ಎಪ್ಪು ಬೇಕಮ್ಮ ?”

ಎಂದು ಗವಿಯಪ್ಪ ನೇರವಾಗಿ ಭಾಗ್ಯಮ್ಮನನ್ನು ಪ್ರಶ್ನಿಸಿದ.

“ನೋಡಿಯಪ್ಪ. ತಿಂಗಳಿಗೆ ನನ್ನ ಮನೆಯ ಖಚೆ ಮುನ್ಹಾರು ರೂಪಾಯಿ ಇದಿ. ಬಟ್ಟೆ ಬರಿ, ವಸ್ತು ಒಡನೆ ವಿವರ್ಯ ನಿಮಗೆ ಸೇರಿದ್ದು. ನಿಮ್ಮ ಸಂತೋಷ ಹೇಗಿದೆಯೋ ಹಂಗ ಮಾಡಬಹುದು.”

“ಇಷ್ಟೇ ತಾನೆ – ಆಗಬಹುದು”

ಎಂದು ಗವಿಯಪ್ಪ ಕಿಸೆಯಿಂದ ಪರ್ಸ್ ತೆಗೆದು ಭಾಗ್ಯಮ್ಮನ ಕೈಗೆ ನೂರುರೂಪಾಯಿನ ಮಾರು ನೋಟುಗಳನ್ನುಟ್ಟು. ಭಾಗ್ಯಮ್ಮ ಹಣ ನೋಡಿ ಅವಾಕ್ಷಾದಳು.

“ಇನ್ನೀನು” ಎಂದು ಗವಿಯಪ್ಪ ಕೇಳಿದ.

“ಎನೂ ಇಲ್ಲಶ್ವ. ಅಮೃತ್ಯು ಒಳಗೆ ರೂಮಿನಲ್ಲಿದ್ದಾಳೆ. ಅಲ್ಲಿಗೇ ಹೋಗಿ. ಕಾಣಿ ಮಾಡಿಕೊಡಲೇ ?”

“ಎನೂ ಬೇಡ – ನಾನು ತರಿಸುತ್ತೀನೇ”

ಎಂದು ಭಾಗ್ಯಮ್ಮನಿಗೆ ಹೇಳಿ, ನಾಗರಾಜನ ಕೈಗೆ ಒಂದೆರಡು ನೋಟು ಕೊಟ್ಟಿ ಏನೋ ಹೇಳಿ ಕಳಿಸಿದ.

నాగరాజ హోద మేలూ గవియపు కుళక స్థల బట్టపు విళిలిల్లి.
భాగ్యమ్మ, పరమ వినయదింద

“బళగె హోగియెప్ప” ఎండళు.

“ హోగోణ - ఇన్న మేలి ఇదు నన్న మనే తానే - అవసర
వేళే ?”

“ సిఎవు హాగె తిలదుకొండు నమ్మన్న కాబాడికొండు బర
చేశు.”

“ సిఎవు సియత్తుగిరచేశు.”

“ నావు సియత్తు బిడువవరల్లపు. నమ్మ హుచుగి తిళయడే
ఇదొందు అవివేళ వాడికొండిది.”

“ ఇరలి - అదర విషయ ముందే యోఇచినోణ. - మనిగె ఇన్నా
యారాదరలూ బందు హోగువుదుంచో ?”

“ యారూ ఇల్లపు. సరప్రాణి ఈ కడె సుళయువుదిల్లి. సుత్తు
ముత్తులినవరన్న సిఎవే కేళి - నావు ఎక్కు మయాదేయాగిచ్చే ఏవన్న
వుదు గొత్తుగుత్తుదే.”

“ మరె వోఇన నాను సంసుద్దిల్లమ్మ. అంధ వ్యవహార
ఏనాదరలూ ఇద్దరి ఈగలే చేఱిబడు. నాళి జగళచేఇడ.”

“ దేవరాణిగూ ఏనూ ఇల్లపు. సిఎవే పరిశ్శేఖాడి సోఇడి.”

నాగరాజ ధియేటరిన ఒట్ట ఆళన కృయల్ల బందు బుట్ట హోరిసి
కొండు బందు, బుట్టయన్న కృగె తెగెదుకొండు ఆళన్న కళుహిగి
బిట్ట.

బుట్ట తెగెదు అదరల్లిద్ద హణ్ణ, తిండియ ప్రోట్టగళు, గ్లాసు
గళు, బాటలూ తెగెదు మేచన మేలిట్ట. భాగ్యమ్మ తిండియ ప్లేట్టి
గళన్న తందు, తిండి ఎల్లరిగూ ఆణిమాడిదళు. నాగరాజ బాటలూ
తెగెదు నాల్చు గ్లాసుగలగూ బగ్గిసి, సోఇం తెగెదు స్టోల్సుల్లి
గోఇం సేరిసి,

“ అమ్మయిన్నా ఇల్లీ కరి ” ఎందు హేళిద.

ಭಾಗ್ಯನ್ನು ಅವನಿಗೆ ಉತ್ತರಕೊಡದೆ ಬಂದು ಗ್ಲಾಸು ತೀಗದುಕೊಂಡು ಅಮೃತಯ್ಯನ ರೂಪೀಗೆ ಹೋಗಿ, ಅವಳ ಮೇರಿನ ಮೇಲಿಟ್ಟು

“ ಇದನ್ನು ತೀಗದುಕೊಂಡು — ಬೇಗ ಹೊರಗೆ ಬಾ. ಆಯ್ವೆ ಬಹಳ ಹೊತ್ತಿನಿಂದ ಕಾರ್ಯತ್ವದ್ವಾರೆ”

ಎಂದು ಹೇಳಿ ಹೊರಗೆ ಬಂದಳು.

ನಾಗರಾಜ, ಗವಿಯಷ್ಟು, ಭಾಗ್ಯನ್ನು ಮೊದಲು ಗ್ಲಾಸು ಖಾಲಿಮಾಡಿ ಶಂದಿ ತಟ್ಟಿಗೆ ಕೈಹಾಕಿದರು.

ಕನುಲನ ಕ್ಷೇತ್ರದಲ್ಲಿ ಗ್ಲಾಸ್ ಕುಳಿತ್ತು. ಅದನ್ನೇ ಎವೆಲ್ಯಾಕ್ಟ್ ದೆ ದಿಟ್ಟಿನ ನೋಡಿದಳು. ಗ್ಲಾಸಿನ ಒಳಗೆ ಸುವಣ್ಣ ದ್ವಾರಕ. ಅದರ ಬಳ್ಳಾ ಅವಳ ಮೈರ್ಪಾಯಿನಿಸಿತು.

ಗ್ಲಾಸಿನೊಮ್ಮೆ ಕೈ ವಾಕಿದಳು. ಅದರಲ್ಲಿ ಶ್ರೀನಾಥನ ಮುಖ ಶಂಡು ಬಂದಿತು.

‘ ಅದೇ ಮುಖ — ಆರಾತ್ರಿ ಕಂಡ ಮುಖ — ದುಃಖದಿಂದ ತಪ್ಪಾಗಿದ್ದ ಮುಖ — ಆ ರಾತ್ರಿ ತನಗೂ ಶ್ರೀನಾಥನಿಗೂ ಸದಿದ ಸಂಭಾವನೆ, ಅದೇ ಕೆರೆಯುತ್ತಿದ್ದಂತೆ ಕಂಡುಬಂತು —

‘ ಬ್ರಾಹ್ಮಂದಿ ವಾಸನೆ ಇದ್ದ ಹಾಗಿದೆಯಲ್ಲಾ.’

‘ ಹೌದು. ನನಗೂ ಹಾಗೇ ಅನ್ನಿಸಿತು. ಹಾಳು ಓವಫ್‌ದಲ್ಲಿ ಢಾಕ್ಕರು ಬ್ರಾಹ್ಮಂದಿ ಬೆರಸಿದ್ದನೋ ಏನೋ?’

‘ ಬ್ರಾಹ್ಮಂದಿ ಬೆರಿತ ಓವಫ್ ಕುಡಿದಿರುವೆಯೋ, ಬರಿ ಬ್ರಾಹ್ಮಂದಿಯನ್ನೇ ಕುಡಿದಿರುವೆಯೋ ನಿಜ ಹೇಳಬಾರದೇ?’

‘ ನನ್ನ ಮಾತಿನಲ್ಲಿ ಅನುಮಾನನೇ? ನಾನು ಬ್ರಾಹ್ಮಂದಿ ಮುಟ್ಟು ಶ್ರೀನೇಯೇ?’

‘ ಪ್ರಮಾಣವಾಗಿ....?’

‘ ಪ್ರಮಾಣವಾಗಿ....ಇದೇಕೆ ಅನುಮಾನಪಡುವಿರಿ?’

‘ ಇಲ್ಲ....ಚಿನ್ನಾ....ತಪ್ಪಾಯಿತು....ಕ್ಷಮಿಸು.’

ಕನುಲ ಮುಖ ಮುಚ್ಚಿದಳು. ಶ್ರೀನಾಥ ಎದುರಿಗೆ ನಿರಿತು ಅವಳನ್ನು ಪರೀಕ್ಷೆಸುತ್ತಿರುವಂತೆ ಭಾಸವಾಯಿತು. ಕಣ್ಣಾಮುಚ್ಚಿಕೊಂಡು ಗ್ಲಾಸನ್ನು

ಒಗೆದು ಬಿಡಬೀಕೆಂದು ನಿರ್ಧರಿಸಿದಳು. ಅದನ್ನೊಮ್ಮೆ ನೋಡುವ ಆಸೀ ಯಾಯಿತು - ಕತ್ತಿತ್ತಿ ನೋಡಿದಳು - ಮನಸ್ಸು ಡವಡವಗುಟ್ಟಲಾರಂಭಿಸಿತು. ಗಳಿಸನ್ನ ಕೈಗೆತ್ತಿಕೊಂಡಳು - ಅದನ್ನೇ ದಿಟ್ಟಿಸಿ ನೋಡಿದಳು - ಬಾಯಿ ಬಿಣಗುತ್ತಿತ್ತು - ಕಣ್ಣು ಮುಚ್ಚಿಕೊಂಡು ಗಳಿಸು ಖಾಲಿ ಮಾಡಿ

“ಅಮಾತ್ತು” ಎಂದು ಕೂಗಿದಳು.

ಅವಳು ಕೂಗಿದ ಧ್ವನಿಗೆ ಗಾಬರಿಯಾಗಿ ಭಾಗ್ಯಮ್ಮೆ ಒಳಕ್ಕೆ ಎದ್ದು ಹೊಡಿದಳು.

“ಇನ್ನೊಂದು ಗಳಿಸು - ಬೇಗೆ”

ಎಂದಳು. ಭಾಗ್ಯಮ್ಮೆ ತನ್ನ ಮುಂದಿಟ್ಟಪ್ಪಕೊಂಡಿದ್ದ ಗಳಿಸನ್ನ ಶೀಗೆದಕೊಂಡು ಹೋಗಿ ಕಮಲನ ಕೈಗಿತ್ತು ಹೊರಗೆ ಬಂದಳು. ತನಗೆ ದೊರೆತ ವಿಜಯಕಂಡು ಭಾಗ್ಯಮ್ಮೆ ದಿಗ್ಭಾರಿತರಾಗಿದ್ದಳು.

ಶಾ ವೇಳಿಗೆ ನಾಗರಾಜ, ಗವಿಯಪ್ಪು, ಭಾಗ್ಯಮ್ಮೆ ಮೂರು ಮೂರು ಗಳಿಸು ಮುಗಿಸಿದ್ದರು. ಗವಿಯಪ್ಪು

“ಅವಳು ಹೊರಗೆ ಬರುವುದಿಲ್ಲವೇ” ಎಂದು ಕೇಳಿದ.

ಭಾಗ್ಯಮ್ಮೆ

“ಬೇಡಿ - ನೀವೇ ಒಳಗೆ ಹೋಗಿ”

ಎಂದು ಹೇಳಿ ತಿಂಡಿಯ ಒಂದು ತಟ್ಟಿ, ಮಂಡ್ಯದ ಶೀಫೆ, ಸೋಡಾ ಬಾಟಲು ತೀಗೆದುಕೊಂಡು ಹೋಗಿ ಕಮಲನ ಕೊಣಕೆಯಲ್ಲಿಟ್ಟು ಬಂದು ಗವಿಯಪ್ಪನನ್ನು ಒಳಕ್ಕೆ ಕಳಿಸಿಕೊಟ್ಟಳು.

ಉಳಿದಿದ್ದ ತಿಂಡಿ, ಮಂಡ್ಯ, ನಾಗರಾಜ, ಭಾಗ್ಯಮ್ಮೆ ಮುಗಿಸಿದರು. ನಾಗರಾಜ ಅಲ್ಲಿಯೇ ಚಾನೆಯ ಮೇಲೆ ಪವಡಿಸಿದ. ಭಾಗ್ಯಮ್ಮೆ ಅವನಿಗೊಂದು ದಿಂಬು ಹೊದಿಕೆ ತಂದಿತ್ತು ತಾನು ಮಲಗಲು ಹೊಡಿದಳು.

ಬೇಳಿಗೆ ಆರು ಗಂಟಿಗೆ ಗವಿಯಪ್ಪನಿಗೆ ಏಳ್ಳಿರವಾಯಿತು. ಪಕ್ಕಕ್ಕೆ ತೀರುಗ ಸೋಡಿದ. ಕಮಲ ಗಾಢನಿದ್ರೆಯಲ್ಲಿದ್ದಳು. ಎದ್ದು ತನ್ನ ಬಟ್ಟೆ ಧರಿಸಿ ಹೊರಗೆ ಬಂದು ಭಾಗ್ಯಮ್ಮನನ್ನು ಕರಿದ.

“ಇದೇನಪ್ಪು ಇಷ್ಟ್ಯಾ ಬೇಗೆ. ಕಾಫಿಯೂ ತೀಗೆದುಕೊಂಡಿಲ್ಲ.”

“ ಇಲ್ಲಿ – ನಾನು ಮಧ್ಯಾಸ್ಪ ಬರುತ್ತೇನೆ. ನಾಗರಾಜ ಎದ್ದು ಮೇಲೆ ಧಿಯೇಟರ್ ದ್ವಿತೀಯ ಕಳಿಸು.”

“ ಎಲ್ಲ ಸುಖವಾಗಿತ್ತು ತಾನೇ....”

“ ಇತ್ತು ”

ಎಂದು ಹೇಳಿ ಹೊರಟುಬಿಟ್ಟು.

ನಾಗರಾಜ ಎದ್ದನೆಲೆ ಅವನಿಗೆ ಕಾಣಿಕೊಟ್ಟು ಭಾಗ್ಯಮ್ಮ ಗವಿಯಪ್ಪನ ಸಂದೀರ್ಥ ಮುಟ್ಟಿಸಿದಳು. ಅವನು ಹೋದಮೇಲೆ ಮಗಳ ರೂಪಿನ ಒಳಗೆ ಹೊಗಿ ನೋಡಿದಳು. ಕವುಲ ಗಂಥ ನಿದ್ರೀಯಿಂದ ಎಚ್ಚರಗೊಂಡಿರಲ್ಲಿ.

ಹನೊಂದು ಗಂಟೆ ಹೊಡಿಯಿತು. ಅಂಚಿಯಾಳು ಭಾಗ್ಯಮ್ಮನ ಕೈಗೆ ಒಂದು ಲಕೋಟ ತಂದಿತ್ತು. ಅದನ್ನು ಪರಿದು ಬಿಸುಡಬೀಕೆಂದು ಭಾಗ್ಯಮ್ಮನ ಮನಸ್ಸಿಗೆ ಹೊಳೆಯಿತು. ಲಕೋಟಯನ್ನು ಕೈಯಲ್ಲಿ ಹಿಡಿದು

‘ ಎಲ್ಲಾ ಸರಿಹೋಗುತ್ತಿದೆ. ಕವುಲ ಇವತ್ತು ಶಾಗದ ನಿರೀಕ್ಷೆಸುತ್ತಿರುತ್ತಾಳೆ. ಶಾಗದ ಬರಲಿಲ್ಲವೆಂದು ಹೇಳಿದರೆ ಅವಳು ಸಂಬಂಧಿಸ್ತು ’

ಎಂದು ಯೋಚಿಸಿ ಕವುಲನ ರೂಪಿನಿಗೆ ಹೊಗಿ ಅವಳನ್ನೆಬಿಟ್ಟಿಸಿ ಶಾಗದ ವಿತ್ತು ಬಂದಳು.

ಕವುಲ ಶಾಗದ ಕೈಯಲ್ಲಿ ಹಿಡಿದಳು. ಶ್ರೀನಾಥನ ಅಕ್ಕರ. ಕೂಡಲೆ ಅದನ್ನು ಒಡಿದು ನೋಡಲು ಧೈಯರವಾಗಲಿಲ್ಲ. ಲಕೋಟಯನ್ನು ಮೂರು ನಾಲ್ಕು ಬಾರಿ ತಿರುಗಿಸಿ ತಿರುಗಿಸಿ ನೋಡಿದಳು. ತೂಕವಾಗಿಯೂ ಇತ್ತು. ಲಕೋಟಿ ಒಡಿಯಲೆತ್ತಿಸಿದಳು. ಕೈ ನಡುಗಲ್ಲಾರಂಭಿಸಿತು.

ಲಕೋಟಿ ಹಿಡಿದು ಸುತ್ತು ಕಣ್ಣ ಹೊರಳಿಸಿದಳು. ಹಾಗಿಗೆಯ ಮೇಲೆ ಒಣಿಗದ ಹೂಪನ ಚೊರುಚೊರುಗಳು – ಮೇಜಿನ ಮೇಲೆ ಬಾಟಲು, ಗ್ರಾಸುಗಳು, ನೆಲದಮೇಲೆ ತಿಂಡಿಯ ಚೊರುಗಳು. ಮುಖ ಮುಚ್ಚೆಂದು ಅತ್ಯಾಳು. ಏನೋ ಯೋಚಿಸುತ್ತು ಲಕೋಟಿ ಒಡಿದು ಶಾಗದ ಓದಲಾರಂಭಿಸಿದಳು

‘ ವ್ಯೇದಯೇಶ್ವರ ’

ಮರಾಠಾ ತಲುಪಿ ನನ್ನ ರೂಪಿನಿಗೆ ಬಂದಕೂಡಲೆ ನಾನು ಮೌಡುತ್ತಿರುವ ವೋದಲನೆಯ ಕೆಲಸ ಸಿನಗಿ ಶಾಗದ ಬರಿಯುತ್ತಿರುವುದು. ನಿನ್ನ ರಾತ್ರಿ

ರೈಲಿನಲ್ಲಿ ಒಬ್ಬನೇ ಪ್ರಯಾಣ ಮಾಡಿದಾಗ ನನ್ನ ಮನಸ್ಸಿಗಾಡ ದುಃಖ, ತಾವ ಎಷ್ಟೆಂದು ವರ್ಣಿಸಲಿ.

ನನ್ನ ರೂಪಿನಲ್ಲಿ ಕುಳಿತು, ಕಿಟಕಿಯಾಜೆ ಸೋಡಿಡರೆ ಸಾವಿರಾರು ಜನ ಓದಿಯಾಡುತ್ತಿದ್ದಾರೆ – ಬೌಗಳು, ಟ್ರಾಂಗಳು, ರೀಕಾಫಾಗಳು, ಜಟಿಕಾಗಳು, ಮೊರ್ಟಾರುಗಳು – ಅವುಗಳ ತುಂಬೆಲ್ಲ ಜನ. ಆದರೆ ನಾನು ಜನರಿಲ್ಲದ ಅರಣ್ಯದಲ್ಲಿರುವೇನೋ ಅನ್ನಿಸುತ್ತಿದೆ. ಇಷ್ಟು ಜನ ಎದುರಿಗಿದ್ದರೂ ಯಾರೂ ನನ್ನವರಲ್ಲ. ನನ್ನ ಜೀವಕ್ಕೆ ಹೆತ್ತಿದ ಜೀವ – ಅಲ್ಲಿ ಬಹಳ ದೂರದಲ್ಲಿದೆ – ನನ್ನ ಹಾಗೆ ದುಃಖವಹುತ್ತಿದೆ – ನನಗಾಗಿ ಹಂಬಲಿಸುತ್ತಿದೆ.

ರಾಲೀ.... ಈ ಬಾರಿ ನಾನು ಮಂದರಾಸಿಸಿಂದ ಹಿಂದಿರುಗಿದ ಮೇಲೆ ಬೇರೆ ಮನೆ ಮಾಡೋಣ. ನಮ್ಮ ಸಂಸಾರ ಹೂಡೋಣ. ಸುಖದಲ್ಲಿ, ದುಃಖದಲ್ಲಿ ನೀನು ನನ್ನವಳಾಗಿರುವವರಿಗೆ ನಾನು ಯಾವದಕ್ಕಾಗಿ ಹೆದರುವುದಿಲ್ಲ – ಯಾರಿಗೂ ಅಂಚುವುದಿಲ್ಲ.

ದೇವೀ – ನಾನೇನೋ ಬರೆಹಗಾರ ನಿಜ. ನನ್ನ ಗ್ರಂಥಗಳನ್ನು ಓದಿದವರು ‘ಇತರರ ಮನಸ್ಸನ್ನ ಇವನು ಎಷ್ಟು ಚೆನ್ನಾಗಿ ಅರ್ಥಮಾಡಿ ಕೊಳ್ಳುತ್ತಾನೆ. ಇತರರ ಮನಸ್ಸಿನ ವ್ಯಾಪಾರವನ್ನು ಎಷ್ಟು ಚೆನ್ನಾಗಿ ವರ್ಣಿಸುತ್ತಾನೆ’ ಎಂದು ಹೊಗಳುತ್ತಾರೆ. ಆದರೆ ನಾನೆಷ್ಟು ದುರ್ಭಳಿಸಿದು ಅವರು ಕಾಣರು. ನನ್ನ ಲೇಖನ ಎಷ್ಟು ನಿಷ್ಕರ್ಷಯೋಜಕವೆಂಬುದನ್ನವರು ಅರಿಯರು. ನಾನು ಏನು ಬರೆದರೇನು? ನನ್ನ ಮನಸ್ಸಿನ ಬಗೆಯನ್ನೇ ಬಳ್ಳಿಸಲಾರೆ. ಈ ಹೃದಯ ಸಿಂಹಾಸನದಲ್ಲಿ ನೀನು ಹೇಗೆ ಮಂಡಿಸಿದ್ದೀರೆಯಂದು ವರ್ಣಿಸಲಾರದಾಗಿರುವೆ. ಮನಸ್ಸು ಅನುಭವಿಸುವ ನೇಡನೆಯನ್ನು ಬರೆಯಬಲ್ಲ ಶಕ್ತಿಯನ್ನು ಭಗವಂತ ನನಗೆ ಕೊಡಬಾರದೇತಕ್ಕೆ?

ನಮ್ಮ ಸಂಬಂಧ ವಿಚಿತ್ರವಾಗಿ ಆರಂಭವಾಯಿತು. ಆದರಲ್ಲಿ ದೈವದ ಕೈಯಿರದಿದ್ದರೆ ನಾಲ್ಕುದಿನ ನಡೆದು ಅದು ಸಿಂತುಹೋಗಬೇಕಾಗಿತ್ತು. ನನ್ನ ಚಿಕ್ಕವೃತ್ತಿ ಹಲವು ಹೆನ್ನಾಂದು ಕಡೆಗೆ ಹರಿದು, ದುಂಬಿಯಂತೆ ಹಲವು ಹೂಗಳನ್ನು ಬಯಸಬೇಕಾಗಿತ್ತು. ಆದರೆ ಹಾಗಾಗಲೆಬ್ಬಿ. ಮನಸ್ಸು ಸ್ವಿರವಾಗಿ ಬಂಡಿಸಿ ನಿಂತುಬಿಟ್ಟುತ್ತು. ನನ್ನ ಲೋಕ, ಆಸೆ, ಅನಂದ ಸರ್ವವೂ ನಿನ್ನ ರೂಪಹೋತ್ತು ನಿಂತುಬಿಟ್ಟುತ್ತು.

ಮಾತನಾಡುವಾಗೋವೊಮೈಯೈನ್ನು ನೀನು 'ನಾನು ಹಾಸಿ! ಹಾಸಿ!' ಎಂದು ಹೇಳುವೆ. ನೀನು ಹಾಸಿಯಲ್ಲ. ಪುಣ್ಯವಂತೆ ಎಂದು ನಾನು ನೂಡು ಸಲ ಹೇಳಿದ್ದೇನೆ. ಸೂರೋಂದನೆಯ ಸಲವೂ ಹೇಳುತ್ತಿದ್ದೇನೆ. ನನ್ನ ಜೀವನಕ್ಕೆ ಅನ್ಯಾತನನ್ನುರೆದು, ಅದರಲ್ಲಿ ಅಸುತ್ತವಾದ ಆನಂದ ತುಂಬಿದ ನೀನು ಹಾಸಿ ಹೇಗಾದಿರುತ್ತಾ? ತಿಳಿಯದೆ ತಪ್ಪು ಹಾದಿ ನೀನು ತುಳಿದಿರುವೆ. ಈಗ ತಿಳಿವಳಕೆ ಬಂದ ಮೇಲೆ ನೀನು ಅದೇ ಹಾದಿಯಲ್ಲಿ ಹೊಗುವೆಯಿಂದು ನಾನು ಹೇಳಲಾರೆ. ಲೋಕ ಬೇಕಾದದ್ದು ನುಡಿಯಬಹುದು. ನೆಲದಮೇಲೆ ಬಿದ್ದವರನ್ನು ಮತ್ತು ಮ್ಯಾಂಚಲ್ಕೆ ತಳ್ಳುವುದೇ ಲೋಕದ ವ್ಯಾಪಾರ... ಲೋಕದ ದೊರ್ಚನ್ನು. ಇದನ್ನೇ ದುರಿಸುವುದಕ್ಕೆ ಒಂದೇ ದಾರಿ ಇರುವುದು. ಲೋಕದ ಭಾವನೆ ತಪ್ಪು ಎಂದು ನಾವು ತೋರಿಸಿಕೊಡಬೇಕು. ಹಾಪದ ಕೊಳಚಿಯಲ್ಲಿ ಕಾಲಿಟ್ಟ ಜೀವವೂ, ಆ ಮಾಲಿನ್ಯ ನಿಗಿಕೊಂಡು ಪರಿಶುದ್ಧ ಬಾಳುವೆಯನ್ನು ಮಾಡಬಲ್ಲಿದು ಎಂದು ನಮ್ಮ ನಡತೆಯಿಂದ ಸಿದ್ಧಾಂತಪಡಿಸಬೇಕು.

ಅಂದು, ಬೆಂಗಳೂರಿಗೆ ನಾನು ಬಂದ ದಿವಸ ನಿನ್ನ ಬಾಯಲ್ಲಿ ಮಂದ್ಯಾದ ವಾಸನೆ ಬಂದುದಕ್ಕೆ ನೀನು ಹೇಳಿದ್ದು ದಿಟ್ಟ 'ನಾನು ನಂಬಿದ್ದ ಸುಳ್ಳು - ನೀನು ಹೇಳಿದ್ದು ದಿಟ್ಟ' ಎಂದು ಮನಸ್ಸಿಗೆ ತಂದುಕೊಂಡೆ. ಮಾರನೆಯ ದಿನವೇ ನನ್ನ ನಂಬಿಕೆಯ ಬುಡವನ್ನು ನಾಗರಾಜ ಅಲುಗಾಡಿಸಿದ. ಅವನ ಮಾತು ನನಗೆ ನರಕ ಯಾತನೆಯನ್ನು ಉಂಟುಮಾಡಿತು. ಈಗ ಈ ಪ್ರಸ್ತಾಪಮಾಡುವ ಅಗತ್ಯಪೇನೆಂದು ನೀನು ಕೇಳಬಹುದು. ನಾವು ಒಂದು ತಪ್ಪನ್ನು ವಿನೋದಕ್ಕೆ ಮಾಡುತ್ತೀರೆ. 'ಅದರಲ್ಲಿಯೇನು ಮಹಾ - ನನ್ನ ಮನಸ್ಸು ಗಟ್ಟಿಯಾಗಿರುವಾಗ' ಎಂದು ಸಮಾಧಾನ ಹೇಳಿಕೊಳ್ಳುತ್ತೀರೆ. ಅರಂಭದಲ್ಲಿ ಮನಸ್ಸು ಗಟ್ಟಿಯಾ ಆಗಿರುತ್ತದೆ. ಆದರೆ ವಿನೋದ ಚಾಲಕ್ರಮೇಣ ವಿರೋಧವಾಗುತ್ತದೆ. ವಿನೋದ ಒಂದು ಅಭ್ಯಾಸವಾಗುತ್ತದೆ - ದುರಭ್ಯಾಸವಾಗುತ್ತದೆ. ಅದರ ಮೇಲೆ ನಮಗಿದ್ದ ಪ್ರಭಾವವನ್ನು ಕಳಿದು ಕೊಂಡು, ಅದರ ದಾಸಾನುದಾಸರಾಗಿ ಬಿಡುತ್ತೀರೆ. ಹಾವಿನ ಹಲ್ಲು ಕಿತ್ತರೆ, ಹಾವಿನ ಸಂಗವೇ ಲೇಸಯ್ಯ ಎಂದು ಹಿರಿಯರು ಹೇಳಿದ್ದಾರೆ. ಹಾವಿನ ಹಲ್ಲು ಕಿತ್ತರೆ ಎಷ್ಟು ಜನರಲ್ಲಿದೆ. ಹಾವಿನ ಹಲ್ಲು ಕಿತ್ತು ಆದರ ಸಂಗವೆಲ್ಲ ಇರಬಲ್ಲವರಲ್ಲಿ ನೀನು ಒಬ್ಬಕು ಎಂದು ನಾನು ಭಾವಿಷಲಾರೆ.

ವಿನಾಕಾರಣ ಹಾವಿನ ಹುತ್ತುಕ್ಕೆ ಕೈಹಾಕಿ ಹಾಸಿಗೀಡಃಗುವುದಕ್ಕಿಂತ, ಹುತ್ತು ದಿಂದ ದೂರಸಿಲ್ಲವುದೇ ಲೇಸು.

ಸೀನು ಮಧ್ಯಪಾನಮಾಡುವ ವಿಷಯ ಆ ದಿನ ನನಗೆ ಸತ್ಯ ಹೇಳಿದೆಯೋ ಸುಳ್ಳು ಹೇಳಿದೆಯೋ ನಾನು ಕಾಣೆ. ಒಂದುನೇಳೆ, ಅಂದು ಸೀನು ಸುಳ್ಳೀ ಹೇಳಿದ್ದರೂ ಚಿಂತೆಯಿಲ್ಲ. ದಯೆಯಿಟ್ಟು ಆ ಸುಳ್ಳು ಬೆಳಸಬೇಡ. ಇನ್ನು ಎಂದೆಂದಿಗೂ ಮಧ್ಯ ಮುಟ್ಟುವುದಿಲ್ಲ ಎಂದು ಪ್ರಮಾಣ ಮಾಡು - ದೇವರ ಮುಂದಲ್ಲ; ನನ್ನ ಮುಂದಲ್ಲ; ಸಿನ್ನ ಅಂತರಾತ್ಮನ ಮುಂದೆ. ಯಾರನ್ನು ಮುಚ್ಚಿಸುವುದಕ್ಕೂ ಸೀನು ಸನ್ಯಾಗ್ರದಲ್ಲಿ ಹೋಗಬೇಕಾಗಲ್ಲ - ಸಿನ್ನನ್ನು ಮೊಚ್ಚಿಸಿಕೊಳ್ಳುವುದಕ್ಕೆ ಸನ್ಯಾಗಾರವಲಂಬಿಯಾಗಬೇಕು.

ಈ ಬಗೆ ನಾನು ಇಷ್ಟು ಖಂಡಿತವಾಗಿ ಏಕೆ ಬರೆಯುತ್ತಿರುವೆ ಗೊತ್ತೇ? ಒಂದು ತಪ್ಪು ನಮ್ಮನ್ನು ಇನ್ನೊಂದಕ್ಕೆ ಎಳೆದೊಯ್ದುತ್ತದೆ - ಇನ್ನೊಂದು ಮತ್ತೊಂದಕ್ಕೆ. ಬಾಳೀ ತಪ್ಪಿನ ತವರಾಗುತ್ತದೆ - ಸುಳ್ಳಿನ ಸರಮಾಲೆ ಯಾಗುತ್ತದೆ. ಲೋಕವನ್ನು ವಂಚಿಸಿ - ಸ್ವಿಯಜನರನ್ನು ವಂಚಿಸಿ - ಎಲ್ಲಕೂ ಹೆಚ್ಚಾಗಿ ತನ್ನನೇರ್ ತಾನು ವಂಚಿಸಿಕೊಂಡು ಬಾಳುವ ಭಾಷ್ಯ ಒಂದು ಬಾಳೀ! ದೇವರು ಮನುಷ್ಯನಿಗೆ ಬುದ್ಧಿರಕ್ಷಿತ, ಆತ್ಮರಕ್ಷಿತಿಯನ್ನು ತುದು ಇದಕ್ಕಾಗಿಯೇ?

ಕಮಲಾ, ನನ್ನ ಕಾಗದ ಬರೆಳ ದಿಷ್ಟವಾಯಿತು. ಇದರಲ್ಲಿ ನಿನಗೆ ಉಪದೇಶ ಕೊಡುತ್ತಿದ್ದೀನೆಂದು ಭಾವಿಸಬೇಡ. ನಾನು ಉಪದೇಶ ಕೊಡು ವುದಕ್ಕೆ ಅರ್ಥನಲ್ಲ. ಸಿನ್ನ ಬಗೆ ನನ್ನ ಹೈದರಯದಲ್ಲಿ ಉಂಟಾದ ಭಾವನೆ ಗಳನ್ನು ಸ್ವಷ್ಟವಾಗಿ ವಿವರಿಸುತ್ತಿದ್ದೀನೆ. ಎದುರಿದ್ದಾಗ ಸಿನ್ನ ಮೇಲಣ ಮೋಹ ನನ್ನ ಕಣ್ಣ ಮುಚ್ಚುತ್ತದೆ. ಈ ಮಾತುಗಳನ್ನು ಎದುರಿಗೆ ಹೇಳಲು ನನಗೆ ನಾಧ್ಯವಾಗಲಿಲ್ಲ - ಅದಕ್ಕೇ ಕಾಗದದಲ್ಲಿ ಬರೆಯುತ್ತಿದ್ದೀನೆ.

ಕೂಡಲೇ ಉತ್ತರ ಬರಿ. ಎಷ್ಟೇ ಕಷ್ಟ ಬರಲಿ, ಏನೇ ನಷ್ಟವಾಗಲಿ ಸತ್ಯಕ್ಕೆ ಅಪಮಾನ ಮಾಡುವುದಿಲ್ಲವೆಂದು ಶಪಥ ಮಾಡು.

ಇಂತು ಸದಾ ಸಿನ್ನ
“ಶ್ರೀನಾಥ”

ಶ್ರೀನಾಥನ ಕಾಗದ ಓದಿ ಕವಲನಿಗೆ ಮೈನಡುಕ ಉಂಟಾಯಿತು. ‘ಇಲ್ಲಿ ನಡೆಯುವುದು ಹೇಗೆ ಅವರ ಮನಸ್ಸಿಗೆ ಫೆಚ್ಚಿನೆ ಹೊಳೆಯತ್ತೆದೆ’ ಎಂದು ಆಶ್ಚರ್ಯಪಟ್ಟಳು. ದುಃಖವುಕ್ಕೆಬಂತು; ಕಣ್ಣಲ್ಲಿ ಕೋಡಿ ಹರಿಯಿತು.

ಕವಲ ಬಿಕ್ಕಿಬಿಕ್ಕಿ ಅಳುತ್ತಿರುವುದು ಭಾಗ್ಯಮೃತ್ಯಿನಿಗೆ ಕೇಳಿಸಿತು. ಮಗಳ ರೂಪಿಗೆ ಬಂದು

“ ಏನೇ ಹೇಗೆ ಅಳುತ್ತೂ ಇದ್ದೀ – ಏನೇ ಅದದ್ದು ?”

“ ಏನೂ ಇಲ್ಲ – ಇಲ್ಲಿ ನೋಡು ”

ಎಂದು ಕಾಗದನನ್ನು ತಾಯಿಯ ಮುಖದ ಮುಂದೆ ಹಿಡಿದಳು.

“ ಏನು ಬರೆದಿದ್ದಾರೆ ?”

“ ನಿನ್ನೇ ಇಲ್ಲಿ ಅದದ್ದೆ ಲ್ಲಾ ಬರೆದಿದ್ದಾರೆ ?”

“ ಅದು ಹೇಗೆ ಗೊತ್ತಾಯಿತೇ ಅವರಿಗೆ – ನೂರಾರು ಮೈಲಿ ದೂರದಲ್ಲಿ ಕುಳಿತು.”

“ ಕಾಗದ ಓದು, ನಿನಗೇ ಅರ್ಥವಾಗುತ್ತದೆ.”

ಭಾಗ್ಯಮೃತ್ಯಿ ಕೈಗೆ ಕಾಗದ ತೆಗೆದುಕೊಂಡು ಅದನ್ನು ಸ್ವಾಲವಾಗಿ ಅವಲೋಕಿಸಿದಳು.

“ ಅವರು ಸಾಮಾನ್ಯರಲ್ಲ ಎಂದು ನಾನು ಹೇಳಿದರೆ ನೀನು ಕೇಳುವೆಯಾ ?”

“ ಅವರು ದೇವರ ಅವತಾರ ಕಣೇ – ಏನೋರೆ ಲೋಕಾಭಿರಾಮವಾಗಿ ಬರೆದಿದ್ದಾರೆ. ಅದಕ್ಕೆ ಇಷ್ಟ ಯೋಚನೆ ಮಾಡಿದರೆ ಬಾಳದ ಯಾಗೇ ಆಯಿತು.”

“ ಹೋಗಲಿ – ಅವರ ಕಾಗದ ಓದಿದೆಯಲ್ಲ. ಮುಂದೇನು ಮಾಡಬೇಕೆಂದಿರುವೆ ?”

“ ಮಾಡುವುದೇನು ? ನಿನ್ನೆಯೇ ಎಷ್ಟು ಇತ್ಯಾರ್ಥವಾಯಿತ್ತಿಲ್ಲ.”

“ ನನ್ನ ಮನಸ್ಸಿನ ವರುಧ್ದ – ನಿನ್ನ ಆರ್ಥಿಕಕ್ಕೆ ಹೆದರಿ ನಾನು ಒಷ್ಟಿಕೊಳ್ಳಬೇಕಾಯಿತು.”

“ ಹೌದು, ಎಲ್ಲಾ ನನ್ನ ಉದ್ದಾರಕ್ಕೇ ನಾನು ಮಾಡಿಕೊಳ್ಳುತ್ತಿರುವುದು.

ಬೀದಿ ಭಿಕ್ಷುಕೈ ಹೋಗುವ ನಿನ್ನ ಕರು ತಪ್ಪಿಸಿದೆನಲ್ಲ, ಅದೇ ನನ್ನ ದೊಡ್ಡ ತಪ್ಪು.”

“ಅವರು ಬಂದಾರಭ್ಯ ಭಿಕ್ಷು ಬೇಡುವಂತೆ ಮಾಡಿಲ್ಲವಲ್ಲ, ಕೈತುಂಬ ಹೊಕೊಟ್ಟಿದ್ದಾರೆ.”

“ಕೊಟ್ಟಿದ್ದಾರೆ - ನಾನು ಇಲ್ಲವೇನ್ನಲ್ಲಿ. ಅದರೆ ಇದು ಎಷ್ಟು ದಿನ ಸಾಧ್ಯ ಯಾವ ನಿಖಿಲ ಆದಾಯ ಅವಂಗದೆ - ಇನ್ನಿನ ಸ್ಥಿತಿ ನೋಡಿ ನಾವು ತ್ಯಾಪ್ತಿಪರ್ಮುಕೊಂಡರೆ ನಾಳಿನ ಗತಿಯೇನು?”

“ದೇವರು ಮಾಡಿಸಿದಂತಾಗುತ್ತದೆ.”

“ನಿನಗೆ ರಕ್ತ ಇನ್ನೂ ಬಿಸಿಯಾಗಿದೆ. ಪ್ರಪಂಚದ ಕವ್ಯಸುಖ ಗೊತ್ತಿಲ್ಲ, ಬಾಯಿಗೆ ಬಂದ ಯಾಗೆ ಮಾತನಾಡುತ್ತಿರುವೆ. ಏಕು - ಎದ್ದೂ ಸ್ವಾನಮಾಡಿ ಉಂಟಮಾಡು. ಆಯಷ್ಟ ಮಧ್ಯಾನ್ನ ಬರುತ್ತೇ ನೇಂದು ಹೇಳಿ ಹೋಗಿದ್ದಾರೆ.”

ಕರುಲ ಕಾಗದನನ್ನ ತನ್ನ ದಿಂಬಿನ ಕೆಳಗಿಟ್ಟು ಹಾಸಿಗೆಬಿಟ್ಟು ಎದ್ದುಳು. ಸ್ವಾನ, ಉಂಟ ಒಂದೂ ಬೇಡವಾಗಿತ್ತು. ಆದರೆ ಅವುಗಳನ್ನು ಬಿಡಲು ಸಾಧ್ಯವಾಗಿಲ್ಲ.

ಉ

ಗವಿಯಪ್ಪನ ಪರಿಚಯನಾದುದು ನಾಗರಾಜನ ಅದ್ವಿತ್ಯ ‘ಶುಲಾಯಿಸಿ’ತ್ತು. ನಾಗರಾಜನಿಗೆ ಗವಿಯಪ್ಪನ ಪರಿಚಯ ಮಾಡಿಸಿದವನು ವೃತ್ತಿ ಬಂಧು ಗಣೇರ. ತಮ್ಮ ತಮ್ಮ ಗಿರಾಕಿಗಳ ಪರಸ್ಪರ ಪರಿಚಯ ಮಾಡಿ ಕೊಡುವ ಕರಾರು ಅವರೊಳಗಾಗಿತ್ತು. ಗಣೇರ ಕರಾರನ್ನ ಪರಿಪಾಲಿಸಿ ಕೊಂಡು ಬಂದಿದ್ದ. ನಾಗರಾಜನೂ ಅವನಿಗೆ ಮೆಂಕಟಿ, ನಾಗ ಇವರ ಪರಿಚಯ ಮಾಡಿಸಿದ್ದ. ಆದರೆ ಕರುಲನ ಸುದ್ದಿ ಮಾತ್ರ ಗಣೇಶನ ಹೆತ್ತಿರ ತೆಗೆದಿರಲ್ಲಿ.

ಗವಿಯಪ್ಪನ ಪರಿಚಯವಾದ ಮೇಲೆ ನಾಗರಾಜ ಅವನ ಹತ್ತಿರ ಕರುಲನ ಅಸಾಧಾರಣ ರೂಪ, ಲಾವಣ್ಯ, ಯೋಜನ ಕುರಿತು ವಿಶೇಷ

ಪ್ರಸ್ತಾಪಿಸಿ ಅವನ ಬಾಯಲ್ಲಿ ಸೀರೂಪಿಸಿದ್ದ. ನಾಗರಾಜನ ಮುಖ ಕಂಡಾಗಲೆಲ್ಲಾ ಗವಿಯಪ್ಪ ಕೆನುಲನ ವಿವರ ಕೇಳಲಾರಂಭಿಸಿದ್ದ.

ನಾಗರಾಜ ದುಧಂ ಪ್ರವೇಶ ಮಾಡುವಹಾಗೆ ಇರಲ್ಲಿ. ‘ಎಷ್ಟು ದಿವಸಕ್ಕೆ ಶ್ರೀನಾಥ ಚಂಗಳೂರು ಬಿಟ್ಟು ತೂಲಗುತ್ತಾನೆ’ ಎಂದು ಜಸಿಸ ತೊಡಗಿದ. ಅವನ ಸಂಧಾನಕ್ಕೆ ಭಾಗ್ಯಮ್ಮೆ ಸಂತೋಷವಾಗಿ ಸದೆಕಾರ ನೀಡಿದಳು.

ಕೆನುಲನ ಸುದ್ದಿಹೇಳಿ, ಅವಳ ವರ್ಣನೆ ಮಾಡಿ ನಾಗರಾಜ ಗವಿಯಪ್ಪನ ಹತ್ತಿರ ನೂರಾರು ರೂಪಾಯಿ ಸುಲಿದಿದ್ದ. ನಾಗರಾಜ ತನ್ನ ಸಂಪಾದನೆ ಯಲ್ಲಿ ‘ಶಾಕಾಯ ಲವಣಾಯ’ ಮುತ್ತಮ್ಮೆನಿಗೆ ಮುಟ್ಟಿ ಚುತ್ತಿದ್ದ. ಅವನ ಮೈಮೇಲೆ ಸಿಲ್ಕ್ ಫಟ್ಟು, ಸರ್ಕಾರಕ್ಕೊಳ್ಳಬು ಬಂದುದನ್ನು ಕಂಡು ಮುತ್ತಮ್ಮೆ ನಿಗೆ ಅನುಮಾನ ಮೆಟ್ಟಿತು. ಬೆಳಗೆ ಯಿಂದ ಸಂಚಯವರಿಗೆ ಮನೆಯಲ್ಲಿಯೇ ಕೊಳೆಯುತ್ತಿದ್ದ ನಾಗರಾಜ, ಈಗ ಮನೆ ಸೇರುವುದೇ ಕಷ್ಟವಾಯಿತು.

ಮುತ್ತಮ್ಮೆ ಬಂದು ದಿನ ತನ್ನ ಅಳಲನ್ನು ರಾಮರಾಜಪ್ಪನಲ್ಲಿ ನಿರ್ವೇದಿಸಿ ಕೊಂಡಳು. ನಾಗರಾಜನ ಜಲನವಲನ ಪರೀಕ್ಷೆಸಿ ನೋಡಿ ತಿಳಿಸುವುದಾಗಿ ರಾಮರಾಜಪ್ಪ ಸಮಾಧಾನ ಹೇಳಿದ.

ಬಂದು ದಿನ ‘ಅರುಣ’ ಧಿಯೇಟರಿನಲ್ಲಿ ‘ಬಾಲನಾಗರ್ಯ’ ಚಿತ್ರ ನೋಡಿಕೊಂಡು ರಾಮರಾಜಪ್ಪ ಹೊರಬರುವಾಗ ನಾಗರಾಜ ಧಿಯೇಟರ್ ಯಜವಾನ ಗವಿಯಪ್ಪನ ಕೈಲ ಮಾತನಾಡುತ್ತ ಕುಳಿತಿರುವುದು ಕಂಡು ಬಂತು. ರಾಮರಾಜಪ್ಪನಿಗೆ ನಾಗರಾಜನ ರಹಸ್ಯ ಘಟ್ಟನೆ ಮನಸ್ಸಿಗೆ ಹೊಳೆಯಿತು. ಮನೆಗೆ ಹೋಗುವ ಯೋಚನೆ ಬಿಟ್ಟು ಧಿಯೇಟರ್ ಬಳಿ ನಾಗರಾಜ ಹೊರಬರುವುದನ್ನೇ ಕಾಯುತ್ತ ಸಿಂತ.

ಅರ್ಥಗಂಟಿ ಕಳೆದಿರಬಹುದು. ನಾಗರಾಜ ಹೊರಗೆ ಬಂದು ಮನೆಯು ಕಡೆ ತಿರುಗಿದ. ರಾಮರಾಜಪ್ಪ ಅವನನ್ನು ಹಿಂಬಾಲಿಸಿ ಹೋಗಿ ಸ್ವಾಪಿ ದೂರದಲ್ಲಿ ಹಿಡಿದು ಸಿಲ್ಲಿಸಿ ಮಾತನಾಡಿಸಿದ

“ಏನು ನಾಗರಾಜ. ಸಿನ್ನ ದರ್ಶನ ಇಟ್ಟು ಅವರೂವವಾಗಿಬಿಟ್ಟ ತಲ್ಲಾ.”

“ಮನೆಕಡೆ ಹೋಗಿದ್ದೇಯೇನಪ್ಪು?”

“ ಹೂ !”

“ ಯಾರಿದ್ದರು ?”

“ ಇನ್ನ ಯಾರು - ಅವಕೇ - ಅಚ್ಚುಮ್ಮು; ಸಿನು ಎಲ್ಲಿಗೆ ಹೋಗಿದ್ದೆ ?”
“ ಸಿನೀಮಾಕ್ಕೆ ಹೋಗಿದ್ದೆ.”

“ ನಿಜ ಹೇಳಿದರೆ ಏಟು ಬೀಳೆಲ್ಲ, ಇಲ್ಲದಿದ್ದರೆ ಸುಮ್ಮನೆ ಏಟು ತಿನ್ನುತ್ತೀರು ನೋಡು.”

“ ನಿಜವಾಗಿ ಸಿನೀಮಾಕ್ಕೆ ಹೋಗಿದ್ದೆನವ್ವು ?”

“ ಗವಿಯಪ್ಪನ ಆಫ್ರಿನ್ ರಾನಿನಲ್ಲಿ ಸಿನೀಮಾ ನಡೆಯುತ್ತಿತ್ತಲ್ಲವೇ ?”

“ ಸಿನೀಮಾ ನೋಡಿಕೊಂಡು ಅವರಿಗೆ ಹೇಳಿ ಬರೋಣ ಎಂದು ಹೋಗಿದ್ದೆ.”

“ ಅವಸಿಗೇಕೆ ಹೇಳಿಬರಬೇಕು.”

“ ಅವರೇ ಒಳಗೆ ಬಿಡಿಸಿದ್ದು.”

“ ಶುಭ್ರ ಸುಳ್ಳು. ನಾನೂ ಸಿನೀಮಾಕ್ಕೆ ಹೋಗಿದ್ದೆ ಬಲ್ಲಿಯಾ ? ಅದು ಹೋಗಲಿ - ಗವಿಯಪ್ಪ ನಿನ್ನ ಏಕೆ ಒಳಗೆ ಬಿಡಿಸಬೇಕು.”

“ ನಿನ್ನ ಹಾಗೇ ಅವರೂ ಗುರುತು.”

“ ಹಾಗೆ ಹೇಳಿ. ಅವರಿಗೆ ಯಾವ ಸ್ವೀಕರಣಾಡಿಸಿದೆ.”

“ ಯಾವದೂ ಇಲ್ಲವ್ವಂದೆ.”

“ ನಿಜ ಹೇಳಿಬಿಡು. ನಾನೇನು ಮಾಡುವುದಿಲ್ಲ.”

“ ಕಮಲ್.”

“ ಅದಕ್ಕೆಲ್ಲೇ ಸಿಲ್ಪು ಷಟ್ಟಿರ್ - ಸಚ್ಚರ್ಕೋಣು ಬಂದಿರುವುದು. ಶ್ರೀಮಂತ ಗಿರಾಕಿ ಸಿಕ್ಕಿದ, ಇನ್ನು ಸಮ್ಮ ಯೋಗಕ್ಕೇಮು ಏಕೆಬೇಕು ನಿನಗೆ.”

“ ನಿನ್ನ ಬಿಟ್ಟರಾಗುತ್ತದೆಯೇನವ್ವು.”

“ ಅಲ್ಲಪೋ - ಮುತ್ತಮ್ಮಿನಿಗೆ ಹೀಗೆ ಸಿನು ದೊರ್ಕ ಮಾಡಬಹುದೇನೋ ? ಅವಳ ಮನೆಯಲ್ಲಿದ್ದ ಕೊಂಡು ಹೋರಗೆ ವ್ಯವಹಾರ ಮಾಡಬಹುದೇನೋ ?”

“ ಏನೋ ಸಂದರ್ಭ ಹಾಗೆ ಬಂತವ್ವ, ನಾನೇನು ಮಾಡಲಿ. ನಿನ್ನ

ದಮ್ಮಯ್ಯಾ - ಮುತ್ತಮೃನ ಕಿವಿ ಮೇಲೆ ಈ ಸುದ್ದಿ ಹಾಕಬೇಡಪ್ಪ - ನಿನ್ನ ಕಾಲು ಹಿಡಿದು ಬೇಡಿಕೊಳ್ಳುತ್ತೀನೇ.”

“ಹಾಳಾಗಿ ಹೋಗು - ನಿನ್ನ ಮೇಲೆ ನಾನೇಕೆ ಚಾಡಿ ಹೇಳುವುದಕ್ಕೆ ಹೋಗಲಿ. ನನ್ನ ಯಾವಾಗ ಕಮಲನ ಮನಗೆ ಕರೆದುಕೊಂಡು ಹೋಗುತ್ತೀ?”

“ಅದೊಂದು ಮಾತು ಬಿಟ್ಟು ನೀನು ಏನು ಹೇಳಿದರೂ ಮಾಡುತ್ತೀನೇ ರಾಮರಾಜಪ್ಪ. ಗವಿಯಪ್ಪನವರಿಗೆ ತಿಳಿದರೆ ನನ್ನ ಚರ್ಮ ಸುಲಷಿಂಧುತ್ತಾರೆ. ಸನಗೆ ಬೇರೆ ಮುದುಕಿಕೊಡುತ್ತೀನೇ.”

“ಏನು ಮಾಡುತ್ತೀರೋ ನೋಡೋಣ. ಮನಗೆ ತಾನೇ....”

“ಹೋ ! ಮುತ್ತಮೃಸಿಗೆ ಹೇಳುವುದಿಲ್ಲವಷ್ಟೇ !”

“ಇಲ್ಲ”

ಎಂದು ಹೇಳಿ ರಾಮರಾಜಪ್ಪ ತನ್ನ ಮನೆಯ ದಾರಿ ಹಿಡಿದ.

ನಾಗರಾಜನ ಮುಖನೋಡಿ ಮುತ್ತಮೃ ಬೆಕ್ಕುಕಂಡ ನಾಯಿಯಂತಾ ದಳು. ಅವಳು ಒದರಿ ಚೀರುವುದಕ್ಕೆ ನಾಗರಾಜ ಪೂರ್ತಿ ಅವಕಾಶಕೊಟ್ಟು. ಅವಳು ಸ್ವಲ್ಪ ಮೆತ್ತಗಾದಮೇಲೆ

“ನಾನೇನು ಹೋಲಿ ಅಲೀತಿರಲಿಲ್ಲ ಮುತ್ತ. ನಿನ್ನ ಕೆಲಸಕ್ಕೇ ಹೋಗಿದ್ದೆ.”

“ಏನೋ ನನ್ನ ಕೆಲಸ ನೀನು ಮಾಡಿಕೊಂಡು ಬಂದಿರೋದು.”

“ಹಿಂದೆ ಚಾಮರಾಜಪೇಟಿ ಮನೆಯಲ್ಲಿದ್ದಾಗ ಸಾಗರದ ಒಬ್ಬ ಸಾಹು ಕಾರ ಬಂದಿದ್ದ ಜ್ಞಾಪಕವಿದೆಯೋ ?”

“ರೂ ! ಆ ಮುದುಕ”

“ಅನನು ಇವತ್ತು ಅಕ್ಕಸ್ಯಾತ್ತಾಗಿ ಮೂರ್ಕೆಟ್ ದತ್ತಿರ ಸಿಕ್ಕು ತಾನಿಳಿದು ಕೊಂಡಿದ್ದ ಹೋಟಿಲಿಗೆ ಕರೆದುಕೊಂಡು ಹೋದ.”

“ಎನಂತೆ ಅನನದು ರಾಮಾಯಣ.”

“ಕಂಡೇ ಇದೆಯಲ್ಲ. ಅದರಲ್ಲಿ ಸ್ವಲ್ಪ ವಿಶೇಷವಿದೆ.”

“ಎನು ?”

“ನಮ್ಮ ಮನೆ ಹೆಡುಕೆಕೊಂಡು ಚಾಮರಾಜವೇಟಿಗೆ ಹೋಗಿದ್ದನಂತೆ, ಸೂಪು ಮನೆ ಒಬಲಾಯಿಸಿದ್ದು ಕೇಳಿ ತುಂಬ ವ್ಯಾಸನವಟ್ಟಿನಂತೆ.”

“ಅರ್ಥಿಗ್ರಾಮ ಪಾಪ !”

“ಅವಸ್ಥಿಗೆ ಖಾಯೆಂ ಅಗಿ ಯಾರಾದರೂ ಬೀಕಂತೆ, ಜಡಿಯಲ್ಲಿಂದೀ ಈರಿಗೆ ಕರೆದುಕೊಂಡು ಹೋಗುತ್ತಾನಂತೆ.”

“ಅದಕ್ಕೆ ನಾವು ಯಾರನ್ನು ತರೋಣ.”

“ಅದೂ ನಾನು ಯೋಚನೆ ಮಾಡಿದೆ. ಅಷ್ಟಮ್ಮ.....”

“ಕರೆಯೋ ಹನು ಕೊಂಡು ಬಿರಿಯಾನಿ ಮಾಡಿಕೊಂಡು ತಿಂದಹಾಗೆ ಸಿನ್ನ ಮಾತ್ರ.”

“ರಾಗಲ್ಲಿ ಮುತ್ತಾ. ಕೃತುಂಬ ನಾಲ್ಕುಕಾಸು ಕೊಡುವುದಕ್ಕೆ ಅವನು ಸಿದ್ಧನಾಗಿದ್ದಾನೆ.”

“ಎಷ್ಟು ಕೊಡುತ್ತಾನೆ ಕೇಳಿದೆಯಾ ?”

“ಅದನ್ನು ನೀನು ಕೇಳಿಪೇಕು.”

“ಯಾವಾಗ ಒರುತ್ತಾನಂತೆ !”

“ಯಾವಾಗ ನಾನು ಹೋಗಿ ಕರೆದರೆ ಆವಾಗ. ಸಿನ್ನ ಕೇಳಿ ಬಂದು ತಿಳಿಸುತ್ತೀನೆ ಎಂದು ಹೇಳಿದೆ.”

ಮುತ್ತಮ್ಮನ ಮುಖದರ್ಶಕೆ ಮುಗ್ಗಳುಗೆ ಮುಂದಿತು. ನಾಗರಾಜನ ಮೇಲಿದ್ದ ಶ್ವಾಸ ಒಮ್ಮೆಲೇ ಕಂಡುಬಂದುತ್ತಿತು.

“ಗಂಟೆ ಇನ್ನೂ ಒಂಭತ್ತು. ಈಗಲೀ ಹೋಗಿ ಕರೆದುಕೊಂಡು ಬರುತ್ತಿರೋ. ಬೇಕಾದರೆ ಗಾಡಿಮಾಡಿಕೊಂಡು ಹೋಗು.”

“ಗಾಡಿಮಾಡದೆ -- ಅಷ್ಟುದೂ ಸಡೆಯಲೇ ?”

“ಉಂಟಿ ಬಂದು ಮಾಡಬೇಯಂತೆ !”

“ನನಗೆ ಹೆಸಿನಿಲ್ಲ. ಹೇಳಿದೆ ಸ್ವಾಪು ತಿಂಡಿಯಾಯಿತು ಹುಲಗಿಕೊಂಡಳೇ ?”

“ಕಣಿಕೇಳು. ಅವಳಿ ಮುಲಗಿ ಒಂದು ಗಂಟೆಯಾಯಿತು.”

ಕಾಲ ವಿಳಿಂಬಮೌಡದೆ ನಾಗರಾಜ ಮನಸೆಬಟ್ಟು ಹೊರಟು ‘ನ್ನೂ ಹಿಂದೂ ಹೋರಿಲಿ’ಗೆ ಹೋಗಿ ಬರುವುದಕ್ಕೆ ಒಂದು ಗಾಡಿ ಗೊತ್ತು ಮಾಡಿಕೊಂಡ.

ನಾಗರಾಜ ಪಿಂದಿರುಗಿ ಬರುವುದರೊಳಗಾಗಿ ಮುತ್ತುನ್ನು ಮನ್ನೆಯನ್ನೇ ತೆಣ್ಣಿನುಡಿಸಿ, ಬೀಡಿ ಸಿಗರೀಟ್‌ ತುಂಡುಗಳನ್ನು ಹೊರಗೆ ಹಾಕಿ, ಬೀರ್ ಶೀಫೆಗಳನ್ನು ಮುಚ್ಚಿಟ್ಟು, ತೊಟ್ಟಿಯಲ್ಲಿ ಚಾಪೆ ಹಾಸಿದಳು. ಮುತ್ತಮ್ಮನ ಆಜ್ಞೆಯಂತೆ ಅಚ್ಚಮ್ಮ ತಲೆ ಬಾಚಿಕೊಂಡು, ಮುಖಕ್ಕೆ ಹೊಡ್ಡಾ ಹಚ್ಚಿಕೊಂಡು, ಹೊಸಸಿರೀ ಉಟ್ಟಿ ಸಿದ್ಧವಾದಳು.

ಸ್ವೇಷ ಹೊತ್ತಿನಲ್ಲಿ ನಾಗರಾಜ ಅಶಿಥಿಯನ್ನು ಕರೆದುಕೊಂಡು ಮನೀಗೆ ಬಂದ. ಸಾಗರದ ಸಾಹೆಕಾರನನ್ನು ಕಂಡಕೂಡಲೇ ಮುತ್ತಮ್ಮ ಅವನ ಗುರುತು ಹಿಡಿದು ಮಾತನಾಡಿಸಿದಳು.

“ತಪ್ಪು ವರ್ಷಗಳ ಮೇಲೆ ನಮ್ಮು ಜ್ಞಾಪಕ ಬಂತೀನಪ್ಪಾ ?”

“ನಿನ್ನ ಮನೆ ಬದಲಾಯಿಸಿದರೆ ನಾನು ಎಲ್ಲಿಗೀಂತ ಬರಲಿ. ಇವತ್ತು ಅಕಸ್ಮಾತ್ತೂಗಿ ನಾಗರಾಜ ಸಿಕ್ಕುವ ಹೊತ್ತಿಗೆ ಬರುವುದು ಸಾಧ್ಯವಾಯಿತು.”

ಸಾಹೆಕಾರ ಶಿವರಾಯ ಕುಳತುಕೊಂಡ ಮೇಲೆ ಮುತ್ತಮ್ಮ ಅವನ ಮುಂದೆ ಎಲೆಯಡಿಕೆ ತಟ್ಟಿಯನ್ನಿಷ್ಟು

“ಬೆಂಗಳೂರಿಗೆ ರೋನಾಗ ಬಂಪೆಯಪ್ಪಾ ?”

“ಮುಂದು ದಿವಸವಾಯಿತು. ಆ ಮನೆ ಏಕೆ ಬದಲಾಯಿಸಿದೆ ಮುತ್ತಮ್ಮ ?”

“ಮನೆ ಸಾಲಲ್ಲಿಲ್ಲ.”

“ಇದೂ ಬಹೆಳ ದೂರ ಆಯಿತಮ್ಮಿ.”

“ಬಡವಳಿಗೆ ಬಂದು ಮನೆ ತೆಗೆದುಕೊಡಬಾರದೇ?”

“ತೆಗೆದುಕೊಡೋಣ – ಕಾಲ ಬರಲಿ.”

“ಏನು ಸಮಾಜಾರ.”

“ನಾಗರಾಜ ಎಲ್ಲಾ ಮೇಳಿರಬೇಕಲ್ಲ.”

“ಮೇಳಿದ. ಖಾಯಂ ವಿಷಯವೇ ಕಟ್ಟು. ಸಿಮ್ಮಾರ್ಗಿಗೇ ಬರಬೇಕೇನೋ ?”

“ಹೂ ! ಅವಳಿಗೂ ಸ್ವರ ನಾನು ಉಂಡಬಿಟ್ಟು ಬೆಂಗಳೂರಿಗೆ ಬಂದು ಸಂಸಾರ ಹೂಡುವುದಕ್ಕಾಗುತ್ತದೆಯೇ ? ಯಾವದಾದರೂ ತಿಳಾಷ್ ಮಾಡಿದೆಯೋ ?”

“ ಸನ್ನ ಕೆಲಸ ಯಾವತ್ತೆ ಪ್ರಪಂಚ ನಾನು ಮಾಡಿದ್ದೀರೋಯು.”

“ ಅದೇನೋ ಸಿಜಾನ್ನು. ನೀನು ನನ್ನ ಸೇವೆ ಬಹಳ ಮಾಡಿದ್ದೀರೋ ಮಾರಿದ್ದರೆ ಕೇರೆ.”

“ ಕರೆಯುತ್ತೀರೇ ನೀ. ಮುಂದಿನ ಮಾತ್ರ ಹೇಳು”

“ ನಾನು, ನೋಡುತ್ತೀರೇ ನೀ. ಒಷ್ಟಿಗೆಯಾದರೆ ಮುಂದಿನ ಮಾತ್ರ.”

“ ಮಾತ್ರ ಮುಗಿದುಮೋಗಲಿ. ಒಷ್ಟಿಗೆಯಾದರೆ ಸರಿ - ಇಲ್ಲಿದ್ದರೆ ಇಲ್ಲ.”

“ ಹಾಗೂ ಆಗಬಹುದು. ನೀನೇ ಹೇಳು.”

“ ಹುಡುಗಿ ತುಂಬ ಒಳ್ಳೆಯದು. ಕಷ್ಟದಲ್ಲಿತ್ತು. ನಾನೇ ಕರೆಮುಕೊಂಡು ಬಂದು ಸಾಕಿದೆ. ಅವಳಿಗೋಸ್ಸರ ಸಾವಿರಾರು ರೂಪಾರ್ಯಿ ಉಚುಗು ಮಾಡಿದೆ.”

ಎಂದು ಮುಂದುವರಿಸಿ ಅಚ್ಚೆನ್ನು ಕಥೆಯನ್ನು ಕೂಲಂಕನ್ನವಾಗಿ ಶಿವರಾಯನಿಗೆ ಹೇಳಿದ್ದು. ಅದನ್ನು ಕೇಳಿ ಶಿವರಾಯನ ಕಣ್ಣಲ್ಲಿ ನೀರು ಚಿಪ್ಪಿತ್ತು.

“ ಸರಿ. ಸಿನಗೆನು ಕೊಡಬೇಕು.”

“ ಒಂದು ಮುಸ್ತಿಗಾಗುಸಾಕ್ಷಿ ಕೊಡಬ್ಬು.”

“ ಎಲ್ಲಿಂದ ತರಲಿ ಮುತ್ತುಸ್ತು.”

“ ಸಿನಗೆನಪ್ಪ ದೇವರು ಕಡಿಮೆನಾಷಿರೋದು - ದೊಡ್ಡ ಸಾಹುಕಾರ - ನನಗೆ ನಾಲ್ಕುಪ್ಪು ದು ಸಾವಿರ ಕೊಟ್ಟಿರೆ ಸಿನಗೆ ದೇವರು ಅದರ ಹತ್ತರಮ್ಮ ಕೊಡುತ್ತಾನೆ.”

“ ಬರಿ ಮಾತೇಕೆ? ಒಂದು ಸಾವಿರ ತೆಗೆದುಕೊಂಡು ಬಿಡು.”

“ ಧೂಮರಕಮ್ಮ ನೀನೇ ನೇರುಡಿಪ್ಪು.”

“ ಅವಳಿನ್ನು ಕರೆಯುತ್ತೀರೋಯೇನು?”

ಮುತ್ತುನ್ನು ಕರೆಯಲು ಅಚ್ಚೆನ್ನು ಬಂದು ಅವಳಿ ಒಳಿ ಕುಳಿತಳು.

“ ಇವರು ಸಾಗರದ ಸಾಹುಕಾರರು ಅಚ್ಚೆನ್ನು. ಮೌಡಲಿಸಿಂದ ನನಗೆ ಗುರುತ್ವ. ನನಗೆ ತುಂಬ ಉಪಕಾರಮಾಡಿದ್ದಾರೆ. ಸಿನ್ನ ವಿಷಯನೆಲ್ಲಾ ಇವರಿಗೆ ಹೇಳಿದ್ದೇನೆ.”

‘ ಏಕೆ ಹೇಳಿದಿರಿ ?’ ಎನ್ನುವಂತೆ ಅಚ್ಚುಮ್ಮೆ ಒಂದುಸಲ ಮುತ್ತಮ್ಮನೆ ಮುಖನೋಡಿದಳು.

“ ಇವರಿಗೆ ತಿಳಿದರೀನೂ ಬಾಧಕವಿಲ್ಲ ಅಚ್ಚುಮ್ಮೆ. ಮುಂದೆ ನಿನಗೆ ಏನಾದರೂ ಒಂದು ದಾರಿ ಮಾಡಬೇಕೆಂದಿದ್ದಾರೆ. ಸೀನು ಹನು ಹೇಳುತ್ತಿರ್ತೀ ?”

“ ನಾನೇನು ಹೇಳಿಲಮ್ಮೆ; ನೀವು ಹೇಗೆ ಹೇಳಿದರೆ ಹಾಗೆ ಮಾಡುತ್ತೀನೆ ”

ಎಂದು ಅಚ್ಚುಮ್ಮೆ ನುಡಿದಳು.

ತನಗೂ ಶಿವರಾಯನಿಗೂ ಆಗಿದ್ದ ಮಾತುಕತೆಯನ್ನು ಮುತ್ತಮ್ಮನ್ನು ವಿವರಿಸಲಿಲ್ಲ.

“ ಹೊಗಿ ಒಳಗೆ. ಹೊತ್ತು - ಮಿಂದುತ್ತು ಬಂತು ”

ಎಂದಳು.

ಕೊಣಗೆ ಬಂದ ಶಿವರಾಯ ಕೊಟ್ಟಿ ಕಳಚಿ ಅದನ್ನು ತೂಗು ಹಾಕಲು ಗೂಟ ಹೆಡುಕುತ್ತಿದ್ದು. ಅಚ್ಚುಮ್ಮೆ ಕೈಗೆ ತೆಗೆದುಕೊಂಡು ಗೊಡೆಯು ಒಂದು ಮೊಳೆಗೆ ನೇತುಹಾಕಿದಳು.

ಒಂದು ಬೆಡ್‌ಲ್ಯಾಂಪ್ ಸ್ಟಾಗ್ ಉರಿಯುತ್ತಿತ್ತು.

ನಿರತೀ ಇದ್ದ ಅಚ್ಚುಮ್ಮೆನನ್ನು ಕರೆಪು ಶಿವರಾಯ ಹತ್ತಿರ ಕೂಡಿಸಿ ಕೊಂಡು

“ ನಿನ್ನ ವಿವರವನ್ನೇಲ್ಲ ಮುತ್ತಮ್ಮನ್ನು ಚೇಳಿದ್ದಾರೆ. ಸಿನ್ನ ಕರುಣಾ ಜನಕ ಕಢಿ ಕೇಳಿ ತುಂಬ ವ್ಯಾಸನವಾಯಿತು.”

“ ನನ್ನ ಕನುಕಕ್ಕೆ ಯೋರು ಹೊಣೆ.”

“ ನಿನ್ನ ಕರ್ಮದ ಹೊಣೆಯಲ್ಲಿ. ಕಂಡವರ ಕರ್ಮ ಬಂದು ನಿನಗೆ ಸುತ್ತಿಕೊಂಡಿತು. ನಿನ್ನ ನೋಡಿದರೆ ಈ ಬಾಳು ನಿನಗಲ್ಲ ಎಂದೆನಿಸುತ್ತದೆ.”

ಅಚ್ಚುಮ್ಮೆನ ಕಣ್ಣಿನಲ್ಲಿ ಥಾರೆಥಾರೆಯಾಗಿ ಸೀರು ಹರಿಯಿತು.

“ ನನ್ನನ್ನ ಕಾಪಾಡಿ. ಈ ಬಾಳು ನಾನು ಸಹಿಸಲಾರೆ. ನಿಮ್ಮಂಥ ವರ ಮನೆಯಲ್ಲಿ ಕರಮುಸರೆ ವಾಡಿಕೊಂಡಿದ್ದೂ ರೂ ಚಿಂತೆಯಿಲ್ಲ. ನಾನು ರವವಾಗಿ ಬಾಳುವಂತೆ ಒಂದು ದೂರಿ ತೋರಿಸಿ.”

“ ತದನ್ನೇ ಯೋಚನೆ ಮಾಡುತ್ತಿದ್ದೇನೆ ”

ಎಂದು ಹೇಳಿದ.

ಕುಳಿತದ್ದು ಸಾಕಾಗಿ ಶಿವರಾಯ ಹಾಸಿಗಿರು ಹೀಲೆ ಮಲಗಲು ಅಚ್ಚುಮ್ಮೆ ಅವನ ಪಕ್ಕದಲ್ಲಿ ಕುಳಿತು ಕಾಲುಗಳನ್ನೊತ್ತುತ್ತಿದ್ದಳು. ಶಿವರಾಯ ನಿಗೆ ಆಪ್ಯಾಯನೂನಾರ್ಥಿತು.

“ನೋಡು ಅಚ್ಚುಮ್ಮೆ...”

“ಅಚ್ಚುಮ್ಮೆ ಎಂದು ಕರೆಯಬೇಡಿ, ಅಚ್ಚು ಎಂದು ಕರೆಯಿರಿ.”

“ಹಾಗೇ ಆಗಲಿ. ನನ್ನ ಹೆಂಡತಿ ತೀರಿಹೊಗಿ ಹತ್ತು ವರಕಗಳಾದವು. ಇಬ್ಬರು ಮಕ್ಕಳಿದ್ದಾರೆ. ದೊಡ್ಡವರಾಗಿದ್ದಾರೆ. ಮೆದಲನೆಯವನು ಸಾಗರದಲ್ಲಿ ಒಂದು ಜವಳ ಅಂಗಡಿ ಇಟ್ಟುಕೊಂಡಿದ್ದನೇ; ಎರಡನೆಯವನು ಸ್ವಂತ ಬೇಸಾಯೆ ಮಾಡಿಸುತ್ತಾನೆ. ನನ್ನ ಹೆಂಡತಿ ಹೋಗುವಾಗ ಮಕ್ಕಳು ಚಿಕ್ಕವರು. ನಾನು ಎರಡನೆಯೇ ಮದುವೆನಾಡಿಕೊಂಡರೆ ಆವರಿಗೆ ತೊಡರೆಯಾಗುವುದೆಂದು ಮದುವೆಯೋಚನೆ ಬಿಟ್ಟು ಕಾಲ ತಳ್ಳಿದೆ.”

“ಆವರಿಗೆ ಮದುವೆಯಾಗಿದೆಯೇ ?”

“ಇಬ್ಬರಿಗೂ ಆಗಿದೆ. ದೊಡ್ಡವನಿಗೆ ಒಂದು ಗಂಡು, ಒಂದು ಹೇಳ್ಣ ಮಂಗಳಿದೆ. ಚಿಕ್ಕವನ್ನ ಹೆಂಡತಿ ಬಸುರಿ.”

“ಸಂತೋಷ”

“ನನಗೂ ಹಯಸ್ವಾಗುತ್ತ ಬಂತು. ಒಂಟಿಬಾಳುವೆ ಪರಾಡುವುದು ನನಗೆ ದುಸ್ಪಾರ್ಥವಾಗಿದೆ. ನನ್ನ ಯೋಗಕ್ಕೇಮು ನೋಡಿಕೊಳ್ಳುವುದಕ್ಕೆ ಯಾರಾದರೂ ಬೇಕು. ಸಾಯಂವ ಕಡೆಗಾಲದಲ್ಲಿ ಭಾರೀಗೆ ಸೀರು ಘಾಕುವುದಕ್ಕಾದರೂ ಯಾರಾದರೂ ಬೇಕು.”

“ಸಾಯಂವ ಮರಾತು ಆಡಬೇಡಿ.”

“ಇರುವ ಸ್ಥಿತಿ ಹೇಳಿದೆ. ಸಿನ್ನ ವಿಕರ್ಯ ಮುತ್ತಮ್ಮೆ ಎಲ್ಲಾ ವಿವರಿಸಿದಳು. ನೀನು ನಂಬಿಕೆಯಾಗಿ ಇರಬಹುದು ಎನ್ನಿಸಿತು.”

“ರೋಚನೆನಾಡಿ. ನನ್ನ ಕಟ್ಟಕೊಂಡು ನಿಮ್ಮ ಗೌರವ ಯಾಳಾಗಬಾರದು. ನಿಮ್ಮ ಮಕ್ಕಳಿಗೂ ನಿಮಗೂ ಮನಸ್ಸಾವ ಬರಬಾರದು.”

“ಮಕ್ಕಳು ಯೋಗ್ಯರು. ನನ್ನ ಸ್ವಾನ್ಯಾಸಕ್ಕೆ ಆವರು ಬರುವುದಿಲ್ಲ.

ಅವರಿಗೆ ನಾನೇನೂ ಅನ್ಯಾಯನಾಡಿಲ್ಲ ನಾನು ಸಾಗದೆಲ್ಲಿ ಕೊಡ ಇರುವುದಿಲ್ಲ,
ಹತ್ತಿರ ನನ್ನ ತೋಟೆ ಒಂದಿದೆ - ಅಲ್ಲೇ ಇರುತ್ತೇನೆ. ನೀನೂ ಯೋಚನೆ
ಮಾಡು - ಬೆಳಗ್ಗೆ ಉತ್ತರ ಹೇಳು."

"ನೇನೋಂದು ಮಾಗುವಿದೆ."

"ಬಳ್ಳಿ"

"ಅದನ್ನೀನು ಮಾಡಲಿ?"

"ಬೆಳಗ್ಗೆ ಯೋಚನೆ ಮಾಡೋಣ."

ತನಗೆ ಭಾಗ್ಯದ ಭಾಗಿಲು ತೀಗಿಯಿತೆಂದು ಅಚ್ಚನ್ನು ಭಾವಿಸಿ ಹಷ್ಟು
ಹಿತ್ತಾದಳು.

ಬೆಳಗೆ ಅಚ್ಚನ್ನು ಬೇಗ ಎದ್ದು, ಒಲೆಗೆ ಉರಹಾಕೆ ನೀರುಕಾಯಿಸಿ,
ತಾನು ಸ್ವಾನಪುಗಿಸಿ ಶಿವರಾಯನನ್ನು ಎಬ್ಬಿಸಿದಳು. ಅವನು ಮುಖ
ತೊಳೆದುಕೊಂಡು ಬದುವ ಹೊತ್ತಿಗೆ ನಾಗರಾಜ ಹೊಟ್ಟೇಲಿನಿಂದ ಬಿಸಿಬಿಸಿ
ದೊನೆ, ಕಾಫಿ ತಂದೆ. ಎಲ್ಲರೂ ಕುಳಿತು ಉಪಾಹಾರ ಮಾಗಿಸಿದರು.

ಮುತ್ತೆನ್ನು ನಮನಗುತ್ತಾ

"ನನಪ್ಪು ನಿರ್ಧರಿಸಿದೆ"

ಎಂದು ಶಿವರಾಯನನ್ನು ಕೇಳಿದಳು.

"ಇವತ್ತು ರಾತ್ರಿ ನಾನು ಉರಿಗೆ ಹೊರಡುತ್ತೀನೆ - ಅಚ್ಚನ್ನು
ಪ್ರಯಾಣ ಮಾಡುವುದಕ್ಕಾಗುತ್ತದೆಯೇ?"

"ಕರೆದುಕೊಂಡು ಹೋದರೆ ಬರುತ್ತಾಳೆ."

"ಕರೆದುಕೊಂಡು ಹೋಗಲು ನಿರ್ಧರಿಸಿದ್ದೇನೆ."

"ಬದಳ ಸಂತೋಷ. ಬದವಳು - ಅವಳಿಗೊಂದು ದಾರಿಯಾದದ್ದು
ನೋಡಿ ನನಗೆ ತುಂಬ ಸಂತೋಷವಾಯಿತು."

"ಅವಳ ಮಾರ್ಗವಿನ ವಿಷಯ ಹೇಗೆ ನಿರ್ಧರಿಸೇಳಿಸಿ."

ಮುತ್ತೆನ್ನು ಸ್ವಲ್ಪ ಯೋಚಿಸಿ

"ಅದನ್ನು ನನಗೆ ಅವಳು ಕೊಟ್ಟು ಬಿಡಬೇಕು."

ಅಚ್ಚನ್ನನ್ನೆ ಬಾಯಲ್ಲಿ ಮಾತು ಹೊರಡಲಿಲ್ಲ. ಕಣ್ಣಿಲ್ಲ ದುಃಖ
ಉಕ್ಕಿತು.

“ ಇದೆರಿಂದ ಸಿನಗೂ ಸುಖಪಿಲ್ಲ – ಆಯವ್ವಿನಿಗೂ ಸುಖಪಿಲ್ಲ ಅಳ್ಳೆಮ್ಮು – ಮೆಗುವಿನ ವಾಂಭಲ್ಯ ಬಿಟ್ಟಿಬಿಡು. ನಾನು ಅದಕ್ಕೆ ಯಾವಾದಕ್ಕೂ ಕಡಿಮೆ ಮಾಡಲ್ಲ.”

“ ಎಷ್ಟುದೂ ಅದು ನನ್ನ ಮಗುವಲ್ಲವೇ ಮುತ್ತಮ್ಮನ್ನವರೇ – ಮಗು ವನ್ನು ಹೇಗೆ ಬಿಡಲಿ.”

“ ಹೆಚ್ಚಿ ! ಬಿಟ್ಟಿ ಎಷ್ಟು ಸಾವಿರ ಮೈಲಿ ಸೀನು ಹೋಗಬೇಕು ? ಸಂಚೆ ಸಾಗರದಲ್ಲಿ ರೈಲು ಹತ್ತಿದರೆ ಬೆಳಿಗ್ಗೆ ಬೆಂಗಳೂರಿಗೆ ಬರುತ್ತೀರೆ – ಬೇಕಾ ದಾಗ ಬಂದು ನೋಡಿಕೊಂಡು ಹೋಗು. ಇನ್ನೊಂದು ಮಾತು – ಒಳ್ಳಿಯ ಕಡೆ ಹೋಗುತ್ತಿರುವೆ. ಆಯವ್ವನ ಮನ್ನಿಗೆ ಬೇಜಾರು ಆದ ಹಾಗೆ ನೋಡಿಕೊಂಡು ಹೋಗುತ್ತಿರುವೆ.”

“ ಹಾಗೇ ಮಾಡು ಅಳ್ಳ. ಮುತ್ತಮ್ಮನ್ನು ಮಗುವನ್ನು ಸಾಕಿಕೊಳ್ಳಲಿ, ಬೇಕಾದಾಗ ಬಂದು ನೋಡಿಕೊಂಡು ಹೋಗುವೆಯಂತೆ.”

ಅಳ್ಳಮ್ಮನ ವೃದಯ ಕಲಕಿಹೋಯಿತು. ಬಾಯಲ್ಲಿ ದ್ರವಘರಿ ಮಾತೇ ಹೋರಡಂತಾಯಿತು.

ಶಿವರಾಯ ಕೋರ್ಟಿ ಧರಿಸಲು ಎದ್ದು ರೂಮಿಗೆ ಹೋದ. ಅವನನ್ನನು ಸರಿಸಿ ಅಳ್ಳಮ್ಮ ಬಂದಳು. ಶಿವರಾಯ ಅವಳ ಗಲ್ಲ ಹಿಡಿದು

“ನಾಸಿಲ್ಲವೇ – ಪಕೆ ದೂರಿಪಡುತ್ತೀರೆ. ಈಗ ಮುತ್ತಮ್ಮ ಹೇಳಿನ ಹಾಗೆ ಮಾಡು. ಮುಂದಕ್ಕೆ ಮಗುವನ್ನು ಬಿಟ್ಟಿರಲು ನಾಧ್ಯವಾಗೇದೇ ಇದ್ದರೆ ನಾನು ಮುತ್ತಮ್ಮನನ್ನು ಒಪ್ಪಿಸಿ ಮಗುವನ್ನು ಕರೆದುಕೊಂಡು ಬಂದು ಕೊಡು ಶೈನೇನೇ.”

ಎಂದು ಸಮಾಧಾನ ಹೇಳಿದ.

ಅಳ್ಳಮ್ಮ ಸಮಾಧಾನ ತಂದುಕೊಂಡು, ಶಿವರಾಯನ ತಿಂಗಿಯ ಗುಂಡಿ ಹಾಕುತ್ತೇ

“ ಹೋರಣವ ಮುನ್ನ ನಾನು ಸ್ವಲ್ಪ ಖೇಣ ಬಗರಿಸಿಕೊಳ್ಳಬೇಕಾಗಿದೆ.”

“ ದುಡ್ಡ ಬೇಕಾಗಿತ್ತೀರೆ ?”

“ ಈಗಲೇ ದುಡ್ಡ ಕೇಳಿತ್ತೀನಿಂದು ಬೇಸರೆಪಟ್ಟಿಕೊಳ್ಳುವರೇನೋ ?”

ನಗ್ಗಿ ಸತ್ಯ

“ ಭೇಣಿ; ಇನ್ನು ಮೇಲೆ ನನ್ನ ದುಡ್ಡ ಸಿನ್ನದಲ್ಲವೇನು? ಈಗ ಹೆಚ್ಚು ಪಣವಿಲ್ಲ. ಹೂಟೀಲಿನಲ್ಲಿ ಕೊಡುತ್ತೇ ಇರೆ.”

ಎಂದು ಹೇಳಿ

“ ನಿನಗೆ ನಾಕಮ್ಮ ಬಟ್ಟಿಬರೆ ಇದೆಯೇ?”

“ ಇದೆ.”

“ ಇಲ್ಲದ್ದು ಹೇಳಬೇಡ. ನಾಸೀಗ ನಾಗರಾಜನನ್ನು ಜತೆಯಲ್ಲಿ ಕರೆದು ಕೊರಡು ಹೋಗುತ್ತೇನೆ. ಒಂದು ಟ್ರ್ಯಾಫಿಕ್‌ಎಪ್ಪು ಅವನನನ್ನು ಕಳಿಸುತ್ತೇನೆ. ನಿನು ಅವನ ಜತೆ ಬಾ. ಅಂಗವಿಗೆ ಹೋಗಿ ನಿನಗೆ ಬೇಕಾದ ಬಟ್ಟಿಬರೆ ತೆಗೆದು ಕೊಳ್ಳೋಣ.”

ಅಚ್ಚುಮ್ಮನಿಗೆ ಏನು ಹೇಳಬೇಕೋ ತೋರಲಿಲ್ಲ. ಶಿವರಾಯನ ಎರಡು ಪಾದಗಳನ್ನು ಮುಟ್ಟಿ ನಮಸ್ಕಾರಣಾದಿದಳು.

ಶಿವರಾಯ ಹೂಡಿಗೆ ಬಂದು

“ಮುತ್ತಮ್ಮಣಿ...ನಾಗರಾಜನನ್ನು ನಾನು ಜತೆಯಲ್ಲಿ ಕರೆದುಕೊಂಡು ಹೋಗಿ ಟ್ರ್ಯಾಫಿಕ್‌ಎಪ್ಪು ಕಳಿಸುತ್ತೇನೆ. ನೀನೂ, ಅಚ್ಚುಮ್ಮ ಅವನ ಜತೆಯಲ್ಲಿ ಬಿಸ್ತಿ.”

“ ನಾನು ಏಕಪ್ಪು?”

“ ಅವಳಿಗೆ ಸ್ವಲ್ಪ ಬಟ್ಟಿ ತೆಗೆದುಕೊಳ್ಳೋಣ.”

“ ಅವಳಿನ್ನು ನಾಗರಾಜನನ್ನು ಕಳಿಸಿಕೊಡುತ್ತೇನೆ. ಇನತ್ತು ಹೊರಟ್ಟಿ ಹೋಗುತ್ತಾಳೆ, ವಾನೆಯಲ್ಲಿದ್ದ ಒಂದು ಹಾಲಿಸವಾಡರೂ ಮಾಡುತ್ತೇನೆ. ನಿನೂ ಇಲ್ಲೀ ಉಟಿಕ್ಕೆ ಬಂದುಬಡಪ್ಪ.”

“ ನಿನಗೆ ತುಂಬ ಕೆಲಸವಿದೆ. ಬರುವುದಕ್ಕಾಗುತ್ತದೆಯೋ ಇಲ್ಲವೋ?”

“ ನಿನು ಬರುವುದು?”

“ ಈಗ ಇವರು ಬಂದಕೂಡಲೆ ಹೇಳಿಕೆಲಸ ಮುಗಿಸಿ ಕಳಿಸಿಕೊಡುತ್ತೇನೆ - ನಂಜೆ ನಾನು ಬಂದು ಅಚ್ಚುಮ್ಮನನ್ನು ರೈಲಿಗೆ ಕರೆದುಕೊಂಡು ಹೋಗುತ್ತೇನೆ.”

“ ಹಾಗೇ ಆಗಲಿ”

ಎಂದು ಮುತ್ತಮ್ಮಣಿ ಒಷ್ಟಿದಳು.

ಶಿವರಾಯ, ನಾಗರಾಜನೊಂದಿಗೆ ಹೊಟೀಲಿಗೆ ಹೋರಬಿ.

ಅಚ್ಚುಮ್ಮೆ ತನ್ನ ಮಗುವನ್ನೆತ್ತಿಕೊಂಡು ಅಪ್ಪಿ, ಮುದ್ದಿಟ್ಟು, ಕಣ್ಣೀರು ಸುರಿಸತ್ತೊಡಗಿದಳು. ಅವಳ ಉದ್ದೇಶ ಕಂಡ ಮುತ್ತುನ್ನು ಒಳಗೆ ಬಂದು

“ನೀನು ಪುದ್ದ ಮುಚ್ಚಿ ಕಣೀ ಅಚ್ಚುನ್ನು. ನಿನಗೆ ಸ್ವಲ್ಪವೂ ನಿರೇಕವಿಲ್ಲ.”

“ ಏಕಮ್ಮುಕ್ಕಿ”

“ಮಾನೂನ ಈಗ ನೀನು ಜತೆಯಲ್ಲಿ ಕರೆದುಕೊಂಡು ಹೋದರೆ ನಿನ್ನ ಸಂಸಾರ ನೆಟ್ಟಿಗಾಗುತ್ತೆ ಚೆಯ್ಯೇ ವೇಳು. ಆಯಷ್ಟು ನೀನೂ ಜತೆಯಲ್ಲಿ ಮಾತ್ರ ನಾಡುತ್ತ ಕುಳಿತ್ತಿರುವಾಗ ಮಗು ‘ಹೋ’ ಎಂದು ಆರಂಭಿಸಿದರೆ ಆಯಷ್ಟುಸಿಗೆ ಎಮ್ಮು ಬೇಸರವಾಗುತ್ತದೆ.”

“ನನ್ನ ಮಗು ಬಿಟ್ಟು ನನಗಿನ್ನೇಸಿದೆ ಮುತ್ತುನ್ನನವರೇ. ಇನ್ನು ನಾನು ಬಾಳಿ ಬದುಕಿರ್ಕಾದುದೆಲ್ಲಾ ಈ ಕಂದಸಿಗಾಗಿ ಅಲ್ಲವೇ ?”

“ನಿನಗೇನೇ ಆಗಿರುವುದು ಧಾಡಿ. ಇನ್ನೂ ಒಿಕ್ಕುಪುಟ್ಟಿರಳು ಮಕ್ಕಳಾಗುವ ವಯಸ್ಸು ವಿಂತಿರೆನು-ಬಂದಲ್ಲ ನಾಲ್ಕಾಗುತ್ತದೆ ಯೋಚನೆ ಬಿಡು.”

“ಅಮ್ಮೆ, ನೀವು ನಿಜವಾಗಿಯೂ ನನ್ನ ಭಾಗದ ದೇವರು. ನನಗೆ ಅನ್ನಬಟ್ಟೆ ಕೊಟ್ಟು, ರಕ್ಷಿಸಿ ಕಾಪಾಡಿದಿರಿ. ನೀವು ಆಶ್ರಯ ಕೊಡಿದ್ದರೆ ನಾನು ಕರೆಯೋ ಭಾವಿಯೋ ದುಡುಕಿಕೊಳ್ಳಬೇಕಾಗಿತ್ತು. ಜನ್ಮಜನ್ಮಾಂತರಕ್ಕೂ ನಿಮ್ಮ ಉಪಕಾರ ತೀರಿಸಲಾರಿ.”

“ ಕಷ್ಟದಲ್ಲಿರೋ ಹೆಂಗಸಿಗೆ ಕಷ್ಟಕಂಡ ಹೆಂಗಸು ಸಹಾಯಮಾಡುವುದು ಯಾವ ದೊಡ್ಡ ವಿಷಯ. ಮನುಷ್ಯಜನ್ನು ಹೊತ್ತುದ್ದುಕ್ಕೆ ಅಷ್ಟುದರೂ ಮಾಡ ಬೇಡನೇ ?”

“ನನಗೂಂದು ದೊಡ್ಡ ಉಪಕಾರ ಮಾಡಬೇಕು.”

“ ಏನು ಹೇಳು.”

“ನನ್ನ ಮಗುವಿಗೆ ವಿಚ್ಯುತಿಗಿ. ತಿಂಗಳಿಗೆ ನಾನು ಕೃಯಲ್ಲಾದಮ್ಮೆ ಹಳ ಕಳಿಸುತ್ತ ಬರುತ್ತೇನೆ. ಅವಳು ದೊಡ್ಡವಳಾದ ಮೇಲೆ....ಈ ಬಾಳಿಗೆ ಮಾತ್ರ ನೂಕಬೇಡಿ. ಯಾವನಾದರೂ ಯೋಗ್ಯನನ್ನು ಸೋಡಿ ಮದುವೆ ಮಾಡಿಕೊಡಿ.”

“ನಾನು ಅದೇ ಯೋಚಿಸಿದ್ದೀನಿ ಅಚ್ಚುಮ್ಮು. ಇದು ನಿನ್ನ ಮಗುನಲ್ಲ -

ನನ್ನ ಮನು. ಇದರ ಬಾಳು ನೀರವಾಗುವುದಕ್ಕೆ ನಾನು ಸರ್ವಪ್ರಯತ್ನ ಮಾಡುತ್ತೇನೇ.”

“ ಇಂಡಿಟವೇ ?”

“ ಶ್ರೀ ರಾಮದೇವರ ಪಾದದಾಸೆ ”

ಎಂದು ಮುತ್ತಮೃಪ್ರಮಾಣಮಾಡಿದಳು.

“ ಏಳು - ನಾಗರಾಜ ಬಂದುಬಿಡುತ್ತಾನೆ. ತಲೆಬಾಚಿಕೊಂಡು ಹೊರಡಲು ಸಿದ್ಧಭಾಗು ”

ಎಂದು ಮುತ್ತಮೃಷ್ಟಿ ರಿಸಿದಳು.

ಅಷ್ಟಮೃತ್ಯುಹೊರಗೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿರುವಲ್ಲಿ ನಾಗಿ, ವೇಂಕಟಿ ಇಬ್ಬರೂ ಬಂದರು. ಜತಿಯಲ್ಲಿ ಒಬ್ಬಳು ಹೊಸಬಳನ್ನು ಕರೆದು ಕೊಂಡು ಬಂದಿದ್ದರು. ಅವರು ಮುತ್ತಮೃನನ್ನು ಮಾತನಾಡಿಸಿ ಅಷ್ಟಮೃನ ರೂಪಿಗೆ ಬಂದು

“ ಇನೇನೇ ಅಕ್ಕೆ - ಹೊರಟಿರುವೇ.”

“ ಸ್ವಾಲ್ಪ ಹೊರಗೆ ಹೋಗಬೇಕಾಗಿದೆ ನಾಗೂ....ಇವಳು ಯಾರು ?”

“ ಬಾಲು - ನಮ್ಮ ಮನೆ ಮಗ್ಗಲಮನೆಗೆ ಹೊಸದಾಗಿ ಬಾಡಿಗೆ ಬಂದಿದ್ದಾಳಿ.”

“ ಗಂಡ ಇದ್ದಾನೆಯೇ ?”

“ ಇದ್ದಾನೆ ”

“ ತಲ್ಲಿಗೇಕೆ ಕರೆದುಕೊಂಡು ಬಂದೆ.”

“ ತಿಳದೇ ಇದೆಯಲ್ಲ - ಗಂಡ ತಂದು ಹಾಕುವುದು ಸಾಲದು.”

ಅಷ್ಟಮೃತ್ಯು ದೀಘಾವಾದ ನಿಂಟ್ಟಿಸಿರೊಂದನ್ನು ಬಿಟ್ಟಳು. ಹೆಚ್ಚು ಮಾತಿಗೆ ಹೋರ್ಲಿಲ್ಲ

ಮುತ್ತಮೃಷ್ಟಿಗೆ ಬಂದವಳು ವೆಂಕಟಿ, ನಾಗೂಗೆ

“ ಅಷ್ಟಮೃತ್ಯು ಎಲ್ಲಿಗೆ ಹೊರಟಿದ್ದಾಳೆ ಕೇಳಿದ್ದೇನೇ ?”

“ ಎಲ್ಲಿಗೆ ಅಷ್ಟಮೃತ್ಯು ?”

“ ಯಜಮಾನರ ಮನೆಗೆ - ಸಾಗರಕ್ಕೆ ”

ವೆಂಕಟಿ, ನಾಗು ಒಬ್ಬರ ಮುಖ ಒಬ್ಬರು ನೊಂದಿಕೊಂಗರು.

“ ಈಗವಳಿಗೇನಮ್ಮೆ ಕಡಿಮೆ – ಸಾಹುಕಾರಿತಿ.”

“ ಅಕ್ಕೆ – ನಿನ್ನ ಗುರುತಾಗಿ ನಮಗೇನೂ ಕೊಡುವುದಿಲ್ಲವೇನೇ ?”

ಎಂದು ಹೆಂಕಟೆ, ನಾಗೂ ಅಂಗಲಾಚಿದರು.

“ ಇಲ್ಲೋ ಇರುತ್ತೀರಲ್ಲಾ – ನಾನು ಹೇಟಿಗೆ ಹೋಗಿ ಬರುತ್ತೀನೇ.”

ಎಂದು ಅಚ್ಚೆಮ್ಮೆ ಹೇಳಿದಳು.

ನಾಗರಾಜ ಟ್ರ್ಯಾಸ್‌ಸೈ ತಿಗೆದುಕೊಂಡು ಬಂದ. ಅಚ್ಚೆನ್ನು ಅವನ ಜತೆ ಟ್ರ್ಯಾಸ್‌ಸೈಯಲ್ಲಿ ಹೋದುದನ್ನು ಕಂಡು ಹೆಂಕಟೆ, ನಾಗೂ ಹೆಂಟ್ರೈಯಲ್ಲಿ ತಳವುಳ ವಾಯಿತು. ಹೆಂಕಟೆ ಮುಕ್ತಸ್ವಾಸನ್ನು

“ ಅಮ್ಮೆ – ನನಗೂ ಅಂಥಾದ್ಯ ಏನಾದರೂ ಸೂಡಬಾರದೇ ?”

“ ನಿನಗೆ ! ನಿನ್ನ ಮೂತ್ತಿ ಯಾರು ಕಟ್ಟಿಕೊಳ್ಳುತ್ತಾರೆಯೇ ?”

ಎಂದು ಮುಕ್ತಮ್ಮೆ ನಗನಗನತ್ತೆಲೇ ಕಟ್ಟುವಾಗಿ ನುಡಿದಳು. ಹೆಂಕಟೆ, ನಾಗೂ ಅವಳ ಜತೆ ತಾವೂ ನಕ್ಕೆಬಿಟ್ಟಿರು.

ಟ್ರ್ಯಾಸ್‌ಸೈ ‘ನ್ಯಾ ಬಿಂದೂ ಹೋಟಿಲೀ’ನ ಹೊಂದಿ ಸಿಂತಿತು. ನಾಗರಾಜ ಅವಳನ್ನು ಶಿವರಾಯನ ರೂಪಿಗೆ ಕರೆದುಕೊಂಡು ಹೋದಾಗ, ಶಿವರಾಯ ಬಟ್ಟೆ ಹಾಕಿಕೊಳ್ಳುತ್ತಿದ್ದ.

ಅಚ್ಚೆನ್ನುಸಿಗೆ ಹಾರ್ಡಿಕ ಸ್ವಾಗತ ಸಿಕ್ಕಿತು. ಶಿವರಾಯ ಹೋಟಲ್ ಮಾಡಿಯನ್ನು ಕರೆದು ಎಲ್ಲಾರಿಗೂ ಹಾಸ್ತಿ ತರಿಸಿದ. ನಾಗರಾಜ ಕಾಣಿ ಕುಡಿದು ಹೊರಗೆ ಎದ್ದುಹೋಗಿ ಬಾಗಿಲು ಮುಂದಕ್ಕೆ ನೂಡಿಕೊಂಡ.

ಶಿವರಾಯ ಅಚ್ಚೆನ್ನುನ ಬಳಿ ಬಂದು ಕುಳಿತು

“ ದುಡ್ಡು ಚೇಕೂಂದೆಯಲ್ಲಾ, ಎನ್ನು ಬೇಕಾಗಿತ್ತು ?”

“ ಸ್ವಲ್ಪ ಸಿರೆ, ಕುಪ್ಪನ ತೆಗೆದುಕೊಳ್ಳಬೇಕಾಗಿತ್ತು.”

“ ಈಗ ನಿನಗೆ ಚೇಕಾದದ್ದು ನಾನು ತೆಗೆದುಕೊಡುತ್ತೀನಲ್ಲಾ.”

“ ನನಾಳ್ಬಿ....ಮುಕ್ತಮ್ಮೆನ ಮನೆಯಲ್ಲಿ ಕೆಲವರ ಪರಿಚಯವಾಗಿದೆ – ನನ್ನಂಥ ನಿಭಾಗ್ಯರದು, ಅವರಿಗೆ.”

“ ಏನು ಬಟ್ಟಿಬರಿ ಬೇಕೋ ಈಗ ತೆಗೆದುಕೋ. ಹಿಡಿ, ಈ ಇನ್ನೂ ರೀವತ್ತು ಕೈಯಲ್ಲಿಟ್ಟುಕೊಂಡಿರು. ಬೇಕಾದ ಹಾಗೆ ಖಚುವಾಡಿಕೋ. ನನಗೆ ಲೇಕ್ಕ ಒಮ್ಮೆಸಬೇಕಾಗಿಲ್ಲ.”

“ ಮುತ್ತೆಮೃಸಿಗೆ ಏನಾದರೂ ಕೊಡಬೇಕು.”

“ ಅದರ ಚಿಂತೆ ಬಿಡು. ನಾನು ಒಂದು ಸಾವಿರ ರೂಪಾಯಿ ಕೊಡಲು ಒಷ್ಟಿಕೊಂಡಿದ್ದೇ ಹೀಗೆ.”

“ ಸಾವಿರ ರೂಪಾಯಿ ! ನನ್ನಿಂದ ನಿಮಗೆನ್ನು ಖಚುವ.”

“ ಖಚುವ ಮಾಡುವಾಗ ಮಾಡಲೇಬೇಕು. ಪಣದ ಮುಖ ನೋಡು ವುದಕ್ಕಾಗುತ್ತದೆಯೇ ? ಸಾಯಂವಾಗ ಹಣವನ್ನು ನಾವು ಜತೆಯಲ್ಲಿ ಹೊತ್ತು ಕೊಂಡು ಹೋಗುತ್ತೇ ನೇಯೇ ?”

“ ನೀವು ಮಾಡಿರುವ ಉಪಕಾರಕ್ಕೆ ನನ್ನ ಮೈಯ ಚರ್ಮ ತಿಗಿದು ಚಪ್ಪಲಿಮಾಡಿ ನಿಮ್ಮ ಪಾದಕ್ಕೆ ತೊಟಿಸಿದರೂ ಸಾಲದು.”

“ ಅಷ್ಟು ದೊಡ್ಡ ಮಾತು ನೀನು ಆಡಿದರೆ ನನಗೆ ವ್ಯಾಸನವಾಗುತ್ತದೆ.”

“ ನಾನು ಮಿತವಾಗಿ ಸಂಸಾರಮಾಡಿ ಖಚುವ ಮಿಗಿಸುತ್ತೇನೇ - ನನಗೆ ತಿಂಗಳಿಗೆ ಸ್ವಲ್ಪ ಹಣಕೊಡಲು ಸಾಧ್ಯವೇ ?”

“ ಎಷ್ಟು ಬೇಕಾದರೂ ತಿಗಿದುಕೊಂಡು.”

“ ನನ್ನ ಖಚುವ ಏನೂ ಇಲ್ಲ. ಮಗುವಿನ ಖಚಿಗೆ ತಿಂಗಳಿಗೆ ಸ್ವಲ್ಪ ಹಣ ಕಳಿಸಬೇಕೆಂದು ಆಸೆ.”

“ ಎಷ್ಟು ಕಳಿಸಬೇಕು ಹೇಳು - ನಾನೇ ಕಳಿಸಿಕೊಡುತ್ತೇನೇ. ನೀನು ಸಂತೋಷವಾಗಿದ್ದರೆ ಸಾಕು.”

ಅಷ್ಟುಮ್ಮೆ ಶಿವರಾಯನಿಗೆ ಮನಸ್ಸಿನಲ್ಲಿಯೇ ಸಹಸ್ರರು ವಂದನೆಗಳನ್ನು ಹಿಂದಿಕೊಂಡು.

ಶಿವರಾಯ ನಾಗರಾಜನನ್ನು ಕರೆದು ‘ಡ್ರೈವರಿಗೆ ಕಾರ್ ಸ್ಪೃಷ್ಟಿ ಮಾಡಿದು ಹೇಳಿಂದು ಹೇಳಿ’ ಎಂದು ತಿಳಿಸಿದ.

ಮೂನ್ವರೂ ಚಿಕ್ಕಪೇಟಿಗೆ ‘ ಧನಲಕ್ಷ್ಮಿ ಸಿಲ್ವ್ ಮಾಟ್ ’ನ ಬಳಿಗೆ ಒಂದರು.

ಶಿವರಾಯನ ಇಚ್ಛಿಯಂತೆ ಅಂಗಡಿಯವರು ನಾನಾ ಬಗೆಯ ಸೀರೆಗಳನ್ನು ತಿಗಿದು ಹರಡಿದರು. ಶಿವರಾಯ ನಾಲ್ಕು ಧರ್ಮಾವರದ ಸೀರೆಗಳನ್ನಾಯ್ದು.

“ ಎಲ್ಲಾ ಭಾರಿ ಆಯಿತಲ್ಲಾ. ನಿತ್ಯ ಉಮ್ಮೆದಕ್ಕೆ ಮಿಡಿಸಿರೆ ಮುಖ್ಯವಾಗಿ ಬೇಕಾಗಿತ್ತು.”

ಅಂಗಡಿಯವರು ವಾಯಿಲ್ ಸೀರೆಗಳನ್ನು ತೊರಿಸಿದರು. ಅಚ್ಚಮ್ಮೆ ನಾಲ್ಕು ಸೀರೆ ಆರಿಸಿಕೊಂಡಳು. ಧರ್ಮಾರ್ಥವರದ ಸೀರೆಗಳಿಗೊಪ್ಪವ ಕಣಗಳೂ, ವಾಯಿಲ್ ಸೀರೆಗಳಿಗೊಪ್ಪವ ಚೆಟಿಗಳೂ ಆರಿಸಿದಾಗ್ಯಾಯಿತು.

ಅಚ್ಚಮ್ಮೆ ಎಂಟು ಗಜದ ಧರ್ಮಾರ್ಥವರದ ಸೀರೆಯಾಂದನ್ನೂ ಸಾಧಾರಣದ ಎರಡು ಧರ್ಮಾರ್ಥವರದ ಸೀರೆಗಳನ್ನೂ ಅವುಗಳಿಗೊಪ್ಪವ ಕಣಗಳನ್ನೂ ಆಯ್ದುಳು.

ಶಿವರಾಯ ನಾಗರಾಜನನ್ನು ಕರೆದು

“ ನಿನಗೇನು ಬೇಕು ತೆಗೆದುಕೊಂಡಿ

ಎಂದರು. ನಾಗರಾಜ ಕೋಟಿಗೆ ಎರಡು ಸರ್ಕಾರ ತುಂಡುಗಳನ್ನು ಹರಿಸಿ, ಎರಡು ಜತೆ ಫಿನ್ಲೆ ಪಂಚಗಳನ್ನೂ, ನಾಲ್ಕು ಫರಟಿನ ತುಂಡುಗಳನ್ನೂ ಆರಿಸಿದ.

ಶಿವರಾಯ ಎರಡು ಜತೆ ಕಲ್ಲಿಕೊಟೆಯ ಮಗ್ಗಲು ಹಾಸಿಗೆಯನ್ನೂ, ಎರಡು ಜತೆ ಬಿಳಿ ಟ್ರೈಲ್ ಮಗ್ಗಲು ಹಾಸಿಗೆಯನ್ನೂ ಆರಿಸಿದ.

ಮುಗುವಿಗೆ ಕೆಲವು ಸಿಲ್ವ್ ತುಂಡುಗಳನ್ನು ಅಚ್ಚಮ್ಮೆ ಹರಿಸಿದಳು.

“ ಇನ್ನೇನಾದರೂ ಬೇಕಾಗಿತ್ತೇನು ”

ಎಂದು ಶಿವರಾಯ ಕೇಳಿದ.

‘ ಏನೂ ಬೇಡ ’ ವೆಂದು ಅಚ್ಚಮ್ಮೆ ಹೇಳಲು ಅಂಗಡಿಯವರಿಗೆ ಬಿಲ್ ಹಾಕಲು ಶಿವರಾಯ ಅಪ್ಪಣಿಕೊಟ್ಟಿ. ಅಂಗಡಿಯವರು ಬಟ್ಟಿಯ ಗಂಟು ಕಟ್ಟಿ, ಒಂಭ್ಯೆನೂರ ಅರವತ್ತು ನಾಲ್ಕು ರೂಪಾಯಿಗೆ ಒಂದು ಬಿಲ್ ಕೊಟ್ಟಿರು.

ಶಿವರಾಯ ಹಣಕೊಟ್ಟಿ. ಅಂಗಡಿಯವರು ಕಾರಿಗೆ ಬಟ್ಟಿಯ ಮೂರ್ಕ ಕಳಿಸಿಕೊಟ್ಟಿರು.

ಕಾರಿನಲ್ಲಿ ಬಂದು ಕುಳಿತಷ್ಟೇಲೀ ಶಿವರಾಯ

“ ಇನ್ನೇನಾದರೂ ಬೇಕಾಗಿತ್ತೇನು ? ”

ಎಂದು ಕೇಳಿದ.

“ ಸ್ವಲ್ಪ ಬೆಳ್ಳಿಯ ಸಾಮಾನು ಬೇಕಾಗಿತ್ತು ”

ಎಂದು ಅಚ್ಚಮ್ಮೆ ಹೇಳಿದಳು.

ನಗ್ನಸತ್ಯ

ಉವರಾಯ ತೈಪ್ಪಿನರಿಗೆ

“ ‘ ರಾಜರಾಜೇಶ್ವರಿ ಜ್ಯೋತಿರಲರಿ ಮಾಟ್ ನೆ ಬಳಿ ಹೋಗನ್ನು ”
ಎಂದ.

ಬೆಳ್ಳಿಯ ಅಂಗಡಿಯಲ್ಲಿ ಅಚ್ಚುಮ್ಮೆ ಒಂದು ತಟ್ಟಿ, ಅದಕ್ಕೆರಡು ಬಟ್ಟೆಲು
ವ್ಯಾಪಾರಮಾಡಿದಳು. ಅಂಗಡಿಯನರು ತೊಕಮಾಡಿ ಸೂರ್ಯೆವತ್ತು ರೂಪಾ
ಯಿಗೆ ಬಿಲ್ಲ ಹಾಕಿದರು. ಅಚ್ಚುಮ್ಮೆ ತನ್ನಲ್ಲಿದ್ದ ಹಣ ಕೊಡಹೋದಳು.
ಶಿವರಾಯ ಅದಕ್ಕೆ ಅವಕಾಶಕೊಡದೆ ಆ ಬಿಲ್ಲ ಹಣವನ್ನೂ ತಾನೇ ಕೊಟ್ಟಿ.

ವ್ಯಾಪಾರ ಮುಗಿದೆಂತಾಯಿತು. ಕಾರು ಒಂದು ಹೊಟ್ಟೀಲಿನ ಬಳಿ
ಸಿಂತಿತು. ಮೂರರೂ ಒಂದು ಶಿವರಾಯನ ರೂಪಿನಲ್ಲಿ ಕುಳಿತರು. ಶಿವರಾಯ
ಮತ್ತೆ ಕಾಷಿ ತರಿಸಿ ಎಲ್ಲರಿಗೂ ಕೊಟ್ಟಿ ತಾನೂ ಕುಡಿದ.

“ ಸೀವು ಈಗ ನನ್ನ ಜತಿ ಬರುವುದಿಲ್ಲವೇ ? ”

ಎಂದು ಅಚ್ಚುಮ್ಮೆ ಕೇಳಿದಳು.

“ ಇಲ್ಲ – ಸೀನು ಹೋಗು. ಗಂಟೆ ಈಗಲೇ ಒಂದಾಯಿತು. ನಾನು
ನಾಲ್ಕು ಗಂಟೆಗೆ ಬರುತ್ತೇನೆ. ನನ್ನ ಜತಿ ಹೊರಟ್ಟುಬಿಡುವೇಯಂತೆ.”

“ ಬಟ್ಟಿಯ ಗಂಟು ಇಲ್ಲೇ ಇರಲಿ. ಸೀವು ಬರುವಾಗ ತಿಗೆದುಕೊಂಡು
ಬನ್ನಿ.”

“ ಬೇಡ – ಜತೆಯಲ್ಲಿ ತಿಗೆದುಕೊಂಡು ಹೋಗು ”

ಎಂದು ಶಿವರಾಯ ಅಚ್ಚುಮ್ಮೆ, ನಾಗರಾಜನನ್ನು ಟ್ರಾಕ್ಸಿಯಲ್ಲಿ ಬಟ್ಟಿ
ಗಂಟನೀಂದಿಗೆ ಕಳಿಸಿಕೊಬ್ಬಿ.

ಅಚ್ಚುಮ್ಮೆ ಮನೆಯೊಳಗೆ ಕಾಲಿಟ್ಟಿಕೂಡಲೇ ಮುತ್ತಮ್ಮೆ, ನಾಗು,
ವೆಂಕಟ ಅವಳನ್ನು ಮುತ್ತಿಕೊಂಡರು. ನಾಗರಾಜ ಕಾರಿನಿಂದ ಗಂಟುತಂದು
ಅಚ್ಚುಮ್ಮೆನ ರೂಪಿನಲ್ಲಿಟ್ಟಿ.

“ ಏನು ತಂದೆಯಮ್ಮೆ ”

ಎಂದು ಮುತ್ತಮ್ಮೆ ಕೇಳಿದಳು.

“ ಅವರು ನಾಲ್ಕು ಗಂಟೆಗೆ ಬರುತ್ತಾರೆ. ಆಗ ಅವರೇ ಹೇಳುತ್ತಾರೆ.
ಅಲ್ಲಿಯವರಿಗೆ ಗಂಟು ಬಿಚ್ಚುವುದು ಬೇಡ ”

“ ಯಾಗೇ ಆಗಲಿ ”

ಎಂದು ಮುತ್ತಮ್ಮೆ ಒಪ್ಪಿಕೊಂಡಳು.

ಎಲ್ಲರ ಉಟ್ಟವಾಯಿತು. ಮುತ್ತಮ್ಮೆ ಸಣ್ಣ ಪ್ರವಾಣದ ಛಿತ್ತಳದ ಅಡಿಗೆ ಮಾಡಿದ್ದಳು. ಶಾಮಿಗೆ ಮೀರು, ಸಿಂಬೇಕಾಯಿ ಅನ್ನ, ಅಂಚೊಡಿ. ಉಟ್ಟ ಮುಗಿದ ಮೇಲೆ ಎಲ್ಲರೂ ತಾಂಬಾಲ ಹಾಕಿಕೊಂಡು ಕುಳಿತ್ತಿದ್ದಲ್ಲಿಯೇ ತೋಳಿನ್ನು ತಲೆದಿಂಬು ಮಾಡಿಕೊಂಡು ಮಲಗಿದರು.

ಅಳ್ಳಿಮ್ಮೆ ಮಗುವನ್ನು ಪಕ್ಷದಲ್ಲಿ ಮಲಗಿಸಿಕೊಂಡು ಮಲಗಿದಳು. ದುಃಖ ಉಮ್ಮೆಳಿಸಿ ಬಂತು. ಗಟ್ಟಿಯಾಗಿ ಅತ್ತರೆ ಮುತ್ತಮ್ಮಿನಿಗೆ ಎಚ್ಚರ ವಾಗುವುದೆಂದು ದುಃಖವನ್ನು ಅಡಗಿಸಿಕೊಂಡರು.

ಎಲ್ಲರೂ ಏಳುವ ಹೊತ್ತಿಗೆ ನಾಲ್ಕು ಗಂಟೆಯಾಯಿತು. ನಾಗರಾಜ ಹೊಟೀಲಿನಿಂದ ಕಾಫಿ ತಂದುಕೊಟ್ಟು. ಎಲ್ಲರೂ ತಲೆಬಾಚಿಕೊಂಡು, ಮುಖ ತೋಳಿದುಕೊಂಡು, ಹಣಗಿಟ್ಟುಕೊಂಡರು.

ಸಮಾರು ನಾಲ್ಕುವರೆ ಗಂಟೆಗೆ ಶಿವರಾಯ ಬಂದ. ಮನೆತುಂಬ ಜನಪಿದ್ದದನ್ನು ನೋಡಿ ಶಿವರಾಯ, ಅಳ್ಳಿಮ್ಮೆನಿಗೆ

“ಯಾರು ಯಾರೋ ಬಂದಿದ್ದಾರೆ !”

“ಅವರೆಲ್ಲಾ ಈ ಮನೆಗೆ ಸಂಬಂಧಪಟ್ಟವರೇ !”

ಮುತ್ತಮ್ಮೆ ಉಗಿಗೆ ಬಂದು ಕೇಳಿದಳು.

“ಉಟ್ಟಕ್ಕೆ ಬರಲೇ ಇಲ್ಲವಲ್ಲಪ್ಪ. ಬಡವರ ಮನೆಯಲ್ಲಿ ಉಟ್ಟ ಮಾಡಬಾರದೇನು ?”

“ಇಲ್ಲಮ್ಮೆ. ರಾತ್ರಿಗೆ ಹೊರಡಬೇಕು. ಕೈತುಂಬ ಕೆಲಸ.”

ಶಿವರಾಯನ ದೃಷ್ಟಿ ಮೂಲಿಯಲ್ಲಿದ್ದ ಗಂಟೆನಕಡಿ ಹೋರಿಯತು.

“ಗಂಟು ಹಾಗೇ ಇಟ್ಟಿದ್ದೀರೆಲ್ಲಾ ಅಚ್ಚಾ ”

“ಸೀನ್ನ ಬರಲಿ ಎಂದು ಸುಮ್ಮಿನಿದ್ದೆ.”

“ನಾನೇಕೆ ಬರಬೇಕು ಇದಕ್ಕೆ. ಅವರವರದು ಅವರವರಿಗೆ ಕೊಡ ಬೇಕಾಗಿತ್ತು.”

ಅಳ್ಳಿಮ್ಮೆ ಗಂಟನ್ನೆತ್ತಿ ಶಿವರಾಯನ ಮುಂದಿಟ್ಟು ಬಿಟ್ಟಿದಳು. ಕೈಗೆ ಮುತ್ತಮ್ಮಿನಿಗಾಗಿ ತಂದಿದ್ದ ಸೀರೆ, ಕಣ ಎತ್ತಿಕೊಂಡು

“ನಾಗರಾಜ, ಬಂದು ತಟ್ಟಿ ತೆಗೆದುಕೊಂಡು ಭಾ ”

ಎಂದಳು. ನಾಗರಾಜ ಒಳಗಿನಿಂದ ಒಂದು ಬೆಳ್ಳಿ ತಟ್ಟಿ ತಂದು ಅಚ್ಚಮ್ಮನ ಕೈಗಿತ್ತು. ಅಚ್ಚಮ್ಮ ಅದರಲ್ಲಿ ಸೀರೆ, ಕಣ ಇಟ್ಟು ಶಿವರಾಯನ ಕೈಗಿತ್ತುಳು. ಶಿವರಾಯ ತೆಗೆದುಕೊಂಡು, ಪನ್‌ ತೆಗೆದು ನೂರು ರೂಪಾಯಿಯ ಹೆತ್ತುನೋರ್ಮು ಅದರ ಮೇಲಿಟ್ಟು

“ಮುತ್ತಮ್ಮ - ತೆಗೆದುಕೊಏ”

ಎಂದ. ಮುತ್ತಮ್ಮ ಕೃತಚ್ಚಿತ್ಯಿಂದ ಸ್ವೀಕರಿಸಿದಳು. ಶಿವರಾಯ

“ಸೀರೆ ಉಟ್ಟುಕೊಂಡು ಬಿಡು”

ಎಂದ. ಮುತ್ತಮ್ಮ ಸೀರೆ - ಹಣ ತೆಗೆದುಕೊಂಡು ಒಳಗೆ ಹೋದಳು. ಅಚ್ಚಮ್ಮ ನಾಗು, ವೆಂಕಟೆಯನ್ನು ಕರೆದು ಶಿವರಾಯನ ಕೃಯಾಂದಲೇ ಅವರಿಗೆ ಸೀರೆ, ಕುಪ್ಪಸ ಕೊಡಿಸಿದಳು. ಆವರಿಬ್ಬರೂ ಶಿವರಾಯನಿಗೆ ಕಾಲು ಮುಟ್ಟಿ ನಮಸ್ಕಾರಮಾಡಿದರು. ನಾಗರಾಜನಿಗೆ ತಂದಿದ್ದ ಬಟ್ಟೆಯನ್ನು ಅವನಿಗೆ ಕೊಟ್ಟಿದ್ದೂ ಆಯಿತು. ಅಚ್ಚಮ್ಮನಿಗೆ ಧಟ್ಟನೆ ಏನೋ ನೆನಪಾಯಿತು. ಶಿವರಾಯನ ಕೈಗೆ ತನ್ನ ಒಂದು ಹೊಸ ವಾಯಿಲ್ ಸೀರೆ, ಒಂದು ರೇಷ್ಟ್ ಕಣ ಕೊಟ್ಟು ಹೋರಿಗೊಗಿ ಬಾಲುವನ್ನು ಕರೆದುಕೊಂಡು ಒಂದು ಅವಳಿಗೆ ಕೊಡಿಸಿದಳು. ಬಾಲು ಆಚ್ಚರ್ಯಾವಿಂದ ಇಬ್ಬರ ಮುಖನೋಡಿ, ಇಂದಿಗೂ ಕಾಲುಮುಟ್ಟಿ ನಮಸ್ಕಾರಮಾಡಿದಳು.

ಈ ಹೇಳಿಗೆ ಮುತ್ತಮ್ಮ ತನ್ನ ಹೊಸ ಸೀರೆ ಧರಿಸಿ ಬಂದಳು.

“ಸೀರೆ ಒಟ್ಟಿಗೆಯಾಯಿತೇ ಮುತ್ತಮ್ಮ” ಎಂದು ಶಿವರಾಯ ಕೇಳಿದ.

“ಇಟ್ಟುಭಾರಿ ಏಕಪ್ಪು. ಸಾಧಾರಣವಾದದ್ದು ತಂದಿದ್ದರೆ ಸಾಕಾಗಿತ್ತು.”

“ನನಗೇನು ತಿಳಿಯುತ್ತದ್ದು ಎಲಾಲು ಅಚ್ಚಮ್ಮನ ಆಯಿಸ್ತು.”

ಅಚ್ಚಮ್ಮ ಬೆಳ್ಳಿಯ ತಟ್ಟಿ, ಬಟ್ಟೆಲು, ಸಿಲ್ಕು ಸೀಸುಗಳನ್ನು ಮುತ್ತಮ್ಮನ ಕೈಯಲ್ಲಿಟ್ಟು

“ಇವು - ಮಗುವಿಗೆ”

ಎಂದಳು.

ಬಾಲೂ ಹೋತ್ತಾಯಿತೆಂದು ಚಡವಡಿಸಿದಳು. ಮುತ್ತಮ್ಮ ಹೋರಿಗೆ ಹೊಗಿ ‘ನಾಳಿ ಖಂಡಿತ ಬಾ’ ಎಂದು ಆವಳಿಗೆ ಹೇಳಿದಳು. ಅಚ್ಚಮ್ಮ ವೆಂಕಟೆ, ನಾಗು, ಬಾಲುವನ್ನು ಕಳಿಸಿಬಂದಳು.

“ ನಿನ್ನ ಬಟ್ಟಿ ಬರೆ ಎಲ್ಲಾ ಕಟ್ಟಿಕೊಂಡೆಯೋ ? ”

ಎಂದು ಶಿವರಾಯೆ ಕೇಳಿದ.

“ ನನ್ನದೇನಿದೆ. ನಾಲ್ಕು ಹೆಚೇಯೆ ತುಂಡುಗಳು.”

ಎಂದು ಹೇಳಿ ಅಜ್ಞಮೃತನ್ನು ಬಟ್ಟಿಗಳನ್ನು ಕಟ್ಟಿಕೊಂಡಜ್ಞ. ಹೊಸ ಬಟ್ಟಿಗಳನ್ನೂ ಗಂಟಿಗೆ ಸೇರಿಸುತ್ತಿರುವುದನ್ನು ಕಂಡು ಶಿವರಾಯೆ

“ ನಿನ್ನಾ ಹೊಸಸಿರೀ ಉಟ್ಟಿಕೊಂಡೀ ”

ಎಂದ.

“ ಉರಿನಲ್ಲಿ ಉಟ್ಟಿಕೊಂಡರೆ ಆಗದೀ ? ”

“ ಪ್ರಯಾಣ ಮಾಡಬೇಕು. ಇಲ್ಲೇ ಉಟ್ಟಿಕೊಂಡೀ ”

ಎಂದು ಹೇಳಿದ. ಅವನ ಇಚ್ಛಾನುಸಾರ ಅಜ್ಞಮೃತ ಹೊಸಸಿರೀ ರೊಂದನ್ನುಟ್ಟು ಬಂದಳು.

ಶಿವರಾಯೆ ಮುತ್ತುನ್ನೆನ್ನದ್ದೇ ಏತಿಸಿ

“ ಇನ್ನೇನು ಮುತ್ತಮೃತ ಎಲ್ಲಾ ಮನಸ್ಸಿಗೆ ಸಮರ್ಪಕವಾಗಿ ಆಯಿತೋ ? ” ಎಂದು ಕೇಳಿದ.

“ ಯಾವ ಬಾಯಲ್ಲಿ ಇಲ್ಲವೆಂದು ಹೇಳಲಪಡ್ಡ. ನಿನ್ನ ದ್ವರ್ಮರಾಯು.”

“ ಕಾಗದ ಬರಿಸುತ್ತಿರು. ಮಗುವಿನ ಯೋಗಕ್ಕೇನು ತಿಳಿಸುತ್ತಿರು.”

“ ಮಂದಿರವಾಗಿ ಬರಿಸುತ್ತೀರೀ.”

“ ಮಗುವಿನ ಖಚಿತಗೆ ಪ್ರಾಣಿಗಳನ್ನಾನು ಸ್ವಲ್ಪ ಹಣ ಕಳಿಸಿ ಕೊಡು ತೀನೇ.”

“ ಹಾಗೇ ಆಗಲಪಡ್ಡ.”

ಎಂದಳು.

ಹೊರಡುವ ವೇಳೆ ಸಮಾಪ್ತಿಸಿತೆಂದು ಶಿವರಾಯೆ ಸೂಚಿಸಿದ. ನಾಗರಾಜ ಅಜ್ಞಮೃನ ಬಟ್ಟಿಯ ಗಂಟನ್ನು ತೆಗೆದುಕೊಂಡು ಹೊಗಿ ಟ್ರಾಕ್ಸಿಯಲ್ಲಿಟ್ಟು ಬಂದ.

ಅಜ್ಞಮೃನ ದುಃಖದ ಕಟ್ಟಿಯೋಡೆಯಿತು. ಮುತ್ತಮೃತ ಅವಳನ್ನುಪ್ಪಿ ಬಿಕ್ಕಿಬಿಕ್ಕಿ ಅತ್ಯುಬಿಟ್ಟಳು. ಅಜ್ಞಮೃತ ಮಗುವನನ್ನೆತ್ತಿಕೊಂಡು ಅಷ್ಟು, ಮುದ್ದಾಡಿ ಮುತ್ತಮೃನ ಕೈಯಲ್ಲಿಟ್ಟಳು.

ಟ್ರೈಸೀ ನಿಂತಿದ್ದಲ್ಲಿಗೆ ಮುತ್ತಮ್ಮು ಹೋಗಿ ಅಚ್ಚಮ್ಮನನ್ನು ಕೆಳಸಿ ಬಂದಳು. ನಾಗರಾಜನೂ ಒತೆಯಲ್ಲಿ ಹೋದೆ.

ಮುತ್ತಮ್ಮು, ಮಗು ಕಣ್ಣಿಗೆ ಕಾಣಬವರಿಗೆ ಅಚ್ಚಮ್ಮು ಅವರನ್ನು ನೋಡುತ್ತಿದ್ದಳು. ಕಾರು ಒಂದು ತಿರುವಿನಲ್ಲಿ ತಿರುಗಲು ಅವರು ಕಾಣಿದ್ದರು. ಹಿಂದಿನ ನೋಟಿ ಬಿಟ್ಟು ಮುಂದೆ ನೋಡಿದಳು. ಒಂದು ಬಾಳು ಕಳಿದು ಹೋಯಿತು. ಅದರಲ್ಲಿದ್ದ ಸುವರ್ಣ ರೇಖೆಯೆಂದರೆ ಮಗು. ಅದೂ ತನ್ನ ಪಾಲಿಗೆ ಇಲ್ಲವಾಯಿತು. ಮುಂದೆ — ಮುಂದೆ ಹೊಸಬಾಳು ಕಾಡಿದೆ. ಅದೆಂತೋ? ಏಗೋ?

ಹೋಟೀಲಿನ ತನ್ನ ರೂಮಿನಲ್ಲಿ ನಾಗರಾಜ, ಅಚ್ಚಮ್ಮನನ್ನು ಕೊಡಿಸಿ ಶಿವರಾಯ ಹೋಟೀಲ್ ಲೆಕ್ಕೆ ಮುಗಿಸಿಬರಲು ಮಾತ್ರಾನೇಜರ ಕಳ್ಳೇರಿಯ ಕಡೆಗೆ ಹೋದೆ.

ನಾಗರಾಜ ಸಪ್ಪೆ ಮುಖ ಹಾಕಿಕೊಂಡು ಕುಳಿತ್ತದ್ದೆ. ಪ್ರಬಲ ಚೆಂತಿ ಅವನ ಮನಸ್ಸನ್ನು ಮುತ್ತಿದಂತೆ ಕಾಣಬರುತ್ತತ್ತು. ಅಚ್ಚಮ್ಮು ಅವನನ್ನೇ ದಿಟ್ಟಿಸಿ ನೋಡಿ

“ ಏನು ಚೆಂತಿ ನಾಗರಾಜ ? ”

ಎಂದು ಕೇಳಿದಳು.

“ ಏನೋ ಬಿಡಮ್ಮು . ನಿನೆಂತೂ ಹೊರಟು ನಿಂತಿರುವೇ.”

“ಹೋಗಬೇಕಲ್ಲವ್ವಾ. ಎಷ್ಟು ದಿನ ಅಮ್ಮನ ಕುತ್ತಿಗೆಗೆ ಗಂಟುಬಿದ್ದು ಅವಳಿಗೆ ಭಾರವಾಗಿರಬೇಕು.”

“ ನಿನೇನೂ ಭಾರವಾಗಿರಲಿಲ್ಲಮ್ಮು; ನಿನು ದುಡಿಯುತ್ತಿದ್ದದ್ದಕ್ಕೇ ನಾವೆಲ್ಲಾ ಅನ್ನ ಕಾಣಿತ್ತಿದ್ದುದು.”

“ ನಾನು ಮಾಡಿದ್ದೇನು ಮಹಾ ! ನನ್ನ ಸಂಕಟಸಮಯದಲ್ಲಿ ಅಮ್ಮ ಆಶ್ರಯಕೊಡಿದ್ದರೆ ನನ್ನ ಗತಿ ಏನಾಗುತ್ತಿತ್ತು. ಅವರ ಉಪಕಾರ ಎಂಟಿಂಟು ಜನ್ಮಕ್ಕೂ ಮರೆಯಲಾರೆ. ನಿನು ಮುಂದೇನು ಮಾಡುತ್ತೋ ನಾಗರಾಜ. ಪೀರೋ ಎಷ್ಟು ದಿವಸ ಕಾಲ ತಳ್ಳುವೇ ? ”

“ ಏನು ಮಾಡಬೇಕೋ ಒಂದೂ ತಿಳಿಯದು. ಕೈಯಲ್ಲಿ ಮೂರು ಕಾಸಿಲ್ಲ. ಏನು ಮಾಡುವುದು ಸಾಧ್ಯ ? ”

“ ಈಗ ಅಮೃತ ಹತ್ತಿರ ದುಡ್ಡಿದೆ. ತೀಗೆದುಕೊಂಡು ಒಂದು ಅಂಗಡಿ ಕಾಕಬಾರದೇ ? ”

“ ಅವಳು ಶಾಸಿನ ಮೇಲಿನ ಕಿಲುಬನ್ನೊಂದು ನನಗೆ ತೋರಿಸುವುದಿಲ್ಲ. ಬೀಡಿಗೆ ಎರಡಾಣಿ ಬೇಕಾದರೆ ಅವಳ ಮುಂದೆ ನಾನು ಹೆಚ್ಚಿಂಜಬೀಕು.”

ಅಚ್ಚುಮ್ಮೆ ಮರುಮಾತನಾಡದೆ ತನ್ನ ಉಡಿಯಲ್ಲಿದ್ದ ಇನ್ನೊಂದು ವರ್ತು ರೂಪಾಯಿಗಳನ್ನು ನಾಗರಾಜನ ಕೈಯಲ್ಲಿಟ್ಟಿರು. ಅವನು ತನ್ನ ಕಣ್ಣನ್ನು ತಾನೇ ಸಂಬಂಧಾದು.

“ ಇಷ್ಟುದುಡ್ಡು ನನಗೆ.... ಅವರು ಪನಾದರೂ ಅಂದರೆ ! ”

“ ನಾನು ಸಮಾಧಾನ ಹೇಳುತ್ತೇನೆ. ಯೋಚನೆಮಾಡಬೇಡ. ನನಗೊಂದು ಉಪಕಾರ ಮಾಡುವೇಯಾ ? ”

“ ಏನು ಹೇಳು. ಅಗತ್ಯವಾಗಿ ಮಾಡುತ್ತೇನೆ.”

“ ಪುಟ್ಟಿನನ್ನು ಸ್ವಲ್ಪ ನೋಡಿಕೊ. ಆಗಾಗ್ಗೆ ಅವಳ ಯೋಗಕ್ಕೇಮಕ್ಕೆ ಶಾಗದ ಬರೆಯುತ್ತಿರು. ನಾನು ಉರಿನಿಂದ ಆಗಾಗ್ಗೆ ಹಣ ಕಳಿಸುತ್ತಿರುತ್ತೇನೆ. ಅವಳಿಗೇನು ಬೇಕಾದರೂ ಕೊಡಿಸು.”

“ ಸಂತೋಷವಾಗಿ ಮಾಡುತ್ತೇನೆ - ಪುಟ್ಟಿನ ವಿವರ್ಯ ನೀನೇನೂ ಯೋಚನೆ ಇಟ್ಟುಕೊಳ್ಳಬೇಡ.”

ಶಿವರಾಯ ಹೊಟೀಲ್ ಲೆಕ್ಕೆ ಬಗೆಹರಿಸಿಕೊಂಡು ಬಂದು.

“ ಉಟ್ಟಮಾಡುವುದಿಲ್ಲವೇ ? ” ಎಂದು ಕೇಳಿದ.

“ ನನಗೆ ಹಸಿವಿಲ್ಲ - ನೀವು ಮಾಡುತ್ತೀರ್ಯೇನೋ ನಾಗರಾಜ.”

“ ಬೀಡಿ ಸ್ವಾನಿ. ಮನೆಗೆ ಹೋಗುತ್ತೇನೆ ”

ಎಂದು ಹೇಳಿದ.

“ ಸಾಮಾನು ಟ್ರಾಕ್ಕಿಗೆ ಹಾಕು ”

ಎಂದು ಶಿವರಾಯ ಹೇಳಿದ.

ಶಿವರಾಯು, ಅಚ್ಚುಮ್ಮೆ, ನಾಗರಾಜ ಮೂನ್ವಯೂ ಸ್ಟೇಷನ್‌ಗೆ ಬಂದರು. ಹೊದಲೇ ರಿಸರ್ವ್ ಆಗಿದ್ದ ತಾಳಗುಪ್ಪ ಬಂಡಿಯಲ್ಲಿ ಶಿವರಾಯ, ಅಚ್ಚುಮ್ಮೆ ಕುಳಿತರು. ರೈಲು ಹೊರಟಿತು.

ಬೆಳಗ್ಗೆ ಹನ್ನೊಂದು ಗಂಟೆಗೆ ರೈಲು ಸಾಗರದ ನಿಲ್ದಾಣಕ್ಕೆ ಬಂದು ಒಂತಿತು. ಶಿವರಾಯನ ಆಳು ಗಂಗ ಬಂದು ಸಾಮಾನು ಇಳಿಸಿಕೊಂಡು ರಾಡಿಗೆ ಹಾಕಿದ.

ಶಿವರಾಯ ಅಚ್ಚುಮೃನೋಂದಿಗೆ ತನ್ನ ಶೋಟದ ಮನೆಗೆ ಹೋದ.

ಮನೆಯೊಳಗೆ ಕಾಲಿಟ್ಯೋಡನೆಯೇ ಶಿವರಾಯ ಅಡಿಗೆ ಜೆನ್ನುಮೃನಿಗೂ, ಹಂಗನಿಗೂ ಅಚ್ಚುಮೃನ ಪರಿಜಯವಾಡಿಕೊಂಟ್ಯು.

ಶಿವರಾಯನ ಮನೆ ಹೆಳಿಯಕಾಲದ ಹಳ್ಳಿಯ ಮನೆಯಾದರೂ ಭವ್ಯ ರಾಗಿತ್ತು. ಅಚ್ಚುಮೃನನ್ನು ಕರಿದೊಯ್ದು ಮನೆಯ ಪರಿಜಯವಾಡಿಕೊಟ್ಟು.

ಅಚ್ಚುಮೃನ ಮನಸ್ಸಿಗೆ ವಿಶೇಷ ತ್ವರ್ಪಿ, ದುಃಖಗಳಿರಡೂ ಆಗಿದ್ದವು. ಶಿವರಾಯನ ಮನೆಯವರು, ಆಳುಕಾಳು ತನ್ನನ್ನು ಒಷ್ಟಿಕೊಳ್ಳುವರೇ - ಕನ್ನು ಬಗ್ಗೆ ಗೌರವಾದರ ಶೋರಿಸುವರೇ ಎಂದು ಅಚ್ಚುಮೃ ಚಿಂತೆ ಮಾಡಿದಳು.

ಸಾಗರ ಸೇರಿದ ಕೆಲವು ದಿವಸಗಳಲ್ಲಿ ಅಚ್ಚುಮೃ ಜೆನ್ನುಮೃನ ವಿಶ್ವಾಸ ಸಂಪಾದಿಸಿದಳು. ಗಂಗನ ಮನಸ್ಸುನ್ನೂ ಜೆನ್ನುಮೃ ತಿದ್ದಿ ಅವನು ಅಚ್ಚುಮೃನ ವಿಷಯದಲ್ಲಿ ಗೌರವದಿಂದ ನಡೆಯುವಂತೆ ಮಾಡಿದಳು.

ಒಂದು ತಿಂಗಳು ಕಳೆಯಿತು. ಬೆಳಗ್ಗೆ ಎದ್ದೂ ಶೋಟದ ಕಡೆ ಹೋಗಿದ್ದ ಶಿವರಾಯ ಹನ್ನೊಂದು ಗಂಟೆ ವೇಳಿಗೆ ಮನೆಗೆ ಬಂದ. ಅದೇ ತ್ವೇಲಾಭ್ಯಂಜನ ಮುಗಿಸಿ ಅಚ್ಚುಮೃ ಎಣ್ಣೆಗಳು ಹಾಕಿಕೊಂಡದ್ದಳು. ಪದ್ಧತಿಯಂತೆ ಹಣಗೆ ವಿನನ್ನೂ ಇಟ್ಟಿಕೊಂಡಿರಲಿಲ್ಲ.

ಶಿವರಾಯ ಬಂದು ಕುಂತಕೊಂಡು ಕ್ಷೇತ್ರಕಾಲ ಯೋಚಿಸಿ ತನ್ನ ಗಾಡ್ರೆಜ್ಞ ಸೇಫ್ರೋ ತಿಗೆದು ಬಂದು ಸಣ್ಣ ಪೆಟ್ಟಿಗೆಯನ್ನೆತ್ತಿಕೊಂಡು ಅಚ್ಚುಮೃನನ್ನೂ ಕೂಗಿದ.

ಅಚ್ಚುಮೃ ಬಂದು ಎದುರಿಗೆ ನಿಂತಳು. ಶಿವರಾಯ ಅವಳಿಗೆ

“ ಒಳಗೆ ಹೋಗಿ ಕುಂಕುಮದ ಭರಣಿ ತೀಗೆದುಕೊಂಡು ಬಾ ”

ಎಂದು ಹೇಳಿದ. ಅಚ್ಚುಮೃ ದೇವರ ಮುಂದಿದ್ದ ಪಂಚವಾಳ ತಂದು ಶಿವರಾಯನ ಪಕ್ಕದಲ್ಲಿದ್ದ ಮೇಜಿನ ಮೇಲಿಟ್ಟಿಳು. ಶಿವರಾಯ ಕೃಗೆ ಕುಂಕುಮ ತೀಗೆದುಕೊಂಡು ಅಚ್ಚುಮೃನನ್ನು ಹತ್ತಿರ ಕರೆದು ಅವಳ ಹಣಗೆ ಕುಂಕುಮಹಚ್ಚಿ

“ಇನ್ನು ಮೇಲೆ ಎಂದಿಗೂ ಬರಿ ಹಣೆಯಲ್ಲಿರಬೇಡ. ನನಗೆ ಮಂಗಳ ವಲ್ಲ” ಎಂದ.

“ಏನು ಮಾಡಬಿಟ್ಟಿರಿ !”

“ಏನೂ ಇಲ್ಲ. ನಿನ್ನ ಕೈಹಿಡಿದ ಮೇಲೆ ಕುಂಕುಮಪಿಡಿದ್ದ ರಾಗುತ್ತು ದೆಯೇ ? ಇನ್ನು ಮೇಲೆ ಅರಶಿನ, ಕುಂಕುಮ, ಹೂವು ನೀನು ಧರಿಸಬೇಕು.”

ಶಿವರಾಯನ ಸಲಹೆ ಕೇಳಿ ಅಚ್ಚುಮ್ಮೆ ಬೆಚ್ಚಿ ಬಿಡ್ಡಳು. ಶಿವರಾಯ ತನ್ನ ಒಳಿಯಿದ್ದ ಸಣ್ಣ ವೆಟ್ಟಿಗೆ ತೆಗೆದು ಅಚ್ಚುಮ್ಮೆನ ಮುಂದೆ ಹಿಟಿದ.

“ಪನಿದು ?”

“ಕೈಗೆ ತೆಗೆದುಕೊಂಡು

ಅಚ್ಚುಮ್ಮೆ ಕೈಗೆ ತೆಗೆದುಕೊಂಡು ನೋಡಿದಳು. ಅದರಲ್ಲಿ ಒಂದು ಜತಿ ವಜ್ರದ ಬಿಂಡೊಲೆ, ಎರಡು ಚಿನ್ನುದ ಸರ, ನಾಲ್ಕು ಜತಿ ಚಿನ್ನುದ ಬಳಿ, ಒಂದು ವಟ್ಟಕೆಂಪಿನ ಜಡೆಬಿಲ್ಲಿ ಇದ್ದವು.

“ಇವುಗಳನ್ನು ಧರಿಸಿಕೊಂಡು” ಎಂದ.

“ಯಾರದಿವು ?”

“ಯಾರದು – ನನ್ನದು !”

“ಇವುಗಳನ್ನು ಯಾರು ಹಾಕಿಕೊಳ್ಳುತ್ತಿದ್ದರು ?”

“ತೀರಿಕೊಂಡ ನನ್ನ ಚಂಡತಿ”

ಅಚ್ಚುಮ್ಮೆ ವೆಟ್ಟಿಗೆಯ ಮುಖ್ಯ ಅಮೃತ ಅದನ್ನು ಕಣ್ಣಿಗೊತ್ತಿಕೊಂಡು ಶಿವರಾಯನ ಕೈಯಲ್ಲಿಟ್ಟು

“ಇವುಗಳನ್ನು ಧರಿಸುವ ಮಾತ್ರ ಹಾಗಿರಲಿ. ಮುಟ್ಟುವ ಯೋಗ್ಯ ಶೈಯೂ ನನಗಿಲ್ಲ. ಇವು ನಿಮ್ಮ ಮಕ್ಕಳಿಗೆ ಸೇರಬೇಕಾದವು ನಿಮ್ಮ ಸೂಸೆಯರಿಗೆ ತಲುಪಿಸಿಬಿಡಿ. ಮಾಹಾ ಪತಿನ್ಯತಿ ಧರಿಸುತ್ತಿದ್ದ ಅಭರಣ ನನ್ನಂಥ ಹಾಸಿಷ್ಯ ಮುಟ್ಟಿಬಾರದು. ನನಗೆ ಒಡವೆ ವಸ್ತು ಬೇಕಿಲ್ಲ – ನಿಮ್ಮ ವಿಶ್ವಾಸವೇಂದು ಶಾಶ್ವತಹಾಗಿರಲಿ. ನಿಮ್ಮ ಹಾದ ಶಿಶೂಪೇ ಮಾಡಿಕೊಂಡು ಈ ಹಾಸಿಜನ್ಮ ಮುಗಿಸುತ್ತೇನೇ”

ಎಂದು ಶಿವರಾಯನ ಹಾದದ ಬಳಿ ಕುಳಿತು, ಅದನ್ನು ಮುಟ್ಟಿ ಕಣ್ಣಿಗೊತ್ತಿಕೊಂಡಳು. ಶಿವರಾಯನ ಕಣ್ಣಲ್ಲಿ ಸೀರೂರಿತು. ಶಿವರಾಯ

ರಾದಮಾಡದೆ ಸಣ್ಣ ಪೆಟ್ಟಿಗೆಯನ್ನು ಮತ್ತೆ ತನ್ನ ಸೇಫಿನಲ್ಲಿಟ್ಟು ಬೇಗ ಕಾಕಿದ.

ಮತ್ತೆ ಒಂದು ತಿಂಗಳು ಕಳೆಯಿತು.

ಒಂದು ದಿನ ತಿವರಾಯನಿಗೆ ಬೆಂಗಳೂರಿನಿಂದ ಒಂದು ಭಾಂಗಿ ಬಂತು. ಅದನ್ನು ಸ್ವೀಕರಿಸಿ, ಒಡೆದು, ಅಚ್ಚಮ್ಮನನನ್ನು ಕರೆದು, ಅವಳ ಕೈಯಲ್ಲಿ ಖಾಂಗಿಯಲ್ಲಿದ್ದ ಸಣ್ಣ ಪೆಟ್ಟಿಗೆಯನ್ನಿಟ್ಟು

“ನೀನು ಹೇಳಿದ ಹಾಗೇ ಮಾಡಿದೆ. ಅವಳ ಒಡವೆ ಅವಳ ಸೋಸೆ ಮರಿಗೇ ತಲುಪಿಸಿದೆ. ಇವು ನಿನಗೇ”

ಎಂದು ಹೇಳಿದ.

ಅಚ್ಚಮ್ಮ ಪೆಟ್ಟಿಗೆ ಮುಚ್ಚಳ ತೆಗೆದು ನೋಡಿದಳು. ಅದರಲ್ಲಿ ಒಂದು ಪತೆ ವಜ್ರಮೋಲೆ, ಎರಡು ಜತೆ ಚಿನ್ನದ ಬಳೆ, ಒಂದು ಅವಲಕ್ಕೇ ಸರಿದ್ದವು. ಅಚ್ಚಮ್ಮ ಅವುಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿದಳು.

೫

ಶ್ರೀನಾಥನ ಕಾಗದಕ್ಕೆ ಮರುಟಪಾಲಿಗೇ ಉತ್ತರ ಬರಲಿಲ್ಲ. ಮೂರು ದಿನ ತಡವಾಗಿ ಬಂತು. ಕಮಲ ಏಕೆ ಉತ್ತರ ಬರೆಯಲಿಲ್ಲ - ಅವಳಿಗೆ ಮೈಯಲ್ಲಿ ಚಿನ್ನಾಗಿಳ್ಳವೇ - ಮನೆಯಲ್ಲಿ ನಾತ್ತೀನಾದರೂ ಹೆಗರಣಾಯಿತೇ ಎಂದು ಶ್ರೀನಾಥ ತರ್ಕಮಾಡಿದ. ಯಾವದಕ್ಕೂ ಸಮಾಧಾನ ಸಿಗಲಿಲ್ಲ.

ಕಾಗದಕ್ಕೆ ಕಾಡ ಅವೇಗದಲ್ಲಿ ಶ್ರೀನಾಥನ ಮೈ ಬೆಚ್ಚಿಗಾಯಿತು. ಎರಡನೆಯ ದಿನ ರಾತ್ರಿ ಚಿನ್ನಾಗಿ ಜ್ವರವೇ ಬಂದುಬಿಟ್ಟಿತು.

ಜ್ವರತಪ್ಪನಾಗ ಮಲಗಿ ತನ್ನ ಪರಿಸ್ಥಿತಿಯನ್ನು ಅಲೋಚನೆಮಾಡಿದ. ರತ್ನಂ ಅಂದು ಶಲ್ಲಿಯೇ ಮಲಗಿದ್ದ. ಶ್ರೀನಾಥ ರಾತ್ರಿಯೆಲ್ಲಾ ಬಡಬಡಿಸು ವುದನ್ನು ಕಂಡು ರತ್ನಂಗೆ ಭಯವಾಯಿತು.

ರಾತ್ರಿ ನಡೆದುದನ್ನು ಶ್ರೀನಾಥನಿಗೆ ಮಾರನೆಯ ಚೆಳಗ್ಗೆ ರತ್ನಂ

ವಿವರಿಸಿದ. ಶ್ರೀನಾಥನಿಗೆ ತುಂಬ ನಾಚಿಕೆಯಾಯಿತು. ತನ್ನ ದೊರ್ಬಲ್ಯು ಕಂಡು ಮನಸ್ಸಿಗೆ ತುಂಬ ಪರಿತಾಪವಾಯಿತು.

‘ನಾನು ಕಲಾವಿದನಲ್ಲವೇ? ಸರಸ್ವತಿ ಆರಾಧಕನಲ್ಲವೇ? ಯಾರಿಗೂ ಅನುಗ್ರಹಿಸದಿರುವ ಒಂದು ಘನವಾದ ವರವನ್ನು ವಾಗ್ದೇವಿ ಸನಗೆ ಅನುಗ್ರಹಿಸಿದ್ದಾಳಲ್ಲ. ಆಕೆರುನ್ನ ಮರೆತು - ಆಕೆಯ ಸೇವೆಯನ್ನು ಮರೆತು ಒಂದು ಸಾಮಾನ್ಯ ಹೆಣ್ಣಿಗೆ ಹಲುಬುತ್ತಿರುವೆನಲ್ಲ. ನನ್ನ ಸಮಸ್ತ ಸುಖ - ಪ್ರಗತಿ - ಪ್ರತಿಭೆಯೆಲ್ಲ ಕಮಲನ ಪಾದತಲದಲ್ಲಿ ನಿಂತು ಗೋಳಾಡಬೇಕೇ? ಒಂದು ಸಾಮಾನ್ಯ ಹೆಣ್ಣಿನ ವಿಷಯಾಸಕ್ತಿಗೆ ನನ್ನ ತಪಸ್ಸು, ವಿದ್ಯೆ, ಕ್ರಿಯಾ ಚೇತನವನ್ನು ಬಲಿಗೊಡಬೇಕೇ? ಭವ್ಯ ವಿಚಾರಗಳು ಈಸಾಡುವ ಮನಸ್ಸಿನ ತಿಳಗೋಳವನ್ನು ಲಂಪಟಿತನ ಕದಜಿ ಬೋಗ್ಗು ತಮಾಡುತ್ತಿದೆಯೆಲ್ಲ! - ಅವಳಿ ಗಾಗಿ ಮನೆಬಟ್ಟಿ - ಆತ್ಮೀಯ ಗೆಳೆಯರನ್ನು ದೂರಮಾಡಿದೆ - ನನ್ನ ಸುಖ ಸಂತೋಷವನ್ನು ತ್ಯಾಗಮಾಡಿದೆ - ಹುಟ್ಟಿದೂರನ್ನೂ ಬಿಟ್ಟಿ. - ಇನ್ನು ಬಲಿ ದಾನ ಸಾಲದೇ? ನನ್ನ ಆತ್ಮವಿನಾಶವೂ ಆಗಬೇಕೇ? ನಾನು ಎದುಗಿದ್ದಾರೆ ಅವು ನಲಿದು, ನಕ್ಷೆ ನನ್ನನ್ನು ರಮಿಸುವ ಕಮಲ, ನಾನು ಚಿನ್ನತಿರುಗಿಸಿ ಮೊಡನೆಯೇ ಹಾಗೆಯೇ ಇನ್ನೊಬ್ಬನ ಜಡಿಯಲ್ಲಿ ಇರುವುದಿಲ್ಲವೆಂದು ಹೇಗೆ ನಂಬಲಿ?’

ಶ್ರೀನಾಥನಿಗೆ ನಾಗರಾಜನ ಮಾತು ಜ್ಞಾಪಕಕ್ಕೆ ಬಂತು - ಅಂದು ರಾತ್ರಿ ಅವಳ ಬಾಯಲ್ಲಿ ಬಂದ ಬ್ರಾಹ್ಮಂದಿ ವಾಸನೆಗೆ ಅವಳು ಕೊಟ್ಟ ಉತ್ತರದ ನೇನಪು ಬಂತು. ಬೆಂಕಿಗೆ ಬಿದ್ದ ಪತಂಗದಂತೆ ಲಬಿಲಬಿ ಒಡ್ಡಾಡಿದ.

ಮಾರನೆಯ ದಿವಸವೂ ಕಮಲನ ಕಾಗದ ಬರಲಿಲ್ಲ. ಶ್ರೀನಾಥ ಈ ಮನಸ್ಸು ಭಯ, ಸಂಕಯಗಳ ರುದ್ರರಂಗವಾಯಿತು. ಜ್ಞಾರ ಏರಿ, ಅವನ ಜೀವವನ್ನು ಹೊಳ್ಳಿಮಾಡಿತು.

ನಾಲ್ಕುನೆಯ ದಿವಸ ಅಂಚಿಯಾಳು ತಂದುಕೊಟ್ಟಿ ಕಾಗದವನ್ನು ಒಡೆದು ನೋಡುವುದಕ್ಕೂ ಅವನಿಗೆ ಧ್ವಯ ಸಾಲಧಾಯಿತು. ಪತ್ರವನ್ನು ಹಾಗೆ ತಿರುಗಿಸಿ ನೋಡಿದ. ಯಥಾಪ್ರಕಾರ ವಿಳಾಸ ಕಮಲನ ಅಕ್ಷ-ಪಾಗರಲ್ಲಿ - ಬೇರೆ ಯಾರದೋ ಅಕ್ಷರ - ಮೊಡಲು ವಿಳಾಸ ಬರಯುತ್ತಿದ್ದನರ ಅಕ್ಷರವಲ್ಲ.

ಶ್ರೀನಾಥನ ಕೈ ನಡುಗುತ್ತಿತ್ತು. ಶಾಗದ ಒಜೆದು ನೋಡಿದ. ಶಾಗದದ ತೆ ನಾಲ್ಕು ದು ಸಂಪಿಗೆ ಎವಳು ಲಕೋಚೆಯಿಂದ ಹೊರಗಬಿಡ್ಡವು.

“ದೇವರ ಸಮನರಾಂಥವರಿಗೆ ನಮಸ್ಕಾರಗಳು,

ನಿಮ್ಮ ಶಾಗದ ಬಂತು. ಕೂಡಲೇ ಉತ್ತರ ಬರೆಯಲು ಸಾಧ್ಯವಾಗಲ್ಲ. ನಿವು ಹೊರಟು ಹೋದ ದಿನದಿಂದೂ ಮೈಯಲ್ಲಿ ಚೆನಾಗಿಲ್ಲ. ಸನಸ್ಸಿಗೆ ತುಂಬ ವ್ಯಾಖೆ. ನಿಮ್ಮ ಮದರಾಸು ಕೆಲಸ ಮುಗಿಸಿಕೊಂಡು ಬೇಗಂದುಬಿಡಿ.

ನಿಮ್ಮ ಚರಣದಾಸಿ ‘ಕಮಲ’ ”

ಶಾಗದ ರುಕ್ಷುವಾಗಿತ್ತು. ಅದರಲ್ಲಿ ಹಾದಿಕವಾಡ ಒಂದು ರುಕ್ಷುವೂರಲಿಲ್ಲ. ಮೈಯಲ್ಲಿ ಸರಿಯಲ್ಲ ಎಂದು ಕಮಲ ಬರೆದಿದ್ದುದು ಶ್ರೀನಾಥನ ಸನಸ್ಸಿಗೆ ಸಂಬಿಕೆ ತರಲಿಲ್ಲ.

‘ಎಮ್ಮೆ ಬೇಗ ಎಂಥ ಪರಿವರ್ತನೆ’

ಕೊಂಡು ಎಂದ. ಮರುಕ್ಕೊಂಡಿ

‘ಅವಳು ಬರೆದಿರುವುದು ಸತ್ಯವೇಕಾಗಿರಬಾರದು. ನಾನು ಹೊರಟು ಎಂದ ದುಃಖದ ತಾವದಿಂದಲೇ ಅವಳಿಕೆ ಹಾಸಿಗೆ ಹಿಡಿದು ಮಲಗಿರಬಾರದು’

ಎಂಬ ವಿಚಾರಮಾಡಿತು. ಕೂಡಲೇ ಕುಳಿತು ಕಮಲನಿಗೆ ದೀಪ್ರವಾಗಿತ್ತು ಬರಿದ.

ಶ್ರೀನಾಥ ವಿಶ್ವಾಂತಿಗಾಗಿ ಹೆಚ್ಚು ದಿನ ಮಲಗಲು ಸಾಧ್ಯವಿರಲಿಲ್ಲ. ತುಂಬ ಕೆಲಸ - ಪ್ರದರ್ಶನ ಸಮಿಾಪಕ್ಕೆ ಬರುತ್ತಿತ್ತು. ತನ್ನ ದೇಹಸ್ಥಿತಿ ಮನ್ಮಂಜಿ ಸಿರ್ಫಕ್ಕೆಸಿ ದುಡಿಯುವುದಕ್ಕಾರಂಭಿಸಿದ.

ಶ್ರೀನಾಥನ ಶಾಗದಗಳನ್ನು ತಾನು ಮಲಗುವ ಹಾಸಿಗೆಯ ದಿಂಬಿನ ಇಗೆ ಇಡುವುದು ಕಮಲನ ವಾದಕಿರ್ಯಾಗಿತ್ತು. ಒಂದು ದಿನ ಗವಿಯೆಪ್ಪ ಪೆಲಿಗೆ ದಿಂಬಿನ ಇಗೆ ಕೈಯಿಟ್ಟಾಗ ಶ್ರೀನಾಥನ ಏರಡು ಪತ್ರಗಳು ಸಿಕ್ಕಿವು. ಕಮಲ ಹೊರಗೆ ಹೋಗಲು ಅಪ್ಪಗಳನ್ನೊದ್ದಿ ಅದೇ ಸ್ಥಳದಲ್ಲಿ ಮತ್ತೆ ಇಟ್ಟು ಕುಳಿತೆ. ಕಮಲ ಒಳಗೆ ಬಂಡಾಗ

“ಮದರಾಸಿಸಿಂದ ಶಾಗದಗಳು ಬರುತ್ತಿವೆಯೇ”

ಎಂದು ಕೇಳಿದೆ.

“ ಬರುತ್ತಿವೆ.”

“ ಯಾವಾಗ ಬರುತ್ತಿರಂತೆ !”

“ ಇನ್ನೂ ಒಂದು, ಒಂದೂವರೆ ತಿಂಗಳಾಗಬಹುದು.”

“ ಅವರು ಹಿಂದಿರುಗಿದ ಮೇಲೆ ನನಗೆ ಗೇಟ್‌ಪಾಸೋ ?”

“ ನಾನು ಹಾಗೆ ಹೇಳಿದೇನೇ ?”

“ ನೀನು ಬಾಯಿಬಿಟ್ಟು ಹೇಳಿಲ್ಲ. ಅದೇ ಸನ್ನ ಹಣಿಯಬರಹವಾಗುತ್ತದೇನೋ ಎಂದು ಹೆಡರಿಕೆಯಾಗುತ್ತದೆ.”

“ ಅವರು ಬಂದ ಮೇಲೆ ನೀವು ಬೀಗೆ ಸ್ವತಂತ್ರವಾಗಿ ಬಂದು ಹೊಗೆ ವುದಕ್ಕೆ ಆಗುವುದಿಲ್ಲ.”

“ ನಾನು ಯಾವಾಗ ಬರಬೇಕು ?”

“ ಅವರು ಇಲ್ಲದ ಮೇಳಿಯಲ್ಲಿ.”

“ ಅದು ನನಗೆ ತಿಳಿಯುವುದು ಹೇಗೆ ?”

“ ಅಮ್ಮೆ ತಿಳಿಸುತ್ತಾಳೆ.”

“ ನೀನು ಹೇಳುವುದು ನೋಡಿದರೆ ಅವರು ಹಿಂದಿರುಗಿದ ಮೇಲೆ ಇಪ್ಪತ್ತು ನಾಲ್ಕು ಗಂಟೆಯೂ ಇಲ್ಲೇ ಕಳೆಯುವ ಹಾಗೆ ಕಾಣುತ್ತದೆ.”

“ ಹೌದು. ಅವರು ಬೀರೆ ಮಾಡುವಾದಿ ನನ್ನಸನ್ನ ಕರೆದುಕೊಂಡು ಹೊಗಿ ಇಟ್ಟುಕೊಳ್ಳುವ ಮಾತನ್ನೂ ಆಡಿದ್ದಾರೆ.”

“ ಸರಿ. ನಿನ್ನದೆಲ್ಲೂ ಅಚ್ಚಾಗಿಟ್ಟು ಷ್ವವನ್ಥಿ ಆದಂತಾಗಿದೆ. ನನ್ನ ಗತಿ. ನಡು ನೀರಿನಲ್ಲಿ ನನ್ನ ಕೈಟೆಟ್ಟು ಬಿಡುವೆಯೇನು ?”

“ ನಿಮಗೇನು ಕಡಿಮೆ. ನೀವು ಚೆಲ್ಲಿವ ಹಣಕ್ಕೆ ನನ್ನಂಥವರು ನೂರು ಜನ ಸಿಕ್ಕುತ್ತಿರೆ.”

“ ಸಿಕ್ಕುಬಹುದು – ಆದರೆ ನೀನಿಧ್ದಂತೆ ಆಗುವುದಿಲ್ಲವಲ್ಲ.”

“ ನನ್ನನ್ನ ಏನು ಮಾಡಿದು ಹೇಳುವಿರಿ ?”

“ ಅವರೂ ಇರಲಿ – ನಾನೂ ಇರುತ್ತೇನೆ. ನಾವಿಬ್ಬರೂ ಸ್ವೇಷಿತರಂತೆ ಏಕ ಬಂದು ಹೊಗಿ ಮಾಡಬಾರದು.”

“ ಅವರ ವಿಷಯ ನಿಮಗೆ ಗೊತ್ತಿಲ್ಲ.”

“ ಜೆನ್ನಾಗಿ ಗೇರುತ್ತಿದೆ. ಆತ ಪ್ರತಿಭಾಶಾಲಿ – ದೊಡ್ಡ ಲೇಖಕ-

ಸಾವಿರಾರು ಜನ ಆತನ ಪುಸ್ತಕಗಳನ್ನೊಂದಿ ಆತನನ್ನು ದೇವರೆಂದು ಭಾವಿಸುತ್ತಾರೆ.”

“ಇತರರು ಅವರನ್ನು ದೇವರೆಂದು ಭಾವಿಸುವುದಂತೂ ಸರಿಯೋ— ಅವರು ಈನ್ನನ್ನು—ನನ್ನಂಥ ಹಾಪಿಯನ್ನು— ದೇವರೆಂದು ಭಾವಿಸುತ್ತಾರೆ. ನೀವು ಬಂದು ಹೋಗುವ ಸುದ್ದಿ ತಿಳಿದರೆ ಸಾಕು, ಅವರ ಸ್ಥಿತಿ ಏನಾಗುತ್ತದೆಯೋ ?”

“ಅಂಥ ವಿಶ್ವಾಸ ಅವರಿಟ್ಟುಕೊಂಡಿರುವಾಗ ನೀನೇಕೆ ಅವರಿಗೆ ವಂಚನೆ ಮಾಡಿದೆ.”

“ನಿಜ ಹೇಳಿ. ನಾನು ಮಾಡಿದೆನೋ— ನೀವೂ, ನಾಗರಾಜ, ನನ್ನ ತಾಯಿ ಕೂಡಿ ನನ್ನ ಕೃಂಬಲ್ಲಿ ಮಾಡಿಸಿದರೋ ?”

“ಯಾರು ಮಾಡಿದರೋ— ಯಾರು ಮಾಡಿಸಿದರೋ ಆದದ್ದು ಆಗಿ ಹೋಯಿತು. ಒಡೆದ ಹಾಲಿಗೆ ಅತ್ಯಾರೇನು ಪ್ರಯೋಜನ. ಅವರು ಹಿಂದಿರುಗಿದ ಮೇಲೆ ನನ್ನ ಏನು ಮಾಡಬೇಕೆಂದು ನಿಮ್ಮ ತಾಯಿಯ ಸಂಗಡ ಮಾತಾಡಿರುವೆಯೋ ?”

“ಮಾತಾಡಿರುವೆ.”

“ಅವಳೇನು ಹೇಳಿದಳು ?”

“ಅವರನ್ನು ಬಿಟ್ಟುಬಿಡು ಎಂದು ಹೇಳಿದಳು.”

“ಅದು ನಾನ್ಯಾಯವಲ್ಲ— ನಾನೇ ಅದಕ್ಕೆ ಸಮ್ಮತಿಸಲಾರೆ.”

“ಅದಕ್ಕೂ ಸಮ್ಮತಿಸುವುದಿಲ್ಲ— ನೀವೂ ಬರುವುದು ನಿಲ್ಲಿಸುವುದಿಲ್ಲ. ನಾನು ಈ ಸಮಸ್ಯೆ ಹೇಗೆ ಬಗೆಹರಿಸಬೇಕು.”

“ನಿನ್ನ ತಾಯಿ ಪ್ರಚಂಡ ಬುದ್ಧಿಶಾಲಿ. ಅವಳು ಪರಿಹರಿಸಿಯೋ ಇರುತ್ತಾಳೆ. ಅವಳೇನು ಹೇಳಿದಳು ತಿಳಿಸು— ಮರೆಮಾಜಬೇಡ.”

ಕಮಲ ಸಾವಕಾಶವಾಗಿ ಬಾಯಿಬಿಟ್ಟಳು.

“ಸಮಾಪದಲ್ಲಿ ಹಾಪಕ್ಕೆನ ಮನೆಯಿದೆ. ಅವಳು ಒಂದು ರೂಪು ಕೊಡಲು ಒಷ್ಟಿಕೊಂಡಿದ್ದಾಳೆ.”

“ಹಾಗಾದರೆ ನಾನು ಇಲ್ಲಿಗೆ ಬರುವಂತಿಲ್ಲ.”

“ಬನ್ನಿ— ಅವರು ಇಜ್ಞಾದ ವೇಳೆಯಲ್ಲಿ ಬರಬೇಕಷ್ಟೆ.”

ನಗ್ನಸತ್ಯ

ಭಾಗ್ಯಮ್ಮೆ ಮಾಡಿದ್ದ ವ್ಯವಸ್ಥೆ ಗವಿಯಪ್ಪನಿಗೆ ಪೂರ್ಣ ಸಂಶೋಧಕ್ಕೆ ಕಾರಣವಾಗಿದ್ದರೂ ‘ಇಷ್ಟಾದರೂ ಸಾಧ್ಯವಾಯಿತಲ್ಲ’ ಎಂದು ಅವನು ಸಮಾಧಾನ ತಂದುಕೊಂಡ. ಗವಿಯಪ್ಪನಿಗೆ ಇನ್ನೊಂದು ಯೋಚನೆ ಹೊಳೆಯಿತು.

“ಅವರು ಬಂದವೇಲೆ ನೀನು ನನಗೆ ಸುದ್ದಿ ಹೇಗೆ ಹೇಳಿಕಳಿಸುವೆ?”

“ನಾಗರಾಜನ ಕೈಯಲ್ಲಿ.”

“ಸದಾ ಅವನು ನಮಗೆಲ್ಲಿ ಸಿಕ್ಕುತ್ತಾನೆ. ನಾನು ಒಂದು ಆಳು ಗೊತ್ತು ಮಾಡಿ ಕಳಿಸುತ್ತೇನೆ. ಅವನನ್ನು ಮನೆಗೆಲಸಕ್ಕೆ ಇಟ್ಟುಕೊಂಡು.”

“ಹಾಗೇ ಆಗಬಹುದು.”

“ಧಿಯೇಟರಿನಲ್ಲಿ ವಿಶ್ವಾಂತಿಗಾಗಿ ನಾನು ಒಂದೆರಡು ರೂಪುಗಳನ್ನಿಟ್ಟು ಕೊಂಡಿದ್ದೇನೆ. ಅದನ್ನೇ ಚೆನ್ನಾಗಿ ಫರ್ನಿಷ್ ಮಾಡಿಸುತ್ತೇನೆ. ನೀನು ಅಲ್ಲಿಗೇ ಬರಬಹುದು. ಅನುಮಾನಕ್ಕೂ ಕಾರಣವಾಗುವುದಿಲ್ಲ – ಸಿಸೀಮಾಗೆ ಬಂದಿದ್ದಿರಿ ಎಂದು ಜನ ತಿಳಿದುಕೊಳ್ಳುತ್ತಾರೆ.”

“ನಿಮ್ಮ ಇಟ್ಟು”

ಎಂದಳು.

ಶ್ರೀನಾಥ ಹಿಂದಿರುಗುವದರೂಳಗೆ ಕಮಲನ ಮನಸ್ಸನ್ನು ಸಂಪೂರ್ಣ ವಾಗಿ ವಶಪಡಿಸಿಕೊಳ್ಳಲು ಗವಿಯಪ್ಪ ನಿರ್ಧರಿಸಿದ. ಧಿಯೇಟರಿನಲ್ಲಿ ಒಂದು ಬಾಲ್ಯನಿ ಅವರಿಗೆ ರಿಸರ್ವ್ ಆಯಿತು. ಭಾಗ್ಯಮ್ಮೆ ಕೇಳಿಕೇಳಿದಾಗ ಕೇಳಿ ಕೇಳಿದನ್ನು ಹಣಕೊಡುತ್ತಿದ್ದ. ಭಾಗ್ಯಮ್ಮೆನಂತೂ ಗವಿಯಪ್ಪನ್ನು ಆರಾಧಿಸ ತೋಡಿದಳು.

ಒಂದು ವಾರದಲ್ಲಿ ಗವಿಯಪ್ಪ ಒಂದು ಜತಿ ಚಿನ್ನದ ಬಳಿ ಮಾಡಿಸಿ ಕಮಲನ ಕೈಗೆ ತೋಡಿಸಿದ. ಎರಡನೆಯ ವಾರದಲ್ಲಿ ಎರಡು ಎಳೆಯ ಸರ ಮಾಡಿಸಿ ಕಮಲನಿಗೆ ಕೊಟ್ಟಿ. ಮೂರನೆಯ ವಾರ ನಾಲ್ಕು ಬಗೆ ಬಗೆಯ ಬೆಲೆ ಬಾಳುವ ಶೀರೆಗಳನ್ನು ತಂದುಕೊಟ್ಟಿ. ನಾಲ್ಕನೆಯ ವಾರ ಕಮಲನನ್ನೂ ಭಾಗ್ಯಮ್ಮೆ ನನ್ನೊ ಕರೆದುಕೊಂಡು ಹೋಗಿ ತಾನು ಕಟ್ಟಿಸುತ್ತಿದ್ದ ಮನೆ ತೋರಿಸಿ

“ಎಂದು ನೀನು ಪೂರ್ತಿ ನನ್ನವರ್ಣೋ ಅಂದು ಈ ಮನೆ ನಿನ್ನದು”

ಎಂದು ಹೇಳಿದ.

ಮನೆ ಕಂಡ ಮೇಲೆ ಭಾಗ್ಯಮೃನ್ ಎದುರಿಗೆ ಕಮಲ ಶ್ರೀನಾಥನ ಹೆಸರಿತ್ತುವುದೇ ಕಷ್ಟವಾಯಿತು. ಅವನ ಕಾಗದ ಬಂದ ದಿನ ಭಾಗ್ಯಮೃತಿ ಕಿಡಿಕಿಡಿಯಾಗುತ್ತಿದ್ದಳು. ಕಾಗದವನ್ನು ಕಮಲನ ಮುಖದ ಮೇಲೆ ಎಸೆದು ವಾಚಾಮಗೋಚರ ಬಯಸ್ತಿತ್ತಿದ್ದಳು. ಕಮಲ ರೂಪಿನ ಒಳಗೆ ಅವಿತುಕೊಂಡು ತಾಯಿಗೆ ಕಾಣದಂತೆ ಶ್ರೀನಾಥನಿಗೆ ಮಾರುತ್ತರ ಬರೆಯುತ್ತಿದ್ದಳು.

ಗವಿಯಪ್ಪ ಧಿಯೀಭರಿನಲ್ಲಿ ಕೆಲಸಮಾಡುತ್ತಿದ್ದ ಹುಡುಗ ಸಿದ್ಧನನ್ನು ಭಾಗ್ಯಮೃನ್ ಮನೆಗೆಲಸಕ್ಕೆ ಕಳಿಸಿಕೊಟ್ಟು.

ಶ್ರೀನಾಥ ಉಂಟಿಗೆ ಬರುವ ದಿನ ಸಮಾಪಿಸಿದಂತೆಲ್ಲ ಕಮಲನ ಎದೆ ಡವ ಡವನೆ ಬಜಿದುಕೊಳ್ಳಲಾರಂಭಿಸಿತು. ಅವನಿಂದ ಬಂದ ಮನಿಯಾರ್ಥರ್ ಹಣ ಸ್ವೀಕರಿಸುವಾಗ ಕೈ ಸುಷ್ಟುಂತೆ ಆಗುತ್ತಿತ್ತು.

ಭಾಗ್ಯಮೃತಿ ಬಿರಿಯಾನಿ, ಬ್ರಾಹ್ಮಂದಿ ಹುಡುಕಿಕೊಂಡು ಹೊರಗೆ ಹೋಗಿ ಬೇಕಾಗರಲ್ಲಿ. ಮನೆಯಲ್ಲಿಯೇ ಎಲ್ಲಷ್ಣ ಆಗುತ್ತಿತ್ತು. ಗವಿಯಪ್ಪ ಧಾರಾಳ ವಾಗಿ ಬ್ರಾಹ್ಮಂದಿ, ವಿಸ್ತೀರ್ಣ ಬಾಟಲುಗಳನ್ನು ಭಾಗ್ಯಮೃನ್ ಮನೆಗೆ ಕಳಿಸುತ್ತಿದ್ದು.

ಪ್ರತಿಸಿಕ್ಕು ತಾಯಿಯ ಜತಿ, ಗವಿಯಪ್ಪನ ಜತಿ ಬ್ರಾಹ್ಮಂದಿ ಕುಡಿಯುವ ಅಭ್ಯಾಸ ಕಮಲನಿಗಾಯಿತು. ಒಂದು ದಿನ ಪಾನೀಯ ತಪ್ಪಿದರೆ – ಬರುವುದು ತಡವಾದರೆ ಅವಳ ಬುದ್ಧಿ ಮಂಕಾಗುತ್ತಿತ್ತು. ತಲೆ ಸಿದಿಯು ವಂಧ ತಲೆನೊವು ಕಾಣಿಸಿಕೊಳ್ಳುತ್ತಿತ್ತು. ಹುಂಚ್ಚಳಂತಾಡುತ್ತಿದ್ದಳು.

ಬ್ರಾಹ್ಮಂದಿ ವಾಸನೆಯೇ ಮಂಡಿವಂತ ಶ್ರೀನಾಥನನ್ನು ಕಮಲನಿಂದ ಹೊರಿಡಬಲ್ಲಿದು ಎಂಬ ನಂಬಿಕೆ ಗವಿಯಪ್ಪನ ಮನಸ್ಸಿನಲ್ಲಿ ದೃಢವಾಗಿ ಮೂಡಿತು. ಬ್ರಾಹ್ಮಂದಿ ಅಭ್ಯಾಸ ಬೇಳೆದ ಮೇಲೆ ಕಮಲ ಶ್ರೀನಾಥನ ಬಗ್ಗೆ ಏಶೀನ ಚಿಂತೆ ಮಾಡುವುದನ್ನೂ ಬಿಟ್ಟುಬಿಟ್ಟಳು.

ಮಂದರಾಸಿನಲ್ಲಿ ಶ್ರೀನಾಥನ ಕೆಲಸ ಮುಗಿಯುತ್ತ ಬಂದಿತ್ತು. ಡೈರಿಕ್ಟರ ಬೇಂಡಿಂಗಿಗೆ ಹೋಗಿತ್ತು. ಶ್ರೀನಾಥನ ಕೆಲಸದ ದಕ್ಕತೆ ಕಂಡು ಚೆಟ್ಟಿಯಾರರು ಮಾರುಪೋಗಿದ್ದರು. ಪ್ರದರ್ಶನ ಮುಗಿಯುವ ಪರಿಗೆ ಅಲ್ಲಿಯೇ ನಿಲ್ಲಬೇಕಂದು ಅಂಗಲಾಚಿದರು. ಶ್ರೀನಾಥ ಸಾಧ್ಯವಿಲ್ಲವೆಂದು ಓಂದಿತನಾಗಿ ಹೇಳಿಬಿಟ್ಟು.

ಅವನು ಮದರಾಸಿನಿಂದ ಹೊರಡುವ ದಿನ ನಿಶ್ಚಯವಾಯಿತು. ಚೆಟ್ಟಿಪ್ಪ ಯಾರರು ಅವನ ಲೆಕ್ಕಾದಲ್ಲಿ ಉಳಿದಿದ್ದ ಪ್ರಾಣನ್ನು ಒತ್ತೆಗೆ ಪಾರಿತೋಷಕವಾಗಿ ಇನ್ನೂರು ರೂಪಾಯಿಗಳನ್ನೂ ಇತ್ತೀರು. ಶ್ರೀನಾಥ ತಾನು ಬರುವ ದಿನ ತಿಳಿಸಿ ಕಮಲನಿಗೆ ತಾರುಕೊಟ್ಟು ರೈಲು ಹೆಚ್ಚಿದ.

ಸಂಚಿ ಐದು ಗಂಟೆಗೆ ಕವುಂನ ಕೈಗೆ ತಾರು ಮುಟ್ಟಿತು. ಭಾಗ್ಯಮ್ಮೆ ಅದನ್ನು ತೆಗೆದುಹೊಂಡು ಹೊಗಿ ಪಕ್ಕದ ಮನೆಯವರ ಕೈಯಲ್ಲಿ ಓದಿಸಿಹೊಂಡು ಮನೆಗೆ ಉರಿಮಾರಿಯಂತೆ ಬಂದಳು. ಕೆಂಡ ಕಾರುತ್ತಲೇ ಮಗಳಿಗೆ ತಾರಂನ ಸುದ್ದಿ ತಿಳಿಸಿದಳು.

“ ಇವತ್ತು ರಾತ್ರಿ ರೈಲು ಹೆಚ್ಚಿ ನಾಳೆಯ ಬೆಳಿಗ್ಗೆ ಬರುತ್ತಾರೆ.”

“ ನಾಳೆ ಬರುತ್ತಾರೆಯೇ ?”

“ ಹೊ ! ಬರುತ್ತಾರೆ. ಸಿನ್ನ ಮುಖ ಅರಳಿತೇನೋ ?”

“ ಸನ್ನ ಮೇಲೆ ಸಿಡಗುಟ್ಟಿದರೆ ಏನು ಪ್ರಯೋಜನ. ರಾತ್ರಿಗೆ ಇವರು ಬರುತ್ತಾರಲ್ಲಾ ಆಗ ಎಲ್ಲಾ ಮಾತನಾಡಿದರಾಯಿತು.”

ಎಂದು ಮೇಲೆದಳು. ಶ್ರೀನಾಥನ ತಾರು ಸೋಡಿ ಗವಿಯಪ್ಪನ ಮೇಲೆ ಆಕಾಶವೇ ಕಳಜಿ ಬಿದ್ದಂತಾಯಿತು.

“ ನಾನು ಸಿನ್ನ ಬಿಟ್ಟಿರಲಾರೆ ಕಮಲ ”

“ ಅವರು ಬಂದ ಮೇಲೆ ಹೇಗೆ ಸದೆಯಬೇಕೆನ್ನುವುದನ್ನು ಈ ಮೊದಲೇ ನಿಷ್ಕಷ್ಟ ಮಾಡಿಕೊಂಡಿರುವೆನಲ್ಲಾ - ಇನ್ನೇ ಕೆ ಯೋಚನೆ.”

“ ಇದರಿಂದ ಇಬ್ಬರಿಗೂ ಸೆನ್ನುದಿಯಿಲ್ಲ. ಅವರಿಗೂ ಅಸಂತೋಷ - ನನಗೂ ಅಸಂತೋಷ.”

“ ಅವರು ಬಂದ ಮೇಲೆ ಏನೇನು ಆಗುತ್ತದೋ ಸೋಡೋಣ. ನೀವು ಮಾತ್ರ ಅವರು ಇಲ್ಲಿದ್ದಾಗ ಬರಬೇಡಿ. ನೀವು ಯಾವಾಗ ಹೇಳ ಕಳಿಸಿದರೂ ನಾನೇ ಧಿಯೇಟಿರಿಗೆ ಒರುತ್ತೀನೆ.”

ಅವಳ ಸಲಹೆಯನ್ನು ವಿಧಿಯಿಲ್ಲದೆ ಗವಿಯಪ್ಪ ಒಪ್ಪಿಕೊಳ್ಳಬೇಕಾಯಿತು.

ಪಾನೀಯ ತರಿಸಿ, ರಾತ್ರಿಯನ್ನು ಗವಿಯಪ್ಪ ಅಲ್ಲಿಯೇ ಕಳೆದ. ಆದರೆ ಮನಸ್ಸಿಗೆ ಮುಂದಿಲ್ಲ.

ನಗ್ನ ಸತ್ಯ

ಬೆಳಗೆ ಕಮಲ ಪದು ಗಂಟಿಗೇ ಎದ್ದು ಗವಿಯಪುನನೇ ಬೀಸಿ ಅವನ ಕೈಗೆ ಕೊರ್ಚು ರುಮಾಲು ಕೊಟ್ಟುಳು. ಗವಿಯಪು ‘ಉಸ್’ ಎಂದುಕೊಂಡು ಮನೆಬಿಟ್ಟು ಹೋದ.

ಕಮಲ ತನ್ನ ರೂಪನ್ನು ಸ್ವಚ್ಛ ಮಾಡಿ ಸಿಗರೀಟ್ ತುಂಡುಗಳನ್ನೂ, ಬಾಟ್ಲಿಗಳನ್ನೂ ಹೊರಗೆ ಹಾಕಿದಳು. ತೊಟ್ಟಿಯನ್ನು ಗುಡಿಸಿ, ಸಾರಿಸಿ, ಮನೆಯ ಮುಂದೆ ಓರಣವಾಗಿ ರಂಗವಲ್ಲಿ ಇಟ್ಟುಳು.

ಶ್ರೀಲು ಇಳದವನೇ ಶ್ರೀನಾಥ ನೇರವಾಗಿ ಮನೆಗೆ ಬರುತ್ತಾನೆಂದು ಕಮಲ ಭಾವಿಸಿದಳು. ಗಂಟೆ ಎಂಬಾಯಿತು – ಒಂಭತ್ತಾಯಿತು ಶ್ರೀನಾಥ ಬರಲಿಲ್ಲ. ಮನಸ್ಸಿಗೆ ವ್ಯಧೆಯಾಯಿತು – ರ್ಯಾಲು ತಪ್ಪಿರಬಹುದೆಂದು ಭಾವಿಸಿದಳು.

ಹತ್ತು ಗಂಟೆಯ ಸುಮಾರಿಗೆ ಶ್ರೀನಾಥ ಬಂದ. ಅವನ ಗುರುತು ಹಿಡಿಯುವುದೇ ಕಮಲನಿಗೆ ಕಷ್ಟವಾಯಿತು.

“ಯಾವಾಗ ಬಂದಿರಿ” ಎಂದಳು.

“ಬೆಳಗೆ.”

“ರ್ಯಾಲಿಸಿಂದ ಇಲ್ಲಿಗೇ ಬರುತ್ತೀರೆಂದು ಭಾವಿಸಿದ್ದೆ.”

“ರೂಪಿಗೆ ಹೋಗಿ ಸ್ವಾನ ಮಾಡಿ ಬಂದೆ.”

“ಇದೇನು ಹೀಗಾಗಿರುವಿರಿ. ನಿಮ್ಮ ಗುರುತೇ ಸಿಕ್ಕುವುದಿಲ್ಲವಲ್ಲ. ಅಧರ್ ಕ್ಯಾಥ್ ಆಗಿರುವಿರಿ.”

“ಮೈಯಲ್ಲಿ ಹುಣಾರಿರಲಿಲ್ಲ. ಕೆಲಸವೂ ಹೆಚ್ಚು. ನೀನು ಚೆನ್ನಾಗಿದ್ದೀಯಾ – ಅಮ್ಮ ಚೆನ್ನಾಗಿದ್ದ್ಯಾ ಇಯೇ ?”

“ನಿಮ್ಮ ಆತೀವಾರ್ಥದಿಂದ ಎಲ್ಲಾ ಚೆನ್ನಾಗಿದ್ದೀವೇ.”

ಹೊರಗೆ ಕೆಲಸಮಾಡುತ್ತಿದ್ದ ಸಿದ್ದನನ್ನು ನೋಡಿ ಶ್ರೀನಾಥ

“ಇವನು ಯಾರು ?”

“ಆಳು. ಅಮ್ಮನಿಗೂ ಮೈಯಲ್ಲಿ ಚೆನ್ನಾಗಿರಲಿಲ್ಲ. ಇಟ್ಟು ಕೊಂಡೆ.”

“ನನಗೆ ಬರೆಯಲೇ ಇಲ್ಲ.”

“ಏನು ದೊಡ್ಡ ಸಿವಯ ಎಂದು ಬರೆಯಲಿಲ್ಲ.”

ನಗ್ಗು ಸತ್ಯ

“ ಈಚಿಗೆ ನಿನ್ನ ಶಾಗದಗಳು ಟಿಲಿಗ್ರಾಮಿನವು ಸಂಪೂರ್ಣವಾಗಿರುತ್ತಿದ್ದವು.”

“ ನಿಮಗೆ ವಿಸ್ತಾರವಾಗಿ ಬರೆಯಲು ನನಗೆ ಭಯ. ಎಷ್ಟಾದರೂ ನಾನು ಹೆಳ್ಳಬೇಕು ಮುಕ್ಕೆಯಾಗಿ ಕೊಂಡು ಬಂದುದು ನಿನಗೆ ಸಂತೋಷವಾಗಿಲ್ಲವೇ ?”

“ ಏಕೆ ದೂರ ನಿಂತಿರುವೇ. ನಾನು ಹಿಂದಿರುಗಿ ಬಂದುದು ನಿನಗೆ ಸಂತೋಷವಾಗಿಲ್ಲವೇ ?”

“ ಅದನ್ನು ಹೇಗೆ ಆಡಿ ತೋರಿಸಲಿ. ಕಾಣಿ ತಂದುಕೊಡುತ್ತೇನೆ”

ಎಂದು ಹೊರಗಿ ಹೊದಳು. ಕವುಲ ಕಾಹಿಲೆಬಿಧಿದ್ದಳು ಎಂದು ಯಾರೂ ಹೇಳುವಂತಿರಲಿಲ್ಲ. ಹೊದಲಿಗಂತ ಅವಳಿಗೆ ನೈಸ್ ಬಂದಿತ್ತು. ‘ ಕವುಲ ಸುಖ್ಯ ಹೇಳುತ್ತಿರಬಹುದೇ ? ’ ಎಂದು ಶ್ರೀನಾಥ ಯೋಚನೆ ಮಾಡುತ್ತ ಕುಳಿತ.

ಕವುಲ ಕಾಣಿ ತಂದು ಕೊಟ್ಟಿಗ ಶ್ರೀನಾಥನ ಲಕ್ಷ್ಯ ಅವಳ ಕೈಯಲ್ಲಿದ್ದ ಬಳಿಗಳು, ಕೊರಳಲ್ಲಿದ್ದ ಸರದ ಕಡಿಗೆ ಹೊರಿಯಿತು. ಅವುಗಳನ್ನು ದಿಟ್ಟಿಸಿ ನೋಡಿ

“ ಒಡವೆ ಮಾಡಿಸಿಕೊಂಡಿರುವೇ ? ”

“ ಹೂ ! ಜೆನ್ನಾಗಿದೆಯೇ ? ”

“ ಸೋಗಸಾಗಿದೆ. ಹಣಕ್ಕೇನು ಮಾಡಿದೆ ? ”

“ ನಿವು ಕೊಟ್ಟಿಹೊಗಿದ್ದುದನ್ನು ಮರೆತುಬಿಟ್ಟಿರಾ ? ”

ಅದನ್ನು ಕೇಳಿ ಶ್ರೀನಾಥನ ಮನಸ್ಸಿಗೆ ಸಂತೋಷವಾಯಿತು. ವಿನಾ ಕಾರಣ ಸಿನೀಮಾಕ್ಕೆ ಹಣ ಖಚು ಮಾಡುವುದನ್ನು ನಿಲ್ಲಿಸಿ ಒಡವೆ ಮಾಡಿಸಿ ಕೊಂಡರಲ್ಲಾ ಎಂದು ಹಿಗ್ಗಿದ.

“ ಸಿನೀಮಾಕ್ಕೆ ಹೋಗಿ ಬಹಳ ದಿವಸವಾಯಿತೇ ? ”

“ ಏಕೆ ? ”

“ ಹಣ ಉಳಿತಾಯ ಮಾಡುವಂತೆ ಕಾಣುತ್ತಿದೆ.”

“ ಈಗ ಸಿನೀಮಾಕ್ಕೆ ನಾವು ಖಚು ಮಾಡುವಂತಿಲ್ಲ.”

“ ಏಕೆ ? ”

“ ನನಗೊಬ್ಬ ಯಜಮಾನ ಇದ್ದ ವಿನಯ ಹಿಂದೆಯೇ ತಿಳಿಸಿದ್ದೇ. ಚ್ಚಾಪಕವಿದೆಯೇ ? ”

“ ಇದೆ.”

“ ಅವನು ಈಗ ‘ಅರುಣ’ ಧಿಯೀಟಿಂನ ಮ್ಯಾನೇಜರು. ಅಲ್ಲಿಗೆ ನಾವು ಹೊದರೆ ಟಿಕೆಟ್‌ಗೆ ಹಣ ಸುರಿಯಬೇಕಾಗಿಲ್ಲ.”

“ ನಿಮ್ಮಪ್ರಸ್ನಾನಿಗೆ ಅನುಕೂಲವಾಯಾತು. ನಿತ್ಯ ಎರಡು ಹೊತ್ತೂ ಸಿನಿಮಾ ನೋಡುವುದು”

“ ಹೌದು. ಸದ್ಯ ಅವಳ ಹಾರಾಟ ಅದರಿಂದ ಎಷ್ಟೋ ಕಡಿಮೆ ಯಾಗಿದೆ.”

“ ನಾನು ಇಲ್ಲಿಗೆ ಬರುವ ವಿಷಯ ನಿನ್ನ ‘ಯಜಮಾನ’ನಿಗೆ ಗೊತ್ತೇ?”

“ ಗೊತ್ತು. ನಾನೇ ಎಷ್ಟವನ್ನೂ ತಿಳಿಸಿದ್ದೇನೆ. ನಿಮ್ಮ ಪರಿಚಯ ಮಾಡಿಕೊಳ್ಳಬೇಕೆಂದು ತವರೂ ಅಸೆವಟ್ಟರು.”

“ ಪರಿಚಯವೇನೂ ಅಗತ್ಯವಿಲ್ಲ. ನಾವು ಸ್ವಲ್ಪ ದೂರವಿರುವುದೇ ಲೇಸು.”

ಕನುಲ ಮರುನುಡಿಯಲ್ಲಿ.

ಶ್ರೀನಾಥ ಅಂದು ತಿಳ್ಳೀ ಉಟ ತೀರಿಸಿದ. ಸಂಜೀಯವರೆಗೆ ಕನುಲನ ಮನೆ ಬಿಟ್ಟು ಅಲುಗಾಡಲ್ಲಿ. ಸಂಜೀ ಅರು ಗಂಟಿಗೆ ಭಾಗ್ಯಮ್ಯಾ ಶಲಂಕಾರ ಮಾಡಿಕೊಂಡು ಹೊರಗೆ ಹೊರಡಲು ಸಿದ್ಧಳಾಡಳು.

ಕನುಲ ಒಳಗೆ ಬಂದು ನಯವಾಗಿ ಶ್ರೀನಾಥನಲ್ಲಿ ವಿಷಯ ಪ್ರಸ್ತಾಪಿಸಿದಳು. ಶ್ರೀನಾಥನ ಮುಖ ಕೆಂಪಗಾಯಿತು.

“ ಇವತ್ತೂ ಹಾಳು ಸಿನಿಮಾಕ್ಕೆ ಹೋಗಲೇಬೇಕೇನು?”

“ ಹೋಗಬೇಕೆಂದು ನನ್ನ ಹಟವಿಲ್ಲ. ಇನ್ನು ಇಡಕ್ಕೇ ಹಗರಣ ವಾಗುತ್ತದೆ. ಅಮ್ಮ ಹೊರಡಲು ಸಿದ್ಧಳಾಗಿದ್ದಾಳಿ. ನೀವೂ ಬನ್ನಿ ಹೋಗೋಣ.”

“ ನಿನ್ನ ಯಜಮಾನನ ದಾಕ್ಷೀಜ್ಯ ನನಗೆ ಬೇಕಾಗಿಲ್ಲ.”

“ ನಾವು ಇ ಗಂಟಿಗೆ ಮನೆಗೆ ಬಂದು ಬಿಡುತ್ತೇವೆ. ನೀವು ತಿರುಗಾಡಿಕೊಂಡು ಇ-ಇ|| ಗೆ ಬಸ್ತಿ.”

ಶ್ರೀನಾಥ ವಾತು ಚೆಳಕಲ್ಲಿ. ‘ಅಗಬಹುದು’ ಎಂದು ಬಿರುಸಾಗಿ

ಸುಂಡಿದು ಕೋಟೀ ಎಳಿದುಕೊಂಡು ಹೊರಟುಬಿಟ್ಟು. ಕವುಲನ ಮುಖ ಸೈನ್ಯೇಜವಾಯಿತು.

ಶ್ರೀಸಾಥಸುಗೆ ಓದಿಸಲುರದೆನ್ನು ದುಃಖವಾಯಿತು. ‘ನಾನು ಉರಿಗೆ ಬಂದ ದಿನವೇ ಹೀಗಾಗಬೇಕೇ? ’ ಅಂದು ಮಹುಲ ಮರುಗಿದ. ರೂಪಿಗೆ ಹೋಗಿ, ದೀಪಕೂಡ ಹೂತ್ತಿಸದೆ ಹಾಸಿಗರು ಮೇಂಬೆ ಮರುಗಿದ.

‘ ಕವುಲನಲ್ಲಿ ಏನೋ ಮಾವಾರಣಾಗಿದೆ. ಇವು ವೋಡಲಿನರಂತಲ್ಲಿ ನನ್ನ ಬಗ್ಗೆ ಇವೆ ತಿಂದರ – ಪ್ರೇಮ ಕಡಿಮೆಯಾಗಿದೆ ’

ಎಂಬ ಭಾವನೆ ಪದೇ ಪದೇ ಅವನ ದೃಢಯವನನ್ನು ಘೂರ್ಣಿಸುತ್ತಿತ್ತು.

ಗರಿಷ್ಠಾರದ ಗಂಟೀಯ ಮುಳ್ಳು ಒಂಭತ್ತು ಸವಿನಾಕರತವಾಗಿತ್ತು. ದಿಗ್ಗಂಡ ಎದ್ದುವರೇ ನೇರವಾಗಿ ಕವುಲನ ಮನಯಳಿ ಹೋದ – ಬಾಗಿಲಿಗೆ ಬೀಗ ಮುದ್ದೆಯಾಗಿತ್ತು. ಲಧ್ರೀ ಗಂಟೀ ಅಲ್ಲಿಲ್ಲೇ ಸುತ್ತಾಡಿ ಮನಯ ಬಳಗೆ ಬಂದ – ಅದೇ ಬೀಗ ಮುದ್ದೆ. ತನ್ನ ಆತುರಕ್ಕೆ ತಾನೇ ನಾಚಿ ಮತ್ತೆ ಬಂದು ಗಂಟೀ ಕಳಿದು ಬಂದ – ಗಂಟೀಗಂ || ಆಗಿತ್ತು – ಬಾಗಿಲು ಹಾಕಿಯೇ ಇತ್ತು – ಬೀಗ ಇದ್ದಲ್ಲಿಯೇ ಇತ್ತು.

ಶ್ರೀನಾಥನ ಮನಸ್ಸು ಅಲ್ಲಕಲ್ಲಿನೋಲವಾಯಿತು. ‘ ಅ ರುಣ ’ ಧಿಯೇಟಿರಿಗೆ ನಡೆದು ಟಿಕೆಟ್ ಕೊಂಡು ಕುಳಿತ. ಚಿತ್ರ ಮುಗಿಯಿತು. ಹೊರಗೆ ಬರುವವರನ್ನೆಲ್ಲಾ ಈಕ್ಕೆಸಿದ. ಭಾಗ್ಯಮ್ಮು, ಕವುಲ ಅವರ ಗುಂಪಿನಲ್ಲಿರಲಿಲ್ಲ. ಮತ್ತೆ ಮನಯ ಬಳಿಗೆ ಒಡಿಬಂದ – ಅದೇ ಬೀಗಮುದ್ದೆ. ಶ್ರೀನಾಥನ ಮನಸ್ಸು ಬಹುರವಾಯಿತು. ತಲೆ ಗೆರ್ನನೆ ತಿರುಗಬಂದಿತು. ಅಲ್ಲಿ ಸಿಲ್ಲಲಾರದೆ ರೂಪು ಬಂದು ಸೇರಿದ. ಹಾಸಿಗೆ ಅವನಿಗೆ ಅಂದು ಶರಪಂಜರವಾಯಿತು.

ರಾತ್ರಿ ಕಣ್ಣು ಮುಚ್ಚಿಲ್ಲ. ತಲೆಯಲ್ಲಿ ನೂರಾರು ವಿಚಾರಗಳು – ಭಾವನೆಗಳು – ಸಂದೇಹಗಳು. ದುಃಖ ಉಕ್ಕೆಬಂತು – ಕಣ್ಣೀರು ಕೋಡಿ ಹರಿಯಿತ್ತು.

ಬೆಳ್ಗಾಯಿತು. ಶ್ರೀನಾಥನ ಮನಸ್ಸಿನಲ್ಲಿ ನೂದಲು ಸುಳಿದ ರೋಚನೆ

‘ ಕವುಲನ ಮನಯ ಹೋಗಬೇ ಬೇಡವೇ? ’

ಒಮ್ಮೆ ಅತ್ತೆ - ಒಮ್ಮೆ ಇತ್ತೆ ಮನಸ್ಸು ತೂಗಾಡಿತು. ಹೋಗುವುದು ಬೇಡವೆಂದು ಕೈಯಲ್ಲಿ ಪುಸ್ತಕ ಹಿಡಿದು ಕುಳಿತ - ಪುಸ್ತಕದ ಸಾಲುಸಾಲಿಗೂ ಕಮಲನ ಪ್ರತಿರೂಪ ಕಾಣಿಸಿತು. ಅವಳ ಕರೆ ಕೇಳಿಸಿತು. ಶ್ರೀನಾಥ ತನ್ನ ನಿಧಾರವನ್ನು ಮುಂದುವರಿಸಲಾಗಲಿಲ್ಲ. ತನ್ನ ದೊಬ್ಬಲ್ಲಿಕ್ಕೆ ತಾನೇ ಅಸಹ್ಯಪಟ್ಟಿಕೊಂಡ. ಎದ್ದವನೇ ನೇರವಾಗಿ ಕಮಲನ ಮನಿಗೆ ಬಂದ.

ತೊಟ್ಟಿಯಲ್ಲಿ ಕಮಲ ಮನೆ ಸಾರಿಸುತ್ತಿದ್ದಳು. ಶ್ರೀನಾಥ ಅವಳನ್ನು ಮಾತನಾಡಿಸದೆ ನೇರವಾಗಿ ಕೋಣೆಯಲ್ಲಿ ಬಂದು ಕುಳಿತ. ನಾಲ್ಕೆಪ್ಪುದು ನಿಮಿಷಗಳಲ್ಲಿ ಕಮಲ ಕೈತೊಳಿದುಕೊಂಡು ಒಳಗೆ ಬಂದಳು. ಶ್ರೀನಾಥ ಒಮ್ಮೆ ಕತ್ತಿತ್ತಿ ನೋಡಿ ಕತ್ತು ತಗ್ಗಿಸಿದ. ಕಮಲ ಅವನ ಸಮಾಪದಲ್ಲಿ ಕುಳಿತು ತಲೆ ನೇನರಿಸುತ್ತಾ

“ನನ್ನ ಮೇಲೆ ಕೊಪನೇ ?”

ಶ್ರೀನಾಥ ಉತ್ತರಕೊಡಲಿಲ್ಲ.

“ರಾತ್ರಿ ಏಕೆ ಬರಲಿಲ್ಲ ?”

ಶ್ರೀನಾಥನ ಕೆಂಗಣ್ಣುಗಳು ಅವಳ ಪ್ರಶ್ನೆಗೆ ಉತ್ತರ ಹೇಳಿದವು.

“ಮದರಾಸಿಗೆ ಹೋದ ಮೇಲೆ ನಿಮ್ಮ ಚರ್ಚಿಯೇ ಬದಲಾಯಿಸಿದೆ. ನನ್ನನ್ನು ದೂರವಾಡುವ ಪ್ರಯತ್ನ ಮಾಡುತ್ತಿರುವರಿ.”

“ತಪ್ಪ ಮಾಡಿ ಅದನ್ನು ಸುಳ್ಳಿಸಿಂದ ಮುಚ್ಚಿಡಲು ಪ್ರಯತ್ನಿಸಬಾರದು.”

“ನಾನು ಸುಳ್ಳ ಹೇಳುತ್ತಿರುವೆನೇ ?”

“ರಾತ್ರಿ ಮನಿಗೇಕೆ ಬರಲಿಲ್ಲ ?”

“ಬಂದೆ - ಸ್ವಲ್ಪ ತಡವಾಯಿತು. ನೀವೇಕೆ ಬರಲಿಲ್ಲ ?”

“ನಾನು ಬಂಧತ್ತೆಕ್ಕೆ ಬಂದವನು ಹನ್ನೊಂದು ಗಂಟೆಯವರಿಗೆ ಇಲ್ಲಿಯೇ ಸತ್ತು ರೂಮಿಗೆ ಹೋದೆ.”

“ಸಿನಿಮಾಕ್ಕೆ ಹೋದೆವು. ಅಲ್ಲಿ ನಮ್ಮ ಯೆಜಮಾನರ ಈಗನ ಹಂಡತಿ ಬಂದಿದ್ದಳು. ಎಷ್ಟು ಹೇಳಿದರೂ ಕೇಳಿದೆ ಬಲವಂತಮಾಡಿ ಮನಿಗೆ ಕರೆದುಕೊಂಡು ಹೋಗಿ ಉಂಟಮಾಡಿಸಿ ಕಳಿಸಿದಳು. ಇಲ್ಲಿಗೆ ಹಿಂದಿರುಗುವು ದಕ್ಕೆ ತಡವಾಯಿತು.”

“ನೀನು ನಿಜ ಹೇಳುತ್ತಿರುವೆಯೋ ಸುಳ್ಳು ಹೇಳುತ್ತಿರುವೆಯೋ ಈ ಪರಮಾತ್ಮನಿಗೇ ಗೊತ್ತು.”

“ಸುಳ್ಳು ಹೇಳಿ ನಾನು ಸಾಧಿಸಬೇಕಾದುದೇನು ?”

“ಆದನ್ನು ನಾನು ಬಲ್ಲಿಸೀ ಇನ್ನು ?”

“ನೀವು ಇಷ್ಟು ಇನುಮಾನ ತಳಿದರೆ ಬಾಳುಪ್ರದೆಂತು ?”

“ನಿನ್ನ ನಡತೆ ಅನುಮಾಣಕ್ಕೆ ಕಾರಣವಾಗಿಲ್ಲವೇ ?”

“ನಿನ್ನ ನಡತೆಯಲ್ಲಿ ಯಾವ ವ್ಯಾತಾಸವೂ ಆಗಿಲ್ಲ.”

ಕವಲನ ಧ್ವನಿಯಲ್ಲಿ ಮಾರ್ಫವತೆ ಇರಲ್ಲಿ; ಶಾರಿಣಿವೂ ಇರಲ್ಲಿ. ಜಡಿತ್ತಿ ಎರಡು ತುಂಡುಮಾಡಿದಂತೆ ಖಡಾಖಂಡಿತವಾಗಿ ಉತ್ತರಕೊಟ್ಟಿದ್ದಳು. ‘ತಾನು ಅನುಮಾನಪಟ್ಟಿದು ತಪ್ಪಾಯಿತೆ ’ಂದು ಶ್ರೀನಾಥ ಭಾವಿಸಿದ.

“ನೂಡು ಕವಾಲ, ನಿನ್ನ ನಿನ್ನ ಸಂಬಂಧದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಯಾದರೂ ನಾನು ಸಹಿಸಲಾರೆ. ನಮ್ಮಿಬ್ಬರ ಮಧ್ಯೆ ಯಾರೂ ಬರಬಾರದು. ಸಿನ್ನ ವಿಶ್ವಾಸ ಬೇರೆಯವರ ಮೇಲೆ ಹೊರಳುವ ಸಂದರ್ಭದಲ್ಲಿ ಅದನ್ನು ನನಗೆ ಸುಷ್ಟುವಾಗಿ ಹೇಳಬೇಕು. ಅಂದಿನಿಂದ ನಾನು ದೂರವಾಗುತ್ತೇನೆ.”

“ದೂರವಾಗುವ ಮಾತು ಆಡಬೇಡಿ. ನಿಮಗಿಂತ ನನಗೆ ಹೆಚ್ಚಿನದು ಯಾವದೂ ಇಲ್ಲ. ನನ್ನ ತಾಯಿಯ ಹಿಂಸಿಗೆ ನಾನು ಆಗಾಗ್ಗೆ ನಿಮ್ಮ ಮನಸ್ಸು ನೋಯಿಸಬೇಕಾಗುತ್ತದೆ. ನಿಮ್ಮ ಸುಖವೇ ನನ್ನ ಸುಖ; ನಿಮ್ಮ ದುಃಖವೇ ನನ್ನ ದುಃಖ.”

ಶ್ರೀನಾಥನ ಕೋಪಾಗ್ನಿ ಪ್ರಶಾಂತವಾಯಿತು. ಏನೇ ಪ್ರಸಂಗ ಬಂದರೂ ಕವಲನನ್ನು ಆಕ್ರೇಸಿಸುವುದಿಲ್ಲವೆಂದು ನಿಧರಿಸಿದ.

ಮುತ್ತಮುತ್ತನ್ನು ಮನೆಯಲ್ಲಿ ಬಾಲೂಗೆ ಶುಕ್ರಮಹಾದೇಶ ಆರಂಭವಾಗಿತ್ತು. ಹೊನೆಗೆ ಬರುತ್ತಿದ್ದ ವರೆಲ್ಲಾ ಬಾಲುವನ್ನೇ ಬಯಸುತ್ತಿದ್ದರು. ಯಾರಾದರೂ ‘ಕವಲನನ್ನ ಕರಿಸು’ ಎಂದು ಹೇಳಿದರೆ ಮುತ್ತಮುತ್ತ ಸಿಡಿಸಿಡಿಯಾಗುತ್ತು.

ದ್ವಿತೀಯ. ತಮ್ಮ ಆದಾಯಕ್ಕೆ ಬಾಲು ಅಡ್ಡಿ ಯಾಗಿದ್ದಾ ಇಲ್ಲಾ ಎಂದು ನೆಂಕಟ್, ನಾಗೂ ಕಸವಿಗೊಂಡರೂ, ಅವಳು ಕೊಡುತ್ತಿದ್ದ ಕಾಣಿಕೆ ಅವರನ್ನು ಶೈಪ್ತರನ್ನಾಗಿ ಮಾಡಿತ್ತು.

ರಾಮರಾಜಪು ಪ್ರತಿನಿಷ್ಠೆ ಬರುತ್ತಿದ್ದ. ಹೆಗಲಿರುಳಿನ್ನದೆ ಮುತ್ತಮ್ಮನೆ ಮನೆಯಲ್ಲಿ ಮೋಚುವಾಸಿ ಸಡೆಯುತ್ತಿತ್ತು. ಅಕ್ಕಪಕ್ಕದ ಮನೆಗಳಲ್ಲಿ ಇನೆ ವಾಸಿಸುತ್ತಿದ್ದಾರೆಂಬ ಪರಿಸೆಯೂ ಇಲ್ಲದೆ ರಾಮರಾಜಪು ಅಮಲಿನಲ್ಲಿ ಗಟ್ಟಿ ಯಾಗಿ ರಾಡುವುದಕ್ಕಾರೆಂಭಿಸುತ್ತಿದ್ದ. ಅವನನ್ನು ಹತೋಟಿಗೆ ತರಬಲ್ಲಿ ಮುತ್ತಮ್ಮನೂ ಚಂದ್ರಲೋಕದಲ್ಲಿರುತ್ತಿದ್ದಳು.

ಒಂದುದಿನ ರಾತ್ರಿ ವಿಶೇಷ ಕೋಲಾಪೆಲ ನಡೆದಿದೆ. ಬೆಳಗ್ಗೆ ರಾಮ ರಾಜಪು ಕಾಣಿ ತಿಗೆದುಕೊಂಡು ಹೊರಡುತ್ತಿದ್ದ. ಅವನು ಹೋದ ಒಂದು ಗಂಟಿಯ ಮೇಲೆ ಇತರರು ಮನೆ ಬಿಡುವುದು ಪದ್ಧತಿಯಾಗಿತ್ತು.

ಮುತ್ತಮ್ಮನ್ನಾನಕ್ಕೆ ನೀರು ಕಾಯಿಸುತ್ತಿದ್ದಳು. ಹೊರಗಡಿ ನಾಗರಾಜ ಎನ್ನೀ ಕಟ್ಟುವ ಸ್ಥಳವನ್ನು ಶುಚಿ ಮಾಡುತ್ತಿದ್ದ. ಪುಟ್ಟ ಜತೀಗಾತಿಯರ ಸಂಗಡ ಆಡಿಕೊಳ್ಳುತ್ತಿದ್ದಳು.

ಯಾರೋ ಹೊಸಬ ನೀರವಾಗಿ ಮನೆಯೋಳಗೆ ಪ್ರವೇಶಿಸಿದ. ಅವನು ಒಳಗೆ ಬಂದುದನ್ನು ನೋಡಿ ನಾಗರಾಜ ಕೃತ್ಯಾಳೆದುಕೊಂಡು ಒಳಗೆ ಬಂದು

“ಯಾರು ಸಾರ್ ನಿವ್ವು” ಎಂದು ಕೇಳಿದ.

“ಮುತ್ತಮ್ಮನ ಮನೆ ಇಡೀನೋ?”

“ಹೌದು.”

“ನಿನ್ನ ಹೆಸರು ನಾಗರಾಜನೋ?”

“ಹೌದು ಸಾರ್.”

ಹೊಸದ್ದನಿ ಕೇಳಿ ಮುತ್ತಮ್ಮನೂ ಹೊರಗಿ ಬಂದು ನಿರತಳು. ಅವಳನ್ನು ಕಂಡು ಹೊಸಬು

“ನೀನೇ ಮುತ್ತಮ್ಮನೆನು?”

“ಹೌದವ್ವು - ನಿವ್ವು ಯಾರು?”

“ನಾನು ಈ ದಿವಿಪನ್ನಿನ ಪ್ರೋಲೀಸ್ ಸಬ್ ಇನ್ ಸ್ಪೆಕ್ಟರ್.”

‘ಪ್ರೋಲೀಸ್’ ಈಟ್ ಕಿವಿಯ ಮೇಲೆ ಬಿದ್ದ ಕೂಡಲೆ ಮುತ್ತಮ್ಮನೆ

ಜಂಫಾಬಲ ಉಡುಗಿಹೋಯಿತು. ನಾಗರಾಜ ಥರಥರನೆ ನಡುಗುವುದಕ್ಕೂ ಪಂಭಿಸಿದ.

“ ಏನು ಸಾರ್ ಬಂದಿದ್ದಿರಿ ? ”

“ ಯಾರೋ ಇಸ್ವಿಕ್ಕರ್ ಸಾಹೇಬರಲ್ಲಿ ಅರ್ಜಿ ಕೊಟ್ಟಿದ್ದಾರೆ. ತನಿಖೆ ಗಾಗಿ ನನ್ನ ಕಳಿಸಿದ್ದಾರೆ.”

“ ಏನು ಅರ್ಜಿ ಕೊಟ್ಟಿದ್ದಾರೆ ? ”

ಸರ್ಬ ಇನ್ ಸ್ವಿಕ್ಕರ್ ಶ್ರೀಕಂಠಯ್ಯ ಉಪಚಾರಕ್ಕೆ ಕಾಯದೆ ತೊಟ್ಟಿ ಯಲ್ಲಿದ್ದ ಕುಚಿರ್ಯ ಮೇಲೆ ಕುಳಿತುಕೊಂಡು

“ ಮುಕ್ತಮೃತ, ನೀನು ಜೀವನ ಹೇಗೆ ಸಾಗಿಸುತ್ತಿರುವೆ ? ”

“ ಹಾಲು ಮಾರಿ ಜೀವನ ಮಾಡುತ್ತಿರುವೆವೆ? ”

“ ಹಾಲು ಮಾರಿಯೋ - ಹೆಣ್ಣು ಮಾರಿಯೋ ? ”

“ ನನಗೆ ಅಗದವರು ಯಾರೋ ನಿನ್ನಲ್ಲಿ ಸುಳ್ಳು ಹೇಳಿರಬೇಕು.”

“ ದಿನಪೂ ಇಲ್ಲಿ ಪಿವರಿತ ಗಲಾಟಿಯಂತೆ ? ”

“ ಯಾರವೆ? ಹೇಳಿದರು - ಅಯ್ಯೋ ದೇವರೇ - ನಮ್ಮ ಪಾಡಿಗೆ ನಾವು ಕಷ್ಟವಟ್ಟಿ ದುಡಿದು ಹೊಟ್ಟಿ ಮೂರೆದುಕೊಳ್ಳಿದೂ ತಪ್ಪೇ ? ”

ಶ್ರೀಕಂಠಯ್ಯ ಮುತ್ತಮೃನನ್ನು ನೋಡಿ ಗಹಗಿಸಿ ನಕ್ಷು

“ ಮುಕ್ತಮೃತ, ಈ ಆಭರಣ, ವೇಷ ನನ್ನ ಹತ್ತಿರ ನಡೆಯುವುದಿಲ್ಲ. ನಿನ್ನ ಮನೆಯಲ್ಲಿ ಏನೇನು ಆಗುತ್ತಿದೆ - ಯಾರು ಯಾರು ಬರುತ್ತಾರೆ, ಹೋಗುತ್ತಾರೆ ಎಲ್ಲಾ ನನಗೆ ತಪಸೀಲಾಗಿ ಗೂತ್ತಿದೆ. ಒಳಗೆ ಯಾರು ಯಾರು ಇದ್ದಾರೆ ಕರಿ ”

“ ಯಾರೂ ಇಲ್ಲವ್ಯ. ನನ್ನ ಅಕ್ಕನ ಮಕ್ಕಳು - ಹೆಚ್ಚಿಯಂದ ಬಂದಿದ್ದಾರೆ - ಬೇಕಾದರೆ ನೀನೇ ವಿಚಾರಿಸಿ ”

ಎಂದು ನಾಗೂ, ವೆಂಕಟೆ, ಭಾಲುವನನ್ನು ಕರಿದಳು.

“ ಇವರೆಲ್ಲಾ ನಿನ್ನ ಅಕ್ಕನ ಮಕ್ಕಳೋ ? ”

ಎಂದು ವೆಂಕಟೆಯ ಕಡೆ ತಿರುಗಿ

“ ನೀನು ಸಂಘ್ಯಕಲ್ಲು ಪೇಟಿಯಲ್ಲಿ ಇರಲಿಲ್ಲವೇನೇ ? ”

ಎಂದು ಕೇಳಿದ. ವೆಂಕಟ ತಲೆಯಳ್ಳಾಡಿಸಿದಳು. ತನ್ನ ಚರಿತ್ರೆ ಮರ್ಮ

ಮಾಡಿ ಪ್ರಯೋಜನವಿಲ್ಲವೆಂದು ಮುತ್ತಮ್ಮು ತಿಳಿದು ಸೆಲ್ಲನೇ ಹೊರಗೆ ಜಾರಿ, ನಾಗರಾಜನನ್ನು ಕರೆದಳು. ನಾಗರಾಜನ ಉಸಿರೀ ಕಟ್ಟಿಹೋಗಿತ್ತು.

“ ಎನು ಮಾಡೋದು ಮುತ್ತು. ಇವನು ನಮ್ಮನ್ನು ಸೈಫನಿಗೆ ಎಳೆದುಕೊಂಡು ಹೋಗುತ್ತಾನೆ. ಇವತ್ತೀ ಸೂರೋ ಇವನಿಗೆ ಖುಣತ್ತೆ ಬಾಯಿಮುಚ್ಚಿ ಸೋದು ಲೇಸು ”

“ ನಿನೇ ಆ ಪ್ರಸ್ತಾವ ಅವನ ಹೆತ್ತಿರ ಮಾಡು - ವೆಂಕಟ್, ನಾಗುವನ್ನು ರೂಪಿಗೆ ಹೋಗು ಎಂದು ಹೇಳಿ ಬಾಲುವನ್ನು ಇಲ್ಲಿ ಕಳುಹಿಸು ”

ಸಂಧಾನ, ಅಸುಸಂಧಾನವಾಗುತ್ತಿದ್ದದನ್ನು ಕಂಡು ಶ್ರೀಕಂಠರ್ಯು

“ ಪರಾರಿ ಏಪಾರಿಟೀನೋ ನಾಗರಾಜಾ !”

“ ಇಂಥಾ ದೊಡ್ಡ ಮನಸ್ಯರು - ಬಡವರ ಮನಿಗೆ ಬಂದಿದ್ದೀರಿ - ಕಾಫಿ ತಂದುಕೊಡು ಎಂದು ಮುತ್ತಮ್ಮು ಹೇಳುತ್ತಿದ್ದಳು.”

“ ನಾನು ಕಾಫಿ ಗೀಫಿ ತೆಗೆದುಕೊಳ್ಳುವುದಿಲ್ಲ.”

“ ಇನ್ನೇನು ತೆಗೆದುಕೊಳ್ಳುತ್ತೀರಿ ಸಾರ್ ಇಂದಿದ್ದೀರಿ ಸಾರ್ ?”

“ ಏನೂ ತೆಗೆದುಕೊಳ್ಳುವುದಿಲ್ಲ - ನಿಮ್ಮನ್ನೆಂಳು ಸೈಫನಿಗೆ ಕರೆದು ಕೊಂಡು ಹೋಗುತ್ತೀನೆ.”

ನಾಗರಾಜ ಕಣ್ಣಲ್ಲಿ ನಿರು ತಂದುಕೊಂಡು ಶ್ರೀಕಂಠರ್ಯನ ಪಾದ ವಿದಿದು

“ ಬಡವರು - ನಮ್ಮನ್ನು ಕಷ್ಟಕ್ಕೆ ಸಿಕ್ಕಿಸಬೇಕಿ ಸಾರ್. ಹೊಟ್ಟಿಯ ಪಾಡು - ಏನಾದರೂ ಮಾಡಬೇಕಿಲ್ಲ !”

“ ಏನಾದರೂ ಮಾಡಬೇಕೆಂದು ಕಂಡವರ ಹೆಣ್ಣುಮಕ್ಕಳ ವ್ಯಾಪಾರ ಮಾಡುತ್ತೀರೇನು ?”

“ ಈ ಸಾರಿ ಕ್ಷಮಿಸಬಿಡಿ ಸಾರ್. ಸೈಫನಿಗೆ ಎಳೆದುಕೊಂಡು ಹೋಗಬೇಡಿ - ನಾವು ಮುಂದೆ ತಲೆಯೆತ್ತಿ ಬಾಳುವುದು ಕಷ್ಟವಾಗುತ್ತದೆ. ನಿಮ್ಮ ಉಪಕಾರ ಸಾಕ್ಷಿ ಮರೆಯುವುದಿಲ್ಲ. ನಿವು ಏನು ಹೇಳಿದರೂ ಮಾಡುತ್ತೀವೇ.”

“ ಮುತ್ತಮ್ಮನನ್ನು ಕಳುಹಿಸು ಹೋಗು ”

ಎಂದು ಶ್ರೀಕಂಠರ್ಯ ಆಜ್ಞೆ ವಿಧಿಸಿದ. ನಾಗರಾಜನ ಬಾಯಿಂದ ನಡೆದ ಸಂಭಂಜನೆ ಕೇಳಿ ಮುತ್ತಮ್ಮು ಮತ್ತಮ್ಮು ಭಯಗೊಂಡಳು. ಸೂರುರೂಪಾಯಿ

ನೋಟಿಗಳನ್ನು ಸೊಂಟದಲ್ಲಿ ಇರಿಕೊಂಡು ಶ್ರೀಕಂರಯ್ಯನ ಎದುರಿಗೆ ನೀಡತಳು.

“ ಕುಳಿತುಕೊಣುತ್ತನ್ನು.”

ಮುತ್ತಮ್ಮೆ ಕುಳಿತುಕೊಂಡು

“ ನನ್ನ ಕವ್ಯಕ್ಕೆ ಸಿಕ್ಕಿಸಿದರೆ ನಿನುಗೇನಪ್ಪೆ ಲಾಭ ?”

ಎಂದು ಕೇಳಿದಳು.

“ ಕವ್ಯಕ್ಕೆ ಸಿಕ್ಕಿಸದಿದ್ದರೆ ವನು ಲಾಭ ?”

ಎಂದು ಶ್ರೀಕಂರಯ್ಯ ಮರುಪ್ರಶ್ನೆ ಕೇಳಿದ.

ಮುತ್ತಮ್ಮೆ ಸೊಂಟದಿಂದ ನೋಟಿನ ಕಂತೆ ತೆಗೆದು ಶ್ರೀಕಂರಯ್ಯನ ಕೈಗಿತ್ತಳು. ಶ್ರೀಕಂರಯ್ಯ ಹಣವೆನೈಸಿಕೊಂಡು

“ ಈ ಕೇಸು ಕೊಟ್ಟಿಗೆ ಹೋದರೆ ನೂರು ರೂಪಾಯಿಯಲ್ಲಿ ಮುಗಿಯು ಪ್ರದಿಲಿ ವ್ಯುತ್ತಮ್ಮೆ.”

“ ಹೌದಪ್ಪೆ, ಸಿಮ್ಮೆ ಕಾಲು ಹಿಡಿದು ಬೇಡಿಕೊಳ್ಳುತ್ತೀನೆ. ನನ್ನ ಕಾಪಾಡಿ ಪುಣಿ ಕಟ್ಟಿಕೊಳ್ಳಿ”

ಶ್ರೀಕಂರಯ್ಯ ಸ್ವಲ್ಪಹೊತ್ತು ಮಾತನಾಡದೆ ಯೋಚನಾಕ್ರಾಂತಾಗಿ

“ ಆ ಹುಡುಗಿ ಯಾರು ?”

“ ಬಾಲೂನೇ”

“ ಹೌದು.”

“ ಹೊಸದಾಗಿ ಬಂದಿದೆ. ಕರೆಯೀನು ? — ಇರುವ ಹಾಗಿದ್ದರೆ ಇರಿ. ಒಳ್ಳಿಯ ಹುಡುಗಿ.”

ಈಗೆ ಸೇರಿದ್ದ ನೋಟಿಗಳನ್ನು ಇಟ್ಟಿಕೊಳ್ಳಬೇಕೊಣೆ ಹಿಂದಿರುಗಿಸಬೇಕೊಣೆ ಎಂದು ಶ್ರೀಕಂರಯ್ಯ ಕ್ಷಣಕಾಲ ಅಥೋಚಿಸಿದ. ಹಣ ಹಿಂದಿಗಿಸುವುದು ದೌರ್ಬಲ್ಯ ವೃಕ್ಷಪದಿಸಿದ ಹಾಗಾಗುತ್ತದೆಂದು ಭಾವಿಸಿ

“ ನಾನು ಇಲ್ಲಿ ಇದ್ದು ಸಂಗತಿ ಬಾಯಿಗೀಯಿ ಬಿಟ್ಟೀರು ?”

“ ಉಂಟೇ ಅಪ್ಪೆ. ನನಗೆ ತಿಳಿಯದೇ ?”

ಮುತ್ತಮ್ಮೆ ಗೆಲುವಿನ ನಗೆ ನಕ್ಷತ್ರ. ಬಾಲು ಮುಖದಲ್ಲಿ ಮೊತ್ತ ಕಳೆ ಅಳದು ಹೋಗಿತ್ತು.

ಶ್ರೀಕಂಠಯ್ಯ ಹೊರಗೆ ಬರುವ ವೇಳಿಗೆ ಮುತ್ತಮ್ಮೆ ಅವಸ್ಥಿಗೆ ತಿಂಡಿ ಕಾಫಿ ತರಿಸಿಟ್ಟಿದ್ದಳು.

ಅವನು ಉಪಾಹಾರ ಮಾಡುತ್ತಿದ್ದಾಗ ಮುತ್ತಮ್ಮೆ

“ನಿಮ್ಮ ಪರಿಚಯವಾದದ್ದು ತುಂಬ ಸಂತೋಷ. ಮೇಲಿಂದ ಮೇಲೆ ಬರುತ್ತಿರಿ.”

“ಹಾಗೇ ಆಗಲ, ಹೊಸಬುದು ಇನ್ನು ಯಾರಾಡುವೂ ಬರುತ್ತೂರೆಯೋ?”

“ನಿಮ್ಮ ಮನಸ್ಸು ತಣೆಯುವಕ್ಕು ನಾನು ಕರಿಡುಕೊಂಡು ಇದುತ್ತೇನೆ. ಇನ್ನೊಂದು ಪಿವರು, ಸಮ್ಮ, ಮೇಲೆ ಕಂಪ್ಲೆ ೧೦ಟ್ಟು ಕೊಟ್ಟಿವರು ಯಾರು?”

“ಅದು ರಹಸ್ಯ - ನಾನು ಒಯೆಲಿಗೆ ಬಾಕಬಾರದು.”

“ನಿವು ನಮ್ಮತೆಯೇ ಇದಿರಿ. ನಮ್ಮನಮ್ಮಲ್ಲಿ ಗುಟ್ಟಿಕೇ?”

“ನೋಡು ಮುತ್ತಮ್ಮೆ, ನಿನು ಇಲ್ಲಿರುವುದು ಸರಿಯಲ್ಲ. ನಿನಗೆ ಮನೆ ಕೊಟ್ಟಿರುವ ಆಸಾನ್ಯ ಶುಭ ಅಯೋಗ್ಯ. ಕಂಪ್ಲೆ ೧೦ಟ್ಟು ಕೊಟ್ಟಿವನು ಅವನೇ.”

“ಅವನ ಮನೆ ಹಾಳಾಗ. ನಮ್ಮ ಸುದ್ದಿ ಕಟ್ಟಿಕೊಂಡು ಅವನಿಗಾಗ ಬೇಕಾದದ್ದೇನು. ಅವಸ್ಥಿಗೆ ತಕ್ಕದ್ದು ಮಾಡಿದ್ದರೆ ನನ್ನ ಹೆಸರು ಮುತ್ತಮ್ಮೆ ಅಲ್ಲ.”

“ಮುತ್ತಮ್ಮೆ, ನನ್ನ ಮಾತು ಕೇಳಿ. ನಿನು ಅವನ ಮೇಲೆ ವ್ಯಾಜ್ಯಕ್ಕೆ ನಿಂತೆಯೇ ನನ್ನ ಸ್ಥಿತಿ ದುಸ್ತಿಯಾಗುತ್ತದೆ. ಈ ಸಾರೆ ನಾನು ‘ಬಿ’ ಷೀಟ್ಟು ಕೊಡಬಹುದು; ಆದರೆ ಪ್ರತಿಸಲ ಹಾಗೆ ಮಾಡಲು ಬರುವುದಿಲ್ಲ.”

“ಹಾಗಾದರೆ ನಾನು ಏನು ಮಾಡಲಷ್ಟು?”

“ಏನೂ ಮಾಡಬೇಡ. ಈ ಮನೆ ಬಿಟ್ಟಿಬಿಡು.”

“ಮನೆ ಬಿಟ್ಟರೆ ಬೇರೆ ಮನೆ ನಿಕ್ಕುತ್ತದೆಯೋ?”

“ಆ ವಿವರ್ಯ ನನಗಿರಲಿ. ನಿನಗೆ ಮನೆ ನಾನು ಮಾಡಿಕೊಡುತ್ತಿನೆ”

“ಅನ್ನ ಉಪಾಹಾರ ಮಾಡಷ್ಟು.”

ಶ್ರೀಕಂಠಯ್ಯನನ್ನು ಕೇಳುಹಿಸಿ ಬಂದು ನಾಗರಾಜ

“ ತನ್ನ ಕೆಲಸಾನೂ ಮಾಡಿಕೊಂಡು, ದಟಾನೂ ಜೀಬಿಗೆ ಬಿಟ್ಟನಲ್ಲ
ಮುತ್ತು ”

ಎಂದ.

“ ಹೋಗಲಬಿಡು. ಎಷ್ಟೋ ಬರತ್ತೆ ಎಷ್ಟೋ ಹೋಗತ್ತೆ. ಬೆನ್ನು
ಗಾವಲಿಗೆ ಒಬ್ಬ ಹೇಳೆಲೇಸಿನವನು ಇರುವುದು ಒಳ್ಳೆಯದು.”

ಶ್ರೀಕಂಠಯ್ಯ ಸುಮೃನೆ ಕೂಡಲಿಲ್ಲ. ಮಾತು ಕೊಟ್ಟಿದ್ದಂತೆ
ಮುತ್ತಮೃನ ಮೇಲೆನ ಕಂಪ್ಲೆಂಟಿಗೆ ‘ಬಿ’ ಎಂಬ್ರ್ ಕೊಟ್ಟು ಅವಳಿಗೆ ಒಂದು
ನುಡಿಯನ್ನೂ ಗೊತ್ತುಮಾಡಿದ. ತಾನೇ ಎರಡು ತಿಂಗಳ ಬಾಡಿಗೆ ಹೊ
ಅಡ್ಡಾನ್ನ ಕೊಟ್ಟು, ರಪೀತಿಯನ್ನೂ, ಬೀಗದ ಕೈಯನ್ನೂ ತಂದು
ಮುತ್ತಮೃನ ಕ್ಕೆಯಲ್ಲಿಟ್ಟು.

“ ಬಾಡಿಗೆ ಹೆಚ್ಚಾಯಿತಲ್ಲಷ್ಟು ”

“ ಮೂರತ್ತು ರೂಪಾಯಿಗೆ ಕಡಿಮೆಯಾಗಿ ಮನೆ ಎಲ್ಲ ಸಿಕ್ಕತ್ತೆ
ಮುತ್ತಮೃನ ಮನೆ ಚೆನ್ನಾಗಿದೆ. ಯಾರ ಬಾಧಕವೂ ಇಲ್ಲ.”

ಮುತ್ತಮೃ ಅಂದೇ ಗುಟ್ಟಪ್ಪೆಗೆ ಹೋಗಿ ತನ್ನ ಹೊಸ ಬಾಡಿಗೆ ಮನೆ
ಯನ್ನು ಸಾರಿಸಿ, ಗುಡಿಸಿ, ಸುಳ್ಳಾಹೊಡಿದು ಬಂದಳು.

ಶ್ರೀಕಂಠಯ್ಯ ವಿವರಿಸಿದಂತೆ ಮನೆ ಅಚ್ಚುಗಟ್ಟುಗಿತ್ತು. ಪ್ರವೇಶ
ಮಾಡಿದ ಕೂಡಲೇ ಒಂದು ಸಳ್ಳಿತೊಟ್ಟು, ಅಲ್ಲಿಯೇ ಮಹಡಿಗೆ ಮಟ್ಟಲು.
ತೊಟ್ಟಿಯ ಪಕ್ಕದಲ್ಲಿ ಒಂದು ಕೊಣೆ. ಒಳಗೆ ಒಂದು ವಿಶಾಲವಾದ ತೊಟ್ಟ,
ಅದರ ಬದಿಗೆ ಒಂದು ರೂಪು, ಅಡಿಗೆಯ ಮನೆ, ಬಜ್ಜ ಲು ಮನೆ. ಮಹಡಿಯ
ಮೇಲೆ ಕೆಳಗಿನ ತೊಟ್ಟಿಯ ಪ್ರಮಾಣದಲ್ಲಿ ಒಂದು ವಿಶಾಲವಾದ ತೊಟ್ಟ.
ಮನೆಯ ಹಿಂದೆ ಅಂಗಳ. ದನ ಕಟ್ಟಪ್ಪುದಕ್ಕೆ ಬೇಕಾದನ್ನು ಸ್ಥಳವಿತ್ತು.
ನಾಗರಾಜ, ಪುಟ್ಟ ಮನೆ ನೋಡಿ ಹಿರಿಹಿರಿ ಹಿಗೆದರು.

ಹೊಸಮನೆಗೆ ಪ್ರವೇಶಮಾಡಿದ ಎರಡು ಮೂರು ದಿವಸ ನಾಗರಾಜನಿಗೆ
ಸ್ವಲ್ಪವೂ ಬಿಡುವಿಲ್ಲ. ಮನೆಗೆ ಬರುತ್ತಿದ್ದವರನೆ ಲ್ಲಾ ಹುಡುಕಿ ಅವರಿಗೆ
ಮನೆಯ ಪರಿಚಯ ಮಾಡಿಕೊಡುವ ಕೆಲಸ ಅವನ ಪಾಲಿಗೆ ಬಿಡ್ಡಿತ್ತು.

ಶ್ರೀಕಂಠಯ್ಯ ಕೆಲವು ದಿವಸಗಳೊಳಗಾಗಿ ಮುತ್ತಮೃನ ಮನೆಗೆ ಹಳಬ
ನಾದ. ರಾಮರಾಜಸ್ವ, ವೆಂಕಟ, ನಾಗ ಎಳ್ಳರೂ ಅವನ ಸ್ನೇಹಿತರಾದರು.

ಶ್ರೀಕಂಠಯ್ಯ ಕಾಸುಬಿಚ್ಚದೆ ಇದ್ದರೂ ನೂರಾರು ವಿಧದಲ್ಲಿ ಮುತ್ತಮೃಸಿಗೆ ನೇರವಾಗುತ್ತಿದ್ದೆ. ಬ್ರಹ್ಮಂದಿ ಬೀರ್ಗಳಿಗೆ ಕ್ಷಮನವಿಲ್ಲದಂತೆ ಅವನು ನೋಡಿ ಕೊಳ್ಳುತ್ತಿದ್ದು. ಆಹಾರ ಪದಾರ್ಥಗಳಿಗೆ ರೀಪನ್‌ ಇದೆ ಎಂಬುದನ್ನೇ ಮರೆಸಿದ್ದು.

೬

ಶ್ರೀನಾಥನ ಮನಸ್ಸಿನಲ್ಲಿದ್ದ ಅಸುಮಾನ ಪರಿಹಾರಮಾಡಿ, ಅವನ ಮನಸ್ಸಿಗೆ ನೆಮ್ಮಿದಿಯನ್ನುಂಟುಮಾಡಬೇಕೆಂದು ಕಮಲ ಸಿಧರಿಸಿದ್ದಳು. ಎರಡು ದಿವಸ ‘ಆರುಣ’ ಧಿಯೇಟ್ರಾ ಕಡೆ ಸುಳಿಯಲಿಲ್ಲ. ಶ್ರೀನಾಥ ಕಮಲನ ಮನಸೆಬಿಟ್ಟವೇಲೆ ಎರಡು ದಿವಸವಾದರೂ ರೂಪಿನ ಕಡೆ ಹೋಗಲಿಲ್ಲ.

ಶ್ರೀನಾಥ ಮನಸೆಯಲ್ಲಿ ಮಂಡಿಸಿದುದನ್ನು ಕಂಡು ಭಾಗ್ಯಮೃತ್ಯುಗ್ರಾಂತಿಯಲ್ಲಿ ಗಮನಿಸುತ್ತಿದ್ದಿರುತ್ತಾನೆ ಹೇಳುತ್ತೇನೆ ಸಲವಾದರೂ ಸಿದ್ದನ ಕ್ಷಯಲ್ಲಿ ಹೇಳಿ ಕಳಿಷ್ಟುತ್ತಿದ್ದು. ಕಮಲ ಅಡಿಗೆಯ ಮನಸೆಗೆ ಕಾಲಿಟ್ಟಕೂಡಲೇ ಭಾಗ್ಯಮೃತ್ಯು ಲೋಟಿಗೆ ಗುಟ್ಟಿವುದಕ್ಕೆ ಆರಂಭಿಸುತ್ತಿದ್ದಳು.

“ಆಯಷ್ಟನ್ನ ಹೋಗು ಅನ್ನು”

“ಹೇಗೆ ಹೇಳಲೇ ಅಮೃತ”

“ಗವಿಯಷ್ಟನನ್ನು ನೋಡಿ ಎರಡು ದಿವಸವಾಯಿತಲ್ಲಾ!”

“ಆದರೆ ಆಯಿತು. ಅವನಿಗೆ ನಾನು ಪತ್ರ ಬರಿದುಕೊಟ್ಟಿಲ್ಲ.”

“ನಿನ್ನ ಮುಖಕ್ಕೆ ಬೆಂಕಿ ಹಾಕಿದರು. ಅನಿಷ್ಟ ಮುಂಡೇದೇ! ಕತ್ತಿಹಾಗೆ ಬೆಳೆದರೂ ನಿನಗೆ ಪ್ರಪಂಚಕ್ಕಾನ ಬರಲಿಲ್ಲ.”

“ನನ್ನ ಬಯಸ್ಸಿನು ಸಾಧಕ.”

ತಾಯಿ, ಮಗಳ ಸಂವಾದ ಹರಕು ಮುರುಕಾಗಿ ಶ್ರೀನಾಥನ ಕಿವಿಯ ಮೇಲೆ ಬಿಡ್ಡಿತು.

“ಏನದು ಕಮಲಾ, ನಿಮ್ಮಮೃತ ಏತಕ್ಕೊಮ್ಮೆ ಸಿಡಗುಟ್ಟಿಕೊಳ್ಳುತ್ತಿದ್ದಳಾ?”

“ ಏನೂ ಇಲ್ಲ. ಅವಳ ಸ್ವಭಾವ.”

“ ಇರಲಿ ಹೇಳು. ನನ್ನಲ್ಲಿ ಇಕೆ ಮುಚ್ಚು ಮರಿ ಮಾಡಬೇಕು ?”

“ ಇನ್ನೀನು ಅವಳ ಪುರಾಣ ಇದ್ದೇ ಇದೆಯಲ್ಲ - ಸಿನಿಮಾಕ್ಕೆ ಹೊಗಿ ಎರಡು ದಿವಸವಾಯಿತು ಎಂದು ಅವಳ ಗೋಳು.”

“ ಇವತ್ತು ಹೊಗಿ ಬನ್ನಿ. ನಾನೂ ರೂಮಿಗೆ ಹೊಗಿ ಬರುತ್ತೇನೆ. ಕಾಗದಗಳು ಏನು ಬಂದಿವೆಯೋ ನೋಡಿಲ್ಲ.”

“ ಅವಳು ಏನಾದರೂ ಅಂದುಕೊಳ್ಳಲಿ - ನೀವು ಮನಸ್ಸು ಚಿಕ್ಕದು ಮಾಡಿಕೊಳ್ಳಬೇಡಿ.”

“ ಅವಳಿಗಾಗಿ ಅಲ್ಲ - ನನಗಾಗಿಯೇ ನಾನು ಹೊಗಬೇಕಾಗಿದೆ. ವ್ಯಧಿ ಶಾಲಕ್ಕೇವ ಮಾಡುವುದು ಯಾವ ನಾಯಿ ?”

“ ಈಗ ನೀವು ಹೋದರೆ ಬರುವುದು ಯಾವಾಗ ?”

“ ನಾಳಿ ಸಂಜೀ ಬರುತ್ತೇನೆ.”

“ ಬೇಗ ಬಂದು ಬಿಡಿ.”

“ ಹಾಗೇ ಆಗಲ್ಲ ”

ಅವನು ಹೊರಟ ಕೂಡಲೇ ಭಾಗ್ಯಮ್ಮೆ ಸಿದ್ದನ ಕ್ಯೆಯಲ್ಲಿ ಕೂಡಲೇ ಗವಿಯಪ್ಪನಿಗೆ ಸುದ್ದಿ ಮುಟ್ಟಿಸಿದಳು. ಕಮಲನ ಮನೆಯಲ್ಲಿ ಕಳೆದ ಎರಡು ದಿನ ಶ್ರೀನಾಥನಿಗೆ ಹೋಸ ವಿಚಾರವಾಹಿನಿಯನ್ನು ನಿರ್ದೇಶಿಸಿದ್ದವು. ಪ್ರಣ ಯದ ಅನಂತ ರೂಪರೇಷೆ, ವಿಲಾಸ, ವೈಭವಗಳನ್ನು ವರ್ಣಿಸಿ ಒಂದು ಮಹಾ ಕಾವ್ಯ ಬರಿಯಬೇಕೆಂದು ಅವನ ಮನಸ್ಸು ತವಕಪಡುತ್ತಿತ್ತು. ‘ ಕಮಲನಿಗಿದು ನನ್ನ ಕಾಣಕೆ ’ ಎಂದು ಶ್ರೀನಾಥ ಹೇಳಿಕೊಂಡ.

ಶ್ರೀನಾಥನ ಚಿತ್ತವನ್ನು ಯಾವದೋ ಮಹಾಕಂತಿ ಆಕ್ರಮಿಸಿತ್ತು. ರೂಪು ಸೇರಿದವನೇ ಮೇಜಿನ ಮುಂದೆ ಕುಳಿತ. ಸರಳ ರಗಳಿರು ಮಹಾಕಾವ್ಯ ಪರಾತ್ಮಾರೀಯಂತೆ ಹರಿಯಿತು. ಸಂಜೀಯಾದುದೂ ಅವನ ಗಮನಕ್ಕೆ ಬರಲಿಲ್ಲ. ರಾತ್ರಿಯೂ ಒಂದೇ ಸಮನೆ ಕಾವ್ಯರಚನೆಯಲ್ಲಿ ತೊಡಗಿದ.

ಬೆಳಗಿನ ರಘೂಪತ್ಯಕ್ಕೆ ನಿದ್ರೆ ಹತ್ತಿತು. ನಿದ್ರೆಯಲ್ಲಿಯೂ ಮನಸ್ಸು ಕಾವ್ಯವೃಷ್ಟಿಯಲ್ಲಿ ತೊಡಗಿತ್ತು.

ಎದ್ದುವರೇ ಸ್ವಾನಮಾಡಿ, ಉಪಾಹಾರ ತೆಗೆದುಕೊಂಡು ಕಮಲನ ಮನೆಯ ಕಡೆ ಧಾವಿಸಿದ. ತಾನು ಬರೆದಿದ್ದುದನ್ನು ಕಮಲನಿಗೆ ಓದಿ ತೋರಿಸಬೇಕೆಂಬ ಅತುರ ದೇಹ ಶ್ರಮವನ್ನೂ ಕಡೆಗಾಣಿಸುವಂತೆ ಮಾಡಿತ್ತು.

ಕಮಲನ ಮನೆ ಒಳಹೊಕ್ಕು. ತೈಟ್ಟಿಯಲ್ಲಿ ಯಾರೂ ಕಾಣಲಿಲ್ಲ. ನೇರವಾಗಿ ರೂಪು ಪ್ರವೇಶಿಸಿದ. ಕಮಲ ರೂಪಿನನ್ನು ಕಲಿಪು. ಅದರೆ ಶ್ರೀನಾಥನ ಕಣ್ಣಿಗೆ ಬಿದ್ದ ದೃಷ್ಟಿ ಅವನನ್ನು ಬುದ್ಧಿ ಹಾನ್ಯನನ್ನಾಗಿ ಮಾಡಿತು. ತಲೆತಿರುಗಿ ಬಂತು. ಕುಚ್ಚಿಯ ಮೇಲೆ ಕುಕ್ಕುರಿಸಿಬಟ್ಟೆ.

ಪ್ರತಿಕ್ಕಿಯೆಯ ಆರೋಗ್ಯ ಸ್ವಾಖಾ ಕಡಿಮೆಯಾದ ಮೇಲೆ ಸುತ್ತಲೂ ಕಣ್ಣಿ ಹೊರಳಿಸಿ ನೋಡಿದ. ಹಾಸಿಗೆಯ ಮೇಲೆ ಪೂರಿನ ಎಷಳುಗಳು ಬಿದ್ದಿದ್ದವು. ಮಂಚದ ಕೆಳಗೆ ವೀಳೆಯದೆಲೆಯ ನಾರುಗಳು. ಮೇಜಿನ ಮೇಲೆ ಮುಗಿದ ವಿಸ್ತೀರ್ಣ, ಎರಡು ಗಾಳಿಸುಗಳು – ಮೇಜಿನ ಕೆಳಗೆ ನಾಲ್ಕು ನೋಡಾ ಶೀಫೆಗಳು.

ಶ್ರೀನಾಥನ ಮನಸ್ಸಿನಲ್ಲಿ ಇನುಮಾನ ಉಳಿಯಲಿಲ್ಲ. ತಾನು ಬಂದು ದನ್ನು ತಿಳಿಸದೆ ಹೊರಟಿಕೊರೆಗಬೇಕೆಂದು ಯೋಚಿಸಿದ. ಎದ್ದು ಹೊರಡುವ ದಕ್ಕು ಅವನ ದೇಹದಲ್ಲಿ ತ್ವರಿತ ಉಳಿದಿರಲಿಲ್ಲ.

ಒಳಗೆ ಯಾರೋ ಇದ್ದುದನ್ನು ಬಾಗಿಲೆನ ಅಂಚಿನಲ್ಲಿ ಕಂಡ ಕಮಲ ರೂಪಿನ ಒಳಗೆ ಬಂದಳು. ಶ್ರೀನಾಥನನ್ನು ನೋಡಿ ಅವಳಿಗೆ ಸಿದಿಲು ಬಡಿದಂತಾಯಿತು. ಅಧಿರತಿಯನ್ನು ತೋರಿಗೊಡದೆ

“ ಯಾವಾಗ ಬಂದಿರಿ ” ಎಂದಳು.

ಶ್ರೀನಾಥ ಕತ್ತಿತ್ತಿ ಅವಳನೊಮ್ಮೆ ದುರುದುರನೆ ನೋಡಿದ. ಅವನ ಕಣ್ಣಿಗಳು ಕಂಡ ಕಾರುತ್ತಿದ್ದವು.

ಕಮಲ ಶ್ರೀನಾಥನ ಬಳಿ ಸರಿದು ಅವನನ್ನು ನೇವರಿಸಲೆತ್ತಿಸಿದಳು. ಶ್ರೀನಾಥ ಅವಳ ಕ್ಕೆ ಕಿತ್ತು ದೂಡಿದ.

“ ಸುಮ್ಮನೆ ಏಕೆ ಕ್ಷೇತ್ರಮಾಡಿಕೊಳ್ಳುವಿರಿ ?”

“ ನಿನ್ನ ಮೇಲೆ ಏಕೆ ಕ್ಷೇತ್ರಮಾಡಿಕೊಳ್ಳಲಿ – ನನ್ನ ಮೇಲೇ ನನಗೆ ಕೊಂಡು.”

“ನಿಮ್ಮ ಮೇಲೆ ಕೋಪಮಾಡಿಕೊಳ್ಳುವುದಕ್ಕೆ ನೀವು ಅಪರಾಧಿಗಳ್ಲಿ, ನಾನು ಅಪರಾಧಿ.”

“ನಿನ್ನಂಥ ವಂಚಕೆಲ್ಲಿ ವಿಶ್ವಾಸವಿಟ್ಟುದು ನನ್ನ ಮಹಾಪರಾಧ.”

“ನಾನು ವಂಚನೆಮಾಡಿಲ್ಲ.”

“ಯಾವ ಬಾಯಲ್ಲಿ ಆ ಮಾತು ಹೇಳುತ್ತಿರುವೆ. ಒಮ್ಮೆ ಅನ್ನ, ಒಮ್ಮೆ ವಿಷವನ್ನೇಕೆ ಉಣಿಸುವೆ?”

“ಆದ್ದೇನು ತಿಳಿದುಕೊಂಡಾದರೂ ಕೋಪಮಾಡಿಕೊಳ್ಳು.”

“ಏನಾಯಿತು? ರೂಮು ತುಂಬ ಸಾಕ್ಷಿ ಹೆರಡಿರುವಾಗ ‘ಏನಾಯಿತು’ ಎಂದು ಕೇಳಬೇಕಾದ ಅಗತ್ಯವೇನು?”

“ಅಗತ್ಯವಿದೆ – ನಿನ್ನ ರೂಮಿನಲ್ಲಿ ನಾನು ಮಲಗಿರಲಿಲ್ಲ. ನಾನೂ ಅಮ್ಮ ತೊಟ್ಟಿಯಲ್ಲಿ ಮಲಗಿದ್ದೇವು.”

“ರೂಮಿನಲ್ಲಿ ಯಾರಿದ್ದರು?”

“ನನ್ನ ಯಜಮಾನರು.”

“ಒಬ್ಬರೇ ಎರಡು ಗ್ರಾಹಿನಲ್ಲಿ ಕುಜಿದರಲ್ಲವೇ?”

“ಆವರ ಹೆಂಡತಿಯೂ ಬಂದಿದ್ದರು.”

“ಆಕೆಯೂ ಕುಜಿಯುತ್ತಾರೇನೋ?”

“ಕುಂಟಿಯುತ್ತಾರೆ.”

“ನೀನು ನೋಡುತ್ತೇ ಕುಳಿತಿದ್ದೆ.”

“ಇಲ್ಲ – ಹೊರಗೆ ಮಲಗಿದ್ದೆ – ಅಮ್ಮ ನೋಡುತ್ತ ಕುಳಿತಿದ್ದಳು.”

“ಇದನ್ನು ಸಂಬು ಎಂದು ಹೇಳುವೆಯಾ?”

“ಧೈರ್ಯವಾಗಿ ಹೇಳುತ್ತೀನೆ.”

“ಪಾಪಕ್ಕೆ ಹೇಸದ ಸ್ವಭಾವಕ್ಕೆ ಧೈರ್ಯವಿಲ್ಲದಿರುತ್ತದೆಯೇ?”

“ಹಾಗನ್ನಬೇಡಿ.

“ಹೋಗಲಿ – ನಿನ್ನ ಆಕ್ಷೇಪಿಸಿ ಏನು ಪ್ರಯೋಜನ. ಇನ್ನು ನಾನು ಹೊರಡಬಹುದಷ್ಟೇ?”

ಕವಲ ಬಾಗಿಲಿಗೆ ಅಡ್ಡಿಸಿಂತು

“ಕೂರಡುವುದೆಲ್ಲಿಗೆ?”

“ ಸ್ವಾಶಾನಕ್ಕೆ. ನಾನು ಎಲ್ಲಿಗೆ ಹೋದರೆ ನಿನಗೇನು ? ”

“ ನಾನು ಸಿಮ್ಮು.....”

“ ಮುಚ್ಚು ಬಾಯಿ. ಇನ್ನು ಆ ಮಾತು ನನ್ನ ಎದುರಿಗಾಡಬೇಡ.”

“ ನನ್ನ ಮಾತು ನಂಬಿ.”

“ ನಂಬಿದುದಕ್ಕೆ ಆದ ಫಲ ಕರ್ಕ್ಷೆ ದುರಿಗೇ ಇದೆಯಲ್ಲಾ. ನೀನು ಒಂದು ಪತಂಗ - ನಿನಗೆ ಹೆಲವು ಹೊಗಳು ಬೇಕು - ಹೆಲವು ಬಗೆಯ ಬ್ರಾಹ್ಮಂದಿ, ವಿಸ್ತು ಬೇಕು.”

ಕಮಲ ಮುಖ ಮುಚ್ಚಿಕೊಂಡಳು. ಅವಳ ಎರಡು ಕಣ್ಣಾಗಳಲ್ಲಿಯೂ ಸೀರು ಕೋಡಿಯಾಗಿ ಹರಿಯಿತು.

“ ನನಗೆ ಸತ್ಯವನ್ನೇಕೆ ಹೇಳಲಿಲ್ಲ. ಈ ಹೋಲನು ಕೂಪ ಬಿಡುವುದು ಸಾಧ್ಯವಿಲ್ಲವೆಂದೇಕೆ ಹೇಳಲಿಲ್ಲ. ತಪ್ಪುದಾರಿ ತುಳಿಸಿ ನನ್ನ ಜೀವನವನ್ನೇಕೆ ನುಚ್ಚುನೂರು ಮಾಡಬಿಟ್ಟೆ. ನಿನಗೆ ನಾನು ಯಾವ ಅನ್ವಯ ಮಾಡಿದೆ ಹೇಳು - ಯಾವ ದೌರ್ವೇ ಮಾಡಿದೆ ಹೇಳು - ನೀನೇ ನನ್ನ ದೇವರೆಂದು ಪೂಜಿಸುತ್ತಿದ್ದೇನಲ್ಲಾ - ಕೊನೆಗೂ ನನ್ನ ಜೀವರು ಮಧ್ಯ ಮಾಂಸದ ಸ್ನೇಹದ್ಯ ಕೇಳಿನ ರೋಲಿಯರ ದೀವರಾಗಬೇಕೇ ? ”

ಶ್ರೀನಾಥನಿಗೆ ದುಃಖ ತಡೆಯಲಾಗಲಿಲ್ಲ. ಎಳೆಯ ಮಕ್ಕಳಂತೆ ಅತ್ಯು ಬಿಟ್ಟೆ. ಅವನ ಬಳಿ ಸರಿದು ಸಂತ್ಯೇಸುವುದಕ್ಕೆ ಕಮಲ ಒಂದಿರಡು ಭಾರಿ ಪ್ರಯತ್ನಿಸಿದಳು. ಅವಳು ತನ್ನನನ್ನ ಮುಟ್ಟುವುದಕ್ಕೆ ಶ್ರೀನಾಥ ಅವಕಾಶ ಕೊಡಲಿಲ್ಲ.

ಕಮಲ ಶ್ರೀನಾಥನ ಪಾದದ ಬಳಿ ಕುಳಿತು ಗಟ್ಟಿಯಾಗಿ ಅವನ ಎರಡು ಪಾದಗಳನ್ನೂ ಒಡಿದಳು. ಬಿಡಿಸಿಕೊಳ್ಳಲು ಶ್ರೀನಾಥ ಪ್ರಯತ್ನಿಸಿದರೂ ಸಫಲವಾಗಲಿಲ್ಲ.

“ ಕಾಲು ಬಿಡು.”

“ ಕ್ವಮಿಸಿದ್ದೇನೆಂದು ಹೇಳಿದರೆ ಬಿಡುತ್ತೇನೆ.”

“ ಬಿಲವಂತಕ್ಕೆ ಹಾಗೆ ಹೇಳುತ್ತೇನೆ.”

“ ಇಲ್ಲ - ಮನಃಪೂರ್ವಕವಾಗಿ ಹೇಳಬೇಕು.”

“ ನಿನ್ನ ಹಾಗೆ ನನಗೆ ಸುಳ್ಳ ಹೇಳಿವುದಕ್ಕೆ ಬರುವುದಿಲ್ಲ.”

“ನಾನು ಹೇಳಿದ್ದ ಸುಳ್ಳಲ್ಲಿ ಎಂದು ನಿಮ್ಮ ಮನಸ್ಸಿಗೆ ಖಚಿತ ಮಾಡಿ ಕೊಡುತ್ತೇನೆ.”

“ಎದ್ದು ಕುಳಿತುಕೊಂಡು ಏನು ಹೇಳಬೇಕೆಂದಿರುವೆ ಹೇಳು.”

ಕಮಲ ಎದ್ದು ಪಕ್ಕದ ಕುಟುಂಬಯ ಮೇಲೆ ಕುಳಿತಳು.

“ಸಿನ್ನೆ ಮಧ್ಯಾಹ್ನವೇ ಅವರಿಬ್ಬರೂ.....”

“ಯಾರಿಬ್ಬರು ?”

“ನನ್ನ ಯಜಮಾನರು—ಅವರ ಈಗಿನ ಹೆಂಡತಿ ಮನೆಗೆ ಬಂದರು. ರಾತ್ರಿ ಇಲ್ಲಿಯೇ ಉಬ್ಬಿಕ್ಕೆಬ್ಬಿ ಸಿದೆವು. ಅವರು ಮನೆಗೆ ಬರುವಾಗ ಬಾಟಲ್ಲಾ ತಂದರು. ರಾತ್ರಿ ಅವರಿಬ್ಬರೂ, ನಮ್ಮ ತಾಯಿ ಕುಟಿದರು. ನಾನು ಮಾತ್ರ ಮುಟ್ಟಿಲಿಲ್ಲ. ಹೊತ್ತು ಬಹುವಾಯಿತು. ಮನೆಗೆ ಹಿಂದಿರುಗುವ ಸ್ಥಿತಿ ಯಲ್ಲಿರಲಿಲ್ಲ. ಇಲ್ಲಿಯೇ ಮಲಗಿದ್ದ ಬೆಳಗಾಗ ಎದ್ದು ಹೋಡರು.”

“ಇಮ್ಮದಿನ ಇತ್ತು ಸುಳಿಯದ ನಿಮ್ಮ ಯಜಮಾನರು, ನಾನು ಮದ ರಾಸಿಗೆ ಹೋದುದನ್ನು ನೋಡಿ ಬರಲಾರಂಭಿಸಿದರಲ್ಲವೇ ? ನಾನು ಆತನನ್ನೇ ಕೇಳಿ ನೋಡಲೇಗೋ ?”

“ಕೇಳಿ ನೋಡಿ.”

“ಆಗಲೂ ನೀನು ಹೇಳುವುದು ಸುಳ್ಳಿಂದು ಸ್ಥಿರವಾದರೆ....”

“ನೀವು ವಿಧಿಸುವ ಶಿಕ್ಷೆ ಅನುಭವಿಸಲು ಸಿದ್ಧಾಂತದ್ದೇನೇ.”

ಕಮಲನ ಮಾತಿನಲ್ಲಿದ್ದ ನಿಧಾರ ಶ್ರೀನಾಥನ ಕೋಪವನ್ನು ಹಿಡಿದ ಲುಗಾಡಿಸಿತು. ‘ಅವಳು ಹೇಳುತ್ತಿರುವುದೇ ನಿಜವಿರಬಹುದೇ ?’ ಎಂದು ಮನಸ್ಸಿನಲ್ಲಿ ಸಂಶಯ ಮಾಡಿತು.

ಶ್ರೀನಾಥನೇ ಕಮಲನನ್ನು ಸಂತೃಪ್ತಿಸಬೇಕಾಯಿತು.

ಅಂದು ಕಮಲ ತಾನೇ ಅಡಿಗೆಮಾಡಿ ಶ್ರೀನಾಥನಿಗೆ ಉಬ್ಬಿಮಾಡಿಸಿ ಡಳು. ತಾಯಿ ಮಗಳಿಬ್ಬರನ್ನೂ ಸಂಜೆ ಶ್ರೀನಾಥ ಕಂಟೋನ್ಸೈಂಟಿನ ಸಿನ್ನಮಾಕ್ಕೆ ಕರೆದುಕೊಂಡು ಹೋಗಿ ಬಂದ.

ಮಾರನೆಯ ಬೆಳಗ್ಗೆ ಶ್ರೀನಾಥ ಹೊರಗಿ ಹೊರಟಾಗ ಕಮಲ ಕೇಳಿದಳು

“ಯಾವಾಗ ಬರುವಿರಿ ?”

“ಬರುವ ನೇಣಿ ತಿಳಿಸಬೇಕೇನು ?”

“ ಸಹಜನಾಗಿ ಕೇಳಿದೆನಷ್ಟೇ.”

“ ಸಂಜೇಗೆ ಬರುತ್ತೇನೇ”

ಎಂದು ಹೇಳಿದ.

ಕಮಲ ಹೇಳಿದ ವಿವರಣೆ ಶ್ರೀನಾಥನಿಗೆ ಸ್ಪೃಖಪೂ ನಂಬಿಕೆಯನ್ನುಂಟು ಮಾಡಿರಲ್ಲಿ. ತನ್ನ ಬೆನ್ನು ಹಿಂದೆ ಕಮಲನ ಮನೆಯಲ್ಲಿ ಏನೋ ವ್ಯಾಪಾರ ನಡೆಯುತ್ತಿದೆಯಂದು ಅವನ ಮನಸ್ಸಿಗೆ ಉಚಿತವಾಗಿತ್ತು. ಅದನ್ನು ಸರಿಯಾಗಿ ತಿಳಿಯಲು ಅವನು ಕುಶಲವಾಗಿಯಾದ.

‘ನಾಗರಾಜನನ್ನು ಹಿಡಿದರೆ ಸತ್ಯಸಂಗತಿ ಹೊರಬಿಳುತ್ತದೆ’

ಎಂದು ನಿಶ್ಚಯಿಸಿ, ನಾಗರಾಜನನ್ನು ಹುಡುಕಿಕೊಂಡು ಬಸವನ ಗುಡಿಗೆ ಹೋದ. ಮುತ್ತಮ್ಮೆ ವಾಸಿಸುತ್ತಿದ್ದ ಮನಿಗೆ ಬೀಗಮುದ್ದೆ ಬಿಡ್ಡಿತ್ತು. ಮುತ್ತಮ್ಮೆ ಮನಸೆಬಿಟ್ಟು ಹೋದಳೆಂದು ನೆರಿಹೊರೆಯವರಿಂದ ತಿಳಿದುಬಂದಿತು. ಎಲ್ಲಿಗೆ ಹೋದಳಿಂಬುದು ಮಾತ್ರ ಪತ್ತಿಯಾಗಲಿಲ್ಲ.

ನಾಗರಾಜನನ್ನು ಎಲ್ಲ, ಹೇಗೆ ಕಾಣುವದೆನ್ನಪದೇ ಶ್ರೀನಾಥನಿಗೆ ದೊಡ್ಡ ಸಮಸ್ಯೆಯಾಯಿತು. ಮಾರ್ಕಿಟ್‌ನ ಒಳ ನಾಗರಾಜ ಬೆಳಿಗ್ಗೆ ಸಂಚೆ ಬರುವ ವಿವರೆ ಶ್ರೀನಾಥನಿಗೆ ಗೂತ್ತಿತ್ತು. ಅವನ ಹಾದಿ ಕಾಯುತ್ತ ಮಾರ್ಕಿಟ್‌ನ ಒಳ ನಿಂತ.

ಮಾರ್ಕಿಟ್‌ಗೆ ಹೋಗಿ ಬರುತ್ತಿದ್ದ ಶ್ರೀನಾಥನ ಗುರುತಿನವರು ‘ಇದೇನು ಇಲ್ಲಿ ನಿಂತಿರುವಿರಿ?’ ಎಂದು ಕೇಳುತ್ತಿದ್ದರು. ಅವರ ಪ್ರಶ್ನೆಯಿಂದಾಗುತ್ತಿದ್ದ ಕಿರುಕುಳಿವನ್ನು ಶ್ರೀನಾಥ ಗಮನಿಸಲಿಲ್ಲ.

ಮಾರ್ಕಿಟ್ ಗಡಿಯಾಟದಲ್ಲಿ ಹನೆಂಬಂದು ಹೊಡಿಯುತ್ತಿತ್ತು. ನಾಗರಾಜ ದೂರದಲ್ಲಿ ಬರುತ್ತಿರುವದು ಶ್ರೀನಾಥನ ಕಣ್ಣಿಗೆ ಬಿತ್ತು. ಅವನು ಬರುತ್ತಿದ್ದಲ್ಲಿಗೇ ಹೋಗಿ ಎದುರುಗೊಂಡ.

“ಜೆನ್ನಾಗಿದ್ದೀರಾ ಸಾರ್ ?” ಎಂದು ನಾಗರಾಜ ಕೇಳಿದ.

“ಜೆನ್ನಾಗಿದ್ದೇನೇ. ಮನೆಯಲ್ಲಿ ಎಲ್ಲರೂ ಹೈಮೆನೇ ?”

“ಹೈಮೆನು.”

“ಈಗ ಮನೆ ಬಡಲಾಯಿಸಿರುವಂತಿದೆ.”

“ಹೋದು, ಗುಟ್ಟಹೆಣ್ಣಿಯಲ್ಲಿ ಒಳ್ಳೆಯ ಮನೆ ಸಿಕ್ಕಿತು. ಅಲ್ಲಿಗೆ ಹೊಗಿದ್ದೇವೆ. ನಿಮಗೆ ಈ ವಿವಯ ಯಾರು ಹೇಳಿದರು?”

“ನಿಮ್ಮ ಹಳೀಯೆ ಮನೆಯೆ ಒಳಿಗೆ ನಾನೇ ಹೊಗಿದ್ದೆ.”

“ಅದೇನು ಸಾರ್, ಬಡವರ ಹೇಳಿ ಇಪ್ಪು ಆಸುಗ್ರಹ !”

“ನಿನಗೇ ಏನು ಕೆಲಸವಿದೆ ನಾಗರಾಜ ?”

“ಏನೂ ಇಲ್ಲ ಸಾರ್.”

“ನನ್ನ ಜತೆ ಬಾ.”

ನಾಗರಾಜನನ್ನು ರೂಪಿಗೆ ಕರೆದುಕೊಂಡು ಬಂದು

“ಹೊಟೀಲಿಗೆ ಹೊಗಿ ಎರಡು ಉಟ್ಟಿ ಹೇಳಿ, ನಾಲ್ಕು ಪ್ರಾಕು ಸಿಗರೀಟ್ ತಿಗೆದುಕೊಂಡು ಬಾ”

ಎಂದು ಹೇಳಿದೆ. ಉಟ್ಟಿ ಹೊತ್ತುಕೊಂಡು ಹೊಟೀಲ್ ಮಾಡಿ ನಾಗರಾಜನ ಜತೆಯಲ್ಲಿಯೇ ಬಂದೆ. ಇಬ್ಬರೂ ಉಟ್ಟಿಮುಗಿಸಿದರು. ನಾಗರಾಜನ ಮುಂದೆ ಬಂದು ಸಿಗರೀಟ್ ಪ್ರಾಕು ಬಗೆದು

“ನಾಗರಾಜ, ನಿಸ್ಮಿಂದ ನಸಗೆಗೊಂದು ಉಪಕಾರವಾಗಬೇಕು.”

“ನಿಮಗೆ ಉಪಕಾರಮಾಡುವುದಕ್ಕೆ ನಾನು ಯಾರು ಸಾರ್ ? ನಿವು ದೊಡ್ಡಾರು.”

“ಉಪಕಾರದ ಮಾತು ಹಾಗಿರಲಿ. ನಾನು ಕೇಳುವ ಪ್ರಶ್ನೆಗಳಿಗೆ ಮರೆ ಮಾಜದೆ ಉತ್ತರಕೊಡುವೆಯೂ ?”

“ನನಗೆ ತಿಳಿದಿರುವುದಾದರೆ ಖಂಡಿತ ಸತ್ಯಸಂಗತಿ ತಿಳಿಸು ಶೈನೆ.”

“ನನಗೆ ತಿಳಿದಿರುವೆ ಷಾಸ್ತ್ರಯೋಗಿಕೇ.”

“ಕೇಳಿ ಸಾರ್.”

“ಕಮಲನ ಘ್ರಾಫ್ ಚರಿತ್ರೆ ಒಳ್ಳೆಯೂ ?”

“ಬ್ಲಾಕ್.”

“ಅವಳಿಗೆ ಮಾದುವೆಯಾಗಿದ್ದುದು ಟಿಟ್ಟಿದೇ ?”

“ಡಿಟ್ಟು.”

“ಅವಳ ಗಂಡುಗೇನು ಕೆಲಸ ?”

“ ಯಾವದೋ ಮಿಲ್ಲಿನಲ್ಲಿ ಕೂಲಿಯಾಗಿದ್ದಾನೆ.”

“ ಸರಿಯಾಗಿ ಯೋಚನೆವಾಡಿ ಹೇಳು. ಅವನು ಒಂದು ಧಿಯೀಟಿನ ಮ್ಯಾನೇಜರಾಗಿಲ್ಲವೇ ? ”

ನಾಗರಾಜನಿಗೆ ನಗೆ ಬಂದಿತು.

“ ಏಕೆ ನಾಗರಾಜ ? ”

“ ತಮ್ಮ ಬುದ್ಧಿವಂತರು ಸೀವು - ಅನೇಕ ಸೋಗಸಾದ ಗ್ರಂಥಗಳನ್ನು ಸರೆದಿದ್ದಿರಿ - ಸಿಮಗೇಕೆ ಸಾರ್ ಇಂಥ ಮಂತು ? ”

“ ಧಿಯೀಟರ್ ಮ್ಯಾನೇಜರ್ ಅವಳ ಗಂಡನಲ್ಲವೇ ? ”

“ ಅಳ್ಳ. ಅವನೂ ಸಂಸಾರವಂದಿಗ. ಅವನಿಗೂ ಹೆಂಡ್ರೆ ಷುಕ್ಕಳಿ ವ್ಯಾರೆ.”

“ ಈ ಸಂಬಂಧ ಎಷ್ಟು ದಿವಸದಿಂದ ಎಂದು ಬಳ್ಳಿಯಾ ? ”

“ ಸೀವು ಮುದರಾಸಿಗೆ ಯೋದ ಕೆಲವು ದಿವಸಗಳಿಂದ.”

“ ಕಮಲನಿಗೂ ನನಗೂ ಇರುವ ಸಂಬಂಧ ಆತನಿಗೆ ಗೊತ್ತೀ ? ”

“ ಉನ್ನಾಗಿ ಗೊತ್ತು.”

“ ತಿಳಿದೂ ಆತ ಕಮಲನ ಮನೆಗೆ ಬರುವುದಕ್ಕೆ ಹೇಗೆ ಮನಸ್ಸು ಮಾಡಿದ ? ”

“ ಸಿಮ್ಮ ವಿಚಾರದಲ್ಲಿ ಆತನಿಗೆ ತುಂಬ ಗೌರವವಿದೆ. ‘ಅವರೇ ಮೊದಲು ನಾನೇ ಆಮೇಲೆ’ ಎಂದು ಹೇಳುತ್ತಾನೆ.”

“ ನನ್ನ ಬಗ್ಗೆ ಇಷ್ಟು ಗೌರವವಿಟ್ಟುಕೊಂಡಿರುವ ಮನುಷ್ಯ ನನ್ನ ನಾಶಕ್ಕೆ ಏಕೆ ಶಾರಣಕರ್ತನಾಗುತ್ತಾನೆ ? ”

“ ಕಮಲನ ಮೇಲಣ ವ್ಯಾಮೋಹದಿಂದ. ಅವಳಿಗೆ ಒಂದು ಮನೆ ತಿಗೆದುಕೊಡಲು ವಾಗ್ದಾನ ಮಾಡಿದ್ದಾನೆ. ಮೊನ್ನೆತಾನೆ ಕೈಗೆ ಬಳಿ, ಕೊರಳಿಗೆ ಶರ ಮಾಡಿಸಿಕೊಟ್ಟು.”

“ ನಾನು ಬಡವ ನಾಗರಾಜ. ದುಡಿದು ತನ್ನವವನು.”

“ ಸಿಮ್ಮ ಯೋಗ್ಯತೆಗೆ ಕಮಲ ತಕ್ಕಂತಹಲ್ಲ ಸಾರ್. ಅಂದು ಈ ಮಾತು ನಾನು ಹೇಳಿದರೆ ಸೀವು ಕೋವಮಾಡಿಕೊಂಡಿರಿ.”

“ ಸೀನು ಆತನನ್ನು ಬಳ್ಳಿಯಾ ನಾಗರಾಜ ? ”

“ ಚೆನ್ನಾಗಿ ಬಲ್ಲಿ ಸಾರ್.”

“ ನನಗಾಗಿ ಆತನನ್ನು ಪ್ರತಿರ್ಥಿಸಿ ಕಮಲನ ಸಂಗ ಬಿಡಿಸುವೇಯಾ ? ”

“ ನಿಮ್ಮ ಭಾರ್ತಿಗೆ ನಾನು ಏನು ಹೇಳಲಿ ಸಾರ್. ಒಂದು ಹೇಳಿ ನಿಮ್ಮ ಮೇಲಣ ಗೌರವಕ್ಕೆ ಆತ ಕಮಲನ ಸಂಗ ಬಟ್ಟನೆಂದಿಟ್ಟುಕೊಳ್ಳೋಣ. ಅಮೇಲಾದರೂ ಕಮಲ ನಿಮ್ಮ ವಿಷಯದಲ್ಲಿ ಸತ್ಯವಾಗಿ ನಡೆಯುವಳೆಂದು ತಿಳಿದಿರುವಿರಾ ? ಸೂಳಿಯ ಬಾಳಿಗೆ ಸತ್ಯವೆಲ್ಲಿಂದ ಬರಬೇಕು ? ”

“ ದಯವಿಟ್ಟು ಅವಳನ್ನು ‘ ಸೂಳಿ ’ ಎಂದು ಕರೆಯಬೇಡ.”

“ ಕ್ವಾಮಿಸಿ ಸಾರ್. ಈ ವಿಷಯಗಳನ್ನು ನಾನು ತಿಳಿಸಿದೆನೆಂದು ನಿವೃತ್ಯಾರಲ್ಲಿಯೂ ಹೇಳಿಕೊಡುದು.”

“ ಇಲ್ಲ - ಖಂಡಿತವಾಗಿ ಹೇಳಿಪುದಿಲ್ಲ.”

ನಾಗರಾಜ ಶ್ರೀನಾಥನ ಅಪ್ಪನೆ ಪಡೆದು ಹೊರಡುತ್ತಾ ತನ್ನ ಮನೆ ಗುರುತು ತಿಳಿಸಿ

“ ಮನೆ ಕಡೆ ಬಿಟ್ಟು ಸಾರ್.”

ಎಂದು ಆಹ್ವಾನಿಸಿದ.

ಶ್ರೀನಾಥನ ಕಣ್ಣೀರು ಇಂಗಿ ಹೊಗಿತ್ತು. ದೂರು ಕೊಂಡಿರದೂ ಅವನ ತನು, ಮನವನ್ನಾಚಾವಿಸಿದ್ದನು.

“ ಎಷ್ಟು ಪೂರ್ಣ ಈ ಜಗತ್ತು ! ”

ಎಂದುಕೊಂಡ. ಅವನ ದೃಷ್ಟಿ ಕಿಸಿಯಲ್ಲಿದ್ದ ಪ್ರಣಯ ಮಹಾಕಾಣ್ಡದ ಕಡೆಗೆ ಹರಿಯಿತು. ಹಸ್ತಪ್ರತಿಯನ್ನು ಕೈಗೆತ್ತಿಕೊಂಡು ಚಿಂದಿಚಿಂದಿಯಾಗಿ ಹರಿದೊಗೆದ. ಒಂದೊಂದು ಹಾಳೆ ಹರಿಯುವಾಗಲೂ ಅವನ ಹೃದಯ ಹುರ್ಜಲಿಕ್ಕುತ್ತಿತ್ತು. ಚಿಂದಿಚಿಂದಿಯಾಗಿ ನೆಲದ ಮೇಲೆ ಬಿದ್ದಿದ್ದು ಪ್ರಣಯ ಕಾಷ್ಯವಲ್ಲ - ಶ್ರೀನಾಥನ ಹೃದಯ.

ಶ್ರೀನಾಥ ರೂಪಿನ ಬಾಗಿಲಕ್ಷ್ಯ ಮಲಗಿಬಟ್ಟ. ಸ್ನಾನ, ಉಂಟ ಒಂದೂ ಬೇಡವಾಯಿತು. ಎರಡನೆಯದಿನ ಹೊಟ್ಟೇಲ್ಲ ಮಾಲಿಕ ಬಲವಂತವಾದಿ ಶ್ರೀನಾಥನಿಗೆ ಉಂಟಕ್ಕಿಕ್ಕಿದ.

ಶ್ರೀನಾಥನಿಗೆ ಮನೋರೋಗ ವ್ಯಾಪಿಸಿತು. ಕಮಲನ ಪರಿಚಯವಾದ ದಿನದಿಂದ ಅಂದಿನವರಿಗೆ ಆದ ಘಟನಾವಳಿಗಳು ಪುಂಖಾನುಪುಂಖವಾಗಿ ಅವನ

ಚಿತ್ತಪಲಕದ ಮೇಲೆ ಮೂಡಿದವು. ಆಗಾಗ್ನಿ ಸಿಟ್ಟುಸಿಗ್ಗರಿದೆ ‘ಕಮಲಾ’ ಎನ್ನುತ್ತಿದ್ದು. ದುಃಖವಕ್ಕೆ ಬಂದಾಗ ‘ಅಮ್ಮೆ’ ಎನ್ನುತ್ತಿದ್ದು.

ಗೇಡಿಯರ ನೆನಪ್ಪೊ ಬರುತ್ತಿತ್ತು. ಡಾಕ್ಟರನ್ನು ಕಂಡು ಅವನ ಮುಂದೆ, ಅವನ ಪತ್ನಿಯ ಮುಂದೆ ದುಃಖ ತೋಡಿಕೊಳ್ಳಬೇಕೆಂಬ ಬಯಕೆಯಾಯಿತು. ‘ಆ ಮಹಾಸಾಧ್ಯಿಗೆ ಈ ಪಾಪಿಮುಖ ಹೇಗೆ ತೋರಿಸಲಿ. ನಾನು ಒಲಿದ ಹೆಣ್ಣು ನನ್ನನ್ನು ಒದೆದು ಆಚೆ ದೂಡಿದಳು ಎಂದು ಹೇಗೆ ಹೇಳಿಕೊಳ್ಳಲಿ’ ಎಂದು ಮಹ್ಮಲ ಮರುಗಿದ.

2

ಗುಟ್ಟಹ್ಲಿ ಮನೆಗೆ ಹೋದ ಮೇಲೆ ಬಸವನಗುಡಿ ಮನೆಯಲ್ಲಿದ್ದ ಅಲ್ಲಿ ಸ್ವಲ್ಪ ಚಳಿಯೂ ಮುತ್ತಮ್ಮನಿಗೆ ಬಿಟ್ಟುಹೋಯಿತು. ಗುಜ್ಜಪುನ ಕಾಟ ವಿರಲಿಲ್ಲ. ಪೋಲಿಸಿನವರ ಭೀತಿಯೂ ಇಲ್ಲ. ಅವಳ ವ್ಯಾಪಾರವೂ ಕುದುರುತ್ತ ಬಂದಿತು. ನಾಗರಾಜ ಹೊಸ ಹೊಸ ಪರಿಚಯಗಳನ್ನು ಮಾಡಿಕೊಂಡು ಅವರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದು.

ಪ್ರತಿನಿಷ್ಠಾ ಆರಿಂಟು ಆಳೆ ಲಜುವಾಡಿ ಕನ್ನಡಪತ್ರಿಕೆಗಳನ್ನು ಕೊಂಡು ಹಿಡುವುದು ನಾಗರಾಜನ ರೂಧಿಯಾಗಿತ್ತು. ಒಂದು ದಿನ ಅವನು ಯಥಾ ಕ್ರಮದಂತಿ ಮಾರ್ಕೆಟ್ ಮುಂದೆ ಹಾಕಿದ್ದ ಕಲ್ಲು ಬೆಂಚೊಂದರ ಮೇಲೆ ಕುಳಿತು ಅಂದಿನ ಪತ್ರಿಕೆ ಓದುತ್ತಿದ್ದು. ಪತ್ರಿಕೆಯ ಮೂರನೆಯ ಪುಟ್ಟದಲ್ಲಿ ಪ್ರಕಟ ವಾಗಿದ್ದ ಭಾವಚಿತ್ರ, ಅದರದಿಯ ಲೇಖನ ಅವನ ಗಮನವನ್ನು ಸೆಳೆದವು. ಪತ್ರಿಕೆ ಸ್ವಾಲಾಗಿ ನೋಡಿದವನೇ ಬಸ್ಯ ಹತ್ತಿ ಮನೆಗೆ ಬಂದು

“ಮುತ್ತಾ - ಮುತ್ತಾ ಇಲ್ಲಿ ನೋಡು ಬಾ” ಎಂದು ಕರೆದ.

ಮುತ್ತಮ್ಮ ಸ್ವಲ್ಪ ಗಾಬರಿಯಾಗಿಯೇ ಓಡಿಬಂದು

“ ಏನೋ ಅದು - ರಾಜಕಾರ್ಯ ”

ನಾಗರಾಜ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಭಾವಚಿತ್ರವನ್ನು ಅವಳ ಕಣ್ಣಿಂದಿಡಿದು

“ಇದು ಯಾರು ನೋಡು.”

“ಎಲ್ಲೋ ನೋಡಿದ ಹಾಗಿದೆ. ಗುರುತು ಸಿಕ್ಕುವುದಿಲ್ಲ.”

“ಸರಿಯಾಗ ನೋಡು—ಶೇಷಗಿರಿ ಅಲ್ಲವೇ?”

“ಹೌದು ಕಣ್ಣೋ—ಏನು ಅವನ ವಿವರ—ಸತ್ತನೇನು?”

“ಇಲ್ಲ ಮುತ್ತಾ—ಹೆಚ್ಚಿನ ವಿದ್ಯಾಭ್ಯಾಸಕ್ಕೆ ಲಂಡನಿಗೆ ಹೋರಟಿದ್ದಾನೆ. ಅವನ ವಿದ್ಯಾ, ಬುದ್ಧಿ, ವಿನಯ ವರ್ಣಿಸಿ ಪತ್ರಿಕೆಯವರು ಬರೆದಿದ್ದಾರೆ.”

“ಅವನ ಮುಖಕ್ಕೆ ಬೆಂಕಿ ಇಕ್ಕಿದರು. ಅರೀದ ಹೆಣ್ಣುಮಗಳನ್ನು ಬೀದಿಭಿಕಾರಿ ಮಾಡಿ ಲಂಡನಿಗೆ ಹೋಗುತ್ತಾನಂತಿ!”

“ಅಚ್ಚುಮೈನಿಗೆ ತಿಳಿಸೋದು ಒಕ್ಕೊಯದಲ್ಲವೇ ಮುತ್ತಾ?”

“ಅವೇಗೇಕೆ ತಿಳಿಸಬೇಕು?”

“ಇನ್ನೂ ಏನಾದರೂ ಮೋಹನಿದ್ದರೆ ಬಿಡುಗಡೆಯಾಗುತ್ತದೆ.”

“ಈ ಸಾರಿ ಕಾಗದ ಬರೆಯುವಾಗ ವೇಪರನ್ನೂ ಜಡಿಯಲ್ಲಿಟ್ಟು ಕಳುಹಿಸು.”

“ಈ ಪ್ರೋಲೀಸಿನವನ ಕಾಟ ವಿವರಿತವಾಯಿತಲ್ಲಾ ಮುತ್ತಾ—ಇವನಿಗೆ ಎಲ್ಲಾ ಸೊಬಗನ್ನು ನಮ್ಮುತ್ತಿರುಬಿಟ್ಟಿನಲ್ಲೇ ಆಗಬೇಕು.”

“ಏನು ಮಾಡೋದು ಹೇಳು. ಬಿಸಿತುಪ್ಪ ನುಂಗಿದ ಸಮಾಜಾರ. ಅವನ ವಿರೋಧ ಕಟ್ಟಿಕೊಳ್ಳುವ ವಾಗಿಲ್ಲ.”

“ನಿನು ಹೂ ಇನ್ನೂ. ಅವನ ಟ್ರುನ್‌ಫರ್ ಏಪಾಡು ಮಾಡುತ್ತೇನೆ.”

“ಬೇಡ ಸುಮ್ಮನಿರು. ನಮ್ಮ ಮೈಗಾವಲಿಗೆ ಒಬ್ಬ ಪ್ರೋಲೀಸಿನವನು ಇರೋದು ಒಕ್ಕೊಯದು.”

“ಬಿಳೀ ಟೊಂಸಿಯವನು ಬಂದಿದ್ದನೇನು?”

“ಬಂದಿದ್ದ - ಇದೇ ಹೋದೆ.”

“ಅವಳನ್ನು ಮಾತನಾಡಿಸಿದೆಯಾ?”

“ಮಾತನಾಡಿಸಿದೆ. ಕೆಲಸ ಆಗತ್ತೆ - ಆದರೆ ಸ್ವಲ್ಪ ತಡ.”

“ಅವನಿಗೇನು ಆಗಬೇಕಂತಿ ಅವಳು?”

“ಆವನ ಹೆಂಡತಿ ಅಕ್ಕನಂತೆ. ಅವಳ ಗಂಡ ತೀರ್ಥೋದನಂತೆ. ಉರು ಮಾಗಡಿ – ನಾಲ್ಕುದಿನ ತಂಗಿ ಮನೆಯಲ್ಲಿ ಇದ್ದ ಹೋಗಬೇಕೂಂತ ಬಂದಿದ್ದಾಳೆ. ಅಷ್ಟರಲ್ಲಿ ನಮ್ಮ ದೇಶಭಕ್ತ ಗಂಟುಬಿದ್ದ. ಮನೆಯಲ್ಲಿ ಅನುಕೂಲವಿಲ್ಲವೆಂದು ಇಲ್ಲಿಗೆ ಕರೆದುಕೊಂಡು ಬಂದ.”

“ಅವಳನ್ನು ಇಲ್ಲಿಯೇ ಉಳಿಸಿಕೊಂಡರೆ ಚೆನ್ನಾಗಿರುತ್ತೇದೆ ನುತ್ತು – ಹೆಣ್ಣು ಚೆನ್ನಾಗಿದೆ. ಕಮಲ ಬರುವುದು ನಿಲ್ಲಿಸಿದ ಹೇಳಿ ಅಂಥವರು ಯಾರೂ ಸಿಕ್ಕಿರಲ್ಲಿಲ್ಲ.”

“ಪಾವಕ್ಕನ ಮನೆಗೆ ಕಮಲ ಹೋಗುತ್ತಾಳಂತೆ! ಇಲ್ಲಿ ಬರುವುದಕ್ಕೆ ಅವಳಿಗೆ ಗುನಗು.”

“ಕವಿಗೂ ಅವಳಿಗೂ ತೊರೆದುಹೋದದ್ದು ನಿನಗೆ ಹೇಳಿದೆನೇನು?”

“ತೊರೆದು ಹೋಯಿತೇನು?”

“ಹೆಚ್ಚು ಕಡಿಮೆ – ಅವರನ್ನು ಬೇರೆಯವನನ್ನು ಗಂಟು ಹಾಕಿದ್ದಾಳೆ.”

“ಯಾರವನು?”

“ಅರುಣ ಧಿಯೇಟಿನ ಗವಿಯಪ್ಪ.”

“ಭಾರೀ ಕುಳವನ್ನೇ ಹಿಡಿದರು. ನನಗೆ ತಿಳಿಸದಂತೆ ನೀನು ಶಾರಭಾರ ಮಾಡು!”

“ನಾನೇನು ಮಾಡಿದೆ ನುತ್ತು. ಕೆವಿಯನೇಲೇ ಬಿದ್ದ ಸಂಗತಿ ನಿನ್ನಲ್ಲಿ ಹೇಳಿದೆ.”

“ನನಗೆಲ್ಲಾ ಗೊತ್ತು ಸುಮ್ಮಸ್ತಿರೋ. ಉಂಡ ಮನೆಗೆ ಎರಡು ಬಗೆಯುವ ನೀನು ಬುದ್ಧಿ ನನಗ ಹೊಸದೇ?”

“ಈ ತಿಂಗಳು ಅಚ್ಚಮ್ಮ ದುದ್ದು ಕಳಸಲೇ ಇಲ್ಲವಲ್ಲಾ.”

“ಹೊಸ ಮನೆ ಅಡ್ಡಿಸ್ ತೇಸೋತನಕ ಕೆಸಬೆಡ ಎಂದು ನಾವೇ ಬರೆದಿದ್ದೇವು. ಕೂತುಕೊಂಡು ಅವಳಿಗೊಂದು ಶಾಗದ ಬರಿ.”

ನಾಗರಾಜ ಶಾಗದ, ಪೆನ್ನಿಲ್ ಹೊಂದಿಸಿಕೊಂಡು ಸವಿಸ್ತಾರವಾಗಿ ಅಚ್ಚಮ್ಮಸಿಗ ಶಾಗದ ಬರೆದು, ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಶೇವಗಿರಿಯ ಭಾವಚಿತ್ರವನ್ನೂ ಅದರೊಂದಿಗಿಟ್ಟು.

ನಾಗರಾಜನ ಶಾಗದ ಕೈಸೇರಿಂದಾಗ ಅಚ್ಚಮ್ಮ ಸ್ವಾನಮುಗಿಸಿ ಪ್ರಾಜೆಗೆ

ಅణిమాడికొళ్ళు త్తిద్దులు. కాగదవన్ను ఒడిదు ఓదికొండచు. హృదయ హింషిదంతాయితు.

ప్రజిగే కుళతలు. దేవరిగె శస్త్రీరిన ఆభిషేకవాయితు. దేవర తలేగి హోవేరింసుత్తూ ‘ఆవరు ఎల్లియాదరూ చేన్నాగిరలి’ ఎందు ఆశీస్వదిసిదఖు.

ఎరదు దినగళల్లి అజ్ఞమృన కాగద, మనియార్థరు ముత్తమృన క్షేసేరితు. శేషగిరియ ప్రస్తుత అవఖు మాడిరల్లి.

టివాలు ఆళు హోద స్ప్లైహోత్తినల్లి బంద బిళీటోపి శరభణ్ణ సిగె నాగరాజ స్వాగత బయిసిద. శరభణ్ణ స్ప్లై అస్త్రవ్యుష్టవాగిద్దంతి శండుబందితు. బందాగుత్తలోందు నాల్చు సిగరీట్స పెచ్చి ఎసేదు, కుడియువుదక్కే సీరు కేళిద. నాగరాజ తందుకోట్టు సీరు కుడిదు

“ముత్తమృ ఎల్లి ?”

“ పక్కద మనసిగె హోగిద్దాళి. ఈగలే బందు బిడుత్తాళి.”

“ సోఎదు - బేగ బొ ఎందు హేళు.”

నాగరాజ హోగి ముత్తమృనన్ను కరెదుకోందు బంద.

“ ఏనప్పు అంధ అజ్ఞించ్చ కేలస ?”

ఎందు ముత్తమృ కేళిదఖు.

“ సిన్నల్లి బందు ఆప్తాలోఇచని మాడబేకాగిత్తు ముత్తమృ ;”

“ ఏను హేళప్పు.”

“ వునేయల్లి నన్ను ” హెండతిగె ఎల్లా పత్తియాగి హోయితు. గంగమృనన్ను ఇవత్తే ఉఱిగె కళిసిబిడబేకాగదె. మనె కురుక్కేత్తు వాగి హోగిదె.”

“ ఆదక్కే నానేను మాడలప్పు ?”

“ గంగన్న నాల్చుదివస సిమృ మనేయల్లిట్టు కేండిరుత్తీయా ?”

“ నమృ మనేయల్లి జాగవేల్లిదే హేళప్పు ? ఎల్లా నినగే గొత్తిదే యల్లా.”

“ మహది రహను ఖాలి ఇదె.”

“ ಸರಿ. ಒಂದು ಹೋಗುವವರನ್ನು ಎಲ್ಲಿಗೆ ಕಳಿಸಲಿ ?”

ನಾಗರಾಜ ಮುತ್ತಮೃನಿಗೆ ಕಣ್ಣನೆನ್ನೆನಾಡಿ

“ ಎಪ್ಪು ದಿವಸ ರೂಪು ಬೇಕು ಶರಭಣ್ಣನವರೇ ? ”

“ ಒಂದು ವಾರವಾದರೆ ಸಾಕು. ಅಪ್ಪುರಲ್ಲಿ ನಾನು ಏನಾದರೂ ಏಷಾರ್ಟಿನು ಮಾಡುತ್ತೀನೇ.”

“ ನೋಡು ಮುತ್ತು - ಅವರಪ್ಪು ಹೇಳಿಕೊಳ್ಳುತ್ತಿದ್ದಾರೆ. ಒಂದು ವಾರ ಹೇಗಾದರೂ ತಲ್ಲಿದರೆ ಆಯಿತು.”

“ ಹೇಗಾಗತ್ತೋ ನಾಗರಾಜ. ಮನೆಯಲ್ಲಿ ಇರುವುದು ಎರಡು ರೂಪು. ಮಹಡಿ ಇವರು ತೆಗೆದುಕೊಂಡರೆ, ಬರುವವರಿಗೆ ಸ್ಥಳವೆಲ್ಲ, ನಾವು ಮಲಗುವುದೆಲ್ಲಿ ? ”

“ ನಮ್ಮದು ಹೇಗೋ ಆಗತ್ತೀ. ಅಡಿಗೆಯ ಮನೆಯಲ್ಲಿ ಮಲಗಿದರೂ ಆಯಿತು.”

“ ನೀನು ಕೇಳಿದ ಬಾಡಿಗೆ ಕೊಡುತ್ತೀನೆ ಮುತ್ತಮೃ ”

ಎಂದು ಶರಭಣ್ಣ ಸೂಚಿಸಿದ.

“ ನೀನು ಇಪ್ಪು ಹೇಳಿಕೊಳ್ಳುತ್ತೀ ಎಂದು ಹೂ ಅನ್ನತ್ತೀನವ್ವಾ. ಆದರೆಗಲೇ ಖಡಾ ಖಂಡಿತವಾಗಿ ನಾನು ಒಂದು ಮಾತು ಹೇಳಿಬಿಡುತ್ತೀನೇ. ನನ್ನ ಮನೆಗೆ ಬರೋರು ಹೋಗೋರು ಬದ್ದ. ಗಂಗಮೃ ಯೋರಾದಾದರೂ ಸ್ನೇಹ ಬೆಳಸಿದರೆ ನನ್ನ ಮೇಲೆ ಮಾತಿಲ್ಲ. ನಾಳೆ ನೀನು ನನ್ನ ಆಕ್ರೇಸಿನ ಚಾರದು.”

“ ಇಲ್ಲಮೃ. ನಿನ್ನ ವಿಶೇಷ ಆಕ್ರೇಸಿನಲ್ ? ”

ಎಂದು ಆಶ್ವಾಸನವಿತ್ತು ರೂಪು ಬಾಡಿಗೆಯ ಅಡ್ಡನ್ನೆ ಎಂದು ಮುತ್ತಮೃನ ಕೈಗೆ ಇವತ್ತು ರೂಪಾಯಿಗಳನ್ನು ಹಾಕಿದ. ಪಣ ಕಂಡ ಕೂಡಲೆ ಮುತ್ತಮೃನ ಮುಖ ಸ್ವಲ್ಪ ಕಳಿಗೊಂಡಿತು.

“ ಎಪ್ಪು ಹೊತ್ತಿಗೆ ಕರೆದುಕೊಂಡು ಬಿರುತ್ತಿರುತ್ತೇನ್ನು ? ”

“ ಮಧ್ಯಾನ್ನ ಮಾರು ಗಂಟಿಗೆ. ರಾತ್ರಿ ನಾನು ಸಿಲ್ಲಿವಂತಿಳಿ. ಎಲ್ಲಿದ್ದರೂ ರಾತ್ರಿ ಎಂಟುಗಂಟಿಗೆ ಮನೆ ಸೇರಳೆಬೇಕು.”

“ ಕಾಗೇ ಮಾಡು ”

ಎಂದು ಮುತ್ತಮ್ಮು ಹೇಳಿದಳು.

ಶರಭಣ್ಣ ಹೊಡಮೇಲೆ ಮುತ್ತಮ್ಮು ನಾಗರಾಜನಿಗೆ

“ ಈ ಮನೆಗೆ ಬಂದ ಹೊತ್ತು ಒಳ್ಳೆಯದುಕಣೇಸಾ ನಾಗರಾಜ.”

“ ಏಕೆ ಮುತ್ತು ?”

“ ಸೋಚು - ಜನ ಹೇಗೆ ಮೇಲೆ ಬದ್ದು ಬರುತ್ತಿದ್ದಾರೆ.”

“ ಒಲ್ಲೆಯೆಂದು ಬಿಗಿ ಹಿಡಿದಿದ್ದೆ.”

“ ಶರಳವಾಗಿ ಕೆಲಸ ಪಾಡಿಕೊಟ್ಟರೆ ಅದರ ಬಿಗಿ ತಪ್ಪಿಮೋಗುತ್ತದೆ.

ಆಗ ಶರಭಣ್ಣ ಕಮಕ್ಕಾ ಕಿಮಕ್ಕಾ ಅನ್ನವ ಹಾಗಿಲ್ಲ.”

“ ಇಮ್ಮ ಹೆಣ ಸಂಪಾದಿಸಿದರೂ ಬಿಡಿಕಾಸೂ ಕ್ಯಾಗೆ ಹತ್ತುವದಿಲ್ಲವಲ್ಲಾ ಮುತ್ತು.”

“ ಹೇಗೆ ಹತ್ತುಬೇಕು ಹೇಳು. ದುಮ್ಮ ಕೊಡುವವರು ನೋಟ್ಟಿಗಳಿಗೆ ತುಪ್ಪ ಸವರಿ ಕೊಟ್ಟಿರುತ್ತಾರೆ.”

ಮುತ್ತಮ್ಮು, ನಾಗರಾಜ ಉಂಟ ಮುಗಿಸುವಷ್ಟರಲ್ಲಿ ಮನೆಯ ಮುಂದೆ ಬಂದು ಜಟಿಕಾಗಾದಿ ಬಂದು ನಿಂತಿತು. ಗಾಡಿಯಿಂದ ಶರಭಣ್ಣ, ಗಂಗಮ್ಮ ಇಳಿದರು. ಅವಳ ಹಾಸಿಗೆ, ಪ್ರಿಂಕು, ಬುಟ್ಟಿಯನ್ನು ಗಾಡಿಯವನು ಒಳಗೆ ತಂದಿಟ್ಟು.

ಮುತ್ತಮ್ಮು ಗಂಗಮ್ಮನನ್ನು ನೋಡಿ ನಸುನಕ್ಕು ಸ್ವಾಗತಬಯಸಿದಳು.

ನಾಗರಾಜ ಗಂಗಮ್ಮನ ಸಾಮಾನನ್ನು ಮಹಡಿಯ ಮೇಲಕ್ಕೆ ಸಾಗಿಸಿದ.

“ ಕರೆದುಕೊಂಡು ಬಂದು ಬಟ್ಟೆ ” ಎಂದಳು ಮುತ್ತಮ್ಮು:

“ ಹೇಳಿಯೇ ಹೋಗಿದ್ದೆನಲ್ಲ.”

“ ಮನೆಯಲ್ಲಿ ಏನು ಅಂದರು ?”

“ ಉರಿಗೆ ಕಳಿಸುತ್ತಿದ್ದೇನೆಂದು ತಿಳಿದುಕೊಂಡಿದ್ದಾರೆ.”

ಶರಭಣ್ಣ ಹೆಚ್ಚು ಹೊತ್ತು ಕೊಡುವಂತಿರಲ್ಲಿ. ಮಂಡಿಗೆ ಬೇರೆ ಅವನು ಹೋಗಬೇಕಾಗಿತ್ತು.

“ ನಾನು ಮಂಡಿಗೆ ಹೋಗಿ ಆರು ಗಂಟೆ ಸುಮಾರಿಗೆ ಬರುತ್ತೇನೆ.”

ಎಂದು ಹೇಳಿ ಹೊಡ.

“ನೀನು ಮಹಡಿ ಮೇಲೇ ಹೋಗಬಿಡು ಗಂಗಮ್ಮಾ. ಅವರಿವರ ಕಣ್ಣಿಗೆ ಬಿಳುವುದು ಬೇಡ”

ಎಂದು ಮುತ್ತಮ್ಮೆ ಗಂಗಮ್ಮಾನನ್ನು ಮಹಡಿಯ ಮೇಲಕ್ಕೆ ಕಳುಹಿಸಿಕೊಟ್ಟಳು.

ಮನೆಗೆ ಬಂದವರು ಮಹಡಿಯ ಮೇಲೆ ಹೋಗದಂತೆ ತಡೆಯುವುದೇ ಮುತ್ತಮ್ಮಾನಿಗೆ ದೊಡ್ಡ ಕೆಲಸವಾಯಿತು. ಶರಭಣ್ಣ ಆರು ಗಂಟೆಗೆ ಸರಿಯಾಗಿ ಕೈತುಂಬ ಹೊಟ್ಟೀಲ್ ತಿಂಡಿ ಪ್ರೌಢಿಣಗಳನ್ನು ರೂಪಿಸಿದು ಬಂದ. ಗಂಗಮ್ಮಾನ ಜತೆಯಲ್ಲಿ ಎಂಟು ಗಂಟೆಯ ತನಕ ಕಾಲಕಳೆದು ಶರಭಣ್ಣ ಮನೆಯ ಕಡೆ ಹೋರಬೇ. ಉಂಟದ ಶಾಸ್ತ್ರ ಮುಗಿದ ಮೇಲೆ ಎಲ್ಲರೂ ಮಲಗುವ ಏಪಾರಟ್ಟು ಮಾಡಿದರು.

ಮುತ್ತಮ್ಮಾ ತನ್ನ ಹಾಸಿಗೆಯನ್ನು ಮಹಡಿಯ ಮೇಲೆ, ಗಂಗಮ್ಮಾನ ಸಮಾಪದಲ್ಲಿ ಹಾಕುವಂತೆ ನಾಗರಾಜನಿಗೆ ಹೇಳಿದಳು.

ಮುತ್ತಮ್ಮಾ ತನ್ನ ಕೆಲಸಕಾರ್ಯ ಮುಗಿಸಿಕೊಂಡು ಮೇಲಕ್ಕೆ ಬಂದಾಗ ಗಂಗಮ್ಮಾ ಹಾಸಿಗೆಯ ಮೇಲೆ ಜೂಗರಿಸುತ್ತು ಕುಳಿತ್ತಿದ್ದೇ ಳು.

“ನಿದ್ದೆ ಬರಲಿಲ್ಲವೇ ಗಂಗಮ್ಮಾ?”

“ಇಲ್ಲಮ್ಮಾ ಈಗನ್ನೂ ಇಲ್ಲಿ ಇರಬಹುದು. ಇಮ್ಮು ಬೇಗ ನಿದ್ದೆ ಬರುವುದಿಲ್ಲ.”

ಕೃಯಲ್ಲಿ ತಂದಿದ್ದ ಎಲಡಿಕೆ ಸುಳ್ಳಿವನ್ನು ಮುಂದಿಟ್ಟುಕೊಂಡು ಮುತ್ತಮ್ಮಾ ಹಾಸಿಗೆಯ ಮೇಲೆ ಕುಳಿತ್ತಳು. ಇಬ್ಬರೂ ತಾಂಬಾಲ ಹಾಕುವುದಕ್ಕಾರಂಭಿಸಿದರು.

“ಮನೆಯಲ್ಲಿ ಏನಾಯಿತು ಗಂಗಮ್ಮಾ?”

“ಅವರು ಹೇಳಿಲ್ಲವೇ? ನನ್ನ ತಂಗಿಗೆ ಗುಮಾನಿ ಬಂತು. ಅವಳು ಹೋ ಎಂದು ರಂಪ ಎಬ್ಬಿಸಿಟ್ಟಳು.”

“ನಿನ್ನ ಭಾವನಿಗೂ ನಿನಗೂ ಒಹಳ ದಿನಸದ ಸಂಬಂಧವೇ?”

“ಅವರ ಮದುವೆಯ ಸಮಯದಲ್ಲಿಯೇ ಸಂಬಂಧವಾಯಿತು. ನುಢ್ಯೆ ಮಧ್ಯೆ ಸಂಬಂಧ ಬೆಳೆಯಿತು. ಈ ಸಾರೆ ನಾನು ತಂಗಿ ಮನೆಗೆ ಬಂದಾಗ ಸಂಬಂಧ ಹೇಚ್ಚು ರೀತು.”

“ನಿನಗೆ ಮಾಗಡಿಯಲ್ಲಿ ಯಾರಿದ್ದರೆ?”

“ನಮ್ಮ ಮಾವನ ಮನೆಯಲ್ಲಿರುತ್ತೇನೆ. ಅತ್ಯೈ ಮಾವ ಇಬ್ಬಿಗೂ ವಯಸ್ಸುಗಿಡೆ. ಮನೆ ತಪ್ಪಿದ ಒಬ್ಬಳು ಮಗಳಿದ್ದಾರೆ.. ನನ್ನ ನಾದಿನಿ— ಅವಳಿದೇ ಎಲ್ಲಾ ಕಾರುಭಾರು ಮನೆಯಲ್ಲಿ.”

“ಅವಕು ಒಳ್ಳೆಯವಚೋ?”

“ಹುಟ್ಟು ಕಿಡಿಗೇಡಿ. ನನ್ನ ಗಾಣದ ಎತ್ತಿನಂತೆ ದುಡಿಸುತ್ತಾಳೆ.”

“ಮಾವನ ಮನೆಯದು ಆಸ್ತಿ ತುಂಬ ಇದೆಯೋ?”

“ಅಯ್ಯೋ ನಮ್ಮಪ್ಪ ! ನನ್ನ ಕಧೆಯೇ ಒಂದು ರಾಮಾಯಣ. ಕೈ ಹಿಡಿದ ಮಾರಾಯ ಏನೂ ಉಳಿಸಲಿಲ್ಲ. ಇದ್ದು ಆಸ್ತಿಯನ್ನೇ ಲಾಲಾ ಉರುರ ಸೂಳೆಯರ ಬಾಯಿಗೆ ಹಾಕಿ ಮನೆ ತೊಳೆದುಬಿಟ್ಟು. ಕೊನೆಗೆ ಅವರ ಪ್ರಸಾದ ದಿಂದಲೇ ಪ್ರಾಣನನ್ನೂ ಬಿಟ್ಟು.”

“ಮಾವನ ಮನೆಯಲ್ಲಿ ಯಾವ ಸುಖ ಕಾದಿದೆ ಎಂದು ಅಲ್ಲಿಗೆ ಹೊರ ಬಿಡ್ಡೀ ಗಂಗಮ್ಮ ?”

“ಅಲ್ಲಿಗೆ ಹೋಗದೆ ಇನ್ನೆಲ್ಲಿ ಹೋಗಲವ್ವು; ನನಗೇನು ಸ್ವಂತ ಮನೆಯೇ ಮರವೇ ದಿಕ್ಕೇ ?”

“ಮನೆ, ಮತ, ದಿಕ್ಕು ಎಲ್ಲಾ ಆಗುತ್ತದೆ. ಶರಭಪ್ಪ ಇನ್ನು ಏಳಿಂಟು ದಿವಸ ಸಿನ್ನ ಇಲ್ಲಿಬ್ಬಕೊಂಡು ಮಾಗಡಿಗೆ ಕಳಿಸಿಬಿಡುತ್ತಾನೆ. ಸಿನಗೆ ಒಂದ ದ್ವೇನು ಲಾಭ ?”

“ನನ್ನ ಏನು ಹಾಡುಂತೀರ ಮುತ್ತಮ್ಮ ?”

“ನಾನು ಹೇಳಿದರೆ ಸಿನಗೆ ಅನಮಾಥಾನವಾಗಬಹುದು. ಸೀನು ಬದುಕೋ ಮಾಗ್ ತೋರಿಸಬೇಕೂಂತ ನನಗೆ ಆಸೆ. ಸಿನ್ನ ಹಾಗೆ ಅಜ್ಞಮಾತ್ರಂತ ಒಬ್ಬ ಬಡವಿ ಒಂದಳು. ಇವತ್ತು ಅವಳು ಒಬ್ಬ ಭಾರಿ ಜಮಿಾನಾರ್ಥನ್ನ ಕೈಪಿದಿದು ಸುಖವಾಗಿದ್ದಾರೆ. ಬರ್ತಾಳಿ ಸುಮೃಷಿರು— ಅವಳ ಪರಿಚಯ ಮಾಡಿಕೊಡುತ್ತೇನೆ— ಸೀನೇ ಕೇಳಿ ತಿಳಿದುಕೋ !”

“ಸಿನ್ನ ಮಾತಿನಲ್ಲಿ ನನಗೆ ಸಂದೇಹವಿದ್ದರೆ ತಾನೆ ಇತರರನ್ನು ನಾನು ಕೇಳಬೇಕಾಗಿರುವುದು ?”

“ನನ್ನ ಮಾತು ಕೇಳಿ ಸೀನು ಇಲ್ಲಿ ಇದ್ದುಬಿಡು ಏನೋ ಒಂದು

ದಾರಿ ಮಾಡಿಲ್ಲಿ. ಸೋಡೊಕೆ ಒಟ್ಟೇ ಗೌರಮ್ಮೆ ಇದ್ದ ಹಾಗಿದ್ದೀ - ನಿನಗೇನಮ್ಮೆ - ಯಾರಾದರೂ ಪೂಜೆಮಾಡಿ ಇಟ್ಟಕೊಳ್ಳುತ್ತಾರೆ. — ಶರಭಪ್ಪನ ಮೇಲೆ ನಿನಗೆ ತುಂಬ ಮನಸ್ಸೆಲ್ಲೋ ?”

“ಅಂಥ ಮನಸ್ಸೆನೂ ಇಲ್ಲ.”

ತನ್ನ ರೋಟಿ ಜಾರಿ ತುಷ್ಪದಲ್ಲಿ ಬಿಡ್ಡಿತೆಂದು ಮುತ್ತಮ್ಮೆ ಭಾವಿಸಿದಳು.

“ಇನ್ನು ಒಂದು ವಾರಬಿಟ್ಟು ಮಾಗಡಿಗೆ ನಡೀ ಎಂದು ಶರಭಪ್ಪ ಹೇಳಿದರೆ ಏನು ಮಾಡುತ್ತೀ ?”

“ಏನು ಮಾಡಲಿ ?”

“ನಾನು ಹೋಗುವುದಿಲ್ಲ. ಇಲ್ಲೇ ಇರುತ್ತೇನೇ ಎಂದು ಧೈಯರಾಗಿ ಹೇಳು.”

ತನ್ನ ಒಷ್ಟಿಗೆಯನ್ನು ಗಂಗಮ್ಮೆ ಕೂಡಲೇ ಸೂಚಿಸಲಿಲ್ಲ. ಮುತ್ತಮ್ಮೆ ಅದಕ್ಕೆ ಬಲವೆಂತವನ್ನೂ ಮಾಡಲಿಲ್ಲ. ತಾನು ತುಂಬದ ಪರಿಸರಕ್ಕೆಯಿಂದ ತನ್ನ ಕೆಲಸವನ್ನು ನಾವಕಾಶವಾಗಿ ಮಾಡುವುದೆಂದು ಮುತ್ತಮ್ಮೆನಿಗೆ ಪೂರ್ಣ ನಂಬಿಕೆಯಿತ್ತು.

ನಾಲ್ಕುರು ದಿನಗಳಲ್ಲಿ ಗಂಗಮ್ಮೆ ಮುತ್ತಮ್ಮನ ಮನಸೆಯವಳಾಗಿ ಬಿಟ್ಟಿಳು. ಅವಳೇ ಒಂದೊಂದು ದಿನ ಅಡಿಗೆಯನ್ನೂ ಮಾಡುತ್ತಿದ್ದಳು. ವೆಂಕಟಿ, ನಾಗೂ, ಬಾಲು ಅವಳ ಸ್ನೇಹಿತರಾದರು. ರಾಮುರಾಜು, ಶ್ರೀಕಂಠಯ್ಯ ಮುತ್ತಮ್ಮನನ್ನು ಸಿದ್ಧಿಸತ್ತಿಂಥಿದರು. ‘ಸ್ವಲ್ಪ ತಡೆಯಿರ’ ಎಂದು ಅರಿಗೆ ಮುತ್ತಮ್ಮೆ ಸಮಾಧಾನ ಹೇಳುತ್ತ ಬಂದಳು.

ಗಂಗಮ್ಮನ ಪ್ರಯಾಣದ ದಿನ ಸಮಾಪಿಸಿದಂತೆ ಮುತ್ತಮ್ಮೆ ವಿಚಾರ ಪರವಶಳಾದಳು. ಶರಭಣ್ಣ ಗಂಗಮ್ಮನನ್ನು ಕರಿದುಕೊಂಡು ಹೋಗದಂತೆ ಭದ್ರ ಮಾಡಬೇಕಾಗಿತ್ತು. ಶ್ರೀಕಂಠಯ್ಯನನ್ನು ಜಡಿಗೆ ಸೇರಿಸಿಕೊಂಡ ಹೊರತೂ ಅವಳಿಗೆ ಬೇರೆ ಮಾರ್ಗವಿರಲಿಲ್ಲ.

ಒಂದು ದಿನ ಶ್ರೀಕಂಠಯ್ಯನಿಗೆ ಗಂಗಮ್ಮನ ಚರಿತ್ರೆ ಹೇಳಿ ಅವನ ಸಲಹೆ ಕೇಳಿದಳು. ಶ್ರೀಕಂಠಯ್ಯ ಸ್ವಲ್ಪಕಾಲ ಆಲೋಚಿಸಿ

“ಇದು unlawful restraint ಆಗತ್ತೆ ಮುತ್ತಮ್ಮೆ ಶರಭಣ್ಣ ಕಂಫೆಂಟ್ ಕೇಳಿಟ್ಟು ರೆಿನಗೆ ಫಜೀತಿಯಾಗುತ್ತದೆ.”

“ ಈ ಮಾತು ಹೇಳೋದಿಕ್ಕೇ ನಾನು ನಿನ್ನ ಸರಾಯ ಕೊರಿದ್ದು ? ಪನು ಮಾಡಪೇಕು ನೀನೇ ಅಲೋಚಿಸಿ ಹೇಳು.”

“ ಅದಕ್ಕೆಷ್ಟುಂದು ಮಾರ್ಗವಿದೆ. ಆದರೆ ಆದು ನಾನ್ಯಾಯವಾದ ಮಾರ್ಗವಲ್ಲ ವಲ್ಲಾ ಎಂದು ಯೋಚಿಸುತ್ತಿದ್ದೇನೆ.”

“ ನೀನೂ ನಾನ್ಯಾಯಾನ್ಯಾಯ ಯೋಚಿಸುವುದೇ ವಿಚಿತ್ರವಾಗಿದೆಯಷ್ಟು ”

ಎಂದು ನಕ್ಕಳು. ಶ್ರೀಕಂಠಯ್ಯನೂ ನಗರಿಕಾಗಿ ಬಂತು.

“ ಯಾವ ಮಾರ್ಗ ನೀನು ಯೋಚಿಸಿದ್ದು ? ”

“ ಕರಭಣ್ಣ ಬ್ಲೌಕ್ ಮಾರ್ಕೆಟ್ ಲಿಂಡೀನು. ಕಂಟೋಲ್ ಪದಾರ್ಥ ಗಳನ್ನು ಅವನು ಗಜಿಪೊಡಿ ಕಳಿಸುತ್ತು ಲೂ ಇದ್ದುನೆ. ವೆಟ್ಲೋಲ್ ಕೂನನ್ ಗಳನ್ನೂ ಮಾರುತ್ತಾನೆ. ಆ ಸಂಬಂಧ ಯಾವಾದಾದರೂ ಒಂದು ಚಾಚು ಹಿಂಬಾ ಸಿಧ್ಧಮಾಡಿದರೆ ಆಸಾನ್ಯ ನಾವು ಹೇಳಿದ ಯಾಗೆ ಕೇಳುತ್ತಾನೆ.”

ಶ್ರೀಕಂಠಯ್ಯನೆ ಚಾಕುಕ್ಕೆತನಕ್ಕೆ ಮುತ್ತಮ್ಮು ಮನಹಕ್ಕಾವಾಗಿ ಮೆಚ್ಚಿಗೆ ವೃತ್ತಪಡಿಸಿ

“ ಈ ಕೆಲಸ ಆಗು ಮಾಡಿದರೆ ನಿಗೇ ಪ್ರಯೋಜನ ”

ಎಂದು ಆಸೆಯನ್ನೂ ಇಟ್ಟಳು.

ಮುತ್ತಮ್ಮು, ನಾಗರಾಜ ಇಬ್ಬರೂ ಉಪದೇಶ ಮಾಡಿಮಾಡಿ ಗಂಗಮ್ಮನೆ ಮನಸ್ಸು ಗಟ್ಟಿ ಮಾಡಿಸಿದರು. ಅವಳ ಕಣ್ಣಿಮುಂದೆ ಭಂಗಭನನಗಳು, ಕಿನ್ನಾ ಶಾಪ್ ಯಾಕಿದ ಮೋಟಾರು ಗಾಡಿಗಳು, ಜಾರ್ಜೆಟ್, ನಿನ್ನಾನ್ ಸೀರೆಗಳೂ ಹಾದುಹೊಡವು. ತನ್ನ ಮುಂದಿನ ಜೀವಿತದ ಭಂಗ ಕನಸಿನಲ್ಲಿ ಅವಳು ವೈಮಂರತಳು.

ಗಂಗಮ್ಮ ಹೊರಡಬೇಕಾದ ದಿನ ನಿತ್ಯ ಯಿಸಿ ಕರಭಣ್ಣ ಅವಳಿಗೆ ತಿಳಿಸಿದ. ಅವಳು ಸ್ವಷ್ಟವಾಗಿ

“ ಉರಿಗೆ ಹಿಂದಿರುಗಲು ನನಗೆ ಇಡ್ಡಿಯಿಲ್ಲ ” ಎಂದಳು.

“ ಉರಿಗೆ ಹೋಗದಿ ಎಲ್ಲಿ ಇರುತ್ತೀ ? ”

“ ಇಲ್ಲಿ ಇರುತ್ತೀನೇ.”

“ ನನ್ನ ಇನ್ನೊಂದು ಸಂಸಾರ ನಡೆಸು ಎಂದು ಹೇಳುತ್ತಿರೋ ? ”

“ನಾನು ಹಾಗೆ ಹೇಳುತ್ತಿಲ್ಲ. ನನ್ನ ಕಷ್ಟಸುಖ ನನಗಿರಲಿ – ಅದರ ಚಂತೆ ಸೀಮಿಟ್ಟುಕೊಳ್ಳುಬೇಡಿ.”

“ಸೀನು ಹೇಳುತ್ತಿರುವುದೇನು ಗಂಗಾ – ನನಗೊಂದೂ ಅರ್ಥವಾಗುವುದಿಲ್ಲವಲ್ಲ.”

“ಅರ್ಥವಾಗುವುದಕ್ಕೇನಿದೆ? ನನ್ನ ಮನೆ ಬಿಡಿಸಿ ನೀವು ಕರೆದುಕೊಂಡು ಬಂದಿರಿ. ಸಿಮ್ಮೆ ಸುಖಕ್ಕೆ ಉಪಯೋಗಿಸಿಕೊಂಡಿರಿ. ಈಗ ಸಿಮ್ಮೆಗೆ ತೊಂದರೆ ಯಾಗುತ್ತದೆಂದು ಉರಿಗೆ ಅಟ್ಟುತ್ತಿರುವಿರಿ. ಅಲ್ಲಿಗೆ ಹೋಗುವುದಕ್ಕೆ ನನಗೆ ಇಷ್ಟವಿಲ್ಲ ಇಲ್ಲೇ ಇದ್ದ ನನ್ನ ಹೊಟ್ಟಿಯ ವಾಡು ನೋಡಿಕೊಳ್ಳುತ್ತೇನೇ.”

“ಅದು ಹೇಗೆ ನಾಧ್ಯ? ಉರಿನಿಂದ ಸಿನ್ನ ನಾನು ಕರೆದುಕೊಂಡು ಬಂದ ಹೀಲೆ ಪುನಃ ಉರು ಸೇರಿಸಬೇಕಾದುದು ನನ್ನ ಕರ್ತವ್ಯ. ಸಿನ್ನ ಉರಿಗೆ ಕರೆದುಕೊಂಡು ಹೋಗಿ ಬಿಡುತ್ತೇನೆ. ಅಲ್ಲಿಂದ ಮುಂದೆ ಸೀನು ಎಲ್ಲಿಗೆ ಬೇಕಾದರೂ ಹೋಗಬಹುದು.”

ಗಂಗಮ್ಮೆ ಶರಭಜ್ಣನ ಸಲಹೆಗೆ ಸುತರಾಂ ಒಪ್ಪಿಗೆ ಕೊಡಲ್ಲಿ. ಕೊನದ ಮಾತುಗಳಾದವು. ಹ್ಯೋಲೀಸ್ ಕಂಪ್ಲೆಂಟ್ ಕೊಡುವುದಾಗಿ ಶರಭಜ್ಣ ಹೆದರಿಸಿ ನೋಡಿದ. ಗಂಗಮ್ಮೆ ಇಷ್ಟವ್ಯು ಎನ್ನಲ್ಲಿ.

ಮುತ್ತಮ್ಮನನ್ನು ಮಂಧ್ಯಾಷಿಕೆಗೆ ಕರೆಯಿದೆ ಶರಭಜ್ಣನಿಗೆ ದಾರಿ ತೊರೆ ಲಿಲ್ಲ. ಮುತ್ತಮ್ಮ ಎರಡು ಕಡೆಯ ವಾದವಿನಾದನಮ್ಮೆ ಸಾವಕಾರಿವಾಗಿ ಲಾಲಿಸಿ

“ಅವಳು ಹೋಗುವುದಿಲ್ಲವೆಂದರೆ ಸೀನೇತಕ್ಕೆ ಬಲವಂತ ಮಾಡುತ್ತೀರುವು?”

“ಉರಿನಿಂದ ಅವಳನ್ನು ಕರೆದುಕೊಂಡು ಬಂದವನು ನಾನು. ನಾಳೆ ಅವಳ ಅಶ್ವಿನಾವ ಬಂದು ಕೇಳಿದರೆ ನಾನು ಏನು ಹೇಳಲಿ?”

“ಕಳೆದ ವಾರವೇ ಬಸ್ ಹತ್ತಿಸಿ ಕಳಿಸುತ್ತೇನೆಂದು ಸೀನು ಮನೆಯಲ್ಲಿ ಹೇಳಿದ್ದೀರ್ಮಾ ಇಲ್ಲನ್ನೋ?”

“ಹೇಳಿದ್ದೀ”

“ಸರಿ – ಹಾಗೇ ಬಸ್ ಹತ್ತಿಸಿ ಸೀನು ಕಳುಹಿಸಿದೆ. ಮಂಧ್ಯ ಅವಳು ಏನಾದಳ್ಳೋ ನಿನಗೇನು ಗೊತ್ತು?”

“ಇದು ನಿನ್ನ ಮನಲತ್ತು ಮುತ್ತೆನ್ನು.”

“ನನ್ನ ಏಕವ್ಯಾ ದುರ್ಜನ ಮಾಡುತ್ತೀರೆ. ಅವಳು ಬಂದರೆ ಮಹಾ ರಾಯನ ಹಾಗೆ ಕರೆದುಕೊಂಡು ಹೋಗು. ಅವಳನ್ನು ಇಲ್ಲಿ ಉಳಿಸಿಕೊಳ್ಳು ಬೇಕೆಂಬ ಹಟ್ಟ ನನಗೇನೂ ಇಲ್ಲ.”

“ನಿನ್ನ ಬಲವಿಲ್ಲದಿದ್ದರೆ ಅವಳಿಗೆ ಇಷ್ಟು ಧೈರ್ಯ ಬರುತ್ತಿರಲಿಲ್ಲ.”

“ಅವಳಿಗೆ ಆ ಧೈರ್ಯ ಕೊಟ್ಟವನು ಸೀನೇ ಶರಭಣ್ಣ. ಸುಮೃನೆ ನನ್ನ ನೈಕೆ ಆಕ್ರೋಸಿಸುವೆ. ಹೆಣ್ಣು ಬಂದು ಸಲ ಹೊಸಲು ದಾಟಿದರೆ ಮತ್ತೆ ಒಳಗೆ ಹೋಗುವುದು ದುರ್ಭ. ಈ ಹೆಣ್ಣನ್ನು ಹೊಸಲು ದಾಟಿಸಿದವರು ಯಾರು – ನಾನೋ ನೀನೋ?”

ಮಾತಿಗೆ ಮಾತು ಬೆಳೆಯಿತು. ಶರಭಣ್ಣ ತೋಳಿರಿಸಿ ನಿಂತ. ಬಲವಂತ ದಿಂದಲಾದರೂ ಗಂಗಮೃನನ್ನು ಎಳೆದೊಯ್ಯಬೇಕೆಂದು ಅವನು ನಿರ್ಧರಿಸಿದ್ದ. ಗಂಗಮೃನುತ್ತೆನ್ನನ ಹಿಂದೆ ಆಶ್ರಯ ಪಡೆದಿದ್ದಳು.

ಪರಿಸ್ಥಿತಿ ವಿಕೋಪಕ್ಕೆ ಹೊದಕೊಡಲೆ ನಾಗರಾಜ ಶ್ರೀಕಂಠಯ್ಯ ಸೊಂದಿಗೆ ಮಹಡಿಯೇರಿ ಬಂದ. ಶ್ರೀಕಂಠಯ್ಯ, ನಾಗರಾಜನನ್ನು ಸೊಡಿ ಶರಭಣ್ಣನ ಕೋಪತಾಪ ಅಧರ ಇಳಿಯಿತು. ಶ್ರೀಕಂಠಯ್ಯ ತನ್ನ ವೃತ್ತಿಯ ಜಬರ್ದಸ್ತಿ ನಿಂದ

“ಪನೀ ಗಲಾಟಿ?”

“ಗಲಾಟಿಯೇನೂ ಇಲ್ಲ. ನಮ್ಮ ಮನೆ ಹೆಂಗಸು ಇಲ್ಲಿದ್ದಳು. ಕರೆದು ಕೊಂಡು ಹೋಗುವುದಕ್ಕೆ ಬಂದೆ. ಮುತ್ತೆನ್ನು ಅಡಕ್ಕೆ ಅಡ್ಡಿಯಾಗಿದ್ದಾಳೆ.”

“ನಾನು ಅಡ್ಡಿಯಾದೆನೇ? ಅವಳು ಬರುವ ಹಾಗಿದ್ದರೆ ಮಹಾರಾಯನ ಹಾಗೆ ಕರೆದುಕೊಂಡು ಹೋಗು ಎಂದು ನಾನೇ ಹೇಳಲಿಲ್ಲವೇ?”

“ಹೆಂಗಸರ ಮೇಲೆ ಕ್ಯಾ ಮಾಡುವುದು ಯಾವ ಹೌದು ಶರಭಣ್ಣನವರೇ. ಸೀವೂ ಲೋಕ ತಿಳಿದವರು. ಗಂಗಮೃನನ್ನು ಕೇಳಿ ಸೊಡಿತೋ – ಅವಳು ಒಪ್ಪಿ ಬರುವ ಹಾಗಿದ್ದರೆ ಅವಕ್ಕಾಗಿ ಕರೆದುಕೊಂಡು ಹೋಗಿ”

ಎಂದು ಗಂಗಮೃನ ಕಡೆ ತಿರುಗಿ

“ಹೋಗುತ್ತೀ ಏನಮ್ಮು?”

ಎಂದು ಕೇಳಿದ.

“ನನಗೆ ಹೋಗುವುದಕ್ಕೆ ಇಷ್ಟವಿಲ್ಲವು. ನಾನು ಇಲ್ಲೇ ಇರುವುದಕ್ಕೆ ನಿರ್ಧರಿಸಿದ್ದೇನೇ.”

ಎಂದು ಅವಳು ಹೇಳಿದಳು. ಶರಭಣ್ಣನ ಬಾಯಿ ಕಟ್ಟಹೋರಿಯತು. ಎಲ್ಲರನ್ನೂ ಒಮ್ಮೆ ನೋಡಿ

“ಇದು ನಿಮ್ಮೆಲ್ಲರ ಮನಲತ್ತು. ಪ್ರೋಲೀನ ಹಾಳುಬಿದ್ದು ಹೋಗಿಲ್ಲ. ನಿಮ್ಮದ್ದೇಲ್ಲಾ ಒಂದು ಕೈ ನೋಡಿದ್ದರೆ ನಾನು ಶರಭಣ್ಣ ಇಲ್ಲ”

ಎಂದು ಹೇಳಿದ. ಅವನ ಮಾತ್ರಾಗಳನ್ನು ತಿರಸ್ಕಾರಪೂರಿತವಾಗಿ ತಲ್ಲಿ ಶ್ರೀಕಂಠಯ್ಯ

“ಶರಭಣ್ಣನವರೇ – ಸೀವು ದೊಡ್ಡ ದೀಕಭಕ್ತರು. ಸತ್ಯಗ್ರಹಗಳನ್ನು ಮಾಡಿ ಮಾಡಿಸಿದವರು. ನಾಲ್ಕುರು ಸುರಿ ಜ್ಯೇಶಗೆ ಹೋಗಿ ಬಂದವರು. ಮಂತ್ರಗಳಲ್ಲಾ ನಿಮ್ಮ ಸ್ನೇಹಿತರು. ಆದರೆ ಯಾರಿಗೂ ನಿಮ್ಮ ನಿಜ ಚರಿತ್ರೆ ಗೊತ್ತಿಲ್ಲವೆಂದು ಕಾಣುತ್ತಾರೆ.”

“ನನ್ನ ಚರಿತ್ರೆ ಕಟ್ಟಿಕೊಂಡು ನಿಮಗೇನೀರ್ಹಿ?”

“ನನಗೇನೇ! ಇಲ್ಲ ನೋಡಿ – ಸಿಹ್ಯ ಮೇಲಿನ ಫ್ರೆಲ್‌ – ಸಿಹ್ಯ ಮೇಲೆ ಎಂಟು ಕೇಸ್ ಸಿದ್ಧವಾಗಿದೆ. ಸಾಮೇಬರ ಸಹಿಯಾಗುವುದೊಂದು ಬಾಕಿ. ಪಿನಲ್‌ಕೊಡಿನ ಯಾವ ಸ್ಥಾನಕ್ಕನ್ನೂ ಸಿವು ಜೀವನೆಹಿತ ಉಳಿಸಿಲ್ಲ. ಹಿಂದೆ ಸತ್ಯಗ್ರಹಮಾಡಿ ಜ್ಯೇಶಗೆ ಹೋದಿರಿ. ಈ ಸಾರೆ ಬ್ಲಾಕ್‌ಕೌ ಮಾರ್ಕಟ್‌ಪ್ರಗಾಗಿ ಜ್ಯೇಶಗೆ ಹೋಗುತ್ತೀರಿ. ಗಂಗಮ್ಮನ ಮೇಲೆ ಸೀವು ಕಂನ್ಲೇಂಟ್‌ ಕೊಟ್ಟಪ್ಪ ಜೀರ್ಣಿಸಿಕೊಳ್ಳಿ ನಾನು ನೋಡುತ್ತೀನೇ – ಸಿಹ್ಯ ಕೈಗೆ ಬಳ ತೊಡಿಸದಿದ್ದರೆ ನಾನು ಶ್ರೀಕಂಠಯ್ಯನಲ್ಲ.”

ಶರಭಣ್ಣನಲ್ಲಿ ಸತ್ಯವ ಉಳಿಯಲಿಲ್ಲ. ಪಣೆಯಿಂದ ಅಂಗಾಲನವರಿಗೆ ಬಿನರು ಮುಂದಿತು. ಪ್ರೋಲೀಸಿನವರ ವಿರೋಧ ಕಟ್ಟಿಕೊಂಡು ತಾನು ಬಾಳುವುದು ಸಾಧ್ಯವಿಲ್ಲವೆಂದು ಅವನಿಗೆ ಜಿನ್ನಾಗಿ ಗೊತ್ತಿತ್ತು. ಅವನ ಕೈಕಾಲು ನಡುಗುವುದಕ್ಕಾರಂಭಿಸಿತು.

“ಗಂಗಮ್ಮನ ಸುದ್ದಿ ಬಟ್ಟಿಬಿಡಿ. ಸಿಹ್ಯ ಮೇಲೆ ಕೇಸ್ ಆಗದಂತೆ ನಾನು ನೋಡಿಕೊಳ್ಳುತ್ತೀನೇ.”

ಎಂದು ಶ್ರೀಕಂಠಯ್ಯ ಆಶ್ಚರ್ಯಾನಂತರಾಟ್ಟಿ.

“ ఈ మాతు నిజమోఏ ? ”

“ వారు కొట్టమేలే ఆగహోరించు. నిమ్మ మయాది కావాడువ భార ననగిరలి. నాళీ మండి కడి బరుత్తేఁనే. ‘ బి ’ సీటో తండు శోరిచుత్తేఁనే.”

“ హాగే వాడి స్వామి ”

ఎందు హేళ తరభ్యు అల్ల స్థిల్లచె హూరిపుచోఁడ.

శ్రీకంతయ్య విజయోన్మత్తునాగి

“ శ్రీకంతయ్య గట్టిగాంత ఈగలాదరూ హేళుత్తీయా ముత్తుమ్ము ? ”

“ నాను యావాగలూ హేళుత్తీనప్పు ”

ఎందు నసునగుత్తు నుజిదళు.

కాను వాడిద ఉపకారద శుల్చ వసూల్చుదువుదక్కే శ్రీకంతయ్య అల్లింయే నింత. అవసిగి ‘ ఇల్లి ’ నెన్నువ ధైయి ముత్తుమ్ము, గంగమ్మ ఇబ్బరిగూ ఆగల్లల్.

ట

కమలన ముఖివల్లోఁస మూడకూడడందు శ్రీనాథ నిధారి డలు యెత్తునుత్తిద్ద. అవళ సుళ్ళుబాళన చిత్రగళు బిడిబిడియాగి కణ్ణుముందే బందు నిల్లుత్తిద్దపు అదర జతియల్లి తాపిబ్బరూ నాల్చు దివస సుఖవాగిచ్చుదర ఇంయి చిత్రపు కణ్ణుముందే బందు నిల్లుత్తు. కమలన సెనవన్ను చ్చెదయిదించ ఆణిచిడలు సవసాహన మాడిద.

లూరాటి - ఒనకంకలించు ఒక ఒట్టునే నడిచు హోగి కూడుత్తిద్ద. గిడమారగళ సేరియల్లి చట్టువాగి చ్చెదిద్ద దసిదు పాసిన మేలే మలగ నిఱ్ఱాకాశవన్ను దిట్టిసి సోఁడుత్తు తన్న భవిష్యవన్ను కురితు

ಅಲೋಚಿಸುವನು. ಭವಿಷ್ಯ - ಭವಿಷ್ಯವೆಲ್ಲಿಂದ ಬಂತು? ಭಾತೆ, ನರ್ತಕಿ ಮಾನ ಹಿಡಿದು ಜಗ್ಗತ್ತಿರುವಾಗ! ಸೋಗಸಾದ ಕಲಾಕೃತಿಗಳನ್ನು ನಿರ್ವಿರಸಲು ಸಮರ್ಥನಾದ ತನಗೆ ಭಾತಕಾಲದ ಒಂದು ಕೆಟ್ಟಿ ಕನಸನ್ನು - ಒಂದು ಕರ್ಹಿ ಅನುಭವವನ್ನು ಅಳಿಸಿಡಲು ಸಾಧ್ಯವಿಲ್ಲವೇ?

ಪ್ರಶಾಂತವಾದ ಪ್ರಕೃತಿಯ ಸಂಗಪೂ ಶ್ರೀನಾಥಸಿಗೆ ಅಸಹ್ಯವಾಗುತ್ತಿತ್ತು. ಆ ಸ್ಥಳ ಬಿಟ್ಟಿದ್ದು ಜನಭರಿತವಾದ ಉಪೋಳಿಗೆ ಬರುತ್ತಿದ್ದ. ತಮ್ಮ ತಮ್ಮ ಚಿಂತೆ, ಕೆಲಸಗಳಲ್ಲಿ ನಿಮಗ್ನರಾಗಿ ಹೋಗುತ್ತಿದ್ದ ಜನರನ್ನು ದಿಟ್ಟಿಸಿ ನೋಡುತ್ತಿದ್ದ. ಅವರ ಮುಖದಲ್ಲಿ ಮೂಡಿದ್ದ ಚಿಂತೆಯು ಗರೀಗಳನ್ನು, ನಗರ್ಯ ಮಿನುಗನ್ನು ಗಮನಿಸುತ್ತಿದ್ದ. ಎನ್ನು ಬಗರ್ಯ ಚಿಂತೆ, ದುಃಖ ಮಾನವಜೀವಿಗಳನ್ನು ಕಾಡುತ್ತಿದೆ ಎಂದು ವಿಚಾರಪರವರಹನಾಗುತ್ತಿದ್ದ.

ಜನಂದರೆಯ ಮಧ್ಯೆಯಿರಲಿ, ಏಕಾಂತ ತಾಣದಲ್ಲಿರಲಿ ಶ್ರೀನಾಥನ ಹೈದರ್ಯವನ್ನು ಕಮಲನ ಮೂರ್ತಿ ರಾಮಾಗ್ರಾಮ ಮಾಡಿತ್ತು.

ಅವಳನ್ನು ಮತ್ತೆ ನೋಡಬೇಕೆಂದು ಮನಸ್ಸು ತವಕವಡುತ್ತಿತ್ತು. ಹೋಗಿ ನೋಡಲು ಧ್ಯೇಯವಾಗದು. ಮತ್ತೆ ಅದೇ ನೋಟಿ - ಅದೇ ಪಾಪ ಜೀವನ - ಅದೇ ಹೆಳಸಿದ ಶ್ರಂಗಾರದ ಎಂಜಲು ತುಣಕುಗಳು ರೂಪಿಗೆ ಹೋಗಲಾ ಮನಸ್ಸಾಗದು. ಎಲ್ಲಿ ಕಮಲ ರೂಪಿಗೆ ಬರುವಳೋ - ಹಂಚಾಯಿತಿ ಎಲ್ಲಿ ಆರಂಭವಾಗುವುದೋ ಎಂಬ ಭಯ ಅವನನ್ನಾವರಿಸಿತ್ತು.

ಚೆಳಿಗೆಯಿಂದ ಸಂಚಯವರಿಗೆ ದಿಕ್ಕಿಲ್ಲದ, ನೆಲೆಯಿಲ್ಲದ ಪಿಶಾಚಿಯಂತೆ ಅಲೆದಾಡುತ್ತಿದ್ದ. ರಾತ್ರಿಗೆ ಯಾವದೋ ಹೋಟೆಲಿಗೆ ಹೋಗಿ ಒಂದು ರೂಪು ಬಾಡಿಗಿಗೆ ತೆಗದುಕೊಂಡು ಮಲಗುತ್ತಿದ್ದ.

ಶ್ರೀನಾಥ ಸರಿಯಾಗಿಯೇ ಉಪಿಸಿದ್ದ. ಕಮಲ ಮೂರು ಸಲ ರೂಪಿನ ಬಳಿ ಬಂದು ಅದರ ಬೀಗ ಮುದ್ರೆ ನೋಡಿ ನಿರಾಶಾಗಿ ಹಿಂದಿರುಗಿದ್ದಳು. ‘ಹೇಗಾದರೂ ಮಾಡಿ ಅವರನ್ನು ಒಮ್ಮೆ ಕರೆದುಕೊಂಡು ಬಾ’ ಎಂದು ನಾಗರಾಜನಲ್ಲಿ ಮೋರಿಯಿಟ್ಟಿದ್ದಳು. ನಾಗರಾಜನಿಗೂ ಶ್ರೀನಾಥನ ಪತ್ತಿ ಸಿಕ್ಕಿರಲಿಲ್ಲ.

ಕಮಲನ ಮುಖ ನೋಡಿ ಒಂದು ಹಾರವಾಗಿತ್ತು. ಒಂದು ದಿನ ಸಂಜೀಗೇ ಶ್ರೀನಾಥ ಹೋಟೆಲ್ ದೂರು ಸೇರಿ ಮಲಗಿದ. ನಿದ್ರೆಯಂತೂ

ಬಾರದು - ಮನೆಸ್ಸು ಕಡೆಡಿ ಹೋಗಿತ್ತು. ರಾತ್ರಿ ಎಂಟುಗಂಟೆ ಆಗಿರಬಹುದು. ಎದ್ದವನೇ ಹೊರಟೆಚಿಟ್ಟು. ಕಾಲು ಅನ್ನರೀಕ್ಷಿತವಾಗಿ ಅವನನ್ನು ಕಮಲನ ಮನೆಯ ಒಳ ಕರೆತಂದಿತು.

ಒಳಗೆ ದಿಪ ಉರಿಯುತ್ತಿದ್ದುದು ಕಡೆದ ಕಿಂಡಿಯಲ್ಲಿ ಕಾಣಬಂತು. ಯಾರೋ ಮಾತನಾಡುತ್ತಿದ್ದ ಧ್ವನಿಯಾಗಿ ಕೇಳಬಂತು. ಗಂಡು ಧ್ವನಿ. ಇನ್ನು ಅಲ್ಲಿ ನಿಲ್ಲಬಾರದೆಂದು ಯೋಚಿಸಿದ - ಮರುಕ್ಕಣವೇ ಚೇರಿ ಭಾವನೆ ಹೊಳೆಯಿತು. ‘ಈ ವಿವಯ ಇಂದು ಇತ್ಯಧರವಾಗಿ ಹೋಗಲಿ’ ಎಂದು ಶ್ರೀಲಿಂಗ ಕೆಲವನಾಡಿದ ಬಾಗಿಲು ಕಡೆ ಹೋಗಿ ನಿಂತ. ಬಾಗಿಲು ತಟ್ಟು ಸ್ವದಕ್ಕೆ ಕ್ಷೇತ್ರ ಬಾರದು. ಬಾಗಿಲು ತೆಗೆಸಿ ತಾನು ಒಳಗೆ ಹೋದರೆ ಕಣ್ಣಿಗೆ ಬೀಳುವ ದೃಷ್ಟಿ ಅರಿವು ಅವನಿತ್ತು. ರಾಕ್ಷಸ ಸಿಧಾರ ಮನಸ್ಸಿನಲ್ಲಿ ಮನೆ ಮಾರ್ಪಿತ್ತು.

ಬಾಗಿಲು ತಟ್ಟಿದ - ಒಳಗಿನಿಂದ ಮಾರುತ್ತರ ಬರಲ್ಲಿ - ಯಾರೋ ಎದ್ದು ಓದಿಯೋಡಿದಂತಾಯಿತು - ಮತ್ತೆ ಬಲವಾಗಿ ಬಾಗಿಲು ತಟ್ಟಿದ - ಭಾಗ್ಯನ್ನು ಬಂದು ಬಾಗಿಲು ಅರ್ಥ ತೆಗೆದು ಅಲ್ಲಿಯೇ ನಿಂತಳು. ಶ್ರೀಸಾಧ ಅವಳನ್ನತ್ತೆ ದೂಡಿ ಒಳಗೆ ಪ್ರವೇಶಿಸಿದ. ರೂಪಿನ ಬಾಗಿಲು ಅರ್ಥ ತೆಗೆದಿತ್ತು. ಮಂಚದ ಮೇಲೆ ಯಾರೋ ವರದಿಸಿದ್ದರು. ಕಮಲ ಭೀತಳಾಗಿ ನಿಂತಿದ್ದ ಳು.

ಶ್ರೀಸಾಧ ತೊಟ್ಟಿಯಲ್ಲಿದ್ದ ಕುಚಿರು ಮೇಲೆ ಕುಳಿತ. ಭಾಗ್ಯನ್ನು ಹೋರ ಬಾಗಿಲು ಹಾಕಿಕೊಂಡು ಬಂದು ಅಡಿಗಿರು ಮನೆಯ ಬಾಗಿಲು ಮರೆಯಲ್ಲಿ ನಿಂತಳು.

ಗವಿಯಾರದ ಟಿಕ್ಕಾ - ಟಿಕ್ಕಾ ರಬ್ಬಿಕ್ಕೆ ಅಂದು ಆ ಮನೆಯಲ್ಲಿ ನಾಲ್ಕು ಹೃದಯಗಳು ಪ್ರತಿಧ್ವನಿಗೊಡುತ್ತಿದ್ದವು. ಒಂದೊಂದು ನಿಮಿಷವೂ ಒಂದೊಂದು ಯುಗಡಂತೆ ಜಾರುತ್ತಿತ್ತು. ರೂಪಿನ ಬಾಗಿಲು ಮುಂದಕ್ಕೆಳಿದು ಕೊಂಡು ಕಮಲ ಹೂಡಿದೆ ಒಂದಳು. ಕೆದರಿದ ತಲೆಯನ್ನು ಕ್ಯಾಯಲ್ಲಿಯೇ ಸರಿಮಾಡಿಕೊಂಡಿದ್ದಾರು. ಅವಳ ಕಣ್ಣುಗಳು ಆಚೇ ಕೆಂಪುವರ್ಕಾಕ್ಕೆ ತಿರುಗುತ್ತಿದ್ದವು.

ಕಮಲ ತೊಟ್ಟಿರುಲ್ಲಿ ಗೆನೆಡಿಗೆ ಒರಗಿಕೊಂಡು ನಿಂತಳು. ಶ್ರೀಸಾಧ ಮಾತು ಆರಂಭಿಸಲಿಲ್ಲ; ಅವಳೂ ಮಾತಿಗೆ ಮೊದಲು ಮಾಡಲಿಲ್ಲ.

ಮತ್ತೆ ಕೆಲವು ನಿಮಿಷಗಳು ಜಾರಿದವು. ಶ್ರೀನಾಥ ಸತತವಾಗಿ ಸಿಗರೆಟ್‌ ಹೆಚ್ಚೆ ಹೆಚ್ಚೆ ಸೇರಿ ಮುಗಿಸುತ್ತಿದ್ದ. ಮನೆಯನ್ನು ಒಂದು ವಿಚಿತ್ರ ತೀರನ ರುದ್ರಭಿಕರ ಶಂತಿ ಆವರಿಸಿತ್ತು.

‘ಎಷ್ಟು ಹೊತ್ತು ಕುಳಿತರೂ ಹೀಗೇ ಕುಳಿತಿರಬೇಕು. ಇನ್ನು ಇಲ್ಲಿ ಕುಳಿತು ಏನು ಪ್ರಯೋಜನ. ಆದೆಷ್ಟು ಬೇಗ ಭರತವಾಕ್ಯ ಹೇಳಿ ಇಲ್ಲಿಂದ ಕಾಲು ಕೇಳಬುದು ಲೇಸು’ ಎಂದು ಶ್ರೀನಾಥನಿಗೆ ಹೊಳೆಯಿತು.

ಕಮಲನನ್ನು ದಿಟ್ಟಿಸಿ ನೋಡಿ

“ಒಳಗೆ ಯಾರು?” ಎಂದು ಕೇಳಿದ.

ಕಮಲ ಉತ್ತರ ಕೊಡಲಿಲ್ಲ.

“ಒಳಗೆ ಇರುವವರನ್ನು ಹೊರಗೆ ಬರಹೇಳು”

ಕಮಲ ಸಾಲಭಂಜಿಕೆಯಂತೆ ಸಿಂತೇ ಇದ್ದಳು. ಶ್ರೀನಾಥ ಧ್ವನಿಯೇರಿಸಿ

“ನಾನು ಹೇಳಿದ್ದ ಕೇಳಿಸಲಿಲ್ಲವೇನು? ಒಳಗೆ ಇರುವವರನ್ನು ಹೊರಗೆ ಬರಹೇಳು.”

ಕಮಲ ಅಲುಗಾಡಲಿಲ್ಲ.

ಒಳಗಿದ್ದ ಮನುವ್ಯ ಎದ್ದು ಬಟ್ಟಿ ಹಾಕಿಕೊಂಡು ಹೊಡಗೆ ಬಂದ.

ತನೆದುರಿಗೆದ್ದ ಕುಚಿಕಿಯನ್ನು ತೋರಿಸಿ

“ಕುಳಿತುಕೊಳ್ಳಿ” ಎಂದು ಶ್ರೀನಾಥ ಹೇಳಿದ.

ಅವೃತ್ತಿ ಮರುಮಾತನಾಡದೆ ಶ್ರೀನಾಥ ಹೇಳಿದಂತೆ ಕೇಳಿದ. ಶ್ರೀನಾಥನ ಧ್ವನಿಯಲ್ಲಿ ಮಾಡಿದ್ದ ಗಾಂಘೇಯರ್, ನಿಧಿಗಳ ಎಲ್ಲರನ್ನೂ ಚಕ್ಕಿತರನ್ನಾಗಿಸಿತ್ತು.

“ನೀವು ಯಾರು ಎನ್ನುಪ್ರಾಪ್ತನ್ನು ನಾನು ಬಲ್ಲೆ. ನಾನು ಯಾರು ಎನ್ನುವುದೂ ಸಿಮಗೆ ಗೊತ್ತಿರಬಹುದು.”

“ಗೊತ್ತಿದೆ.”

“ನೀವು ಸಂಸಾರವಂದಿಗರು, ಮರ್ಯಾದಸ್ಥರು ಎಂದು ಕೇಳಿದ್ದೀನೆ.”

ವೃತ್ತಿ ಉತ್ತರಕೊಡಲಿಲ್ಲ.

“ನಿವ್ಯ, ನಡತಿಯನ್ನು ನಾನು ವಿಮರ್ಶಿಸುವುದಿಲ್ಲ. ಆದರೆ ಆದರ ಪರಿಣಾಮ ನನ್ನ ಮೇಲೂ ಆದುದರಿಂದ ಇವ್ಯ ಮಾತನಾಡಬೇಕಾಗಿದೆ.

ಅನೋಗರಿಕರಂತೆ ನಾವು ಜಗತ್ ಕಾರ್ಯವುದರಲ್ಲಿ ಅರ್ಥವಿಲ್ಲ - ನಗೆಗೇಡಾ ಗುತ್ತದೆ. ಈ ವಿಷಯ ಇಬ್ಬರೂ ಸಮಾಧಾನವಿಂದ ಅಶೋಚಿಸಿ, ಒಂದು ಸಿಧಾರಕೆನ್ನೆ ಬರುವುದು ಒಳ್ಳೆ ಎಂದಿಲ್ಲವೇ ?”

“ ತಮ್ಮ ಜಿತ್ತು.”

“ ನಾನು ಈ ಅವಳಿ ಪ್ರಶ್ನೆಗಳನ್ನೂ ಅನ್ವಯಾದವಾಗಿ ಕೇಳಬೇಕಾಗಿದೆ. ಅವಳಂತೂ ಸುಳಿಸಿನ ಮೊಟ್ಟೆ. ಅವಳನ್ನು ಕೇಳಿ ಪ್ರಯೋಜನವಿಲ್ಲ. ನೀವು ಅವಳ ಮರ್ಪಿಕೆ ಇನ್ನೂ ಇಂದಿಲ್ಲವೆಂಬ ಸಂಭವ ಸಹಿತಾಗಿದೆ.”

“ ಏನು ಬೇಕಾದರೂ ಕೇಳಿ.”

“ ಇವಳ ಪರಿಚಯ ನಿಮಗೆ ಯಾರು ಹಾಂಡಿಕೊಟ್ಟಿರು ?”

“ ಯಾರೆಂಬುದನ್ನು ತಿಳಿಯುವುದರಲ್ಲಿ ನಿಮಗೆ ಪ್ರಯೋಜನವಿಲ್ಲ. ಮುತ್ತಾನುಬಂಧವಿತ್ತು - ಪರಿಚಯವಾಗಿಯ್ತು.”

“ ಪರಿಚಯವಾದಾಗ ಕಮಲಸಿಗೂ ಸಹಿತ ಇದ್ದ ಸಂಬಂಧ ನಿಮಗೆ ಗೊತ್ತಾಗಿರೆಿಲ್ಲವೇ ?”

“ ಗೊತ್ತಾಗಿತ್ತು.”

“ ಅದನ್ನು ತಿಳಿದೂ ಈ ಮನಿಗೆ ಕಾಲಿಡುವುದಕ್ಕೆ ಸಿನ್ನ ಮನಸ್ಸು ಹೇಗೆ ಒಸ್ಪಿತು ?”

“ ಕಮಲನ್ನು ನೋಡಿದೆ. ಅವಳೆಲ್ಲಿ ಸನ್ನ ಮನಸ್ಸು ನೆಟ್ಟಿತು. ಅವಳ ಸ್ನೇಹ ಸಂಪಾದನವುದಕ್ಕೆ ಪ್ರಯತ್ನಮಾಡಿದೆ. ಸನ್ನ ಪ್ರಯತ್ನ ಫಲಿಸಿತು. ನಿಮ್ಮ ನಿರ್ವಹಣೆ ಕಾರ್ಯಕ್ರಮದು ಅವಳ ಕರ್ತವ್ಯವಾಗಿದ್ದಿತೇ ಏನೂ ನನ್ನ ಕರ್ತವ್ಯವಲ್ಲ.”

“ ತಪ್ಪ ಯಾರಾದು ಎಂದು ದುಡುಕುವುದರಲ್ಲಿ ಅರ್ಥವಿಲ್ಲ. ಈಗ ನಾವು ಮನವುರೂ ಒಂದು ವಿವರ್ಯಾದದಲ್ಲಿ ಸಿಕ್ಕಿಕೊಂಡಿದ್ದೇನೆ. ಈ ಪ್ರಯೋಜನವನ್ನು ಸಮೃದ್ಧಿ ಯಾರಾಡೂ ಒಬ್ಬರು ಒಟ್ಟು ಹೊರಗೆ ಹೋಡರೇ ಎಲ್ಲಿರಿಗೂ ಶಾಂತಿ.”

“ ಈಗ ಹೊರಗೆ ಹೋಗಬೇಕಾದವರು ಯಾರು ?”

“ ನೀವು.”

“ ನಾನು ಹೊಡಗಿ ಹೋಗಲು ಸಿದ್ಧವಾಗಿಲ್ಲ. ನಾನು ಮೊದಲೇ ಒಂದೇ

ವಿವರು ಖಚಿತಪಡಿಸಿದ್ದೀನೇ. ಈ ಮನೆಯಿಂದ ನಿಮ್ಮನ್ನು ಹೊರಗೆ ಹಾಕು ವುದು ನನ್ನ ಉದ್ದೀಪವಲ್ಲ. ನನಗಿಂತಲೂ ಹೊದಲು ಈ ಮನೆಗೆ ಬಂದವರು ನಿಷ್ಠೆ. ನಿಷ್ಠೆ ನಾನು ಕೂಡಿಯೇ ಈ ಮನೆಯನ್ನು ನಡಿಸಿಕೊಂಡು ಹೋಗೋಣ. ನಾವಿಬ್ರಹ್ಮ ಸ್ವೀಕಿತರಾಗಿರಲು ಸಾಧ್ಯವಿಲ್ಲವೇ?”

“ಗವಿಯಷ್ಟನವರೇ, ಅದು ಇತರರಿಗೆ ಸಾಧ್ಯವಾಗಬಹುದು. ನನಗೆ ಸಾಧ್ಯವಿಲ್ಲ. ಕಮಲನನ್ನು ನನ್ನ ಸರ್ವಸ್ವವೆಂದು ಭಾವಿಸಿದ್ದೆ. ಅವಳ ವಿಶ್ವಸವನ್ನು ಇತರರಿಗೆ ಹಂಚಿಕೊಡುವುದು ನನ್ನ ಮನಸ್ಸಿಗೊಷ್ಟದ ಮಾತ್ರ.”

“ಪ್ರಪಂಚ ನಡೆವಳಿಕೆಗೆ ನಿಷ್ಠೆ ಹೊಂದಿಕೊಳ್ಳಬೇಕಲ್ಲದೆ, ಅದು ನಿಮ್ಮ ಮನಸ್ಸಿನಂತೆ ನಡೆಯಬೇಕೆಂದು ನಿರೀಕ್ಷಿಸುವುದು ಯೋಗ್ಯವಲ್ಲ.”

“ಪ್ರಪಂಚ ಸತ್ಯವಾಗಿದಲ್ಲಿ ಹೋಗಬೇಕೆಂದು ಸಿರಿಸ್ತಿಸುವುದು ಅಯೋಗ್ಯವೆಂದು ನಾನು ಭಾವಿಸಿಲ್ಲ.”

“ನಿಷ್ಠೆ ಬುದ್ಧಿವಂತರು – ನಿಮಗೆ ಉತ್ತರ ಕೊಡುವಪ್ರ ನಾನು ಸಮರ್ಥನಾಲ್ಲ.”

“ಗವಿಯಷ್ಟನವರೇ – ಯಾವ ವಿಧಿಯೋ ನಿಮ್ಮನ್ನು ಎಳತಂದು ನನ್ನ ಜೀವನಕ್ಕೆ ಗಂಟುಹಾಕಿದೆ. ಸ್ವಾವಲಂಬಿಯಾದ ನಾನು ಇಂದು ಪರಾವಲಂಬಿಯಾಗಬೇಕಾಗಿದೆ. ಸ್ವಾಭಿಮಾನಕ್ಕೆ ಕಟ್ಟಬೆಂದ್ರ ನಾನು ನನ್ನ ತಂದೆಸೂ ತಲೆಬಾಗಿಸಲಿಲ್ಲ – ನಿಮಗೆ ತಲೆಬಾಗಿಸುತ್ತೇನೇ. ಯಾರನ್ನೂ ಬೇಡದಿದ್ದೆ ಕೈಗಳನ್ನು ನಿಮ್ಮ ಮುಂದೆ ಜೋಡಿಸುತ್ತೇನೇ. ನಿಮ್ಮ ಕೃಪಾಭಿಕ್ಷೇಗಾಗಿ ಕಾತುರನಾಗಿದ್ದೀನೇ. ನಿಷ್ಠೆ ಲೋಕದ ರೀತಿನೀತಿಗಳನ್ನು ಬಲ್ಲವರು – ಅನುಭವಿಕರು – ಶ್ರೀಮಂತರು. ಒಂದಲ್ಲಿ ಹತ್ತು ಸ್ವೀಕ್ರಹಿಂಬಣಲ್ಲಿರಿ. ನಾನು ನಿರ್ಗತಿಕ – ಪ್ರೇಮವನ್ನು ಸರ್ವಸ್ವವೆಂದು ಭಾವಿಸುವ ಅನನ್ಯಭವಿ. ನನ್ನ ಪ್ರಪಂಚ ಬಹು ಸಣ್ಣ ಪ್ರಪಂಚ – ಆದರಲ್ಲಿ ಕಮಲ ಬಿಟ್ಟು ಬೇರೆಯ ವರಿಗೆ ಸ್ಥಳವಿಲ್ಲ. ದೊಡ್ಡ ಮನಸ್ಸುಮಾಡಿ ಕಮಲನನ್ನು ಬಿಟ್ಟುಕೊಡಿ – ಯಾವಜ್ಞೀವಸ್ತು ನಿಮ್ಮ ಉಪಕಾರ ಸೃಷ್ಟಿಸುತ್ತೇನೇ. ನನ್ನ ಪ್ರಾಣ, ಮಾನ – ಸಾಂಪತ್ತಿ ತಕ್ಷಿಂಬಣ ಸ್ಥಿರತ್ವದಾಗುತ್ತದೆ.”

ಶ್ರೀನಾಥನ ಕಳಕಳಯ ನಿವೇದನೇ ಗವಿಯಷ್ಟನ ಮೇಲೆ ಪರಿಣಾಮ

ವನ್ನುಂಟುಮಾಡದೆ ಶರಲಿಲ್ಲ. ಅವನ ಜ್ಯೇಧಯಂಕಲ್ಲಿ ಭಯಂಕರ ದೇಹಾಸುರ ಕಾಳಿ. ವಾರಂಭವಾಯಿತು. ಒಮ್ಮೆ ಅಂದುಕೊಂಡ ‘ಇಂಥ ಮನುಷ್ಯನ ಬಾಳನ್ನು ನಾನೀಕೇ ಮುರಿಯಬೇಕು? ಅತನೀ ಕಮಲನ ಜತೆ ಸುಖವಾಗಿರಲು’ ಎಂದು. ಮರುಕ್ಕೊಣಿಪೇ ಹೋಹ ಅಡ್ಡಿ ಬರುತ್ತಿತ್ತು. ‘ಕಮಲ ಸಾವಿರದಲ್ಲಿ ಒಂದು ಹೆಣ್ಣು. ಯಾರನ್ನೊಮ್ಮೆ ಮೆಚ್ಚಿ ಸುವುದಕ್ಕೆ ಹೋಗಿ ನಾನೀಕೇ ಅವಳಿಂದ ದೂರವಾಗಬೇಕು?’

ಗವಿಯಪ್ಪನ ಬಾಯಲ್ಲಿ ಏನು ಬರುವುದೋ ಎಂದು ಶ್ರೀನಾಥ ತತ್ತುರೆ ದಿಂದ ಅವನ ಮುಖವನ್ನೇ ಸೋಡುತ್ತ ಕುಳಿತ್ತಿದ್ದು.

ಏನು ಹೇಳಬೇಕಂಬಾದು ಗವಿಯಪ್ಪಿಗ ಹೊಳೆಯಲ್ಲಿ. ತನ್ನ ಮೈಮೇಲೆ ಬದಗಿದ್ದ ಪ್ರಸಂಗವನ್ನು ದೂರಮಾಡಲೆತ್ತಿಸಿ

“ಕಮಲನನ್ನು ಒಂದು ಮಾತ್ರ ಕೇಳಿಬಿಡಿ. ಆವಳು ಹೇಗೆ ಹೇಳಿದರೆ ಹಾಗೆ ಮಾಡಲು ನಾನು ಸಿದ್ಧನಾಗಿದ್ದೇನೆ. ಅವಳು ಬರಬೇಡನೆಂದರೆ ನಾನು ಬರುವುದಿಲ್ಲ.”

ಕಮಲನ ಉತ್ತರಕ್ಕೆ ಶ್ರೀನಾಥ ಅವಳ ಮುತ್ತ ಸೋಡಿದ. ಕಮಲ

“ನನಗೆ ಗೊತ್ತಿಲ್ಲ. ನಿಮಗೆ ಹೇಗೆ ತೋರುತ್ತದೆಯೋ ಹಾಗೆ ಮಾಡಬಹುದು.”

ಎಂದು ಹೇಳಿ ರೂಪಿನೊಳಗೆ ಹೊರಟುಹೋದಳು.

ವಾತಾವರಣ ಮತ್ತು ಗಭೀರವಾಯಿತು. ನಾದ ಪ್ರತಿನಾದ ಸಿಂತು ಹೇಳಿದನ್ನು ಕಂಡು ಭಾಗ್ಯಮ್ಮೆ ಮುಂದೆ ಬಂದು ಶ್ರೀನಾಥನ ಕಡೆ ತಿರುಗಿ

“ಅವರು ಹೇಳಿದ ಹಾಗೆ ಮಾಡಬಹುದಲ್ಲವ್ವು. ಅವರ ಪಾಡಿಗೆ ಅವರು ಬಂದು ಹೋಗುತ್ತಾರೆ. ನಿಮಗೇನು ತೋಂದರಿ?”

ಎಂದಳು. ಶ್ರೀನಾಥ ಅವಳನ್ನು ನುಂಗಿಬಿಡುವಂತೆ ಒಮ್ಮೆ ಸೋಡಿ ಗವಿಯಪ್ಪನನ್ನು.

“ನಿಮ್ಮ ನಿಧಾರ ಬದಲಿಸುವ ಹಾಗಿಲ್ಲವೇ?”

ಎಂದು ಕೇಳಿದ.

“ಇಲ್ಲ ಸ್ವಾಮಿ....ನಾನು ಕಮಲನನ್ನು ಬಿಡಲಾರೆ”

ಎಂದು ಹೇಳಿ ಗವಿಯಪ್ಪ ಅಲ್ಲಿ ನಿಲ್ಲದೆ ಹೊರಟುಹೋದ.

ಶ್ರೀನಾಥ ಹೊರಡಲು ಎದ್ದು ನಿಂತ. ಆ ಸ್ಥಳ ಬೇಗ ಬಡಬೇಕು ಗಿತ್ತು. ಅದರೆ ಕಾಲುಗಳಲ್ಲಿ ತ್ವರಿತ ಉಳಿದಿರಲಿಲ್ಲ. ಭಾಗ್ಯಮ್ಮ ಅವನು ಹೊರಟುದನ್ನು ನೋಡಿ

“ ಏನಪ್ಪು – ಹೊರಟುಬಿಟ್ಟುರಿ ? ”

“ ಇನ್ನು ಈ ಮನೆಯಾಳ್ಳಿ ನನಗೆ ಸ್ಥಳವಿಲ್ಲ. ಎಷ್ಟರ ಅಭಿಪ್ರಾಯವನ್ನೂ ತೀಳಿದಂತಾಯಿತು. ನಿಮ್ಮ ಸಂತೋಷ ಹೇಗೆಯೋ ವಾಗೆ ಮಾಡಿಕೊಳ್ಳು ಬಂದು.”

ಎಂದು ಹೊರಟುಬಿಟ್ಟು.

ಅವನು ಹೊರಟುದನ್ನು ಕಂಡ ಕವುಲ ಬಿರುಗಾಳಿಯುಂತೆ ಹೊರಗೆ ಬಂದು ಶ್ರೀಸೂಧನನ್ನು ಬುಂಬಾಲಿಸಿದಳು. ಕವುಲ ಹೀಂದೆ ಬರುತ್ತಿರುವುದನ್ನು ಕಂಡು ಶ್ರೀನಾಥ ಓಡಲಾರಂಭಿಸಿದ ಭಾಗ್ಯಮ್ಮ ಕವುಲನ ಹೀಂದೆ ಓಡಿಹೋಗಿ ಅವಳನು ಬಲವಂತವಾಗಿ ಒಂದಿಫೇದುಕೊಂಡು ಬಂದಳು.

. ಓಡಲಾರಂಭಿಸಿದ ಶ್ರೀನಾಥ ಸಿಲ್ಲಲ್ಲಿಲ್ಲ. ಅವನ ಮನಸ್ಸು ವಜ್ರಕತೋರ ವಾಗಿತ್ತು ನೇರವಾಗಿ ಲಾಲಬಾಗಿಗೆ ಬಂದ. ಕೆರೆಯ ಏರಿಯ ಮೇಲಿಷ್ಟು ದಿಕ್ಕೀಯನ್ನೇರಿ ಹೋಗಿ ಕಲ್ಲುಬಿಂಚಿನ ಮೇಲೆ ಕುಳಿತ. ಎದುರಿಗೆ ತುಂಬಿದ ಕರೆ. ಅಲೆಗಳು ಬಂದು ದಡವನ್ನುಪ್ಪಾಗಿ ಶ್ರೀನಾಥನಿಗೆ ಸ್ವಾಗತ ಬಯಸು ತ್ವಿದ್ದುಂತಿತ್ತು.

‘ ಯಾವ ಪುರುಷಾರ್ಥಕ್ಕೆ ಇನ್ನು ಪ್ರತಿಂ ಧೈರ್ಯಬೇಕು ? ’

ಎಂಬ ಭಾವನೆ ಶ್ರೀನಾಥನ ವ.ನಾಸ್ಸಿನ ಮೇಲೆ ಹೊಳೆಯಿತು. ಅತ್ಯ ಹೆಚ್ಚಿ ಚಾಂಡಿಕಾರಿ ತನ್ನ ದುಃಖದ ಒಂದನವನ್ನು ಕೊನೆಗಾಗಿಸಬೇಕೆಂದು ಯೋಚಿಸಿದೆ.

‘ ಮಹಿಳ – ನಿನ್ನ ಆಸುಗಳು – ಕನೆಸುಗಳು – ನಿಧಾರಿಗಳು ಏನಾದವು ? ಒಂದು ದುಲುಮೆಣ್ಣಿಗಾಗಿ ಪ್ರತಿಂ ನಿಗಿಕೊಳ್ಳುವೆಯೂ ? ಅಪಾತ್ರಳಲ್ಲಿ ವಿಶ್ವಾಸವಿಟ್ಟು ಅವರಾಧ ಮಾಡಿರುವುದು ಸಾಲದೆಂದು, ಅತ್ಯಹೆಚ್ಚಿ ಮಾಡಿ ಕೊಳ್ಳುವ ಫ್ರೋರ ಹಾವವನ್ನೂ ಆಚರಿಸುವೆಯೂ ? ಪ್ರತಿಂಸ್ವರ್ಪಿ ಮಾಡಲಾಗದಿರುವವನಿಗೆ ಪ್ರತಿಂಬಹೆಚ್ಚಿ ಮಾಡುವ ಅಧಿಕಾರಗಳೆಂದ ಬಂತು ? ಈ ಪ್ರತಿಂ ನಿನಗೆ ನೀನು ಕೊಟ್ಟುಕೊಂಡಿಯೂ ? ಇದನ್ನು ರೂಪಾ

ಕೊಟ್ಟರೇ ಅವರೇ ಅದನ್ನು ಪರಿಗ್ರಹಿಸಲದರು. ಹೊನ್ನು ಪ್ರೇಮಾಂದು ಭಾವಿಸಿ ದುಃಖವುಂಡಿ. ಇನ್ನು ಪ್ರೇಮಾಂದು ದ್ವಿತೀಯ ಭಾವಿಸು ಹೇಳಿನ್ನು ಪ್ರೇಮಿಸಚೇಡ - ಪ್ರೇಮವನ್ನುಪ್ರೇಮಿಸು'

ಎಂದು ಮನಸ್ಸಿನ ಸುಖಾರ ಸಂಪೀಠವಿತ್ತಿತು. ಶ್ರೀನಾಥ ಕುಳಿತಿದ್ದು ಸ್ಥಳಾಂಶದಲ್ಲಿ ರೂಪಿನ ಕಡೆ ಹೊರಟುಗ ಬೆಳಕು ದೊಡ್ಡತ್ತು.

೯

ಅಂತ್ಯಮ್ಮನ ಭಾಷು ದಡ ಸೇರಿತ್ತು. ಅವಳ ಪೀಠ, ವಿನಯ, ಕಾರ್ಯಾಲ್ಯಾ ಎಲ್ಲರ ವಿರ್ಣವನನ್ನು ದೊರಕಿಸಿತ್ತು. ಶಿವರಾಯನ ಮುಕ್ಕಳು ಕೂಡ 'ಹೋಸ ಒಿಕ್ಕನ್ನು'ನ ಬಗ್ಗೆ ಸದಭವ್ರಾಯ ತಳೆದಿದ್ದರು. ತಂದೆ ಮುಕ್ಕಳು ಮನಸೆಗೆ ಹೋಗಿ ಬರುತ್ತಿದ್ದರು; ಮುಕ್ಕಳು ತಂದೆಯ ಮನಸೆಗೆ ಬಂದು ಹೋಗುತ್ತಿದ್ದರು. ಶಿವರಾಯ ಅಂತ್ಯಮ್ಮನಿಗೆ ಯಾವದಕ್ಕಾಗಿ ಕಾವಿನೆವಾಡಿತಲ್ಲಿ. ನಿಲುವಾಭರಣ ಮಾಡಿಸಿಕೊಟ್ಟಿದ್ದ. ಮನಸೆಯಾಳುಗಳು ಯಜಮಾನಿಯ ಹೈಯಲುಗದಂತೆ ಸೋಡಿಕೊಳ್ಳುತ್ತಿದ್ದರು.

ಇಷ್ಟೆಲ್ಲ ಸುಖ, ಸಂಸ್ತಾನಲ್ಲಿದ್ದರೂ ಅಂತ್ಯಮ್ಮನ ಮನಸ್ಸಿಗೆ ಶಾಂತಿಯಿರಲ್ಲಿ. ಆಗಾಗೆ ಅವಳು ಅತ್ಯು ಕಣ್ಣು ಕಂಪಗ ಮಾಡಿಕೊಳ್ಳುತ್ತಿದ್ದರು ಶಿವರಾಯನ ಗಮನಕ್ಕೆ ಬೋಳುತ್ತಿತ್ತು. ಒಂದು ದಿನ ಶಿವರಾಯ ಅಂತ್ಯಮ್ಮನನನ್ನು ಕಾಡಿಸಿಕೊಂಡು ಕೇಳಿದ

"ಅಂತ್ಯ, ಇಲ್ಲಿ ಸೀನು ಸುಖವಾಗಿರುವೆಯಾ?"

"ಏನು ಹೀಗೆ ಕೇಳುವಿರಿ? ನನಗೆ ಯಾರವಕ್ಕೆ ಕಾಡಿನೆವಾಗಿದೆ? ಒಬ್ಬ ಮಹಾರಾಣಿಯೂ ನನ್ನಹ್ಯಾ ಸುಖವಾಗಿರುವುದಕ್ಕೆ ಸಾಧ್ಯವಿಲ್ಲ."

"ನೀನು ಸುಖವಾಗಿದ್ದರೆ ಮನಸ್ಸಿನಲ್ಲಿಯೇ ಕೊರಗುವುದೇತಕ್ಕೆ? ಯಾವ ಒಂತೆ ನಿನ್ನನ್ನು ಕಾಡುತ್ತಿದೆ ಹೇಳು. ನೀನು ನಿತ್ಯಂತಭಾಗಿರಬೇಕೆಂದೇ ಅಲ್ಲವೇ ನಾನು ಪ್ರಯತ್ನಿಸುತ್ತಿರುವುದು?"

“ಸುನ್ನಗೆ ಯಾವ ಚಿಂತೆಯೂ ಇಲ್ಲ. ನೀನು ಸುಮೃದ್ಧಿ ಇಲ್ಲದ ವ್ಯಕ್ತನ ಏಕೆ ಹೆಚ್ಚಿಕೊಳ್ಳುವಿರಿ?”

“ಸುಳ್ಳ ಹೇಳುವುದು ನಿನಗೆ ಬರುವುದಿಲ್ಲ, ಹೊಸದಾಗಿ ಏಕೆನ್ನ ಅಭಾವಾದಿಕೊಳ್ಳುತ್ತಿರುವೇ?”

“ಹ್ಯಾಮಿ. ನಿಮಗೆ ಸುಳ್ಳ ಹೇಳಬೇಕೆಂದು ನಾನು ಉಪ್ಪೆರಪಟ್ಟಿಲ್ಲ.”

“ಚಿಂತೆಯೇತಕ್ಕೆ ಹೇಳು. ಕಾರಣವೇನೇ ಆಗಿರಲ್ಲ, ಮನುಷ್ಯರುತ್ತೆ ಮಿಾರಿದ್ದಿಲ್ಲ. ಅದಕ್ಕೆ ಪರಿಹಾರ ಹುಡುಕೋಣ.”

“ನನ್ನ ಮನಸ್ಸಿನಲ್ಲಿರುವುದನ್ನು ಹೇಳಲೇ? ನೀವು ಬೇರೆ ಭಾವಿಸುವುದಿಲ್ಲವೇಂದು ಮಾತು ಕೊಡಿ.”

“ಹೆಚ್ಚಿ - ನಾನೇ ನಿನ್ನವನಾಗಿರುವಾಗ ಆಂ ಪ್ರಮಾಣಗಳೇಕೆ - ಹೇಳು.”

“ನನಗೆ ಯಾವದಕ್ಕೂ ಕಡಿಮೆಯಿಲ್ಲ. ಪೂರ್ವಜನ್ಮದ ಸುಕೃತದಿಂದ ನೀವು ನನ್ನನ್ನು ತಿಪ್ಪೆಯಿಂದ ಹೇಳಿಕೊಂಡಿರಿ. ನಿಮ್ಮ ಉಸಕಾರ ನಾನು ಏಕೇಳು ಜನ್ಮಕೊಂಡು ತೀರಿಸಲಾರೆ. ಯಾವ ರೀತಿಯಲ್ಲಿಯೂ ನಿಮ್ಮ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಲು ನನಗೆ ಇಟ್ಟವಿಲ್ಲ. ನಾನು ಹೇಳುವುದು ನಿಮಗೆ ನೋವು ತರಬಹುದು. ನಿಮ್ಮಲ್ಲಿ ನನ್ನ ಹೃದಯ ಶೈಂಡಿಕೊಳ್ಳಲ್ಲಿ ಇನ್ನು ಯಾರಲ್ಲಿ ಶೈಂಡಿಕೊಳ್ಳಲಿ.... ನನ್ನ ಮನುವನ್ನು ಬೆಂಗಳೂರಿನಲ್ಲಿ ಬಿಟ್ಟು ಬಂದಿದ್ದೇನೆ. ಅವಳನ್ನು ಬಿಟ್ಟು ನಾನಿರಲಾರೆ. ಮುತ್ತಮ್ಮೆ ಎಲ್ಲಿ ಅವಳನ್ನು ತನ್ನ ಹಾದಿಗೇ ಹೆಚ್ಚಿತ್ತಾಳೋ ಎನ್ನುವ ಭಯ ಸದಾ ನನ್ನನ್ನು ಕಾಡುತ್ತಿದೆ.”

ಶಿವರಾಯ ದಿಫಾರ್ಲೋಚನ ಮಗ್ನಾದ.

“ನಾನು ಹೇಳಿದ್ದ ಕೇಳಿ ಅವಾಧಾನವಾಯಿತೇ?”

“ಹೆಚ್ಚಿ - ನಿನಗಾಗಿ ಏನು ಬೇಕಾದರೆ ಮಾಡಬೇನೆಂದು ನಾನು ಮಾತು ಕೊಟ್ಟಿಲ್ಲವೇ? ನೀನು ಕೇಳುವದೇನು ಅನ್ನಾಯವಾದುದೆಲ್ಲ. ತನ್ನ ಮನು ತನ್ನ ಬಳಿಯಿರಬೇಕೆಂದು ತಾಯಿ ಬಯಸಿದರೆ ಅದು ಅವರಾಧವಾಗುವುದಿಲ್ಲ.... ಅದರೆ ಮುತ್ತಮ್ಮೆ ನಿನ್ನ ಮನುವನ್ನು ಬಿಟ್ಟುಕೊಡುತ್ತಾಳಿಯೇ?”

“ಪ್ರಯತ್ನ ಮಾಡಿ ನೋಡೋಣ.”

“ನದಿೀ – ನಾಳೆಂಪೇ ಬೆಂಗಳೂರಿಗೆ ಹೋಗೋಣ. ನಿನ್ನ ಪೂರ್ವ ಜನ್ಮದ ಸೆನಪು ತರುವ ಮನು ಇಲ್ಲಿ ಏಕೆಂದು ನೊದಲು ನಾನು ಯೋಚಿಸಿದೆ. ಅದರೆ ತಾಯಿ ಮಹ್ಯಾಳ ಖಂಟಾನುಬಂಧ ಬಹೆಳ ಗಹನವಾದದ್ದು – ಗಾಢ ವಾದದ್ದು. ಆದ್ದೇವಿಕ ಸಂಬಂಧವನ್ನು ಮನುಷ್ಯ ಕಡಿಯಲೇಶಿಸಬಾರದು.”

ಅಚ್ಚುಮೃಂತ ಬಾಯಲ್ಲಿ ಮಾತ್ರ ಹೊರಡಲಿಲ್ಲ. ಅವಳ ಹೈದರಯ ಕೃತಜ್ಞತೆಯಿಂದ ಬಿರಿದುಹೋರಿಯತ್ತು. ಶಿವರಾಯನ ಪಾದಗಳ ಮೇಲೆ ತನ್ನ ಮುಕ್ಕೆಕಾಸ್ತಿಟ್ಟು ಭಕ್ತಿಯಿಂದ ನಮಸ್ಕರಿಸಿದಳು.

ಶಿವರಾಯ, ಅಚ್ಚುಮೃಂತ ಬೆಂಗಳೂರಿನಲ್ಲಿ ಚೆಳಿಗ್ಗೆ ಇಂದವರು ನೇರವಾಗಿ ಮುತ್ತಮೃಂತ ಮನೆಗೆ ಹೋಗಲಿಲ್ಲ. ‘ನ್ಯೂ ಬಿಂದೂ ಹೊಟೇಲ್’ನಲ್ಲಿ ಇಂದುಕೊಂಡು, ಸ್ವಾನ ಫಲಾಹಾರ ಮುಗಿಸಿಕೊಂಡರು. ಅಚ್ಚುಮೃಂತ ದಾರಿಯಲ್ಲಿ ಸ್ವಲ್ಪ ಪಣ್ಣು, ಬಿಸ್ಕತ್ತು, ಚಾಕಲೇಟ್ ಕೊಂಡಳು.

ಅಚ್ಚುಮೃಂತ ಗಾಡಿಯಿಂದಿಂದು ಬಂದು ಮಾತನಾಡಿಸಿದಾಗ ಮುತ್ತಮೃಂತಿಗೆ ಗುರುತೇ ಸಿಕ್ಕಲಿಲ್ಲ.

“ಹೇಗೆ ಅಗಿಹೋಗಿಬಿಟ್ಟಿದ್ದೀರ್ಯೇ ತಾಯಿ. ಸಾಕ್ಷಾತ್ ವರಲಕ್ಷ್ಮೀ ಹಾಗೇ ಇದ್ದೀರ್ಯುಲುನ್ನು: ನಿನ್ನ ಗುರುತೇ ಸಿಕ್ಕಲಿಲ್ಲ.”

“ಎಲ್ಲಾ ನಿಮ್ಮ ಆಶೀರ್ವಾದ ಮುತ್ತಮೃಂತವರೇ. ನಾಗರಾಜ, ಪುಟ್ಟ ಎಲ್ಲಿ?”

“ತಿಂಡಿ ಬೇಕೆಂದಳು, ಕೊಡಿಸುವುದಕ್ಕೆ ಕರೆದುಕೊಂಡು ಹೋಗಿದ್ದಾನೆ. ಚೆನ್ನಾಗಿದ್ದೀರೀಸ್ತಪ್ಪಾ”

“ಇನ್ನರ ನುಟ್ಟಿಗಮ್ಮು”

ಮಂಡಿ ಇಂದು ಕೆಳಗಿಬಂದ ಗಂಗಮ್ಮನನ್ನು ಕರೆದು ಅಚ್ಚುಮೃಂತಿಗೆ ಪರಿಚಯಮಾಡಿಕೊಟ್ಟಿಳು. ಗಂಗಮ್ಮ ಎದ್ದುಹೋಗಲು ಶಿವರಾಯ

“ಮುತ್ತಮ್ಮು – ನಿನ್ನಲ್ಲಿ ಒಂದು ಕೆಲಸದ ಸಲುವಾಗಿ ಬಂದಿದ್ದೇನೇ.”

“ಏನು ಹೇಳಿಯಪ್ಪಾ.”

“ನೀನು ಬಂಡಿತ ಮಾಡಿಕೊಡುತ್ತೇ ನೇಂದರೆ ಹೇಳುತ್ತೇನೇ.”

“ನನ್ನ ಕೈಯಲ್ಲಿ ಸಾಧ್ಯವಾಗುವುದಾದರೆ ಇಲ್ಲವೆನ್ನುತ್ತೇನೇಯೇ?”

“ನಿನ್ನ ಕೈಯಲ್ಲಿ ಸಾಧ್ಯವಾಗುವದೇ. ನೀನು ಇಲ್ಲವೆನ್ನ ಬಾರದು.”

“ಹೇಳಿ – ನೋಡಿನೋ.”

“ಅಚ್ಚು ಬಂದೀ ಸಮನಾಗಿ ಕೊರಗುತ್ತಿದ್ದಳೆ.”

“ಯೋಕಮ್ಮೆ ಕೊರಗು, ಮಹಾರಾಯರು ಏತಕ್ಕೆ ಕಡಿಮೆಮಾಡಿದ್ದಾರೆ?”

“ಪುಟ್ಟನನ್ನು ಬಿಟ್ಟರುವುದು ಅವಳಿಗೆ ಸಾಧ್ಯವಿಲ್ಲ ಮುತ್ತಮ್ಮು”

“ಪುಟ್ಟನನ್ನು ಕಳಿಸಿಕೊಡು ಎಂದು ಸಂಚಿಸುತ್ತಿರುವರಾ?”

ನಾಗರಾಜ ಪುಟ್ಟನನ್ನುತ್ತಿಕೊಂಡು ಬಂದ. ಅಚ್ಚಮ್ಮೆ ಅವಳನ್ನು ಹತ್ತಿರಕರೆದು, ಮುದ್ದಾಡಿ, ತೊಡೆಯ ಮೇಲೆ ಕೊಟಿಸಿಕೊಂಡು ತಾನು ತಂದಿದ್ದ ಹಣ್ಣು, ಚಾಕಶೇಷ, ಬಿಷ್ಟುತ್ತ ಅವಳ ಕೃಂತಿತು.

“ಜೆನಾಗಿದ್ದೀರ್ಯೇನನ್ನು?”

ಎಂದು ನಾಗರಾಜ ಕೇಳಿ.

“ಇನ್ನರ ಮಂಟ್ಪಗವ್ವು”

“ಬದ್ದ ಅವರೊವಕ್ಕೆ ಬಂದುಬಿಟ್ಟು.”

“ಪುಟ್ಟನನ್ನು ಕರೆದುಕೊಂಡು ಹೋಗುವುದಕ್ಕೆ ಬಂದಿದ್ದಾ ಜೆನಾಗರಾಜ”

ಎಂದು ಮುತ್ತಮ್ಮು ಪ್ರಲ್ಪಿ ಸಿತುಕಿಸಿಂದಲೇ ನುಡಿದಳು.

“ಕೋಂಮಾಡಿಕೊಳ್ಳಬೇಡಮ್ಮು ಸಿನ್ನ ಮನಸ್ಸು ಹೋರಿಸಿ ಕರೆದು ಕೊಂಡು ಹೋಗಬೇಕಿಂಬ ಉದ್ದೇಹವಿಲ್ಲ. ಸೀನೇ ಸಂತೋಷವಾಗಿ ಕಳಿಸಿ ಕೊಟ್ಟರೇ ಜೆನ್ನು. ಎಷ್ಟುದೂ ತಾಯಿ, ತನ್ನ ಮಾನವಿಗಾಗ ದಂಂತಿನು ವುದು ಸದ್ದ ತಾನೇ.”

“ಈ ವಿಷಯ ಅವಳು ಹೊರಡುವಾಗಲೇ ಇತ್ಯಾರ್ಥಮಾಡಿದ್ದೆನಲ್ಲ.”

“ನಿಜ ಆದರೆ ಅಂತಿಕರಣ ಯಾರ ಮಾತು ಕೇಳತ್ತಿ. ಪುಟ್ಟ ಅಲ್ಲಿಗೆ ಬರುವುದು ಆಗ ನನಗೂ ಬೇಕಿರಲಿಲ್ಲ. ನಾನೂ ಮನಸ್ಸು ಬದಲಾ ಯಿಸಬೇಕಾಯಿತು. ಅಚ್ಚಮ್ಮೆ ಸಂತುವಾಗಿದ್ದರೆ ತಾನೇ ನನಗೂ ನೆನ್ನುದಿ.”

“ನನಗಿರೋದು ಅದೊಂದು ಮಗು. ನಾನು ಮೇರೆ ಬಿಟ್ಟುಕೊಡ ಲಪ್ಪಾ?”

“ನಾವು ಆತುರಪಡಿಸುತ್ತಿಲ್ಲ ಮುತ್ತಮ್ಮು. ಬೇಕಾದರೆ ಒಂದು ದಿನ

ತಡೆದು ಉತ್ತರ ಹೇಳಿ. ನಿನು ಕಳುಹಿಸಿಕೊಡಲೋಪ್ಪಿದರೂ ಸಂತೋಷವಾಗಿ ಮನುವಿಗೆ ಅಶೀವಾದ ಮಾಡಿಯ್ಯಾ ಕಳುಹಿಸಿಕೊಡಬೇಕು.”

“ನಾನು ಯೋಚನೆಮಾಡಿ ನಾಗರಾಜನ ಕೃಂತಿಲ್ಲಿ ಹೇಳಬಳಿಸುತ್ತೇನವ್ಯಾಪ್ತಿ. ಎಲ್ಲಿ ಇಂದುಕೊಂಡಿದ್ದೀರಿ ? ”

“ನಷ್ಟಿ ಬಂದೂ ಹೊಟೆಲಿನಲ್ಲಿ.”

ತಿವರಾಯ, ಅಚ್ಚಮ್ಮೆ ಅಲ್ಲಿ ಹೆಚ್ಚು ಕಾಲ ನಿಲ್ಲಿವ ಆವಶ್ಯಕತೆ ಇರಲಿಲ್ಲ. ಅವರನ್ನು ಗಾಡಿಯ ಬಳಿ ಬಿಟ್ಟು ಹೊಗುವುದಕ್ಕೆ ಬಂದ ನಾಗರಾಜನಿಗೆ ಅಚ್ಚಮ್ಮೆ

“ನಿನು ಸ್ವಲ್ಪ ಸಹಾಯ ಮಾಡಬೇಕು ನಾಗರಾಜ. ಮುತ್ತಮ್ಮೆ ನನ್ನು ಒಪ್ಪಿಸುವ ಭಾರ ನಿನ್ನದು.”

“ಪ್ರಯತ್ನವಟ್ಟು ನೋಡುತ್ತೇನಮಾಡಿ”

ಎಂದು ಅವನು ಹೇಳಿ.

ಮುತ್ತಮ್ಮೆ ಕಣ್ಣೀಗರೆಯುತ್ತ ಕುಳಿತ್ತಿದ್ದಿಲ್ಲ. ಇಂಥ ಪ್ರಸಂಗ ಎಂದಾದರೂ ಬರಬಹುದೆಂದು ಅವಳು ಕನಸು ಮನಸಿನಲ್ಲಿಯೂ ಎಳೆಸಿರಲಿಲ್ಲ. ನಾಗರಾಜ ಅವಳ ದೇಶಿರ ಬಂದು

“ಅಳುವುದಕ್ಕೆ ಏನಾಯಿತು ಮುತ್ತು ? ” ಎಂದು ಹೇಳಿ.

“ಇಷ್ಟ ಹೊತ್ತೂ ಎಲ್ಲಾ ನಿನೇ ಕೇಳಿದೆಯಲ್ಲಾ.”

“ಪುಟ್ಟನನ್ನು ಕಳಿಸಿಕೊಡುವುದು ನಿನಗೆ ಹೇಗೆ ಕಷ್ಟಪೋ ಹಾಗೇ ನನಗೂ ಕಷ್ಟ. ಆದರೆ....”

“ಏನು ಆದರೆ....”

“ಹೆತ್ತ ತಾಯಿ ಬಂದು ಕೇಳುವಾಗ ಇಲ್ಲವೆನ್ನುವುದು ಧರ್ಮವೇ ? ”

“ನಿನೂ ನನಗೆ ಧರ್ಮ ಹೇಳುವುದಕ್ಕೆ ಮರುಮಾಡಿದೆ.”

“ನಿನಗೆ ಹೇಳಲಿಲ್ಲ ಮುತ್ತು - ನನಗೆ ತಿಳಿದದ್ದು ಹೇಳಬೇ. ನಿನಗೆ ಹೇಗೆ ಸರಿ ತೋರುವುದೋ ಹಾಗೆ ಮಾಡು.”

“ಏನು ಮಾಡಲಿ ನಿನೇ ಹೇಳಿ ನಾಗರಾಜ ? ”

“ಅಚ್ಚಮ್ಮೆನ ಸಂಸಾರ ಅಚ್ಚಗಟ್ಟು ಮಾಡಿ ಪುಣಿ ರಬ್ಬಿಕೊಂಡೆ.

ಈ ಉಪಕಾರವೂ ಮಾಡಿಬಿಡು. ಅಚ್ಚೆಮ್ಮೆ ಒಂದು ರೀತಿಯಲ್ಲಿ ನಮ್ಮೆ ಮನೆಯ ಮಗಳು - ಅವಳೇಕೆ ಉಸ್ಟೊಂದುಕೊಳ್ಳಬೇಕು ? ”

ಮುತ್ತಮ್ಮೆ ಉತ್ತರಕೊಡಲಿಲ್ಲ. ಹಾಸಿಗೆ ಹಾಸಿ ಮಲಗಬಿಟ್ಟಿಳು. ಅಂದು ಅವಳಿಗೆ ಉಂಟಿವೂ ಬೇಡವಾಯಿತು. ನಾಲ್ಕು ಗಂಟೆಯ ವೇళೆಗೆ ಗಂಗಮ್ಮೆ ಬಲವಂತದಿಂದ ಎಬ್ಬಿಸಿ ಸ್ವಲ್ಪ ಉಂಟಿ ಮಾಡಿಸಿದಳು.

ಮುತ್ತಮ್ಮೆ ತಲೆಯ ಮೇಲೆ ಕೈ ಹೊತ್ತು ಕುಳಿತಳು. ಅವಳ ಜತಿ ಅಡಲು ಬಂದ ಪುಟ್ಟನನ್ನೊಮ್ಮೆ ಗದರಿಕೊಂಡಳು. ಮರುಪ್ಪಣವೇ ಪಶ್ಚಾತ್ತಾವ ಬಂದ ಪುಟ್ಟನನ್ನೊಮ್ಮೆ ಮುದ್ದಿನ ಮಳಿಗರಿದಳು. ನಾಗರಾಜ ಕೋಟು ಹಾಕಿಕೊಂಡು ಹೊರಗೆ ಹೊರಟಿದ್ದ.

“ ಯಾವ ಕಡೆಗೆ ಹೋಗುತ್ತೀರೋ ನಾಗರಾಜ ? ”

“ ಮಾರ್ಕಿಂಟ್ ಕಡೆ. ಮನೆಗೇನಾದರೂ ತರಬೀಕಾಗತ್ತಿ ? ”

“ ಹೂ ! ಸ್ವಲ್ಪ ಹೂವು, ಹಣ್ಣು, ವೀಳೆಯದೆಲೆ, ಲಂಗಕೊಂಡು ಸಿಲ್ಕು ಬಟ್ಟಿ ತೆಗೆದುಕೊಂಡು ಭಾ.”

“ ಏಕೆ ಮುತ್ತಾ ? ”

“ ಪುಟ್ಟನನ್ನು ಕಳಿಸಿಬಿಡುತ್ತೀನೆ ನಾಗರಾಜ. ನೀನು ಹೇಳಿದ್ದು ನಾಗ್ಯಯೆ. ಹತ್ತು ತಾಯಿ ಬಂದು ಕೇಳುವಾಗ ಇಲ್ಲವೆನ್ನುವುದು ಧರ್ಮವಲ್ಲ. —ಮನೆಗೆ ಬರುವಾಗ ಅಚ್ಚೆಮ್ಮೆ, ಶಿವರಾಯನನ್ನು ಕರೆದುಕೊಂಡು ಭಾ.”

ನಾಗರಾಜನ ಹೃದಯ ಹಗುರವಾಯಿತು. ನೇರವಾಗಿ ಮಾರ್ಕಿಂಟ್‌ಗೆ ಹೋಗದೆ ಬಸ್ ಹತ್ತಿ ಮೆಚ್ಚಿಸುಕೊಕಕ್ಕೆ ಬಂದು ನ್ಯಾ ಹಿಂದೂ ಹೊಟ್ಟಿಲಿಗೆ ಬಂದ.

ನಾಜರಾಜನನ್ನು ನೋಡಿ ಹತಾಶಾಗಿದ್ದ ಅಚ್ಚೆಮ್ಮನ ಮುಖದಲ್ಲಿ ಆಫೆ ಶಿಂಕರಿಸಿತು.

“ ಏನು ಬಂದೆ ನಾಗರಾಜ ? ”

ಎಂದು ಶಿವರಾಯ ಕೇಳಿದ.

“ ಮುತ್ತಮ್ಮನನ್ನು ಒಷ್ಟಿಸಿದ್ದೇನೆ ಸಾಮಾನಿ. ನಿಮ್ಮನ್ನು ಕರೀತರಲು ಕಳಿಸಿದ್ದುಳ್ಳಿ.”

ಅಚ್ಚೆಮ್ಮನ ಹೃದಯ ಹಿಗ್ಗಿಸಿಂದ ಬಿರಿಯಿತು.

“ ಹೋಗೋಇವೇ ? ”

ಎಂದು ಶಿವರಾಯನನ್ನು ಕೇಳಿದಳು.

“ ತಡೀ, ಇಷ್ಟು ಅವಸರ ಪಡಬಾರದು. ತಲೆ ಬಾಚಿಕೊಂಡು, ಬಟ್ಟಿ ಹಾಕಿಕೊಂಡು.”

“ ನಾನು ಮಾರ್ಕೆಟ್‌ ತನಕ ಹೋಗಬೇಕಾಗಿತ್ತು.”

“ ಇರು ನಾಗರಾಜ, ಸಮೃಜತೆಯಲ್ಲಿಯೇ ಬರುವೇಯಂತೆ. ಒಂದು ಟ್ಯಾಕ್ಸಿ ಮಾಡಿಕೊಂಡು ಹೋದರಾಯಿತು.”

ಎಂದು ಶಿವರಾಯ ಹೇಳಿದ. ಅಚ್ಚುಮೃತ್ಯುಹೋರಡುವುದಕ್ಕೆ ಸಿದ್ಧವಾಗು ಶ್ರೀರೂಪಲ್ಲಿ

“ ಮುತ್ತಮೃತ ಸ್ಥಿತಿಯೂ ಚಿನ್ನಾಗಿಲ್ಲ. ಈಗ ಬವಳ ಕಷ್ಟದಲ್ಲಿದ್ದಾಗ್ ಸ್ವಾಮಿ ”

“ ಅವಳ ಉಪಕಾರ ನಾನು ಮರಿಯುವುದಿಲ್ಲ ನಾಗರಾಜ ”

“ ಬಡವ – ನನ್ನ ಯೋಗಕ್ಕೇಮನ್ನೂ ನಿನುಗೆ ಸೇರಿದ್ದ ತಾನೇ.”

ಶಿವರಾಯ ಸಸುನಗುತ್ತೆ ಪರ್ಸೆ ತೆಗೆದು ನಾಗರಾಜನ ಕೈಗೆ ನೂರು ರೂಪಾಯಿಗಳನ್ನಿತ್ತೆ.

ಅರ್ಕೋಂದಲ್ಲಿ ಅಚ್ಚುಮೃತ ಸಿದ್ಧವಾದಳು. ಹೋಟಲ್ ಟ್ಯಾಕ್ಸಿಯೊಂದನ್ನು ಗೊತ್ತು ಮಾಡಿಕೊಂಡು ಮೂರನ್ನು ದೂ ಹೊರಟಿರು.

ದಾರಿಯಲ್ಲಿ ಅಚ್ಚುಮೃತ ಸೀರೆ, ಕಣ ವ್ಯಾಪಾರ ಮಾಡಿದಳು. ನಾಗರಾಜ ಲಂಗಕ್ಕೆ ಸಿಲ್ಕಾಬಟ್ಟಿ ಕೊಂಡ. ಮಾರ್ಕೆಟ್‌ನಲ್ಲಿ ನಾಗರಾಜ ವೆಣ್ಣು, ಮೊವು, ವೀಳಿಯದೆಲೆ ತೆಗೆದುಕೊಂಡ. ಅಚ್ಚುಮೃತೂ ಒಂದು ಬುಟ್ಟಿ ತುಂಬ ವೆಣ್ಣು ತೆಗೆದುಕೊಂಡಳು.

ತೊಟ್ಟಿಯಲ್ಲಿ ಒಂದು ಜವುಖಾನಾ.ಹಾಸಲಾಗಿತ್ತು. ಎಲ್ಲರೂ ಕುಳಿತೆ ಮೇಲೆ ಅಚ್ಚುಮೃತ

“ ಮುತ್ತಮೃತವರೀ, ಸಿಮೃತ ಉಪಕಾರ ಯೋವ ಜನ್ಮಕ್ಕೂ ಮರಿಯ ಲಾರೆ. ಸಿಮೃತ ಬುಣ ಎಂದಿಗೂ ತೀರಿಸಲಾರೆ ”

ಎಂದು ಹೇಳಿ, ನಾಗರಾಜನಿಂದ ಒಂದು ತಟ್ಟಿ ತರಿಸಿಕೊಂಡು ಆದ್ದಲ್ಲಿ ಸೀರೆ, ಕಣವಿಟ್ಟಳು. ಶಿವರಾಯ ಕಿಂಬಿಯಂದ ಒಂದು ಕಟ್ಟಿ ಸೋಣು

ಶಿಗೆದು ಅದರಲ್ಲಿಟ್ಟು. ಅಚ್ಚುಮ್ಮೆ ಮುತ್ತಮುನಿಗೆ ವೀಕ್ಷಿಯ ಕೊಟ್ಟು ಕಾಲು ಮುಟ್ಟು ನಮಸ್ಕರಿಸಿದಳು.

ಮುತ್ತಮ್ಮೆ ನೋಟಿಸ ಕಂಡಿಯನ್ನು ಕೈಗೆ ತಿಗೆದುಕೊಂಡು ಎಜಿಸುತ್ತು “ಇದೇಕವ್ವು ಮತ್ತೆ? ಆಗಲೇ ಎಲ್ಲಾ ಕೊಟ್ಟಿದ್ದರಲ್ಲಾ.”

“ಇರಲಿ ಮುತ್ತಮ್ಮೆ. ಸಿನ್ನ ಕಷ್ಟಕಷ್ಟಗುತ್ತೆದೆ.”

ಎಂದು ಶಿನರಾಯ ಹೇಳಿದ. ಮುತ್ತಮ್ಮೆ ಎದ್ದು ಹೊಗಿ ತಾನು ಸಿದ್ಧಗೊಳಿಸಿದ್ದ ಬಾಧಾಪ್ರಾಯಾಲನ್ನು ತಂದು ಎಲ್ಲರಿಗೂ ಕೊಟ್ಟಿಳು.

ಪುಟ್ಟಿ ಬಂದು ಮುತ್ತಮ್ಮನ ತೊಡಗೆಯೇರಿ ಕುಳಿತಳು. ಅವಕಿಗೆ ಕಾಲು ಕುಡಿಸುತ್ತಾ

“ಅಮ್ಮನ ಇತ್ತೆ ಹೊಗುತ್ತೇಂಬುನೇ?”

“ಎಣ್ಣಗೆ?”

“ದೊಡ್ಡ ಉಂಗೆ – ರ್ಯಾಲನಲ್ಲಿ.”

“ನಿಂನು?”

“ನಾನು ಬರುವುದಿಲ್ಲ – ಸೀನೊಷ್ಟು ಲೇ ಹೊಗಬೇಕು.”

“ನಿಂನೂ ಬರುವ ಯಾಗಿದ್ದರೆ ಹೊಗುತ್ತೇನೇ.”

“ನಿಂನು ಹೊಗಿ ಕಾಗದ ಬರಿ, ನಾನು ಬರುತ್ತೇನೇ.”

“ಖಂಡಿತ – ತವು ಕೂಡದು.”

“ಇಲ್ಲ. ತಪ್ಪನ್ನುದಿಲ್ಲ.”

ಮುತ್ತಮ್ಮೆ ಪುಟ್ಟಿನನ್ನೊಬ್ಬಿಸಿ ಅಚ್ಚುಮ್ಮೆನ ವರಪಡಿದಳು. ಸಿಲ್ಕು ಬಟ್ಟಿಯ ತುಂಡನ್ನು ಪುಟ್ಟಿನ ಕೈಯಲ್ಲಿಟ್ಟು ಅಚ್ಚುಮ್ಮುಸಿಗೆ ತಾಂಬೂಲವಿತ್ತುಳು. ನಾಗರಾಜ ಪುಟ್ಟಿನ ಬಟ್ಟಿಯ ಸಣ್ಣ ಟ್ರಂಕೊಂಡನ್ನು ಕಾರಿನಲ್ಲಿಟ್ಟು ಬಂದ. ಅಚ್ಚುಮ್ಮೆ ಪುಟ್ಟಿನ ಕೈ ಬಡಿದುಕೊಂಡು ಎದ್ದು ನಿಂತಳು. ಮುತ್ತಮ್ಮನ ಕಣ್ಣಲ್ಲಿ ನೀರು ಉಕ್ಕೆತು. ಅದನ್ನು ಬಲವಂತದಿಂದ ನಿವಾರಿಸಿಕೊಂಡು, ನೋಟಾರು ತನಕ ಹೊಗಿ ಎಲ್ಲರನ್ನೂ ಬೀಳೊಳ್ಳಂಡಳು. ನೋಟಾರ್ ಸ್ವಾರ್ಥ ಮಾಡಿದ ಕೂಡಲೆ ಪುಟ್ಟಿ ಮುತ್ತಮ್ಮನ ಕುತ್ತಿಗೆಯಪ್ಪಿ ‘ಹೊಗುವುದಿಲ್ಲ’ ವೆಂದು ಹೆಟಿ ಹಿಡಿದಳು. ಮುತ್ತಮ್ಮೆ ಮೆಲ್ಲನೆ ಅವಕ ಕೈಬಿಡಿಸಿ, ಗಾಡಿ ಯೋಳಗೆ ಕೂಡಿಸಿದಳು.

ನೋಗರಾಜನ ಮುಖವೂ ಬಣ್ಣಗೆಟ್ಟಿತು.

“ ಬದುಕಿ ಇಯಾ ನಾಗರಾಜ ? ” ಎಂದು ಶಿವರಾಯ ಕೇಳಿದ.

ನಾಗರಾಜ ಅನುಮಾನಿಸಿದ

“ ದೈತ್ಯ ದೈತ್ಯಿ ಬಾ ”

ಎಂದು ಪುತ್ತುಸ್ತು, ಹೇಳಿದ್ದಾರು.

ಕಾರು ಕಣ್ಣರೀಯಾಗುವವಲ್ಲಿಗೆ ಪುತ್ತುಸ್ತು ಅದಕ್ಕೂ ಸೋಡುತ್ತು ನಿಂತಿದ್ದು ಕಾಲೀಳಿದುಕೊಂಡು ಒಳಗೆ ಬಂದು ಮಂಗಳಿಟ್ಟಿಬ್ಬಿಲು.

ಹೂಟಿಲ್ಲಾ ತಲುಪ್ಪನ ಹೂಟಿಗೆ ಎಂಬು ಗಂಟೆ ಹೊಡಿತ್ತು. ಶಿವರಾಯ

“ ನೂಕಿ ಬೆಳಗೆ ಏಕೆ ಹೊರಡಬಾರದು ? ” ಎಂದು.

“ ಬೇಡಿ - ಈಗಲೇ ಹೊರಣ್ಣಿಯಡೋಗಾ. ಸೀನ್ಯು, ಮಗೂ ಉಂಟ ವರಾಟಿ - ಸನಗೆ ಉಂಟಿ ಬೇಕಿಲ್ಲ.”

“ ಸನಗೂ ಬೇಕಿಲ್ಲ. ಮಗೂ ಉಂಟ ವರಾಡಲಿ ”

ಎಂದು ನಾಗರಾಜನ ಜತಿ ಮಾಡಿ ಪುಟ್ಟಿಸನ್ನು ಉಂಟಿಕ್ಕೆ ಕಳುಹಿಸಿ ಕೊಟ್ಟಿ ತಾನು ಸಾಮಾನು ಕಟ್ಟಿದ.

ಹೂಟಿಗೆ ನರಿಯಾಗಿ ಸೈಫಣಾ ಮುಟ್ಟಿದುದೂ ಅಲ್ಲಿತು. ಶಿವರಾಯ ನೇಕೆಂಡೂ ಕ್ಷಾನ್ ಟಿಕೆಟ್ ತೀಗಿಸಿ, ಅಳ್ಳಿಮ್ಮು ಪುಟ್ಟಿಸೊಂದಿಗೆ ಒಳಗೆ ಕುಳಿತ. ನಾಗರಾಜ ಇವರ ಜತಿಯಲ್ಲಿಯೇ ಕುಳಿತ್ತಿದ್ದು ಮೊದಲನೇಯ ಗಂಟಿಯಾಗಲು ಕೆಳಗಳಿಂದು ನಿಂತು

“ ಯೋಗಕ್ಕೇನ್ನಕ್ಕೆ ಕಾಗಡ ಬರೆಯುತ್ತಿರುವು ”

ಎಂದ.

ಪುಟ್ಟ ಕಿಟಕಿಯಿಂದಲೇ ಸಾಗರಾಜನ ಕುಟ್ಟಿಗೆಯಷ್ಟಿಗೆ ಗೊಳಿಂಡಿದೆಳು. ನಾಗರಾಜ ಬಲವಂತದಿಂದ ಬಿಡಿಸಿಕೊಳ್ಳಿ ಇಂತಾಯಿತು. ರೈಲು ಹೊರಟಿತು. ನಾಗರಾಜ ರೈಲನ್ನು ಸೋಡುತ್ತು ಸುಂತೋ ಇದ್ದು. ಪುಟ್ಟಿನ ಅಳುವಿನ ಧ್ವನಿ ಎಂದು ಅವನ ಕಿನಿಯನ್ನುಷ್ಟಿಂದುತ್ತು.

ಶ್ರೀನಾಥನ ದುಃಖತಪ್ತ ಕರುಣಾದರ್ಶನೋಟಿ ನಾಗರಾಜನ ಚಿತ್ತ ಭೂತಿಯ ಮೇಲೆ ಅಚ್ಚೊತ್ತಿದಂತೆ ಮೂಡಿತ್ತು. ಕರುಣಾ ಹೋಸದ ಬದುಕಿನ ಕಢೆ ಹೇಳಿ ತಾನೇ ಶ್ರೀನಾಥನಿಗೆ ಅನ್ಯಾಯ ಬಗೆದೆಂದು ನಾಗರಾಜ ಭಾವಿಸಿದ. ಅಂಥ ಉತ್ತಮಕವಿ, ಮನೋರೋಗಕ್ಕೆ ತುತ್ತಾಗಿ ನಾಶಕೊಂಡುಕ್ಕಿರುವನಲ್ಲಿ ಎಂದು ನಾಗರಾಜನ ಮನಸ್ಸಿಗೆ ದಾರುಣ ವೇದನೆಯಾಯಿತು. ಇಷ್ಟೇಲ್ಲ ಅನಧರಕ್ಕೆ ತಾನೇ ಕಾರಣನೆಂಬುದನ್ನೂ ಅವನು ಮನೆನೂಜುತ್ತಿರಲಿಲ್ಲ. ‘ನಾನು ಗವಿಯವ್ಯಾಪ್ತಿಗೆ ಕರುಣಾ ಪರಿಷಯ ಮಾಡಿಕೊಡಿದ್ದರೆ ಇಷ್ಟು ಅನಧರವಾಗುತ್ತಿರಲಿಲ್ಲ. ಅವರ ಮಧುರ ಪ್ರೇಮಕ್ಕೆ ನಾನೇ ಮುಳಿಹಿಂಡಿದೆ’ ಎಂದು ಪರ್ವತ್ತಾಪ ಪಟ್ಟಿ. ಕಾಲ ವಿಂಧಿ ಹೋಗಿತ್ತು - ಕ್ಕೆ ಮಿಂಚಿಹೋಗಿತ್ತು - ಯಾಲು ಒಡೆದು ಹೋಗಿತ್ತು.

ಶ್ರೀನಾಥನನ್ನು ಕಾಣುವುದಕ್ಕೆ ಅವನ ರೂಪಿನ ಬಳಿ ನಾಶ್ಯಂಟ್ರಿ ಬಾರಿ ನಾಗರಾಜ ಹೋಗಿ ಬಂದ. ಶ್ರೀನಾಥನ ದರ್ಶನ ಅವನಿಗೆ ಸಿಗಲೆಲ್ಲ. ಹೊಟೀಲ್ ಮಾಲೀಕನನ್ನು ಕೇಳಿದ. ‘ಯಾವಾಗಲೋ ಬಂತ್ತಾರೆ, ಯಾವಾಗಲೋ ಹೋಗುತ್ತಾರೆ. ಅವರದು ಯಾವದೂ ಸೆಚ್ಚಿಗೆಯಿಲ್ಲ’ ಎಂದು ಅವನು ತಿಳಿಸಿದ. ನಾಗರಾಜನ ಮನಸ್ಸಿಗೆ ದುಗುಡಾಯಿತು. ‘ಶ್ರೀನಾಥನ ಬುದ್ಧಿ ಭರ್ಮಣಯಾಗಿರಬಹುದೇ’ ಎಂಬ ಠೋಳಿಕನೆಯೂ ಹೊಳೆಯಿತು. ನಾಗರಾಜ ಚಿಂತೆಯಲ್ಲಿ ಮನಸ್ಸನ್ನು ತೇಲಿಬಿಟ್ಟು ಸುಮೃದ್ಧಿ ಕೂಡಲಿಲ್ಲ. ಒಂದು ಸಂಜೀ ಶಮುಖನನ್ನು ಅವನ ಕಢೇರಿಯಲ್ಲಿ ಭಿಟ್ಟಿಯಾದ. ಕ್ಕೆಗಾರರು ಯಾರೂ ಇರಲಿಲ್ಲವಾದ್ದರಿಂದ ಶಮುಖ ನಿರಾತಂಕವಾಗಿ ಅಲ್ಲಿಯೇ ಮಾತನಾಡಬಹುದಾಗಿತ್ತು.

ಶ್ರೀನಾಥನ ಕಢೆಯನ್ನು ಶಮುಖನಿಗೆ ಸಿನರಿಸಿ “ಅವರ ಪತ್ತಿಯೇ ಇಲ್ಲ ಸಾರ್” ಎಂದ.

ಶಮುಖನಿಗೂ ಗಾಬರಿಯಾಯಿತು.

“ಹೊಟೀಲಿನಲ್ಲಿ ಕೇಳಿದೆಯಾ ?”

“ ಕೇಳಿದೆ. ಅವರು ಬಂದು ಹೋಗುವ ಕಾಲ ಸಿಂಹರಘ್ರಾ ಗೊತ್ತುಣಿ ಎಂದು ಮಾಲಿಕ ಹೇಳಿದ್ದ ”

“ ಅವನು ರಾತ್ರಿ ಎಲ್ಲಿ ಮಲಗುತ್ತಾನೆ ? ”

“ ಅದೇ ನನಗೂ ದೊಡ್ಡ ಸಮಸ್ಯೆಯಾಗಿರುವುದು ” ಎಂದು ನಾಗರಾಜ ಹೇಳಿದ್ದ.

“ ಸಿನಗೆ ತಿಳಿದ ಕಡೆಯಲ್ಲ ಹುಡುಕು ನಾಗರಾಜ. ಪತ್ತಿ ಸಿಕ್ಕಿದರೆ ಕೂಡಲೆ ಸಿನಗೆ ತಿಳಿಸು.”

“ ಆಗಬಹುದು ಸಾರ್.”

“ ಕಮಲನ ಮನೆಗೆ ಹೋಗಿರಬಹುದೇ ? ”

“ ಅವರು ಇನ್ನು ತಲ್ಲಿ ಶಾಲಿದುವುದಿಲ್ಲ ಸಾರ್.”

ಶಮ್ಮ ಡಾಕ್ಟರಿಗೆ ಸುದ್ದಿ ಮುಟ್ಟಿಸಿದ. ಅವರಿಬ್ಬರೂ ಗೆಳೆಯನ ಪತ್ತಿಗೆ ಹೆರಡಿದೂದು ಮಾಡಿದರು.

ನಾಗರಾಜ ನಿರಾಶನಾಗಲಿಲ್ಲ. ‘ಶ್ರೀನಾಥ ರಾಮಿಗೆ ಮಲಗಲು ಹೋಗಿದ್ದರೆ, ಯಾವದಾದರೂ ಹೋಟೀಲಿನಲ್ಲಿರಬೇಕು. ಕಮಲನ ಮನೆ ಯಲ್ಲಿರುವುದಂತೂ ಅಶಕ್ಯ.’ ಎಂದು ತಕ್ಷಿಸಿಕೊಂಡು ಈ ವಿಷಯವನ್ನು ತನ್ನ ಪ್ರತ್ಯೇ ಬಂಧುಗಳಾದ ರಾಮು, ಧಮೂರ ಅವರಲ್ಲಿ ಪ್ರಸ್ತಾಪಿಸಿದ. ಅವರಿಂದಲೂ ಸಮಾಧಾನಕರವಾದ ಉತ್ತರ ದೊರೆಯಲಿಲ್ಲ.

“ ಗಣೇಶನಿಗೂ ಹೋಟೀಲುಗಳಿಗೂ ಗಂಟು ಹೆಚ್ಚು. ಅವನನ್ನು ಕೇಳಿ ದರೆ ಗೊತ್ತಾಗುತ್ತದೆ ”

ಎಂದು ಧಮೂರ ಸೆಲಹೆಯಿತ್ತೆ. ನಾಗರಾಜ ಮಾಕೆಟ್‌ ಒಳ ಗಣೇಶನ ದಾರಿ ಹೋದುತ್ತ ಕುಳಿತ.

ಯಾರ ಜತಿಗೋ ಹೋಗಿದ್ದ ಗಣೇಶ ಏಳು ಗಂಟೆಯ ಸುಮಾರಿಗೆ ತನ್ನ ‘ಪ್ರತ್ಯೇಕಟ್ಟಿ’ಯ ಬಳಿಗೆ ಬಂದ. ಪ್ರವಹಾರದ ಮಾತುಕತೆ ಮುಗಿದ ಮೇಲೆ ನಾಗರಾಜ

“ ಗಣೇಶ, ಶ್ರೀನಾಥರಾಯಿದನ್ನು ನೀನು ಬಲ್ಲಿಯಲ್ಲವೇ ? ”

“ ಕವಿಗಳು ತಾನೇ ? ”

“ ಹೂ ! ಕವಿಗಳು.”

“ ಏನು ಅವರ ಸಮಾಚಾರ ?”

“ ಅವರ ಪತ್ತೆಯೇ ಸಿಕ್ಕೆಲ್ಲ. ರೂಪಿಗೆ ಹೊದರೆ ಅಲ್ಲಿಯೂ ಸಿಕ್ಕೆ
ವುದಿಲ್ಲ.”

“ ರೂಪಿನಲ್ಲಿದ್ದರೆ ಸಿಕ್ಕುತ್ತಾರೆ. ಇಂಥಿದ್ದರೆ ಹೇಗೆ ಸಿಕ್ಕುತ್ತಾರೆ
ಹೇಳು.”

ಅವರೆಲ್ಲಿದ್ದಾರೆಂಬುದು ನಿನಗೆ ಗೊತ್ತಿದೆಯೇ ?”

“ ಗೊತ್ತಿದೆ.”

“ ಎಲ್ಲಿದ್ದಾರೆ ಹೇಳು ಮಾರಾಯೆ.”

“ ಹೇಳಿದರೆ ಏನು ಕೊಡುತ್ತಿ ?”

“ ನೀನು ಕೇಳಿದ್ದು.”

“ ಕ್ರೈಸ್ತ ಬಾರಿಗೆ ಕರಿದುಕೊಂಡು ಹೋಗುತ್ತಿರು ?”

“ ನಾನು ಬರಲು ಸಾಧ್ಯವಿಲ್ಲ. ನೀನು ಹೋಗು - ದುಡ್ಡ ಕೊಡು
ತೀನೇ.”

ಎಂದು ಅವನ ಕೈಯಲ್ಲಿ ಎರಡು ರೂಪಾಯಿ ಇಟ್ಟ.

“ ಸಿಲ್ವರ್ ಹೊಟ್ಟೇಲ್ ” ಗೊತ್ತಿರ್ಹೋ ? ಮಹಾತೆ ಮೇಲೆ ಇಂ ನೆಯ
ನಂಬರು ರೂಪು - ಕೊನೆಯದು.”

“ ಉಪಕಾರ ಮಾಡಿದೆ ಮಾರಾಯೆ”

ಎಂದು ಗಣೇಶನಿಗೆ ಅಭಿನಂದಿಸಿ ಅಲ್ಲಿ ನಿಲ್ಲಿದೆ ಹೊರಟ್ಟೆಂಟ್ಟ.

ನಾಗರಾಜ ‘ ಸಿಲ್ವರ್ ಹೊಟ್ಟೇಲ್ನ ’ ಇಂ ನೆಯ ನಂಬರು ರೂಪಿನ
ಮುಂದೆ ನಿಂತ. ಬಾಗಿಲಿಗೆ ಒಂಗ ಬಿಡ್ಡಿರಲ್ಲಿ - ಒಳಗೆ ದೀಪೇಸ್ತೂ ಇರಲಿಲ್ಲ.
‘ ಏಳೂವರೆ ಗಂಟಿಗೇ ಮಂಗಿಬಿಟ್ಟಿದ್ದರೆಯೇ ’ ಎಂದುಕೊಂಡು ನಾಗರಾಜ
ಬಾಗಿಲು ತಟ್ಟಿದ. ಒಳಗಿನಿಂದ ಮಾರುತ್ತರ ಬರಲಿಲ್ಲ. ಎರಡು ಮೂರು
ಸಲ ತಟ್ಟಿದ ಮೇಲೆ ಒಳಗಿನಿಂದ ಸ್ಳಾಂ ಧ್ವನಿಯಲ್ಲಿ ‘ ಯಾರು ’ ಎಂದು
ಧ್ವನಿ ಬಂದಿತು.

“ ನಾನು ಸಾರ್ - ನಾಗರಾಜ ”

ಬಾಗಿಲು ತೆಗೆಯಿತು. ದೀಪವೂ ಚಚ್ಚೆಲ್ಲಿಟ್ಟುತ್ತು. ಶ್ರೀನಾಥನ ಗುರುತೋ
ನಾಗರಾಜನಿಗೆ ಸಿಕ್ಕೆಲಿಲ್ಲ. ಹಾಕಿದ ಬಟ್ಟ ಬದಲಾಯಿಸಿರಲಿಲ್ಲ. ಕ್ರೈಸ್ತ

ಮೂಡಿಸಿಕೊಂಡು ಯಾವ ಯಂಗವಾಗಿದ್ದಿಂದೀರಿ? ಉಂಟ ಮಾಡಿದ್ದನೋ ಇಲ್ಲಿನೋ ಅನುಮಾನಕ್ಕೆ ಕಾರಣವಾಗಿದ್ದಿತ್ತು.

ಶ್ರೀನಾಥ ಮಂಜದ ಮೇಲೆ ಕುಳಿತುಕೊಂಡು ಇದುರಿಗಿದ್ದು ಕುಚೀ ತೋರಿಸಿ

“ಕುಳಿತುಕೊರಿ ನಾಗರಾಜ”

ನಾಗರಾಜ ಕುಳಿತುಕೊಂಡು

“ಇವೆನು ಸಾರ್ ನಿಮ್ಮ ಅವಸ್ಥೆ. ಹೈಯಲ್ಲಿ ಅರ್ಲೋಗ್ಸ್‌ವಿಲ್ಲವೇ? ರೂಪು ಚಿಟ್ಟು ಇಲ್ಲಿಕೆ ಬಂದು ಹೀಗೆ ಅವಿತುಕೊಂಡಿರುವಿರಿ?”

“ನಾನು ಇಲ್ಲಿರುವುದು ನಿನಗೆ ಹೀಗೆ ಗೂತ್ತಾಯಿತು ನಾಗರಾಜ?”

“ಈ ಹೊಟ್ಟೇಲಿನಲ್ಲಿ ಕೆಲಸ ಮಾಡುವ ನನ್ನೊಬ್ಬ ಸ್ನೇಹಿತನಿಂದ ಸಾರ್. ನಾನು ಬಂದೆನೆಂದು ಕೋವಾರೇ?”

“ಇಲ್ಲ ನಾಗರಾಜೆ. ನಿನಗಾದರೂ ನಾನು ಬೇಕಾದಿನೆಲ್ಲಾ ಎಂದು ಸಂತೋಷವಹುತ್ತಿರುವೆ. ನಾನು ಇಲ್ಲಿರುವ ವಿಷಯ್ಯೆ ಸೀನು ಯಾರಿಗೂ ತಿಳಿಸಬಾರದು.”

“ತಿಳಿಸುವುದಿಲ್ಲ. ಸ್ವಾನೆ ಉಂಟಿ ಆಯಿತೇ ಸಾರ್?”

“ಎಲ್ಲಾ ಆಯಿತವ್ವಾ?”

ನಾಗರಾಜ ಜಿಧಿಕಾರವನ್ನು ತನ್ನ ಕೈಗೆ ತಿಗೆದುಕೊಂಡು ಮೊದಲು ಏರಡು ಕವ್ ಕಾಖಿ ತರಿಸಿದ. ಇಬ್ಬರೂ ಕಾಖಿ ವಾಗಿಸಿದ ಮೇಲೆ ಹೊಟ್ಟೇಲಿನ ದಜಾವುನನ್ನು ಬರಮಾಡಿಕೊಂಡು ಶ್ರೀನಾಥನಿಗೆ ಕೂರ ಮಾಡಿಸಿದ. ಅವನ ಸ್ನೇಭಿಸಿ, ತಾನೇ ಬಜ್ಜ ಲು ಮನಿಗೆ ಕಲೆದೊಯ್ದು ಸೀರು ತುಂಬಿ ಹಾಕಿ, ಹೈಯಜ್ಞ ಜೀನಾಗ್ನಿ ಸ್ವಾನೆ ಮಾಡಿಸಿ, ಬಟ್ಟಿ ಬದಲಾಯಿಸಿಸಿದ.

ಶ್ರೀನಾಥನಿಗೆ ಹೊಸ ಜೀವ ಬಂದುತ್ತಾಯಿತು. ಉಂಟನ್ನು ರೂಪಿಗೆ ಬಂತು. ನಾಗರಾಜ ಶ್ರೀನಾಥನೀಂದಿಗೆ ಉಂಟಿ ಪಾಡಿದ.

ಶ್ರೀನಾಥನ ಮುಖದ ಮೇಲೆ ಸ್ನೇಹ್ ಜೀವಕಳೆ ಬಂದಿತು.

“ಸಿಗರೀಟ್ ತರಿಸು ನಾಗರಾಜ”

ಎಂದು ಹೇಳಿದ.

ಫೊಣಿ ಸಿಗರೀಟ್ ತಂದುಕೊಡಲು ಶ್ರೀನಾಥ ಸಿಗರೀಟ್ ಹಚ್ಚಿ

“ ಯಾವದೋ ಜನ್ಮದಲ್ಲಿ ನೀನು ನನ್ನ ಖಣ ತಿಂದಿದ್ದೆ ನಾಗರಾಜು. ಈಗ ನನ್ನ ಶಿಶುರುಚೆ ಮಾಡುವ ಕರ್ಮ ನಿನಗೆ ಗಂಟುಬಿತ್ತು.”

“ ಈ ಜನ್ಮದಲ್ಲಿಯೂ ನಿಮ್ಮ ಖಣ ಸಾಕಷ್ಟು ತಿಂದಿದ್ದೇನೇ ಸಾರ್, ಅದನ್ನು ಶಿರಿಸುವ ಯೋಗ್ಯತೆ ನನಗೆ ಲಿಭಾರ್ಚೆಕು ಇಲ್ಲ.”

“ ಯಾರಿಗೆ ಯಾರ ಖಣವೂ ಇರುವುದಿಲ್ಲ ನಾಗರಾಜ, ಅದೆಲ್ಲ ಒಬ್ಬು ಭಾರ್ಚೆಕಿ.”

“ ಬಹಳ ತಿಳಿದವರಿಗೆ ಏನೂ ತಿಳಿಯದವರೂ ಪಿಕೇಕ ದೇಶಿನ ಪ್ರಸಂಗ ಗಳೂ ಬರುತ್ತದ್ದಿಲ್ಲವೇ ಸಾರ್ ?”

“ ಹಾಗಂದರೇನು ನಾಗರಾಜ ? ಸಿನ್ನ ಅನ್ನೊಳ್ಳಿ ಸನಗೆ ಅಧ್ಯವಾಗ ಲಿಲ್ಲಿ ”

“ ನಿನ್ನ ಪಿಂತುಕ್ಕೇ ಹೇಳಿದೆ. ನನಗೆ - ನನ್ನಂಥ ಸಾವಿರಾರು ಜನರಿಗೆ ವಿಕೇಕ ಹೇಳಿ, ಸಸ್ಯಾಗ್ರಹ ತೋರಿಸುವ ಯೋಗ್ಯತೆಯಾಳ್ಳಿ ನಿವೃತ್ತಿಗೆ ಕ್ಷಮಿಸುತ್ತು ಎನ್ನುದು ನನಗೊಂದು ಸೋಜಿಗವಾಗಿದೆ ”

“ ದುರ್ದಲಿ ಮನಸ್ಸು ಕ್ಷಮಿಸುತ್ತು ನಾಗರಾಜು.”

“ ಯಾರೋ ಮಾಡಿದ ತಪ್ಪಿಗೆ ನಿವೃತ್ತಿ ಶಿಕ್ಷೆಯನ್ನು ನಾಗರಾಜು ? ಇದು ಯಾವ ನ್ಯಾಯ ? ”

“ ಅದನ್ನು ಚಚೆಂಬಿ ಫಲವೇನು ? ”

“ ಫಲವಿದೆ. ನಿವೃತ್ತಿ ಜೀತೆರಿಸಿಕೊಳ್ಳಬೇಕು. ಒಬ್ಬ ಸಾಮಾನ್ಯ ಹೆಂಗ ಸಿಗೆ ಹೀಗೆ ನಿವೃತ್ತಿ ಪ್ರಾಣ ಒಸ್ಪಿಸುವುದು ನಿನಗೆ ಮಾತ್ರನೇ ಅಲ್ಲ - ನನಗೆಲ್ಲಾ ನಿವೃತ್ತಿ ಮಾಡುತ್ತಿರುವ ಅನ್ಯಾಯ.”

“ ನಿನಗೇನು ಅನ್ಯಾಯ ಮಾಡುತ್ತಿರುವೆ ? ”

“ ನಿಮ್ಮ ಕಷ್ಟ, ಶಾಂಭವಿ, ಸಾಂಪುರ ಬರುವುದು ನಿಂತು ಹೊದರೆ ನಮಗೆ ನಷ್ಟವಲ್ಲವೇ ? ”

“ ಹಾಗೆ ಹೇಳುವುದು ನಿನ್ನ ಶಿಧಾರ್ಯ. ನಾನು ಹುಟ್ಟಿನುದಕ್ಕೆ ಮುಂಚೆ ಸದಸ್ಯರು ಕವಿಗಳು ಈ ಲೋಕದಲ್ಲಿ ಆಗಿಹೋದರು - ನನ್ನ ತರುವಾಯ ಸಮಸ್ಯಾರು ಕವಿಗಳು ಹುಟ್ಟಿತ್ತಾರೆ. ನಾನೇ ಹೋಕದ ಬೆಳಗು ಎಂದು ಭಾವಿಸುವವನು ಪರಮ ಮೂರ್ಖ.”

“ಸಿಮ್ಮುಂದಲೇ ಬೆಳಕು ಕಂಡವರು ಪೆಲವರಿದ್ದಾರೆ. ಅವರ ಹಿತಾಹಿತ ಸಿಮ್ಮುದಲ್ಲಿರೇ ?”

“ನನ್ನ ಕ್ರಿಯಾಶ್ಚೈ ನಾಶನಾಗಿಮೋಯಿತು ನಾಗರಾಜ್. ಇನ್ನು ನಾನು ‘ಬೆಳಕು ಸೀಡುವ’ ಕೃತಿಯನ್ನು ವಿರಚಿಸಲಾರೆ. ನನ್ನನ್ನು ಅನುಗ್ರಹಿಸಿದ ತಾಯಿಗೆ ದೊರ್ಮಿಪಟಗದೆ – ಅದಕ್ಕೆ ಶಿಕ್ಷೆ ಅಸುಭವಿಸಲೇ ಬೇಕು”

“ಸಿಮ್ಮುನ್ನು ಅಸುಗ್ರೂಹಿಸಿದ ತಾಯಿ ಸಿಮ್ಮು ಲೋಹದೊಡಗಗಳನ್ನು ಮನ್ನಿಸಬ್ಲ್ಯಾಣಿಸಬಿಲಿಯೂ ತಿಗಿದ್ದಳೇ.”

“ಅದು ಸಿಜವಾದರೆ ನನ್ನ ಭಾಗ್ಯಕ್ಕೆ ಎಣಿಯೇ ಇಲ್ಲ.”

“ಸಿಜ ಸಾರಾ. ಆದರೆ ಸೀವು ಈಗಾನ ಕಿಂ ಅನುಭವ ಮಾತ್ರಿತಾಂಗಿಡೆ ಬೇಕು.”

“ಹೇಗೆ ಮರಿಯಲ್ಲ ನಾಗರಾಜ ?”

“ಜಗತ್ತಿನಲ್ಲಿರುವ ಸ್ತ್ರೀಯರೆಲ್ಲಾ ವಂಚಕಿಯರೇ ?”

“ಭೀ ! ಭೀ ! ಆ ಮಾತ್ರ ನಾಶನಿಂದಿಗೂ ಆಡಲಾರೆ.”

“ಸಿಮ್ಮು ಯೋಗ್ಯತೆಯನ್ನು ಅರ್ಥವಾಡಿಕೊಳ್ಳುವ ಹೆಣ್ಣನ್ನು ಕಂಡು ಹಿಡಿದು ಅವಕಳ್ಳಿ ಸಿಮ್ಮು ದುಃಖ ಮರಿಯಲಾಗುವುದಿಲ್ಲಾರೇ ?”

“ಅದಕ್ಕೆ ಬೇಕಾದ ತಾಳ್ಳುಯನ್ನುಳಿಂದ ತರಲ ? ಒಂದು ವೇಳೆ ನನಗೆ ಅಂಥ ಹೆಣ್ಣು ದೊರೆತರೆ, ಅವಕ ಪವಿತ್ರ ಜೀವನಕ್ಕೆ ವಿಸ್ತರಣೆಯನಾಗಿ ನನ್ನ ಪಾವಜಿನನಃನನ್ನು ಹೇಗೆ ಸೀಡಲಿ ?”

“ಸಿಮ್ಮು ವಿಚಾರ ಒಡೆಳ ಸೂಕ್ಷ್ಮವಾಯಿತು. ನನ್ನ ಬುದ್ಧಿ ಅಷಟ್ಟು ದೂರ ಎಬ್ಬಕುವುದಿಲ್ಲ. ನನ್ನ ದೂಂದು ಸಲಂಟಿಯದೆ – ಕೇಳುವಿರಾ ?”

“ಮನದು ಹೇಳು.”

“ಸದ್ವೈಂದಿಗೆ ಹೊರಡಿ.”

“ಎಲ್ಲಿಗೆ ?”

“ಯಾವ ಪ್ರಕ್ರಿಯನ್ನು ಕೇಳಬೇಡಿ. ನನಗೆ ಈಯೋಂದು ಉಪಕಾರ ಮಾಡಿ.”

“ಅಷ್ಟೇಕೆ ದೊಡ್ಡವಳ್ಳತು. ಬಾರೆಂದರೆ ಬರುತ್ತೇನೇ.”

ನಾಗರಾಜ ವೇಳೆಕಳಿಯದೆ ಶ್ರೀನಾಥನನ್ನೆಬ್ಬಿಸಿ ಅವನ ಹೆಗಲ ಮೇಲೆ

ಒಂದು ಪ್ರವಲು ಹಾಕಿ, ರೂಪಿನ ದೀಪ ಆರಿಸಿ, ಬೇಗ ಹಾಕಿ, ಬೇಗದೇ ಕೈಯನ್ನು ಶ್ರೀನಾಥನ ಕಿಸೇಯಲ್ಲಿ ಹಾಕಿದ.

ಕಳಗಿಳಿಂಡು ಒಂದ ಮೇಲೆ ನಾಗರಾಜ ಗುಟ್ಟಿಹೆಚ್ಚಿಗೆ ಒಂದು ಗಾಡಿ ಗೊತ್ತು ಮಾಡಿದ.

ಮುತ್ತುಮ್ಮುನೇ ಮನೆ ಸಮಾಷಿಸುತ್ತೆ ಬರಲು

“ ಎಲ್ಲಿಗೆ ನಾಗರಾಜ ? ”

“ ನಮ್ಮ ಮನೆಗೆ.”

“ ಮುತ್ತುಮ್ಮುನಿಗೆ ನನ್ನ ಮೇರಿಂದ ತುಂಬ ಕೊಂಡಿದೆ.”

“ ಇದಕ್ಕ ನಾನು ಸಮಾಧಾನ ಹೇಳುತ್ತೇನೆ. ಸಿವು ಯೋಚನೆ ಮಾಡಬೇದಿ.”

ಮನೆಗೆ ಸ್ವಲ್ಪ ದೊರಿಯಲ್ಲಿ ಗಾಡಿ ಸಿಲ್ಲಿಸಿ ನಾಗರಾಜ ನೊಡೆಲಿಂದು

“ ಸಿವು ಸ್ವಲ್ಪ ಗಾಡಿಯಲ್ಲೇ ಇರಿ. ನಾನು ಒಂದು ಕರೆದುಕೊಂಡು ಹೊಗುತ್ತೇನೆ”

ಎಂದು ಹೇಳಿ ಮನೆ ಪ್ರವೇಶಿಸಿದ.

ಮುತ್ತುಮ್ಮುನಿಗೆ ನಾಲ್ಕೇ ಮಾತಿನಲ್ಲಿ ಶ್ರೀನಾಥನ ಸ್ಥಾತಿಗತಿಯನ್ನು ಪಣಿಸಿ

“ ಸಿನೇ ಅವರನ್ನು ಏನೂ ಅನ್ನ ಕೂಡಬು. ಅವರು ತುಂಬ ನೊಂದಿದ್ದಾರೆ ”

ಎಂದು ಎಚ್ಚರಿಕೆ ಕೊಟ್ಟು, ಮಹಡಿಯ ಮೇಲಕ್ಕೆ ಹೆತ್ತಿಯೋದ. ಗಂಗಮ್ಮ, ಬೆಂದಾಲ್ಕುಂಪಿನ ಬೆಳಕಿನಲ್ಲಿ ಒಂದು ಪುಸ್ತಕ ಓದುತ್ತ ಕುಳಿತ್ತಿದ್ದಳು.

“ ಗಂಗಮ್ಮ ! ”

“ ಏನಕ್ಕೂ ! ”

“ ಓದುವುದಕ್ಕೆ ನಿನಗೆ ಸಾನು ಕೆಲವು ಪುಸ್ತಕಗಳನ್ನು ಕೊಟ್ಟಿದ್ದೆ - ಜ್ಞಾಪಕನಿದೆಯೇ ? ”

“ ಶ್ರೀನಾಥ ಅವರಿದು.”

“ ಹೌದು ! - ಅವರ ಪರಿಚಯ ಮಾಡಿಕೊಡುತ್ತೇನೆ. ಅವರು ಬಹು ದುಃಖದಲ್ಲಿಷ್ಟಾರೆ. ಅವರ ಮನಸ್ಸಿಗೆ ಸ್ವಲ್ಪನ್ನು ನೋವಾಗದಂತೆ ಸ್ವಿನಾ

ನರೆದುಕೊಳ್ಳಬೇಕು. ನನಗೆ ಈ ಉಸಕಾರ ನೀನು ಮಾಡಬೇಕು.”

“ ಪನೆಣ್ಣು ಹೀಗೆ ಹೇಳುವೆನೆ.”

“ ಹೇಳಿದ ಮಾತು ಜ್ಞಾಪಕದಲ್ಲಿರಲಿ.”

“ ಅವರು ಯಾವಾಗ ಬರುತ್ತಾರೆ?”

“ ಈಗಲೇ”

ಎಂದು ರೇಳಿ ಕೆಳಗಿಳಿದು ಹೋದ.

ನಾಗರಾಜ ಹಿಂದಿರುಗುತ್ತೆಲೇ ಶ್ರೀನಾಥ

“ ಏಕೆ ಇಷ್ಟ್ವಾರ್ಥಾತ್ಮ ನಾಗರಾಜ ?”

ಎಂದು ಕೇಳಿದ. ನಾಗರಾಜ ಉತ್ತರಕೊಡದೆ ಗಾಡಿಯನ್ನಿಗೆ ಭಾಡಿಗೆ ಕೊಟ್ಟು ಶ್ರೀನಾಥನನ್ನು ಒಳಕ್ಕೆ ಕರೆದುಕೊಂಡು ಹೋದ.

ಮುತ್ತಮ್ಮು ಹಸನ್ನುಪ್ಪಿಯಾಗಿ ಶ್ರೀನಾಥನಿಗೆ ಸ್ವಾಗತ ೧೯೧೦ ಸಭು.

ಶ್ರೀನಾಥ ತೊಟ್ಟಿಯಲ್ಲಿ ಕುಳಿತುಕೊಂಡು

“ ಕ್ವೇಮಹೇ ಮುತ್ತಮ್ಮು ?” ಎಂದು ಕೇಳಿದ.

“ ನಿಮ್ಮ ದಯವಿಂದ. ನಿಮಗೆ ಮೈಯಲ್ಲಿ ಚಿನ್ನಾಗಿಲ್ಲವೆಂದು ನಾಗರಾಜ ಹೇಳಿದ - ಏನಾಗಿತ್ತಬ್ಬ ?”

“ ಏನಾ ಇಲ್ಲ. ಆರೋಗ್ಯವಾಗಿದ್ದೇನೆ. ಪುಟ್ಟ ಮಲಗಿಬಟ್ಟಿ ಹೇ ? ”

“ ಅವರಮ್ಮ ಬಂದು ಕರೆದಳು. ಕಳಿಸಿಕೊಟ್ಟಿ.”

“ ಒಟ್ಟಿಯ ಕೆಲಸ ಮಾಡಿದೆ. ನನ್ನ ಮೇಲೆ ನಿನಗೆ ಕೋಪವಿರಬಹುದು ಎಂದು ಭಾವಿಸಿದ್ದೆ.”

“ ಸರಿ ! ಮಾತು ಬರುತ್ತದೆ, ಮಾತು ಹೋಗುತ್ತದೆ. ಅದಕ್ಕೆಲ್ಲ ಕೊವಮಾಡಿಕೊಂಡು ಕೂಡುವುದಕ್ಕಾಗುತ್ತದೆಯೇ ? ನೀನೂ ನಮ್ಮ ಮನಿಗೆ ಬಂದು ಬದೇಕ ದಿನಸವಾಯಿತು.”

“ ನಿಜ ಹೇಳಬೇಕೆಂದರೆ ನಿನ್ನ ಮನಿಗೆ ಬರಲು ಮುಖವಿರಲಿಲ್ಲ.”

“ ಮರೆತುಬಿಡಪ್ಪ ಹೋಗಲಿ.”

ನಾಗರಾಜ ಮೆಲ್ಲನೇ ಶ್ರೀನಾಥನಿಗೆ

“ ಬಸ್ಸಿ ನಾರ್ ” ಎಂದು ಕರೆದ.

ಶ್ರೀನಾಥ ಅವನನ್ನು ಹಿಂಬಾಲಿಸಿ ಮಹಡಿಯ ಮೇಲಕ್ಕೆ ಹೋದ.

ಅ ವೇಳೆಗೆ ಗಂಗಮ್ಮೆ ತಲೆ ಸರಿವಡಿಸಿಕೊಂಡು, ಬೇರೆ ಸೀರೆ ಧರಿಸಿದ್ದಳು. ಬೆಳಕು ಸಾಲದೆಂದು ನಾಗರಾಜ ಅಲ್ಲಿಯೇ ಇದ್ದ ದೊಡ್ಡ ದಿನ ಹೊತ್ತಿಸಿದ.

ನೀಲದರ್ಶೀಲೆ ಒಂದು ಮನ್ಯಾಲಲ್ಲಿ ಗಂಗಮ್ಮೆನ ಹಾಸಿಗೆ ಹಾಸಿತ್ತು. ಗೋಡೆಯಂಚಿಗೆ ಒಂದು ಜಮಬಾಣಾ ಹಾಸಿತ್ತು. ಶ್ರೀನಾಥ ಜಮಬಾಣವ ಮೇಲೆ ಕುಳಿತುಕೊಂಡು.

ಗಂಗಮ್ಮೆ ನಿಂತಿದ್ದಳು. ಒಂದೆಡೆಯಿಂದ ದೊಡ್ಡ ದಿನದ ಬೆಳಕು, ಇನ್ನೊಂದೆಡೆಯಿಂದ ಬೆಂಳಾಯಿಂದ ಕಿರಿಬೆಳಕು ಅವಳ ಮುಖದಕ್ಕೇಲೆ ಚೆಲ್ಲಿಟ್ಟವಾದಿದ್ದವು. ಶ್ರೀನಾಥ ಅವಳನ್ನು ಕೊಂಬು ನೋಡಿದ. ಗಂಗಮ್ಮೆ ಸ್ವಷಂದೇಹವಾಗಿ ಸುಂದರಿಯಾಗಿದ್ದಳು. ನಮಸ್ಕಾರದ ಅವಳ ಮೂರು, ಮಾಟವಾದ ತುಟಿ, ಬಾಯಿ, ತುಂಬಿದ ತುರುಬು, ಹಾಲುಕೆನೆಯಂಥ ಮೈಬಣ್ಣ ಅವಳ ಸೂಂದರ್ಯವನ್ನು ಸಾರುತ್ತಿದ್ದವು.

ನಾಗರಾಜ ಗಂಗಮ್ಮೆನ ಕಡೆ ತಿರುಗಿ

“ಇವರು ಯಾರು ಗೋತ್ತೂ ಏ ?”

ಎಂದು ಕೇಳಿದ. ‘ಗೋತ್ತು’ ಎನ್ನುವಂತೆ ಗಂಗಮ್ಮೆ ತಲೆಯಳ್ಳಿ ದಿಸಿದಳು.

“ಸರಿಯಾಗಿ ನೋಡಿಕೋಣಿ

ಎಂದು ಹೇಳಿ ಶ್ರೀನಾಥನಿಗೆ

“ಎಲ್ಲಾನನ್ನೂ ಮರೆತು ಸುಖವಾಗಿ ನಿದ್ರಿಸುವಾಡಿ ಸಾರ್. ನಾನು ತೊಟ್ಟಿಯಲ್ಲಿ ಮಲಗಿರುತ್ತೇನೆ. ಪನಾದರೂ ಬೇಕಾದರೆ ನನ್ನ ಎಬ್ಬಿಸಿ.”

ಎಂದು ಹೇಳಿ ಅಲ್ಲಿ ನಿಲಿದೆ, ಶ್ರೀನಾಥನ ಉತ್ತರಕ್ಕೂ ಕಾಯದೆ ಕೆಳಗಳಿಂದು ಹೋದ.

ಶ್ರೀನಾಥ ಕುಳಿತಲ್ಲಿಯೇ ಕುಳಿತೇ ಇದ್ದ. ಗಂಗಮ್ಮೆ ದೊಡ್ಡ ದಿನ ವಾರಿಸಿ ಅವನ ಸಮಾಪದಲ್ಲಿ ಒಂದು ಸಿಂತಳು. ಶ್ರೀನಾಥ ಅವಳನ್ನು ಪತ್ತಿರ ಕರಿಯಲಿಲ್ಲ. ಗಂಗಮ್ಮೆನೇ ದತ್ತಿರ ಒಂದು ಕುಳಿತಳು. ಮೌನವಾವರಿಸಿತ್ತು. ಶ್ರೀನಾಥ ಬಾಯಿಬಿಡುವ ಲಕ್ಷ್ಮಣಪೇ ಕಾಣಲಿಲ್ಲ.

“ನಿನ್ನ ಒಂದದ್ದು ಬಹಳ ಸಂತೋಷ. ನಿಮ್ಮ ಪುಸ್ತಕಗಳನ್ನು ಓದಿ

ದಾರಭ್ಯ ನಿಮ್ಮನ್ನು ಸೋಡಬೇಕೆಂದು ಬಯಸುತ್ತಿದ್ದೆ. ದೇವರೇ ಇವತ್ತು ನಿಮ್ಮನ್ನಿಲ್ಲಿಗೆ ಕರೆತಂದ್.”

“ನನ್ನನ್ನು ಕರೆದುಕೊಂಡು ಬಂದವನು ದೇವರಳ್ಲ - ನಾಗರಾಜ. ನಿನ್ನ ಹೆಸರೇನು ?”

“ಗಂಗಾ”

“ಗಂಗಾ, ನೀನು ನನ್ನ ಎಕ್ಕು ಪ್ರಕೃತಕಗಳನ್ನೋದಿರುವೆ ?”

“ನಾಗರಾಜಣನ ದ್ವಿತೀಯಿರುವ ಎಲ್ಲಾ ಪ್ರಕೃತಕಗಳನ್ನೂ ಒದಿದ್ದೀನೆ.”

“ಅವುಗಳನ್ನೋದಿ ನಾನೊಬ್ಬ ಮದರ್ಶ ಎಂದು ಭಾವಿಸಿಕೊಂಡಿದ್ದೀ ಯಲ್ಲವೇ ?”

“ಹೌದು ಹೌದು. ನೀವು ಬಹಳ ವಯಸ್ಸಾದವರು....ನಿಮಗೆ ಉದ್ದ್ವಾದ ಗಡ್ಡವಿರಬಹುದು ಎಂದು ಭಾವಿಸಿದ್ದೆ.”

“ನಿನ್ನ ಭಾವನೆ ತಪ್ಪಿಂದು ಈಗ ಹೊಳೆಯಿತಲ್ಲವೇ ? ದೊಡ್ಡದೊಡ್ಡ ತತ್ತ್ವಗಳನ್ನು ಪ್ರತಿಪಾದಿಸುವ ನಾನೂ ಒಬ್ಬ ಸಾಮಾನ್ಯ ಮನಸ್ಯ - ಒಬ್ಬ ಪಾಸಿ ಎಂದು ತಿಳಿಯಿತಲ್ಲವೇ ?”

“ನೀವು ಹೇಳುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ. ಹಾಗೆ ನಾನು ಹೇಳಿದೆನೇ ?”

“ಭಿ ! ನೀನು ಹೇಳಲಿಲ್ಲ. ಹೇಳಬೇಕಾಗಿತ್ತೇಂದು ನಾನೇ ಸಂಚಿಸಿದೆ”

“ನೀವು ಬಹು ದುಃಖಲ್ಲಿವಿದೀರೆಂದು ಅಣ್ಣಿಯ್ಯ ಹೇಳಿದುದು ಸಿಂ.”

“ನಾನೇನು ! ಇಡೀ ಜಗತ್ತೀ ದುಃಖಲ್ಲಿದೆ.”

“ದುಃಖ ಮರಿತುಬಿಡಿ.”

“ಅದೇ ಪ್ರಯತ್ನದಲ್ಲಿದ್ದೀನೆ.”

“ನನ್ನ ನೋಡಿ ಮರಿಯಲಾಗುವುದಿಲ್ಲವೇ ?”

“ಗಂಗಾ, ನಿನ್ನ ಮುಖ ಸರಳವಾಗಿದೆ, ಕಾಪಟ್ಟವಿಲ್ಲ, ಕೊಂಕಿಲ್ಲ. ಈ ಜೀವನಕ್ಕೆ ನಿನ್ನನ್ನು ಯಾರು ಎಳೆದರು ? ಇಲ್ಲಿಗೆ ಹೇಗೆ ಬಂದೆ ?”

“ಅದು ಬಂದು ದೊಡ್ಡ ಕಢಿ. ಈಗೇತಕ್ಕೆ ಆ ವಿಷಯ ?”

“ನಿನಗೆ ಬೇಸರವಾಗದಿದ್ದರಿ ಹೇಳು.”

ಗಂಗಮೃತನಗೆ ಲಗ್ನವಾದ ದಿನದಿಂದ ಅಂದಿನವರಿಗೆ ನಡೆದ ಘಟನೆ ಗಳನ್ನು ಸೂಕ್ಷ್ಮವಾಗಿ ಸಿರಳಿಸಿದಳು.

“ಗಂಗಾ, ಈ ಬಾಳು ನಿನಗೆ ಪ್ರಿಯವಾಗಿದೆಯೇ ?”

“ಮೊದಲೊದಲು ಇದರಲ್ಲಿ ಏನೋ ಸುಖಿದೆ ಎಂದು ಭ್ರಮಿಸಿದೆ. ಈಚಿನ ನನ್ನ ಅನುಭವ ಆ ಸುಖವೆಂಥದು ಎನ್ನುವುದನ್ನು ತೆನ್ನೆಗೆ ತಿಳಿಸಿಕೊಟ್ಟಿದೆ.”

“ಹೊಟ್ಟಿಮೊರೆಯುವುದು ಅಪ್ಪು ಕಣ್ಟೆಲ್ಲ ಗಂಗಾ. ಮೈಸುರಿಂದು ದುಡಿದು ತನ್ನ ಅನ್ನ ತಾನು ಸಂಪಾದಿಸಿಕೊಂಡರೆ ಅಗ್ರಾರವವಾಗುವುದಿಲ್ಲ.”

“ಕಾಲುಜಾರಿ ಭಾವಿಗೆ ಬಿಧಿದ್ದೇನೇ. ನನ್ನನ್ನು ಮೇಲಕ್ಕೆತ್ತುವವರು ಯಾರು ?”

“ದೇವರು ಅವತಾರವಾಡಿ ಮನ್ಯಾರನ್ನು ಉದ್ಧರಿಸಾಡುತ್ತಾನೆಂದು ಪುರಾಣಗಳು ಹೇಳಿದೆ. ದೇವರು ಸ್ವರ್ಗದಿಂದ ಬರುವುದಿಲ್ಲ, ನಮ್ಮಪ್ರದಯ ದಿಂದಲೇ ಬರುತ್ತಾನೆ. ಯೋರ ಉದ್ಧರ ಯಾರಿಂದಲೂ ಆಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಉದ್ಧರ ಮಾರ್ಗವನ್ನು ತಾವೇ ಕಂಡುಕೊಳ್ಳಬೇಕು. ನನ್ನನ್ನು ಶಾಸ್ತ್ರ ಉಪಕಾರಿಗಳಿಂದ ನೀನು ಭಾವಿಸುವುದುದು. ಸುಖವಾಗಿ ರಾತ್ರಿಯನ್ನು ಕಳೆಯದೆ ನಿನಗೆ ವೇದಾಂತ ಉಪಕ್ರೇರವಾಡುತ್ತಿರುವೆನ್ನಿಲ್ಲವೇ ?”

ಗಂಗಮೃನ ಮುಖ ಗಂಭೀರ ಮುದ್ರೆ ತಳೆದಿತ್ತು. ಕಣ್ಣಂಬಿಸಲ್ಲಿ ಹೆಗುಂಡಿತ್ತು.

“ನಿನ್ನನ್ನೂ ದುಃಖಕ್ಕೆಇಡುಮಾಡಿದೆನಲ್ಲ. ನನ್ನ ಬಾಳಿನಿಂದ ಯಾರಿಗೂ ಶಾಂತಿ, ತೃಪ್ತಿ ದೊರೆಯುವಂತಿಲ್ಲ. ದುಃಖ, ದುಃಖವನ್ನಲ್ಲಿದೆ ಸುಖ ಕೊಡಬಲ್ಲನೇ ?”

ಶ್ರೀನಾಥನ ಮಾತುಗಳು ಮನುಷಾತ್ಮಕವಾಗಿದ್ದವು. ಅವುಗಳ ಕರ್ತೀರ ಸತ್ಯ ಗಂಗಮೃನ ಹೈದರಾವಾನನ್ನು ಇರಿದ್ದವು. ಧೈಯರ ತಂದು ಕೊಂಡು

“ನಿನ್ನನ್ನು ನಿಮ್ಮ ದಾಸಿಯಾಗಿ ಸ್ವೀಕರಿಸಿ. ನಿಮ್ಮ ಸೇವೆಮಾಡಿ ಧನ್ಯಾಗುತ್ತೇನೇ.”

“ನಾನೆರ್ಪು ದೊಡ್ಡವನಲ್ಲ ಗಂಗಾ. ಒಂದು ವಿವಗಳಿಗೆಯಲ್ಲಿ ಈ ಮನಸ್ಸನ್ನು ಒಬ್ಬಳಿಗೆ ಒಪ್ಪಿಸಿದೆ. ಅಗ್ನಿಸಾಕ್ಷ್ಯವಾಗಿ ನಾವು ಲಗ್ನವಾಗಲಿಲ್ಲ. ಪುರೋಹಿತರು ಹೇಳಿಕೊಟ್ಟು ‘ಧರ್ಮೇಚ, ಅರ್ಥೇಚ, ಕಾರ್ಮಿಚ’ ಶವಧ ತೊಡಲಿಲ್ಲ. ಅದರೆ ಶ್ರೀಕರಣ ಪೂರ್ವಕವಾಗಿ ಧರ್ಮ, ಅರ್ಥ, ಕಾರ್ಮ ಗಳಲ್ಲಿ ನಾವು ಒಂದಾಗಿರಬೇಕೆಂದು ಸಿಧರಿಸಿಕೊಂಡಿವೆ. ಆ ನಿರ್ಧಾರ ಗಳಿಗೆ ತಾರಿ ಹೋರಿಯಿತು. ಒಮ್ಮೆ ಅರ್ಥಿತವಾದ ಮನಸ್ಸನ್ನು ಇಶ್ವರ್ಮನ್ನು ಅರ್ಪಿಸಲು ನಾಧ್ಯವೇ?”

“ನಾನು ಸಿಮ್ಯಂದ ಏನನ್ನೂ ಸಿರಿಸ್ತೇನುವುದಿಲ್ಲ – ಬಯಸುವುದಿಲ್ಲ. ಸಿಮ್ಮೆ ಸೇವೆ ಮಾಡುವ ಅವಕಾಶಕೊಡಿ.”

“ನನ್ನ ಕಣ್ಣಿನಲ್ಲಿ ಹೆಣ್ಣು ಎಂದಿಗೂ ದಾಸಿಯಲ್ಲ ಗಂಗಾ. ಅವಕ್ಕೇ ಜಗದ್ಭಾತ್ರಿ. ಅವಳು ಎಂಥವಳೇ ಆಗಿರಲಿ – ಎಷ್ಟೇ ಕನಿಷ್ಠಾಗಿರಲಿ ನಾನು ಅವಕಾಸನ್ನು ಪೂರಿಸುತ್ತೇನೆ.”

ಗಂಗಮೃಷಿಗೆ ಏನೋ ಅನುಮಾನ ಬಂದು, ಶ್ರೀನಾಥನ ಮುಖವನ್ನು ದಿಟ್ಟಿಸಿ ಸೋಽಧಿದಳು. ಶ್ರೀನಾಥ ಸಂತರ್ಯಾಗ್ರಸ್ತನಾಗಿ

“ಏಕೆ ಗಂಗಾ, ಹೀಗೆ ಸೋಽಂತುತ್ತಿರುವೆ?”

“ಏಕೂ ಇಲ್ಲ. ನನ್ನ ಮುಂದೆ ಕುಳಿತು ಈ ಮಾತುಗಳನ್ನಾಡುತ್ತಿರುವವರು ಮನುಷ್ಯರೋ ದೇವರೋ ಎಂದು ಸಂದೇಹ ಬಂತು.”

ಶ್ರೀನಾಥ ಹೊರಡಲನುವಾಗಿ ಎದ್ದು ನಿಂತ. ಗಂಗಮೃಷಿ ಭಕ್ತಿಯುತ ವಾಗಿ ಅವನ ಪಾದಗಳಿಗೆ ಪ್ರಣಾಮ ಮಾಡಿದಳು.

“ಮೋಗಿ ಬರಲೇ?” ಎಂದು ಕೇಳಿದ.

“ಮೋಗಿ ಬನಿಸ್ತು” ಎಂದು ಹೇಳಿದಳು.

ಕರುಣಾಪೂರಿತನಾಗಿ ಶ್ರೀನಾಥ ಅವಳ ತಲೆಯನ್ನೊಮ್ಮೆ ನೇವರಿಸಿ ಮೆಟ್ಟಲು ಇಳಿದು ಕೆಳಗೆ ಹೋದ. ನಾಗರಾಜನಿಗೆ ಸಿದ್ದೆ ಬಂದಿರಲಿಲ್ಲ.

“ಏನು ನಾರ್?”

“ಬಾಗಿಲು ತೆಗೆ”

ನಾಗರಾಜ ಬಾಗಿಲು ತೆಗೆಯಲು ಶ್ರೀನಾಥ ಹೊರಕ್ಕೆ ಬಂದ.

“ಏಕೆ ಸಾರ್, ಹೊರಟುಬಟ್ಟಿರಿ? ಪನಾಯಿತು?”

“ ಏನೂ ಇಲ್ಲ ನಾಗರಾಜ. ನಾನು ಯಾರನ್ನೂ ಮುಖವೆತ್ತಿ ನೋಡು ಶಾರೀ. ಗಂಗಮೃಷಣನ್ನು ಆಕ್ಷೇಪಿಸಬೇಡ – ಅವಳು ಸಿಜವಾಗಿ ಒಕ್ಕೊಯು ಹೆಂಗಸು.”

ಎಂದು ಅಲ್ಲಿ ಸಿಲ್ಲದೆ ಹೊರಟೆಬಿಟ್ಟು.

ತಾನು ಮಾಡಿದ ಪ್ರಯತ್ನವೆಲ್ಲಾ ನಿಸ್ವಾಧಕವಾದುದಕ್ಕೆ ನಾಗರಾಜ ವ್ಯಧೆಗೊಂಡ.

ಗಂಗಮೃಷಣ ತನಗೂ ಶ್ರೀನಾಥನಿಗೂ ನಡೆದ ಮಾತುಕತೆಯನ್ನು ವಿವರಿಸಿ

“ ಅವರ ಮನಸ್ಸಿನಲ್ಲಿತೆಕ್ಕೆ ಇಂಥ ನೋವು ಅಣ್ಣಿಯಾ ? ”

ಎಂದು ಕೇಳಿದಳು.

ನಾಗರಾಜ ಅವಳಿಗೆ ಕಮಲನ ಪ್ರಕರಣವನ್ನು ಸವಿಸ್ತಾರವಾಗಿ ನಿರೂಪಿಸಿದ.

ಮಾರನೆಯ ಬೆಳಗೆ ಎಂಟುಗಂಟೆಗೇ ಶ್ರೀನಾಥನ ರೂಮಿನ ಭಾಗಿಲನ್ನು ಯಾರೋ ತಟ್ಟಿದರು. ಶ್ರೀನಾಥ ಗೊಂಗಿಕೊಂಡೇ ಎದ್ದು ಭಾಗಿಲು ತೆಗೆದ. ನಾಗರಾಜ, ಶಮುರ, ಡಾಕ್ಟರ್ ನೀಲಕಂಠರಾಯ ಒಳಕ್ಕೆ ಬಂದು ಕುಳಿತರು. ಶ್ರೀನಾಥ ಮುಖತೋಳಿದುಕೊಂಡು ಬಂದು ನಾಗರಾಜನಿಗೆ

“ ಕಾಫಿ ಹೇಳಿ ಬಾ ”

ಎಂದು ತಿಳಿಸಿ ತಮ್ಮನಿಗೆ

“ ಕೊನೆಗೂ ನಾಗರಾಜ ನನಗೆ ಕೃಕೃಷ್ಣ ! ”

“ ಏಕೆ ? ”

“ ನನ್ನ ವಿಷಯ ಯಾರಲ್ಲಿಯೂ ಹೇಳಿವುದಿಲ್ಲವೆಂದು ಮಾತು ಕೊಟ್ಟಿದ್ದು.”

“ ಸಿನ್ನ ಸಿಲ್ಲೂರ್ ಹೊಟೆಲಿಗೆ ಹೋಗಿ, ಅಲ್ಲಿ ಇಲ್ಲದುದನ್ನು ಕಂಡು ಇಲ್ಲಿಗೆ ಬಂದೆವು.”

“ ನೀನು ನಮಗೆ ಬಹೇ ಅನ್ಯಾಯ ಮಾಡುತ್ತಿರುವೆ ಶ್ರೀನಾಥ.”

ಎಂದು ನೀಲಕಂಠ ಸೂಚಿಸಿದ.

ನಾಗರಾಜ ಕಾಫಿ ತೆಗೆಸಿಕೊಂಡು ಬಂದ. ನಾಲ್ಕುರೂ ಕಾಫಿ ಸೇವಿಸಿ ಮಾಡಿಯನ್ನು ಕಳಿಸಿಕೊಟ್ಟಿರು.

“ ಈ ಅಜ್ಞಾತವಾಸ ಇನ್ನೆಷ್ಟುದಿನ ಶ್ರೀನಾಥ ? ”

ಎಂದು ಶಮಾರ್ ಕೇಳಿದ.

“ ನನ್ನ ಜೀವಾವಧಿ. ಯಾವ ಸುಖ, ಸಂತೋಷ ಸಾಧಿಸುವುದಕ್ಕೆ ನಾನು ಬದುಕಿರಬೇಕು ? ”

“ ನೀನೇ ಹೀಗೆ ಮಾತನಾಡಿದರೆ ನಾವೇನು ಹೇಳಲು ಸಾಧ್ಯ ? ”

“ ಶಮಾರ್ - ಡಾಕ್ಟರ್, ನೀವೇಕೆ ನನ್ನ ಮರೆಯಲೊಲ್ಲಿರಿ ? ”

“ ನಿನ್ನ ಯಾರು ಮರೆಯುವುದಕ್ಕಾಗುತ್ತದೆ ಶ್ರೀನಾಥ ? ನಿನ್ನ ರಾತ್ರಿ ಮುತ್ತಮ್ಮನ ಮನೆಯಲ್ಲಿ ನಡೆದುದನ್ನು ನಾಗರಾಜ ಹೇಳಿದ. ಅದನ್ನು ಕೇಳಿದ ನಮ್ಮ ಮನಸ್ಸಿನ ಮೇಲೆ ಯಾವ ಪರಿಣಾಮವಾಯಿತೆನ್ನುವುದನ್ನು ನೀನೇ ಉಹಿಸಿಕೊಳ್ಳಬೇಕು.”

“ ನೀನು ಮಾಡಿರುವ ಕೆಲಸಕ್ಕೆ ನನಗೆ ತುಂಬ ಕೊಪಬಂದಿದೆ ನಾಗರಾಜ.”

“ ಬಂದರೂ ಬರಲಿ ಸಾರ್. ನನ್ನ ಬಯ್ದರೂ ಸರಿಯೆ - ಹಿಡಿದು ಕೊಂಡು ನಾಲ್ಕು ಬಿಗಿದರೂ ಸರಿಯೆ. ನೀವು ಈ ರೀತಿ ಕೊರಗುತ್ತಿರುವುದನ್ನು ನಾನು ನೊಡಿ ಸಹಿಸಲಾರೆ.”

“ ನಿನಗಾಗಿ ನಿನ್ನ ತಂಗಿ ತುಂಬ ಚಿಂತಿಸುತ್ತಿದ್ದಾಳೆ. ನಿತ್ಯ ಕಣ್ಣೀರು ಹಾಕುತ್ತಾಳೆ”

ಎಂದು ಡಾಕ್ಟರು ತಿಳಿಸಿದ. ಶ್ರೀನಾಥನ ಮುಖ ವಿವಿಧವಾಯಿತು.

“ ತಿಷ್ಟಕ್ಕೆ ನಾನು ಅಹಸಲ್ಲಿ ಡಾಕ್ಟರ್ ? ”

“ ನೀನು ಹೊದ ದಾರಿಗೆ ನಿನ್ನನ್ನು ಬಿಟ್ಟದ್ದು ನಮ್ಮ ತಪ್ಪು. ಇನ್ನಾದರೂ ನೀನು ಸ್ವಲ್ಪ ನಮ್ಮ ಮಾತು ಕೇಳಬೇಕು.”

“ ಹೇಳಿ ಶಮಾರ್. ಕೇಳಿತ್ತೀನೇ.”

“ ಕಮಲನ್ನು ಮರೆತುಬಿಡಬೇಕು. ಅವಳು ಸತ್ತುಹೊದಳಿಂದು ಭಾವಿಸಿಕೊಂಡು ಬಿಡು.”

ಶ್ರೀನಾಥ ನಕ್ಕು

“ ಈ ಉಪದೇಶಕೊಡುವುದು ಮುಂಚ ಶಮಾರ್. ಆಚರಣೆಗೆ ತರುವಾದು ತುಂಬ ಕಷ್ಟ...”

“ನಾನು ಬಲ್ಲಿ ಶ್ರೀನಾಥ. ಇದು ಸುಲಭಸಾಧ್ಯವೆಂದು ನಾನು ಹೇಳುತ್ತಿಲ್ಲ - ಆದರೆ ನೀನು ನಿರ್ವಹಿಸಬಲ್ಲಿಯೆಂಬ ಧೈಯದಿಂದ ಹೇಳುತ್ತಿದ್ದೀನೆ.”

“ಆ ಉರು ನಿನ್ನ ಸುಮೃತಿ ಕಾಡುತ್ತಿದೆ. ಕೆಲವು ದಿನಸಾದರೂ ನೀನು ಎಲ್ಲಿಯಾದರೂ ಹೋಗಿ ಬರುವುದು ಒಳ್ಳೆಯದು.”

“ಎಲ್ಲಿಗೆ ಹೋಗಲಿ ಡಾಕ್ಟರ್? ಈನಿಕಾಟ ತಪ್ಪಿಸಿಕೊಳ್ಳುವುದಕ್ಕೆ ದೇಶಾಂತರ ಹೋದವನ ಕಥೆಯಂತಾಗುತ್ತದೆ ನನ್ನ ಪಾಡು. ಎಲ್ಲಿ ಹೋದರೆ ತಾನೆ ಏನು, ನೆನ್ನು ನನ್ನೊಂದಿಗೇ ಬರುವುದಿಲ್ಲವೇ?”

“ನವುಗಾಗಿ ಈ ಪ್ರಯತ್ನವಾಡು.”

“ಆಗಬಹುದು. ನನ್ನನನ್ನ ಎಲ್ಲಿಗೆ ಕಳುಹಿಸಿಕೊಡುತ್ತೀರಿ?”

“ಚೆಟ್ಟಿಯಾರರು ಮದರಾಸಿನಿಂದ ಕಾಗದ ಬರೆಯುತ್ತಲೇ ಇದ್ದಾರೆ. ಅವರ ಕಳೆರಿಯಲ್ಲಿ ನಿನಗೆ ಒಂದು ಸ್ಥಳ ಕಾದಿಟ್ಟಿದ್ದಾರೆ.”

“ಹಿಂದೆ ನನ್ನಲ್ಲಿ ಉತ್ಸಾಹವಿತ್ತು, ಚೇತನವಿತ್ತು. ಚೆಟ್ಟಿಯಾರರು ಮೆಚ್ಚಿದಂತೆ ಕೆಲಸಮಾಡಲು ಸಾಧ್ಯವಾಯಿತು. ಈಗ ನಾನು ಹೋದರೆ ಅವರಿಗೆ ಹೋರಿಯಾಗುತ್ತೀನೆ.”

“ಹಾಗೆಂದು ಅವರು ಭಾವಿಸುವುದಿಲ್ಲ.”

“ನನಗೇನು ಬೆಂಗಳೂರೂ ಒಂದೇ - ಮದರಾಸೂ ಒಂದೇ! ನೀವು ಹೋಗೆಂದರೆ ಹೋಗುತ್ತೀನೆ. ಎಂದು ನನ್ನ ಪ್ರಯಾಣ?”

“ನಾಳೆ ಹಾತ್ರಿ ಹೋಡಜಬುದು. ಇಂದೇ ನಾನು ಚೆಟ್ಟಿಯಾರಿಗೆ ಕಾಗದ ಬರೆಯುತ್ತೀನೆ.”

“ಆಗಬಹುದು.”

“ಮನೆಯ ಕಡೆ ಬರುವುದಿಲ್ಲವೇ ಶ್ರೀನಾಥ?”

ಎಂದು ಡಾಕ್ಟರು ದ್ವಿಸ್ಯಾದಿಂದ ಕೇಳಿದ.

“ಮದರಾಸಿನಿಂದ ಹಿಂದಿರುಗಿದ ಮೇಲೆ ಬರುತ್ತೀನೆ”

“ಇಲ್ಲೇ ಇರುವೆಯಷ್ಟೇ?”

ಎಂದು ರಮ್ಯ ಕೇಳಿದ.

“ಇರುತ್ತೀನೆ - ನನ್ನ ಪತ್ರಿ ಸಿಕ್ಕಿಟ್ಟಿತು. ಇನ್ನು ನಾನು ತಲೆ ಮರಸಿಕೊಂಡೇನು ಕ್ರಾಯೋಜನ?”

ಎರಡು ಶ್ರೀನಾಥ ನಸುನಗುತ್ತ ಉತ್ತರವಿತ್ತ.

ಶಮುರ್, ಡಾಕ್ಟರು, ನಾಗರಾಜ ಅವನ ಅಪ್ಪಣೆ ವದೆದು ಹೊರಟಿರು.

ನಾಗರಾಜ ಮನೆ ತಲುಪಿದೆ ಕೂಡಲೇ ಶ್ರೀನಾಥ ವರದರಾಸಿಗೆ ಪ್ರಯಾಣ ಚೆಳಸುವ ಸುಧ್ಯಾಯಸ್ಸು ಮುತ್ತಮ್ಮಣಿಗೂ, ಗಂಗೆಮ್ಮಣಿಗೂ ತಿಳಿಸಿದ. ಮುತ್ತಮ್ಮಣಿ ಸ್ವಾನಕ್ಕೆ ಹೋದೆ ಸಮಯ ನಾಧಿನಿ ಗಂಗಮ್ಮಣಿ

“ಅಳ್ಳಾಯ್ಯಾ, ನೀನು ಸನಗೋಂದು ಉವಕಾರವಾಡಬೇಕು.”

“ಏನು ಹೇಳಿಮೂಡು.”

“ಇನ್ನೊಮ್ಮೆ ಸನಗೆ ಕವಿಗಳ ದರ್ಶನಮಾಡಿಸು.”

“ಷಾಕೆ?”

“ಷಾಕೆಯೆಂದು ಹೇಳಲಾರೆ. ಅವರನ್ನು ನೋಡಬೇಕೆಂದು ಮನಸ್ಸು ತವಕಪಡುತ್ತಿದೆ.”

“ಅವರು ಸಿನ್ನೆ ಸ್ನೇಹ ಬೆಳಸುವುದಿಲ್ಲ ಗಂಗಮ್ಮಣಿ. ಸಿನ್ನೆಯೇ ಎಲ್ಲಾ ಸಿನಗೆ ವಿದಿತವಾಗಲಿಲ್ಲವೇ?”

“ಅಯಿತು. ಅದಕ್ಕೇ ನಾನು ಅವರನ್ನು ನೋಡಬೇಕು. ಇನತ್ತು ಇಲ್ಲಿಗೆ ಕರೆದುಕೊಂಡು ಬರುವೆಯಾ?”

“ಅವರು ಒರುವುದಿಲ್ಲ.”

“ಅವರಿರುವಲ್ಲಿಗೆ ಸನ್ನಿನ್ನೇ ಕರೆದುಕೊಂಡು ಹೋಗು.”

“ಸನ್ನ ಮೇಲೆ ಕೋವಮಾಡಿಕೊಳ್ಳುವರು ಗಂಗಾ. ಮುತ್ತಮ್ಮಣಿಗೆ ತಿಳಿದರೆ ಅವಳು ನವ್ಯಾಭ್ಯಾಸಾಕ್ಷಿ ಹೋಗಬೇಕೆನ್ನುತ್ತೀರೆ.”

“ಸಂಜೀ ಸಿನಿಮಾಕ್ಕೆ ಹೋಗಬೇಕೆನ್ನುತ್ತೀರೆ. ನೀನು ಸನ್ನ ಕರೆದು ಕೊಂಡು ಹೋಗಬಹುದು.”

“ಬೇಡ ಗಂಗಾ -- ಸನ್ನ ಮರಿತು ಕ್ಕೆಡು.”

“ಸನ್ನ ಪಾರ್ಫಿನೆ ನಿರಾಕರಿಸಬೇಡ ಅಳ್ಳಾಯ್ಯಾ -- ಸಿನ್ನೆ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೀರೆ.”

ನಾಗರಾಜ ಇರೆಮನಸ್ಸಿನಿಂದ ಒಷ್ಟಿಕೊಂಡ.

ಸಂಜೀ ಸಿನಿಮಾ ಪ್ರಾಚಮಾಡಿಕೊಂಡು ಗಂಗಮ್ಮಣಿ ಹೋರಗೆ ಹೊರಟಿಳು.

ನಾಗರಾಜ ಜತೆಯಲ್ಲಿ ಹೋಗುವುದೆಂದು ಇತ್ಯಾರ್ಥವಾಯಿತು. ತೋಕಾಂಭರಾಮವಾಗಿ ಮುತ್ತೆನ್ನುನ್ನೂ ಕರೆದರು.

‘ಕಣ್ಣ ಚೆನ್ನಾಗಿಲ್ಲ. ಸಿನಿಮಾ ನೋಡಿದರೆ ಹಿಂಸೆಯಾಗುತ್ತದೆ’ ಎಂದು ಮುತ್ತೆನ್ನು ತಪ್ಪಿಸಿಕೊಂಡಳು.

ಸಂಜೀ ಅರು ಗಂಟೆ ಸಮಯ. ಮುಸಕು ಕತ್ತಲೆ ಕವಿಯುತ್ತ ಬಂದಿತ್ತು. ನಾಗರಾಜ ಗಂಗಮ್ಮನೋಂದಿಗೆ ಬಂದುದನ್ನು ಕಂಡು ಶ್ರೀನಾಥ ದಿಗ್ಂನೆದ್ದ್ವಾ.

“ನಾನು ಕರೆದುಕೊಂಡು ಬರಲಿಲ್ಲ ಸಾರ್. ಅವಕೇ ಬಲವಂತಮಾಡಿ ನನ್ನ ಕರೆದುಕೊಂಡು ಬಂದಿದ್ದಾಗಿಳಿ”

ಎಂದು ನಾಗರಾಜ ಹೇಳಿದ.

ಗಂಗಮ್ಮ ನೆಲದ ಮೇಲೆ ಕುಳಿತಳು. ಅವಳ ದೃಷ್ಟಿ ಸುತ್ತಲೂ ಹರಿಯಿತು.

ಶ್ರೀನಾಥನ ನೆನಪು ಬಹಳ ಹಿಂದಕ್ಕೆ ಜಾರಿತು. ಏಗೇ – ಅವಳೂ ಒಂದು ದಿನ ಬಂದಿದ್ದಳು – ಇದು ಕವಿಗಳ ಕೋಣೆಯ ಹಾಗಿಲ್ಲವಲ್ಲಾ ಎಂದು ಹಾಸ್ಯಮಾಡಿದ್ದಳು. ನೆನಪನ್ನು ಉದ್ದೇಶಪೂರ್ವಕವಾಗಿ ತಳ್ಳುಹಾಕಿ

“ಏನು ಬಂದೆ ಗಂಗಾ?” ಎಂದು ಕೇಳಿದ.

“ನಾಳಿ ಮದರಾಸಿಗೆ ಪ್ರಯಾಣ ಮಾಡುತ್ತಿರಂತೆ!”

“ಹೌದು. ನನ್ನ ಸ್ನೇಹಿತರು ಗಡಿಪಾರು ಅಳ್ಳಿ ವಿಧಿಸಿದ್ದಾರೆ.”

“ಸ್ವಾಮಿ, ನಾನು ಬಂದುದಕ್ಕೆ ಕೋವ ಬಂದಿತೇ?”

“ಇಲ್ಲ ಗಂಗಾ. ಮನುಷ್ಯ ಸಂಘಜೀವಿ. ಜನರನ್ನು ಬಿಟ್ಟು ದೂರ ವಿರಚಿಕೆಂದು ಅವನು ಎಷ್ಟು ಪ್ರಯತ್ನಿಸಿದರೂ, ಅದು ಸೂಜಿಗಲ್ಲಿನಂತೆ ಅವನನ್ನು ಎಳೆಯುತ್ತದೆ.”

“ನೀವೇ ರಾತ್ರಿ ಹೇಳಿದ ಮಾತುಗಳನ್ನು ಕುರಿತು ಆಲೋಚನೆ ಮಾಡಿದೆ.”

“ನಾನು ಏನು ಆಡಿದೆನೋ ನೆನಪಿಲ್ಲ. ಹುಜ್ಞನ ಮಾತಿಗಷ್ಟೇಕೆ ಬೆಲೆ ಕೊಡುತ್ತೀ? ಮರೆತುಬಿಡು.”

“ಹೇಗೆ ಮರೆಯಲಿ ಸ್ವಾಮಿ? ಒಂದು ಗಳಿಗೆಯಲ್ಲಿ ನನ್ನ ಜನ್ಮ ಪಾವನ ಮಾಡಿದಿರಿ. ನಾನೂ ಮನುಷ್ಯ ಒಂದು ತೋರಿಸಿಕೊಟ್ಟಿರಿ.”

“ ಗಂಗಾ, ನನ್ನ ಹುಚ್ಚು ಮಾತಿಗೆ ನೀನು ಇಪ್ಪು ಬೆಳಕೊಟ್ಟರೆ ನೀನು ಪೂರಿಯಿಸುವುದಿಲ್ಲ. ಲೋಕದ ರೀತಿನೀತಿಗೆ ಹೊಂದಿಕೊಳ್ಳದ ನನ್ನ ಸ್ಥಿತಿಯೇನಾಗಿದೆ ನೋಡು.”

“ ಎಲ್ಲರೂ ಲೋಕದ ರೀತಿನೀತಿಗೆ ಹೊಂದಿಕೊಂಡರೆ ಅದಕ್ಕೆ ದಾರಿ ಶೋರಿಸುವವರು ಹೋರ್ತಿ? ”

“ ಯಾರೂ ನಾನು ಕಾಣೆ. ನಾನಂತರ ಮಂಡಪವಾಗಿ ಅಳ್ಳ....ನೀನು ಒಂದದ್ದೇ ಇಂತಹೆ ಹೇಳು.”

“ ಮದರಾಸಿಗೆ ಹೂಗುವ ವಿವರೆ ನಿರ್ಧರಿಸಿದ್ದೀರಾ? ”

“ ನಿರ್ಧರಿಸಿದ್ದೇನೇ — ನಿರ್ಧರಿಸಿದ್ದಾರೆ.”

“ ಒತ್ತಿಯಲ್ಲಿ ನನ್ನನ್ನೇ ಇಂತಹೆ ಕರೆದುಕೊಂಡು ಹೋಗಬಾರದು? ”

“ ಆ ವಿವರೆ ನಿನ್ನರ್ಯೇ ಚಚೆನೂಡಿವಲ್ಲವೇ? ”

“ ನಾಧ್ಯವಿಲ್ಲವೋಂದು ಹೇಳಿದಿರಿ. ಆದರೂ ಕುಟುಕು ಆಸೆ ನನ್ನಲ್ಲಿ ಉಳಿದಿತ್ತು.”

“ ಗಂಗಾ, ಅಲ್ಲಿ ನೋಡು — ಎದುರಿಗೆ ಕಾಣುತ್ತಿರುವುದು ನನ್ನ ಕಮಲನ ಭಾವಚಿತ್ರ. ನನ್ನ ಹೃದಯ ತೆರೆದು ಅವಳನ್ನು ಅಲ್ಲಿ ಪ್ರತಿಷ್ಠಾಪನ ಮಾಡಿದೆ. ನನ್ನ ಹೃದಯದಲ್ಲಿ ಮೂಡಿದ ಕಮಲಾ ಇಂದು ಕಣ್ಣರೆಯಾಗಿದ್ದಾಳೆ. ಅವಳು ಬೀರೆ — ಇಂದರೂ ಕಮಲಾ ಬೀರೆ ಬೀರೆ ವ್ಯಕ್ತಿಗಳು. ನನ್ನ ಕಮಲನಿಗೆ ನಾನು ಎಲೆಡು ಬಗೆಯಿಲಾರೆ ಗಂಗಾ — ಅವಳನ್ನು ಎಂದೆಂದಿಗೂ ನನ್ನ ಹೃದಯ ಪೀಠದಿಂದ ಹೊರಡಿಸಲಾರೆ.”

“ ಸ್ವಾಮಿ, ನಾನು ಕೇಳುತ್ತಿರುವುದು ನಿಮ್ಮ ಹೃದಯ ಪೀಠದಲ್ಲಿ ಸ್ಥಾನವನ್ನು ಹಾದದ ಬಳಿ ಸ್ಥಾಪನನ್ನು.”

“ ನಾವು ಶಿವನನ್ನು ದೇವರೆಂದು ಸ್ತುತಿಸುತ್ತೀರೆ. ಅವನ ತನ್ನೋಜ್ಞವಲ ಜೀವನವನ್ನು ಆದರ್ಶ ಜೀವನವೆಂದು ಭಾವಿಸುತ್ತೀರೆ. ಏಕೆ ಬಲ್ಲಿಯಾ — ಹೆಣ್ಣಿಗೆ ತನ್ನ ಅರ್ಥ ದೇವವನ್ನೇ ದಂಡಕೊಟ್ಟಿ ಮಹಾನುಭಾವ ಅವನು; ಹೆಣ್ಣಿನ್ನು ತಲೆಯ ಹೊಲೇರಿಸಿಕೊಂಡು ಹೊರಸಿದ ಮಹಾಪುರುಷ ಅವನು. ಹೆಣ್ಣಿನ ಸ್ಥಾನ ಯಾನಾಗಲೂ ಪುರಾಜನ ತಲೆಯನೇರೇ ವಿನಾ ಕಾಲಿಸ ಬಳಿಯಲ್ಲಿ”

ಗಂಗಮೃಸಿಗೆ ಕಣ್ಣುಗೆತ್ತಲೇ ಕವಿದು ಬಂದಿತು. ಯಾವದೋ ಭವ್ಯ ಪ್ರಕಾಶವನ್ನು ನೋಡುತ್ತಿರುವಂತೆ ಅವಳಿಗೆ ಭಾಸವಾಯಿತು. ಕಣ್ಣುತುಂಬ ನೀರು ತುಂಬಿತ್ತು. ಕೈಜೊಡಿಸಿಕೊಂಡು ವಿನಯದಿಂದ

“ನನ್ನನ್ನ ಆಶೀರ್ವಾದಮಾಡ.” ಎಂದಳು.

“ಮನಹಿತ್ವವರ್ಕವಾಗಿ ಆಶೀರ್ವಾದ ಮಾಡುತ್ತೀನೇ. ಜತಿಗೊಂದು ಮಾತೂ ಹೇಳುತ್ತೀನೇ. ಮುತ್ತಮೃಸ ಮಾನೆಯ ಜೀವನ ಬಟ್ಟಬಿಡು. ಬಡತನ, ಸಿರಿತನ ಲೆಪ್ಪಿಸದ ಯಾರಾದರೆಬ್ಬರನ್ನು ನಂಬಿಕೊಂಡು ಬಾಳು ಸಾಗಿಸು — ದೇವರು ಸಿನಗೆ ಒಳ್ಳೆಯದನ್ನು ಮಾಡಲು.”

ಶ್ರೀನಾಥನ ಲಕ್ಷ್ಯ ನಾಗರಾಜನ ಕಡೆ ಸಾಗಿತು. ಅವನನ್ನು ದ್ವಿತೀಯದಿಂದ

“ನಾಗರಾಜ. ಸೆಷ್ಟು ಬಗ್ಗೆ ವಿಶೇಷ ವಿಶ್ವಾಸ ತೋರಿಸಿ ಉಪಕಾರ ಮಾಡಿರುವೆ. ನಾಲಿಂದು ನಿನಗೆ ಪ್ರತ್ಯುಷಪಕಾರ ಮಾಡುವ ಸ್ಥಿತಿಯಲ್ಲಿ. ಆದರೆ ನಿನಗೆ ಬಂದು ಬುದ್ಧಿಯ ಮಾತೂ ಹೀಳದೆ ಹೊಡರೆ ನಿನ್ನ ವಿರ್ಘಾಸಕ್ಕೆ ನಾನು ಅವಚಾರಮಾಡಿದಂತಾಗುತ್ತದೆ. ಹೇಳಿಂದರೆ ಹೀಳ.ತ್ತೀನೇ.”

“ಹೇಳಿ ಸಾರ್.”

“ನೀನೂ ಬಂದು ಆರಿಯದ ಹೊಜ್ಞನ್ನು ಲಗ್ನಿಸಾದೆ. ವಿನಾಕಾರಣ ಅವಳನ್ನು ಬಿಟ್ಟು ಬಂದು ಮುತ್ತಮೃಸ ಮನೆ ನೇರಿದೆ. ಗೋರವವಾಗಿ ಜೀವನ ಸಾಗಿಸುವ ದಲವು ದಾರಿಗಳಿಂದರೂ ಅಪ್ಯಾಗಳನ್ನು ದುರ್ಗಾಪ್ರಸಿದ್ಧಿ ಹೆಣ್ಣಿಸುವ್ಯಾಪಾರಕ್ಕೆ ನಿಂತೆ. ಅಗಿಹೊಡುದಕ್ಕೆ ನಾನು ಆಕ್ರೋಸಿಸುತ್ತಿಲ್ಲ. ಹೇಗೋ ನಿನ್ನ ಜೀವನ ಸಾಗುತ್ತಿದೆ — ಇದರಲ್ಲಿ ನಿನಗೆ ಸುಖಶೂ ಇರಬಹುದು. ಆದರೆ ನಿನ್ನ ಕೈಹಿಡಿದ ಆ ಹುಡುಗಿಯ ಗತಿಯೇನು ಎಂದು ನೀನು ಅಲೋಚಿಸಬೇಕು. ಕಾತ್ಯಾರಮಾದಿ ಸೀನೇ ಅವಳನ್ನು ತಪ್ಪುದಾರಿಗಳಿಯುತ್ತಿಲ್ಲವೇ? ನೀನು ನಿನ್ನ ರಂಡತ್ಯನ್ನು ಕೂಡಿಕೊಂಡು ಮಾರ್ಯಾದಿಯಾಗಿ ಜೀವನ ಸಾಗಿಸಿದರೆ ನನಗೆ ಬಹಳ ಸಂತೋಷವಾಗುತ್ತದೆ. ಈ ವಿಷಯ ಸ್ವಲ್ಪ ಯೋಚಿಸುವೆಯೂ ನಾಗರಾಜ ?”

“ಖಂಡಿತ ಯೋಚಿಸುತ್ತೀನೇ ಸಾರ್.”

ನಾಗರಾಜ, ಗಂಗಮ್ಯ ಹೊರಟು ನಿಂತರು. ಶ್ರೀಸಾಧನು ಅವರನ್ನು ಬೀಳ್ಳೋಡಲು ಎದ್ದು ನಿಂತ.

“ ಶ್ರೀಲಿಗೆ ನಿಷ್ಪತ್ತಿ ಹೊಗುವುದರೊಳಗಾಗಿ ಒಂದು ನೋಡುತ್ತೇನೆ ಸಾರ್.”

“ ಯಾಗೇ ಮಾಡು.”

ಗಂಗಮ್ಯ ಶ್ರೀಸಾಧನ ಪಾಡಕ್ಕೆ ಮಣಿದಳು.

ಮಾರಣಯ ಬೀಳಿಗ್ಗೆ ಶಮುರ್, ಡಾಕ್ಟರು ಶ್ರೀಸಾಧನನ್ನು ನೋಡಲು ಒಂದರು. ಶ್ರೀಸಾಧನ ಸಂಗೃತ್ತ.

“ ತಪ್ಪಿಸಿಕೊಂಡಿಲಿಪ್ಪಾ. ಇಲ್ಲಿಯೇ ಇಡ್ಡಿ ನೇ”

ಒಂದು ಹೇಳಿದ.

ಪ್ರಯಾಣದ ವಿವರ ತಿಳಿಸಿ

“ ನಿನಗೇನಾದರೂ ಬಟ್ಟಿ ಬರಿ ಬೇಕಾಗಿತ್ತೇ ಶ್ರೀಸಾಧ್ಯಿ”

ಎಂದು ಶಮುರ್ ಕೇಳಿದ.

“ ಏನೂ ಬೇಡಷ್ಟು. ಎಲ್ಲಾ ಇದೆ. ಶಮುರ್ - ಒಂದು ಕೆಲಸ ಸಿದ್ದನು ಮಾಡಬೇಕು.”

“ ಹೇಳು. ಅಗತ್ಯವಾಗಿ ಮರುಪುತ್ತೇನೇ.”

“ ನಾಗರಾಜನ ಮಾವನವರನ್ನು ಬಲ್ಲಿಯೋ ? ”

“ ಬಲ್ಲಿ. ಆತ ರೆವಿನ್ಯೂ ಸೆಕ್ರೆಟೇರಿಯಟ್ ನಲ್ಲಿ ಗುಮಾಸ್ತ. ಆತನಿಂದ ಏನು ಕೆಲವಷಾಗಬೇಕಾಗಿದೆ ? ”

“ ನನಗೆ ಏನೂ ಆಗಬೇಕಾಗಿಲ್ಲ. ನಿನ್ನ ನಾಗರಾಜನ ಜತಿ ಮಾತನಾಡಿದ್ದೇನೇ. ಅವನ ಮಾವನವರೂ ಸ್ವಲ್ಪ ಪ್ರಯತ್ನಿಸಿದರೆ ನಾಗರಾಜನ ಜಿವನ ನೇರವಾಗಬಹುದು. ಹಿಂದೆ ಆದುದನ್ನೆಲ್ಲಾ ಮರೀತು ನಾಗರಾಜನನ್ನು ಮನೆಗೆ ಕರಿದುಕೊಂಡು ಹೊಗಿ ಎಂದು ಹೇಳು. ಮುರಿದುಹೊಗಿರುವ ನಾಗರಾಜನ ದಾಂಹಕ್ಕೆ ಕೂಡಿಸುವುದು ನಿನ್ನ ಭಾರ.”

“ ಪ್ರಯತ್ನಿಸಿ ನೋಡುತ್ತೇನೇ.”

ಸಂಜಿಗೆ ನಾಗರಾಜನೂ ಶ್ರೀಸಾಧನ ರೂಪಿಗೆ ಒಂದ. ಶ್ರೀಸಾಧ ಹೊಟೆಲ್ ಮಾಲಿಕನ ಕ್ಷಯಲ್ಲಿ ರೂಪಿನ ಬೀಗದ ಕ್ಷೇತ್ರ. ಶಮುರ್.

ಡಾಕ್ಟರು ಬಂದು ಅವನನ್ನು ಸ್ವೇಚ್ಛನ್ಯಗೆ ಕರೆದುಕೊಂಡು ಹೋಗಿ ರೈಲು
ಹತ್ತಿಸಿದರು. ರೈಲು ಹೊರಡುವ ಮುನ್ನ ನಾಗರಾಜ ಕೇಳಿದ

“ ಕಾಗದ ಬರೆದರೆ ಉತ್ತರ ಕೊಡುವಿರಾ ಸಾರ್ ? ”

“ ವಿಂಡಿಕ್ಟವಾಗಿ ಉತ್ತರ ಬರೆಯುತ್ತೇನೇ ನಾಗರಾಜ ”

ಎಂದು ಶ್ರೀನಾಥ ಹೇಳಿದ.

೧೬

ಗವಿಯಪ್ಪನಿಗೂ ಶ್ರೀನಾಥನಿಗೂ ವಾದವಿವಾದ ಸದ್ದೇಶ ಶ್ರೀನಾಥ
ಲೋಸಿ ಹೋಗಿದ್ದರೂ, ಅವನು ಪ್ರಣಃ ಬಂದೇ ಬರುವನು ಎಂಬ ಧೈರ್ಯ
ಕಮಲನಲ್ಲಿ ಮನೆ ವಾಡಿತತ್ತು. ಬೇಳಿಗ್ಗೆ ಯಿಂದ ಸಂಜಿರುವರಿಗೂ ಅವನಿಗೆ
ಕಾಯುವಳು. ಬಾಗಿಲು ಶಬ್ದವಾದರೆ ತಾನೇ ಧಡಕ್ಕನೆ ಬಾಗಿಲು ತಿಗೆದು
ನೋಡುವಳು. ಒಂದು ದಿನ ಕಳೆಯಿತು - ಏರಡನೀಯ ದಿನ ಕಳೆಯಿತು -
ಮೂರನೀಯ ದಿನ ಕಳೆಯಿತು. ಶ್ರೀನಾಥ ಅತ್ಯ ಸುಳಿಯೆಲ್ಲ. ‘ಶ್ರೀನಾಥ
ಇನ್ನು ಬರುವೆಡಿಲ್ಲಿನೇನೋ’ ಎಂಬ ಅನುಮಾನ ಕಮಲನ ಮನಸ್ಸಿನಲ್ಲಿ
ಸುಳಿಯಿತು. ಮತ್ತೆ ಒಂದೆರಡು ದಿನ ಅವನ ಆಗಮನವನ್ನು ಸಿರಿಷ್ಟಿ
ಸಿದ್ಧಿ.

ಕಮಲನ ಮನಸ್ಸಿನಲ್ಲಿ ಆಗುತ್ತಿದ್ದ ಹೊಯ್ದಪೆನ್ನು ಭಾಗ್ಯಮ್ಮು
ಚಿನ್ನಾಗಿ ಅರಿತಿದ್ದಳು. ಸಮಯ ದೂರಿತಾಗ ಒಂದು ಕುಟುಕು ಮುಳ್ಳು
ಇಡೆ ಬಿಡುತ್ತಿರಲ್ಲ. ಐಜನೀಯ ದಿನವೂ ಕಾದುಕಾದು ಸಿಕಾಶಳಾಗಿ ಕಮಲ
‘ಇವತ್ತೂ ಬರಲಿಲ್ಲ’ ಎಂದು ನಿಟ್ಟಿಸಿಗೆರಿದಳು.

“ ಬರದಿದ್ದರೆ ಬಿಡಲಿ. ಅನಿಷ್ಟ ಕಳೆದು ಹೋಯಿತು ”

ಎಂದು ಭಾಗಮ್ಮು ತನ್ನ ಮನಸ್ಸಿನಲ್ಲಿದ್ದೆನ್ನಾಡಿದಳು. ಒಳಗೇ
ಇವರುತ್ತಿದ್ದ ಇಗ್ನಾ ಅಸ್ಯೋಷಿಸಿವಾಯಿತು.

“ ಅವರೇಕೆ ಅನಿಷ್ಟವಾದಾರು - ಸೀನು ಅನಿಷ್ಟ - ಮಹಾ ಅನಿಷ್ಟ ”

“ ರೂಪಾರಸ್ಸೇ ಅನಿಷ್ಟವೆನ್ನುತ್ತೀ ? ”

“ యారన్నా ఆల్. నన్న తాయి అనిసికొళ్వన మహా మాచయన్న.”

భాగ్యమ్మనిగే సచేనే ఉఁయల్ల. మూలీయల్లి ఒడగిసిద్ద మాడియ కోలు తెగెదుకొండు మగళన్న జేన్నాగి థళిసిదశు. తాయియ మేలే తిరుగిబిడ్డ, అవళన్న సిఁబిడబేకేన్నవప్పు కమలసిగే కోవ బంతు. ఆదరి తాయియ మేలే చ్చేమాచలు ధైయి వాగలిల్ల.

తాయి, మగళ ఈదన నెడెదిద్దాగ గవియప్ప ఒళగే బంద. ఇబ్బరిగూ బుధ్ఘ హేఁ వ్యాచ్చ ఉపచమస వాడిద.

తాత్మాలికవాగి వ్యాచ్చ కోనేగండరూ కమల తాయియ ఈటు మాతన్న మరియలిల్ల. అవళ మనస్సినింద శ్రీనాథన నేన్కూ మరియాగలిల్ల. గవియప్ప బందాగ మనేయల్లిద్దుత్తిద్ద జు. ఉఁద వేళియన్న పావక్కన మనయల్లి కళేయుప్పదక్కరంభిసిదశు.

‘ నాగరాజ బదముదు – అవను బందర హేళి కటనబేఁ’ ఎందు కమల యోఁచిసిదశు. నాగరాజసూ ఆత్మ సుళదిరలిల్ల.

‘ నాగరాజ మనేగే బరదిద్దరూ ధియేటురగాదరూ హోగుత్తిర బముదు ’ ఎందు ఆలోఁచిసి గవియాపున ద్త్తిరలే ప్రస్తుపిసిదశు

“ ధియేటురిగ నాగరాజ ఈచిగే బరల్లనే ? ”

“ బరల్ల – ఏకే ? ”

“ స్వల్ప కేలనపిత్తు.”

“ ఎను కేలస అవన ద్త్తిర సినగే ? ”

“ ఇన్నేనూ ఇల్ల – అనుమానపదబేది. బందు గజ చ్చొకేడో బేఁందు యణ కొట్టిదే. అవసిన్నా బట్ట తందుకొట్టిల్ల.”

“ బందరే హేళుత్తేఁనే.”

శ్రీనాథ మందరాసిగే ప్రయాణమాడిద మారసేయ డివసవే నాగరాజ ధియేటుర బళగే హోద. కమల అవనన్న స్నేహ బేఁందిరువ వివయ తిలిసి గవియప్ప అవనన్న మనేగే కణికొట్టు.

ನಾಗರಾಜನ ಮುಖಕಂಡು ಕಮಲಸಿಗೆ ಹೋದ ಜೀವ ಬಂದೆಂತೊಂದು.

“ ಎಲ್ಲಿ ಹೋಗಬಿಟ್ಟಿದ್ದೆ ಯೋ ಇಪ್ಪುದಿನವ ? ”

“ ನನಗೆ ಯಾವ ದುಡ್ಡು ಕೊಟ್ಟಿದ್ದೆ ಕಮಲಾ ? ”

“ ದುಡ್ಡು ಇಲ್ಲ - ದಾಗಾ ಏಯೂ ಇಲ್ಲ. ಸಿನ್ನ ನೋಡಬೇಕಾಗುತ್ತು.

ಅವರ ಹತ್ತಿರ ಇನ್ನೇನು ಹೇಳಲಿ ? ”

“ ಏನು ಅಂಥ ರಾಜಕಾರ್ಯ ? ”

“ ಅವರನ್ನು ಈಚೆಗೆ ಕಂಡಿದ್ದೆ ಯೋ ? ”

“ ಕಂಡಿದ್ದೆ.”

“ ಹೇಗಿದ್ದಾರಿ ? ”

“ ಜೆನ್ನಾಗಿದ್ದಾರಿ.”

“ ನನ್ನನ್ನ ಜ್ಞಾನಿಸಿಕೊಂಡರೇ ? ”

“ ನಿನ್ನ ಹೇಸರೇ ಎತ್ತಲಿಲ್ಲ.”

ಕಮಲಾ ಅದನ್ನು ಕೇಳಿ ಭೋವಿಗಳಿಂದು ಹೋದಳು.

“ ನನಗೆ ಹಂಡು ಕೆಲಸ ಪಾಡಿಕೊಡುತ್ತಿರ್ಯಾ ನಾಗರಾಜ ? ”

“ ಏನು ಕೆಲಸ ? ಅವರನ್ನು ಇಲ್ಲಿ ಕರೆದುಕೊಂಡು ಬರುವುದುಭಾನೇ ! ”

“ ಹೂ ! ಒಂದು ಸಲ ಕರೆದುಕೊಂಡು ಬರಬೇಕು.”

“ ಅವರು ರೂಪು ಬಿಟ್ಟಿದ್ದಾರಿ. ಎಲ್ಲಿದ್ದಾರೋ ಗೊತ್ತಿಲ್ಲ.”

“ ನೀನು ಪ್ರೇಯತ್ವಮಾಡಿದರೆ ಸಿಗುವುದಿಷ್ಟಾರೇ ? ”

“ ಕಮಲಾ, ಇನ್ನೇ ಈ ಅವರ ಚಿಂತಿ ಮಾಡುತ್ತೀ ? ಅವರು ಈ ಉರಿ
ಟಿಟ್ಟು ಹೊರಟುಹೋದರು.”

“ ಎಲ್ಲಿಗೆ ? ”

“ ಬೊಂಬಾಯಿಗೋ ಕಲ್ಪತ್ರೀಗೋ ಸರಿಯಾಗಿ ಗೊತ್ತಿಲ್ಲ.”

“ ನಿನಗೆ ಯಾರು ಹೇಳಿದರು ? ”

“ ಅವರೆ ಸ್ನೇಹಿತರು ಶವಾರ್.”

“ ಯಾವಾಗ ಹಿಂಡಿರುಗುವದೆಂತಿ ? ”

“ ಶ್ವನಃ ಬೆಂಗಳೂರು ಮುಖ ನೋಡುವುದಿಲ್ಲ ಎಂದು ಶರಾಫುಮಾಡಿಯೇ
ಉರು ಬಿಟ್ಟಿರಂತೆ.”

“ ಈದು ಸಿಜಹೇ ನಾಗರಾಜ ? ”

“ ಸಿನ್ನ ಪತ್ತಿರ ಸುಳ್ಳು ಏಕೆ ಹೇಳಲಮ್ಮೆ.”

“ ಅವರ ಅಡ್ಡೆನ್ ತಿಳದುಕೊಳ್ಳಲು ನಾಧ್ಯವಿಲ್ಲವೇ ? ”

“ ಪ್ರಯತ್ನಿಸಿ ಸೋಡುತ್ತೇನೆ.”

“ ದೇಗಾದರೂ ಮಾಡಿ ಸೀನು ನನಗೆ ಅಡ್ಡೆನ್ ತಂದುಕೊಡಲೆಬೇಕು.”

ದಾಶ್ವಣಿಕ್ಕೆ ‘ಅಗಲಿ’ ಎಂದು ನಾಗರಾಜ ಉತ್ತರವಿತ್ತ. ಅಡ್ಡೆನ್ ಸಿಕ್ಕುತ್ತದೆಂಬ ಪೂರಣ ನಂಬಿಕೆಯೂ ಕವುಲಸಿಗಿರಲಿಲ್ಲ. ಶ್ರೀನಾಥ ಉರು ಬಿಟ್ಟುಮೊದೆ ಸುಧ್ವಿ ಕೇಳಿ ಕವುಲ ತಳಮಳಕ್ಕೇಡಂಡಳು. ‘ಕೊನೆಗೊ ಮೈಯೂ ಬರದೆ ಹೊರಟು ಹೋಗಿ ಬಿಟ್ಟುರಲ್ಲ’ ಎಂದು ದುಃಖಿಸಿದಳು. ‘ಹೋದರೆ ಹೋದರು. ನನಗೇನು ? ’ ಎಂದು ಮನಸ್ಸಿಗೆ ಸಮಾಧಾನ ತಂದುಕೊಳ್ಳಲೆತ್ತಿಸಿದಳು. ಆ ಸಮಾಧಾನ ದುಷ್ಟನ ಮೇಲೆ ಬರೆಯಿಳಿದಂತಾಯಿತು.

ಕವುಲನ ಮನಃಶಾಂತಿ ನುಚ್ಚುನೂರಾಯಿತು. ಅವಳನ್ನು ಮಾತನಾಡಿ ಸುವುದಕ್ಕೇ ಭಾಗ್ಯಮ್ಮು ಅಂಜುತ್ತಿದ್ದಳು.

ಕವುಲನ ಮನಃಖಿ ತಿಯ ಬಿಸಿ ಗವಿಯಪ್ಪನನ್ನು ಮುಟ್ಟಿದೆ ಇರಲಿಲ್ಲ. ವಿನಾಕಾರಣ ಅವನ ಮೇಲೆ ಕೋವಮಾಡಿಕೊಳ್ಳುತ್ತಿದ್ದಳು. ಕಾರಣವನ್ನು ವನ್ನು ಬಿಡಿಸಿ ಕೇಳಿದರೆ ಯಾವದೋ ಒಡವೆ ಬೇಕೆನ್ನುತ್ತಿದ್ದಳು. ‘ಗವಿಯಪ್ಪ - ಅವನ ಹಣ ಮಧ್ಯ ಬಂದಲ್ಲವೇ ತನಗೂ ಶ್ರೀನಾಥಸಿಗೂ ಪ್ರೇಮನಸ್ತು ಹಂಟಿದ್ದು’ ಎಂದು ತರ್ಕಮಾಡಿಕೊಂಡ ಕವುಲ ಗವಿಯಪ್ಪನ ಹಣವನ್ನು ನಿದಾರಣ್ಯವಾಗಿ ಪೀರುವುದಕ್ಕಾರಂಭಿಸಿದಳು. ಅಂಗಡಿಗೆ ಹೋಗಿ ಪ್ರೀತಿಯಿಂದ ಒಂದು ಸಿರೀ ತರುವಳು. ಅದನ್ನು ಒಂದು ಶಲ ಉಟ್ಟಿ, ಬೇಸರ ದಿಂದ ಹಾವಕ್ಕಿನಿಗೋ, ಮನೆಯಮ್ಮನಿಗೋ ಕೊಟ್ಟಿಬಿಡುತ್ತಿದ್ದಳು. ಈ ‘ದಂಧರ ರಾಜು’ ಸಂಸಾರ ಶಾಶ್ವತವಾಗಿ ಉಳಿಯುವುದಿಲ್ಲವೆಂದು ಭಾಗ್ಯಮ್ಮು ನಿಧರಿಸಿಕೊಂಡಳು.

ಕವುಲ, ಭಾಗ್ಯಮ್ಮನಷ್ಟೇ ಕುಡಿಯುವುದರಲ್ಲಿ ತಿನ್ನನುವುದರಲ್ಲಿ ನಿಸ್ಸಿಮುಳಾಗಿದ್ದಳು. ದಿನವೂ ಮನೆಯಲ್ಲಿ ಮಾಂಸದ ಅಡಿಗೆಯಾಗಲೇ ಬೇಕು. ಅದರ ಜಡಿಗೆ ಬ್ರಾಹ್ಮಂದಿಯೋ ವಿಸ್ತಿಯೋ ಇರಲೇ ಬೇಕು. ಬ್ರಾಹ್ಮಂದಿ

ಬಾಟಲು ಕಳಿಸಲು ನಿಷ್ಪಂಚೋಚವಾಗಿ ಸಿದ್ಧನ ಕೈಯಲ್ಲಿ ಗವಿಯಷ್ಟನಿಗೆ ಹೇಳಿ ಕಳಿಸುತ್ತಿದ್ದಳು.

ತಾನು ಸಾಕಿರುವುದು ಜೂಜಿನ ಕುದುರೆ ಎಂದು ಗವಿಯಷ್ಟನಿಗೆ ತಿಳಿಯಲು ಬಹೆಳ ದಿವಸ ಬೇಕಾಗಲಿಲ್ಲ. ಅವನು ಹೆಣ ಕೊಡದ ದಿವಸ - ಬ್ರಾಹ್ಮಂದಿ ಬಾಟ್ಲೂ ಕಳಿಸದ ದಿನ ಹೆಣಾಹೆಣಿ ವ್ಯಾಜ್ಯವಾಗುತ್ತಿತ್ತು. ಗವಿಯಷ್ಟನ ಮೂತಿ ಮುಖ ನೋಡದೆ ಹಂಗಿಸಿ, ಹೀರ್ಯಾಳಿಸಿ, ಭೀಮಾರಿ ಮಾಡುತ್ತಿದ್ದಳು.

ಗವಿಯಷ್ಟನಿಗೂ ಬೇವರವಾಗುತ್ತಿತ್ತು. ‘ಲಲ್ಲಿಯ ಹಾಳು ಸಹವಾಸ. ಇದರಿಂದ ದೂರವಾಗುವುದೇ ಲೇಸು’ ಎಂದುಕೊಳ್ಳುತ್ತಿದ್ದ. ಆದರೆ ಕಮಲನ ಮುಖ ಕಂಡ ಕೂಡಲೇ ಬೇಸರ ಹೋಗಿಬಿಡುತ್ತಿತ್ತು. ಹೋಹ ಮುಸುಕುತ್ತಿತ್ತು.

ಪಾಪಕ್ಕೂನ ಸ್ನೇಹ ದಿನದಿನಕ್ಕೆ ಬೆಳಿದುದನ್ನು ಕಂಡು ಭಾಗ್ಯಮ್ಮೆ ಗುರು ಗುಟ್ಟಿದ್ದಳು.

“ದಿನವೂ ಹೋಗಿ ಅವಳ ಮನೆಯಲ್ಲಿ ಗಂಟಿಗಟ್ಟಿಳ್ಳಿ ಕೂಡಿದ್ದು ಬರುವುದು ನ್ಯಾಯವಲ್ಲ ಕಮಲ. ಸೋಡಿದವರು ಏನನ್ನು ತಾರೆ? ಅವರು ಏನಂದುಕೊಳ್ಳುತ್ತಾರೆ?”

“ಏನು ಬೇಕಾದರೂ ಅಂದುಕೊಳ್ಳಲಿ. ನನ್ನ ಅಡ್ಡಿ ಪದಿಸುವುದಕ್ಕೆ ಅವರು ಯಾರು?”

“ಯಾರೇ! ನಿನ್ನ ಯಜಮಾನರು. ನಿನಗೆ ಹೋಟ್ಟಿಗೆ ಬಟ್ಟಿಗೆ ಕೊಡು ತ್ತಿರುವ ಧಣೆ - ಬಿರಿಯಾನಿಗೆ ಬ್ರಾಹ್ಮಂದಿಗೆ ಅನುಕೂಲ ಮಾಡಿಕೊಟ್ಟಿರುವ ಪುಣ್ಯತ್ತು:”

“ನೀನು ಹಾಗೆಲ್ಲಾ ಭಾವಿಸಿಕೊಳ್ಳಬಹುದು. ನಿನ್ನ ಭಾವನೆ ನನ್ನ ತಲೆಯಲ್ಲಿ ತುಂಬಲು ಪ್ರಯತ್ನಪಡಬೇಡ.”

“ನಿನಗೆ ತಲೆಯಿದ್ದ ರಲ್ಲಿನೇ ತುಂಬಬುವುದು. ನೀನೊಂದು ಮೃಗ.”

“ಹೌದು. ಮೃಗದ ಹೋಟ್ಟಿಯಲ್ಲಿ ಮೃಗವಲ್ಲದೆ ಮನುಷ್ಯ ಹುಟ್ಟು ತಾನೆಯೇ?”

ಎಂದು ತಾಯಿಯ ಎದುರಿಗೇ ನೇರವಾಗಿ ಪಾಪಕ್ಕೂನ ಮನೆಗೆ ನಡೆದು ಬಿಡುತ್ತಿದ್ದಳು.

ಕವುಲನ ಬುದ್ಧಿಗೇನೋ ಬಡಿದಿದೆ ಎಂದು ಭಾಗ್ಯಮೃಭಾವಿಸಿ ಕಂಡ ಕಂಡ ದೇವರಿಗೆ ಹೆರಕೆ ಹೊರಲಾರಂಭಿಸಿದಳು.

ಕವುಲನ ಬುದ್ಧಿ ಸ್ಥಿರವಾಗಿಲ್ಲವೆಂದು ಪಾಪಕ್ಕನೂ ತಿಳಿದಿದ್ದಳು. ಇದೇ ಅವಕಾಶವನ್ನು ಪರೋಗಿಸಿಕೊಂಡು ತನ್ನ ಬಡತನ ಸೀಗಿಕೊಳ್ಳಲು ಪಾಪಕ್ಕೆ ಹಿಂಜರಿಯಲ್ಲ. ಅವಳ ಮನಸ್ಸು ಮೆಚ್ಚಿಸಲು ಕವುಲ ಅವಳ ಮನೆಗೆ ಬರುತ್ತಿದ್ದ ಅತಿಧಿಗಳನ್ನಾದರಿಸಬೇಕಾಗುತ್ತಿತ್ತು.

ಸಿದ್ದ ಮನೆಯಲ್ಲಿ ನಡೆಯುತ್ತಿದ್ದ ದಸ್ಯೈಲ್ಲಾ ಗವಿಯಪ್ಪನಿಗೆ ಶಾಲ ಶಾಲಕ್ಕೆ ಮುಟ್ಟಿಸುತ್ತಿದ್ದ. ಕವುಲ ಪಾಪಕ್ಕನ ಮನೆಯಲ್ಲಿ ನಡೆಸುತ್ತಿದ್ದ ವ್ಯವಹಾರವನ್ನೂ ಧರೆಯ ಕೆವಿಗೆ ಮುಟ್ಟಿಸಿದ್ದ. ಅಳಳು ಹೊತ್ತುಗಳೆಯಲು ಪಾಪಕ್ಕನ ಮನೆಗೆ ಹೋಗಿ ಬರುತ್ತಾ ಳಂಬ ಭಾವನೆ ಗವಿಯಪ್ಪನ ಮನಸ್ಸಿನಿಂದ ಬೇಗ ಅಳಿಸಿ ಹೋಗಲಿಲ್ಲ. ಈ ಳಂಬರ ರಹಸ್ಯವನ್ನು ಭೇದಿಸಬೇ ಕೆಂದು ನಿಶ್ಚಯಮಾಡಿದ.

ಒಂದು ದಿನ ಸಿದ್ದನನ್ನು ಪಾಪಕ್ಕನ ಮನೆಯ ಮೇಲೆ ಪಡೆರಿ ಹಾಕಿದ. ‘ಕವುಲ ಒಳಗೆ ಹೋದ ಮೇಲೆ, ಇನ್ನು ಯಾರಾದರೂ ಗಂಡಸರು ಹೋದು ದನ್ನು ಕಂಡರೆ ಕೂಡಲೆ ಬಂದು ತಿಳಿಸು’ ಎಂದು ಹೇಳಿದ್ದ.

ಮಧ್ಯಾನ್ನಾಸಂತರ ನಾಲ್ಕುಗಂಟಿ ಸಮಯ. ಗವಿಯಪ್ಪ ಮನೆಯಂದ ಧಿಯೇಟಿರಿಗೆ ಬಂದು ಕುಳಿತಿದ್ದಾನೆ. ಸಿದ್ದ ಓಡಿ ಬಂದ. ಗವಿಯಪ್ಪನ ಕೆವಿಯಲ್ಲಿ ಪಿಸುಗುಟ್ಟಿದೆ. ಗವಿಯಪ್ಪ ತನ್ನ ವಾಕಿಂಗ್ ಸ್ಟ್ರೋ ಹಿಡಿದು ನೇರವಾಗಿ ಪಾಪಕ್ಕನ ಮನೆಗೆ ಹೋದ. ಕವುಲ ಸಿಕ್ಕಿಬಿಡ್ದಳು. ಗವಿಯಪ್ಪ ತನ್ನ ಬೆತ್ತೆ ದಿಂದ ಕವುಲನನ್ನು, ಪಾಪಕ್ಕನನ್ನು, ಹೋಸಬನನ್ನು ಚೆನ್ನಾಗಿ ಧೇಸಿ, ಕವುಲನನ್ನು ದರದರನೆ ಮನೆಗೆ ಎಳೆದುಕೊಂಡು ಬಂದು ಕೆಡಹಿದ.

ಕೋಪ, ದುಃಖಗಳಿಂದ ಗವಿಯಪ್ಪ ಆಪಾದಮಸ್ತಕ ಬೆವರುತ್ತಿದ್ದ. ಅವನ ಕಣ್ಣಗಳಿಂದ ಕಿಡಿಗಳುದುರುತ್ತಿದ್ದವು. ಬಾಯಲ್ಲಿ ಹೊಡಲು ಮಾತು. ಕೈಕಾಲುಗಳು ಘರಭರನೆ ನಡುಗುತ್ತಿದ್ದವು.

ನೈಸ್ ಬಾಸುಂಡಿ ಬರುವರಿಗೆ ಏಟು ಬಿಡ್ಡಿದ್ದರೂ ಕವುಲ ‘ಕವುಲ ಕಿಮಕ’ ಎಂದಿರಲಿಲ್ಲ. ಅವಳ ಕಣ್ಣಲ್ಲಿ ಸೀರು ಬಂದಿರಲಿಲ್ಲ. ಮುತ್ತು

ಮಾತ್ರ ಉಗ್ರವಾಗಿತ್ತು. ವಿಶಾಲವಾದ ಅವಳ ಕಣ್ಣಗಳು ಕಾದ ಕಬ್ಬಿಣ ದಂತಾಗಿದ್ದವು.

“ಭಾಗ್ಯಮ್ಯಾ - ನಿನ್ನ ಮಗಳು ಪಾಪಕ್ಕನ ಮನೆಯಲ್ಲಿ ಏನು ಮಾಡುತ್ತಿದ್ದಳು ವಿಚಾರಿಸು”

“ನಾನು ವಿಚಾರಿಸಿ ಏನಪ್ಪು ಪ್ರಯೋಜನ. ಅವಳು ನನ್ನ ಮಾತು ಕೇಳಿದರೆ ತಾನೆ ನಾನು ವಿಚಾರಿಸುವುದು. ಹಿನ್ನ ಮುಂಡೀದು - ತಿಷ್ಪೆಯೆ ಮೇಲೆ ಹುಟ್ಟಿತು, ತಿಷ್ಪೆಯೆ ಮೇಲೆ ಹೊರಳಾಡುತ್ತದೆ.”

“ನೀನೇನು ಸುಪ್ತಿಗೆ ಮೇಲೆ ಹುಟ್ಟದೆಯೋ?”

ಎಂದು ಕಮಲ ಕೇಳಿದಳು.

“ಮುಛ್ಯೇಭಾಯಿಂ, ತೊಳ್ಳಿರ ರಾಕ್ಷಸಿ. ನಿನ್ನ ಕಣ್ಣಿಂಗಿ ಕವಾಳ ಸಿಡಿಯು.”

“ಸ್ವಂತ ಮಗಳ ಗಂಡನನ್ನೇ ಮಗ್ಗಲಿಗೆ ಕರೆದ ಮಹಾ ಪತಿವ್ರತೀ ಕಣೇ ನೀನು”

ಎಂದಳು. ಭಾಗ್ಯಮ್ಯಾ ಕೊವೆ ಸಹಿಸಲಾಗದೆ ಕೈಗೆ ಸಮಾಪಣಿದ್ದ ಒಂದು ತಟ್ಟಿಯನ್ನುತ್ತಿಕೊಂಡು ಕಮಲನ ಕಡೆ ಬಿಸಿದಳು. ತಟ್ಟಿ ಪಣಿಗೆ ಬಡಿದು, ರಕ್ತ ಕಾಣಿಸಿತು. ಕಮಲ ಸೆರಿಗಿನ ಶುದ್ಧಿಯಲ್ಲಿ ರಕ್ತ ಒರಸಿಕೊಂಡು

“ನೀನೂ ಅವರೂ ನನ್ನನ್ನು ಕೊಳ್ಳಲು ನಿಶ್ಚಯಿಸಿದ್ದೀರಿ. ಕೊಂದು ಬಿಡಿ. ನಾನು ಸತ್ಯ ಮೇಲೆ ನೀನು ಬಿದಿ ತಿರುವೇಗ ಹೋಗುವೆಯಂತೆ.”

“ಹಾಳು ಮಾತು ಸಾಕುಮಾಡು ಕಮಲಾ”

ಎಂದು ಗವಿಯಪ್ಪ ಗದರಿಸಿದ.

“ನನ್ನ ಹೊಡಿಯುವುದಕ್ಕೆ ನೀವು ಯಾರಿ?”

“ಯಾರು ನೀನೇ ಹೇಳು.”

“ಯಾರೋ ನನಗೆ ಗೊತ್ತಿಲ್ಲ. ನನ್ನ ಹೊಡಿಯನ ಹಕ್ಕು ಯಾರಿಗೂ ಇಲ್ಲ. ನಾನು ಎಲ್ಲಿಗೆ ಹೋಗುತ್ತೇನೆ, ಏನು ಮಾಡುತ್ತೇನೆ ಎಂದು ಕೇಳುವ ಅಧಿಕಾರ ನಿನುಗಿಲ್ಲ.”

“ನೀನು ಎಲ್ಲಿಗೆ ಬೇಕಾದರೂ ಹೋಗುವೆ - ಏನು ಬೇಕಾದರೂ ಮಾಡುವೆ.”

“ಮಾಡುತ್ತೇನೆ. ಅದು ನನ್ನ ಇಸ್ತ್ಯ. ಸಂತೋಷವಿದ್ದರೆ ನೀವು ಬರಬಹುದು – ಸಂತೋಷವಿಲ್ಲದಿದ್ದರೆ ಬಿಡಬಹುದು. ನಾನೇನು ನಿಮ್ಮನ್ನು ಬಸ್ಸಿಯೆಂದು ಕರೆಯಲಿಲ್ಲ. ಯೊರು ನಿಮ್ಮನ್ನು ಕರೆದರೋ ಅವರನ್ನು ಕೇಳಿ – ಅವರನ್ನು ದಂಡಿಸಿ. ಬೇಕಾದರೆ ನೀವು ಕೊಟ್ಟಿರುವ ಒಡವೆ ವಸ್ತು ತೆಗೆದುಕೊಂಡು ಹೋಗಿ”

ಎಂದು ಕೈ ಬಳಿಗಳನ್ನು ಕಳಚಿ, ಕುತ್ತಿಗೆಯ ಸರ ತೆಗೆದು ಗವಿಯಪ್ಪನ ಕಡೆ ಎಸೆದಳು.

ಗವಿಯಪ್ಪ ಮಾತನಾಡಲಿಲ್ಲ. ಎದ್ದು ನಿಂತು ಸಿದ್ದನನ್ನು ಸೋಡಿ ‘ಬಾರೋ’ ಎಂದು ಕರೆದು ಹೋರಟ್ಟಿಬಿಟ್ಟಿ. ಕಮಲ ಅವನಿಗೆ ಕೇಳುವಂತೆ ಧಡಾರನೆ ಬಾಗಿಲು ಹಾಕಿ ರೂಪು ಸೇರಿದಳು. ಶೇಷೆಯಲ್ಲಿ ಬ್ರಾಹ್ಮಂದಿ ಅರ್ಥದಷ್ಟತ್ವ. ಅದನ್ನು ಒಂದು ಗಾಳಿಗೆ ಬಗ್ಗಿಸಿ ಕುಡಿದು ಮುಲಗಿದಳು.

ಮಾರನೆಯ ದಿನ ಭಾಗ್ಯಮ್ಮ ಶಾಂತಿಸಂಧಾನ ನಡೆಸಲಾರಂಭಿಸಿದಳು. ಕಮಲನ ಬಕ್ಕಿ, ಸರ ತಂದು ಅವಳಿಗೆ ತೊಡಿಸಿ ಉಪಚರಿಸಿದಳು. ಮಗಳನ್ನೆಬ್ಬಿಸಿ ಕರೆದುಕೊಂಡು ಹೋಗಿ ಸ್ವಾನ ಮಾಡಿಸಿದಳು. ಬಿಸಿ ಬಿಸಿ ಕಾಫಿ ಮಾಡಿ ಕುಡಿಸಿದಳು.

ಮುಗಳಿಗೆ ಅಡಿಗೆಯ ಕೆಲಸ ಒಪ್ಪಿಸಿ ಭಾಗ್ಯಮ್ಮ ಹೊರಗೆ ಹೊರಟಳು. ಧಿಯೇಟರಿನಲ್ಲಿ ಗವಿಯಪ್ಪನನ್ನು ಕಂಡು ‘ಮನೆಗೆ ಬರಬೇಕು’ ಎಂದು ಅಂಗಲಾಚಿದಳು. ಗವಿಯಪ್ಪ ಅವಳು ಹೇಳಿದುದನ್ನೇ ಲ್ಲಾ ಕೇಳಿ

“ಭಾಗ್ಯಮ್ಮ....ಇನ್ನು ನಾನು ಯಾವ ಸುಖಕ್ಕೆ ಬರಬೇಕು? ಕಮಲ ಬೇರೆ ದಾರಿ ಹಿಡಿದಿದ್ದಾಳೆ. ಅದನ್ನು ಬಿಡಿಸುವುದಕ್ಕೆ ಬ್ರಹ್ಮನಿಂದಲೂ ಸಾಧ್ಯ ವಿಲ್ಲ. ನನಗೆ ಈ ಪ್ರಾಯಶ್ಚಿತ್ತ ಅದುದು ಒಳ್ಳೆಯಡೇ ಆಯಿತು. ಅವಳ ಶ್ರೀನಾಥರಾಯರ ವಿಶ್ವಾಸಕ್ಕೆ ಅಡ್ಡಿ ಬಂದೆ – ದೊಡ್ಡ ಮನುಷ್ಯ ಆದಿನ ನನ್ನ ಕಾಲು ಹಿಡಿದುಕೊಂಡು ಪ್ರಾರ್ಥಿಸಿದರು – ಅವರ ಪ್ರಾರ್ಥನೆ ನಿರಾಕರಿಸಿದೆ. ಆ ಮನುಷ್ಯನ ಜೀವನವನ್ನೇ ನಾನು ಹಾಳುಮಾಡಿಬಿಟ್ಟೇ. ಈ ಮಹಾಪ ರಾಧಕ್ಕೆ ದೇವರು ನನಗೆ ತಕ್ಕೆ ಶ್ರಕ್ಷೇಪಿಧಿಸಿದ. ನಿನ್ನ ಮಗಳು ನನಗೆ ಬುದ್ಧಿ ಗಳಿಸಿದಳು – ಅದಕ್ಕೆ ನಾನು ಮುಣಿಯಾಗಿದ್ದೇನೇ.”

“ಮುಂದೆ ನಮ್ಮ, ಗತಿ?”

“ ಅದಕ್ಕೆ ನಾನಲ್ಲಿ ಹೋಣಿ. ನಿನ್ನ ಮಗಳು ಈಗ ಸರ್ವಶಕ್ತಿಭಾಗಿದ್ದಾಳೆ. ಅವಳು ನಿಮಿಷ್ಯಿರ ಹೋಣಿಯನ್ನು ಮಾತ್ರವೇ ಅಲ್ಲ - ನನ್ನ ಹೋಣಿಯನ್ನು ಕೂಡ ಹೋರಲು ಸಮರ್ಥಭಾಗಿದ್ದಾಳೆ. ಹೋಗು - ಇನ್ನು ಇಲ್ಲಿಗೆ ಬರಬೇಡ. ಸಮ್ಮು ಮಣಣನುಬಂಧ ನಿನ್ನೇಗೆ ಮುಗಿದುಹೋಯಿತು.”

ಎಂದು ಅಲ್ಲಿ ನಿಲ್ಲಿದೆ ಹೋರಬೇಹೋದ. ಭಾಗ್ಯಮೃತ್ಯು ಕೆಟ್ಟಮುಖ ಹಾಕಿ ಕೊಂಡು ಮನೆ ಸೇರಿದಳು.

ಕಮಲನ ಬಾಳು ಕಟ್ಟುಹರಿದ ಪಂಚಿಸಂತಾಯಿತು. ಪಾಪಕ್ಕೂನ ಮನೆಯೇ ಶಾಶ್ವತವಾಯಿತು. ಅಲ್ಲಿಗೆ ಬರುತ್ತಿದ್ದವರು ಧಾರಾಳವಾಗಿ ಭಾಗ್ಯಮೃತನ ಮನಗೂ ಬರುತ್ತಿದ್ದರು. ಬೆಳ್ಗೆ ಎದ್ದು ಬಾಟಲಿಗೆ ಕ್ಯಾರಾಕಿದರೆ, ರಾತ್ರಿ ಮಲಗಿ ಸಿದ್ದಿ ಬಂದಾಗಲೇ ವಿಶ್ವಾಂತಿ.

ಕಮಲನ ಜೀವನದ ಸಂದಾದಿವದ ಎಣ್ಣೆ ಬಡುಬೇಗ ಮುಗಿಯುತ್ತು ಬಂತು. ಕ್ಯಾಯಲ್ಲಿದ್ದ ಪಣ ಮುಗಿದುಹೋಯಿತು. ವ್ಯೇಮೇಲಿದ್ದ ಬಡವೆಗಳು ಬಂದೊಂದಾಗಿ ಕರಗುತ್ತ ಬಂದವು. ಕುಡಿತಕ್ಕೆ ಕುಸಿಲ್ಲಿದ ದಿನ ಕ್ಯಾಗೆ ಸಿಕ್ಕುದ ಸಿರೆಯನ್ನು ಒತ್ತಿಯಿಡುತ್ತಿದ್ದಳು. ಈ ಮಹಾ ಪ್ರವಾಹದ ಎದುರು ಸಿಂತು ಹೋರಾಡಲು ಸಾಧ್ಯವಿಲ್ಲವೆಂದು ಭಾಗ್ಯಮೃತ್ಯು ಪ್ರವಾಹದ ಗತಿಗನುಗುಣ ವಾಗಿ ತನ್ನ ನೋಕೆ ಸಾಗಿಸಿದಳು.

ಭಾಗ್ಯಮೃತನ ಮನೆ ‘ಕದವಿಲ್ಲದ ಮನೆ’ ಎಂದು ಪ್ರಸಿದ್ಧವಾಯಿತು. ‘ಬಂದವರು ಬಂದ ಹಾಗೆ; ಹೋದವರು ಹೋದಹಾಗೆ !’

ಮೂರೇ ತಿಂಗಳಲ್ಲಿ ಭಾಗ್ಯಮೃತ, ಕಮಲ ನಿರ್ಗತಿಕರಾದರು. ಹೊತ್ತಿಗೆ ಅಪ್ಪು ಉಬ್ಬ, ಕುಡಿತಕ್ಕೆ ಬಂದಿಪ್ಪು ಮದ್ದೆ ಬಡಗಿಸಿದವರು ಅಂದು ಮನಯೆ ಯಜಮಾನರಾತ್ಮತ್ವದ್ದರು.

ಬಂದೊಂದು ದಿನ ಅಂಥ ಯಜಮಾನರಿಗೂ ಬರಗಾಲ ಬರುತ್ತಿತ್ತು. ವಿಸ್ತು, ಬ್ರಾಹ್ಮಂದಿ ಕೊಳ್ಳುವ ಕಾಲ ಮುಗಿದು ಹೋಗಿತ್ತು. ಭಾಗ್ಯಮೃತ, ಕಮಲ ನಾರಾಯಿ, ಹೆಂಡದಲ್ಲಿ ತ್ವಪ್ತರಾಗಬೇಕಾಗಿತ್ತು.

ಪೋಲೀಸ್ ಸ್ಪೇಷನ್ಸಿನ್ ಮುಖಾವಲೋಕನವೂ ಆಯಿತು.

ಕಮಲನನ್ನು ನೋಡಿದವರು ಯಾರೂ ಅವಳನ್ನು ಗುರುತಿಸುವಂತಿರ ಲಿಲ್ಲ. ತಲೆ ತಿದಿ :

గಂಟುಗಳು ಬಿದ್ದಿದ್ದವು. ಮುಖ ಬಾತು ಕಾಂತಿಪೀನವಾಗಿದ್ದವು. ಕಣ್ಣಗಳ ಕೆಳಗೆ ತೆಳೆವಾದ ಕವ್ಯ ಗುಣಿಗಳು ಕಾಣಿಸಿಕೊಂಡಿದ್ದವು.

ಕವಲ ಒಮ್ಮೊಮ್ಮೆ ರೂಪಿನಲ್ಲಿ ಒಬ್ಬಳೇ ಕುಳಿತು ಶ್ರೀನಾಥನ ಭಾವಚಿತ್ರಪನ್ನು ದಿಟ್ಟಿಸಿ ನೋಡುವಳು. ಅವಳ ಕಣ್ಣಿಂದ ಒಂದೆರಡು ಹನಿಗಳು ಜಾರುತ್ತಿದ್ದವು. ಕೈಗೆ ಕಾಸು ಸಿಕ್ಕಿದ ದಿನ ಒಂದು ಚೂರು ಮಾನ್ಯ ಕೊಂಡು ತಂದು ಪರಕ್ಕೇರಿಸುತ್ತಿದ್ದಳು. ಆ ಗೋಗಯಲ್ಲಿ ಮಾತ್ರ ಅವಳ ಮನಸ್ಸಿಗೆ ಸ್ವಲ್ಪ ಶಾಂತಿ ಲಭಿಸುತ್ತಿತ್ತು.

೧೯

ಮೊದಲು ಶ್ರೀನಾಥ ವಾಸಿಸುತ್ತಿದ್ದ ಒಮ್ಮೇ ಅಪ್ಪಿಗೆ ಮದರಾಸಿನಲ್ಲಿ ವಿಾಸಲಾಗಿತ್ತು. ರತ್ನಂ ಶಿಕ್ಷಾವಿಜೆ ಸಿದ್ಧವಾಗಿದೆ. ಅಷ್ಟೇಸಿನ ಯಂತ ಮಾಸಿಕೆಯನ್ನು ಉಟ್ಟಿಯಾರೆ ಶ್ರೀನಾಥನಿಗೆ ಒಪ್ಪಿಸಿದರು.

ಶ್ರೀನಾಥ ಮದರಾಸ್ ತಲುಪಿದ ಕೂಡಲೇ ರಮಣಸಿಗೂ ಡಾಕ್ಟರಿಗೂ ಪತ್ರ ಬರೆದು ತನ್ನ ಒಗ್ಗೆ ಯಾವ ಯೋಚನೆಯನ್ನೂ ಇಟ್ಟುಕೊಳ್ಳಬಾರದಾಗಿ ತಿಳಿಸಿದ.

ನಾಲ್ಕೆಪ್ಪುದು ದಿನಗಳಲ್ಲಿ ನಾಗರಾಜ್ಯಾಂದ ಕಾಗದ ಬಂತು. ಅವನು ಕೊನೆಯಲ್ಲಿ

“ಗಂಗನ್ನು ಸಿಮ್ಮನ್ನು ದೇವರೆಂದು ಪೂಜಿಸುತ್ತಾಳೆ”

ಎಂದು ಬರೆದಿದ್ದ. ಶ್ರೀನಾಥ ಅದನ್ನು ನೋಡಿ

“ಅಯ್ಯೋ – ಮೂರ ಜಗತ್ತೀ”

ಎಂದುಕೊಂಡ.

ಮದರಾಸು ಶ್ರೀನಾಥನಿಗೆ ಹೊಸ ಹುರುಪನ್ನು ತಂದುಕೊಟ್ಟಿತು. ತನ್ನ ಹೆಚ್ಚು ಜೀವನವನ್ನು ಮರಿತು, ಹೊಸ ಜೀವನವನ್ನೂ ರಂಭಿಸಬೇಕೆಂಬ ಆಕಾಂಕ್ಷೆ ಅವನ ಮನದಲ್ಲಿ ಮೂಡಿತು. ಹೊಸ ಕಾದಂಬರಿಯೊಂದು ಅವನ ಜಿತ್ತುದಲ್ಲಿ ರೂಪಗೊಳ್ಳಲಾರಂಭಿಸಿತು. ಜೀವನದ ಅನೇಕ ಗಹನ ತತ್ತ್ವ

ಗಳನ್ನು, ಸಮಸ್ಯೆಗಳನ್ನು ಶ್ರೀನಾಥ ಆಳವಾಗಿ ವಿಚಾರಿಸಲಾರಂಭಿಸಿದ್ದ. ವಷಾರ್ಕಾಲದ ಶಾವೋರ್ಹಿಡ ಜಾರಲು ತಿಳಿಯಾಗಿ ಬೆಳಗುವ ಬೆಳಕಿನಂತೆ, ಅವನ ಚಿತ್ತದಲ್ಲಿ ಬೆಳಕು ಮೂಡಿತ್ತು. ಹಿಂದಣ ಅನುಭವ ವ್ಯಧಿವಾಗಿರ ಲ್ಲಿ. ಅದು ಸ್ವಂಪಿಗೊಂಡು ಅವನ ಜೀವನಾದರ್ಶದೊಂದಿಗೆ ಸಮಾನೇಶ ವಾಗಿತ್ತು.

ಮಾನವ ಜೀವನಕ್ಕೆ ಆಹಾರ, ನಿದ್ರೆ, ಭಯ, ಮೃಧುನ ಬೇಕು. ಅವೇ ಜೀವನ ದೇಹದ ಅಂಗಾಂಗಗಳು. ಆದರೆ ಮಾನವ ಕೇವಲ ಅಂತಃಕರಣ ಚತುಷ್ಪಯಗಳಿಂದಲೇ ಬದುಕಬಲ್ಲನೇ? ಜೀವನದ ಎಲ್ಲ ಅಂಗಗಳೂ ಪರಿಪೂರ್ಣವಾಗಿದ್ದರೂ ಅದಕ್ಕೆ ಆತ್ಮ ಬೇಕು. ಆ ಆತ್ಮ ಯಾವದು? ವಿವೇಕವೇ - ಕರುಣೆಯೇ - ಪ್ರೇಮವೇ? ಶ್ರೀನಾಥನ ಹೊಸ ಶಾದಂಬರಿ ಮಾನವ ಜೀವನದ ಕ್ರಮಶಕ್ತಿಯನ್ನು, ಆದ್ಯವಸ್ತುವನ್ನು ಹುದುಕುವ ಸಾಹಸಕ್ಕೆ ಕ್ಷೇತ್ರಕಾಕಿತು. ಅದಕ್ಕೆ ‘ಜೀವನದ ಕಣ್ಣು’ ಎಂದು ನಾಮಕರಣ ಮಾಡಿದ.

ಶ್ರೀನಾಥನ ಅಂತರಂಗದಲ್ಲಿ ಹುದುಗಿದ್ದ ಕ್ರಿಯಾಶಕ್ತಿ ಸೌಭ್ಯಾರ್ಥಿನ ವಾದಂತಾಯಿತು. ಅವನ ಬರವಣಿಗೆಯ ವೇಗ ಮನೋವೇಗದೊಂದಿಗೆ ಪ್ರತಿಷ್ಠಾರ್ಥಿಸಲಾರಂಭಿಸಿತು.

ಶಾದಂಬರಿಯ ಪ್ರಗತಿ ಕಂಡು ಶ್ರೀನಾಥನೇ ಬೆರಗಾದ. ‘ನಾನು ಹೀಗೆ ಬರೆಯ ಬಲ್ಲನೇ? - ಇಮ್ಮು ಬರೆಯ ಬಲ್ಲನೇ?’ ಎಂದು ಆಶ್ಚರ್ಯಪಟ್ಟು ಹೊಂದ.

ಮೂರು ತಿಂಗಳಲ್ಲಿ ಶಾದಂಬರಿ ಮುಗಿಯಿತು. ಅರು ನೂರು ಪುಟಗಳಲ್ಲಿ ಕಥೆ ಅವಾಯಹತವಾಗಿ ಸಾಗಿತ್ತು. ಶ್ರೀನಾಥ ಅದಕ್ಕೆ ಸಾಣೆಯಿಡತೊಡಗಿದ.

ಶ್ರೀನಾಥನ ಸಾಹಿತ್ಯ ಪ್ರಗತಿ ಕೇಳಿ ಶಮ್ರ, ಧಾಕ್ಕರು ಸಂತೋಷದಪ್ಪಿರು.

“ಇನ್ನು ಯೋಚನೆ ಇಲ್ಲವ್ಯ. ಇನ್ನು ಆಸಾನು ದಾರಿಗೆ ಬಂದ.”

ಎಂದು ಶಮ್ರ ತೃಪ್ತಿಯನ್ನು ವ್ಯಕ್ತಪಡಿಸಿದ.

ಶಾದಂಬರಿಯ ಹಸ್ತಪ್ರತಿಯನ್ನು ತೆಗೆದುಕೊಂಡು ಬೆಂಗಳೂರಿಗೆ ಹೋಗಿ ಬರಬೇಕಿಂದು ಶ್ರೀನಾಥನಿಗೆ ಮನಸ್ಸಾಯಿತು. ಆ ಆಸೆಯನ್ನು ಅಂಕರ ದಲ್ಲಿಯೇ ಮುರಿದು ‘ಈಗ ಬೇಡ. ಮನಸ್ಸು ಈಗಿಗ ಹತೋಣಿಗೆ ಬರುತ್ತಿದೆ.

ವುನಃ ವಿಕ್ಷೋಭಿಗೆ ಅದನ್ನು ಒಡ್ಡುಬಾರದು. ಇನ್ನೂ ನಾಲ್ಕು ಕಾದಂಬರಿ ಗಳನ್ನು ಮುಗಿಸಿ ಹೋಗಿ ಬಂದರಾಯಿತು' ಎಂದು ನಿರ್ಧರಿಸಿದ.

ಕೆಲವು ದಿವಸಗಳಾನಂತರ ನಾಗರಾಜನಿಂದ ಬಂದ ಪತ್ರವೊಂದು ಶ್ರೀನಾಥನಿಗೆ ವಿಶೇಷ ಆನಂದವನ್ನಿತ್ತತ್ವ.

"ಗುರುದೇವ,

ನಿಮಗೆ ಒಂದು ವಿಶೇಷ ಸುದ್ದಿ ತಿಳಿಸಲು ನನಗೆ ತುಂಬ ಸಂತೋಷವಾಗುತ್ತದೆ.

ನಿಮ್ಮ ಸ್ನೇಹಿತರು ಮಾ|| ರಾ|| ಈ ನನ್ನ ಮಾನನವರನ್ನು ಕಂಡು ಮಾತನಾಡಿದರು. ಅವರ ಕಳ್ಳೇರಿಯಲ್ಲಿಯೇ ನಮ್ಮ ಭೀಟ್ಯಾಯಿತು. ಮಾನನವರು ನನ್ನ ಹಿಂದಿನ ನಡತೆಯನ್ನು ಕ್ಷಮಿಸಿ ಮನೆಯಲ್ಲಿಟ್ಟುಕೊಳ್ಳುತ್ತೋಣಿದರು. ಇದೇ ನೋಮವಾರ ನಾನು ಮನೆ ಸೇರಿದೆ. ನೀವೇ ತನ್ನ ಖಾದೆ ದೇವರು ಎಂದು ನನ್ನ ಹೆಂಡತಿ ವೇಳಿದಳು.

ನಾನು ಹೋಗುವುದಕ್ಕೆ ಅಡ್ಡಿ ಬರದ ಹಾಗೆ ಈ ನರರು ಮುತ್ತಮ್ಮನನ್ನು ಕಂಡು ಮಾತನಾಡಿ ಅವಳನ್ನು ಒಪ್ಪಿಸಿದರು. ಮುತ್ತಮ್ಮ ಸಂತೋಷದಿಂದ ಖಾಸಿ ನನ್ನನ್ನು ಕಳಿಸಿಕೊಟ್ಟಳು. ನಾನೂ ಅವಳಿಗೆ ಅನ್ಯಾಯ ಮಾಡಲ್ಲಿ. ನನ್ನ ಹತ್ತಿರ ಸ್ವಲ್ಪ ಹಣವಿತ್ತು. ಅದರಲ್ಲಿ ಮುನ್ನೂರು ರೂಪಾಯಿ ಲಚು ಮಾಡಿ ಒಂದು ಎಮ್ಮೆ ಕೊಂಡುಕೊಟ್ಟಿ. ಕೆಲಸಕ್ಕೆ ಒಬ್ಬ ಆಳನ್ನೂ ಗೊತ್ತು ಮಾಡಿಕೊಟ್ಟಿ. ಮುತ್ತಮ್ಮ ಸುಖವಾಗಿ ಜೀವನ ಮಾಡುವುದಕ್ಕೆ ಯಾವ ಕೊಂಡರೆಯೂ ಇಲ್ಲ.

ನೀವು ಆದಷ್ಟು ಬೇಗ ಒಮ್ಮೆ ಬೆಂಗಳೂರಿಗೆ ಬಂದು ಹೋಗಬೇಕೆಂದು ನನ್ನ ಪ್ರಾರ್ಥನೆ. ನನ್ನ ಸಂಸಾರ ನೀವು ನೋಡಿ ಒಮ್ಮೆಹರಿಸಿ ಹೋಗ ವೀಕು.

'ಗಂಗಮ್ಮನ ವಿವರ ಏನಾಯಿತೆಂ'ದು ಹಿಂದಿನ ಕಾಗದದಲ್ಲಿ ಬರೆದಿದ್ದಿರಿ. ನೀವು ಮದರಾಸಿಗೆ ಹೋದ ಕೆಲವು ದಿವಸಗಳ ಹಿಂದೆ ಅವಳು ಮಾಗಿದಿಗೆ ಕ್ರಯಾಣ ಬೆಳೆಸಿದಳು. ಅವಳು ಹೋಗುವ ಮುನ್ನು 'ನಾಲ್ಕು ದಿವಸ ಇಲ್ಲಿಯೇ ಇರು. ಯಾರಾದರೂ ಸರಿಯಾದವರನ್ನು ನೋಡಿ ಗುರುತು ಮಾಡಿ ಕೊಡುತ್ತೇನೆ. ನಿನ್ನ ಜೀವನವನ್ನು ಮರ್ಯಾದೆಯಿಂದ ನಡಸುವ

ಯಾರಾದರೂ ಸಿಕ್ಕಿಯೇ ಸಿಕ್ಕುತ್ತಾರೆ' ಎಂದು ನಾನು ಹೇಳಿದೆ. ಅದಕ್ಕೆ ಅವಳು 'ಅಣ್ಣಿಯ್ಯಾ, ನನಗೆ ಗುರೂಪದೇಶವಾಗಿದೆ. ನನಗೆ ಯಾವ ಸಂಭಂಧವೂ ಬೇಕಾಗಲ್ಲ. ಮಾಗಡಿಗೆ ಹೋಗಿ ಅತ್ತಿ ಮಾವಂದಿರ ಸೇವೆ ಶಿಶೂಷ್ವ ಮಾಡಿ ಈ ಬಾಳು ಮುಗಿಸುತ್ತೇನೆ. ಅವರು ಇಲ್ಲಿಗೆ ಬಂದಾಗ, ಒಂದು ದಿನ ಮುಟ್ಟಿಗಾದರೂ ಮಾಗಡಿಗೆ ಕರೆದುಕೊಂಡು ಬಾ. ನನ್ನನ್ನು 'ತಂಗೀ' ಎಂದು ಕರೆದು ಹೃದಯಕ್ಕೆ ಹಾಲೆರಿದರು. ಈ ಬಡ ತಂಗಿ ನೀಡುವ ಹಾಲು ಹಣ್ಣನ್ನು ನನ್ನು 'ಅಣ್ಣಿ' ಸ್ಮೀಕರಿಸಿದರೆ ನಾನು ಧನ್ಯೇಳಾಗುತ್ತೇನೆ' ಎಂದು ಹೇಳಿದಳು.

ಗುರುದೇವಾ, ಮುಟ್ಟಿದ್ದನ್ನು ಬಂಗಾರ ಮಾಡಿದಿರಿ. ಪಶುಗಳಾಗಿದ್ದ ನಮ್ಮನ್ನು ಮನುಷ್ಯರನ್ನಾಗಿ ಮಾಡಿದಿರಿ. ನಾನು ಬಹು ಸಣ್ಣವನ್ನು - ಅವಿದ್ಯಾವಂತ. ನಿಮಗೆ ಯಾವ ರೀತಿಯಲ್ಲಿ ಬರಿಯಬೇಕೋ ಕೃತಜ್ಞತೆಯನ್ನು ತಿಳಿಸಬೇಕೋ ಕಾಣ. ತಪ್ಪು ಇದ್ದರೆ ಕ್ವಮಿಸಿ. ಕೂಡಲೇ ಉತ್ತರ ಬರಿಯ ಬೇಕಾಗಿ ಬೇಡುವ

ಸಿಮ್ಮ ಪಾದಧಾಳಿ 'ನಾಗರಾಜ'"

ನಾಗರಾಜನ ಪತ್ರನನ್ನೊಂದುತ್ತ ಶ್ರೀನಾಥನ ಕಣ್ಣು, ಮನಸ್ಸು ತುಂಬಿ ಬಂತು. ನಾಲ್ಕು ವಂತೆ ಉತ್ತರ ಬರಿದಲ್ಲದೆ ಅವನ ಮನಸ್ಸು ಶಾಂತವಾಗುವಂತಿರಲ್ಲಿ.

“ಪ್ರಿಯ ಆತ್ಮಿ,

ನಿನ್ನ ಕಾಗದ ಕೈನೇರಿತು. ನನ್ನ ಮನಸ್ಸಿಗಾದ ಆಸಂದರೂನ್ನು ಬರಿಯು ಲಾರಿ. ನನ್ನನ್ನೇಕೆ ಗೌರಿಶಂಕರದ ಮೇಲಿ ಕೂಡಿಸುವೆ? ನಾನೂ ಮನುಷ್ಯ-ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಆದಕ್ಕಾಗಿ ಪಶ್ಚಾತ್ತಾಪ ಪಟ್ಟಿದ್ದೇನೆ. ನಾವು ಯಾರನ್ನು ಪಾಪಿಗಳಿಂದು ಕರೆಯುತ್ತೀವೆಯೋ ಅವರಲ್ಲಿಯೂ ಪುಣಿರಾತಿ ಇರುತ್ತದೆ. ಆದರೆ ಗೋಪ್ಯವಾಗಿರುತ್ತದೆ. ಕೆದಕಿ ನೋಡಿದರೆ ಗೋಚರವಾಗುತ್ತದೆ. ಕೆದಕಿ ನೋಡುವ ಸಹನೆ, ಶ್ರದ್ಧೆ ಇನಕ್ಕೆ ಬರಬೇಕು. ನನ್ನು 'ತಂಗಿ' ಹೇಳಿದ್ದು ಕೇಳಿ ನನ್ನ ಅಂತಃಕರಣ ಉಕ್ಕಿಬಂತು. ನಾನು ಬಿಂಗಳೂರಿಗೆ ಬಂದಾಗ ಮಾಗಡಿಗೆ ಅಗತ್ಯವಾಗಿ ಹೋಗಿ ಬರೋಣ.

ಇಂತು ವಿಶ್ವಾಸಿ 'ಶ್ರೀನಾಥ'"

ನಾಗರಾಜ ಶ್ರೀನಾಥನ ಕಾಗದವನ್ನು ತಲೆಯ ಮೇಲಿಟ್ಟುಕೊಂಡು ಮೇರ್ದಾಡಿದೆ. ಶನ್‌, ಡಾಕ್ಟರಿಗೆ ಅದನ್ನು ತೋರಿಸಿ ಬಂದ. ತನ್ನ ಹೆಂಡತಿಗೆ ಹೆತ್ತು ಸಾರಿ ಓದಿ ಹೇಳಿದರೂ ಅವನಿಗೆ ತೃಪ್ತಿಯಿಲ್ಲ. ನಾಗರಾಜ ಮುತ್ತಮ್ಮನ ಮನೆಬಿಟ್ಟು ಹೋದರೂ ಅವಳನ್ನು ಪೂರ್ತಿ ನಿರಾಕರಿಸಲಿಲ್ಲ. ದಿನಕ್ಕೊಮ್ಮೆಯಾದರೂ ಹೋಗಿ ಅವಳ ಯೋಗಕ್ಕೇಮು ವಿಚಾರಿಸುತ್ತಿದ್ದೆ. ಅವಳು ಹೇಳಿದ ಕೆಲಸ ಮಾಡಿಕೊಟ್ಟು ಬರುತ್ತಿದ್ದೆ. ಇದು ಮುತ್ತಮ್ಮನಿಗೂ ತೃಪ್ತಿಯನ್ನುಂಟುಮಾಡಿತ್ತು.

ಒಂದು ದಿನ ನಾಗರಾಜ ಮುತ್ತಮ್ಮನ ಮನೆಯಲ್ಲಿದ್ದಾಗಲೇ ಭಾಗ್ಯಮ್ಮೆ ದೀರ್ಘವಾಗಿ ಅಳುತ್ತ ಬಂದಳು. ಮುತ್ತಮ್ಮ ಅವಳ ಸ್ಥಿತಿ ನೋಡಿ ಗಾಬರಿ ಯಾದಳು.

“ ಏನಾಯಿತಮ್ಮು ? ”

“ ಕಮಲ ! ಕಮಲ !! ”

“ ಏನಾಯಿತು ಕಮಲನಿಗೆ ? ”

“ ಸಾಯುತ್ತಿದ್ದಾಳೆ. ಆಸ್ಪತ್ರೀಗೆ ಸಾಗಿಸಬೇಕು.”

ನಾಗರಾಜ, ಮುತ್ತಮ್ಮ ಭಾಗ್ಯಮ್ಮನೊಂದಿಗೆ ಅವರ ಮನಿಗೆ ಹೋದರು.

ಕಮಲ ಹಾಸಿಗೆ ಹಿಡಿದು ಮಲಗಿದ್ದಳು. ಅವಳ ಸಂಕಟ, ಯಾತನೆ ಕಲ್ಲನ್ನು ಕರಗಿಸುತ್ತಿತ್ತು. ಹತ್ತಿರ ಜನ ಸುಳಯುವದು ದುಸ್ಯಾಧ್ಯಿ ವಾಗಿತ್ತು. ಮೂಗಿನ ಸೆಲೆಯೋಡಿಯುವಂತೆ ದುನಾಶತ ಬರುತ್ತಿತ್ತು.

ಮುತ್ತಮ್ಮ ನಾಗರಾಜನನ್ನು ಕಳುಹಿಸಿ ಆಸ್ಪತ್ರೀಯ ‘ಆಂಬ್ಯಲೆನ್ಸ್ ವ್ಯಾನ್’ ತರಿಸಿ ಕಮಲನನ್ನು ಆಸ್ಪತ್ರೀಗೆ ಸಾಗಿಸಿದಳು.

ಕಮಲನ ಕಾಂಲೆಯ ಸ್ವರೂಪಕಂಡು ಡಾಕ್ಟರು ಮುಖಿರುವಿದರು. ನಾಗರಾಜ ಅವರನ್ನು ಬೇಡಿ ಸೈಫಲ್ ವಾಡಿನಲ್ಲಿ ಒಂದು ರೂಪು ದೊರಕಿಸಿದ.

ನಿನ್‌ ಬಂದು ರೋಗಿಯನ್ನು ತೋಳಿದು ಬಟ್ಟಿ ಬದಲಾಯಿಸಿದಳು. ಡಾಕ್ಟರು ಒಂದು ಇಂಜಿನ್ ಚುಚ್ಚಿ ಹೋದರು. ನಾಗರಾಜನ ಧ್ವನಿ ಕೇಳಿ ಕಮಲ ಅವನನ್ನು ಹತ್ತಿರ ಕರೆದು

“ನಾಗರಾಜ.”

“ಅಮೃತ್ಯು....”

“ನಾನು ಉಳಿಯುವುದಿಲ್ಲವು. ನನ್ನ ಕಾಲ ಸಮಾಪಿಸಿತು. ನನ್ನ ಕೊನೆಯ ಪ್ರಾಧ್ಯನೇ ಒಂದಿದೆ ನೀರವೇರಿಸುವೆಯಾ ? ”

“ಹೇಳಮ್ಮು.”

“ಆವರನ್ನು ಬರಮಾಡು. ಒಂದು ಸಲ ಆವರ ಹಾದದ ಮೇಲೆ ತಲೆಯಿಟ್ಟು ಕ್ಷಮಾಭಿಷ್ಕೈ ಬೇಡಿ ನಿರಾತಂಕವಾಗಿ ಪ್ರಾಣ ಬಿಟ್ಟುಬಿಡುತ್ತೇನೆ.”

“ಹಾಗೇ ಆಗಲಿ.”

“ಆವರು ಎಲ್ಲಿದ್ದಾರೆ ? ”

“ಮುದರಾಸಿನಲ್ಲಿ.”

“ಒಂದು ಟೆಲಿಗ್ರಾಂ ಕೊಡುವೆಯಾ ? ”

“ಈಗಲೇ ಎಕ್ಸ್‌ಪ್ರೈಸ್ ಟೆಲಿಗ್ರಾಂ ಕಳಿಸುತ್ತೇನೆ.”

“ಮಿಂದಿತವೇ ? ”

“ಪ್ರಮಾಣವಾಗಿ ಕಳಿಸುತ್ತೇನಿಮ್ಮು.”

ಭಾಗ್ಯಮೃನ್ನನನ್ನು ಆಸ್ಪೃತ್ಯಿಯಲ್ಲಿಯೇ ಬಿಟ್ಟು ಮುತ್ತಮ್ಮು, ನಾಗರಾಜ ಮನೆಗೆ ಹಿಂದಿರುಗಿದರು.

“ಆ ಮುದುಕಿಯನ್ನು ಸ್ವಲ್ಪ ನೋಡಿಕೊ ಮುತ್ತೊ” ಎಂದ ನಾಗರಾಜ.

“ನೋಡಿಕೊಳ್ಳುತ್ತೇನಿವ್ವಾ. ಈ ಹೊತ್ತಿನಲ್ಲಿ ಕ್ಯೆಬಿಡುವುದಕ್ಕಾಗು ತ್ತದೆಯೇ ? ”

ನಾಗರಾಜ ಕೂಡಲೇ ಹೋಗಿ ಎಕ್ಸ್‌ಪ್ರೈಸ್ ಟೆಲಿಗ್ರಾಂ ಕೊಟ್ಟು ಬಂದ.

ನಾಗರಾಜನ ಟೆಲಿಗ್ರಾಂ ನೋಡಿ ಶ್ರೀನಾಥಸಿಗೆ ಗಾಬರಿಯಾಯಿತು. ಕಾರಣವೇನಿರಬಹುದೆಂದು ತರ್ಕಿಸಿದ. ಸಮಾಧಾನ ಸಿಕ್ಕಲಿಲ್ಲ.

ಶ್ರೀನಾಥ ರಾತ್ರಿಯೇ ಹೊರಡಲು ನಿಶ್ಚಯಿಸಿ, ಘೋನ್ ಮಾಡಿ ಚೆಟ್ಟಿಯಾರರನ್ನು ಕಳೇರಿಗೆ ಬರಮಾಡಿಕೊಂಡು ಆವರಿಗೆ ಟೆಲಿಗ್ರಾಂ ಕೊರಿಸಿದ.

“ಅವಶ್ಯಕವಾಗಿ ಹೋಗಿ ಬಸ್ಸಿ. ದುಡ್ಲು ಬೇಕಾದರೆ ತಿಗೆದೆಕೊಂಡು ಹೋಗಿ. ನಿಮ್ಮ ಹಣವೇ ನನ್ನ ಹತ್ತಿರ ಸಾಕಷ್ಟಿದೆ.”

“ಎಮ್ಮು ಕೊಡಲು ಸಾಧ್ಯ ?”

“ಸಾವಿರ ರೂಪಾಯಿ ಸಾಕೇ ?”

“ಸಾಕು” ಎಂದು ಹೇಳಿದ.

ಚೆಟ್ಟಿಯಾರರು ರತ್ನುಂನನ್ನು ಜತೆಯಲ್ಲಿ ಕರೆದುಕೊಂಡು ಹೋಗಿ ಹಣ ಕೆಳಿಸಿದರು. ಶ್ರೀನಾಥ ತನ್ನ ಸಾಮಾನು ಕಟ್ಟಿ, ಕಾದಂಬರಿಯ ಹಷ್ಟು ಪ್ರತಿಯನ್ನೂ ಗಂಟಿಗೆ ಸೇರಿಸಿದ. ಘಟ್ಟನೆ ನಾಗರಾಜನ ನೈನವಾಯಿತು. ಅವನಿಗೆ ಒಂದು ಎಕ್ಕೆಪ್ರೇಸ್ ಟೆಲಿಗ್ರಾಂ ಕಳಿಸಿ ‘ರಾತ್ರಿ ಹೊರಟು ಬೆಳಗ್ಗೆ ಬರುವುದಾಗಿ’ ತಿಳಿಸಿದ.

ಬೆಳಗ್ಗೆ ರೈಲ್ವೆ ಸ್ಟೇಷನ್‌ನಿಗೆ ನಾಗರಾಜ ಹೋಗಿ ಶ್ರೀನಾಥನನ್ನೇದುರು ಗೊಂಡ. ಶ್ರೀನಾಥ ಗಾಬರಿಯಾಗಿ ಕೇಳಿದ

“ಏನು ವಿಷಯ ನಾಗರಾಜ ? ಎಕ್ಕೆಪ್ರೇಸ್ ಟೆಲಿಗ್ರಾಂ ಕೊಟ್ಟು ಕರೆಸುವ ಕಾರಣವೇನಿತ್ತು ?”

“ರೂಮಿಗೆ ಹೋಗೋಣ ಸಾರ್. ನಿಧಾನವಾಗಿ ಹೇಳಬೇಕು.”

ರೂಮಿನ ಬಿಗದ ಕೈಯನ್ನೂ ಕಾಫಿಯನ್ನೂ ನಾಗರಾಜ ಹೋಟೀಲ್ ಮಾಡಿಯ ಕೈಯಲ್ಲಿ ತಿಗೆಸಿಕೊಂಡು ಬಂದ.

ಶ್ರೀನಾಥ ಮತ್ತೆ ಕೇಳಿದ

“ಏನು ಸಮಾಜಾರ ನಾಗರಾಜ ?”

“ಹೇಳತ್ತೇನೆ ಸಾರ್. ಸ್ವಾನ ಮಾಡಿ, ರಾತ್ರಿಯೆಲ್ಲಾ ದಣಿದು ಬಂದಿದ್ದೀರೋ.”

“ಸ್ವಾನವಿರಲಿ ಹೇಳಿ.”

“ಕಮಲನಿಗೋಸ್ಮರ ನಿಮ್ಮನ್ನು ಇಲ್ಲಿಗೆ ಬರಮಾಡಬೇಕಾಯಿತು.”

ಶ್ರೀನಾಥನಿಗೆ ಕೊನೆ ನೆತ್ತಿಗೇರಿತು.

“ಕಮಲನಿಗೋಸ್ಮರ....ಟೆಲಿಗ್ರಾಂನಲ್ಲಿ ತಿಳಸುವುದಕ್ಕೇನಾಗಿತ್ತು ?”

“ತಿಳಸುವಂತಿರಲಿಲ್ಲ. ಅವಳು ಬಹಳ ಕಾಂತಿಮಳಿಗಾದ್ದಾಳಿ.”

“ಏನಾಗಿದೆ ?”

“ ಡಾಕ್ಟರಿಗೆ ಕೂಡ ಬಗೆ ಹರಿಯದಂತಾಗಿದೆ. ಅಸ್ಪತ್ರೀಯಲ್ಲಿದ್ದಾಳೆ. ನಿಮ್ಮನ್ನು ನೋಡಬೇಕೆಂದು ಅಂಗಲಾಚಿದಳು. ನನ್ನ ಕರುಳು ‘ಜುರ್’ ಎಂದಿತು, ತಂತೀ ವರ್ತಮಾನ ಕಳಿಸಿದೆ.”

“ ಪ್ರಾಣಕ್ಕೆ ಅಪಾಯವಿಲ್ಲವಷ್ಟೇ ? ”

“ ಧೈಯವಾಗಿ ಇಲ್ಲವೆಂದು ಹೇಳಲು ಸಾಧ್ಯವಿಲ್ಲ.”

ಶ್ರೀನಾಥ ಹೆಚ್ಚು ಹೊತ್ತು ಕೂಡಲಿಲ್ಲ. ನಾಗರಾಜನನ್ನೇ ಲೇದುಕೊಂಡು ಹೊರಟುಬಿಟ್ಟು.

ಅವರು ಅಸ್ಪತ್ರೀಗೆ ಬಂದಾಗ ನಿಸ್ರಾರ ಒಳಗೆ ರೋಗಿಗೆ ಉಪಚಾರಮಾಡು ಶ್ರದ್ಧಾರ್ಥಿ. ಇಬ್ಬರೂ ಸ್ವಲ್ಪ ಕಾಲ ಹೊರಗೇ ಕಾಯಬೇಕಾಯಿತು. ಹೊದಲು ಹೊರಗೆ ಬಂದ ಭಾಗ್ಯಮ್ಮೆ ಶ್ರೀನಾಥನನ್ನು ನೋಡಿ ಅಳುವುದಕ್ಕುವಕ್ಕೆ ಸಿದಳು. ಶ್ರೀನಾಥ ಅವಳ ಸಮಾಪಕ್ಕೆ ಹೊಗಿ

“ ಅಳಬೇಡನ್ನು. ಎಲ್ಲಾ ಸರಿ ಹೊಗುತ್ತದೆ ” ಎಂದು ಸಮಾಧಾನ ಹೇಳಿದ.

ನಿಸ್ರಾರ ಹೊರಗೆ ಬರಲು ಶ್ರೀನಾಥ, ನಾಗರಾಜ ಒಳಗೆ ಪ್ರವೇಶಿಸಿದರು.

ಕಮಲನ ಮೈಯಿಂದ ಕಾರುತ್ತಿದ್ದ ದುಗ್ರಂಥ ಅಸಹನೀಯವಾಗಿತ್ತು. ಜೀವಶವದಂತೆ ಮಲಗಿದ್ದ ಕಮಲನನ್ನು ನೋಡಿ ಶ್ರೀನಾಥನ ಕರುಳು ಕಿತ್ತು ಬಂತು.

ನಾಗರಾಜ ಹಾಸಿಗೆಯ ಬಳಿಗೆ ಹೊಗಿ

“ ಅಮೃಯಾ ” ಎಂದ.

“ ಯಾರು ? ನಾಗರಾಜನೇ ? ಅವರು....ಅವರು ಬಂದರೇ ? ”

ಶ್ರೀನಾಥ ಅವಳ ಸಮಾಪ ಸಾರಿ, ಪಕ್ಕದಲ್ಲಿ ಕುಳಿತು

“ ಕಮಲಾ ” ಎಂದ.

ಕಮಲ ಶ್ರೀನಾಥನ ಕೈಗೆ ಹುಡುಕಿದಳು. ಶ್ರೀನಾಥ ಅವಳ ಕೈಗಿಡಿದ.

“ ಬಂದಿರಾ ! ಕ್ಷೇಮವೇ ? ”

ಶ್ರೀನಾಥನ ಬಾಯಲ್ಲಿ ಮಾತು ಹೊರಡಲಿಲ್ಲ. ಮೃದುವಾಗಿ ಅವಳ ಮುಖ ನೇವರಿಸಿದ.

“ ನಿಮ್ಮನ್ನು ನೋಡುವ ಭಾಗ್ಯವಿಲ್ಲ. ಎರಡು ಕಣ್ಣಗಳೂ ಹೋದವು. ಮನಸ್ಸಿನಲ್ಲಿಯೇ ನೋಡುತ್ತೇನೆ.”

“ ಗುಣವಾಗುತ್ತದೆ – ಭಯಪಡಬೇಡ.”

“ ಇಲ್ಲ ಸ್ವಾಮಿ – ಆ ಸ್ಥಿತಿ ವಿಾರಿದೆ. ನಿಮ್ಮ ದರ್ಶನಕ್ಕಾಗಿ ಈ ಜೀವ ಇನ್ನೂ ಈ ಪಂಚರದ್ದಿಲ್ಲದೆ. ನಾನು....”

“ ನೀನು ಹಾಗೆ ಮಾತನಾಡಬಾರದು.”

“ ಇದೊಂದು ದಿವಸ ನಾನು ಹೇಳುವುದನ್ನು ಕೇಳಬಿಡಿ. ನಾನು ನಿಮಗೆ ದೊರ್ಹ ಮಾಡಿದೆ – ವಂಚನೆ ಮಾಡಿದೆ.”

“ ಕಳೆದುಹೋದುದನ್ನು ಜ್ಞಾಪಿಸಿಕೊಂಡು ಏನು ಪ್ರಯೋಜನ ?”

“ ಕ್ರೀಂ ಜೋಡಿಸಿ ಕೇಳಿಕೊಳ್ಳುತ್ತೇನೆ. ನನ್ನ ಸರ್ವಾಪರಾಧಗಳನ್ನು ವೆಮಿಸಿಬಿಡಿ.”

“ ನೀನು ಕೇಳಬೇಕಾದ ಅಗತ್ಯವೇ ಇಲ್ಲ. ಎಂದೆಂದಿಗೂ ನೀನು ನನ್ನ ಹೈದರಾಬಾದ ದೇವಿ. ಅಲ್ಲಿ ಮತ್ತೆ ಯಾರಿಗೂ ಪ್ರವೇಶವಿಲ್ಲ.”

“ ಸ್ವಾಮಿ, ನನ್ನ ದೊಂದು ಪ್ರಾರ್ಥನೆ ಇದೆ. ನಡೆಸಿಕೊಡಿ.”

“ ಹೇಳು.”

“ ನಿಮ್ಮ ಲಗ್ಗಾವಾಗಬೇಕು.”

“ ಅದು ಸಾಧ್ಯವಿಲ್ಲ ಕವುಲಾ. ಅದೊಂದು ಬಿಟ್ಟು ಬೇಕಾದ್ದು ಹೇಳು. ಮಾಡಲು ಸಿದ್ಧನಾಗಿದ್ದೇನೇ.”

ಕವುಲನ ಕಣ್ಣಲ್ಲಿ ನೀರು ಕೊಡಿ ಹರಿಯಿತು.

“ ಸ್ವಾಮಿ, ಈ ಮಾಹಾ ಪಾಸಿಯನ್ನೇಕೆ ಪ್ರೀತಿಸಿದಿರಿ ? ಒಂದು ದಿನಪೂ ನಿಮ್ಮನ್ನು ನಾನು ಸರಿಯಾಗಿ ಆದರಿಸಲಿಲ್ಲ. ನನಗಾಗಿ ಜೀವ ತೀರಿದಿರಿ – ಉಪವಾಸ ಮಾಡಿದಿರಿ – ಹಿಡಿ ಹಿಡಿಯಲ್ಲಿ ಹಣ ಸಂಪಾದಿಸಿ ತಂದು ಕೊಟ್ಟಿಂ – ಈ ನಾಯಿಯನ್ನು ತಲೆಯ ಮೇಲಿಟ್ಟುಕೊಂಡಿರಿ – ಇದಕ್ಕೆಲಾಳ ಪ್ರತಿಯಾಗಿ ನಾನು ನಿಮ್ಮನ್ನು ನಾಕಮಾಡಿದೆನಲ್ಲಾ.”

“ ಕವುಲಾ, ಅದು ನನ್ನ ಕಮರ್. ನೀನೇನು ಮಾಡಬಳ್ಳಿ ? ನನ್ನ ಕಮರ್ ನಿನ್ನನ್ನು ಆಯುಧವಾಗಿ ಬಳಸಿಕೊಂಡಿತು. ನನ್ನನ್ನು ಆದರಿಸಲಿಲ್ಲ ವೆಂದೇಕೆ ಹೇಳುವೆ – ನಾಲ್ಕುದಿನವಾದರೂ ನನಗೆ ಸ್ವರ್ಗವಾಸ ಮಾಡಿಸಿದೆ –

ನನ್ನ ಮನಸ್ಸಿನಲ್ಲಿ ಸಂತೋಷದ ಬೆಳೆಯನ್ನು ಬಿತ್ತಿದೆ – ಅದನ್ನು ನಾನು ಎಂದಿಗೂ ಪರೀಯಲಾರೆ.”

“ನನಗಾಗಿ ನಿಮ್ಮ ಹೃದಯದಲ್ಲಿ ಎಪ್ಪು ಪ್ರೇಮ ತುಂಬಿದೆ ಸ್ವಾಮಿ ! —ನಾನು ತೃಪ್ತಿಳಾಗಿ ಕಣ್ಣು ಮುಚ್ಚುತ್ತೇನೆ. ನನ್ನ ಸ್ವಾಮಿಯ ಆಶೀರ್ವಾದ ಹೊತ್ತು ಧರ್ಮಕರ್ತನ ಮುಂದೆ ಸಿಂತು ‘ನಾನು ಮಹಾಪಾಪಿ – ಫೋರ್ ಶಿಕ್ಷೆಯನ್ನು ವಿಧಿಸು. ಅದನ್ನು ಅನುಭವಿಸಿದ ಮೇಲೆ ನನ್ನ ಸ್ವಾಮಿಯ ಪಾದದ ಮೇಲೆ ಹಾಕು’ ಎಂದು ಬೇಡುತ್ತೇನೆ. ಹೊಗಿ ದೊರೆ. ಇಲ್ಲಿ ಹೆಚ್ಚು ಹೊತ್ತು ಕೂಡಬೇಡಿ. ನಾನು ಮಾಡಿದ ಪಾಪವನ್ನು ನನ್ನ ಮೈ ಕೂಗಿ ಕೂಗಿ ಹೇಳುತ್ತಿದೆ.”

ನಾಗರಾಜ ಹೇಳಲ್ಲನೆ ಬಂದು ಶ್ರೀನಾಥನನ್ನೆಬ್ಬಿಸಿದ. ಶ್ರೀನಾಥ ಕೊನೆಗೊಮೈ ಕಮಲನನ್ನು ನೇವರಿಸಿ ಅವನ ಜತಿ ಮೊರಟಿ.

ಬಾಗಿಲಿನಲ್ಲಿ ಡಾ. ನೀಲಕಂಠ ಕಾದಿದ್ದು. ಶ್ರೀನಾಥನನ್ನು ದ್ರೇಸ್ಸಿಂಗ್ ರೂಮಿಗೆ ಕರೆದೂಯ್ದು ಅವನ ಕೈಯನ್ನು ಡೆಟ್ರ್ಯೂಲ್ ಹಾಕಿ ಜೆನ್‌ಎಸ್‌ಗಿ ತೊಳಿದು

“ಯಾವಾಗ ಬಂದೆ ಶ್ರೀನಾಥ ?”

“ಬೇಳೆಗೆ”

“ರೂಮಿನಲ್ಲಿರುವೆಯಷ್ಟೇ – ಡ್ರ್ಯೂಟ್ ಮುಗಿಸಿಕೊಂಡು ಬರುತ್ತೇನೆ.”

“ಇಲ್ಲ ಡಾಕ್ಟರ್ – ನನಗೆ ಬೇರೆ ಕೆಲಸವಿದೆ. ನಾಳೆ ಸೋಡುತ್ತೇನೆ. ಕಮಲ ಬದುಕುವ ಸಂಭವವಿದೆಯೇ – ನಿಜ ಹೇಳು.”

“ನಾನು ಹೆಚ್ಚು ಆಸೆ ಇಟ್ಟುಕೊಂಡಿಲ್ಲ.”

ಶ್ರೀನಾಥ ನಾಗರಾಜನೊಂದಿಗೆ ರೂಮಿಗೆ ಬಂದು ಕುಳಿತ. ಅವನಿಗೆ ಯಾವ ರೀತಿಯಲ್ಲಿ ಸಮಾಧಾನ ಹೇಳಬೇಕೋ ನಾಗರಾಜನಿಗೆ ತಿಳಿಯ ದಾಯಿತು.

ಸ್ವಲ್ಪ ಹೊತ್ತು ಕಳೆಯಲು ಶ್ರೀನಾಥ

“ನಾಗರಾಜ, ನೀನು ಆಸ್ತಿತ್ವಿಗೆ ಹೊಗಿ ಕಮಲನ ಸ್ಥಿತಿಯನ್ನು ಬಂದು ನನಗೆ ತಿಳಿಸು”

ಎಂದ. ತಾನು ಹೊರಡಬೇಕೆಂದು ಸೂಚಿಸುತ್ತಿದ್ದಾಗ್ನೇಂದು ತಿಳಿದ ನಾಗರಾಜ ಅಲ್ಲಿಂದೆದ್ದ.

ಶ್ರೀನಾಥ ಕೈಯಲ್ಲಿ ವ್ಯಾಪ್ತಾ ಹಿಡಿದು ಕುಳಿತುಬಿಟ್ಟು. ಹೊಟ್ಟೇಲ್ಲ ಮಾಡಿ ಅನ್ನ ತಂದಿಟ್ಟುಹೋದ. ಅದು ಮಾಲೆಯಲ್ಲಿ ಕೊಳೆಯುತ್ತ ಬಿದ್ದಿತ್ತು.

ಶ್ರೀನಾಥ ಕುಳಿತ ಸ್ಥಳದಿಂದ ನೇರಿಲಕ್ಕೇಳಲಿಲ್ಲ. ಅವನ ಬರವಣಿಗೆ ನಾಗಿತ್ತು.

ನಾಲ್ಕುಗಂಟೆ ಹೊಡೆಯಿತು. ನಾಗರಾಜ ಗಾಡಿಯಲ್ಲಿ ಬಂದಿಳಿದು ಒಳಕ್ಕೆ ಬಂದ. ಶ್ರೀನಾಥ ಕತ್ತಿತ್ತ ನೋಡಿದ.

“ ಎರಡು ಗಂಟೆಗೆ ಆಗಿಹೋಯಿತು ಸಾರ್.”

ಶ್ರೀನಾಥ ಮಾತನಾಡಲಿಲ್ಲ. ನಾಗರಾಜನ ಕೈಗೆ ಸೂರು ರೂಪಾಯಿಯು ಎರಡು ನೋಟುಗಳನ್ನಿಟ್ಟು, ಅವನ ಜತಿ ಬಂದು ಗಾಡಿಯಲ್ಲಿ ಕುಳಿತ.

ಶವ ಸಾಗಿಸುವುದಕ್ಕೆ ಎಲ್ಲ ಏರಾಟೂ ಆಗಿತ್ತು. ಡಾಕ್ಟರು, ಶಮಾರ್, ಮುತ್ತಮ್ಮೆ ಅಲ್ಲಿಯೇ ಇದ್ದರು. ಶ್ರೀನಾಥ ಶವದ ಜತಿ ನಡೆದು ಹೋದ. ನೋಡಲೇ ಸಿದ್ಧವಾಗಿದ್ದ ಗುಣಿಯಲ್ಲಿ ಕಮಲನ ಪಾಠಿವ ಶರೀರವನ್ನು ಇಂ ಹಿಡರು. ಯಾರೋ ಶ್ರೀನಾಥನ ಕೈಗೆ ಒಂದು ಹಿಡಿ ಮಣ್ಣಕೊಟ್ಟರು. ಅದನ್ನು ಗುಣಿಯೋಳಿಗೆ ಹಾಕಿದ.

ಸಂಸ್ಕಾರವಿಧಿ ಪೂರ್ಯಸಿದ ಮೇಲೆ ಶ್ರೀನಾಥನ ಜತಿ ನಾಗರಾಜ, ಶಮಾರ್, ಡಾಕ್ಟರು ಹೋರಟಿರು. ದಾರಿಯಲ್ಲಿ ಸಿಕ್ಕಿದ ಒಂದು ಗಾಡಿಯನ್ನು ನಾಗರಾಜ ನಿಲ್ಲಿಸಿದ. ಶ್ರೀನಾಥ ಹತ್ತಿಕುಳಿತ.

“ ನಾನೂ ಬರುತ್ತೀನೆ” ಎಂದು ಶಮಾರ್ ಹೇಳಿದ.

“ ಇವತ್ತು ಯಾರೂ ಬರಬೇಡಿ. ನನ್ನ ಪಾಡಿಗೆ ನನ್ನ ಇವತ್ತು ಬಿಟ್ಟುಬಿಡಿ”

ಎಂದ. ಮೂವುರೂ ನಿಂತರು. ಗಾಡಿ ಮುಂದಕ್ಕೆ ನಾಗಿತು.

ಮಾರನೆಯ ಬೆಳಿಗ್ಗೆ ಎಂಟು ಗಂಟೆಯ ವೇಳೆಗೆ ಮಾಡಿ ಎಂದಿನಂತಿ ಕಾಫಿ ತಂದು, ಶ್ರೀನಾಥನ ರೂಪಿನ ಬಾಗಿಲು ಬಡಿದ. ಎಷ್ಟು ಬಡಿದರೂ ಒಳಗಿನಿಂದ ಮಾರುತ್ತರ ಬರಲಿಲ್ಲ. ಅವನು ಬೇಸತ್ತು ಕಾಫಿಯನ್ನು ಹಿಂದಕ್ಕೆ ತೀಗಿದುಕೊಂಡು ಹೋಗಿ ಮಾಲಿಕನಿಗೆ ತಿಳಿಸಿದ.

ಮಾಲಿಕ ಗಾಬರಿಯಾಗಿ ಬಂದು ಬಾಗಿಲು ತಟ್ಟಿದೆ. ಒಳಗಿನಿಂದ ಧ್ವನಿ ಬರಲಿಲ್ಲ. ಅವನಿಗೆ ಭಯ ಹೆಚ್ಚಿತು. ಅಕ್ಕಪಕ್ಕದವರನ್ನು ಸಹಾಯಕ್ಕೆ ಕರಿದು ಬಾಗಿಲು ಒಡೆದು ಒಳಕ್ಕೆ ಪ್ರವೇಶಿಸಿದ.

ಕಣ್ಣಿಗೆ ಬಿದ್ದ ಧ್ವನಿ ಅವನನ್ನು ಅವಾಕ್ಕಾಗಿ ಮಾಡಿತು. ತಾರನಿಯಲ್ಲಿದ್ದ ಗೂಟಪೋಂದಕ್ಕೆ ಹೆಗ್ಗ ಬಿಗಿಯಲ್ಪಟ್ಟಿತ್ತು. ಆ ಹೆಗ್ಗದ ಕೊನೆಯಲ್ಲಿ ಶ್ರೀನಾಥನ ಮೃತರ್ಯಿರ ತೂಗಾಡುತ್ತಿತ್ತು.

ಪೋಲಿಸಿಗೆ ಸುದ್ದಿ ಹೋರಿತು. ‘ಇನ್‌ಕ್ಷೆಸ್ಟ್’ ಕ್ರಮ ನಡೆಯಿತು. ಪೋಲಿಸಿನವರೇ ನಾಗರಾಜ, ರಮೇಶ, ಡಾಕ್ಟರ್ ನೀಲಕಂಠರಾಯರಿಗೆ ಸುದ್ದಿ ಕೊಟ್ಟರು.

ಮೂಲವರಿಗೂ ಮೂರು ಕಾಗದ ಕಾದಿತ್ತು. ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರಿಗೆ ಬರೆದಿದ್ದ ಕಾಗದದಲ್ಲಿ

“ನಾನು ಆತ್ಮದಕ್ತ ಮಾನವಕೊಂಡಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣಕರ್ತರಲ್ಲ” ಎಂದಿತ್ತು.

ಶರ್ಮನಿಗೆ ಬರೆದಿದ್ದ

“ನನ್ನ ಹೊಸಕಾದಂಬರಿಯ ದ್ವಾರಾ ಇಂದ್ರಿ ಇದೆ. ಇದನ್ನು ಮಾರಿ ಬಂದುದನ್ನು ಭಾಗ್ಯಮೃಸಿಗೆ ಕೊಟ್ಟಿಬಿಡು. ನಗದು ಎಂಟುನೂರು ರೂಪಾಯಿ ಹಣವಿದೆ. ಅದರಲ್ಲಿ ಅರ್ಥ ನಾಗರಾಜನಿಗೆ – ಉಳಿಧರ್ಥ ಮಾಗಡಿ ಯಲ್ಲಿರುವ ನನ್ನ ತಂಗಿಗೆ ಕಳುಹಿಸು.”

ಡಾ. ನೀಲಕಂಠರಾಯನಿಗೆ

“ನಿನ್ನ – ಶರ್ಮನ ವಿಶ್ವಾಸಕ್ಕೆ ಸರಿಯಾದ ಮರುವಿಶ್ವಾಸ ನಾನು ತೋರಿಸಲಿಲ್ಲ. ನೀವು ಕ್ವೈಸಬೆಕು. ನನ್ನ ದುರಂತ ಬಾಳನಲ್ಲಿ ಸುಳಿದ ಬೆಳ್ಳಿಯ ಮುಂಚೆಂದರೆ ನಿಮ್ಮ ಸ್ವೇಹ. ನನ್ನ ಸೌಭಾಗ್ಯವತಿ ಅಕ್ಕನಿಗೆ ನಮಸ್ಕಾರ ತಿಳಿಸು. ಈ ಅವನೇಕಿ ತಮ್ಮನ ಅನಂತ ಅವರಾಧಗಳನ್ನು ಕ್ವೈಸಬೆಕೆಂದು ಪಾರ್ಥಿಸು.”

‘ಎಂದು ನಿವೇದಿಸಿಕೊಂಡಿದ್ದು.

ಶ್ರೀನಾಥ ಕಣ್ಣರೈಯಾದರೂ ಅವನ ಸೆನಪು ಕಣ್ಣರೈಯಾಗಲಿಲ್ಲ.
‘ ಜೀವನದ ಕಣ್ಣ ’ ಅಚ್ಚಾಗಿ ಎಲ್ಲರ ಕಣ್ಣ ತೆರಸಿತು.

ಮುತ್ತಮ್ಮೆ, ಭಾಗ್ಯಮ್ಮಾನ ಕೈಗಿಡಳಿ.

“ ನೀನು ಒಬ್ಬಂಟಿಗಳು – ನಾನೂ ಒಬ್ಬಂಟಿಗಳು. ಇಂದ್ರಾ ಜತೀಯಲ್ಲಿರು ಒಬ್ಬರಿಗೊಬ್ಬರು ಅನರೆಯಾಗುತ್ತದೆ ”

ಎಂದು ತನ್ನ ಮನಿಗೇ ಕರೆದುಕೊಂಡು ಮೊಡಿತು.

ಮುತ್ತಮ್ಮೆ ತನ್ನ ಪ್ರತಿಗೆ ದರಣಾ ಹೊಡೆದುದು ರಾಮರಾಜಪು, ವೆಂಕಟಿ, ನಾಗೂ, ಮತ್ತೆ ಇತರರಿಗೆ ಬೇಸರವಾಯಿತು. ಅವರು ಅವಳ ಮನೆಯ ಕಡೆ ಸುಖಿಯುವುದನ್ನೇ ಬಿಟ್ಟುಬಿಟ್ಟಿರು.

ಮುತ್ತಮ್ಮನ ಜೀವನ ಸೇರವಾದ ವಧದಲ್ಲಿ ನಾಗಿತು. ಎಮ್ಮೆಯು ಮೇಲೂ, ಆನೆ ಮೇಲೂ ಅವಳು ಯಥಾ ಪ್ರಕಾರ ಸಿದುಗುಂಟ್ಟುಕೊಳ್ಳುತ್ತಿದ್ದಾರು. ನಾಗರಾಜನನ್ನು ಹೊಡಲಿನ ಸಲಿಗೆಯಿಂದಲೇ ಬಯ್ಯಾತ್ತಲಾ ಇದ್ದಾರು. ಆದರೆ ಅವಳ ಬೀಗಳಲ್ಲಿ ಹೊಡಲಿನ ಮೌಸಚು ಮಾಯವಾಗಿತ್ತು.



